

UNIVERSAL
LIBRARY

OU_202233

UNIVERSAL
LIBRARY

ಗೀತೆಯ ಗುಟ್ಟು

ಅಥವಾ

ವರ ಮಾತ್ರಯೋಗವು

ಶ್ರೀಭಗವತ್ಪೂರ್ವಿಕ್ಯಾತ್ಯಾಲಕ್ಷ್ಮೀಕ, ಸರಲ ಕನ್ನಡ ಅಥ,
ಕರ್ತನ ಶಬ್ದಾರ್ಥ, ಪಿಷ್ಟಣಿಗಳು, ಗೀತಾವಿವೇಚನೆ
ಇವುಗಳಿಂದೊಡಗೂಹಿಸು.

ಲೇಖಕ:- ರಂಗನಾಥ ರಾಮಚಂದ್ರ ದಿವಾಕರ

ಶ್ರುತಿಮಾನ್ಯತೆ, ೨೦೦೦ ಪ್ರತಿಗಳು

ತತ್ತ್ವಾರ್ಥ]

[ಸಂಖ್ಯೆ ೧೯೫೪]

ಚೆಲೆ ರೂಪಾಯಿ

ಹುಣಿಯಾಡ್‌ರಿನಿಂದ ೧-೨-೦

ವ್ಯಾ. ಹಿ. ಯುಂದ ೧-೨-೦

ಕೆಣಾರ್ಟಿಕ್ ಸ್ಟೋರ್ ಮುಂದ್ರೆ

ಮುದ್ರಣಾಲಯ— ಶ್ರೀಕೃಷ್ಣ ಮುದ್ರಣಾಲಯ ಧಾರವಾಡ.

ಮುದ್ರಿಕರು— ಬಿ. ನಾ. ಮು. ದೇಸಾಯಿಯವರು.

ಪ್ರಕಾಶಕರು— ರಂಗನಾಥ ರಾಮಚಂದ್ರ ದಿನಾಕರ.

ಪ್ರಕಾಶನದ ಸ್ಥಳ— ಅಧ್ಯಾತ್ಮಕಾರ್ಯಾಲಯ,
ಧಾರವಾಡ.



ಅರ್ಥಣವು

ನಿಜವನರಿತು ಅನುಭವ ಪಡೆದು ಅಲ್ಲಿ ನೇಲೆ
ಯಾಗಿ ಸಿಂತು ಆತ್ಮಲೀಲೆಗಾಗಿ ಪರಮಾತ್ಮ
ಪ್ರೇರಿತ ವೀರಕರ್ಮವ ಮಾಡುತ್ತ ಈ ಭವ
ದಲ್ಲಿಯೆ ಪರಮಾನಂದವನುಣಬೇಕು ಎಂಬ
ಪರ ಅಂತಯಾರ್ಥಿಗೆ-



ರಂಗನಾಥ

ಅನುಕ್ರಮಣಿಕೆ

ವಿಷಯ.	ಪುಟ.
೧ ಮುನ್ದುಡಿ	೫—೬
೨ ಗೀತಾವಿನೇಚನವು	೧—೧೦೪
೩ ಗೀತಾಧರ್ಮ	೧—೧೫೪
೪ ಶಬ್ದಾಧರ್ಮ, ಪಿಹ್ನಣೆಗಳು	೧೫೫—೧೯೬
೫ ತಿಂಡ್ಲುಪದಿ	೧೯೭—೨೦೮

ಮುನ್ನಡಿ.

ಕುಕ, ಕೇನ, ಕರ, ಪ್ರಶ್ನ, ಮಾಂಡೊಕ್ಕೆ, ಮುಂಡಕ, ಶೈತ್ರಿಯ
ಮತ್ತು ಬತರೀಯ ಎಂಬ ಎಂಟು ಉಪನಿಷತ್ತುಗಳನ್ನು ಕನ್ನಡಿಸಿದ
ಮೇಲಿ ಗೀತೆಗೊಂದು ವಿವೇಚನಾರೂಪ ಪ್ರಸ್ತುತವನೆಯನ್ನು ಬರೆದು
ಅದನ್ನು ಸುಲಭ ಕನ್ನಡದಲ್ಲಿ ಅವಶರಿಸಬೇಕೆಂಬ ಬುದ್ಧಿಯು ಹುಟ್ಟಿತು.
ಉಪನಿಷತ್ತುಗಳ ಅಭ್ಯಾಸ ಮಾಡುವಾಗ ಯಾವ ಕ್ರಮದಿಂದ ಸಾಗಿದ್ದೇನೂ
ಅದೇ ಕ್ರಮದಿಂದ ಗೀತೆಯನ್ನಾದರೂ ಅಭ್ಯಾಸಿನಿಂದ ನಿನ್ನ ಮತ್ತು ನಿನ್ನಂಥ
ವರ ಅಧ್ಯಾತ್ಮಸಾಧನಕ್ಕೆ ಸಖಾಯ ಭೂತವೆಂದು ಈ ಪ್ರಸ್ತುತವನ್ನು ಬರೆದಿ
ರುವೆನು.

ಈ ಪ್ರಸ್ತುತವು ಸಿದ್ಧರಿಗಾಗಿ ಅಧ್ಯಾತ್ಮ ಬಧ್ಯರಿಗಾಗಿ ಬರೆಯಲ್ಪಟ್ಟಿಲ್ಲ;
ವಿದ್ವಾಂಸರಿಗಾಗಿ ಅಧ್ಯಾತ್ಮರಿಗಾಗಿ ಬರೆಯಲ್ಪಟ್ಟಿಲ್ಲ. ದೈತ್ಯತಾದೈತ್ಯಪತ್ರ
ಗಳ ತಿರುಳು ತಿಳಿಯಿದೆ ಹುರುಳು ಜೂಳಿಯಿದೆ ನಾನು ದೈತ್ಯತಿ ನಾನು
ಅದೈತ್ಯತಿ ಎಂದು ಹೇಳುವ ಹಟವಾದಿಗಳಿಗಾಗಿಯೂ ಬರೆಯಲ್ಪಟ್ಟಿಲ್ಲ.
ಅದರೆ ದೈತ್ಯತಾದೈತ್ಯಪತ್ರ ಮುಂತಾದವುಗಳ ಮೂಲವಾದ ಅಧ್ಯಾತ್ಮಶಾಸ್ತ್ರದ
ಅಭ್ಯಾಸ ಮಾಡುವ ಇಚ್ಛೆ ಇದ್ದು ಸಾಧಕರಿಗಾಗಿ ಬರ್ವ ಸಾಧಕನಿಂದ
ಇದು ಬರೆಯಲ್ಪಟ್ಟಿದೆ. ಯಾವ ವಿಷಯದ ಅಭ್ಯಾಸವು ನನಗ ಅತ್ಯಾನಂದ
ವನ್ನುಂಟು ಮಾಡಿರುವುದೋ, ಯಾವುದು ನನಗ ಯಾವಾಗಲೂ ಶಕ್ತಿ ಶಾಂತಿ
ಸವಾಧಾನಗಳನ್ನು ಕೊಡುತ್ತಿರುವದೋ, ಯಾವುದು ನವಸೂತ್ರ ಕೊಟ್ಟು
ವಿರಕಮರ್ವಗಳನ್ನು ಮಾಡುವ ಸಾಮಧ್ಯವನ್ನು ರಾಷ್ಟ್ರಕ್ಕೆ ದಯವಾಲಿಸು
ವದೆಂದು ನನ್ನ ಭಾವನೆಯೂ ಆ ಗೀತೆ, ಅದರಲ್ಲಿಯ ಅಧ್ಯಾತ್ಮ ಇವುಗಳನ್ನು
ಯಥಾಶಕ್ತಿ ಯಥಾಮತಿ ನಾನು ವಿವೇಚಿಸಿರುವೆನು.

ಇನ್ನು ಗೀತೆಯ ಗುರಿಯೇನು ಎಂಬುದನ್ನು ಮುನ್ನಡಿಯಲ್ಲಿಯೆ
ಷ್ಟೆಲ್ಲ ನೋಡುವದು ಅವಕ್ಕಿವೆ. ಸದ್ಯಕ್ಕೆ ಈ ಮನ್ನಂತರದಲ್ಲಿ ಮಾನವ
ಜಾತಿಯು ಪ್ರಾಣಮಯ ಕೋಶದ ಭೂಮಿಕೆಯಲ್ಲಿರುವದು. ಅದುದರಿಂದ
ಪ್ರಾಣವೆ ಎಲ್ಲಕ್ಕೂ ಪ್ರಬಲವಾಗಿರುವದು. ಅಹಂಕಾರ, ಅದು ನನ್ನದಾಗ

ಬೇಕು ಇದು ಸನ್ನಿಧಾಗಬೇಕು ಎಂಬ ಸ್ವಾರ್ಥ, ಇಂದಿಯಭೋಗದ ಕಾಮನೆಗಳು, ಪ್ರಚೋತ್ಪಾದನಪ್ರವೃತ್ತಿ ಇವೆಲ್ಲ ಈ ಭೂಮಿಕೆಯಲ್ಲಿ ಬಲ ವಶ್ತರವಿರುವವು. ಅದುದರಿಂದಲೇ ಈ ಭೂಮಿಕೆಯಲ್ಲಿ ಪ್ರಾಣದೇವರ ಉಪಾಸನೆಯು ಹೆಚ್ಚು ಅವಶ್ಯಕವು. ಇರಲಿ. ಈಗ ಸ್ವಭಾವತ್ತಿ ಮನುಷ್ಯನು ಇಂದಿಯಭೋಗಗಳನ್ನು ಇಚ್ಛಿಸಿ ಅವುಗಳನ್ನು ಪಡೆದು ಸುಖವನ್ನನುಭವಿಸುವ ಆಶೆಯುಳ್ಳವನು. ಅದರೆ ಗೀತೆಯು, ನೀನು ಜಿತೇಂದ್ರಿಯನಾಗು, ಹೆಚ್ಚಿನ ಸುಖವನ್ನು ಪಡೆಯುವಿ ಎಂದು ಹೇಳುವದು. ನಿಷಯಾಸಂದವಸ್ತು ಇದು ಆತ್ಮಸಂದವಸ್ತು ನಿನ್ನ ಗುರಿಯಾಗಿಟ್ಟುಕೊಳ್ಳು, ಎಂದು ಅಧ್ಯಾತ್ಮದ ಉಪದೇಶವಿರುವದು. ಅದರೆ ಅಹಂಕಾರಾದಿಗಳನ್ನು ಬಿಟ್ಟುಮೇಲೆ ಶತ್ರುಗೀತಿವಾದ ಕರ್ಮವಾದರಾ ಹೇಗೆ ಉಳಿಯುವದು? ಆಮೇಲೆ ಕರ್ಮಸಂಘಾನವೆ ಲೇಸಿಂದು ಕೆಲವರು ಅನ್ನಬಹುದು. ಈರುಷ್ಯೇತ್ತದ ಸಮರಭೂಮಿಯಲ್ಲಿ ಅಜ್ಞಾನನಿಗೆ ಎದುರಾದ ಎಷ್ಟೇ ಪ್ರಶ್ನೆಗಳಲ್ಲಿ ಇದೊಂದು ಮಹತ್ವದ ಪ್ರಶ್ನೆಯಾಗಿತ್ತು. ಸ್ವಾರ್ಥವನ್ನು ಬಿಟ್ಟುಮೇಲ್ಲಿನನಗೆ ಈ ಯಾದೆವೇಕೆ, ಈ ಕೂರ ಸಂಹಾರವೇಕೆ, ಈ ಆಪ್ತದೇಶ್ರೀಹವೇಕೆ? ಸುಮ್ಮನೆ ಭಿಕ್ಷಾಟನದಿಂದ ಉದರಂಭರಣ ವಾಡಿಕೊಂಡು ಎಲ್ಲಿಯಾದರೂ ಹೇಗಾದರೂ ಕಾಲಕೆಳೆದರಾಯಿತು ಎಂಬ ದುರ್ಭಲವಿಚಾರಗಳು ಅವನಲ್ಲಿ ಸೇರಿದವು. ಈ ಪ್ರಶ್ನೆಗೆ ಕೊಟ್ಟು ಉತ್ತರದಲ್ಲಿ ಗೀತೆಯು ಗಹನವಿಚಾರವೂ ಆದರ ಅಧ್ಯಾತ್ಮಕತೆಯಾ ವ್ಯಾಪಕದೃಷ್ಟಿಯಾ ಒಡೆದು ಕಾಣಿಸುವವು. ಅಹಂಕಾರಾದಿಗಳನ್ನು ಬಿಟ್ಟುಕ್ಷಣಕ್ಕೆ ಗ್ರಹವನ್ನು ಬಿಟ್ಟು ಗವಿಯನ್ನು ಸೇರುವ ಅವಶ್ಯಕತೆಯಲ್ಲ, ಘೋವಹಾರವನ್ನು ಬಿಟ್ಟು ವೇದಾಂತವನ್ನೇ ಆಭ್ಯಾಸಿಸುವ ಕಾರಣವಿಲ್ಲ, ಕರ್ಮವನ್ನು ಬಿಟ್ಟು ಕರ್ಮಸಂಘಾನವನ್ನು ತಾಳುವದು ಆಗತ್ಯವಿಲ್ಲ. ಗಿರಂದರಗಳಲ್ಲಿದ್ದು ಗವಿಗುಹೆಗನ್ನು ಸೇರಿಸಂಗೆಸಹವಾಸಗಳನ್ನು ಇದು ಅಧ್ಯಾತ್ಮಸಾಧನೆ ವಾಡಿರೆಂದು ಗೀತೆಯುಹೇಳುವದಿಲ್ಲ. ಅಧ್ಯಾತ್ಮಸಾಧನದ ವರ್ಣಗಗಳಲ್ಲಿ ಅದೊಂದು ವರಾಗೆ ವಿಧ್ಯಾರ್ಥ ಅದೇ ಶ್ರೀಸ್ತವವೆಂದು ಗೀತೆಯು ಹೇಳುವದಿಲ್ಲ. ಗೀತೆಯು ಗಿರಂಗಂಷ್ಟರಗಳಲ್ಲಿ, ಅಪ್ಪಡಿದವಿಯ ಮರಣಮಯ ಶಾಂತಿಯಲ್ಲಿ, ಜಡಪ್ರಯವಾದ ನಿಷ್ಪಾಯತೆಯಲ್ಲಿ ಆತ್ಮಸಂದವನ್ನು ಹುಡುಕುವದಿಲ್ಲ. ಭಯಂಕರ

ವೆಂದು ಭಾವಿಸಲ್ಪಟ್ಟ ಭವಸಾಗರದ ಈ ಹೆದ್ದೊರೆಯಲ್ಲಿ, ಸೋರ್ವ ಸಾಪುಗಳ ತವರೂರಾದ ಸಮರರಂಗದಲ್ಲಿ, ಅವ್ಯಾಹತ ಅಖಿಂಡವಾಗಿ ಸಡೆದ ಕರ್ಮಕೆಂದನದಲ್ಲಿ, ನ್ಯಾನು ನಿಮಗೆ ಆತ್ಮಶಾಂತಿಯನ್ನು ನೀಡುವೆನು, ಆತ್ಮನಂದದ ವಾರ್ಗವನ್ನು ಹೇಳುವೆನು ಎಂದು ಗೀತೆಯು ಪಣವನ್ನು ಶೋಟ್ಟಿರುವದು. ಆದುದರಿಂದಲೇ, ಉಪರತನಾದ ಅಜುರ್ ನಿಗೆ ಶಾಂತಿಯನ್ನು ದಿಸಿ, ಬೂದಿಯನ್ನು ಬಡಿದು, ದಂಡವನ್ನು ಕೊಟ್ಟು, ಭವಸಾಗರದಿಂದ ಅವನು ಮುಕ್ತನಾದನೆಂಬ ಭೂಮವನ್ನು ಒಟ್ಟುಮಾಡದೆ, ಅಜ್ಞಾನ ಮೂಲಕ ಹುಟ್ಟಿದ ಕುಕಲ್ನಿಗಳಿಂದ ಗೋಳಿದುವ ಅವನ ಆತ್ಮನನ್ನು ಮುಕ್ತಮಾಡಿ ಅತ್ಯಂತ ಫೋರ್ವೆಂದೆನಿಸುವ ಸಮರಚೇಷ್ಟೆಗಳನ್ನು ಗೀತೆಯು ಅವನ ಕೈಯಿಂದಲೇ ಮಾಡಿಸಿಕು. ಅಂತರಂಗದಲ್ಲಿ ಮುಕ್ತಸಂಗನಾಗಿರು, ಲೋಕ ಸಂಗ್ರಹದ ಸಮಾಜಕಾರ್ಯವನ್ನು ಕೃಷ್ಣಪರಣಬುದ್ಧಿಂದ ಮಾಡು, ಎಂದು ಗೀತೆಯು ಅಜುರ್ನಿಗೆ ಉಪದೇಶ ಮಾಡಿತು. ಆದರೆ ಹೀಗೆ ಉಪದೇಶಿಸುವಾಗ ಅವನಿಗೆ ಯಾವಡೆ ಒಂದು ಯೋಗವನ್ನು ಹೇಳಿದೆ ಯೋಗಸಮಸ್ಯಯವಾದ ಪರಮಾತ್ಮಯೋಗವನ್ನುಸುರಿತು. ಪರಮಾತ್ಮನ ಅಸ್ತಿತ್ವದಲ್ಲಿ ದೃಢತ್ವದ್ವಾರಾ ಯಾನ್ಯಾಟ್ಪ ಆತ್ಮನ ಅಮರತ್ವವನ್ನರಿತು ಸ್ವಸಂಕಲ್ಪಿ ಬಲದಿಂದ ಸರ್ವಶಕ್ತಿ ಸಾಮರ್ಥ್ಯ ಕರ್ಮ ಚೆಲನವಲನಗಳನ್ನೆಲ್ಲ ಪ್ರತಿಕ್ರಿಯಾದಲ್ಲಿಯೂ ಪರಮಾತ್ಮನಲ್ಲಿ ಅರ್ಪಿಸುತ್ತ ಲೋಕಧಾರಕೆಗಾಗಿ ಶ್ರೀಷ್ಟೆವೀರಕರ್ಮಗಳನ್ನು ಮಾಡಿರೆಂದು ಗೀತೆಯ ಅಮೃತಮಯ ಗಾನವು ನಮಗೆ ಸಾರುತ್ತಿರುವದು. ಅದನ್ನು ಹೀಳಿದವನು ಧನ್ಯಸು, ಮುಕ್ತನು, ಅನಂದ ಸಾಗರದ ನಿತ್ಯನಿವಾಸಿಯು. ಅವನು ಅರಿತವನು. ಅವನು ಪರಮಾತ್ಮಯೋಗಿಯು. ಜ್ಞಾನ ಮತ್ತು ಕರ್ಮಯೋಗಗಳ ಘೋವಸ್ಥಿತಿಯನ್ನು ಅವನು ಬಿಲಿವನು. ಆದುದರಿಂದ ಅವನು ಜನರಲ್ಲಿ ಬುದ್ಧಿಭೇದವು ಉಂಟಾಗಬಾರದೆಂದೂ ಲೋಕಸಂಗ್ರಹವು ಆಗಬೇಕೆಂದೂ ಸಮಾಜದ ಧಾರಕೆ ಶೋಷಣೆ ಸುಧಾರಕೆಗಳಾಗಬೇಕೆಂದೂ ಜನಕರಾಜನಂತೆ ಆಧ್ಯಾತ್ಮಿಕ ಶ್ರೀಕೃಷ್ಣನಂತೆ ಅಲಿಪ್ತನಿದ್ದು ಶ್ರೀಷ್ಟೆಕರ್ಮವನ್ನು ಮಾಡುವನು. ಅವನಿಗೆ ಎಲ್ಲಲ್ಲಿಯೂ ವಾಸದೇವನೆ ಕಾಣುವನು. ಎಲ್ಲರಲ್ಲಿಯೂ ಆತ್ಮಪರಮ್ಯಬುದ್ಧಿಯು ಶ್ವವನವನು, ಸಮದಶಿರ್ಯಾಯು. ಸರ್ವಭೂತಹಿತದಲ್ಲಿ ಸದಾರಥನು. ಹೀಗಿರುವ

ವನೇ ಸಿದ್ಧನು. ಶ್ರೀಕೃಷ್ಣನು ಅಂಥ ಪರಮಸಿದ್ಧನು. ಪರಮಪರಿತ್ಯಾಗ ಆಚೆ ರಣಯು ಕ್ಷಮಾವನು, ಅನುಕರಣೀಯನು, ಯೋಗೀಶ್ವರನು. ಅಂಥ ಸಿದ್ಧನು ಸುರಿದ ಅಧ್ಯಾತ್ಮಶಾಸ್ತ್ರದ ಗ್ರಂಥವಿದು.

ಈ ೧೯ತಿ ಶ್ರೀಮದ್ಭಾಗವತೀತಯು ನಮ್ಮ ಅಧ್ಯಾತ್ಮಶಾಸ್ತ್ರದ ಸಾರೆ ಸರ್ವಸ್ವತ್ವ. ಕನಾರ್ಚಿಕದ ನವಜಾಗ್ರತ್ಯಾತಿಯಕಾಲದಲ್ಲಿ ಈ ಗ್ರಂಥದ ಅಭಿಜ್ಞಾನವು ಹೇಜಾಡ್ಯಗುವದು ಅವಶ್ಯವು. ನಮ್ಮುಲ್ಲಿಯ ಜಾಗ್ರತ್ಯಾತಿಯು ಯಾವಾಗಲೂ ಅಧ್ಯಾತ್ಮಕ ಜಾಗ್ರತ್ಯಾತಿಯನ್ನವಲಂಬಿಸಿರುವದು. ಅದುದರಿಂದ ಗೀರೀತಿಯನ್ನು ತಿಳಿಗನ್ನಡದಲ್ಲಿ ಭಾವಾಂತರಿಸಿ ಅಧ್ಯಾತ್ಮಶಾಸ್ತ್ರದ ರುಚಿಯಿಂದ ಕನ್ನಡಿಗರ ಅಲ್ಪಸೇವಯನ್ನು ಮಾಡುವ ಭಾವನೆಯಿಂದ ಈ ಪ್ರಸ್ತಾಕವನ್ನು ಬರೆದಿರುವೆನು. ಕನ್ನಡದಲ್ಲಿ ಎಷ್ಟೂ ಭಾವಾಂತರಗಳಿರುವವು. ನಾಗರಸ ಕವಿಯ ಪದ್ಯವುಯ ಭಾವಾಂತರವಂತೂ ಕನ್ನಡವಾಜ್ಯಯಕ್ಕೆ ಭಾಷಣಾಸ್ತ್ರದವಾಗಿದೆ. ಅದರೆ ಸದ್ಗುರುಕ್ಕೆ ನಿಶ್ಚಯಾರಕ್ಕೆ ಉಪಯೋಗವಾಗುವಂಥು, ಸಾಂಪ್ರದಾಯಕರಹಿತ, ಸರಲ ಭಾವಾಂತರವಿದ್ದು, ಸುಲಭ ಕ್ರಿಯಕ್ಕೆ ದೊರೆಯುವ, ಜಿಕ್ಕೆ ಗ್ರಂಥವು ಅವಶ್ಯವೆಂದು ತೊರ್ವೆದ್ದರಿಂದ ಈ ಯತ್ನವನ್ನು ಮಾಡಿರುವೆನು. ಸೇರವಕನ ಈ ಅಲ್ಪಸೇವಯನ್ನು ಸವಿಮಾಡಿಕೊಳ್ಳುವದು ಸಹ್ಯದಯ ಕನ್ನಡಿಗರನ್ನು ಕೂಡಿದೆ.

ಈ ಕಾರ್ಯದಲ್ಲಿ ನನಗೆ ಅನೇಕರು ಅನೇಕ ರೀತಿಯಿಂದ ಸಹಾಯ ಮಾಡಿರುವರು. ವಿಶೇಷತಃ ‘ಗೀರೀತಿಯಾ ಕನಾರ್ಚಿಕವೂ’ ಎಂಬ ಪ್ರಕಾರಣದ ಬಗ್ಗೆ ನಾನು ಶ್ರೀ. ಬೇಂದ್ರೆ ಇವರಿಗೆ ಖಚಿತಾಗಿರುವೆನು. ಇದಕ್ಕೆ ಕೆಂಪು ಧನ ಸಹಾಯವನ್ನು ಮಾಡಿದವರಿಗೂ ನಾನು ಉಪಕೃತನಿರುವೆನು. ಕೆನೆಗೆ ಅಪ್ಪುಕೂಟಿನ ಬಡೆಯರು ಈ ಕೆಲಸವನ್ನು ಮನಃಪೂರ್ವಕ ಮಾಡಿದ್ದ ಕ್ಷಮಾಗಿ ಅವರ ಅಭಾರಗಳನ್ನೂ ಮನ್ನಿಸಿ ಈ ಮುನ್ನಡಿಯನ್ನು ಮುಗಿಸುವೆನು.

ಧಾರವಾದ.
ನೂಫು ವಣ್ಣ ಐ, ಗಳಿಂ. } }

ರಂಗನಾಥ ದಿವಾಕರ
ಅಧ್ಯಾತ್ಮ ಕಾರ್ಯಾಲಯ

|| ಒಂ ತತ್ತತ್ವ ||

ಗೀತೆಯ ಗುಟ್ಟು ಅಥವಾ ಪರಮಾತ್ಮೆಯೋಗವು.

ಗೀತಾ ವಿವೇಚನೆಯು.

೧. ಗೀತೆಯ ಮಹತ್ವವೂ ಮಹಾತ್ಮ್ಯವೂ.

ಸೂಚನೆ— ಶ್ರೀಗೀತಾಗ್ರಂಥದ ಮೂಲ ಶಿಲ್ಪೀಕಗಳನ್ನು ಮತ್ತು ಕನ್ನಡ ಭಾಷಾಂತರವನ್ನು ಬರೆಯುವದಕ್ಕೂ ಮೊದಲು ಒಂದು ವಿಶ್ವತ್ವವಾದ ಗೀತಾ ವಿವೇಚನೆಯನ್ನು ಬರೆಯ ಬೇಕೆಂಬ ಸಂಕಲ್ಪವನ್ನು ಮಾಡಿ ಕೊಂಡು ಕೆಳಗಿನ ನಾಲ್ಕು ಸುಡಿಗಳನ್ನು ವಾಚಕರೆದುರಿಗೆ ಇಡುತ್ತಿರುವೆನು. ಈ ವಿವೇಚನೆಯಲ್ಲಿ ೧. ಗೀತೆಯ ಮಹತ್ವವೂ, ಮಹಾತ್ಮ್ಯವೂ, ೨. ಗೀತೆ ಮತ್ತು ಸಧ್ಯಸ್ಥಿತಿಯು, ೩. ಗೀತೆ ಮತ್ತು ಕರ್ನಾಟಕವು, ೪. ಗೀತೆಯ ಭಾವಾರ್ಥಿಕೆ, ೫. ಗೀತೆಯಲ್ಲಿಯ ಸನಾತನ ಧರ್ಮವು, ೬. ಗೀತೆಯಲ್ಲಿಯ ಯಾಗಧರ್ಮವು, ೭. ಯೋಗಾಸಂಜಕವು, ೮. ಯೋಗಸಮಸ್ಯಯವು, ೯. ಗೀತೆಯ ಗುಟ್ಟುಗುರಿಗಳು, ಎಂಬ ಒಂಭತ್ತು ವಿಷಯಗಳನ್ನು ವಿವೇಚಿಸುವ ವಿಚಾರವಿದೆ. ಮೊದಲನೆಯ ಪ್ರಕರಣದಲ್ಲಿ ಈ ಗೀತಾಗ್ರಂಥದ ಮಹತ್ವವನ್ನೂ ಮಹಾತ್ಮ್ಯವನ್ನೂ ಕುರಿತು ವಿಚಾರಿಸುವ.

ಮಹಾತ್ಮ್ಯವನ್ನು ಹೇಳುವ ಪದ್ಧತಿ— ಇದುವರೆಗೆ ಅಜ್ಞಾದ ಗೀತೆಯ ಪ್ರತಿಯೊಂದು ಅವೃತ್ತಿಯ ಆರಂಭದಲ್ಲಿ ಬಹುಶಃ ‘ಗೀತಾ ಮಹಾತ್ಮ್ಯ’ ವೆಂಬ ಕೆಲವು ಶಿಲ್ಪೀಕಗಳು ಇದ್ದೇ ಇರುತ್ತವೆ. ಕೆಲವು ಅವೃತ್ತಿಗಳಲ್ಲಿ, ಅಡ್ವೆಚ್ತಾಮೃತವಸೀಫಣೀಯ‘ ಎಂಬ ಮುಂತಾದ ವಾಕ್ಯಗಳಿಂದೊಡಗೂಡಿದ ಸಾಂಪ್ರದಾಯಿಕ ಮಹಾತ್ಮ್ಯವು ಹೇಳಲ್ಪಟ್ಟಿರುತ್ತದೆ. ಎಲ್ಲ ಮಹಾತ್ಮ್ಯಗಳಲ್ಲಿಯೂ ಗೀತಾ ಭಾಗಸದ ಘಲಶ್ರುತಿಯಂತೂ ತಪ್ಪಿದ್ದಿಲ್ಲ. ಯಾವ ಗ್ರಂಥವನ್ನು ವಾಚಕರ ಕೈಯಲ್ಲಿ ಕೂಡಬೇಕಾಗಿ ದೆಯೋ ಅದರ ಮಹತ್ವವನ್ನು ಆದಿಯಲ್ಲಿಯೇ ಹೇಳುವ ಪರಿಪಾಠವು ಈ ರೀತಿ ಪರಂಪರಾಗತವಿರುವದೆಂಬುದು ಇದರ ಮೇಲಿಂದ ಸಿದ್ಧಾಂತ

ವದು. ಅದನ್ನೇ ನಾನು ಇಲ್ಲಿ ಆನುಸರಿಸಿರುವೆನು.

ಅರ್ಥರ ತತ್ವಗ್ರಂಥಗಳು— ಈಗೇ ದ, ಯಜುವೇರ್ದ, ನಾಮ ವೇದ ಮತ್ತು ಅಧಿವೇದ ಎಂಬ ನಾಲ್ಕು ವೇದಗಳು, ತದಂತಗ್ರತವಾದ ಈತ, ಕೇಸ, ಕರ, ಮುಂಡಕ, ವಾಂಡೊಕ್ಕೆ, ಪ್ರಶ್ನ, ಬಿತರೀಯ, ಶೈತ್ಯ ರೀಯ, ಭಾಂಡೋಗ್ಯ, ಬೃಹದಾರಣ್ಯಕ ಎಂಬ ದಶೋಪನಿಷತ್ತುಗಳು, ಉಪನಿಷತ್ತುಗಳ ಸಮಸ್ಯಾರ್ಥವಾಗಿ ಬರೆದ ಬ್ರಹ್ಮಸೂತ್ರಗಳು ಮತ್ತು ಶ್ರೀಭಗವದ್ಗೀತೆ ಇಷ್ಟ ಗ್ರಂಥಗಳು ಹಿಂದೂ ಜನರ ತತ್ವಜ್ಞನ ಸವರ್ಣಸ್ವವನ್ನ ಸಂಗ್ರಹಿಸಿವೆಯೆಂದೆನ್ನಬಹುದು. ಯಾವದೇ ಒಂದು ಶ್ರೀಷ್ಟವಾದ ವ್ಯಕ್ತಿಯು ಈ ಗ್ರಂಥಗಳನ್ನ ಬರೆಯಿತೆಂದು ಈ ಗ್ರಂಥಗಳಿಗೆ ಈಗಿರುವ ಮಹತ್ವವು ಪ್ರಾಪ್ತವಾಗಿಲ್ಲ. ಆದರೆ ಆಯಾ ಗ್ರಂಥಗಳಲ್ಲಿದ್ದ ಜ್ಞಾನವೇ ಅವುಗಳ ಮಹಾತ್ಮ್ಯವನ್ನ ಬೆಳೆಸಲಿಕ್ಕೆ, ಅವುಗಳ ಮಹತ್ವವನ್ನ ಹೆಚ್ಚಿಸಲಿಕ್ಕೆ ಕಾರಣವಾಗಿರುವದು. ಈ ಎಲ್ಲ ಗ್ರಂಥಗಳು ದೈವಿಕಸ್ಥಾತ್ರಾತ್ಮಕಾರ್ಯಾಲಯದ, ಸತ್ಯಸಾಧಾತ್ಮಕಾರ್ಯಾಲಯದ ಬರೆದವುಗಳಾದುದರಿಂದ ನಾವಿರಾದು ಪರಮಾತ್ಮಾಗಿ ಹೋದರೂ ಅವು ಈಗ್ಯ ಎಲ್ಲ ಧರ್ಮಗ್ರಂಥಗಳ ಶಿರೋಭಾಗದಲ್ಲಿ ವಿರಾಜಿಸುತ್ತಿರುವವು.

ಭಾರತವೂ ಗೀತೆಯೂ— ಇಲ್ಲಿ ಗೀತಾಗ್ರಂಥಮೋಂದೇ ಪ್ರಸ್ತುತವಾಗಿರುವದರಿಂದ ಅದರ ಮಹತ್ವವೂ ಮಹಾತ್ಮ್ಯವೂ ಎಷ್ಟಿರುವದೆಂಬ ದನ್ನ ಸೋಧಿ ಹೀಗಿರುವ ಕಾರಣಗಳನ್ನಾದರೂ ಸ್ವಲ್ಪಮಟ್ಟಿಗೆ ಈ ಪ್ರಕರಣದಲ್ಲಿ ಹೇಳಬೇಕಾಗಿದೆ. ಗೀತೆಯ ವಿವರದಲ್ಲಿ ಪ್ರಚಲಿತವಿದ್ದ

ಸವ್ಯೋರ್ಥಪನಿಷದೋ ಗಾವೋ |

ದೋಗಾ ಗೋಪಾಲನಂದನಃ ||

ವಾಸುದೋ ವಶ್ಯಃ ಸುಧಿಭೋರ್ಕಾತ್ತಾ |

ದುಗ್ಧಂ ಗೀತಾವ್ಯತಂ ಮಹತ್ |

ಎಂಬ ಶ್ಲೋಕವನ್ತೂ ಆಬಾಲವ್ಯಧಾರಿಗೂ ಪರಿಚಿತವಿರುವದು. ಶ್ರೀಕೃಷ್ಣನೆಂಬ ಗೌಳಿಗನು ಉಪನಿಷತ್ತುಗಳಿಂಬ ಆಕಳುಗಳನ್ನ ಹಿಂಡಿ ಗೀತಾ ಮೃತವೆಂಬ ಹಾಲನ್ನ ಆಚುರ್ಣನಿಗೆ ಉಳಿಸಿದನೆಂಬುದೇ ಇದರ ಭಾವಾ ಧರ್ಮವು. ಗೀತೆಯು ಉಪನಿಷತ್ತುಗಳ ಸಾರಸವರ್ಣಸ್ವವಿರುವದು, ಗೀತೆಯು

ಉಪನಿಷತ್ತು ಗಳನ್ನು ಕಡೆದು ತೆಗೆದ ಬೆಕ್ಕೆಯಿಲುರುವದು, ಎಂಬುದೇ ಇದರ ಶಾತ್ಮಯವು. ಅನೇಕ ಗ್ರಂಥಗಳಲ್ಲಿ ಬೇರೆ ಬೇರೆ ಮಣಿಮುನಿಗಳಾಂತರಾಂತಿಗಳೂ ವಿಧ್ವಾಂಸರೂ ಗೀತೆಯ ಮಹಾತ್ಮ್ಯವನ್ನು ಪರಿಪರಿ ಯಿಂದ ವರ್ಣಿಸಿದ್ದಾರೆ. ಅದನ್ನೆಲ್ಲ ಇಲ್ಲಿ ವಿವರಿಸುವ ಕಾರಣವಿಲ್ಲಾಗಿ ಅದರೆ ಯಾವ ಮಹಾಭಾರತದಲ್ಲಿ ಗೀತೆಯು ಇರುವದೇ ಅದೇ ಗ್ರಂಥದಲ್ಲಿ ಗೀತೆಯ ವಿಷಯಕ್ಕಿಂದ್ದು ಒಂದು ಮಹತ್ವದ ಉಲ್ಲೇಖವನ್ನು ಇಲ್ಲಿ ಕೊಡುವೆನು. ವೈಶಂಪಾಯನ ಮಣಿಗಳು ಜನಮೇಜಯನಿಗೆ ಗೀತಾ ಮಹಾತ್ಮ್ಯವನ್ನು ಹೇಳುವಾಗ,

ಭಾರತಂ ಸರ್ವಶಾಸ್ತ್ರೇಷು ಭಾರತೇ ಗೀತಿಕಾ ವರಾ |

ಗೀತಾಸುಗೀತಾ ಕರ್ತವ್ಯಾ ಕಮನ್ಯೇಃ ಶಾಸ್ತ್ರಸಂಗ್ರಹೇಃ ||

ಸರ್ವಶಾಸ್ತ್ರಮಂಬಿ ಗೀತಾ..... |

ಭಾರತಾಮೃತ ಸರ್ವಸ್ಯ ಗೀತಾಯಾ ಮಂಧಿತಸ್ಯ ಚ |

ಸಾರಮುಧಾಲತ್ಯ ಕೃಷ್ಣೇನ ಅಚುರ್ನಸಸ್ಯ ಮುಖೀ ಹುತಮರ್ |

ಅಂದರೆ, ‘ಅನೇಕ ಶಾಸ್ತ್ರಗಳನ್ನು ಸಂಗ್ರಹಿಸುವದಕ್ಕೆಂತ ಗೀತೆಯನು ಚನಾಂಗಿ ಅಭ್ಯಸಿಸಬೇಕು. ಗೀತೆಯು ಸರ್ವಶಾಸ್ತ್ರಮಯಿಯಾದುದು. ಭಾರತದ ತಿರುಳನ್ನು ತೆಗೆದು ಗೀತಾ ರೂಪದಿಂದ ಅದನ್ನು ಶ್ರೀಕೃಷ್ಣನು ಅಚುರ್ನನಿಗೆ ಉಪದೇಶಿಸಿದನು,’ ಎಂದು ಅಂದಿರುವನು. ಇಡೀ ಮಹಾ ಭಾರತದಲ್ಲಿ ಇನಾಂವ ಗ್ರಂಥದ ಬಗ್ಗೆಯೂ ಇಷ್ಟ ಗೌರವಯುಕ್ತವಾದ ಉಲ್ಲೇಖವೇ ಇಲ್ಲ.

ಪ್ರಸಾಂಶತ್ವಯಿಯು— ಹಿಂದೂತತ್ವಜ್ಞಾನದ, ಹಿಂದೂಧರ್ಮದ, ಹಿಂದೂ ನಿರ್ಮಿತಾಂಶದ ಅಂಶಂತ ಶ್ರೀವೈಂದ್ರಾದ ಅದಿ ಗ್ರಂಥಗಳಲ್ಲಿ ಶ್ರೀಮಂಧುರಾತ್ಮಿಕೆಯಾದ ಮತ್ತು ಅದಿ ಗ್ರಂಥಗಳಾಚೆಗಿನದೆಂದು ವಿಧ್ವಾಂಸರ ಮತವಿರುವದು. ಶ್ರೀಸ್ತೀರ್ಥಕದ ಪೂರ್ವದಲ್ಲಿ ಸುಮಾರು ೫೦೦ ವರ್ಷ ಈ ಗ್ರಂಥಕ್ಕೆ ಸದ್ಯಕ್ಕಿರುವ ರೂಪವು ಕೊಡಲ್ಪಟ್ಟಿಟ್ಟ ತೆಂದು ತತ್ವಜ್ಞರ ಮತವು. ಅಯಿರ ತತ್ವಜ್ಞಾನದ ಮತ್ತು ಧರ್ಮದ ವಿರುದ್ಧ ಎಲ್ಲಕ್ಕೂ ಬಿಲವಾದ ವೋದಲನೆಯು ದಾಳಿಯು ನಮ್ಮೆ ಅಯಿರ ಧರ್ಮದಿಂದಲೇ ಭರತಬಂಡದಲ್ಲಿ ಹುಟ್ಟಿದ ಬಾಧ್ಯ ಧರ್ಮದ್ದು. ಆ ದಾಳಿಯನ್ನು ಹಿಮ್ಮು

ಟ್ಟಿಸುವಾಗ ಆ ಯಾದ್ಧರಲ್ಲಿ ಯಾಶಸ್ವಿಯಾಗಿ ಬದುಕಿ ಬಾಳುವ ಪ್ರಸಂಗವೇ ಒದಗಿದಾಗ, ವೈದಿಕಮತದ ಅರ್ಥರು ತಮ್ಮ ಧರ್ಮತತ್ವಗಳ ಪ್ರನಿಃಸಾಧನೆ ಮಾಡಬೇಕಾಯಿತು. ಆಗ ತಮ್ಮ ತತ್ವಗಳಿಗೆ ಅಧಾರಭೂತ ವಾದವುಗಳು ಮೂಲ ಮುಖ್ಯ ಮೂರು ಗ್ರಂಥಗಳು, ಎಂದು ಮನ್ಮಿಸಿ ಧರ್ಮ ಸಂಸ್ಕಾರಕ ರಾದ ಆಚಾರ್ಯರು ಅವುಗಳನ್ನು ವಲಂಬಿಸಿ ಮೃತಪ್ರಾಯವಾದ ಹಿಂದೂ ಧರ್ಮದಲ್ಲಿ ಜೀವಕಳೆಯನ್ನು ತುಂಬಿದರು. ಆ ಮೂರು ಗ್ರಂಥಗಳಲ್ಲಿ ಗೀತೆಯು ಒಂದು. ದಶೋಪನಿಷತ್ತುಗಳು, ಬ್ರಹ್ಮಸಾತ್ರಗಳು ನಾತ್ತು ಭಗವದ್ವೀರಕೆ ಹೀಗೆ ಮೂರು ‘ಪ್ರಸಾಧನತ್ರಯಿ’ ಎಂಬ ಉಳ್ಳ ಹೆಸರನ್ನು ಪಡೆದಿರುವವು. ಈ ಮೂರು ಗ್ರಂಥಗಳ ಗಟ್ಟಿಯಾದ ತಳಹದಿಯ ಮೇಲೆ ಅರ್ಯ ಧರ್ಮದ ಭದ್ರವಾದ ಕೋರಿತ್ಯಾ ಕಟ್ಟಲ್ಪಟ್ಟಿರುವದು. ಅಂದಿನಿಂದ ಇದುವರೆಗೆ ಗೀತೆಯು ಮಹತ್ವಪುಷ್ಟಿಯಾಗಿತ್ತು ಲೇಂದೆ ಒಂದಿರುವದು. ಪ್ರಸಾಧನತ್ರಯಲ್ಲಿ ಸೀರುವದಕ್ಕಾಗಿ ಪೂರ್ವದಲ್ಲಿಯೇ ಗೀತೆಯು ಒಂದು ಬಳ್ಳಿ ಸನ್ನಾಸ್ತಿ ಗ್ರಂಥವಾಗಿತ್ತು. ಅದಕ್ಕೆ ಎಷ್ಟೊಂದು ಭಾವ್ಯಗಳು ಬರೆಯಲ್ಪಟ್ಟಿದ್ದವು. ಅದು ನಿತ್ಯವಾರದ ಚವಿತ್ರ ಪ್ರಸ್ತರಕವಾಗಿತ್ತು. ಅಧ್ಯಾತ್ಮ ಪ್ರಗತಿಯ ಶ್ರೀವೃಂಧನವಾಗಿತ್ತು. ಅದುದರಿಂದಲೇ ಅದಕ್ಕೆ ಪ್ರಸಾಧನತ್ರಯ ಯಲ್ಲಿ ಸಾನವು ದೊರಕಿತು. ಅಂದಿನಿಂದ ಇದುವರೆಗೆ ಅಜ್ಞ ಭಯದ ಗೀತೆಯು ಅರ್ಯ ಧರ್ಮಪ್ರಕಾಶವನ್ನು ಬೀರುತ್ತಿರುವದು. ಜೀಜ್ಞಾಸುಗಳ ಜ್ಞಾನದ ನಿರದಿಕೆಯನ್ನು ತಣಿಸುತ್ತಿರುವದು. ಅರ್ಯರನ್ನು ಉದ್ದರಿಸುತ್ತಿರುವದು. ಈಗಿನ ನಮ್ಮ ಅಧೋಗತಿಯ ಕಾಲಕ್ಕೆ ಅದರ ಸೂಲ್ಲಿ ಅಡಗಿದಂತಿದ್ದರೂ ಗಾಳಿ ಬಿಟ್ಟು ಕೂಡಲೇ ಪ್ರಜ್ಞಲಿಸಲನುವಾಗುವ ಬೆಂಕಿಯಂತೆ ಗೀತೆಯ ಜ್ಯೋತಿಯು ಉದಯಕಾಲದಸಂಧಿಗೆ ನಮ್ಮ ಭೂಮಿಯಲ್ಲಿ ಬೆಳಗಿ ನಮಗೆ ಆಗಾಗ್ಗೆ ಜ್ಞಾನ, ಭಕ್ತಿ, ಶಕ್ತಿಗಳನ್ನು ಕೊಟ್ಟು ಕಾಪಾಡುತ್ತಿರುವದು.

ಗೀತೆ ಮತ್ತು ಅದರ ಅನುಕರಣವು— ಇನ್ನು ನಮ್ಮ ಧರ್ಮದ ಆದ ಗ್ರಂಥಗಳು ವೇದೋಪನಿಷತ್ತುಗಳಿಂದು ನಾವೆಷ್ಟೇ ಅಭಿವಾನದಿಂದ ಹೇಳಿದರೂ ನಮ್ಮಲ್ಲಿ ಬಹುಶಃ ಯಾರಿಗೂ ವೇದಗಳಿಂದರೇನು, ಅವುಗಳಲ್ಲಿಯ ಮಂತ್ರಗಳಿಷ್ಟ್ವು, ಅವುಗಳ ಕರ್ತೃಗಳು ಯಾರು, ಅವುಗಳ ವಿನಯ

ವೇನು ಮುಂತಾದವುಗಳರ್ನು ಕುರಿತು ಸ್ವಪ್ನಜ್ಞಾನವು ಇಲ್ಲಿದಿರುವುದು ಶೋಚನೀಯವೇ ಸ್ನೇ. ಅಲ್ಲಿ ಇಲ್ಲಿ ಒಬ್ಬಬಿಂಗೆ ಮಾತ್ರ ಈ ಜ್ಞಾನವು ಇರುವದು. ನಿಕ್ಕವರೆಲ್ಲರೂ ಕೇವಲ ಅಂಥ ಅಭಿಮಾನದಿಂದ ನಮ್ಮ ವೇದಗಳು ಶ್ರೀಷ್ಟಿ, ಅವು ಹಾಗೆ ಇವೆ, ಹೀಗೆ ಇನೆ, ಎಂದು ಹೇಳಿ ಆತ್ಮ ವಂಚನೆಯನ್ನು ಮಾಡಿಕೊಳ್ಳುತ್ತಿರುವರು. ಆದರೆ ಗೀತಾಗ್ರಂಥದ ಮಾತ್ರ ಹಾಗಿಲ್ಲ. ಆದು ಹಿಂದುಗಳಲ್ಲಿ ಅಬಾಲವುಧರಿಗೆ ಗೂತ್ತಿದ್ದ ಗ್ರಂಥವು. ಅದರ ವಿಷಯವೂ ಮಹತ್ವವೂ ಕರ್ತೃವೂ ಎಲ್ಲರಿಗೂ ಪರಿಚಿತವಾದವು ಗಳು. ಇನೆಯ ಶತಮಾನದಲ್ಲಿ ಕೂಡ ಗೀತೆಯು ನಿತ್ಯಪಾಠದ ಗ್ರಂಥ ವಾಗಿತ್ತೆಂದು ಒತ್ತಿಹಾಸಿಕ ಉಲ್ಲೇಖನಿದೆ. ಇಡೀ ಚತುವರ್ತದಗಳನ್ನೇ ಮುಖೋದ್ದೂತ ಮಾಡಿ ಸಾಧಿರಾರು ವರ್ಣಗಳ ವರೆಗೆ ಒಂದು ಅಕ್ಷರವು ಸಹ ಅಜ್ಞ್ಯ ಇಯದಂತೆ ಉಳಿಸಿರುವ ಹಿಂದುಗಳು ಗೀತೆಯಂಥ ಸಣ್ಣ ಪ್ರಸ್ತುತವನ್ನು ಪಾಠ ಮಾಡುವದು ದೊಡ್ಡ ವಿಷಯವಲ್ಲ. ಆದರೆ ಇನೆಯ ಶತಮಾನದಲ್ಲಿ ಕೂಡ ಗೀತೆಯು ಅಷ್ಟೋಂದು ಮಹತ್ವವನ್ನು ಪಡೆದಿತ್ತೆಂದು ಹೇಳಬೇಕೆಂದು ಇಲ್ಲಿ ನನ್ನ ಮುಖ್ಯ ಉದ್ದೇಶವಾಗಿದೆ. ತನ್ನ ಅನೇಕ ಸದ್ಗುಣಗಳ ಮೂಲಕ ಪ್ರಸಾಧನತ್ರಯಿಯಲ್ಲಿ ಪ್ರವಿಷ್ಟವಾದುದಲ್ಲದೆ ಎಲ್ಲ ಜನತೆಯ ನಿತ್ಯಪಾಠದ ಪರಿತ್ರ ಪ್ರಸ್ತುತವಾಗಿ ಮೇರೆದು ಗೀತೆಯು ಬೇರೆ ಅನೇಕ ಯಾವಿಷಿಮುನಿಗಳಿಗೆ ಸಣ್ಣತೀರ್ಥಯನ್ನು ಒಟ್ಟು ಮಾಡಿ ತನ್ನಂತೆ ಬೇರೆ ಗ್ರಂಥಗಳನ್ನು ರಚಿಸುವ ಶಕ್ತಿಯನ್ನು ಕೊಟ್ಟಿತು. ಮನುಷ್ಯನು ಅನುಕರಣಶೀಲನಿರುವದರಿಂದ ಒಂದು ಗ್ರಂಥವು ದೊಡ್ಡದಂಬ ಶೀತೀರ್ಥಯು ಹಬ್ಬಿದ ಕೂಡಲೇ ಆ ಗ್ರಂಥದಂಥ ಗ್ರಂಥಗಳನ್ನು ಬರೆಯುವ ಲವಲವಿಕೆಯು ಕೆಲವರಲ್ಲಿ ಉಂಟಾಗುತ್ತಿದೆ. ಉಪನಿಷತ್ತುಗಳು ಸರ್ವರಿಗೆ ಅರ್ಥಂತ ಲೋಕಪ್ರಿಯವಾದ ಕೂಡಲೇ ಮೂಲ ೧೦-೧೫ ಉಪನಿಷತ್ತುಗಳನ್ನು ಕಣ್ಣಿದುರಿಗಿಟ್ಟು ಕೊಂಡು ಲೆಕ್ಕವಿಲ್ಲದಷ್ಟು—ಕೆಲವರು ಒಂಬ ಎಂದೆ ನ್ನುವರು, ಕೆಲವರು ಒಂಬ ಎಂದು ಹೇಳಿರುವರು— ಉಪನಿಷತ್ತುಗಳು ಭರೆಯಲ್ಪಟ್ಟವು. ಅದೇರೀತಿ ಗೀತೆಯನ್ನು ಮಾದರಿಗಾಗಿ ತೆಗೆದು ಕೊಂಡು, ರಾಮಗೀತೆ, ಗಂಗೇತಗೀತೆ, ಉದ್ದಾವಗೀತೆ ಎಂಬ ಮುಂತಾದ ಹಣಧಾಗಳು ಅನೇಕ ಗೀತೆಗಳು ಹುಟ್ಟಿದವು. ಈ ಪರಿಯ ಅನುಕರ

ಇವು ಗೀತೆಯ ಲೋಕಪ್ರಿಯತೆಯನ್ನೂ ಅದರ ಮಹತ್ವವನ್ನಿಂದ ಸ್ವಷ್ಟಿ ವಾಗಿ ತೋರಿಸುವದು. ಅದರೆ ಉಪನಿಷತ್ತು ಎಂಬ ಆದ್ದರಿಂದ ಈಸರು ಇಟ್ಟು ಕೊಂಡಾಕ್ಷಣಕ್ಕೆ ಕಲಿಸಂತರಣೋಪನಿಷತ್ತು, ರುದ್ರಾಕ್ಷೋಪನಿಷತ್ತು ಮುಂತಾದ ಅನೇಕ ಉಪನಿಷತ್ತುಗಳು ತಮ್ಮ ಯೋಗ್ಯತೆಯಿಂದ ದಶೋಪನಿಷತ್ತುಗಳನ್ನು ಸರಿಗಟ್ಟಬಲ್ಲವೇ? ಸರ್ವಧಾ ಇಲ್ಲ. ಯಾಗೆಯೇ ಗೀತಾ ಎಂಬ ಅಭಿಧಾನವನ್ನು ಪಡೆದರೂ ಶ್ರೀಮದ್ಭುಗವದ್ಗೀತೆಯ ಸಂಕರ ರಚನಲ್ಪಟ್ಟಿ ಗಣೇಶಗೀತಾ, ರಾಮಗೀತಾ ಮುಂತಾದ ಯಾವುದೇ ಗೀತೆಯಲ್ಲಿ ಆ ಮೂಲ ಗೀತೆಯ ಗಾಂಭಿರಯಾಗಲಿ ಮಹತ್ವವಾಗಲಿ ಬಂದೆ ಕಾಣುವದಿಲ್ಲ. ಆಫ್ವಾ ಅಷ್ಟೇ ಏಕೆ, ಗೀತಾಗ್ರಂಥದ ಪಶ್ಚಾತ್ ಹಿಂದೂಜಿನರ ತತ್ವಜ್ಞಾನದ ವಾಚ್ಯಾಯದಲ್ಲಿ ಇದುವರೆಗೆ ಅಷ್ಟು ಆಧ್ಯಾತ್ಮಿಕ ತೇಜಸ್ಸುಳ್ಳ, ಅಷ್ಟು ಲೋಕಪ್ರಿಯವಾದ, ಅಷ್ಟು ಸ್ಥಾತ್ರಿಯುಕ್ತ, ಅಷ್ಟು ಅಧಿಕಾರಪೂರ್ವವಾದ ಮತ್ತೊಂದು ಗ್ರಂಥವೇ ನಿರೂಪಣವಾಗಿಲ್ಲ ಎಂದು ಸ್ವಷ್ಟವಾಗಿ ಹೇಳಬಹುದು. ನಕ್ಷತ್ರರಾಶಿಗಳಲ್ಲಿ ಏಕಮೇವಾದ್ವಿತೀಯವಾಗಿ ರಾರಾಜಿಸುವ ಚೆಂದ್ರಮಂಡಲದಂತೆ ಮತ್ತು ಗಳ ಮೂತ್ತದಲ್ಲಿ ವಿರಿವಿರಿ ವಿಂಚಿ ಮೇರೆಯುವ ವಜ್ರಗೋಲಕದಂತೆ ನಮ್ಮ ಗ್ರಂಥ ರಾಶಿಗಳಲ್ಲಿ ಗೀತೆಯು ಅನ್ಯಾದ್ಯಕ್ಷವಾದ, ಅಸಮಾನವಾದ ಪರ್ವಸ್ವಿನಿಂದ ಈಗ್ಯಾ ಬೆಳಗುತ್ತಿರುವದು.

ಗೀತೆಯ ಮಹಾತ್ಮ್ಯದ ಕಾರಣಗಳು—ಗೀತೆಗೆ ಈ ತರದ ಮಹತ್ವವು ಬರಲಿಕ್ಕು ಈ ನೀತಿ ಗೀತೆಯ ಮಹಾತ್ಮ್ಯವು ಬೆಳೆಯಲಿಕ್ಕು ಆಂಥ ವಿಶೇಷ ಕಾರಣಗಳೂ ಇರುವವು. ಕಾರಣವಿರದೇ ಕಾಯಾವಾಗದು. ಕಾಯಾ ಕಾರಣ ಸಂಬಂಧವಿಲ್ಲದ ಯಾವ ಸಂಗತಿಯೂ ಈ ಜಗತ್ತಿನಲ್ಲಿ ಸಂಭವಿಸಲಾರದು. ಆದುದರಿಂದ ವಿನುಶಿಸಿ ನೋಡಿದರೆ ನಮಗೆ ಗೀತೆಯ ಲೋಕಪ್ರಿಯತೆಯು ಗುಟ್ಟು ಜನಾಗಿ ತಿಳಿಯುವದು.

ಅದು ತತ್ವಗ್ರಂಥವು—ಗೀತೆಯು ಇಷ್ಟು, ಮಹತ್ವವನ್ನು ಪಡೆಯಲಿಕ್ಕು ಅನೇಕ ಕಾರಣಗಳಿರುವವು. ಅವುಗಳಲ್ಲಿ ಕೆಲವೊಂದನ್ನು ಇಲ್ಲಿ ಬರೆಯುತ್ತೇನೆ. ಗೀತೆಯು ಸರ್ವತತ್ವಗಳನ್ನು ವಿವೇಚಿಸುವ ಗ್ರಂಥವು. ಅದರೆ ಅದು ಕೇವಲ ತರ್ಕಪ್ರಧಾನವಿಲ್ಲ. ಹಾಗೆ ಅದು ಬರಿಯ ಬುದ್ಧಿಯನ್ನು

ಶ್ರುತಿಬದಿಸುತ್ತಿದ್ದರೆ ಅದಕ್ಕೆ ಈಗ ಬಂದಿರುವ ಮಹತ್ವವು ಎಂದಿಗೂ ಬರುತ್ತಿರಲಿಲ್ಲ. ಗೀತೆಯು ಆಧ್ಯಾತ್ಮಿಕ ಅನುಭವದ ಗ್ರಂಥವು. ಅನುಭವಜನ್ಯ ಮತ್ತು ಅನುಭವಯುಕ್ತವಾದ ತತ್ವಜ್ಞಾನವು ಅದರಲ್ಲಿ ಪ್ರತಿಪಾದಿಸಲ್ಪಟ್ಟಿರುವದು. ಅದು ಅನುಭಾವಿಗಳ ಪರ್ಯಾಪ್ತತ್ವಕ್ಕಾಗಿರುವದು. ಕೇವಲ ತಬ್ಬಿವಡಂಬರದಿಂದ, ವಾಕ್ಯ ಪಲ್ಯದಿಂದ, ಕೇಳುವವನು ಸ್ತೀಮಿತನಾಗಿ ಬಹುದು, ನಿದೋರ್ಜವಾಗಿರುವ ತಾರ್ಕಿಕ ಕೋರ್ಪಿಕ್ರಮದಿಂದ ಜನರಿಬುದ್ಧಿಯು ಕುಂತಿತವಾಗಬಹುದು, ಮೃದುಮಧುರ ಮುದ್ದುಮಾತ್ರ ಗಳಿಂದ ಮನುಷ್ಯನ ಕೋರುವ ಮನಸು ಕರಗಿ ನೀರಾಗಬಹುದು. ಇಷ್ಟೇಲ್ಲ ಅದರೂ ಅವನಿಗೆ ದೂರೆಯ ಶಕ್ತಿ ಶಾಂತಿಯು, ಅವನಿಗೆ ಸಿಕ್ಕುತ್ತಕ್ಕೂ ಸವಾಧಾನವು ಕೇವಲ ಇವುಗಳಿಂದ ಎಂದಿಗೂ ಸಾಧಿಸಲಿಕ್ಕಿಲ್ಲಿಂದ ಶಾಂತಿಯು ಸಿಗಬೇಕಾದರೆ, ಆ ಸವಾಧಾನವು ಪ್ರಾತ್ರಾಗಬೇಕಾದರೆ, ಆ ಸಂತೋರ್ಜವು ಉಂಟಾಗಬೇಕಾದರೆ ಅಂತರಾತ್ಮನು ಆತ್ಮಾನುಭವದಿಂದ ಸಂತೃಪ್ತನಾಗಲಿಕ್ಕೇಬೇಕು, ಅಂತರಾರ್ಥಾರ್ಥಿಯು ಆಂತರಿಕ ಅನಂದದಿಂದ ಲೋಪಾಡಲಿಕ್ಕೇಬೇಕು. ಅತ್ಯನು ತೃಪ್ತಿನಾದನೆಂದರೆ ಬುದ್ಧಿ ಅಂತಹಿಕರಣ ಮುಂತಾದವುಗಳು ತಮಿಂದ ತಾವೇ ತೃಪ್ತಿನಾಗಿ ಹೊಗುವವು. ಆ ಅತ್ಯನು ತೃಪ್ತಿನಾಗಲಿಕ್ಕೆ ಆಧ್ಯಾತ್ಮಿಕ ಅನುಭವದ ಹೊತ್ತು, ಅತ್ಯಂತಿಕ ಅನಂದಾನುಭವದ ಹೊತ್ತು ಬೇರೊಂದುಪಾಯಿಲ್ಲಿಂದ ಗೀತೆಯು ಆ ಬಗೆಯು ಅನಂದವನ್ನು ಕೊಡುವ ಪರಿಪೂರ್ಣವಾದ ಆಧ್ಯಾತ್ಮಿವಿದ್ಯೆಯ ಭಾಂಡಾರವು. ಅದು ಸಕ್ಷಿನಾಕ್ಷಾತ್ಮಾರದ ಸಮಿಯಾದಸೂಲ್ಲು. ಮುಷಿಮುನಿಗಳು ಅನಾದಿಕಾಲದಿಂದ ಯಾವ 'ನಿಜ'ವನ್ನು ಕಂಡುಹಿಡಿದು ಅದನ್ನು ಸುಲಭ, ಸರಲ, ಸುಂದರ ಶಬ್ದಗಳಿಂದ ವ್ಯಕ್ತವಾದ ಚಂಗೆಂದ್ರಿಯ ಅದ್ವೈತ ರೋಗೀ ಅದೇ ರೂಪಗೊಂಡು ಗೀತಾಗ್ರಂಥವಾಗಿ ಕಂಗೊಳಿಸುತ್ತಿರುವುದು. ಅದುದರಿಂದಲೇ ದೇವತೆಗಳ ಸುನಸು ಅಮೃತಕಲಂಕ್ಕೆಳಿಸಿದಂತೆ ನಮ್ಮ ಮನಸು ಈ ಗೀತೆಯ ಕಡೆಗೆ ಎಳಸುವದು; ಅದುದರಿಂದಲೇ ಆ ಪರಂಚೋಽತಿಯನ್ನು ಪಡೆಯುವ ಪಂಥವನ್ನು ತೋರಿಸುವ ಗೀತೆಯ ಕಡೆಗೆ ನಮ್ಮ ಮನಸು ಇಷ್ಟ್ವು ಧಾವಿಸುವದು. ಆಧ್ಯಾತ್ಮಿಕ ಅನುಭವವನ್ನು ಸೂತ್ರರೂಪವಾಗಿ ಹೇಳಿ ಅವುಕ್ಕೆ ಬಿಡುದೆ

ಗೀರೆಯು ತತ್ವಜ್ಞನದ ಅಂಗೋಹಾಂಗಗಳನ್ನು ಉತ್ತಮವಾಗಿ ವಿವೇಚಿಸುವದು. ತತ್ವಜ್ಞನದ ಮುಖ್ಯ ವಿಷಯಗಳಾದ ಬೀವ, ಜಗತ್, ಆಶ್ಚರ್ಯ, ಇವರ ಸ್ವಭಾವ ಮತ್ತು ಸಂಬಂಧಗಳು ಪ್ರರೂಪ, ಪ್ರಕೃತಿ, ಕರ್ಮ, ಶ್ರಿಗುಣ ಎಂಬವುಗಳ ವರ್ಣನೆ, ಸತ್ಯ, ಅಹಿಂಸೆ, ತ್ವಾಗ, ದಾನ ಮುಂತಾದ ನೀತಿತತ್ವಗಳ ವಿವರಣೆ, ಬ್ರಹ್ಮಾಣ ಕ್ಷತ್ರಿಯಾದಿ ವರ್ಣಗಳ ಧರ್ಮದ ಉಲ್ಲೇಖ, ಹೀಗೆ ಎಲ್ಲ ಮಹತ್ವದ ವಿಷಯಗಳ ವಿವೇಚನೆಯು ಗೀರೆಯಲ್ಲಿ ನಿಷ್ಟ ಲವಾಗಿ ಮಾಡಲ್ಪಟ್ಟಿರುವುದು. ಇದಲ್ಲದೆ ಅಧ್ಯಾತ್ಮಸಾಧನಗೆ ಅವಕ್ಷವಾಗಿರುವ ಯೋಗಿಶಾಸ್ತ್ರದ ದೂಪರೇಣಿಯಾದರೂ ಗೀರೆಯಲ್ಲಿರುವುದು. ಈ ಪರಿಯಾಗಿ ಅಧ್ಯಾತ್ಮ, ಧರ್ಮ, ನೀತಿ, ಯೋಗ ಈ ನಾಲ್ಕು ಶಾಸ್ತ್ರಗಳ ಉತ್ತಮವಾದ ತಾತ್ಪರ್ಯಕ ಪ್ರತಿಪಾದನವು ಗೀರೆತಾಗ್ರಂಥದಲ್ಲಿ ಬಂದಿರುವುದು. ಅಂದಮೇಲೆ ಆ ಗ್ರಂಥವು ಇಷ್ಟೆಷ್ಟಿಂದು ಸರ್ವಮಾನ್ಯವೂ ಪೂಜ್ಯವೂ ಆದುದು ಅಷ್ಟಯಾದೇ?

ಅದು ಚಿಕ್ಕದು— ಇನ್ನು ಇಷ್ಟೆಷ್ಟಿಲ್ಲ ವಿಷಯಗಳನ್ನೊಳಗೊಂಡ ಗ್ರಂಥವು ಒಳ್ಳೆ ದೊಡ್ಡ ಹೊತ್ತಿಗೆಯಾಗಿರಬಹುದೆಂದು ಯಾರಾದರೂ ಕಲ್ಪಿಸಬಹುದು. ಆದರೆ ಹಾಗಿಲ್ಲ. ಯಾಕಂದರೆ ಮಹತ್ವದ ಎಲ್ಲ ತತ್ವವಿಷಯಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ಗೀರೆಯು ಎಷ್ಟು ಯಶಸ್ವಿಯಾಗಿದೆಯೋ ಅದಕ್ಕೂ ಹೆಚ್ಚು ಆ ವಿಷಯಗಳನ್ನು ಸಂಕ್ಷೇಪದಿಂದ ಸೂತ್ರೀಕರಿಸಿ ಸುಲಭವಾಗಿ ಹೇಳುವುದರಲ್ಲಿ ಅದು ಯಶಸ್ವಿಯಾಗಿರುವುದು. ಸರ್ವತತ್ವಸಂಗ್ರಹ, ಸೂತ್ರರೂಪ ಸಂಕ್ಷೇಪ, ಬಾಲರಿಗೆ ಸಹ ಬೋಧವಾಗುವಂತೆ ಸುಲಭತೆ ಇವುಗಳನ್ನು ಏಕಕಾಲಕ್ಕೆ ಬಂದೇ ಗ್ರಂಥದಲ್ಲಿ ಸೋಽದ ಬೀಕಾದರೆ ಗೀರೆತಾಗ್ರಂಥದಲ್ಲಿಯೇ ಸೋಽದಬೇಕೆಂದು ನಾವು ಹೇಳಬಹುದು. ಮೇಲೆ ಕಾಣಿಸಿದ ಎಲ್ಲ ವಿಷಯಗಳು ೩೦೦ ಶಾಣಿಕಗಳಲ್ಲಿ ಅಡಕವಾಗಿವೆ. ನಾವಕಾಶವಾಗಿ ಒಂದಿರೂ ಬಂದೇ ಪ್ರಹರದಲ್ಲಿ ಪರಿಸಿಬಿಡುವಷ್ಟು ಈ ಗ್ರಂಥವು ಚಿಕ್ಕದಿದೆ.

ಅದರ ಸುಲಭತೆಯು— ಆಬಾಲವೃಧಿರಲ್ಲಿಯೂ ಸ್ತೀಪುರುಷರಲ್ಲಿಯೂ ನಾವತ್ರಿಕವಾಗಿ ನೆಲೆಗೊಳ್ಳಲು ಯೋಗ್ಯವಾದ ಆದರ ಸಂದೇಹಕ್ಕೆ ಗೀರೆಯ ಸುಲಭತೆಯು ಶೋಭಸುವಂತಹದಿದೆ. ೩೦೦ ಶಾಣಿಕ

ಗಳಲ್ಲಿ ಮೂರು ನಾಲ್ಕು ಶಕ್ತಿಗಳು ಅನ್ವಯಿತಕ್ಕೆ ಬಹು ಸುಲಭವಾದ ಅನುಷ್ಠಾಪಣೆಯಿಂಬ ಭಂದದಲ್ಲಿ ಬರೆಯಲ್ಪಟ್ಟಿರುವೆ. ಕ್ಳಿಷ್ಟ ಪದಗಳು ಎಲ್ಲಿಯೂ ಇಲ್ಲವೆಂದರೂ ಸಲ್ಲಿವದು. ಸಂಸ್ಕೃತದ ಸ್ವಲ್ಪ ಜ್ಞಾನ ವಾದವನು ಸಹ ಗೀತೆಯ ತಬ್ಬಿರ್ಥಗಳನ್ನು ತಿಳಿದುಕೊಳ್ಳಲಿಕ್ಕೆ ಸಮರ್ಥ ನಾಗುವನೆಂಬಲ್ಲಿ ಯಾವ ಸಂಕಷ್ಟಿಯೂ ಇಲ್ಲ. ವೇದಗಳು ನಮ್ಮ ಗ್ರಂಥಗಳಲ್ಲಿ ಎಲ್ಲಕೂ ಶ್ರೀಷ್ಟವಾದವುಗಳು. ಉಪನಿಷತ್ತುಗಳು ವೇದದ ಅಂತ್ಯ ಭಾಗಗಳು. ಆದರೆ ಈಗಿನ ಜನರಿಗೆ ಅವುಗಳಲ್ಲಿಯ ಭಾಷೆ, ಶಬ್ದಗಳು, ರಚನಾಶೈಲಿ, ಪರಿಭಾಷೆ ಇವು ಸ್ವಲ್ಪ ಅಪರಿಚಿತವೇ ಆಗಿರುವವು. ಆದುದರಿಂದ ಅವು ಕಳಿಸಬಾಗಿ ಕಂಗೋಳಿಸುತ್ತಿರುವುವು. ಇದಲ್ಲದೆ ಕೇವಲ ಉಪನಿಷತ್ತುಗಳನ್ನು ಓದುವವನಿಗೆ ಅವು ಕೆಲವೆಡೆಗೆ ಪರಸ್ಪರವಿರೋಧಿಗಳಾಗಿರುವವೇ ಏನೋ ಎಂಬ ಭಾಸವು ಉಂಟಾಗುವಂತಿದೆ. ಇನ್ನು ಅವುಗಳ ಏಕವಾಕ್ಯತೆಯನ್ನು ವಾಡಲಿತ್ತಿಸಿದ ಬ್ರಹ್ಮಸಾತ್ರಗಳು ಬಹಳೇ ಕಳಿಣವಾದವುಗಳು. ಸೂತ್ರರೂಪವಿರುವದರಿಂದ ಭಾವ್ಯಗಳ ಸಹಾಯ ವಿಲ್ಲದೆ ವಿದ್ವಾಂಸರಿಗೆ ಸಹ ಅವು ಬಗೆಹರಿಯುವಂತಿಲ್ಲ. ಇದಲ್ಲದೆ ತರ್ಕ ಪ್ರಥಾನವಾಗಿರುವದರಿಂದ ಅವು ಸಾಕಷ್ಟು ಚಿತ್ತಾಕರ್ಣಕವಿಲ್ಲ. ಆದುದರಿಂದ ಪ್ರಸಾಸನತ್ರಯಿಯಲ್ಲಿ ಉಪನಿಷತ್ತುಗಳೂ ವೇದಾಂತಸೂತ್ರಗಳೂ ಎಷ್ಟೇ ಮೇಲಾದವುಗಳೂ ಹೊಲಿಕವೂ ಇದ್ದರೂ ಅವು ಸಾಮಾನ್ಯ ಜನರಲ್ಲಿ ಗೀತೆಯಪ್ಪು ಪ್ರಚಾರಗೊಂಡು ಲೋಕಪ್ರಿಯವಾಗುವದು ಸಾಧ್ಯವಾಗಲಿಲ್ಲ. ಅವು ಪಂಚಪಕ್ಷಪ್ರಸಂದಂತೆ ಕೆಲವರಿಗೆ ಪ್ರಸಂಗವಶಾತ್ ದೊರಕುವ ಭೋಜನವಿದ್ದೀಂತೆ. ಆದರೆ ಗೀತೆಯು, ಎಲ್ಲರ ಬೇವನಕ್ಕೂ ಆಧಾರವಾಗಿರುವ ತಾಯಿಯ ಹಾಲಿನಂತೆ ಸರ್ವರಿಗೂ ಸಾಧ್ಯವಿದ್ದು, ಅದರಷ್ಟು ಅಮೃತೋಪಮವೂ ಆರೋಗ್ಯಕರವೂ ಇರುವದು.

ಆದು ಸಂವಾದರೂಪವು— ಗೀತೆಯು ಸಂವಾದರೂಪವಾಗಿರುವದರಿಂದ ಆದು ಹೆಚ್ಚು ಸುಲಭವಿರಲಿಕ್ಕೆ ಅನುಕೂಲವಾಗಿದೆ. ಗೀತೆಯ ಲ್ಲಿಯ ತತ್ವಗಳನ್ನೇ ಬೀರೆ ಸೂತ್ರರೂಪವಾಗಿ ಹೇಳಿದ್ದರೆ ಅವು ಇವ್ವು ಸುಲಭವಾಗುತ್ತಿರಲಿಲ್ಲ. ಆದರೆ ಅವು ಪ್ರಶ್ನಾತ್ಮಕರೂಪವಾಗಿ ಹೇಳಲ್ಪಟ್ಟಿದ್ದರಿಂದ ವಾಚಕರ ಮನಸ್ಸು ಅಲ್ಲಲ್ಲಿ ನಿರ್ದಿಷ್ಟವಾದ ಪ್ರಶ್ನಗಳ ಕಡೆಗೆ

ಏಕಾಗ್ರನಾಗಿ ಆ ವಿಷಯವು ಸಂಪೂರ್ಣವಾಗಿಯೂ ಚನಾಳಿಗಿಯೂ ಅಳಿಯುವದು. ಇನ್ನು ಸಂವಾದರೂಪವಿರುವದರಿಂದ ಗೀತೆಯಲ್ಲಿ ಪ್ರಸರುಕ್ಕಿ ದೋಷವು ಸೇರಿದೆ. ಆದರೆ ವಿಷಯವು ಗಹನಾರುಪದರಿಂದ ಅದು ದೋಷವನಿಸದೆ ಗುಣವೇ ಎನಿಸುವದೆಂದು ಹೇಳಬಹುದು. ಉಪನಿಷತ್ತು ಗಳಲ್ಲಿ ಪ್ರಶ್ನಾಪನಿಷತ್ತು ಸಂವಾದರೂಪವಿರುವದರಿಂದ ಹೇಗೆ ಹೆಚ್ಚು ನಿಜ್ಞಭಾಷ್ಯಕ್ಕೊಂಡಿರುವ ಕಾಗೆಯೇ ಗೀತೆಯಲ್ಲಿ ಸಂಶಯಾಸ್ವದ ಸ್ಥಳಗಳು ಇಲ್ಲೇ ಇಲ್ಲವೆಂದರೂ ಸಲ್ಲಿವದು. ಇದಲ್ಲದೆ ಅರ್ಥನನಂಧಿ ಭಕ್ತಿನೂ ಜಿಜ್ಞಾಸುವೂ ಪ್ರಶ್ನಾಗಳನ್ನು ಕೇಳಿರುವುದರಿಂದ ಯಾವುದನ್ನೂ ಮುಚ್ಚಿಡದೆ ಶ್ರೀಕೃಷ್ಣನು ಎಲ್ಲ ತತ್ವಾರ್ಥವನ್ನು ಬಿಜ್ಞಿ ಒಡೆದು ಹೇಳಿರುವನು. ಸಂವಾದರೂಪ ವಿವೇಚನೆಯಲ್ಲಿ ಇನ್ನೊಂದು ವಿಶೇಷವೇನಂದರೆ ಅದು ಜನರಿಗೆ ಹೆಚ್ಚು ಮನೋರೋಧಕವೆನಿಸುತ್ತಿದೆ. ಯಾಂದರೆ ಅಲ್ಲಿ ಪ್ರಶ್ನಾಕೇಳುವವರ ಮತ್ತು ಉತ್ತರಕೇಳುವವರ ಮಾತ್ರಿಗಳು ಕಣ್ಣಿದ್ದಿರಿಗೆ ನಿಲ್ಲುತ್ತಿವೆ ಮತ್ತು ಆ ಪ್ರಶ್ನಾಗಳನ್ನು ವಾಚಕದು ತಾವೇ ಕೇಳಿ ತಾವೇ ಉತ್ತರಗಳಿಗೆ ಕಿಂಗೊಡುತ್ತಿರುವರು ಎಂಬ ಭಾವನೆಯು ಉಂಟಾಗುತ್ತಿದೆ.

ಗೀತೆಯಲ್ಲಿಯ ಕಾವ್ಯವು— ಗೀತೆಯು ಸರ್ವಜ್ಞನನಂಪೂರ್ಣ ವಿರುವದು, ಅದು ಚಿಕ್ಕದಿರುವದು, ಸುಲಭವಿರುವದು ಎಂದು ಹೇಳಿದ್ದಾರ್ಥಿಯಿತು. ಇನ್ನು ಅದರಲ್ಲಿಯ ಕಾವ್ಯನೌಂದರ್ಯವನ್ನು ನೋಡಿದರೆ ವಜ್ರಕ್ಕೆ ಚಿನ್ನದ ಬ್ರಹ್ಮಟ್ಟಿಂತೆ ಕಂಗೊಳಿಸುವದು. ಮಹಾಭಾರತ ಗ್ರಂಥ ವಸ್ತು ರಚಿಸಿದ ವ್ಯಾಸಮುನಿಗಳ ವಾದ್ವಾರಿಯು ಗೀತೆಯಲ್ಲಿ ವಿಶೇಷವಚನ ಸ್ವಿನಿಂದ ಹರಿಯುವದೆಂದು ಹೇಳಬಹುದು. ಗೀತೆಯಲ್ಲಿಯ ಹಲಕೆಲವು ಮಹತ್ವದ ವಾಕ್ಯಗಳು ಕಾವ್ಯದ ದೃಷ್ಟಿಯಿಂದ ಬಹಳೇ ಮನೋರಮವಾಗಿರುವವೆಂದು ಎಲ್ಲ ಸಾಹಿತ್ಯ ಪ್ರೇಮಿಗಳೂ ವಿಮರ್ಶಕರೂ ಒಪ್ಪಬೇಕಾಗುವದು. ಗೀತೆಯಲ್ಲಿಯ, ವಾಸಾಂಸಿ ಬೈಜಾಂಸಿ, ವಾಯುನಾರವನಿ ವಾಂಭಸಿ, ಪದ್ಮಪತ್ರಮಿವಾಂಭಸಾ, ಸಮುದ್ರವಾಪಃ ಪ್ರವಿಶಂತಿ ಯದ್ವತ್ತ, ಮುಂತಾದ ಉಪಮೆಗಳು ಅತ್ಯಂತ ಯಥಾರ್ಥವಿದ್ದ ಹೃದಯಂಗನು ವಾಗಿವೆ. ಇನ್ನೆಯ ಅಧ್ಯಾತ್ಮದಲ್ಲಿಯ ವಿಶ್ವರೂಪದ ವರ್ಣನೆಯು ಬಹಳೇ ಗಂಭೀರವೂ ಪ್ರಾಧಿಕ್ಕಾ ಇದ್ದ ಪರಮಾತ್ಮನ ಆದಿವ್ಯ ಭಷ್ಯ

ಸ್ವರೂಪದ ಕಲ್ಪನಾಚಿತ್ರವನ್ನು ರೇಖಿಸಿ ನಮ್ಮ ಕಣ್ಣಿಮುಂದೆ ಕಟ್ಟು
ತ್ತಿದೆ. ಅನಿತ್ಯಂ ಅಸುಖಂ ಲೋಕಂ ಇಮಂ ವಾರ್ಪು ಭಜಿಸುವುವರ್ವಾ,
ಮತ್ತುಮರ್ಚ್ಚುತ್ತೆ ರಮೋ ಮಧ್ಯತ್ತಂಃ ಸಂಗವಚ್ಚತಃ, ಮಜ್ಜತ್ತಃ ಸರ್ವ
ದುಗಾಳಿ ಮತ್ತು ಸಾದಾತ್ತರಿಷ್ಯಾಸಿ, ಮುಂತಾದ ಬಂದೊಂದೇ ಉಳ್ಳಿ ವಚ
ನಗಳು ವಾಚಕರ ಮನದಲ್ಲಿ ಸೆಲೆಯಾಗಿ ನಿಂತು ಅವರಿಗೆ ಯಾವಾಗಲೂ
ಭಕ್ತಿ ಶಕ್ತಿ ಸಾಫ್ತೆ ಅಗಳನ್ನು ಕೊಡುವಂತಹವು ಇರುವವೆಂಬುದನ್ನು ಎಲ್ಲರೂ
ಅನುಭವದಿಂದ ತಿಳಿಯತಕ್ಕ ಸಂಗತಿಯಾಗಿದೆ. ಗೀತೆಯಂಥ ತಪ್ಪಿ
ಗ್ರಂಥವು ಸಂಪೂರ್ಣ ಕಾವ್ಯಮಯವಿರುವದು ಅಶಕ್ಯವು. ಆದರೆ ಒಳ್ಳೆ
ಕಲಾ ಕೋವಿದನು ಸೇಯ್ಯಿ ಬಂದು ಜರದ ಶುಫ್ರಬಂಜ್ಯೆಯು ಅಲ್ಲಲ್ಲಿ
ಹೊಂಬಣ್ಣಿದ ಗೆರೆಗಳಿಂದ ಹೊಳೆಯುವಂತೆ ಗೀತೆಯು ಕಾವ್ಯದ ವಿಂಚಿ
ನಿಂದ ಅಲ್ಲಲ್ಲಿ ನಮ್ಮನ್ನು ನಿಲ್ಲಿಸಿ ಮನಸ್ಸೋಲಿಸುವದು.

ಕೃಷ್ಣಾಜುರುನರ ಲೋಕಪ್ರಿಯತೆ—ಗೀತೆಯು ಇಷ್ಟ ಲೋಕ
ಪ್ರಿಯವಾಗಲಕ್ಕೆ ಇನ್ನಿ ಕೆಲವು ಕಾರಣಗಳಿರುವವು. ಗೀತೆಯು
ಮಹಾಭಾರತದಂಥ ಶ್ರೀಷ್ವಾದ ಕಥಾನಕದ ಬಂದು ಭಾಗವಾಗಿರುವುದ
ರಿಂದಲೂ ಕೃಷ್ಣಾಜುರುನರು ಅದರಲ್ಲಿಯ ಪಾತ್ರಗಳಾಗಿರುವದರಿಂದಲೂ
ಅದು ಜನರಿಗೆ ಹಂಚ್ಯು ರುಚಿಕಟ್ಟಿಗಿರುವದು. ಮಹಾಭಾರತ ಗ್ರಂಥಪ್ರ
ಭಾರತೀಯ ಯುದ್ಧದ ಕಥೆಯು, ಹೇಳುವವರು ವ್ಯಾಸರು. ಅಂದಮೇರಿ
ಕಥಿಗೆ ಕಳೆಯೇರದೆ ಇನ್ನೇನು ಪಾದಿತ್ಯತು? ಸಾಮಾನ್ಯವಾಗಿ ನಮ್ಮಲ್ಲಿ
ಮಹಾಭಾರತವು ಗೊತ್ತಿಲ್ಲದ ಸ್ತೀರ್ಪುರುಷರಿಲ್ಲ, ಕೃಷ್ಣಾಜುರು ಪರಿಜಯ
ವಿಲ್ಲದ ಜನರಿಲ್ಲ. ಶ್ರೀಕೃಷ್ಣನು ಪರಮಾತ್ಮನ ಅವತಾರವೆಂದು ಎಲ್ಲ
ಹಿಂದುಗಳೂ ಒಷ್ಣವರು. ಇಷ್ಟೇ ಅಲ್ಲ, ಭರತಿಂದದಲ್ಲಿ ಕೃಷ್ಣಾಷ್ವಮಿ,
ಭಾಗವತ ಗ್ರಂಥ, ರಾಧಾಕೃಷ್ಣರ ಭಕ್ತಿ ಇವು ಆಸೇತುಹಿಮಾಚಲ ಸರ್ವ
ರಲ್ಲಿಯೂ ಸೇರಿ ಈಗ ಸಾವಿರಾರು ವರ್ಣ ಪ್ರಜಾರದಲ್ಲಿವೆ. ಶ್ರೀಕೃಷ್ಣನು
ಕೋರ್ಬಾನುಕೋಟಿ ಜನರ ಇವ್ಯಾದೇವತೆಯಾಗಿದ್ದಾನೆ. ಅಜುರುನನು
ಪರಮಭಕ್ತರಲ್ಲಿ ಒಬ್ಬನೆಂದು ಎಲ್ಲರ ಗ್ರಹಿಕೆಯಿದೆ. ಹೀಗಿರುವದರಿಂದ
ಕೃಷ್ಣಾಜುರುನನಂವಾದರೂಪವಾಗಿರುವ ಗೀತೆಯ ಕಥಿಗೆ ಎಲ್ಲರ ಮನಸ್ಸು
ಹಂಚ್ಯು ಎಳೆಯುವದು ಏನಾಳ್ಜಿಯವು? ಮನಸ್ಸಿಗೆ ಸಗುಣಭಕ್ತಿಯು

ಪ್ರಿಯವು. ನಿಗುಂಣನಿರಾಕಾರ ದೇವರಿಗಿಂತ, ಸಗುಣ, ಸಕ್ರಿಯ, ಸರೂಪ ದೇವರೇ ಇನರಿಗೆ ಇಷ್ಟವನು. ನಮ್ಮನ್ನು ನೋಡುವ, ನಮ್ಮ ನೋಡನಾಡುವ, ನಮ್ಮ ಸುಖದುಃಖಗಳನ್ನು ಕೇಳಿ ಅವುಗಳನ್ನು ನೀಗಿಸುವೆನೆಂದು ಹೇಳುವ ದೇವರೇ ಎಲ್ಲಿರಿಗೂ ಬೇಕಾಗುವನು. ಆ ದೃಷ್ಟಿಯಿಂದ ಶ್ರೀಕೃಷ್ಣನು ಸರ್ವರಿಗೂ ಪರಿಚಿತನು, ಸರ್ವರಿಗೂ ಪ್ರಿಯನು. ಅದುದರಿಂದ ಅವನು ಭಾರತೀಯ ಯುದ್ಧದಂಧ ಕರಿನಪ್ರಸಂಗದಲ್ಲಿ ತನ್ನ ಪರಮಭಕ್ತನಾದ ಅಜುರನ್ನಿಗೆ ಹೇಳಿದ ಗೀತೆಯನ್ನು ಎಲ್ಲರೂ ವಿಶೇಷ ಪ್ರೇರಾದರಪ್ರಾರ್ಥಕವಾಗಿ ಒಮ್ಮೆವರು, ಕೇಳುವರು, ಮನ್ನಿಸುವರು.

ಸರ್ವರಿಗೂ ಉಪಯುಕ್ತವು— ಗೀತಾಗ್ರಂಥವು ಇನ್ನೊಂದು ದೃಷ್ಟಿಯಿಂದ ಬಹಳೇ ಮಹತ್ವದ್ದಿರುವದು. ಶ್ರೀಕೃಷ್ಣರು ‘ಶ್ರುತಿಬಾಹ್ಯ’ ರಿಂದ ವದರಿಂದ ವೇದೋಪನಿಷತ್ತುಗಳನ್ನಾಗಲಿ ಬ್ರಹ್ಮಸೂತ್ರಗಳನ್ನಾಗಲಿ ಓದಿಕೂಡು, ಕೇಳಿಕೂಡು, ಅಭ್ಯಸಿಸಿಕೂಡು ಎಂದು ಧರ್ಮಶಾಸ್ತ್ರಕಾರರು ಹೇಳುವರು. ಈ ನಿರ್ಬಂಧವು ವೇದೋಪನಿಷತ್ತುಗಳ ಕಾಲಭಲ್ಲಿರಲ್ಲವೆಂಬುದು ಸ್ವಷ್ಟವಿದೆ. ಈ ಪರಂಪರೆಯು, ಈ ಪ್ರಬಂಧವು, ಹೇಗೆ ಮತ್ತು ಯಾವ ಕಾಲಕ್ಕೆ, ಯಾವ ಕಾರಣದಿಂದ ಪ್ರಾರಂಭವಾಯಿತೆಂಬುದು ಬೀರೆ ವಿಷಯವು. ಸ್ವತಂತ್ರ ವಿಚಾರಿಗಳು ಈ ಕಚ್ಚಿನ್ನು ಬಪ್ಪದಿಢ್ಢರೂ ಅಧ್ಯನಿಕ ಸುಶೀಲಿತರು ಇದು ಅನ್ಯಾಯವೆಂದು ನಾರುತ್ತಿದ್ದರೂ ಈ ಪರಂಪರೆಯು ಬಹಳ ಪುರಾತನಕಾಲದಿಂದ ನಡೆಯುತ್ತ ಬಂದಿರುವ ದೆಂಬುದು ನಿರ್ವಿವಾದವು. ಅದುದರಿಂದ ಆಗ್ರಂಥಗಳು ಈಗ ಆಜನರ ಅಭ್ಯಾಸಕ್ಕೆ ಅನುಪಯುಕ್ತವಾಗಿವೆ ಎಂದು ಹೇಳಬಹುದು. ಆದರೆ ಗೀತೆಯ ಸಂಗತಿಯು ಹಾಗಿಲ್ಲ. ಗೀತೆಯು ಮಹಾಭಾರತವೆಂಬ ಪುರಾಣದ ಭಾಗವು; ಶ್ರುತಿಬಾಹ್ಯವಿಧ್ವನರ ಸಲುವಾಗಿಯೆ, ಅವರ ಉದಾಧಿರಾಘವಾಗಿಯೆ ಮಹಾಭಾರತವೆಂಬ ‘ಪಂಚಮವೇದ’ದ ಅವಶಯಾಗಿರುವುದು. ಅದುದರಿಂದ ಆದರೆ ಅಭ್ಯಾಸ ವಾಡಲಿಕ್ಕಾಗಿ ತದಂತಗ್ರಂಥವಾದ ಗೀತೆಯ ಅಭ್ಯಾಸ ಮಾಡಲಿಕ್ಕಾಗಿ ಶ್ರೀಕೃಷ್ಣರಿಗೆ ಯಾವ ನಿರ್ಬಂಧಪೂಜೆಲ್ಲ. ವೇದಾದಿಗಳು ಸಾಮಾನ್ಯರಿಗೆ ಅಗಮ್ಯವಿದ್ದರೂ ಅವುಗಳಲ್ಲಿಯ ತಿರುಳುತ್ತಿದೆ ಮಷಿಮುನಿಗಳು ಅದನ್ನು ಎಲ್ಲಿರಿಗೂ ತಿಳಿಸಲಿಕ್ಕೆಂದು ಕಾಲ

ಕಾಲಕ್ಕೆ ಅನೇಕ ಉಪಾಯಗಳನ್ನು ತೋರಿಸಿರುವರು. ಮಹಾಭಾರತವು ಅಂಥ ಉಪಾಯಗಳಲ್ಲಿ ಒಂದು ಮಹಾ ಉಪಾಯವು. ಹೀಗೆ ಬೀರೆ ಗ್ರಂಥಗಳನ್ನು ಬರೆಯುವಾಗ ಲೀಖಕರು ಎರಡು ರೀತಿ ಎಜ್ಞರ ಪದುತ್ತಿದ್ದರು. ಅವರು ಮಾಲ ವೇದದಲ್ಲಿಯ ಎಲ್ಲ ತತ್ವವನ್ನು ಉಯಾ ದೇಶಕಾಲಕ್ಕೆ ತೋರ್ಗ್ಯಾವಾಗುವಂತೆ ಹೇಳುತ್ತಿದ್ದರು ಮತ್ತು ಅದು ಎಲ್ಲಿರಿಗೂ ಸುಲಭವಾಗಿ ತಿಳಿಯುವಂತೆ ವಿವೇಚಿಸುತ್ತಿದ್ದರು. ವ್ಯಾಸಮುನಿಗಳು ಮಹಾಭಾರತವನ್ನು ಈ ಎರಡು ವಿಚಾರಗಳನ್ನು ಮುಂದಿಟ್ಟುಕೊಂಡು ಬರೆದಿರುವರೆಂಬುದು ನಿರ್ವಿವಾದವು. ಅದುದರಿಂದಲೇ ಮಹಾಭಾರತವು ಪಂಚಮ ವೇದವೆಂದೂ, ಮಹಾಭಾರತದಲ್ಲಿದ್ದು ಜಗತ್ತಿನಲ್ಲಿಯೇ ಇಲ್ಲ ವೆಂದೂ ಈಗ ಅನ್ನುವ ಪರಿಪಾಠವು ಬಿದ್ದಿದೆ. ಈ ರೀತಿ ಗೀತೆಯು ಸಾಮಾನ್ಯರ ಉದ್ಘಾರಕಾಗಿ ಬರೆಯಲ್ಪಟ್ಟೆಂದ್ರಿಯ ಗ್ರಂಥವು ಎಲ್ಲಿರಿಗೂ ತಿಳಿಯಬೇಕು, ಎಲ್ಲಿರೂ ಅಧ್ಯಾತ್ಮವಿಧ್ಯಯ ಅಭ್ಯಾಸ ಮಾಡಬೇಕು, ಎಲ್ಲಿರಿಗೂ ಅತ್ಯುಚ್ಚ ದ್ವೇಯದ ದರ್ಶನವಾಗಬೇಕು, ಎಲ್ಲಿರೂ ಪರಮಾಂತರ ಸವಿಗಾಣಬೇಕು ಎಂದು ವ್ಯಾಸಮುನಿಗಳು ಮಾಡಿದ ಪ್ರಯತ್ನವು. ವ್ಯಾಸರು ಶ್ರೀಕೃಷ್ಣಾಜುಂಪರ ಸಂವಾದವನ್ನು ಸುಲಭ ಸಂಸ್ಕೃತದಲ್ಲಿ ದೊಪ್ಪಿಗೊಳಿಸಿದ್ದ ಇದೇ ಸದುದ್ದೀಕಾರಿಂದ, ಇದೇ ಪರೋಪಕಾರ ಬುದ್ಧಿಯಿಂದು

ಮಹತ್ವವು ವ್ಯಕ್ತಿಗಳನ್ನವಲಂಬಿಸಿಲ್ಲ— ಇನ್ನು ಗೀತಾಗ್ರಂಥವು ಪರಮಾತ್ಮನ ಅವತಾರವಾದ ಭಗವಾನ್ ಶ್ರೀಕೃಷ್ಣನಿಂದ ಹೇಳಲ್ಪಟ್ಟೆಂದು ವೆದರಿಂದಲೇ ಇಷ್ಟ, ಮಹತ್ವವನ್ನು ಪಡೆದಿದೆ ಎಂದು ಕೆಲವರು ಅನ್ನು ಬಹುದು. ಗೀತೆಯು ಶ್ರೀಕೃಷ್ಣೇಕ್ಕಿಂತಿಲ್ಲಿರುವದರಿಂದ ಹಿಂದುಗಳಲ್ಲಿ ಅದು ಷೂಲಿ ಹೆಚ್ಚು ಮಹತ್ವವನ್ನು ಹೊಂದಿದೆ ಎಂಬ ಮಾತ್ರ ನಿಜವಿಧಿರೂ ಆ ಮಾತ್ರದಿಂದಲೇ ಆ ಗ್ರಂಥವು ಇಷ್ಟೆಂದು ಮಾನ್ಯತೆಯನ್ನು ಹೊಂದಿಲ್ಲ ವೆಂಬುದನ್ನು ಎಲ್ಲಿರೂ ಲಕ್ಷದಲ್ಲಿಡತಕ್ಕಂದು. ಭಾರತೀಯರ ಧರ್ಮವು ಅಧ್ಯವಾ ಅವರ ಗ್ರಂಥಗಳು ವ್ಯಕ್ತಿಗಳಿಗೆ ವಿಶೇಷ ಮಹತ್ವವನ್ನು ಕೊಡುವದಿಲ್ಲ. ನಮ್ಮ ಧರ್ಮದಲ್ಲಿ ತತ್ವಕ್ಕೆ, ಅನುಭೂತಿಗೆ ಹೆಚ್ಚು ಮಹತ್ವವು. ವೇದೋಪನಿಷತ್ತುಗಳನ್ನು ಬರೆದವರ ಹೆಸರುಗಳು ಸಹ ಯಾರಿಗೂ ಗೊತ್ತಿರದ್ದರೂ ಅವುಗಳಲ್ಲಿ ಪ್ರತಿಪಾದಿಸಿದ ತತ್ವಗಳ ಮಾಲಕ ಅವು

ನಮ್ಮ ಧರ್ಮದ ಅಕ್ಷ್ಯಂತ ಶ್ರೀಷ್ವಾದ ಆಧಾರಗ್ರಂಥಗಳಾಗಿ ಕುಳಿತಿವೆ. ಅದೇ ರೀತಿಯಲ್ಲಿ ಗೀರೆಯು ಸಹ ತನ್ನ ತತ್ವಗಳ ಸ್ವಯಂಪ್ರಕಾಶದಿಂದ ಭಾರತದಲ್ಲಿ ಬಿಳಿಗುತ್ತಿರುವದು. ಅದನ್ನು ಹೇಳಿದವನು ಶ್ರೀಕೃಷ್ಣನು, ಬರೆದವರು ವ್ಯಾಸನಮ್ಮಿನಿಗಳು ಇರುವುದೊಂದ ಅದಕ್ಕೆ ನಿಶೇಷ ಶಬ್ದಿಭೇಯುಂಟಾಗಿದೆ. ಅದರೆ ಅವರು ಬರೆದರೆಂದು ಗ್ರಂಥವು ದೂಡ್ಜದಲ್ಲ. ಆ ಗ್ರಂಥವು ಸ್ವಯಂ ತಾನೇ ಮಹಾಶ್ರೀಷ್ವನಿರುವುದು. ಹೀಗಿರುವುದರಿಂದ ಅವತಾರವಾದದಲ್ಲಿ ವಿಶ್ವಾಸವಿಲ್ಲದವರು, ಭಾರತೀಯರಲ್ಲಿದವರು, ಹಿಂದೂಧರ್ಮವನ್ನು ಹಿಂದೂಓಸುವವರು ಸಹ ಗೀರೆಯ ಮಹತ್ವವನ್ನು ವರ್ಣಿಸುವರು. ಶ್ರೀಕೃಷ್ಣನು ಅವತಾರನೆಂದು ಎಣಿಸದಿದ್ದರೂ ಅವನೊಫ ಮಹಾಯೋಗಿಯೆಂದು ಎಣಿಸಿ ಪರಧರ್ಮದವರು ಗೀರೆಯನ್ನು ಖಿಡುವರು. ಗೀತಾ ಗ್ರಂಥವು ನಮ್ಮ ಭರತವಿಂಡದಲ್ಲಿ ಹುಟ್ಟಿದ್ದಾದ್ದರೂ ಸಧ್ಯಕ್ಕೆ ಅದರ ಪ್ರಚಾರವು ಸುಧಾರಿಸಿದ ಎಲ್ಲ ರಾಷ್ಟ್ರಗಳಲ್ಲಿಯೂ ಆಗಿರುವದು. ಇಂಗ್ಲೀಷ್, ಫೆರಂಡ್, ಜರ್ಮನ್, ರೆಶಿಯನ್, ಇಂಗ್ಲಿಷ್, ರೈಕ್, ಪರ್ಸಿಯನ್, ಮುಂತಾದ ಎಲ್ಲ ಉತ್ತಮೋತ್ತಮ ಭಾಷೆಗಳಲ್ಲಿಯೂ ಅದರ ಭಾವಾಂತರಗಳಾಗಿರುವವು. ಈ ಲೋಕದ ಎಲ್ಲ ವಿದ್ವಾಂ ಸರು ಒಂದು ಬಗೆಯಿಂದಿಲ್ಲ ಒಂದು ಬಗೆಯಿಂದ ಪ್ರತ್ಯಕ್ಷಿಪ್ತವಾಗಿ ಅಧವಾಅಪ್ರತ್ಯಕ್ಷಿಪ್ತವಾಗಿ ಗೀತಾಗ್ರಂಥದ ಗಹನ ವಿಚಾರದೊಂದಿಗೆ ಪರಿಚಿತರಾಗಿರುವರು. ಸುಷ್ಣಿಯ ಗೂಡೆ ಪ್ರತ್ಯೇಗಳನ್ನು ಬಿಡಿಸಲಿಕ್ಕೆ ಗೀರೆಯ ಉಪಯೋಗವು ಎಲ್ಲ ಸಾಧಕ ಶ್ರೀಷ್ವರಿಗೂ ಆಗುತ್ತಿರುವುದು. ಇದನ್ನೇಲ್ಲ ನೋಡಿದರೆ ಗೀರೆಯು ಭಗವಂತನಿಂದ ಹೇಳಲ್ಪಟ್ಟಿದ್ದರಿಂದ ಮಹತ್ವವನ್ನು ಪಡೆದಿದೆ, ಎಂಬ ವಿಧಾನವು ಅನೇಕಂದು ನಿಜವಲ್ಲಿಂದು ಕಂಡುಬರುವದು. ಅದು ಕೇವಲ ಹಿಂದೀಯರ ಗ್ರಂಥವಲ್ಲ. ಅದು ಬಿಯ ಭಾರತೀಯರಿಗಾಗಿ ಹೇಳಿದ ಉಪದೇಶವಲ್ಲ. ಇಡೀ ಮಾನವ ಜಾತಿಗೆ ಮಾಡಿದ ಉಪದೇಶವದು. ಇಡೀ ಮಾನವೀ ಕುಟುಂಬಕ್ಕೆ ಸಾಮಾನ್ಯವಾಗುವಂಥ ಒಂದು ಧರ್ಮಪ್ರಸ್ತಕವನ್ನು ನೇಮಿಸಬೇಕಾಗಿದ್ದರೆ ಗೀರೆಯೇ ಅಂಥ ಉತ್ತಮವಾದ ಗ್ರಂಥವು. ಅಜ್ಞನನೇಂಬ ವ್ಯಕ್ತಿಯನ್ನು ದೈತ್ಯಿಸಿ ಗೀರೆಗೆ ಪ್ರಾರಂಭವಾಗಿದ್ದರೂ ಮುಂದೆ ಜಾತಿ, ವಂಶ, ದೇಶ, ಕಾಲ ಮುಂತಾದವರುಗಳ

ಮೇರೆ ನೀರಿ ಅವಿಲ ಮಾನವರನ್ನು ವ್ಯಾಪಿಸುವೆಂತೆ ಗೀತಾಮೃತದ ನಿರ್ಮಲ ನಿರ್ಮಲರವು ಅತ್ಯಂಚೈ ಅಧ್ಯಾತ್ಮಿಕ ಅನುಭವಶಿಖರದಿಂದ ಹೊರಟು ಈ ಲೋಕದಲ್ಲಿ ಹರಿಯುತ್ತಿರುವೆದು. ಆದುದರಿಂದ, ಮಾನವಿಯ ಧರ್ಮ' ಅಥವಾ 'ವಿಶ್ವಧರ್ಮ' ದ ವಿಚಾರಮಾಡುವವರು ಈ ಗ್ರಂಥವನ್ನು ಪರಿಶೀಲಿಸುವದು ಅತ್ಯಂತ ವಿರುವದು.

ಗೀತೆಯ ಸಂಕಲ್ಪವು— ಗೀತೆಯ ಪ್ರತಿಯೊಂದು ಅಧ್ಯಾಯದ ಕೊನೆಯಲ್ಲಿರುವ ಸಂಕಲ್ಪವನ್ನು ನೋರ್ಡಿದರೆ ಗೀತೆಯ ಮಹತ್ವವು ನಮಗೆ ಮತ್ತಿಷ್ಟು ಹೊಳೆಯುವದು. ಈ ಸಂಕಲ್ಪವು ಮಹಾಭಾರತಪದ್ಭಾಣಿಲ್ಲ ಮತ್ತು ಅಲ್ಲಿ ಇರುವ ಕಾರಣವೂ ಇಲ್ಲ. ಅಲ್ಲಿ ಗೀತೆಯು ಪ್ರತ್ಯೇಕ ಗ್ರಂಥವೆಂದು ಹೇಳಲ್ಪಾಟ್ಟಿಲ್ಲ. ಅದರ ಗೀತೆಯ ಮಹತ್ವವನ್ನು ತಿಳಿದು ಅದನ್ನು ಮಹಾಭಾರತದಿಂದೆತ್ತಿ ಸಮಾಜದಲ್ಲಿ ಪ್ರಚಾರಗೊಳಿಸಿದ ಮುನಿಗಳು ಆ ಸಂಕಲ್ಪವನ್ನು ಹಾಕಿರಲಿಕ್ಕೆ ಸಾಕು. ಅದು ಬಹಳೀಂದು ರಾತನವಿರಲಿಕ್ಕೆ ಬೇರೆಕೆಂದು ತೋರುವದು, ಯಾಕಂದರೆ ಅದು ಗೀತೆಯ ಎಲ್ಲಕ್ಕೂ ಹಳೆಯ ಪ್ರತಿಗಳಲ್ಲಿ ಕೂಡ ಇರುವದು. ಆ ಸಂಕಲ್ಪದಲ್ಲಿ, 'ಪ್ರೀಮದ್ಭಗವದ್ಗೀತಾಸೂಧಾ ನಿಷತ್ಸು ಬ್ರಹ್ಮವಿದ್ವಾಯಾಂ ಯೋಗಿತಾಸ್ತೋ.....' ಎಂಬ ಶಬ್ದಗಳ ರುವವು. ಗೀತೆಯನ್ನು ಸಾಕ್ಷಾತ್ ಭಗವಂತನು ಉಪದೇಶಿಸಿದನು, ಅದೂ ಒಂದು ಉಪನಿಷತ್ತು ಇರುವದು, ಬ್ರಹ್ಮವಿದ್ಯೆಯೇ ಅದರಲ್ಲಿಯ ವಿವರ ವಿರುವದು; ಅದು ಪರಮಾತ್ಮನನ್ನು ಹೇಗೆ ಪಡೆಯಬೇಕು, ಶ್ರೀಷ್ಟ ವಾದ ಅಧ್ಯಾತ್ಮಿಕ ಉಸ್ತುತಿಯನ್ನು ಹೇಗೆ ಮಾಡಿಕೊಳ್ಳಬೇಕು, ಎಂಬು ದನ್ನು ಹೇಳುವ ಶಾಸ್ತ್ರಗ್ರಂಥವಿರುವದು, ಎಂದು ಆ ಸಂಕಲ್ಪದ ಅರ್ಥವಿರುವದು. ಮೊದಲು ಯೋಗಿತಾ ಸ್ತುವೆಂಬುದೆ, ಅಧ್ಯಾತ್ಮಿಕ ಘೋಯಾ ಸಾಧನೆಯ ಮಾರ್ಗವೆಂಬುದೆ ಹೆಚ್ಚಿಸದು. ಬ್ರಹ್ಮಜ್ಞಾನಪ್ರತಿಪಾದನಪೂರ್ವಕ ವಾಗಿ ಹೇಳಿದ ಅಂಥ ಯೋಗವು ಇನ್ನೂ ಹೆಚ್ಚಿಸದು, ಉಪನಿಷತ್ ಅಂದರೆ ಮೋಕ್ಷಶಾಸ್ತ್ರವೆಂಬ ಹೆಸರನ್ನು ಪಡೆದ ಗ್ರಂಥದಲ್ಲಿ ಅದು ಹೇಳಲ್ಪಾಟ್ಟಿದ್ದ ರಂತೂ ಅದಕ್ಕೆ ಬೆಲೆಯೇ ಇಲ್ಲ. ಅಂತಹದನ್ನು ಸ್ಪಂತಃ ಭಗವಂತನ ಬಾಯಿಂದ ಕೇಳುವದೆಂದಮೇಲೆ ಅದಕ್ಕಿನ್ನೇನನ್ನಬೇಕು, ಅದರ ವರ್ಣನೆಯನ್ನು ಇನಾಂತರ ಶಬ್ದಗಳಿಂದ ಮಾಡಬೇಕು? ಗೀತೆಯು ಈ ತರಹದ

ಗ್ರಂಥವು, ಉಪನಿಷತ್ತುಗಳಷ್ಟೇ ಹೊಗ್ಯತೆಯಾಳ್ಳಿ ದಿವ್ಯ ಉಪದೇಶ ಶಾಮೃತದ ವಾಗ್ದರಿಯು, ಅಮೃತಾನುಭವದ ಸುವರ್ಚಾಕಲಶವು.

ಗೀತಾಭಾಷಿಸದ ಮಹತ್ವವು — ಹೀಗೆ ಅನೇಕ ಕಾರಣಗಳ ಮೂಲಕ ಗೀತೆಯು ಅತ್ಯಂತ ಮಹತ್ವದ ಗ್ರಂಥವಿರುವದು. ಅನೇಕ ಕಾರಣಗಳ ಮೂಲಕ ಅದು ಹೆಚ್ಚಿನ ಮಹಾತ್ಮ್ಯವನ್ನು ಪಡೆದಿರುವದು. ಅದರೆ ನಾನು ನನ್ನ ಶಬ್ದಗಳಿಂದ ಎಷ್ಟೇ ಬಣ್ಣಿಸಿದರೂ ನಾಲದು. ಯಾಕಂದರೆ ಇಂಥ ಗ್ರಂಥಗಳ ನಿಜವಾದ ಮಹತ್ವವು ಅವುಗಳನ್ನು ಓದುವದರಿಂದಲೇ, ಅವುಗಳ ಮನಸ್ಸಿನಿಂದಲೇ, ಅವುಗಳ ನಿದಿಧ್ಯಾಸದಿಂದಲೇ ತಿಳಿಯುವದು. ನನ್ನಂಥವನು ಪೂಡಿದ ವರ್ಣನೆಗಳು ಕೇವಲ ಯಾದೀ ತೇಂರಿ ಸುವ ಕೈಚಿರಳುಗಳು ಅಧವಾ ನಿದರ್ಶಕ ಚಿನ್ಹಗಳು. ಗೀತೆಯ ಮಹತ್ವವನ್ನು ಹೊರಗೆ ಯಾವುದೆ ಅಳತೆಯಿಂದ ಅಳಿಯಲಕ್ಕೆ ಬಾರದು. ಅಂತರಕ ಶಾಂತಿ, ಅನಂದ, ಇವುಗಳ ಅನುಭವದಿಂದಲೇ ಆ ಮಹತ್ವವನ್ನು ನಾವು ಅಳಿಯಬಹುದಲ್ಲದೆ ಇನ್ನೊಂದು ಪಾಗ್ರವಿಲ್ಲ. ಆದಾದರಿಂದ ಸ್ವತಂತ್ರ ಮತ್ತು ಸ್ವವರಂಬಿಯಾದ ಸ್ವವನಂದ ಸಾಮರ್ಪಜ್ಞದಲ್ಲಿ ಸಮರ್ಪಿತರಂತೆ ನಿರಾಜಿಸುವ ಇಚ್ಛೆ ಇದ್ದರೆ ಈ ಗೀತಾಗ್ರಂಥದ ಮಹತ್ವವನ್ನೂ ಮಹಾತ್ಮ್ಯವನ್ನೂ ಕಂಡುಹಿಡಿದು ಅದರಲ್ಲಿಯ ತಿರುಳು ತಿಳುಕೊಂಡು ಅದರ ಗುಟ್ಟನ್ನು ಗುರುತಿಸಿ ಚಿಜ್ಞಾಸುಗಳು ಅಧ್ಯಾತ್ಮಿಕ ಸಾಧನದಲ್ಲಿ ನಿಮಗ್ನಿರಾಗಬೇಕು, ಸ್ಥಿತಪ್ರಜ್ಞರಾಗಬೇಕು. ಅಂದರೆ ಗೀತೆಯ ನಿಜವಾದ ಮಹತ್ವವು ತಿಳಿಯುವದು, ಅದರ ನಿಜವಾದ ಗುರುತ್ವವು ಗೋಚರವಾಗುವದು.

೨. ಗೀತೆಯೂ ಸದ್ಯಸ್ಥಿತಿಯೂ.

ಸೂಚನೆ— ಹೊದ ಪ್ರಕರಣದಲ್ಲಿ ಗೀತೆಯ ಮಹತ್ವವು ಎಷ್ಟಿರುವದು, ಅದರ ಮಹಾತ್ಮ್ಯವು ಬೆಳೆಯಲಿಕ್ಕೆ, ಅದು ಇನ್ನೊಂದು ಲೋಕ ಪ್ರಿಯವಾಗಲಿಕ್ಕೆ ಕಾರಣಗಳೇನು ಎಂಬ ವಿಷಯವನ್ನು ಹೇಳಿದಾಡಿಯಿತು.

ಇನ್ನು ಈ ಪ್ರಕರಣದಲ್ಲಿ ಸದ್ಗುಕ್ಕೆ ನಮ್ಮ ಧರ್ಮದ ಮತ್ತು ರಾಷ್ಟ್ರದ ಸ್ಥಿತಿಯು ಏನಿರುವದು, ಗೀರೆಯ ಅಭ್ಯಾಸವು ಇಂಥ ಪ್ರಸಂಗದಲ್ಲಿ ಎಷ್ಟು ಅವಶ್ಯವು, ಜೀವನದಾಲಿಯು ಎಂಬದನ್ನು ಹೇಳಬೇಕಾಗಿದೆ.

ಸದ್ಗುಸ್ಥಿಯು— ಸದ್ಗುಕ್ಕೆ ಹಿಂದುಸ್ತಾನದೇಶದ ಅಧ್ಯಾತ್ಮಿಕ, ರಾಜಕೀಯ, ಧಾರ್ಮಿಕ, ಸಾಮಾಜಿಕ, ಅಧ್ಯಾತ್ಮ ಮುಂತಾದ ಯಾವದೇ ಪರಿಸ್ಥಿತಿಯ ಕಡೆಗೆ ಸೋರ್ಡಿದರೂ ಅದು ಅತ್ಯಂತ ಶೋಚನೀಯವೂ ಕರುಣಾಪ್ರದವೂ ಇರುವದು. ಇಂಥ ದೊಡ್ಡ ದೇಶವು, ಇಂಥ ಮಹಾರಾಷ್ಟ್ರವು, ಇಂಥ ವಿಶಾಲವಾದ ನಾಡು, ಈ ಸ್ಥಿತಿಗೆ ಹೇಗೆ ಇಳಿಯಿತು ಇದೊಂದು ದೊಡ್ಡ ಒಗ್ಗಡೀ ಸ್ನೇ. ಇನ್ನು ಅಪ್ರಿಕೆದಂತೆ ಇದಾದರೂ ಕಾಡು ಜನರ ದೇಶವಾಗಿದ್ದರೆ ಮಾತು ಬೇರೆ. ಹಾಗಿರದೆ ಈ ದೇಶವು ಸರ್ವವಿಷಯಗಳಲ್ಲಿಯೂ ಸುಸಂಸ್ಪೃತವಾದದ್ದು, ಪ್ರೇಭವಶಿವರದ ಹೇಳಿಗೆ ನಲಿದಾಡಿ ಮೇರೆದದ್ದು; ಇಂಥ ರಾಷ್ಟ್ರಕ್ಕೆ ಈ ದುರ್ಗತಿಯೊಂದರೆ ಮಹದಾಶ್ಯಯವು. ಇತಿಹಾಸ ಬರೆಯುವವರು, ಇತಿಹಾಸ ವಿಮರ್ಶಕರು ಈ ವಿಷಯವನ್ನು ಚೆನಾಗು ವಿಚಾರಿಸಿ ಕಾರ್ಯಕಾರಣ ಸಂಬಂಧವನ್ನು ಹಜ್ಜೆ ಜನರಿದುವಿಗೆ ಇಡುವದು ಅತ್ಯವಶ್ಯವಿದೆ. ಯಾಕೆಂದರೆ ವ್ಯಕ್ತಿಯಾಗಿಲಿರಾಷ್ಟ್ರವಾಗಿಲಿ ಪ್ರಗಿತಿಹೊಂಡಬೇಕಾದರೆ ತನ್ನ ಭೂತಕಾಲ, ವರ್ತಮಾನ ಕಾಲ, ಮತ್ತು ತನ್ನ ಭವಿಷ್ಯತ್ವಾಲದ ಧ್ಯೇಯ ಇವುಗಳನ್ನು ಅವುಗಳಲ್ಲಿಯ ಪರಸ್ಪರ ಸಂಬಂಧವನ್ನು ಚೆನಾಗು ಅರಿತಿರಲಿಕ್ಕೆ ಬೇಕು. ಅಂದರೆ ತನ್ನ ಕರ್ತವ್ಯವು ತಿಳಿದು ಪ್ರಯತ್ನಕ್ಕೆ ಅಪ್ರಾಧಿಕಾರಿ ಮನುಷ್ಯನು ಯಶಸ್ವಿಯಾಗಿಲಿಕ್ಕೆ, ಮುಂದೆ ಬರಲಿಕ್ಕೆ ಈ ಬಗೆಯ ಅತ್ಯಜಾನಿಸುವು ಅವಶ್ಯವು.

ಅಧ್ಯಾತ್ಮಿಕ ಸ್ಥಿತಿಯು— ಹಿಂದುಸ್ತಾನದಲ್ಲಿಯ ಜನರ ಸದ್ಗುದ ಅಧ್ಯಾತ್ಮಿಕ ಅವಸ್ಥೆಯನ್ನು ಸೋರ್ಡಿದರೆ ವಿಚಾರವಂತರಿಗೆ, ಶುದ್ಧಿಕರಣಕರಣಿಗಳಿಗೆ, ಅಭವಾನಿಗಳಿಗೆ ಕನಿಕರ ಹುಟ್ಟಿ, ಕಣ್ಣೀರು ಬರದೆ ಇರಲಾರವು. ಯಾವ ರಾಷ್ಟ್ರದಲ್ಲಿ ಉಪನಿಷತ್ವಾರ್ಥಿರು ಹುಟ್ಟಿ ಅಧ್ಯಾತ್ಮಿಕ ಅನುಭವದ ಅಮೃತವನ್ನು ತಮ್ಮ ದಿವ್ಯ ವಾಣಿಯಿಂದ ಜನರಿಗೆ ಉಣಿಸಿದರೋ ಅಲ್ಲಿ ಈಗ ಅವುಗಳನ್ನು ತಿಳಿದುಕೊಳ್ಳುವವರು ಸಾವಿರಕ್ಕೊಳ್ಳುತ್ತಿರು, ಲಕ್ಷೆ

ಕೊಷ್ಟಬ್ಬರು. ಉದ್ದೂಲಕ ಅರುಣೆಯಂಥೆ, ಯಾಜ್ಞವಲ್ಶ್ಯರಂಥೆ ತೇಜಸ್ಸು ಯಾದ ಬ್ರಹ್ಮಣರು ಆಧ್ಯಾತ್ಮಿಕ ವಿಷಯದಲ್ಲಿ ಎಲ್ಲರಿಗಿಂತಲೂ ಮುಂದೆ ಹೊದವರಾದುದರಿಂದ ನಾದವಿವಾದದಲ್ಲಿ ಅನುಭವಜಸ್ಸ ಆತ್ಮವಿಶ್ವಾಸದ ಪಂಚನಗಳಿಂದ ಎಲ್ಲರ ಬಾಲ್ಯಕಂಪ್ಯತ್ತಿದ್ದರು; ಒಮ್ಮೆ ಸಮಿಸುಡಿಗಳಿಂದ ಇನ್ನೊಮ್ಮೆ ತಿಳಿವೂತಿನಿಂದ ಮತ್ತೊಮ್ಮೆ ಕಾಷ್ಯದ ಸೋಬಗುಳ್ಳ ಸುಂದರ ಉಪಮೆಗಳಿಂದ ಆಧ್ಯಾತ್ಮವಸ್ತು ವಿವೇಚಿಸುತ್ತಿದ್ದರು. ಅವರು ಸ್ವಾತ್ಮಗೊಂದು ಬರೆದಿಟ್ಟು ಉತ್ತಿಗಳೇ ಆಧ್ಯಾತ್ಮಿಕ ತತ್ವಜ್ಞಾನದಲ್ಲಿ ಈಗ ಆದರೆ ಭಾತವಾಗಿ ಸರ್ವಲೋಕ ಶ್ಮಾವಾಸ್ಯವಾಗಿವೆ. ಜನಕ, ಅಜಾತಶತ್ರು ಮುಂತಾದ ಕ್ಷತ್ರಿಯಕುಲೋಧ್ಯವರು ಬ್ರಹ್ಮಣರಷ್ಟೇ ಆಧ್ಯಾತ್ಮದಲ್ಲಿ ಮುಂದುವರಿದವರಿದ್ದರು. ಆಧ್ಯಾತ್ಮದ ಗುತ್ತಿಗಿಯು ಬ್ರಹ್ಮಣಾಗಷ್ಟೇ ಕೊಟ್ಟಿದೆ ಎಂಬ ಮೂಲಿಫ ಕಲ್ಪನೆಯು ಆಗ ರೂಢಿವಿರಲಿಲ್ಲ. ಇಷ್ಟೇ ಅಲ್ಲ. ಜ್ಯಿವಲಿ, ಗಾಗ್ರಾರ್ಥಿನಿಯಂಥ ಕ್ಷತ್ರಿಯರೇ ಗುರುಗಳಾಗಿ ಎಷ್ಟೋ ಸಾರಿ ಬ್ರಹ್ಮಣರಿಗೆ ಬ್ರಹ್ಮವಿದ್ಯೆಯ ದೀರ್ಘೈಯನ್ನ ಕೊಟ್ಟಿದ್ದಾರೆಂಬದು ಒಳ್ಳೇ ಮಹತ್ವದ ಸಂಗತಿಯು. ತನ್ನ ಹುದುಕು ಕೆರೆಯುತ್ತ ಈತಿರುವ ರೈಕ್ಷನಂಥ ಬಂಡಿ ಹೊಡೆಯುವವನಲ್ಲಿ ಕೂಡ ಆಧ್ಯಾತ್ಮವಿದ್ಯೆಯ ವಿಕಾಸವು ಶಕ್ಯವೆಂಬದು ಕಂಡುಬರುವಂತಿದೆ. ಮೈತ್ರೀಯಿ, ವೀರಕಸ್ಯೇ ಗಾಗಿರ ಮುಂತಾದ ಆ ಕಾಲದ ಸ್ತ್ರೀಯರ ಆಧ್ಯಾತ್ಮಿಕ ಬೆಜ್ಞಾಸೆಯನ್ನ ನೋಡಿದರೆ ಅಜ್ಞರಿಯಾಗುವಂತಿದೆ. ಈಗಿನಂತೆ ಅವರು ಅದನ್ನ ಓದುರುವುದನ್ನು ಇದ್ದಂತೆ ತೊರೆಲಿಲ್ಲ. ಭ್ರಗು, ಶ್ವೇತಕೇರು, ಆರು ವರುಷದ ಮಗುವಾದ ನಚಿಕೇತ ಇವರಲ್ಲಿಯ ಮುಮುಕ್ಷುವೂ ಷ್ವರಾಗ್ರವೂ ಆತ್ಮಂತ ಸ್ವಾಹಾರ್ಥಿಯವಾದವು ಗಳು. ಈಗಿನ ಆರು ವರುಷದ ಸುಂಬಳಬುರುಕ ಹುಡುಗರಲ್ಲಿ ಯಾವ ವಿಚಾರಗಳು ಇರುತ್ತವೆಂದು ಪರಿಶ್ರಿಸಿದರೆ ಎರಡು ದುಡ್ಡಿ ಇಸುಕೊಂಡು ತಿಂಡಿ ತಿನ್ನುವ ಕಾಮನೆಯ ಹೊತ್ತು ಹೆಚ್ಚಿನ ವಿಚಾರವು ಅವರಲ್ಲಿ ಇದ್ದಂತೆ ತೊರೆಲಿಲ್ಲ. ಜನಕರಾಜನಂಥ ಅರಸರ ಓಲಗೆದಲ್ಲಿ, ಯಜ್ಞಯಾಗಾದಿಗಳ ಸಮಯದಲ್ಲಿ ಆಧ್ಯಾತ್ಮಿಕ ಚರ್ಚೆಗಳು ತಪ್ಪಿದೆ ನಡೆಯುತ್ತಿದ್ದವು. ಈಗಿನ ನಮ್ಮ ಷ್ವಸನಾಧೀನ ಸಂಸಾರಿಕರ ಓಲಗಗಳನ್ನ ನೋಡಿ!

బ్రాహ్మణరు కొళుకొళిందు కేసరిదువ యజ్ఞ శాలిగళన్న నోఎడి! ఎంతప వ్యుత్యుసవిదు? అబాలవ్యద్ధరూ స్త్రీపురుషరూ ఆధ్యాత్మవన్న పరిశీలిసుత్తిద్దరేందు ఉపనిషత్తుగళ మేలింద గొత్తాగుత్తిదే. ఆదే పరంపరయు ముందే పురాణాదిగళ కాల దల్లి కొడ నచేసుతు. గిర్తొపదేశవన్న వందిద తీకృష్ణను స్పృతః క్షేత్రియశ్రీష్టను అదన్న కేళువవనాదరూ క్షేత్రియవిరసే. మహాభారతదల్లియు వ్యాధి, విదుర, విదులా, రావణయణదల్లియు జనువంశాదివానరరు, భూగపతిదల్లియు ఉద్ధవ, ముంతాద ఉదాహరణగళన్న నోఎడిదరే ఆధ్యాత్మజ్ఞసవు అదర ఆభ్యుసవు ఎల్ల బగేయ జనరల్లి హట్టికైస్తు బముదు.

ಅದರೆ ಈಗ ಹಿಂದು ಸಾಫ್ತ್‌ನೆಡಲ್ಲಿ ಅಥ್ವಾತ್ಮಜ್ಞಾನವಾಗೆಲಿ ಅಥ್ವಾತ್ಮದ
ಅಭ್ಯಾಸವಾಗಲಿ ತೀರ ಹೀನ ಸ್ಥಿತಿಯಲ್ಲಿದೆ. ಅದು ಬರಿಯ ಮುದುಕರ
ವಾಗೆವ್ಯ ಅಥವಾ ಸಾಧುಗಳಿಂಬ ಹೆಸರಿಟ್ಟುಕೊಂಡು ಬೂದಿಬಡಿದು
ಬೈರಾಗಿಗಳಾಗಿ ಓಡಾಡುವವರ ಕೆಲಸವೆಂದು ಜನರ ಕಲ್ಪನೆಯಾಗಿದೆ.
ಅಥ್ವಾತ್ಮಜ್ಞಾನದಿಂದ ತಮ್ಮ ಜೀವನವ್ಯ ಎಷ್ಟು ಉಚ್ಚ ತರಹದ್ದಾಗಿ
ಬಹುದು, ಅಥ್ವಾತ್ಮದಿಂದ ತಮಗೆ ಎಲ್ಲ ಬಗೆಯ ಶಕ್ತಿಯುಕ್ತಿ ಬಲವೀ
ಯಾಗಳು ಹೇಗೆ ಬರುವವ್ಯ ಎಂಬ ವಿಷಯಗಳು ಕಣ್ಣರೆಯಾಗಿ ಕಾಣ
ದಂತಾಗಿವೆ. ಅಥ್ವಾತ್ಮವೇ ಸರ್ವಶಾಸ್ತ್ರಗಳ ಉಗಮಸಾಫ್ತನವು, ಅದೇ
ಎಲ್ಲ ಶಾಸ್ತ್ರಗಳಿಗೂ ಯಥಾರ್ಥೋಗ್ರಾವಾದ ಮಹತ್ವವನ್ನು ಕೊಟ್ಟು ಘೋಷಿಸಿ
ವಾಡುವ ನಾಮಣ್ಯವ್ಯಾಖ್ಯಾದ್ವಾದ್ವಾದ, ಅದರಿಂದಲೇ ನಮಗೆ ನಿಜವಾದ ಶಾಂತಿಯು
ದೊರಕುವದು, ವಿಶ್ವದ ರಾಜ್ಯವನ್ನು ಪೂಜಿಸಿ ನಾವು ಅಥ್ವಾತ್ಮಜ್ಞಾನವನ್ನು ರಿ
ಯದೆ ಹೊರಡಿ ನಾವು ಅಸಂತುಷ್ಟಿರೇ ಉಳಿಯುವೆವ್ಯ, ನಾವು ವಿದ್ಯಾ
ರಣ್ಯ ವೀರಬುಕ್ಕರಂತೆ ಒಳ್ಳೆ ವೀರ ಘೋಷಹಾರವನ್ನು ವಾಡಬೀಕಾದರೂ
ಅಥ್ವಾತ್ಮದ ಬೆಂಬಲವು ಬೀಕೇ ಬೀಕು ಎಂಬದನ್ನು ನಾವು ಮರೀತುಬಿಟ್ಟು
ದ್ದೇವೆ. ಅಥ್ವಾತ್ಮವೆಂಬುದು ನಮಗೆ ಸದ್ಗುರುಕ್ಕೆ ತಿಳಿಯದ ವಿಷಯವಾ
ಗಿದೆ. ಅದೊಂದು ನಮ್ಮ ಈ ಜೀವನಕ್ಕೆ ಸಂಬಂಧವಿಲ್ಲದ ವಿಷಯವೆಂದು
ಭಾವನೆಯಾಗಿದೆ. ಯಾರಾದರೂ ನಮ್ಮನ್ನು ಹೀರುತ್ತಾ ಲಿಂಗದರೆ ವಾತ್ರ

ನಾವು ಅಂಥಿ ಇಸಿಯ ಕುಲದವರು ಇಂಥಿ ಗೋತ್ತುದವರೆಂದು ಅಭಿಮಾನದಿಂದ ಹೋಳಲನುವಾಗುತ್ತೇವೆ. ಅದರೆ ಯಾಥಾರ್ಥವಾಗಿ ಅವರ ಯೋಗ್ಯತೆ, ಅವರ ಅಧ್ಯಾತ್ಮಿಕ ತೇಜ ಇವುಗಳ ಕಲ್ಪನೆಯು ಸಹ ನಮಗೆ ಗಿಲ್ಲ. ನಮ್ಮ ದೃಷ್ಟಿಯು ಸಂಕುಚಿತವಾಗಿ ದೇಹಾತ್ಮಿಬುದ್ಧಿಯು ಚೆಳಿದು ವಿಷಯಲಾಲಸೆಯು ಹೆಚ್ಚಾಗಿ ನಾವು ಪಶುತುಲ್ಯವಾಗತ್ತೊಡಗಿರುವೆನ್ನು. ಅಧ್ಯಾತ್ಮವಿಷಯದಲ್ಲಿ ಈ ಸ್ಥಿತಿಗೆ ಇಂಥಿರುವದರಿಂದಲೇ ನಮ್ಮ ಪರಿಸ್ಥಿತಿಯಲ್ಲ ಕೆಟ್ಟು ಇಗತ್ತಿನಲ್ಲಿ ಯಾರಿಗೂ ಮೋರಿ ತೋರಿಸದಂಥ ನಿಕ್ಷೇಪಾವಸ್ಥೆಯಲ್ಲಿ ನಾವು ಸದ್ಯಕ್ಕೆ ಕೊಳೆಯುತ್ತಿರುವೆಂದು ನನ್ನ ಅಭಿಪ್ರಾಯವಿರುವದು. ನಮ್ಮ ಸ್ಥಿತಿಯು ನಿಜವಾಗಿ ಸುಧಾರಿಸಬೇಕಾಗಿದ್ದರೆ ನಮ್ಮ ಸುಧಾರಣೆಯು ಘಟ್ಟಿಯಾದ ತಳಹದಿಯ ಮೇಲೆ ನಿಲ್ಲಬೇಕಾಗಿದ್ದರೆ ನಮ್ಮ ಅಧ್ಯಾತ್ಮಿಕ ಪುನರುಜ್ಞಿವನವು, ನಮ್ಮ ಬ್ರಹ್ಮಾದ್ವೇಯ ಪುನರುತ್ತಾನವು ಅಗುವದು ಅವಶ್ಯವೆಂದು ನನ್ನ ಭಾವನೆಯು.

ರಾಜಕೇರೆಯ ಸ್ಥಿತಿಯು— ಇದು ನಮ್ಮ ಅಧ್ಯಾತ್ಮಿಕ ಅಧ್ಯೋಗತಿಯಾಯಿತು. ಇನ್ನು ಭಾರತೀಯರ ರಾಜಕೇರು ಸ್ಥಿತಿಯ ಕಡೆಗೆ ನೋಡಿದರೆ ಅದೇನಾದರೂ ಸಮಾಧಾನಕಾರಕವೆನ್ನಬೇಕೇ? ಸರ್ವಫಾ ಇಲ್ಲ. ಈ ಭರತಶಿಂದವು ಮೂವತ್ತೇರಡು ಕೋಟಿ ಮಾನವರ ರಾಷ್ಟ್ರವು, ಪುರಾತನರಾಷ್ಟ್ರವು, ಸಂಸ್ಕೃತರಾಷ್ಟ್ರವು, ಅನಾದಿಯಿಂದ ಸಾಪ್ತತಂತ್ರ್ಯವನ್ನನುಭವಿಸುತ್ತು ಬಂದ ರಾಷ್ಟ್ರವು, ಬಾತಿಹಾಸಿಕ ಕಾಲದಲ್ಲಿ ಅನೇಕ ಶಾರ ವೀರಕ್ಷತ್ವಿಯಿರಿಂದ ಬುದ್ಧಿವಂತರಾದ ಮುಕ್ತದ್ವಿಗಳಿಂದ ಶೋಭಿಸುತ್ತಿರುವ ರಾಷ್ಟ್ರವು, ವಿವಿಧ ಕಲಾಕಾಶಲ್ಯ ಶಿಲ್ಪ, ವಿಜ್ಞಾನಗಳಿಂದ ಮುಂದರಿದರಾಷ್ಟ್ರವು. ಅದರೆ ಅದರ ಸ್ಥಿತಿಯು ಈಗೇನಿದೇ? ಆ ಕಾಲದ ಷೈಫವವನ್ನೂ ಈ ಕಾಲದ ಅಧ್ಯೋಗತಿಯನ್ನೂ ಒಂದೇ ಕಣ್ಣಿನಿಂದ ನೋಡುವದು ಅಸಾಧ್ಯವು. ವಿಜಯನಗರದ ಆ ಕಾಲದ ಮಹಿಮೆಯನ್ನೂ ಈ ಕಾಲದ ಹಾಳು ಹಂಪೆಯನ್ನೂ ನೋಡಿ ಯಾವನೆ ಎದೆಯೂಜೆಯಲಿಕ್ಕಿಲ್ಲಿ ಈ ಪ್ರಚಂಡ ರಾಷ್ಟ್ರವು ಈಗ ಏಳುಸಾವಿರ ಮೈಲಿನಿಂದ ಬಂದ, ಪರಧರ್ಮಿರ್ಯ, ಹೀನ ಸಂಸ್ಕೃತಿಯ, ನಮಗಿಂತ ಬಂದು ಏಳಾಂತದಷ್ಟು ಸಂಖ್ಯೆಯುಕ್ಕೆ, ಶ್ವೇತದೀಪದ ನಾಲ್ಕು ಅಧಿಕಾರಿಗಳ ದಾಸಾನುದಾಸರಾಗಿ

ಚೀವನವನ್ನು ಕಳೆಯುತ್ತಿರುವುದು, ಪಾರತಂತ್ರದಂಧ ಪರಮಾವಧಿಯ ವಾಪದಲ್ಲಿ ಕೊಳೆಯುತ್ತಿರುವುದು. ಅವರು ನಮ್ಮನ್ನು ಶಸ್ತ್ರಹೀನ ವಾಡಿದರು, ನಮ್ಮ ಅಪವಾನವಾಡಿದರು, ನಾವು ನಿಮ್ಮ ಗಂಡಂದಿರು ನಿಮ್ಮನ್ನು ಬೀಕಾದ ಯಾಗೆ ಅಳುವವರು ಎಂದು ಸಾರಿದರು. ಆದರೂ ಈ ರಾಷ್ಟ್ರಕ್ಕೆ ತನ್ನ ದುಃಖಿತಿಯ ಪರಿವೇಷುಲ್ಲ. ತನ್ನ ನಿಜಸ್ಥಿತಿಯ ಜ್ಞಾನವಿಲ್ಲ. ನೇರೆ ಹೋರೆಯ ರಾಷ್ಟ್ರಗಳಲ್ಲಿ ಹೋರೆ ಎತ್ತಿ ವಾತಾಡಲಿಕ್ಕೆ ಸಹ ಈ ರಾಷ್ಟ್ರಕ್ಕೆ ಅನುವಿಲ್ಲ. ಅನ್ಯದೇಶಗಳಲ್ಲಿ ಇದಕ್ಕೆ ವಾನವಿಲ್ಲ, ಮರ್ಯಾದೆಲ್ಲಿಲ್ಲ. ಎಲ್ಲಿ ಹೋದರೂ ‘ಇವರು ದಾಸರಾಷ್ಟ್ರದವರು’ ಎಂಬ ಹೀಯಾಳಕೆ ಮಾತ್ರ ಕಷ್ಟಪ್ರದೆ. ಒಟ್ಟಿಗೆ ಜಗತ್ತಿನಲ್ಲಿ ಈ ರಾಷ್ಟ್ರದ ಸ್ಥಿತಿಯು ಅತ್ಯಂತ ಕರುಣಾಸ್ವದವಾಗಿದೆ. ಧನ, ಬಗೆಬಗೆಯ ಸಾಪತ್ತಿ, ವಿವಿಧವಿದ್ಯೆಗಳು, ಅನೇಕ ವೀರರು ಇವೆಲ್ಲ ಇದ್ದರೂ ಇವುಗಳ ಉನಯೋಗವನ್ನು ರಾಷ್ಟ್ರಹಿತಕ್ಕಾಗಿ ವಾಡಿಕೊಳ್ಳಲಿಕ್ಕೆ ಅವಶ್ಯವಿರುವ ಸ್ವಾತಂತ್ರ್ಯವಿಲ್ಲ. ಅನೇಕ ರಾಷ್ಟ್ರಗಳಿಗೆ ತಾಜಿಯಂತಿರುವ ಈ ಭಾರತವರ್ಷವು ಈ ಬಗೆಯ ರಾಜಕೀಯ ಸರಕದಲ್ಲಿ ತೋಳಿಲಾಡುತ್ತಿರುವುದು. ಇನ್ನು ಹಿಂದುಸಾಫನದಲ್ಲಿ ರಾಜಕೀಯವರೂ ಹೋರಳವಾಗಿದ್ದಾರೆ. ಸುಪಾರು ಏಕೆ ಸಂಸಾರಸಗಳಿವೆ ಮತ್ತು ಹಿಂದುಸಾಫನದ ಜನಸಂಖ್ಯೆಯ ಬಿಂದುವುದು ಸಂಖ್ಯೆಯು ಆ ಸಂಸಾರಾನಿಕರ ಕ್ಷೇತ್ರಗಳಿಗಿದೆ. ಅದರೇನು? ಅವರೆಲ್ಲ ಜೆದುರಂಗದ ಅರಸರಿಗಿಂತ ಅತ್ಯತ್ಯಲ್ಲಿರುವರು. ಅವರಲ್ಲಿ ಬಹುಶಃ ಯಾರಿಗೂ ಸ್ವಾತಂತ್ರ್ಯ ಪೀಠಾನೆ ಇಲ್ಲ. ಸ್ವಕುಲದಭಿವಾನವಿಲ್ಲ. ಸ್ವರಾಷ್ಟರ ಕಲ್ಪನೆಯಿಲ್ಲ. ಸ್ವಜನರ ಹಿತವನ್ನು ಸಾಧಿಸುವ ಆಕಾಂಕ್ಷೆಯಿಲ್ಲ. ಬಹುಶಃ ಎಲ್ಲರಲ್ಲಿ ವ್ಯಾಸ ಸಾಧಿಸುತ್ತಿ, ಪಾಶ್ಚಾತ್ಯ ಪದ್ಧತಿಗಳ ಮತ್ತು ಡೌಲಿನ ಪ್ರೀತಿ, ರಾಜ್ಯವು ತಮ್ಮ ಸ್ವಂತಸೂಕ್ತ ಎಂಬ ಭಾವನೆ, ಪ್ರಜಾಜನರು ತಮಗಿಂತ ಹೀನವಾಗಿರುವರು ಎಂಬ ಕಲ್ಪನೆ, ಪ್ರಿಯೆ ಅಧಿಕಾರಿಗಳನ್ನು ಪ್ರೀತಿಸುವ ಲವಲವಿಕೆ, ಅವರ ರೀತಿ ಸದಾವಳಿಗಳ ಅನುಕರಣಾಶೀಲತೆ ಮುಂತಾದ ದುರುಷಣಾಗಳು ಮನೆವಾಡಿಕೊಂಡಿವೆ. ಇದಕ್ಕೆ ಅಪವಾದಾತ್ಮಕವಾಗಿ ಶ್ರೀ ಮಹಿಶಾರ ಮಹಾರಾಜರಂಧರವರು ಚೈಂಧಕರರಂಧರವರು ಹಲಕೆಲವರಿಗೆ ವರು. ಆದರೆ ಅವರೆಲ್ಲ ಮಹಾಸಾಗರದಲ್ಲಿ ಒಂದು ಹನಿ ಇದ್ದಂತೆ.

ಇತ್ತೀಚೆ ಸಾಮಾನ್ಯ ಜನರಲ್ಲಿ ರಾಜಕೀಯ ಸ್ವಾತಂತ್ರ್ಯದ ಗಾಳಿಯು ಸುಳಿದಾದುತ್ತಿಲ್ಲದೆ. ಅದರೆ ವಿಚಾರವಿದ್ದರೂ ಅಚಾರವಿಲ್ಲ, ಸುಡಿಯಿದ್ದರೂ ನಡೆಯಿಲ್ಲ. ಕರ್ತೃತ್ವದ ಅಭಾವದ ಹೆಚ್ಚಿನ ಉದಾಹರಣೆಯು ಇಲ್ಲಿ ಸೋಡಲು ಸಿಕ್ಕುತ್ತಿರುತ್ತಿದ್ದು?

ಧಾರ್ಮಿಕಸ್ಥಿತಿಯು— ಧಾರತದ ಧಾರ್ಮಿಕಸ್ಥಿತಿಯಾದರೂ ಹೀಗೆಯೇ ಇದೆ. ಪ್ರತಿಚೀನ ಆಯುರು ಅಸೇರುಹಿವಾಚಲ ಬಂದೇ ಬಂದು ಧರ್ಮವನ್ನು ಹಬ್ಬಿಸಿದರು. ತಮ್ಮ ಆಕ್ರಮಣದಲ್ಲಿ ಅಡ್ಡ ಬಂದ ನಾಗರು, ವಾನರರು, ದ್ರಾವಿಡರು ಮುಂತಾದವರನ್ನು ತಮ್ಮ ಬಲದಿಂದಲೂ ತಮ್ಮ ವರಿಷ್ಟವಾದ ಧರ್ಮದಿಂದಲೂ ಆಕ್ರಮಿಸಿ ಎತ್ತೆತ್ತಲೂ ವೈದಿಕಧರ್ಮವನ್ನೇ ಪ್ರಸಾಧಿಸಿದರು. ತಮ್ಮ ಸಂಸ್ಕೃತಿಯಿಂದ ತಮ್ಮ ಸಹಿವ್ಯಾತಿ ಸವಾಧಾನಗಳಿಂದ ಎಲ್ಲರನ್ನು ತಮ್ಮಿಂತೆ ವಾದಿದರು. ಸಹಿವ್ಯಾತಿಯ ಉದಾಹರಣೆಯನ್ನು ಸೋಡಬೇಕಾಗಿದ್ದರೆ ಜ್ಯೇಂದ್ರ ಕಡೆಗೆ ಸೋಡಬಹುದು. ಇದೇ ಧರ್ಮದಿಂದ ಉದ್ದೇಶಿಸಿದ ಜ್ಯೇಂದ್ರಧರ್ಮವು ಇನ್ನಾಗಿ ತನ್ನ ಉತ್ತರವಾಗಿ ಗಳಿಂದ ಯಾವ ಅಸಹಿವ್ಯಾತಿಯನ್ನೂ ತೋರಿಸದೆ ಮತ್ತು ವೈದಿಕರಿಂದ ಯಾವ ಆತಂಕವನ್ನಾಗಿ ಹೊಂದದೆ ಸುರಖಿ ತವಾಗಿರುವದು. ವೈದಿಕಕರ್ಮಕಾಂಡದ ಪ್ರತಿಕ್ರಿಯಾರೂಪವಾಗಿ ಹೊರಟ ಬೌದ್ಧಧರ್ಮವು ಒಮ್ಮೆ ಹಿಂದುಸಾಧನವನ್ನು ನುಂಗಿಬಿಟ್ಟುತ್ತು. ಅದರೆ ವೈದಿಕಧರ್ಮವು ತನ್ನ ಪ್ರಭಾವದಿಂದ ವ್ಯಾಸಃ ತನ್ನ ವಚನಸ್ವನ್ನು ಸಾಧಿಸಿ ಬೌದ್ಧಧರ್ಮವನ್ನು ಹಿಂದುಸಾಧನದಿಂದ ಗಡಿಸಾರು ವಾಡಿತು. ಬೌದ್ಧರು ತಮ್ಮ ಜನ್ಮಸಾಧನದಲ್ಲಿ ನಿರ್ಬಾಮವಾದರೂ ದಶದಿಕ್ಷಾಗಳಿಗೆ ಹಬ್ಬಿ ಚೀನದಂಥ ಪ್ರಚಂಡ ರಾಷ್ಟ್ರವನ್ನಾಗಿ ಜವಾನದಂಥ ವಿರರಾಷ್ಟ್ರವನ್ನೂ ವಾಪಿಸಿಬಿಟ್ಟುರು. ಈ ಪ್ರಕಾರ F-GO ಸೋ ಶತಮಾನದ ವರೆಗೆ ಭಾರತವು ತನ್ನ ಎಲ್ಲ ಧಾರ್ಮಿಕ ಎದುರಾಳುಗಳನ್ನು ಗೆದ್ದು ವಿಜಯಿಯಾಗಿ ಮೆರೆಯುತ್ತಿತ್ತುತ್ತು. ಅಗಸಿಂದ ಮುಂದೆ ಆ ಧರ್ಮದಲ್ಲಿ ಯಾವ ಕುಂದುಕೊರತೆಗಳು ಹೊಕ್ಕುತೋ ಏಸೋ. ಮುಸಲಾಖೀ ಧರ್ಮದ ಪ್ರವೇಶವಾದಂದಿನಿಂದ ಹಿಂದೂ ಧರ್ಮದ ಬಲವು ಕುಂದುತ್ತ ನಡೆಯಿತು. ಅಫ್ರಿಕಾ ಹಿಂದೂ ಧರ್ಮವು ಕುಂದುತ್ತ ನಡೆದುದರಿಂದದೇ ಮುಸಲಾಖೀ

ಧರ್ಮಕ್ಕೆ ಎಡೆಯಾಯಿತು. ಈಗ ಇತಿಹಾಸ ಜನರಲ್ಲಿ ಸುಮಾರು ೩೦ ಲಕ್ಷ ಶ್ರೀಕೃಷ್ಣರಾಗಿರುತ್ತಾರೆ. ಪ್ರತಿವರ್ಷ ಆ ಎರಡೂ ಧರ್ಮದವರ ಸಂಭ್ರಯ ಬೆಳೆಯುತ್ತಲಿದೆ. ಶ್ರೀಕೃಷ್ಣರು ವರ್ಷಕ್ಕೊ೦ದು ಲಕ್ಷದಂತೆ ಹೆಚ್ಚುತ್ತೆ ಲಿರುವರು. ಹಿಂದೂಜನರ ಸಂಭ್ರಯ ಕಡಿಮೆಯಾಗುತ್ತಲಿದೆ. ಅನೇಕ ಧರ್ಮಗಳನ್ನು ಒಳಕೊಳ್ಳುವ ಮತ್ತು ಎದುರಾದವುಗಳನ್ನು ಪಡೆನ ಹಾಡಿಕೊಂಡು ಬಿಡುವ ಹಿಂದೂಧರ್ಮದ ಕರ್ತೃಯು ಅಳಿದು ಈಗ ತಾನೇ ಹತ್ತೀರಿಯರುವೂ ಹತ್ತಬಲವೂ ಆಗ ಎರಡನೆಯವರ ಆಕ್ರಮಣಕ್ಕೆ ಗುರಿಯಾಗಿದೆ. ಪ್ರಗಮನಶೀಲತೆ ಸತ್ಯ ಬಿಡದೆ ದೇಶಕಾಲಾನುವರ್ತನ, ತಪ್ಪನಿಸ್ತೇ, ಲೋಕಸಂಗ್ರಹದ್ವಿಷ್ಟಿ, ಇವು ಕಡಿಮೆಯಾಗಿ ಪ್ರತಿಗಮನ, ಅಂಥಾನುಕರಣ, ಅಚಾರನಿಸ್ತೇ, ಬಾತಿಪ್ರತಿಸ್ತೇ, ವ್ಯಕ್ತಿಮಾಹಾತ್ಮ್ಯ ಇವೇ ಹೆಚ್ಚಾಗಿಕೊಂಗಿನೆ. ಸಮಾಜದಕ್ಷೆಯಲ್ಲಿಯೂ ಪರಿಷತ್ತುಗಳಕ್ಕೆಯಲ್ಲಿಯೂ ಇದ್ದ ಧರ್ಮಶಾಸ್ತ್ರದ ಮತ್ತು ಧರ್ಮಶಾಸನದ ಸೂತ್ರತಳು ಏಕತಂತ್ರೀ ಮಾತಾಧಿಕಾರಿಗಳ ಮತ್ತು : ರಾಷ್ಟ್ರಸ್ಥಿತಿಯನ್ನರಿಯದ ಲೋಕಸಂಗ್ರಹವನ್ನು ರಿಯದ ಸಾಧು ಸ್ವಾಮಿಗಳವರ ಕೈಸೇರಿವೆ. ಒಟ್ಟೆಗೆ ನಮ್ಮ ಧರ್ಮದಲ್ಲಿಯ ಸಮಭಾವವಾಗಿಯದವಣಾಶ್ರಮ ಮಧರ್ಮಗಳೂ, ಸಾಮಾಜಿಕತ್ವವೂ, ವೀರತೆಯೂ, ಏಕದೇವತೆಯ ಪೂಜೆಯೂ, ಹೊಗಿ ಬಾತಿಗಳ ಗೊಂದಲ, ಉಟ್ಟಿನೀರಿಜಭಾವಗಳ ಭವಣಿ, ವ್ಯಕ್ತಿಧರ್ಮದ ಪ್ರಾಧಾನ್ಯ, ಸಹಿಷ್ಣುತೆ ಅಧಿವಾ ಸಾಧುತನ ಅಧಿವಾ ಸಾತ್ಮಕಭಾವವೆಂಬ ಹೆಸರುಳ್ಳ ಹೇಡಿತನ, ಅನೇಕ ವಿವಿಧ ಹೀನದೇವತೆಗಳ ಪೂಜಿ, ಪೂರೋಹಿತವರ್ಗದ ಜುಲುವೆ, ಮತ್ತು ಪ್ರಾಧಿ ಇವೇ ಕೆಟ್ಟ ಕಾಡಿನಂತೆ ಬೆಳೆದು ನಿಂತಿವೆ.

ಸಾಮಾಜಿಕ ಸ್ಥಿತಿಯು— ಅಧ್ಯಾತ್ಮಿಕ, ರಾಜಕೀಯ ಮತ್ತು ಧಾರ್ಮಿಕ ಸ್ಥಿತಿಯು ಹೀಗೆ ಇದ್ದ ಮೇಲೆ ಸಾಮಾಜಿಕಸ್ಥಿತಿಯು ಇಂತಿದೆ ಚೆನ್ನಾಗಿ ಇರುವ ಬಗೆ ಹೇಗೆ? ಅದೂ ಕೆಟ್ಟ ಹಾಳಾಗಿ ಹೊಗಿದೆ. ಸಮಾಜದಲ್ಲಿ ಉಟ್ಟಿನೀರಿಜತ್ವದ ಮತ್ತು ಜಾತಿಮತ್ತರದ ಭಾವನೆಗಳ ಮೂಲಕ ದ್ವೀಪವು ಬೆಳೆದು ನಿಂತಿದೆ. ಇಡೀ ಸಮಾಜದ ಸ್ಥಿತಿಯನ್ನು ಸುಧಾರಿಸಬೇಕೆಂಬ ಭಾವನೆಯು ಅಳಿದು ತಮ್ಮ ತಮ್ಮ ಜ್ಞಾತಿಗಳ ಹಿತವನ್ನು. ಸಾಧಿಸುವ ಸಂಕುಚಿತ ಭಾವನೆಗಳಲ್ಲಿಯೆ ಎಲ್ಲರೂ ತೊಡಗಿದಂತೆ

ತೋರುತ್ತಿದೆ. ಸ್ವಜಾತಿಯಲ್ಲಿ ಕೂಡ ಯಾವಡೇ ಸುಧಾರಣೆಯನ್ನು ಅರಂಭಿಸಬೇಕೆಂದ ಕೂಡಲೇ ಅಜ್ಞಾನ, ಅಂಥಪರಂಪರೆ, ರೂಢಿಯಬಲ, ಹಿತಾಹಿತಗಳನ್ನು ತಿಳಿಯುದೆ ವರ್ತಿಸುವ ಪ್ರವೃತ್ತಿ, ದೃವಾದ ಮುಂತಾದ ಅನೇಕ ಅಡಚಣಿಗಳು ಎದುರಾಗುತ್ತಿವೆ. ಹಿಂದು ಶಿದ ಜಾತಿಯೆನಿಸುವವರ ಕಡೆಗೂ ಸ್ತೀರುರ ಸ್ತೀತಿಯ ಕಡೆಗೂ ಅಶ್ವಂತ ದುರ್ಬಳಿಪ್ರವಾದ ಟ್ರಿಂಡಿ. ಸಮಾಜಸೇವೆಯನ್ನು ಮಾಡುವದು ತಮ್ಮ ಅರ್ಥಕರ್ತವ್ಯವು ಎಂಬ ಶ್ರೀಷ್ಟ ಭಾವನೆಯು ತೀರ ಸ್ವಲ್ಪ ಜನರಲ್ಲಿ ಕಂಡುಬರುತ್ತಿದೆ. ನೀತಿ ಬಂಧನವು ಶಿಧಿಲಾಗಿ ಎತ್ತಿತ್ತಲೂ ಸ್ನೇಹರಾಚಾರವು ಸುಳಿದಾದುತ್ತಲಿದೆ. ಚಿಕ್ಕಪ್ರಾಟೆ ಹಾಗೂ ದೊಡ್ಡ ಘ್ರಣಾಗಳು ಉಳ್ಳವರ್ಣದವರಲ್ಲಿ ಕೂಡ ಏತಿಮೀರಿ ಬೆಳೆದು ಅಸಹ್ಯವಾಗಿವೆ. ಬಾಲಬಾಲಿಕಾ ವಿವಾಹಗಳು, ಭಾಲಿಕಾವೃದ್ಧಿ ವಿವಾಹಗಳು ಮುಂತಾದ ಅನಿಷ್ಟ ರೂಢಿಗಳು ಸಮಾಜವನ್ನು ದುರ್ಬಲವನ್ನಾಗಿ ಮಾಡುತ್ತಲಿವೆ. ಹೀಗೆ ಸಮಾಜವೆಲ್ಲ ಅಲ್ಲಿಂದ ಕೆಲ್ಲೋಲವಾಗಿ ಅಧ್ಯೋಗತಿಗಳಿದಿದೆ.

ಅರ್ಥಕರ್ತವ್ಯತಿಯು— ಇನ್ನು ಅರ್ಥಕರ್ತವ್ಯತಿಯ ಕಡೆಗೆ ನೋಡಿದರೂ ಇದೇ ಹಣಿಯಬರಹವು. ಯಾಕಂದರೆ ಇಲ್ಲಿ ಲಕ್ಷ್ಯಾವಧಿ ಜನರು ದಿನಾಲು ಅರಹಣಿತ್ವ ಉಂಡು ಕಾಲ ಕಳೆಯುತ್ತಿರುವರು. ಅಮೇರಿಕಾ ಇಂಗ್ಲಿಂಡ ಮುಂತಾದ ದೇಶಗಳಲ್ಲಿ ಪ್ರತಿಯೊಬ್ಬ ಮನುಷ್ಯನ ವಾಸಿರು ಸರಾಸರಿ ಉತ್ಸನ್ಸ್ವ ಅನುಕ್ರಮವಾಗಿ ಉಂಳಂ ರೂ. ಇದ್ದರೆ ಇಲ್ಲಿ ಅದು ಇಲ್ಲಿ ರೂ. ಇಲ್ಲಿ ರೂ! ಇದರ ಮೇಲಿಂದ ಇಲ್ಲಿಯವರ ಅರ್ಥಕರ್ತವ್ಯತಿಯ ಸ್ವಷ್ಟ ಕಲ್ಪನೆಯು ಎಲ್ಲಿಗೂ ಸಹಜವೇ ಆಗಬಹುದು. ಉದ್ಯೋಗ ಮಾಡಿ ಹೊಳಪ್ಪೇ ತುಂಬಿಕೊಳ್ಳಬೇಕೆಂದರೆ ಉರ್ಬಲ್ಲಿ ಉದ್ಯೋಗ ಸಿಕ್ಕುವಂತಿಲ್ಲ. ಇದ್ದ ಉದ್ಯೋಗಗಳಲ್ಲ ವಾಶ್ವತ್ಯರ ಮೇಲಾಟಿದ ಮೂಲಕ ಹಾಳಾಗಿ ಹೋದವು. ಹೊಸ ಉದ್ಯೋಗಗಳನ್ನು ಅರಂಭಿಸಿದರೂ ಅವು ಪ್ರತಿಕೂಲ ಪರಿಸ್ಥಿತಿಯ ಮೂಲಕ ಉಜ್ಜಿಂಧಿಗೆ ಬರುವಂತಿಲ್ಲ.

ಆಶೆನಿರಾಶೆ— ಹೀಗೆ ಎಲ್ಲ ವಿಷಯಗಳಲ್ಲಿಯೂ ಜೀವನದ ವಿನಿಧಿ ವಿಭಾಗಗಳಲ್ಲಿಯೂ ಅಧ್ಯೋಗತಿ, ಹೀನತೆ, ದುರ್ಬಲತೆ ಇವೇ ಎದ್ದು ಕಾಣಿಸುತ್ತಿರುವು. ಅದರೂ ಇತ್ತೀಚೆ ಆಗಾಗ್ನಿ ಈ ಕಗ್ಗತ್ತಲೆಯಲ್ಲಿ ಜಾಗ್ನಿ

తియ బేళశన ఏంజు జోడెయు త్తు లిరువుదు. నమ్మ స్థితియు కీర్ణవాగిరువుదు ఎంబ ఎజ్జరద జోళ్ళ హోన చిగురు నమ్మ ఒణిగి నింత రాష్ట్రపుట్టెక్కు ఒడెయుత్తు లిరువుదు. సుత్తులూ పనరి సిద నిరాకియ మరుభూపియల్లి ఆకియ సెలెయ సుళువు కేళుత్తు లిరువుదు. ఇదన్న నోరి నమ్మ భగ్గువ్వుదయివు మత్తె ధైయిఁ తాళి ముండే జోగబేళశన్తుతిదే. ఆదరూ కింకరఫ్ఫమాడువాగి కశ్యాక్కుహీనస్థితియల్లి రాష్ట్రపు తల్లణిసుత్తులిదే. ఏను మాదిదరి ఆభ్యుదయవాగబముదు, ఏను మాదిదరి సింత్రీయసముదొరకువదు, యాతరింద ఆధ్యాత్మికశాంతియిల తేజవూ దొరకువప్పు, ఏను మాడలాగి రాజశీయ స్నాతంత్ర్యవు ఉదయిసువుదు, యావ ఉవాయిగళింద ధమిభావనేగళ జాగ్రతియాగువుదు, యావ బగెయ సవాజసంఫటినెయింద ఆనేక జాతి మత్తు వ్యక్తిగభల్లియ దునిఁడతెగళూ దుభావవనేగళూ జోగి సవాజదల్లి శాంతి తుష్టిష్టుగళు సెలెగెళ్ళునవు, యావ జోన హోన గుచ్ఛోగిగళింద మత్తు యుక్తిగళింద భారతేయిరిగే జోళ్ళు తుంబ అన్నవూ బిన్ను తుంబ బఱ్పులుయి సిగువదు, ఎంబుదు నిళ్ళ లువాగి కాణదంతాగిదే.

గీతిగూ సద్గుర్తిగూ సంబంధపు— భారతేయర స్థితియు కీర్ణి ఇదువుదక్కు గీతిగూ ఏను సంబంధపు ఎందు హలవరు కేళబముదు. నమ్మ దృష్టియింద ఆశ్చర్యంత నిచటసంబంధవిదేయిందు జోళబముదు. నావు గీతిలాపదేశవన్న ఆనుసరిసి సచేయదే ఇరువదేశ నమ్మ అధోగతియ కారణవు ఎంబుదొందు సంబంధపు; నమ్మ రాష్ట్రద సద్గుద మనస్థితియు యుద్ధారంభదల్లి ఆసుఁ నన స్థితియిద్దుంతే ఆశ్చర్యంత దుబిలవిద్దు శ్రీకృష్ణనంధవన ఉపదేశవన్న కేళి ఆదరంతే నచేయబేళింబ లవలవికేయుళ్ళద్వాగిదే, ఎంబుదు ఎరడనెయ సంబంధపు; క్లెపిఖ్య, దిబ్బుధతి, వ్యుదయ దౌబిల్య ఇప్పగళిందగొడిద్దురూ నావు ఉళ్ళు కులదవరు, శ్రీష్టురు, నమ్మ కైయింద పూవఁదంతే శ్రీష్టు కమిగళాగబేళు,

ಎಂಬ ಆಕಾಂಕ್ಷೆಗಳು ಭಾರತೀಯರಲ್ಲಿ ಜಾಗೃತವಾಗಿವೆ, ಎಂಬುದು ಮಾರೆನೆಯ ಸಂಬಂಧವು. ಅದುದರಿಂದ ರಾಷ್ಟ್ರವು ಈಗ ಅಜ್ಞಾನಸಂತೆ ಮುಂದು ಕ್ಷಮಿತಿಯನ್ನು ಪಡೆದು ಶ್ರೀಕೃಷ್ಣನ ಉಪದೇಶಕ್ಕೆ ಯೋಗ್ಯವಾಗಿದೆ. ಈ ಸಮಯಕ್ಕಾನುಸರಿಸಿ ರಾಷ್ಟ್ರದಲ್ಲಿ ಗೀತೆಯ ಬಗ್ಗೆ ಆದರ್ಶವೂ ಗೀತಾ ಜ್ಞಾನದ ಬಗ್ಗೆ ಜಿಜ್ಞಾಸೆಯೂ ಗೀತೆಯ ಪ್ರಚಾರದ ಬಗ್ಗೆ ಪ್ರಯತ್ನಗಳೂ ಸಣ್ಣ ಪ್ರವಾಣದಿಂದ ಕಂಡುಬರುವವು. ಅವೇ ಹೆಚ್ಚಾಗಿ ಗೀತೆಯೇ ನಮಗೆ ಉದ್ಘಾರಕವಾಗಬಹುದೆಂದು ನಮ್ಮನಂಬಿಗೆ.

ಗೀತಾಭಾಷಾಸದ ಅವಶ್ಯಕತೆಯು— ಆದರೆ ಗೀತಾಭಾಷಾಸದ ಅವಶ್ಯಕತೆಯು ‘ನಮಗೆ’ ಇನ್ನಿಂದ ಸೂಕಷ್ಟು ಕಂಡುಬಂದಿಲ್ಲ. ಆಧ್ಯಾತ್ಮಿಕ ಗ್ರಂಥಗಳ ಅಭಾಷಾಸದಿಂದ ರಾಷ್ಟ್ರಗಳ ಅಭ್ಯಾಸದಯವಾಗುವ ಬಗ್ಗೆ ಹೇಗೆ ಎಂಬ ಸಂಶಯವು ಇನ್ನಿಂದಷ್ಟು ಜನರಲ್ಲಿದೆ. ಆದರೆ ಅವರಿಗೆ ನಾವು ಕೈಯಲ್ಲಿ ಕಡ್ಡಿಗೆ ಕೊಟ್ಟು ಹೇಳುವುದೇನಂದರೆ, ಆಧ್ಯಾತ್ಮಿಕ ಜ್ಞಾನವೆಂದರೆ ಬರಿಯ ಸತ್ಯಹೋರದೆರ್ಥ ಶ್ರೀಯನ್ನು ಕೊಡುವ ಶಾಸ್ತ್ರವಲ್ಲ. ಆದರೆ ಇಲ್ಲಿದ್ದಾಗ, ಶ್ರೀ, ವಿಜಯ, ಭೂತಿ, ನೀತಿಗಳನ್ನು ಕೊಟ್ಟು ಮನಸಿಂಹಾಂತಿಯನ್ನು ಪ್ರಸಾರಿಸಿ ಪರಲೋಕದಲ್ಲಿ ಪರಮಪದವನ್ನು ಕೈಸೇರಿಸುವ ಪ್ರತಿಜ್ಞೆಯನ್ನು ಮಾಡಿದ ಶಾಸ್ತ್ರವದು. ಷಟ್ಕಂತ ಅಧವಾರ ರಾಷ್ಟ್ರದ ನಿಜವಾದ ಪಣಿಗೆಯಾಗಬೇಕಾದರೆ ಆಧ್ಯಾತ್ಮಿಕ ಜಾಗೃತಿಯಾಗದೇ ಅದು ಎಂದೂ ಸಾಧ್ಯವಿಲ್ಲಿಂಬುದು ಕಟ್ಟಿಟ್ಟ ಗಂಟು. ನಮ್ಮ ಮನಸಿನಲ್ಲಿ ಅಭಯ, ಶೌರ್ಯ ವೀರಯಾದಿಗುಣಗಳು ನೆಲಿಗೊಳ್ಳಬೇಕಾದರೆ, ಶುದ್ಧ ಪವಿತ್ರ ವರ್ತನವು ನಮ್ಮ ಕಡೆಯಿಂದ ಆಗಬೇಕಾಗಿದ್ದರೆ, ಪೂರ್ವ ಆಧ್ಯಾತ್ಮಿಕ ಜ್ಞಾನವನ್ನು ನಾವು ಪಡೆಯಲು ಯತ್ನಸಲಿಕ್ಕೆ ಬೇಕು. ಮನಸು ಸುಧಾರಿಸದ ಹೊತ್ತು ಮನುಷ್ಯನು ಸುಧಾರಿಸುವದಿಲ್ಲ. ಹಾಗೆ ಆತ್ಮಜ್ಞಾನವಾಗದ ಹೊತ್ತು ನಿಜವಾದ ಶಕ್ತಿ ತೇಜಸ್ಸುಗಳು ದೋರೆಯುವದಿಲ್ಲ. ಈ ಆಧ್ಯಾತ್ಮಿಕವಾಗಿವು ನಮಗೆ ತಿಳಿಯಬೇಕಾಗಿದ್ದರೆ ಗೀತಾಗ್ರಂಥದವ್ಯು ಸುಲಭವೂ ಸ್ವಾತಿತ್ವದಾಯಕವೂ ಇನ್ನಾದೂ ಇಲ್ಲ. ಅದುದರಿಂದ ಗೀತೆಯ ಅಭಾಷಾಸವನ್ನು ನಾವು ರೂಢಿವಾಡಿ ಆದರೆಲ್ಲಿದ್ದ ಬೆಳಕನ್ನು ನಾವು ನಮ್ಮ ಅಂತಕ್ಕಿರಣದಲ್ಲಿ ಪ್ರತಿಬಿಂಬಿಸಲು ಪ್ರಯತ್ನ ಮಾಡಲಿಕ್ಕೆಬೇಕು.

ಅಂದರೆ ನಮ್ಮ ಜೀವನವೇ ಉಜ್ಜುಲವಾಗುವದು, ನಮ್ಮ ಮನಸು ಸಂಕೃತ್ಯಾ
ವಾಗುವದು. ನಮ್ಮ ಎಡೆಗಾರಿಕೆಯು ಹೆಚ್ಚಿ ನಮ್ಮ ಕೈಯಿಂದ ವೀರಕರ್ಮ
ಗಳಾಗುವವು, ನಮ್ಮ ರಾಷ್ಟ್ರವು ಪುನಃ ಶೂರಾವಾಯೈಭವವನನ್ನು ಪಡೆ
ಯುವದು.

ನಮ್ಮ ಅನುತ್ಪಾದವು— ಗೀತಾಭಾಷಣದ ವಿಷಯದಲ್ಲಿ ನಾವು
ಎಷ್ಟು ಮುಂದರಿಯಬೋಽ ಅಷ್ಟು ಇನ್ನೊಂದು ಮುಂದರಿದಿಲ್ಲ. ನಾವು
ಗೀತಾವಿಷಯಕವಾದ ನಮ್ಮ ಕರ್ತವ್ಯವನನ್ನು ಇನ್ನೊಂದು ಮಾಡತೋಡಿಲ್ಲ.
ಇದು ಇನ್ನೊಂದು ಅರುಣೋಽದಯವು. ಮಾನುಕುಮಾನುಕಾಗಿ ಇದು
ಬೆಳಕು ಅಹಮೋ ಅಲ್ಲವೋ ಎಂಬಂತೆ ಗೀತೋಽಪದೇಶದ ಉದಯವು
ಆಗುತ್ತಲಿದೆ. ಈ ಉಪದೇಶವೇ ನಮಗೆ ತಾರಕವು, ಇದನ್ನೋ ಕೇಳಿ,
ಮನಸನಮಾಡಿ, ನಿದಿಧ್ಯಾಸವಾಡಿ ನಮ್ಮ ವೀರಕರ್ತವ್ಯಗಳನ್ನು ಮಾಡಬೋ
ಕೆಂದು ಇನ್ನೊಂದು ನಾವು ಮನಗಂಡಿಲ್ಲ. ಆಧ್ಯಾತ್ಮಿಕಬ್ಳಾಸವೇ ಎಲ್ಲಕ್ಕೂ
ಹೆಚ್ಚಿನದು, ಅದು ಆದಿಶಕ್ತಿಯು, ಆದರಿಂದಲೇ ಮಿಕ್ಕ ಜ್ಞಾನಗಳಿಗೆ
ಶೋಭಿಯು ಎಂಬುದು ಇನ್ನೊಂದನಿಸಲಿ ನಟ್ಟಿಲ್ಲ. ಆಧ್ಯಾತ್ಮಿಕಬೋಽವ
ನದ, ಆದರಲ್ಲಿಯ ಸುಖ ನೌಂದಯರ್ಥಗಳ, ಆದರಲ್ಲಿಯ ಸವಿ ಸೋಬಗುಗಳ
ನೀರದಿಕೆಯು ನಮಗೆ ಆಗಬೋಕಾದಷ್ಟು ಇನ್ನೊಂದಿಲ್ಲ. ಗೀತೆಯ ತತ್ವ
ಜ್ಞಾನದ ಕಡೆಗೆ ನಮ್ಮ ಮನಸು ಎಷ್ಟು ಎಳೆಯಬೋಽ ಅಷ್ಟು ಇನ್ನೊಂದು
ಎಳೆಯಲೊಲ್ಲಿದು. ಇನ್ನೊಂದು ಮನದೊಳಗಣ ಜೀದಾಸಿನ್ನದ ಕರೆತೆರೆಯು
ಪೂರ್ಣ ಸರಿಸಲ್ಪಟ್ಟಿಲ್ಲ. ಹಸಿದ ಹಸಕೂಸು ಯಾವ ಹಸಿವೆಯಿಂದ, ಯಾವ
ಉತ್ಸಾಹದಿಂದ ತಾಯಿಯ ಎಚೆಗೆ ಹರಿದುಜೋಽಗುವದೋ ಆ ಲವಲವಿಕೆ
ಯಿಂದ ಗೀತೆಯ ಕಡೆಗೆ ನಾವು ಇನ್ನೊಂದು ಜೋಗಲಾರಂಭಿಸಿಲ್ಲ.

ಜನರು ಮತ್ತು ಗೀತೆ— ನಮ್ಮ ಜನಸಮಾಜದಲ್ಲಿ ಇಂಗ್ಲೀಷ್
ಕಲಿತು ಸುಶಿಲಿತರೆನಿಸಿಕೊಳ್ಳುವವರು, ಹಳೆಯ ಪದ್ಧತಿಯಿಂದ ಸಂಸ್ಕೃತೆ
ಕಲಿತವರು ಮತ್ತೂ ಏನೂ ಕಲಿಯದಿದ್ದ ಅಶಿಲ್ಪಿತರು ಆಧ್ಯಾತ್ಮಾ ನಿರಕ್ಷರಿತರು
ಹೀಗೆ ಮೂರು ಗುಂಪುಗಳನ್ನು ಮಾಡಬಹುದು. ಇಂತೋಣಿ ಜನ
ರಲ್ಲಿ ಸುಮಾರು ಉವರಿ ಕೋಣಿ ಜನರು ಮಾತ್ರ ಸಾಕ್ಷರಿರಿರುವರು. ಉಳಿ
ದವರೆಲ್ಲ ನಿರಕ್ಷರಿತರು. ಇನ್ನೊಂದು ಸಂಬಂಧದಿಂದ ಇವರೆಲ್ಲರ ಮನೋ

ವೃತ್ತಿಯನ್ನು ಸೋಡುವದು ಅವಕ್ಕೆವಿದೆ. ಇಂಗ್ಲೀಷ್ ಕಲಿತವರೆ ಸದ್ಯಕ್ಕೆ ರಾಷ್ಟ್ರದಲ್ಲಿ ಪ್ರಗತಿಪರರಾಗಿರುವರು. ರಾಷ್ಟ್ರದ ಉದಾಹರದ ವಿಕಾರವನ್ನು ಅವರು ಮಾಡುತ್ತಿರುವಷ್ಟು ಮಿಕ್ಕವರು ಮಾಡುವದಿಲ್ಲ. ಇದಲ್ಲದೆ ತಮ್ಮ ಜಾತಿಗೋತ್ತಿಗಳನ್ನು ಮೀರಿ ಇಡೀ ಸಮಾಜದ ಸುಧಾರಣೆಯ ಪ್ರಶ್ನೆಯನ್ನು ಕೈಕೊಳ್ಳುವವರು ಅವರಲ್ಲಿಯೇ ಹೆಚ್ಚು. ಜಾತಿ ಮುಂತಾದವು ಗಳ ವಿವರಿಸಲ್ಲಿ ಅವರ ಧೋರಣವು ಹೆಚ್ಚು ಉದಾರವೂ ಹೆಚ್ಚು ಸಾಮ್ಯ ಭಾವವುಷ್ಟುದ್ದಾದ್ದಿ ಇರುವದು. ಅವರಲ್ಲಿ ಇತ್ತೀಚೆ ತಾಯಿಗಳೂ ಹುಟ್ಟುತ್ತಿರುವರು. ಅವರಲ್ಲಿ ಗೀತೆಯ ವಿವರ ಕ್ಷೇತ್ರದಲ್ಲಿ ಅದರವು ಇರುವದು ನಿಷಿವು. ಅದರೆ ಅದರ ಗಾಥ ಅಭ್ಯಾಸ ಮಾಡಬೇಕು, ಅದನ್ನು ನಿತ್ಯವಾರ ಮಾಡಿ ಅದರಲ್ಲಿಯ ಅಭ್ಯಾಸಕ್ಕಿಂತ ತಮ್ಮ ಬೇವನದಲ್ಲಿ ತರಬೇಕು, ಅದನ್ನು ಪ್ರಚಾರಗೊಳಿಸಬೇಕು, ಎಂಬುದು ಇನ್ನೂ ಅವರಿಗೆ ಆಷ್ಟುಂದು ಹೊಳೆದಿಲ್ಲ. ಗೀತೆಯ ಅಧ್ಯಾತ್ಮಿಕ ಸಂದೇಶದಿಂದ ರಾಷ್ಟ್ರದಲ್ಲಿ ನವಕ್ಕೆತನ್ನು ಸಂಕೊರವಾಗುವದಕ್ಕಿಂಬಿಡುವ ಅವರು ಇನ್ನೂ ಅಷ್ಟು ಮನಗಂಡಿಲ್ಲ. ಅದರೆ ಬೇಗನೆ ಅವರು ಈ ವಿಷಯವನ್ನು ಕೈಕೊಳ್ಳುವ ಲಕ್ಷಣಗಳು ತೋರುತ್ತಿಲಿವೆ. ಇನ್ನು ಹಳೆಯ ಪದಧಿತಿಯಿಂದ ಸಂಸ್ಕರಣಾದಿ ವಿದ್ಯೆಗಳ ಅಭ್ಯಾಸ ಮಾಡಿದವರಲ್ಲಿ ಪ್ರಗತಿಪರತ್ವವು ಕಡಿಮೆ. ಅವರಲ್ಲಿ ಗೀತೆಯು ಒಂದು ದೊಡ್ಡ ವಾದವಿವರವೇ ಆಗಿದೆ. ದ್ವೈತಾದ್ವೈತದ ಗೋಂದಲವೇ ಹೆಚ್ಚು. ಅದು ದ್ವೈತಾದ್ವೈತದ ಗೋಂದಲವನ್ನು ಮೀರಿದ ಶುದ್ಧ ಅಧ್ಯಾತ್ಮವನ್ನು, ಅನುಭವಸಿದ್ದ ಅಧ್ಯಾತ್ಮವನ್ನು ಉಪದೇಶಿಸುವ ಗ್ರೇಂಥಸ್, ಅದನ್ನು ಶಿದಿ, ಪರಿಸಿ, ತರ್ವಾ ಬೇವನವನ್ನು ಅಧ್ಯಾತ್ಮಮಯ ಮಾಡಬೇಕು ಎಂಬ ಪ್ರವೃತ್ತಿಯು ಕಡಿಮೆ. ಅವರು ಪ್ರಚಾರವನ್ನು ಕೈಕೊಳ್ಳುವದಂತೂ ಬಹಳೇ ಕಲಿಸ. ಯಾಕಂದರೆ ಜಾತಿಗಳ ವಿಷಯಕ್ಕೆ ಅವರಲ್ಲಿ ಉದಾರ ಧೋರಣವು ಕಡಿಮೆ. ಸ್ತ್ರೀ ಶಂಧ್ರಾದಿಗಳು— ಅವರ ಮತದಂತೆ ಹೈತ್ರಿಯರು ಮತ್ತು ವೈಕ್ಯರು ಸಮಾಜದಲ್ಲಿ ಈಗ ಉಳಿದೇ ಇಲ್ಲ— ಗೀತೆಯನ್ನು ಕೇಳಬಹುದು ಅದರೆ ಪರಿಸರಕೂಡದು ಎಂಬ ಕಲ್ಪನೆಯು ಅವರಲ್ಲಿ ರೂಢಿ ವಿರುವದು. ಇನ್ನು ಆ ಸ್ತ್ರೀಶಂಧ್ರರು ಕೇಳುವಂತೆ ಅಲ್ಲಲ್ಲಿ ಹೊಗಿ ವೃರಾಣ ಹೇಳುವ ಪ್ರವೃತ್ತಿಯೂ ಅವರಲ್ಲಿಲ್ಲ. ಎಲ್ಲಿ ಅವರ ಮತದಂತೆ

ಶ್ರುತಿ ಮತ್ತು ಉಪನಿಷತ್ತುಗಳನ್ನೇ ಹೆಚ್ಚು ಹೇಳುವದು ಅವಕ್ಕೊೠ ಅಂಥಿ ಬ್ರಹ್ಮಾಂದದಲ್ಲಿ ಅವರು ಪುರಾಣ ಹೇಳುವ ರೂಢಿಯೇ ಹೆಚ್ಚಾಗಿದೆ. ಜನರನ್ನು ಸುಧಾರಿಸಬೇಕು, ಒಗತ್ತನ್ನು ಉಧರಿಸಬೇಕು ಎಂಬ ಧರ್ಮ ಪ್ರಸಾರಕರ ಪ್ರೇರಣೆಯು ಅವರಲ್ಲಿ ಮಲಿನವಾಗಿದೆ. ತಮ್ಮಷ್ಟೆಕ್ಕೆ ತಾತ್ತ್ವಿಕರುವ ಪ್ರವೃತ್ತಿ, ರಾಷ್ಟ್ರೀಯ ದೃಷ್ಟಿಯ ಅಭಿವ, ಸ್ವಾಧ್ಯ ಇವು ಹೆಚ್ಚಾಗಿ ಬಡೆದು ಕಾಣತ್ತಿವೆ. ಆದರೆ ಅವರು ಎಲ್ಲಕೂ ಹೆಚ್ಚಿನದೊಂದು ಕಾರ್ಯವನ್ನು ಮಾಡುತ್ತಿರುವರು. ಪೂರ್ವವಿದ್ಯೆಯನ್ನಿಂದ ಪೂರ್ವಪರಂಪರೆಯನ್ನಾಗಿ ಕಾದಿದುತ್ತಿರುವರು. ಅವರ ಸಂಸ್ಕೃತವಿದ್ಯೆ ಮತ್ತು ಆಧುನಿಕ ಸುಶ್ಳಿತರ ಪ್ರಗಾಮನಶೀಲತೆ ಇವರಡೂ ಕಳಿದಿರೆ ಹಿಂದುಸ್ತಾನದ ಉದಯಕಾಲವ್ಯ ಸಮೀಕ್ಷಿಸಲಿಕ್ಕೆ ತಡವಿಲ್ಲ. ಇನ್ನು ಅಶ್ವಿತರ ಮತ್ತು ನಿರಕ್ಷೇರರ ಹಾಡು ಏನು ಹೇಳುವದು? ಸ್ವತಃ ಅಭ್ಯಾಸ ಮಾಡುವ ಶಕ್ತಿಸಾಧನಗಳೇ ಇಲ್ಲ. ಅಂದಮೇಲೆ ಅವರು ಗೀತೆಯನ್ನು ಓದುವ ಅಧವಾತಿಳಿದು ಕೊಳ್ಳುವ ಬಗೆ ಏನು? ಹೀಗೆ ಗೀತೆಯ ಸಂಬಂಧದಿಂದ ಸವಾಜಿದ ಮನೋರಜನೆಯು ಇರುವದು.

ಗೀತೆ ಮತ್ತು ಪರದೇಶಸ್ಥರು—ಯಾವ ಜನರಲ್ಲಿ ಶ್ರೀಕೃಷ್ಣನ ಜನ್ಮವಾಯಿತೋ, ಯಾವ ಭೂಮಿಯ ಧೂಲಿಯನ್ನು ಅವನು ತನ್ನ ಚರಣಕುಮಲಗಳಿಂದ ಪವಿತ್ರ ಮಾಡಿಸೋ, ಯಾವ ರಾಷ್ಟ್ರದಲ್ಲಿ ಹುಟ್ಟಿ, ಆಡಿಸೋಽದಿ ಆಳಬಾಳಿ, ಕೇವಲ ಆಧ್ಯಾತ್ಮಿಕಜೀವನದ ಗುಟ್ಟನ್ನು ಗುರುತಿಸಿ ಅದರಂತೆ ಅಜರಿಸಿ ಅದನ್ನು ಗೀತಾರೂಪದಿಂದುಪದೇಶಿಸಿದನೋ, ಪಾಠಿವ ದೇಹವನ್ನು ಬಿಟ್ಟು ಅಂತಧಾರನ ಹೊಂದಿದರೂ ಯಾವ ರಾಷ್ಟ್ರದ ಚೆದಾಕಾಶದಲ್ಲಿ ಶ್ರೀಕೃಷ್ಣನು ದ್ಯುದೀಪ್ಯವಾನವಾದ ದಿವ್ಯಚೀರ್ಯಾತಿಯಂತೆ ಇನ್ನೂ ಬೀಳಗುತ್ತಿರುವನೋ ಆ ರಾಷ್ಟ್ರದವರು, ನಾವು ಭಾರತೀಯರು, ಗೀತೆಯ ಕಡೆಗೆ ಎಪ್ಪೋರ್ಡು ದುರ್ಭಾಕ್ಷ ಮಾಡಿರುವೆವೆ. ಇದು ಶೋಽಜನಿಯನ್ನು. ಆದರೆ ಅದರಲ್ಲಿಯ ದಿವ್ಯಮಧುವು ಪರರಾಷ್ಟ್ರದವರನ್ನು ತನ್ನ ಕಡೆಗೆ ಸೆಳಕೊಂಡು ಅವರನ್ನು ತಲ್ಲಿನ ಮಾಡಿ ಬಿಡುತ್ತಿರುವದು. ಆಯಾ ರಾಷ್ಟ್ರದವರು ಭನ್ನು ಧೂಮೀರ್ಯರು ಅದನ್ನು ತಮ್ಮ ಭಾವೇಗೆ ಪರಿವರ್ತಿಸಿ ಅದರ ಅಭ್ಯಾಸವನ್ನು ನಡೆಸಿರುವರು. ಮಾರ್ಪಾಕ್ಷಮುಲ್ಲರ ಮುಂತಾದ ಪಾಶ್ಚಾತ್ಯ ವಿಧಾನಗಳು

ಸಂಸ್ಕೃತದ ಜ್ಞಾನಭಾಂಡಾರವನ್ನು ತಮ್ಮ ಜನರಿಗೆ ತೊರ್ಲಿಸಿದಂದಿನಿಂದ ಗೀತೆಯು ಎಲ್ಲರಿಗೂ ಹೆಚ್ಚೆ ಚ್ಚೆ ಪ್ರಯವಾಗುತ್ತೆ ನಡೆದಿರುವದು. ವಿವೇಕಾನಂದರು ನಮ್ಮ ಅಧ್ಯಾತ್ಮದ ಧ್ಯಾಜವನ್ನು ಅಮೇರಿಕೆಯಲ್ಲಿಯೂ ಉರಿಸುವರು. ಸ್ವಿತ್ಸ್ವರಲಂಡದ ರಾಜಧಾನಿಯೂ ಸಕಲ ರಾಷ್ಟ್ರಗಳ ಸಂಘದ ಮುಖ್ಯ ಕಾರ್ಯಾಲಯದ ಸ್ಥಾನವೂ ಆದ ಬಿಸೆವಾದಲ್ಲಿ ಪ್ರತಿಯೊಂದು ಪ್ರಸ್ತರಕದ ಅಂಗಡಿಯಲ್ಲಿ ಅವರೆ ರೂಪಾಯಿಗೊಂದು ನಾಥಭಗವದ್ವೀರ ತೆಯು ಸಿಗುತ್ತಿರುವದೆಂದೂ ವಾರಸಾದಲ್ಲಿ (ಶೋಲಂಡ) ಮೊನ್ಸೆ ಮೊನ್ಸೆ ರಶಿಯನ್ ಭಾಷೆಯಲ್ಲಿ ಪರಿವರ್ತಿಸಿದ ಗೀತೆಯು ಪ್ರಸಿದ್ಧವಾಗಿ ಲಿಪಾಯಿಗೊಂದರಂತೆ ಮಾರುತ್ತಿರುವದೆಂತಲೂ ಮೊನ್ಸೆ ಇಲ್ಲಿಗೆ ಬಂದ ಗೀತಾ ಪರಿಕ್ಷಾಮಂಡಲದ ಕಾರ್ಯಾದರ್ಶಿಗಳಾದ ರಾಘವದಾಸ ಎಂಬವರು ನಮಗೆ ಹೇಳಿದರು. ಇದರ ಮೇಲಿಂದ ಪರದೇಶದವರು, ಪರಧಮೀರ ಯರು, ಗೀತೆಯನ್ನು ಎಷ್ಟು ಅಸ್ಥಿಯಿಂದ ಅಭ್ಯಸಿಸುತ್ತಿರುವರೆಂಬದು ವ್ಯಕ್ತವಾಗುತ್ತಿದ್ದ ನಾವು ಮಾತ್ರ ಅ ಅಣೆಗೆ ಸಿಕ್ಕುವ ಭಗವದ್ವೀತೆಯನ್ನು ಕೊಂಡು ಆದು ಏನಿದೆ ಎಂಬುದನ್ನು ಸಹ ಕಣ್ಣತ್ತಿ ಸೋಡುವದಿಲ್ಲ! ಅಧ್ಯಾತ್ಮಿಕ ತತ್ವಜ್ಞಾನವು, ಅಧ್ಯಾತ್ಮಿಕ ಜೀವನದ ನಿಯಮಗಳು, ಸಕಲ ಮಾನವಕೊರ್ತಿಗೂ ಒಂದೇ ಇರುವವು. ಅಂದಮೇಲೆ ಯಾವ ಗೀತೆಯಲ್ಲಿ ಅ ಜ್ಞಾನವೂ ಅ ಜ್ಞಾನಮಾರ್ಗವೂ ಅತ್ಯಂತ ಸ್ವಷ್ಟಿ, ಸರಲ, ಸುಲಭ ಭಾಷೆಯಲ್ಲಿ ಅಧಿಕಾರಯುಕ್ತವಾಣಿಯಿಂದ ಹೇಳಲ್ಪಡಿಟ್ಟೆಯೋ ಆದು ಇಷ್ಟುಜಗತ್ತಿಯವಾಗುವದೇನಾಶ್ಚಯಾವು? ಹೀಗೆ ಅ ಗ್ರಂಥವು ಪ್ರಚಾರಗೊಳ್ಳತ್ತಿರಲು ನಾವು ಮಾತ್ರ ಅಪ್ಪುಗೈ ಹಾಕಿಕೊಂಡು ಜ್ಞಾನರಹಿತವಾದ ವ್ಯಧಾಭಿಮಾನವನ್ನು ಅಧಿವಾ ಅಯಧಾರ್ಥ ಜ್ಞಾನವಿಶಿಷ್ಟ ದುರಭಿಮಾನವನ್ನು ತೊರ್ಲಿಸುವದು ಲಾಂಭೇನಾಸ್ವದವು.

ನಮ್ಮ ಕರ್ತವ್ಯವು—ನಮ್ಮ ರಾಷ್ಟ್ರವು ಮೇಲೆ ವರ್ಣಿಸಿದಂತೆ ಅನೇಕ ರೀತಿಯಿಂದ ಅಧ್ಯೋಗತಿಗಳಿಂದದ್ವರೂ ಈಗ ಉದಯೋನ್ನು ವಾಗಿದೆ. ಶ್ರೀಯಸ್ವನ್ನು ಪಡೆಯಬೇಕು ಯೋಗ್ಯವಾದ ಕರ್ತವ್ಯವನ್ನು ಮಾಡಬೇಕು ಎಂಬ ಅರಿವು ನಮ್ಮ ಜನರಲ್ಲಿ ಹುಟ್ಟತ್ತೆಲಿದೆ. ಅಜ್ಯಾನ ಸಂತೇಶವ್ಯಸ್ತೇರಂತಹಂ ಶಾಧಿಮಾಂತ್ರ್ಯಂ ಪ್ರಪನ್ಮಾ”, ನಾನು ನಿನ್ನ ಶಿಷ್ಯನು,

శరణాగతను, ననగే శ్రీయస్సిన హాదియన్న తోరిసెందు రాష్ట్రపు డొగ్గాలూరి కుళితిడె. రాష్ట్రపు ఈ వృత్తియల్లిరువాగ అదర క్షేయల్లి సకల వేదనారవాద, ఉవనిషద్రుసవాద, జ్ఞానతత్త్వవాద, యోగాయుతవాద, శ్రీమద్గీవద్గీతయన్న కొదువదు ఉచితను, యోగ్యవు, ఆవృత్తపు. ఆదుదరింద గీతయన్న ఓది, తిళదు, ఆదరంతే ఆజరిసబల్లవరు ఓది తిళదుకోళ్లువవరిగే ఆదన్న హోళబోకు; ఓది తిళదవరు ఓదువవరిగే హోళబోకు; ఓదువవరు ఓదుబార దవరిగే హోళబోకు. గీగే క్రుషుదింద గీతయ ఘోషపు ఎల్లి లీయూ దుముదుమిసువంతే మాడి రాష్ట్రద చిత్తవన్న ఆభ్యాత్త శాస్త్రద ధ్యనియింద ఎష్టరగోళిసి నియతవాద కమ్మవన్న కృష్ణ ప్రణ బుచ్ఛయింద మాడువ ప్రపృతియన్న ఆదరల్లి ముట్టిసబోకు. ఇదు సకలర్కికప్పయ్యవు. ఇదన్న నావు మాడియే తీరబోకు ఎందు సన్న నమ్ర భావనెయు.

ఇ. గీతయిల కనాటికపు.

సూజనే— గీతాగ్రంథపు ఇడి ఆయామవత్సరదల్లి సమావేశవాగి మేరెయితు, ఇన్నా మేరెయుక్తిరువదు, ముందే మేరెయువదు. ఆదరే గీతిగూ కనాటికికస్కూ ఇద్ద నికటి సంబంధపన్నా ఇల్లియ గీతయ పరంపరెయన్న సోఎడి గీతయ ఆభ్యాసపు ఈగ ఇల్లి ప్రశలితవాగువదు ఎష్ట్ట ఆవృత్తికవేంబుదన్న విజారిసువదు అగ్త్యవిదే. పురాతనసకాలదింద కనాటికస్ఫురు గీతయ ఆభ్యాసపన్న హీగే మాడుత్తబందిరువరు, గీతోపదేశవన్న ప్రత్యక్షే ఆజరణెయల్లి హీగే ఇళస్తత్త బందిరువరు హాగూ కన్నడ వాజ్ఞయదల్లి గీతయిల గీతయ నాణియూ హీగే మత్తు ఎష్ట్ట బిరెతు

ಏಕರಸವಾಗಿರುವದು ಇದನ್ನು ವಿವರಿಸುವದೇ ಈ ಪ್ರಕರಣದ ವಿಷಯ ವಾಗಿದೆ. ಗೀತೆಯ ಅಭ್ಯಾಸ ಮಾಡುವದು, ಗೀತೆಯ ವಿಷಯಕ್ಕೆ ಬರೆಯುವದು ಅಥವಾ ಗೀತಾಪ್ರವರ್ಜನಗಳನ್ನು ಕೊಡುವದು, ಗೀತೆಯಂತೆ ಆರ್ತಿಸುವದು ಇದು ಕನಾರ್ಟಕಸ್ಥರ ಪ್ರೋವರೆಂಪರೆಯೇ ಇರುವ ದೆಂಬುದು ಎಲ್ಲರಿಗೂ ಈ ವಿವೇಚನೆದಿಂದ ಸ್ವಷ್ಟವಾಗುವದು. ಈ ವಿಷಯವನ್ನು ಇಲ್ಲಿ ಸಂಪೂರ್ಣವಾಗಿ ವಿವೇಚಿಸುವದು ಸಾಧ್ಯವಿಲ್ಲ. ಅದುದಿಂದ ಒಂದೆರಡು ನಿದರ್ಶಕವಾದ ಉದಾಹರಣೆ ಮಾತ್ರ ಕೊಟ್ಟು ಸಂಕ್ಷೇಪದಿಂದ ಈ ಕಾರ್ಯವನ್ನು ಮಾಡಬೇಕಾಗಿದೆ.

ವಿಷಯವಿಭಾಗವು— ಗೀತೆಯ ಮತ್ತು ಕನಾರ್ಟಕದ ಸಂಬಂಧ ವನ್ನು ಬೇರೆ ಬೇರೆ ರೀತಿಯಿಂದ ವಿಭಾಗಿಸಿ ವರ್ಣಿಸಬಹುದು. ಇಲ್ಲಿ ನಾವು, ಕನಾರ್ಟಕದಲ್ಲಿ ಗೀತೆಯ ಅಭ್ಯಾಸವು ಮತ್ತು ಆದನ್ನು ಕುರಿತು ಬರೆದ ಟೀಕೆ ಟಿಪ್ಪಣಿಗಳು, ಕನಾರ್ಟಕದಲ್ಲಿ ಗೀತೆಯಿಂದ ಸ್ವಾತಿತರಣಾಂದು ಆದರಂತೆ ಆರ್ತಿಸಿದವರು ಹಾತ್ತು ಕನ್ನಡ ವಾಜ್ಯಾಯದಲ್ಲಿ ಗೀತೆಯ ಅವಶೇಷವು, ಹೀಗೆ ಮೂರು ಚ್ಯಾಪ್ಟ್‌ಲೀಂದ ಈ ವಿಷಯವನ್ನು ವಿಚಾರಿಸಬಹುದು. ಈ ಮೂರೂ ವಿಭಾಗಗಳನ್ನು ಬೇರೆ ಬೇರೆಯಾಗಿ ವಿವರಿಸಿ ಹೇಳುವದೇ ಉಚಿತವಾಗುವದು. ಇನ್ನು ಹೀಗೆ ಮಾಡುವಾಗ ಒಂದೇ ಉಲ್ಲೇಖವು ವಾಜ್ಯಾಯದಲ್ಲಿ ಅವಶೇಷ ಮತ್ತು ಆಚರಣೆ ಹೀಗೆ ವರದು ಮೂರು ವಿಭಾಗಗಳಿಗೆ ಒಮ್ಮೆಲೇ ಸಂಬಂಧಿಸಿರಬಹುದು. ಅಂಥಲ್ಲಿ ಪ್ರಾರುತ್ತಿದೊಂಷವಾಗಬಹುದು, ಆದರೆ ಅದಕ್ಕುವಾಯವಿಲ್ಲ.

ಗೀತೆಯ ಅಭ್ಯಾಸವೂ ಟೀಕೆ ಟಿಪ್ಪಣಿಗಳೂ— ಈ ನಮ್ಮ ಕನಾರ್ಟಕದಲ್ಲಿ ಗೀತೆಯ ಅಭ್ಯಾಸವು ಎಷ್ಟುರಮಿಟ್ಟಿಗೆ ನಡೆಯುತ್ತಿತ್ತು, ಆದನ್ನು ವಿಶೇಷವಾಗಿ ಯಾರು ಅಭ್ಯಾಸಿಸುತ್ತಿದ್ದರು ಎಂಬುದು ಆದರ ಮೇಲೆ ಇಲ್ಲಿ ಬರೆಯಲ್ಪಟ್ಟ ಅನೇಕ ಟೀಕೆ ಟಿಪ್ಪಣಿಗಳ ಮೇಲಿಂದಲೂ ಗದ್ದಪಡ್ಡ ಮಯ ಅನುವಾದಗಳ ಮೇಲಿಂದಲೂ ಸಾರಸಂಗ್ರಹಗಳ ಮೇಲಿಂದಲೂ ಸಹಜವಾಗಿ ತಿಳಿಯುವಂತಿದೆ. ಗೀತೆಯು ವೈದಿಕಧರ್ಮದ ಪ್ರಸ್ಥಾನತ್ತಿಯಲ್ಲಿ ಪ್ರಮುಖವಾಗಿರುವುದರಿಂದ ಅದು ಭರತವಿಂಡದಲ್ಲಿರುವಂತೆ ಕನಾರ್ಟಕದಲ್ಲಿಯೂ ಅತ್ಯಂತ ವಂದನೀಯವಾದ ಗ್ರಂಥವಾಗಿತ್ತೇಂಬು

ದನ್ನು ಬೇರೆ ಹೇಳಲಿಕ್ಕೆ ಬೇಡ. ಅದರೆ ಕನಾಟಕದ ವಿಶೇಷವೇನೇನೆಂದರೆ ಅಚಾರ್ಯತ್ರಯರಲ್ಲಿಬ್ಬರು ಇಲ್ಲಿ ಹುಟ್ಟಿದ್ದರೂ ಅವರ ಮುಖ್ಯ ಮುಖ್ಯ ಅವತಾರಕಾರ್ಯಗಳಿಷ್ಟ್ವೋ ಇಲ್ಲಿಯೇ ಅಗಿರುವವು. ಶಂಕರಾ ಕಾರ್ಯರು ಕೇರಲದವರಿದ್ದರೂ ಅವರು ತಮ್ಮ ಆದಿ ಮತ್ತು ಎಲ್ಲಕ್ಕೂ ಶ್ರೀಹೃಷಿವಾದ ಪೀಠವನ್ನು ಶ್ರಂಗೇರಿಯಲ್ಲಿಯೇ ನಾಥಿಸಿದರು. ಕದಾಚಿತ್ತೇ ಕನಾಟಕದಲ್ಲಿಯೇ ಕೂಳಿತು ಅವರು ಗೀತಿಗೆ ತಮ್ಮ ಆದ್ವಿತೀಯವಾದ ಶೈಲಿಯಿಂದ ಭಾಷ್ಯವನ್ನು ಬರೆದಿರಬಹುದು. ರಾಮಾನುಜಾಚಾರ್ಯರು ತಮಿಳಿಂದ್ದರೂ ಅವರಿಗೆ ದೂರದವರುದ್ರದ ಹೊಯ್ದಿ ಒಲ್ಲಾಳರ ಆಶ್ರಯವು ದೂರಿತದ್ವಾರಿಂದಲೇ ಅವರ ಧರ್ಮಪ್ರವರ್ತನಕಾರ್ಯಕ್ಕೆ ಅನುಕೂಲವಾಯಿತು. ಮಧ್ಯಾಚಾರ್ಯರಂತೂ ಉದ್ದೇಪಿಯವರು. ಶುದ್ಧಕನ್ಸ್ವಡಿಗರು. ಮುಖ್ಯವಾದ ಮಧ್ಯಪೀಠಗಳಲ್ಲ ಕನಾಟಕದಲ್ಲಿಯೇ ಇರುವವು. ಅವರು ಕನಾಟಕದಲ್ಲಿಯೇ ಹುಟ್ಟಿ ಬಾಳಿ ಬೆಳೆದು ಅಚಾರ್ಯಪದವಿಯನ್ನು ಹೊಂದಿದ ಮಹಾಮಹಿಮರಿರುವದರಿಂದ ಅವರು ಬರೆದ ಭಾಷ್ಯವನ್ತೂ ಶುದ್ಧಕನ್ಸ್ವಡಿಗರದೆಂದು ನಾವು ಒಳ್ಳೆ ಅಭಿವಾನದಿಂದ ಹೇಳಬಹುದು. ಈ ರೀತಿಗೆ ಮೇಲೆ ಬರೆಯಲ್ಪಟ್ಟ ಮೂರು ಮುಖ್ಯಭಾಷ್ಯಗೆ ಇಲ್ಲಿ ಮಧ್ಯಭಾಷ್ಯದ ಸಂಪೂರ್ಣ ಶ್ರೀಯಸ್ಸು ಮತ್ತು ಶಂಕರರಾಮಾನುಜರಭಾಷ್ಯಗಳ ಶ್ರೀಯದ ಬಹುಭಾಗವು ಕನಾಟಕಕ್ಕೆಬರುವದೆಂಬುದನ್ನು ನಾವು ನೇನೆಂದು ಸಾಧಿಸಿದ್ದೇನೆಂದು. ಈ ಭಾಷ್ಯಗಳಿಂದರೆ ಸಾಮಾನ್ಯ ಭಾಷ್ಯಗಳಲ್ಲ. ತಪ್ಪಿಜ್ಞಾನದಲ್ಲಿ ಹೊಸ ಕ್ರಾಂತಿಯಸ್ಸುಂಟುವಾಡಿ ಮೂರು ಬೇರೆ ಬೇರೆ ಮತಗಳನ್ನು ಪ್ರಸಾಥಿಸುವ ಸಾಮಧ್ಯಾವಿಷಯ ಈ ಭಾಷ್ಯಗಳಲ್ಲಿತ್ತು. ಬರಿಯ ತಪ್ಪಿಜ್ಞಾನದಲ್ಲಿ ಕ್ರಾಂತಿ ವಾಡಿ ಅಚಾರ್ಯರು ಸುಮುನಾಗಲಿಲ್ಲ. ಅದರೆ ಅದಕ್ಕನುಗುಣವಾಗಿ ಅಚಾರವಿಚಾರಗಳಲ್ಲಿ ಸಹ ದೊಡ್ಡ ಬದಲಾವಣೆಗಳನ್ನು ವಾಡುವ ಧರ್ಮಪ್ರವರ್ತಕರ ಪ್ರೀರಣೆಯೂ ಬಲವೂ ಈ ಭಾಷ್ಯಕಾರರಲ್ಲಿತ್ತು. ಇಂಥ ಶ್ರೀಹೃಷಿಪ್ರತಿಯ ಬರ್ವ ಮಹಾತ್ಮರನ್ನು ಕನಾಟಕವಾತೆಯೇ ಹೇತ್ತಿಕು. ಇನ್ನಿಬ್ಬರನ್ನು ಸಲಹಿ ಮನ್ನಿಸಿ ಇಂಬಾದ ಎಡೆಗೊಟ್ಟಿ ಅವರ ಕಾರ್ಯಕ್ಕೆ ಸಹಾಯಕಾರಿಕು. ಶಂಕರರಾಮಾನುಜಮಧ್ಯದ್ದರು ಅದ್ವಿತೀಯಕಾರರಾದರು. ಇನ್ನು ಮುಂದೆ ಶ್ರಂಗೇರೀ ಪೀಠದ

ಸುರೇಶ್ವರಾಚಾರ್ಯರು ಕನಾರ್ಕಟಕ್ಕೂದು. ವಿದ್ಯಾರಣ್ಯರಂತೂ ಶುದ್ಧ ಕನ್ನಡಿಗರು. ಇಬ್ಬರೂ ಅದ್ವಿತೀಯ ಪಂಡಿತರು. ಸುರೇಶ್ವರಾಚಾರ್ಯರೆ 'ಸೈನ್ಯಪ್ರಮ್ಯಾಸಿದ್ಭಿ' ಎಂಬ ನಿನಾಜುಮ ಕರ್ಮವನ್ನು ಪ್ರತಿಪಾದಿಸುವ ಗ್ರಂಥವೆ ಗೀತೆಯ ಪ್ರತ್ಯೇಕ ಟೀಕೆ ಇಲ್ಲದಿದ್ದೂ ಆದು ಗೀತೆಯ ಅಭ್ಯಾಸ, ಮನನ, ಸಿದಿಧ್ಯಾಸದಿಂದ ಸ್ವಾತ್ಮಗೊಂಡು ಬರೆದ ಗ್ರಂಥವೇ ಇದುವಾದು ಎಂದು ಕಂತೋಕ್ತವಾಗಿ ಹೇಳಬಹುದು. ವಿದ್ಯಾರಣ್ಯರು ಆನೇಕ ಬೀರೆ ಗ್ರಂಥಗಳನ್ನು ಬರೆದರು; ಅವುಗಳಲ್ಲಿ ಅವರ ಗೀತಾಭ್ಯಾಸವು ಪ್ರಕಟಿಸಾಗುವದು. ಇದಲ್ಲದೆ ವಿದಾರಣ್ಯರು ಪಂಚದಶಿಯಲ್ಲಿ ಆನೇಕ ಕಡೆಗೆ ಗೀತೆಯ ವಾಕ್ಯಗಳನ್ನು ಇದ್ದಕ್ಕಿಂದ ಯಾಗೆ ಉದಪರಿಸಿರುವರು. ಉದಾಹರಣಾರ್ಥವಾಗಿ ಶ್ವರ್ಪಿದೀಪದಲ್ಲಿ 'ಅನನ್ಯಾಷಿಂತಯಂತೋ ಮಾಂ.....' ಬ್ರಹ್ಮಾನಂದೇ ವಿದ್ಯಾನಂದಃ ಎಂಬ ಅಧ್ಯಾತ್ಮದಲ್ಲಿ 'ಯಘ್ಯಾಧಾಂಸಿ ಸಮಿದ್ಭ್ರೀಗ್ರಿಃ' ಮತ್ತು 'ಯಸ್ಸಾನಾಹಂಕೃತೋ ಭಾವಃ' ಎಂಬ ಗೀತಾಮಂತ್ರಗಳು ಬಂದಿವೆ. ಮಧ್ಯಪೀಠದ ಪರಂಪರೆಯಲ್ಲಿ ಎರಗೊಳಿದ ಗುಂಡೆಯಲ್ಲಿ (ನಿಜಾಮುಕನಾರ್ಕಟಕ) ಕುಳತು ಗ್ರಂಥ ಬರೆದ ಟೀಕಾರಾಯರು ಆಸಾಮಾನ್ಯ ಮಾನ್ಯತೆಯನ್ನು ಪಡೆದಿರುವರು. ಗೀತೆಯ ವಿಷಯದಲ್ಲಿ ಅವರು ಮಾಡಿದ ಮಹಾಕಾರ್ಯವು, ಅವರ 'ಪ್ರಮೇಯ ದೀಪಿಕೆ' ಎಂಬ ಗ್ರಂಥವು, ಮಧ್ಯರಾಯರ ಟೀಕೆಗಿಂತ ಹೆಚ್ಚು ಸುಲಭ, ವಿಸ್ತೃತ ಮತ್ತು ಲೋಕಪ್ರಿಯ ವಾಗಿ ಅವರು ಸಮಾಜಕ್ಕೆ ಈ ವಿಷಯದಲ್ಲಿ ಮಧ್ಯರಾಯರಷ್ಟೆ ಪೂಜ್ಯರಾಗಿದ್ದಾರೆ. ಇನ್ನು ಕನ್ನಡ ಅನುವಾದ ಅಧಿವಾ ಟೀಕೆಗಳಲ್ಲಿ ನಾಗರಸಕ್ವಿಯು ಭಾವಿನಿಷಟ್ಟದಿಯಲ್ಲಿ ಬರೆದ ಸಮಕ್ಷೀಕರಿಸಿರುವ ಕನ್ನಡಭಗವದ್ಗೀತೆ, ಕುಮಾರವ್ಯಾಸನ ಭಾರತದಲ್ಲಿ ಪ್ರಸಿದ್ಧವಾದ ಅರ್ಥಭಾವಿನಿಷಟ್ಟದಿ ವೃತ್ತದಲ್ಲಿ ಬರೆದ ಕನ್ನಡ ಗೀತೆ ಇವು ಮುಖ್ಯವಾದವುಗಳು. ಕವಿ ಜರಿತೆಕಾರರು ಇನ್ನೂ ಕೆಲವನ್ನು ವಿವರಿಸಿದ್ದಾರೆ, ಆದರೆ ಅವೆಲ್ಲ ಈಗ ಉಪಲಭಿಸಾಗಿಲ್ಲ.

ಆಕಾರ್ಯರೂ ಆಚರಣೆಯೂ— ಮೇಲೆ ಗೀತೆಯ ಅಭ್ಯಾಸ ಮನನಾದಿ ಮಾಡುವ ದೃಷ್ಟಿಯಿಂದಲೂ ಅದರ ಮೇಲೆ ಟೀಕೆ ಮುಂತಾದ ವುಗಳನ್ನು ಬರೆಯುವ ದೃಷ್ಟಿಯಿಂದಲೂ ಹೇಳಿದ್ದಾಯಿತು. ಇನ್ನು

ಗೀತೆಯು ಕನಾಟಕದಲ್ಲಿ ಬರಿಯ ಅಭ್ಯಾಸಗ್ರಂಥವಾಗಿತ್ತು ಆಧ್ಯಾತ್ಮಿಕ ಅಧ್ಯಾತ್ಮಾ ಅದು ಪ್ರತ್ಯೇಕ ಅಜರಣೆಯಲ್ಲಿತ್ತೂ ಎಂಬುದನ್ನು ಸೋಽಡುವದು ಹೆಚ್ಚು ಮಹತ್ವದಾಗಿದೆ. ಹೀಗೆ ಸೋಽಡಿದರೆ ಮತತ್ತರಿಯನಾಧಾರಕರೂ ವಿಶೇಷತಃ ಕನ್ಸ್ಟಿಗರಾದ ಮಧ್ಯಾಚಾರ್ಯರು ಗೀತೆಯ ದಿವೇಷ್ಯೋಪದೇಶದಿಂದ ತೆಲಿ ಪ್ರೇರಿತರಾಗಿದ್ದರೆಂದು ಹೇಳಲಿಕ್ಕೆ ಯಾವ ಅಡ್ಡಿಯೂ ಇಲ್ಲ. ಅಜರಣೆಯರು ದ್ವೈತ ಅಪ್ರೇತತ ವಿಶಿಪ್ಪಾಗ್ಯದ್ವೈತವೆಂಬ ಯಾವದೆ ರೀತಿಯಿಂದ ಗೀತೆಯ ಅಧ್ಯಾವಸ್ನೆ ಯಚ್ಚಿದ್ದರೂ ಅವರು ತಾವು ವಾಟಿದ ಅಧ್ಯಾದಂತ ಅಜರಿಸುತ್ತಿದ್ದರೂ ಇಲ್ಲವೋ ಇಡೊಂದೇ ಸಮೈದುರಿಗೆ ಇರುವ ಪ್ರಶ್ನೆಯು. ಶಂಕರಾಚಾರ್ಯರು ಗೀತೆಯ ಅಭ್ಯಾಸ ಮಾಡು, ಎಂದು ಎಲ್ಲಿಗೂ ಉಂಟಿರುವ ಅಧ್ಯಾತ್ಮಾ ಕಿಂತ ಮಾಡಿದರು. ‘ಭಗವದ್ವೀರತಾ ಕಿಂಚಿದಧೀರತಾ..... ತಸ್ಯ ಯಮಃ ಕಿಂ ಕುರುತೇ ಚೆಚಾರ್ಯಂ’ ಎಂದು ಭಗವದ್ವೀರತೆಯ ಮಹತ್ವವನ್ನು ಅವರು ಹೇಳಿದರು. ‘ತತ್ತ್ವದವಿಲಂ ಶಂಭೋ ತವಾರಾಧನಂ’ ಎಂದು ಅವರು ಹೇಳಿದುದು ಕೃಪಾರ್ಥಾರ್ಥಾಬುದ್ಧಿಯ ಪರಮಾವಧಿಯನ್ನು ತೋರುವದು. ‘ಕುರು ಭಂಷ್ಪತ ಚ ಕರ್ಮ ನಿಜಂ ನಿಯತಂ ಹರಿಪಾದವಿನಮ್ರಧಿಯಾ ಸತತಂ’ ಎಂದು ಸುರುವಾಗ ಮಧ್ಯಾಚಾರ್ಯರ ಕಣ್ಣದುಂಗೆ, ‘ಸ್ವಕರ್ಮಣಾ ತಮಿಷ್ವರೇ’, ‘ಮತ್ತಮರ್ಮಕೃಷ್ಣಕೃಂತೋ’ ಯಾತ್ಮರೋಪಿ..... ತತ್ತ್ವರುಷ್ಪ ಮದರ್ವಣಂ’ ಎಂಬ ಗೀತಾವಚನಗಳಿಂದ ವೆಂದು ಸ್ವಷ್ಟವಾಗಿ ಕಾಣಿಸುವದು. ಇದಕ್ಕೂ ಹೆಚ್ಚಿನ ಮತ್ತು ಅವರ ಆಯುಷ್ಯದ ಸಾರರೂ ಪವಾಗಿರುವ, ಅವರ ಉಪದೇಶದ ತೀರುಳಾದ, ‘ಸಾಹಂ ಕರ್ತಾ ಹರಿಃ ಕರ್ತಾ ತತ್ತ್ವಾಜಾ ಕರ್ಮಾಚಾರಿಲಂ’ ಎಂಬ ಅವರ ಮಹಾವಾಕ್ಯದಲ್ಲಿ ಗೀತೆಯ ಗುಣ್ಯೇ ರೂಪಗೋಂಡಿರುವದೆಂದು ಹೇಳಬಹುದು. ಜೀವನದ ಪ್ರತಿ ಕ್ಷಣದಲ್ಲಿಯೂ ಗೀತೋಪದೇಶದ ಪ್ರತೀತಿಯನ್ನು ಹೊಂದುತ್ತಿರು ರುವದರಿಂದಲೇ ಅವರ ಬಾಯಿಂದ ಈ ಮೇಲಿನ ಮಂತ್ರೋಚಷ್ಟರವಾಯಿ ತೆಂದು ಹೇಳಬೇಕಾಗಿದೆ. ಶ್ರೀಷ್ವತ ಕರ್ಮಯೋಗಿಗ್ಭಾದ ಪೀಠಕಾರಾ ಯರು ಸಮಾಧಿಸಿದ, ‘ಸ್ವವಿಹಿತವೃತ್ಯಾಭಕ್ತ್ಯಾ ಭಗವದಾರಾಧನಂ’ ಎಂಬ ವಚನವಾದರೂ ಗೀತೆಯ ಸಾರಸರ್ವಸ್ವವೇ ಇರುವದು. ಗೀತಾ ಜೀವೋತ್ತಿಯ ಬಿಂಬವೆ ಪೀಠಕಾರಾಯರ ಮನದಲ್ಲಿ ಬಿಂಬಿಸಿ ಪೀಠಕಾರಾವ

ದಿಂದ ಹೊರಬಿದ್ದಿರುವದೆಂಬುದು ಸ್ವಷ್ಟಿವಿದೆ. ಗೀತೆಯ ಅಭ್ಯಾಸ, ಅದರ ಸಹ್ಯದ ಪ್ರತೀತಿ, ಅದರ ಪ್ರತ್ಯೇಕ ಅಚಾರಣ ಇವು ಮೂರೂ ಆಚಾರ್ಯರು ತ್ಯಾಗಿರಲ್ಪಿಯೂ, ಅವರ ಪರಂಪರೆಯಲ್ಲಿಯ ಸುರೇಶ್ವರಾಚಾರ್ಯರು, ವಿದ್ಯಾರಣ್ಯರು ಮತ್ತು ಕ್ರಿಕಾರಾಯರು ಇವರೆಲ್ಲರಲ್ಲಿಯೂ ಕಂಡುಬರುವವು. ವಿದ್ಯಾರಣ್ಯರ ಬಗ್ಗೆ ಒಂದು ವಿಶೇಷ ಸಂಗತಿಯೇನಂದರೆ ಅವರು ಧರ್ಮಸಾಧಾರಕರಿದ್ದಂತೆ ರಾಜ್ಯಸಾಧಾರಕರೂ ಇದ್ದರು, ಮತ್ತು ಈ ತಮ್ಮ ಮಹಾಕಾರ್ಯವನ್ನು ‘ಬ್ರಾಹ್ಮಿನಾ ಚರಿತುಂ ಶಕ್ಯಂ ಸಮ್ಮಾಗ್ರಾಂಜ್ಯಾದಿ ಲೋಕಿ ಕರ್ಮ’ ಎಂಬ ವಾಕ್ಯದಿಂದ ಸಮಾಧಿಸಿ ‘ಲೋಕಸಂಗ್ರಹ ಮೇರಾಪಿ ಸಂಪತ್ತಿನ ಕರ್ತೃಮಹರ್ಷಸಿ’ ಎಂಬುದನ್ನು ಪ್ರತ್ಯೇಕ ಆಚೆನಿಸಿತೋರಿಸಿದರು.

ಗೀತಾಚರಣೆಯೂ ಕವಿಗಳೂ— ಇನ್ನು ‘ಸ್ವರೂಪಣಾ ತಮ ಭ್ರಜೆ’ ಎಂಬ ಮಹತ್ವದ ಗೀತೋರ್ಥದ ಕನಾಟಕದ ಕವಿಗಳೂ ಭಕ್ತರೂ ತಮ್ಮ ಆಚರಣೆಯಲ್ಲಿ ಹೇಗೆ ತಂದರೆಂಬದನ್ನು ಸ್ವಲ್ಪ ನೋಡಬೇಕು. ಅವರೆ ಕಾವ್ಯವೆಂದರೆಯೇ ಅವರ ಕರ್ಮವು. ಆ ಕರ್ಮದಿಂದಲೇ ಅವರು ಆಚೆಸುವದು ಯೋಗ್ಯವು. ಅವರು ಹಾಗೆಯೇ ಮಾಡಿರುವರು. ಜಗನ್ನಾಥವಿಜಯದ ಕರ್ತೃನಾದ ರುದ್ರಭಟ್ಟನು, ‘ಕಾಷ್ಟ ಸಮಾಧಿಯಿಂ’ ಪರಮಾತ್ಮನನ್ನು ಭಬಿಸುವೆನು ಎಂದೂ ಜೋಂಡರಸನು ತಾನು ಮಾಡುವದೆಲ್ಲ, ‘ಸಕಲಾಂತರ್ಯಾರ್ಥಿಯಾದ ವಿವ್ರಾಸ್ತಾತಯೇ’ ಎಂದೂ ಹೋಳಿರುವರು. ಬಹುತ್ತಂತ್ರ ಎಲ್ಲ ಕನ್ನಡ ಕವಿಗಳು ತಮ್ಮ ಕಾಷ್ಟಗಳನ್ನು ತಮ್ಮ ದೃವತದ ಹೆಸರಿನಿಂದಲೇ ಬರೆದಿರುವರೆಂಬುದು ಅವರ ದೊಂದು ವ್ಯಕ್ತಿವ್ಯವು. ‘ತುಕಾ (ತುಕಾರಾಮ) ಮೂಳೆ’, ‘ನಾಮಾ ಮೂಳೆ’, ಎಂದು ಮಹಾರಾಷ್ಟ್ರಾದ್ಯಾಯ ಕವಿಗಳಂತೆ ಬರೆಯದ ಪುರಂದರವಿಶ್ವಲ, ಕಾಗಿನೆಲೆಯಾದಿ ಕೇಶವ, ಗದಿಗಿನ ವೀರನಾರಾಯಣ, ದೇವಶ್ವರಲಹಿತೀತ, ಎಂಬ ಮುಂತಾದ ಮುದ್ರಿಕೆಯಿಂದಲೇ ಅವರು. ಬರೆದುದು ಕಂಡುಬರುವದು. ಇದು ಅವರವರ ಭಗದರ್ಷಣೆ ಬುದ್ಧಿಯನ್ನು ಹೆಚ್ಚು ವ್ಯಕ್ತವಾಗಿಬಡೆದು ತೋರಿಸುವದು.

ಮಿಕ್ಕವರೂ ಗೀತಾಚರಣೆಯೂ— ಈ ಬಗೆಯಿಂದ ಆಚಾರ್ಯರಲ್ಲಿ ಮತ್ತು ಅವರ ಪರಂಪರೆಯಲ್ಲಿ ಗೀತಾಧರ್ಮದ ಆಚರಣೆಯು

అజ్ఞుల ధ్వనిజాగ్రత్తియ రూపదిందలూ మంత్రమయ వజనరూప
 దిందలూ కోగి హోరకోన్నితు ఎంబుదన్ను సోఎడిదేవు. ఆదరి
 సవాజిద శ్రీష్వరల్లియష్టే గీర్తిఎసదేశవు ప్రజార హోందితు
 అవర ఆచరణదల్లియష్టే ఆదు ఇళిదిత్తు హిగస్సులికార్పగదు. ఆదరి
 కనాఫటికద ఇతిహాసవన్న సోఎడిదరే గీర్తియల్లియ నిపావుమతక్కువు,
 తాపు పరహాత్మన కైయల్లి నిమిత్తమాత్రరు ఎంబి ఆరివూ, ఎల్ల
 వన్న కైవ్యాపణబు ద్వితీయింద మాడబేసెంబ బలవత్తర భావ
 సేయుఱ సామాన్సురల్లి కూడ సెలిగొండిత్తేస్సు బహుదు. ఇతిహాసవన్న
 పరితీలిసిదరే గీర్తామృతద సవియన్న ఎల్లరూ ఉండిద్దరు,
 గీర్తియ ఉజ్జులప్రకారద కిరణగళన్న ఎల్లరూ తమ్మ తమ్మ
 మట్టిగే కండిద్దరు, ఆ గ్ర్యంథివు సామాన్సురగే సక పరిచిత
 విత్తు, ఎందు సమగే కండుబరువదు. ఈగే దోరితిరువ ఏళసేయ
 శతమానద ఒందు శిలాలీఖదల్లి, ‘సాధుగే సాధు పాధుయింగి
 పాధుయి, బాధిష్ట కలిగే కలియుగ విపరిత, పాధవసిత
 పేరనల్ల’ ఎంబ ‘యీర యథా పాం ప్రపద్యంతే తాంస్తుధైవ భజా
 మ్యహం’ ఈ గీర్తావాక్యద భాషాంతరదంతిరువ వజనవు ఇదే.
 ఇదు కష్ట ఆరభట్టిసెంబవన స్తుతిపర లీఖివిరువదు. ఇదర
 వాస్తవశియు ‘వసికేయ తాదు’ అందరే హణ్ణపుక్కాళు కుట్టు
 వాగ చీసువాగ యాదువ యాదినంతే ఇరువదరింద ఇంధ
 గీర్తానువాదద వజనగళు సామాన్సురల్లి సక రూఢువిద్ద వెంబుదన్ను
 ఆదు తోరిసుత్తిదే. అనేక శిలాతాసనగళల్లి వికీషణతః వీర
 శాసనగళల్లి ఈ కిళగిరువ వాక్యవు కూరెదద్దు కండుబరువదు:
 జితేన పురుషుతే లష్టిః జతేనాపి సురాంగనే। క్షేత్రం విధ్వం
 సిని కాయే కా చంతా మరణే రణే॥ ఇదు గీర్తియల్లిద్ద
 ‘హతోవా పురుష్సుసి స్పుగం’ ఎంబ వజనద పయాయిరూపవే
 ఎంబుదు నిష్టికవు. ఈ వీరవజనదింద ఉత్సవకోంది కన్నడ
 వీరధరు వీరస్పుగంవన్న హోందలికై సిద్ధరాగి కాళగదల్లి కాలిదు

ತ್ತಿದ್ದರೆಂಬುದು ಇದರ ಮೇಲಿಂದ ಸ್ವಷ್ಟಿವಾಗುವದು. ಅನೇಕ ರಾಜರೆ ವಚನಗಳಲ್ಲಿಯೂ ಈ ಮತ್ತು ಬೀರೆ ಬಗೆಯ ಗೀತಾರ್ಥಸಾಂಪರ್ಯವಾದ ವಾಕ್ಯಗಳು ಕಂಡುಬರುವವು. ಪರಮಾತ್ಮಾರ್ಥಣಬುದ್ಧಿಯೂ ಲೋಕಸಂಗ್ರಹಜ್ಞಿಯೂ ಒಂದೆಸೆಗೆಯೆ ಕೂಡಿದ್ದನ್ನು ನೋಡಬೇಕಾದರೆ ಏರೆಬುಕ್ಕನು ತಾನು ಧರ್ಮಸಂಸ್ಥಾಪನಾರ್ಥವಾಗಿ ಹಜ್ಜ್ ಲುಟ್ಟು ‘ಧರ್ಮವಾದವ’ ಸೆಂದು, ಅಂದುಕೊಂಡದ್ದನ್ನು ಲಭಿಸಬೇಕು. ಇದಲ್ಲಿದೆ ಅನೇಕ ಶಾಸನಗಳಲ್ಲಿಯೂ ತಾಪ್ರಪರ್ಚಿಗಳಲ್ಲಿಯೂ ಆರಸನು ತನ್ನ ಹಸ್ತಾಕ್ಷರ (ಸಹಿ) ವಸ್ತು ಇಕ್ಕೆದ್ದು ಕಂಡುಬಂದರೂ ಆದರ ಕೆಳಗೆಯೆ ಕುಲದೈವತದ ಸಾಫಿಯೂ ಕಂಡುಬರುವದು. ರಾಯರ-ವಿಜಯಸಂಗರದವರ-ಮನೆ ತನದವರಂತೂ ಕೇವಲ ‘ವಿರೂಪಾಕ್ಷ’ ಎಂಬಿದೊಂದನ್ನೇ ಬರೆಯುತ್ತಿದ್ದರು. ತಾವು ನಿಮಿತ್ತಮಾತ್ರರು, ಪರಮಾತ್ಮನೇ ಕರ್ತವ್ಯ, ಎಂಬ ಭಾವನೆಯು ಅವರಲ್ಲಿ ಎಷ್ಟು ಸಲೆಗೊಂಡಿತ್ತೇಂಬುದು ಇದರ ಮೇಲಿಂದ ಗೊತ್ತಾಗುವದು.

ಗೀತೆಯು ಮತ್ತು ಜ್ಯೇಂದ್ರಿ—ಕನಾರ್ಚಿಕವು ಎಷ್ಟು ವೈದಿಕ ಧರ್ಮದ ಬೀಳವಲ ಭಾವಿಯೇ ಅಷ್ಟೇ ಆದು ಬೆಸಿಶಾಸನದನುಯಾಯಿಗಳ ಅಭ್ಯಾಸದಯ ಭೂಮಿಯು, ವೇದಸಾರವೇನಿಸುವ ಶಿವಾಗಮಗಳಂತೆ ನಡೆಯುವ ಏರಿಕ್ಕಿವರ ಜನ್ಮಭೂಮಿಯು. ನಾನು ಇದುವರೆಗೆ ವೈದಿಕ ಧರ್ಮಿಗಳು ಮತ್ತು ಗೀತೆ ಇವುಗಳ ಸಂಬಂಧವನ್ನೇ ಪರಿಸಿದೆನು. ಇನ್ನು ವಿಶೇಷವಾಗಿ ಜ್ಯೇಂದ್ರಿ ಮತ್ತು ಏರಿಕ್ಕಿವಲ್ಲಿನ್ನರು ಗೀತೆಯನ್ನು ಯಾವ ಪರಿಸಿಂದ ಅಭ್ಯಸಿಸಿದರು ಮತ್ತು ಗೀತಾ ಧರ್ಮವನ್ನು ಯಾವ ರೀತಿಯಿಂದ ಪಾಲಿಸಿದರು ಇದನ್ನು ನೋಡುವ. ಗ್ರಂಥವು ಬಹಳ ಬೆಳಿಯುವದು ಎಂಬ ಭೂತಿಯಿಂದ ಇಲ್ಲಿ ಎಲ್ಲ ಸಂದರ್ಭಗಳನ್ನು ಕೊಡಲಿಕ್ಕಾಗುವದಿಲ್ಲ ವೆಂದು ಮೂದಲಿಗೆ ಹೇಳಿದ್ದೇನೆ. ಜ್ಯೇಂದ್ರಿ ರಾಜರ ಮತ್ತು ಮುನಿಗಳ ಅನೇಕ ಉದಾಹರಣೆಗಳನ್ನು ಕೊಡಲಿಕ್ಕೆ ಬರುವಂತೆ ಇದ್ದರೂ ಇಲ್ಲಿ ಮಾದರಿಗಾಗಿ ರೆತ್ನಕರವರ್ತಿಯು (ಕ್ರಿ. ಶ. ಉಖಾಕಿ) ಬರೆದ ‘ಭರತೀಕವೈಭವ’ ಕಾಷ್ಟದಲ್ಲಿಯ ಕೆಲವೋಂದು ವಾಕ್ಯಗಳನ್ನು ಕೊಟ್ಟು ಅಷ್ಟರಿಂದಲೇ ಸಂಕ್ಷೇಪ್ತರಾಗಿರಬೇಕಾಗಿದೆ. ಈ ಕವಿಯು ಹೇಳಿದ ತತ್ವಜ್ಞಾನ ಮತ್ತು ರಾಜ

ಸಿರಿಯಾದ ಭರತೀಶನ ವರ್ಣ ನೇ ಇವುಗಳನ್ನು ಓದಿದರೆ ಕವಿಯ ಮನಸಿನ ಮೇಲೆ ಗೀತಾ ಧರ್ಮದ ಪ್ರಭಾವವು ಎಸ್ಸಿತ್ತೆಂಬದನ್ನು ಉಹಿಸಬಹುದು.
ಈ ಕೆಳಗಿನ ವಚನಗಳನ್ನು ನೋಡಬೇಕು: —

ಮುಕ್ತಿ ರಾದವರೆಲ್ಲ ಮುನ್ನ ಸುಸಾರಸಂ |
ಯುಕ್ತಿ ರಾಗಿದ್ದು ಕರ್ಮಗಳಾ ||
ಯುಕ್ತಿ ಯರದು ಶಕ್ತಿಗೆಡಿಸಿ ದೇಹವಚಿಟ್ಟಿ |
ಮುಕ್ತಿಗೇದಿದರಲ್ಲಿ ಭವಾಃ ||
..... ಸುಖಕುಬಿಂಧುಃ ಖಾಃ ಮರುಗಿದರೂಡನೆ ಮುಂ |
ದಖಿಳಕರ್ಮಗಳು ಕಟ್ಟಿವವು ||
ಸುಖದುಃಖಕ್ತಿತ್ತಲಾಗದೆ ಧ್ವನಾಭಿ |
ಮುಖದೊಳಿದ್ದರೆ ಬಂಧವಿಲ್ಲ ||
..... ನಾನಾಜಿಂತೆಯಳಿದು ಮನವಾತ್ಮಸಂ |
ಧಾನದೊಳಿರಲದೆ ಧ್ವನಿ ||
..... ನೋಡಿ ನೋಡದ ಸುಧಿದು ಸುಧಿಯದ..... ||

ಈ ಮುಂತಾದ ಉಕ್ತಿಗಳು ಗೀತೆಯಲ್ಲಿಯ ಕರ್ಮಯೋಗವನ್ನು ರಾಗದ್ವೇಷವಿಯುಕ್ತಿರಾಗ ಸುಖದುಃಖಗಳನ್ನು ಸಮವೆಂದೆಣಿಸಿ ಕರ್ಮವಾದಬೇಕೆಂಬ ತತ್ವವನ್ನು ಅದೇ ಶಬ್ದಗಳಿಂದ ಪ್ರತಿಭಾದಿಸುವವು. ಇವುಗಳನ್ನು ಓದಿದರೆ, ಯೋಗಃ ಕರ್ಮಸು ಕಾಶಲಂ, ಸುಖದುಃಖೀ ಸಮೇಕೃತಪ್ರಾ, ಪಶ್ಚಾನ್ ಶೃಷ್ಟಿನ್ ಸ್ವಾಶನ್ ಜಿಷ್ಟ್ರಾನ್....ನೈವಕೆಂಚತ್ ಕರೋ ತಿ ಸಃ | ಮುಂತಾದ ಗೀತಾನಾಕ್ಯಗಳು ಒಮ್ಮೆಲೆ ನೆನಪಿಗೆ ಬರುತ್ತಿವೆ. ಮುಂದೆ ಮತ್ತೆ,

ಜ್ಞಾನವಿಲ್ಲದೆ ಭೋಗಿಸುವ ಭೋಗಿ ಭವರೋಗಿ |
ಜ್ಞಾನವಿದಿದ ಭೋಗಿ ಯೋಗಿ ||
....ಭೋಗಿಸಿದರೆ ಕರ್ಮಬಂಧವಿಲ್ಲಾಗಿ ಯಾ |
ಭೋಗಿ ತಾನೇ ಯೋಗಿಯಲ್ಲೆ ||
....ಕಾಮಿಸಿ ಭೋಗಿಸುವಗೆ ಕರ್ಮಬಂಧ ನಿ
ಷ್ಟೇಮ ಭೋಗಿಗೆ ಬಂಧವುಂಟಿ ||

....ಹೊರಗೆಲ್ಲವ ತೊರದೊಳಗೆ ನಿಮ್ಮಲನಾಗಿ |
 ಮೇರವವರುಂಟು ಲೋಕದೊಳು ||
 ಹೊರಗೆಲ್ಲ ವಿಡೆಷ್ಠಾಳಗೇನು ವಿಲ್ಲೆನೆ ಬಜ್ಜ |
 ಬರಿದಾದವರಾರು ನಿನ್ನಂತೆ ||
 ಭೋಗದೊಳಿದ್ದ ಯೋಗವ ಮಾಡಿ ಭವಮುಕ್ತ |
 ರಾಗುವರಾರು ನಿನ್ನಂತೆ ||
 ಅತ್ಯಾಸುಧೆಯನಾತ್ಮಗರ್ಭಸುತ್ತಿಲ ಭೆ |
 ವಾತ್ಯತ್ವರಿತನ್ನವ ಮೆಯ್ಯಿ ||
 ಅತ್ಯಾಸಾಪ್ತಿಯೋಳಪಿರ್ಬಸುನ ಯೋಗಿಗನ್ನವಿ |
 ತ್ವಾತ್ಯನೆ ಧನಾತ್ಮನಲ್ಲಿ ||.....

ಈ ವಚನಗಳು ನಮ್ಮ ಮನಸಿಸಲ್ಲಿ, ಬ್ರಾಹ್ಮಣಾಗ್ನಿಃ ಸರ್ವ ಕರ್ಮಾಣಿ ಭಸ್ತು
 ಸಾತ್ರ ಕುರುತೇ, ಯುಕ್ತಃ ಕರ್ಮಫಲಂ ಕೃಕ್ರಾತ್ ಶಾಂತಿಮಾಷ್ಟ್ರೋತಿ
 ನ ಕಾಮಕಾವಿಂ, ಅಸಕ್ತೋರ್ಥಾಜರನ ಕರ್ಮ ಪರವಾಷ್ಪೋತಿ, ಅತ್ಯಾ
 ಸ್ಯೇವಾತ್ಮನಾತ್ಮಪ್ಯಃ, ಬ್ರಹ್ಮಾರ್ಥಣಂ ಪ್ರಹೃಷಿತಃ, ಎಂಬ ಮುಂತಾದ
 ಗೀರಾವಚನಗಳ ಸೆನಪನ್ನಂಟು ಮಾಡದೆ ಇರಲಾರವು. ವಿದ್ಯಾಗೋರಣ್ಣಿ
 ಯಲ್ಲಿಯ,

ನೀರಿಂದ ನನೆಯು ಕಂಜಿಂದ ಬೇಯನ ಖದ್ದಿ |
 ಧಾರಿಗೆ ಸಂಧಿಸನಾತ್ಯಾ ||
 ನೀರು ಕಂಚಾಯುಧ ದುಜಿಗಳ ಬಾಧೆ ತ |
 ರೀರಕೆಂದೆತ್ತಿ ಹಾಡಿಹರ ||
 ತೊಟ್ಟಿಮ್ಮೆಚೋಹದೊಳಿದುರ್ದದೆ ಬದುಕೆಂದು |
 ಬಿಟ್ಟಿರೆ ಮರಣವಾಯ್ತಿಂದು ||
 ಬಿಟ್ಟಿ ಮತ್ತೊಂದು ಮ್ಮೆ ಜೋಹವ ತೊಟ್ಟಿಡೆ |
 ಹುಟ್ಟಿದನೆಂದಾಡುತ್ತಿಹರು ||
 ಮನೆಲಿಂದ ಮನೆಗೆ ಪ್ರೋಪಂತಾತ್ಮಾ ತನುವಿಂದ |
 ತನುವಿಗೆ ತಾನೆಯ್ಯಾ ತಿರನು ||
 ಈ ವಚನಗಳು, ಅಜ್ಞೋರ್ಥಯವಾದಾಷ್ಟೋರ್ಥಯಂ ಅಕ್ಕೋ

దేవ్యోకయం, వానాంసి చేణాఁని యథా విహాయ, ఎంబ ఉత్కు గళ స్వష్టి అనువాదగళ ఇరువపు. ఈ రీతియాగి భరతేశను జనకెనంతె స్నేహ్యమ్యి సిద్ధియస్తు పచెదు కేవల లోకసంగ్రహా భూవాగి రాజ్యవాళుత్తిరువ యోగియెంబుదు సిద్ధవాగువదు. ఇదర మేలింద గీతయి ఆదత్తమ్య కపియ ఎదురిగే ప్రష్టవాగి ఇత్తు ఎన్న బహుదు.

గీతయిం వీరశ్రీవరాహ—శివాగవోక్త వీరశ్రీవ ధమాద ఉద్ఘారమాడిద బసవేశ్వరరాహ అవర అనేక శివ్యప్రశ్నరాహ గీతయల్లి కేళిద కమాయిలిగద ఉపదేశవస్తు అత్యంత బలవత్తొద తిళగస్తుదదల్లి వయడిరువదస్తు నోఇది ప్రతియోభ్య కన్నదిగనిగె అత్యానందవాగద ఇరదు. వీరశ్రీవదు శక్తివిత్తివాప్తిద్యుతిగళు. అదరల్లి కల్పనేగే ఇద్ద మహాత్మవే శ్రీయిగే, విచారక్షే ఇద్ద మహాత్మవే ఆచారక్షే, నుడిగే ఇద్ద మహాత్మవే నడిగే ఇరువదు. షట్ స్ఫులగళల్లి ప్రశాది స్ఫులచెంబుదు సకల కమాగళస్తు భగవదపాణివాకి నిపాపువియాగిరువస్థలపు. ఈ విషయక్కే బరెద అనేక వచెనకారరు బండో స్వష్టవాగి మత్తు మసోహరవాద ఉపమేగళస్తు కోట్టు నిపాపు కమావస్తు వణిఁసిద్దారే ఇదర బగే బసవేశ్వరర వచెనగళూ బేకాదష్టు ఇరువపు. శ్రీయామధనమిల్లదే కాణబందుదే ఇక్కువినోళగేణ మధుర, ఎందు గుహలైశ్వరను కేళువను. శ్రీయేయిలుల్లద భక్త మనుజ,.....శ్రీయే ఇల్లద శరణ ఆజ్ఞాని, ఎందు కూడల జన్మసంగమదేవసు (బసవేశ్వరరు) శ్రీయేయిలుల్లద తత్పుజ్ఞరస్తు జరిదిరువసు. ఘలపదద ఆత మాడలాగదు నిష్ఠ శ్రీయేయల్లి, ఎందు అఖిండేశ్వరను, గతి పద ముక్తియ బయిసి మాదువాత భక్తునల్ల, ఎందు కూడల సంగమదేవసు ఘలాకీయన్న బిడబేఁచెంబ బగే కేళిరువరు. పరమాత్మనే కశ్చను ఎందు కేళవాగ, మాదువ భక్తును నిఱిసే మాడికోంబ దేవసు నిఱిసే, ఎందు అఖిండేశ్వర వచెనవిరువదు, స్ఫుకమావస్తు నిష్టే,

ಯಿಂದ ಮಾಡಬೇಕು ಎಂದು ಹೇಳುವ ಸಂಭರದಲ್ಲಿ ಅಮೃತೀಶ್ವರಿಗೆ ವೆಂಬ ಮುದ್ರುಕೆಯಿದ್ದ ವಚನಕಾರರು ಅಂವನ್ನು, ಕಾಯಕದಲ್ಲಿ ನಿರುತ್ತ ನಾದೊಡೆ ಗುರುದರ್ಶನವಾದರೂ ಮರೆಯಬೇಕು, ಲಿಂಗಪೂರ್ಜಿವಾದರೂ ಮರೆಯಬೇಕು ಕಾಯಕವೇ ಕೈಲಾಸವಾದ ಕಾರಣ. ಕಾಯಕದಿಂದ—ಸ್ವಕರ್ಮದಿಂದ ಅಥವಾ ನಿಷುತ್ತಕರ್ಮದಿಂದ ಪರಮಾತ್ಮನ ಸೇವೆ ವಾಡುವ ಸಾಧಕನು ಘಣಿಸಿದ್ದು, ಲಿಂಗಾಂಗ ಕುಂಭದಲ್ಲಿ ನಿಂದ ಪ್ರಾಣದ ವೆಂದು, ಕುಂಭೀಶ್ವರನ ವಚನವಿರುವದು. ಸದ್ಗುರುನು ತನುಮನಧನಗಳ ಸರ್ವಿಸಿ ಶ್ರಿಯಗಳನ್ನು ವಾಡುತ್ತಿರಬೇಕು ಎಂದು ಅನೇಕ ವಚನಗಳಿರುವವು. ಕಾಯಕದಿಂದ ಅರ್ಪಿಸಿದ್ದೇ ದೇವರಿಗೆ ಮುಟ್ಟಿವದು ಎಂಬುವಲ್ಲಿ ಕಾಯಕದಿಂದ ಬಂದುದು ಲಿಂಗಕರ್ಮತವಲ್ಲಿದೆ ದುರಾಶ್ವಿಂ ಬಂದುದು ಅನರ್ಮತ, ಎಂದು ಚಂದೀಶ್ವರಲಿಂಗನು ಹೇಳಿರುವನು. ಬಂದ ಪದಾರ್ಥದ ಲಿಂಗಾರ್ಪಿತ ಮಾಡಿಕೊಂಬ ಶರಣನೇ ಜಾಣನೆಂದು ಸಕಳೀಶ್ವರನು ಅರ್ವಣದ ಮತ್ತು ಪ್ರಾಣದ ತತ್ವವನ್ನು ಹೇಳಿರುವನು. ಕಾಯಾರ್ವಣ, ಕರಣಾರ್ವಣ, ಭಾವಾರ್ವಣ, . ಎಂಬ ಮೂರಿಗೆಯ ಅರ್ವಣವನ್ನು ವಾಡುವ ಶ್ರೀಷ್ವಾದ ಕೃಪಾಂತರ್ವಣ ತತ್ವವನ್ನು ವಚನಕಾರರು ತಮ್ಮ ತಿಳಿಗನ್ನಡಿಂದ ತಿಳಿಹಿರುವರು. ಹೀಗೆ ಒಂದಲ್ಲಿ ಎರಡಲ್ಲಿ, ಗೀತೀಯಲ್ಲಿ ಉಪದೇಶಿಸಿದ ಮುಖ್ಯ ಮತ್ತು ವಿಶೇಷ ತತ್ವಗಳು ಎಷ್ಟೋ ಶಬ್ದಶಃ ವಚನಗಳಲ್ಲಿ ಬಂದಿರುವವು. ಇದಲ್ಲಿದೆ ವಚನಕಾರರು ಸ್ವತಃ ಆ ರೀತಿ ನಡೆಯುವುದಕ್ಕೆ ಹೆಚ್ಚು ಮಹತ್ವವನ್ನು ಕೊಡುವವರಾಗಿದ್ದರು. ಅವರಲ್ಲಿ ಒಬ್ಬರು ಕೂಡ ತಮ್ಮ ಸ್ವಂತ ಹಸರಿನಿಂದ ವಚನಗಳನ್ನು ಬರೆದಿಲ್ಲ. ಎಲ್ಲರೂ ಶಿವೋವಾಸಕರಿದ್ದು ಅವರು ತಮ್ಮ ವಚನಗಳನ್ನೆಲ್ಲ ಮಹಾದೇವನ ಯಾವುದೊಂದು ಹಸರಿನ್ನು ಮುದ್ರಿಸಿಯಾಗಿಟ್ಟುಕೊಂಡು ಬರೆದಿರುವರು. ಇದೇ ಅವರ ಭಗವದರ್ವಣಾಬುದ್ಧಿಯ ಪ್ರತ್ಯಕ್ಷ ಪ್ರಮಾಣವು.

ಕನ್ನಡ ವಾಜ್ಞಾಯಿದಲ್ಲಿ ಗೀತೀಯ— ಕನ್ನಡ ವಾಜ್ಞಾಯಿದಲ್ಲಿ ಕೂಡ ಒಹಳ ಗ್ರಂಥಗಳಲ್ಲಿ ಗೀತೀಯ ಉಲ್ಲೇಖವಾಗಲಿ ಆದರಲ್ಲಿಯ ವಚನಗಳಾಗಲಿ ಬಂದಿರುವವು. ಅದರ ಮೇಲಿಂದ ನೋಡಲಾಗಿ ಗೀತೀಯು ಎಲ್ಲ ಲೇಖಕರಿಗೂ ಎಷ್ಟು ಪರಿಚಿತವಾಗಿತ್ತೇಂಬುದು ತಿಳಿಯಾವಂತಿದೆ.

ಪಂಪಭಾರತದಲ್ಲಿ ಇನ್ನೆಯ ಅಧ್ಯಾತ್ಮದಲ್ಲಿ ಈ ಬಗೆಯ ಸ್ವಷ್ಟವಾದ ಉಲ್ಲೇಖವಿರುವದು. ಲಹಿತ್ತಿನ ಜ್ಯೋತಿಂಧಿ ನಿಭಾರತದಲ್ಲಿರುವ ಚಂದ್ರಹಾಸನ ಕಥೆಯಲ್ಲಿ, ಚಂದ್ರಹಾಸನು ಮಾತಾ ಭಗವದ್ಧತ್ತನಿರುವದರಿಂದ ಅವನಿಗೆ ಶೈರಮದು, ಶರಣಾಗತನಾಗು, ಎಂದು ಶ್ರೀಕೃಷ್ಣನು ಅಜುಂನನಿಗೆ ಹೇಳಿದನು. ಅವಕೈ ಉತ್ತರವೆಂದು ಅಜುಂನನು ಅಂದವ್ಯಾ,ನಿಮ್ಮ ದಿಗ | ಈಸುರಿದಿರಲಾ ತನ್ನ ಪಾರ್ಗಗತಿ ಲೇಸವ್ಯ | ರೆಸಗುವಂದದೇಂ ಖಾಚಿಸೆ ಭರ್ಬಾವಪಮೆಂದು ಖೀಷ್ಯ ಸಂಗರದೇಂಳಗೆ || ಇದೇ ಶ್ರೀತಿಯಾಗಿ ಜಗನ್ನಾಧಿದಾಸರ ಹಂಕಾಮೃತನಾರದಲ್ಲಿಯೂ ಮಹಾಲಂಗ ರಂಗನ ಅನುಭವಾವ್ಯತದಲ್ಲಿಯೂ ಮತ್ತು ಇನ್ನೂ ಅನೇಕ ಗ್ರಂಥಗಳಲ್ಲಿಯೂ ಗೀತೆಯ ಭಾಷ್ಯಾಯಿ, ಗೀತೆಯ ಅಂಶಾನುವಾದ ಮುಂತಾದವ್ಯಾಗಳು ಅಲ್ಲಲ್ಲಿ ಕಂಡುಬರುವವು.

ಕನಾಟಿಕದಲ್ಲಿ ಸದ್ಯಕ್ಕೆ ಗೀತೆಯ ಸಾಧನವು— ಹೀಗೆ ನಾವು ಕನಾಟಿಕದ ಭೂತಕಾಲದ ಕಡೆಗೆ ಕಣ್ಣಿಚಾಚಿ ನೋಡಿದರೆ ನಮಗೆ ಕನಾಟಿಕಸ್ಥರು ವಾದಿದ ಗೀತೆಯ ಅಭ್ಯಾಸವ್ಯಾ ಅಂತರಕೆಯಾಗಿ ಬೀಕಾದಪ್ಯ ನೋಡಲಿಕ್ಕೆ ದೊರೆಯುವವು. ನಮ್ಮ ಪೂರ್ವಜರು ಗೀತೆಯಸ್ಥಭ್ಯಾಸಿಸದಿದ್ದರೆ ನಾವು ಅಭ್ಯಾಸಿಸಕೂಡುವ ಎಂದು ಯಾರಾ ದರೂ ತಿಳಿದಿದ್ದರೆ ಹೇಳಿಸಿ ವಿವೇಚನಪ್ರಕಿಂದು ಅವರಿಗೆ ಪ್ರತ್ಯುತ್ತರೆ ರೂಪವಾಗಿರುವದು. ನಮ್ಮಲ್ಲಿಯ ಶ್ರೀಷ್ಟರು, ಶಿಷ್ಟರು, ಕವಿಗಳು, ಅಜಾರ್ಯರು ಗೀತೆಯ ಮಹತ್ವವನ್ನು ಅದರ ಅತ್ಯುಚ್ಚ ಅಧ್ಯಾತ್ಮಕ ತೆಯನ್ನೂ ಅರಿತವರಿದ್ದರು; ಅದರಂತೆ ಅಡೆಸಲಿಕ್ಕೆ ಯಾವಾಗಲೂ ಯಾತ್ಮಿ ಸುವರ್ವಾದಿರು. ವಣಿಗಳು ಅವಣಿಗಳು, ಜ್ಯಿನರು, ಘೇದಿಕರು, ವಿರಾಜಿತರು ಇವರೆಲ್ಲರೂ ಗೀತೆಯ ಮಹಾಂಪದೇಶವನ್ನು ಮನ್ಮಿಸಿ ನಡೆಯುವವರು ಇದ್ದರು. ಗೀತೆಯು ಒಂದು ಬಗೆಯಿಂದ ಕನಾಟಿಕದ ಎಲ್ಲ ಅಧ್ಯಾತ್ಮವಾದಿಗಳಿಗೂ ಅಷ್ಟೇ ಪೂಜ್ಯವ್ಯಾ ಮಾಸ್ಯವ್ಯಾ ಅಗಿತ್ತೆಂದು ಹೇಳಬಹುದು. ಅವರವರು ತಮ್ಮ ತಮ್ಮ ಸಾಂಪ್ರದಾಯದಂತೆ ಅಧ್ಯಾತ್ಮಸ್ಥಾನದಿಂದ ಎಲ್ಲರು ಗೀತೆಯೋಳಿಗಿಂದ ತಮ್ಮ ಅಧ್ಯಾತ್ಮವನ್ನು ತೆಗೆಯಲೆತ್ತಿಸುತ್ತಿದ್ದು ರೆಂಬದು. ಮಹತ್ವದ ಸಂಗತಿಯು. ಇದು ಪೂರ್ವದ ಸ್ಥಿತಿಯಾಯಿತು.

ಈಗ ಆ ತರವ ಧರ್ಮಭಾವನೆಯಾಗಲಿ ತೇರಜಸ್ತಿಗಲಿ ಇಲ್ಲದ್ದರಿಂದ ಎಲ್ಲವೂ ಮಲಿನವಾದಂತೆ ತೋರುತ್ತಿದೆ. ಸಂಸ್ಕೃತಜ್ಞರು, ಹಳೆಯ ತರದ ಶಾಸ್ತ್ರಿಗಳು ಗೀತೆಯನ್ನೇ ದಬೀಕಾದರೆ ನಾವಾನ್ಯವಾಗಿ ತಮ್ಮ ಸಾಂಪ್ರದಾಯಿಕ ಅಭಿವಾನದಿಂದಲೇ ಒಮ್ಮೆತ್ತಾಗಿ. ಗೀತೆಗಿಂತ ಗೀತೆಗಳ ಮೇಲಿದ್ದ ಭಾಷ್ಯಗಳ ಕಡೆಗೆ, ವಾದವಿವಾದದ ಕಡೆಗೆ, ಪ್ರಪೂರ್ವಿಯು ಹೆಚ್ಚು ಕಾಣಾತ್ತಿದೆ. ಗೀತೆಯು ಅಧ್ಯಾತ್ಮಿಕಜ್ಞಾನದ ಗ್ರಂಥವು, ಅಧ್ಯಾತ್ಮಿಕಜ್ಞಾನವು, ಅನುಭವದಿಂದಲೇ ತಿಳಿಯ ತಕ್ಷಣದು, ಎಂಬುದನ್ನು ಮರೆತು ಜಿನರು ತರ್ಕದ ತೊಡಕಿನಲ್ಲಿ ಸಿಕ್ಕು ಒದ್ದಾಡುತ್ತಾರೆ. ಅಧ್ಯಾತ್ಮಿಕ ಸುಶಿಫ್ಟಿ ತರು ಗೀತೆಯನ್ನು ಒದಿವರೂ ಅನೇವ್ಯಂದು ಆಳವಾಗಿ ಸೋದುವ ಪ್ರಪೂರ್ವಿಯು ಅವರಲ್ಲಿ ಕಂಡುಬರುವದಿಲ್ಲ. ಸ್ತ್ರೀ ಶೂದ್ರಾದಿಗಳ ಮಾತನ್ನೇ ಎತ್ತಲಿಕ್ಕೆ ಕಾರಣವಿಲ್ಲ. ಹೀಗೆ ಒಟ್ಟಿಗೆ ಸೋದಲಾಗಿ ಗೀತೆಯ ಅಭಷ್ಯಾಸಾದಿಗಳು ಇಲ್ಲಿ ಎಷ್ಟು ಬಲದಿಂದ, ಎಷ್ಟು ಶುದ್ಧ ಬುದ್ಧಿಯಿಂದ ನಡೆಯು ಬೇಕೋ ಅಷ್ಟು ನಡೆಯುವದಿಲ್ಲವೇನ್ನ ಬಹುದು. ಮೊದಲು ಅದನ್ನು ಒಮ್ಮೆ ವರವರೂ ಅಭ್ಯಾಸಿಸುವವರೂ ಕಡಿಮೆ. ಅವರಲ್ಲಿ, ಮೇಲೆ ಹೇಳಿದಂತೆ, ನಿಜ ವಾದ ಅಭ್ಯಾಸಕ್ಕೆ, ಅಂತರಣಕ್ಕೆ, ಅಡ್ಡಿವಾಡುವ ಪ್ರಪೂರ್ವಿಗಳು.

ನಾವೇನು ಮಾಡಬೇಕು— ಅದರೆ ಈ ಸ್ಥಿತಿಯನ್ನು ನಾವು ಬದಲು ಮಾಡಲಿಕ್ಕೆಬೇಕು. ಕನಾರ್ಚಿಕದ ಮತ್ತು ಭರತಿಂದದ ಉದಯೋರ್ನುಖಿ ಕಾಲದಲ್ಲಿ ನಾವು ಗೀತೆಯ ಕಡೆಗೆ ಹೆಚ್ಚು ಮನಸು ಯಾಕಲಿಕ್ಕೆ ಬೇಕು. ಮನಮನಿಗೆ ಗೀತೆಯ ಅಭ್ಯಾಸವು ನಡೆಯಲಿಕ್ಕಬೇಕು. ಗೀತಾಬಾಠ, ಗೀತಾಪರೀಜ್ಞ, ಗೀತಾವಾಚನಾಲಯಗಳು, ಗೀತಾಪ್ರವಚನಗಳು ಅಲ್ಲಲ್ಲಿ ಗೋಚರವಾಗಲಿಕ್ಕೆಬೇಕು. ಈಗಿನ ಸಾರ್ಥಕ ಜಾಗ್ರತ್ತಿಯ ಕಾಲಕ್ಕೆ ನಾವ್ಯಾಖ್ಯಾತ ಕಡೆಗೆ ಹೊರಟಿರುವೆವೆ, ನಮ್ಮ ದ್ವೇಷಿಯವೇನು, ನಮ್ಮ ಭೂತಕಾಲವೇನು ಹೇಳುವದು, ನಮ್ಮ ವರ್ತಮಾನ ಸ್ಥಿತಿಯು ಏನಿರುವದು, ನಮ್ಮ ಭವಿಷ್ಯಕಾಲವನ್ನು ನಾವು ಹೀಗೆ ರೂಪಿಗೊಳಿಸಬೇಕು ಎಂಬುದನ್ನು ಈಗ ನಾವು ವಿಚಾರಿಸಲಿಕ್ಕೆಬೇಕು. ಈ ವಿಚಾರವೆಲ್ಲ ಸೋಪತ್ತಿಕ ರೀತಿಯಿಂದ ಆಗಬೀಕಾದರೆ ಬರಿಯ ಅವೇಶಿಯುಕ್ತ ಅಭಿವಾನ ಕಿಂದ ಏನೂ ಆಗದು. ಕನಾರ್ಚಿಕದ ಅತ್ಯಂತ ಯಾವುದು, ಅದರ ಸ್ವಭಾವ

ವೇನು, ಇದನ್ನು ತಿಳಿಯದಿದ್ದರೆ ನಾವು ಎಂದಿಗೂ ಮುಂದೆ ಬರಲಾರೆವು. ಆ ಧೃಷ್ಟಿಯಿಂದ ಸೋಣಿದರೆ ಶಂಕರಾಚಾರ್ಯರು ತಮ್ಮ ಎಲ್ಲಕ್ಕೂ ಮೊದ ಲಿನ ಮತ್ತು ಹೆಚ್ಚಿನ ಮಾತರಣ್ಣ ಸಾಫಿಸಿದ ಪ್ರವಿಶ್ತಭೂಮಿಯಿದು. ಕ್ಷಾಮು ಹೀಡಿತವಾಗಿ ಉತ್ತರಹಿಂದು ನಾಫಾನವು ಭಯಾನಕವಾದ ಕಾಲದಲ್ಲಿ ಅಲ್ಲಿಂದ ಹೊರಟಿ ಭದ್ರಬಾಹು ಮುಂತಾದ ಜ್ಯಿಸತ್ತು ಮಣಿಗೆ ಇಂಬಿಗೊಟ್ಟು ಸಲಹಿದ ಕರ್ನಾಟಕಪ್ರಾ. ರಾಮಾನುಜಾಚಾರ್ಯರಿಗೆ ಎಡೆಗೊಟ್ಟು ಕಾಪಾಡಿದ ಹೊಯ್ಯಿಳಿನು ಇಲ್ಲಿಯೆ ಆಳಿಕೊಳಿದರು. ವಾಯುದೇವರ ಅವತಾರವೆಂದು ಪ್ರಸಿದ್ಧಿರುವ ವಾಧ್ಯಾಚಾರ್ಯರು ಉಡುಪಿಯ ಹತ್ತರವೇ ಹುಟ್ಟಿ ತಮ್ಮ ಆವತಾರಕಾರ್ಯಗಳನ್ನು ಮಾಡಿ ತೋರಿಸಿದ ವೃಣ್ಣಭೂಮಿಯಿದು. ಪರಮಾತ್ಮನ ಪತಿತೋರ್ದಾಢಿರಕ ಗುಣದ ಮೂರ್ತಿಯಾದ ಬಸವೇಶ್ವರರು ಬಾಗೆವಾಡಿಯಲ್ಲಿಯೆ ಜನ್ಮಿತಾಳಿ ಕನ್ನಡ ಸುಡಿಯನ್ನು ತಮ್ಮ ಮಂತ್ರಕ್ಷತ್ತಿಯಿಂದ ಸಮರ್ಪಿಸಿದರು. ಅತ್ಯಂತ ದುರವಸ್ಥಿಯೋಳಿಗಿದ್ದಾಗ ನಮ್ಮ ಉದಾಧಾರಕಾರ್ಯಗಿ ವಿದ್ಯಾಮೂರ್ತಿ ವಿದ್ಯಾರಣ್ಯದು ಜುಟ್ಟಿ ಜ್ಞಾನಾವೃತವನ್ನಾಧ್ಯಯರಸಾಯನವನ್ನಾಗಿ ಕೊಟ್ಟು ಸಮ್ಮನ್ನಿಸಿದ್ದಾರೆ ಆ ನಾಡು ಇದೇ ಕರ್ನಾಟಕಪ್ರಾ. ವೇದಮಂತ್ರಗಳಿಗೆ ಅರ್ಥ ಬರೆದು ವೇದಾರ್ಥವು ಲೋಪವಾಗದಂತೆ ಎಚ್ಚರಪಟ್ಟ ಸಾಯಣಾಚಾರ್ಯರೂ ಇದೇ ನಾಡಿನಲ್ಲಿ ಜನ್ಮಿತಾಳಿದರು. ಯಾಜ್ಞಿವಲ್ಯುಗ್ರಸ್ತುತಿಗೆ ವಿತಾಕ್ಷೇರವೆಂಬ ಶ್ರೀಷ್ಟವಾದ ಪೀಠೀಯನ್ನು ಬರೆದ ವಿಚ್ಛಾನೇಶ್ವರನು ಇಲ್ಲಿಯೆ ಹುಟ್ಟಿದವನು. ಭಕ್ತಿಪ್ರಧಾನ ದಾಸವಂಧವನ್ನು ಪ್ರಚಾರಕ್ಕೆ ತಂದ ಪುರಂದರಾದ ದಾಸರು ಇದೇ ಭೂಮಿಯಲ್ಲಿ ಜನ್ಮಿತೆತ್ತರು. ಉಡುಪಿಯ ಕೃಷ್ಣನನ್ನು ತನ್ನ ಪ್ರೇಮಪ್ರಭಾವದಿಂದ ಮೋರೆ ತಿರುವಹಚ್ಚಿ ನಾಮಬ್ರಾಹ್ಮಣಾದ ಆಗಿನ ಅರ್ಚಕರನ್ನು ನಾಜಿಸಿದ, ಬೇರೆಡನಿದ್ದರೂ ಸಾಧುವರನಾದ, ಕನಕದಾಸನೂ ಕನ್ನಡನಾಡಿನವನೇ. ಇಂಥಿಂಥ ಧರ್ಮವಿರುದು ಯಾವ ಕನ್ನಡನಾಡಿನಲ್ಲಿ ಹುಟ್ಟಿದರೋ ಅದು ಯಾಫಾರ್ಥವಾಗಿ ಧರ್ಮಭೂಮಿಯು, ಧರ್ಮಭೂಮಿಯೆಂದರೆ ಅಧ್ಯಾತ್ಮಭೂಮಿಯಿಯು. ಈ ಅಧ್ಯಾತ್ಮಭೂಮಿಯಲ್ಲಿ ಯೋಗಿಗಳೋಗಳ ಸಮನ್ವಯವನ್ನು ಮಾಡುವ, ಶ್ರೀಯೆ ಜ್ಞಾನಗಳನ್ನು ಕೂಡಿಸಿ

ಅವರ್ಗಳಿಗೆ ಭಕ್ತಿಯ ಒಪ್ಪಿದುವ, ಅಭ್ಯರ್ಥಿಯವನ್ನು ದುರ್ಲಭಿಸದೆ ನಿತ್ಯೇ ಯನ್ನ ಪದವಿಯನ್ನು ಅನುಗ್ರಹಿಸುವ ಗೀತೆಯನ್ನು ಸೋಧುವದು, ಓದುವದು, ಅದರ ಮನನ ವಾಡುವದು, ಅದರ ಪ್ರಚಾರ ವಾಡುವದು ಅತ್ಯ ವಶ್ಯಕವಿದೆ. ಕನಾಂಟೆಕದಲ್ಲಿ ಗೀತಾಧರ್ಮದ ವ್ಯಾಸರವಾರವಾಗಿ ಮಧ್ಯವ್ಯಾಪಕಾಯಂದರಿಂಥು 'ನಾಹಂ ಕರ್ತಾರ ಹರಿಃ ಕರ್ತಾರ ತತ್ವಜಾ ಕರ್ಮಕಾಣಿಲಂ' ಎಂಬ ಭಾವನೆಯಿಂದ ಶ್ರೀರಷ್ಟಿ ಕರ್ಮವನ್ನು ವಾಡುವವರು, ವಿದ್ಯಾರ್ಥಿರಣ್ಯಾರಂಥ ಯುಸಿರಾಜರು, ವೀರ ಬುಕ್ಕರಂಥ ರಾಜಸಿರಿಗಳು, ಭರತೀಶರಂಥ ಯೋಗಿಭೋಗಿಗಳು, ಬಸವೇಶ್ವರರಂಥ ನಿತ್ಯಮುಕ್ತ ನಿಷಾಮ ಕರ್ಮಿಗಳು ಹಾಕಿಕೊಟ್ಟ ವಾಗಿದರಂತೆ ನಾವು ಸದೆಯುತ್ತ ಹೋದರೆ ಪಾತ್ರ ನಮ್ಮ ಉದ್ಘಾರದ ಆಶೆಯು. ಅದುದರಿಂದ ಗೀತೆಯ ಗುಟ್ಟನ್ನಿತು ಅದರಂತೆ ಆಚರಿಸುವ ಸ್ವಾತ್ಮಯಿನ್ನು ಪಡೆದು ಈ ಕಾಯಂದಲ್ಲಿ ಮುಂದಾಗುವ.

ಛ. ಗೀತೆಯ ಭಾವಿಕೆಯು.

ಸೂಚನೆ— ಮೊದಲು ಗೀತೆಯ ವಾಹತ್ವವನ್ನು ಹೇಳಿ ಸದ್ಯಸ್ಥಿತಿಗೂ ಆಗ್ರಂಥಕ್ಕೂ ಇದ್ದ ಸಂಬಂಧ, ಕನಾಂಟೆಕದಲ್ಲಿ ಸದ್ಯಕ್ಕೆ ಗೀತೆಯ ಅಭ್ಯಾಸವು ಪ್ರಚುರವಾಗುವ ಅವಶ್ಯಕತೆ, ಈ ವಿವರಗಳನ್ನು ವಿವರಿಸಿ ಬಾಧ್ಯತೆ ತು. ಇನ್ನು ಗೀತೆಯು ಯಾವ ಗ್ರಂಥದಲ್ಲಿರುವದು, ಅದು ಪ್ರವೃತ್ತಿವಾದ ಕಾಲವೂ ಪ್ರಸಂಗವೂ ಯಾವವು, ಹೇಳಿದವರು ಯಾರು ಮುಂತಾದ ಮಾತುಗಳನ್ನು ಕುರಿತು ಸ್ವಲ್ಪ ವಿಚಾರಮಾಡುವದು ಅಗತ್ಯವು. ಭಾವಿಕೆಯು ಚನ್ನಾಗಿದ್ದರೆ ಚಿತ್ರವು ಎದ್ದು ಕಾಣುತ್ತಿದೆ ಎಂಬುದು ಎಲ್ಲಿರಿಗೂ ಗೊತ್ತಿದ್ದ ಮಾತು. ಚಿತ್ರವನ್ನು ನಿರೀಷಿಸಬೇಕಾದರೆ ಅದರ ಭಾವಿಕೆ ಅದರ ಪಾಶ್ಚಾತ್ಯಭಾವಿ ಮುಂತಾದವುಗಳನ್ನು ಸೋಧುವದು ಕ್ರಮವುಪ್ಪವೇ ಇರುವದು.

ಗೀತೆಯ ಕಾಲವು— ಗೀತೆಯು ಮಹಾಭಾರತದ ಭೀಮ್‌ನಂತರ ದಲ್ಲಿ ಅನೇಕ ಅಧ್ಯಾತ್ಮಾಯಿದಿಂದ ಒಳಗೊಂಡ ಅಧ್ಯಾತ್ಮಾಯಿದ ವರೆಗೆ ಇರುವದು. ಈಗ ಉಪಲಭಿಸಿರುವ ಮಹಾಭಾರತವು ಕ್ರಿಸ್ತೀಶಕ ಪೂರ್ವದಲ್ಲಿ ೩೦೦ ವರ್ಷ ರಚಿಸಲ್ಪಟ್ಟಿರುವ ಆದಕ್ಕಿನ ಪೂರ್ವದಲ್ಲಿ ‘ಭಾರತ’ ಅಥವಾ ‘ಜಯ’ — ತತ್ತೋ ಜಯಮುದೀರಮೀತ್ರಾ, ಎಂದು ಮಹಾಭಾರತದ ಅವಿ ಶ್ಲೋಕದಲ್ಲಿ ಇರುವದು — ಎಂಬ ಸೇಸರಿನ ಸಣ್ಣ ಪುರಾಣವಿತ್ತೆಂದೂ ಅದನ್ವೇ ಮುಂದೆ ವಾಯಾಸರು ವಿನಾತ್ರಾರವಾಗಿ ಬರೆದರೆಂದೂ ವಿಧ್ಯಾಂಸರು ಹೇಳುವದು. ಭಾರತೀಯ ಯುದ್ಧದ ಕಾಲವು ಕ್ರಿಸ್ತೀಶಕದ ಪೂರ್ವಕ್ಕಿಂತಿರುವುದಿಂದು ಅನ್ಯ ಕೆಲವು ವಿಧ್ಯಾಂಸರ ಮತವು. ಬಹಿರಾಸಿಕ ಧೃಷ್ಟಿಯಿಂದ ಅದು ಕೈಷ್ಯಪ್ರಣೀತ ಗ್ರಂಥವಹುದೋ ಅಲ್ಲವೋ, ಅದು ವಾಯಾಸಕ್ಯತವೇ ಇರಬಹುದು, ಇಂತಹ ದೋತ್ವ ಗ್ರಂಥವು ಸಮರಸಮಯ ದಲ್ಲಿ ಹೇಳಲ್ಪಟ್ಟಿರುವದು ಶಕ್ಯವೇ ಇಲ್ಲ ಎಂಬ ಮುಂತಾದ ಸಂಶಯಗಳು ಕೆಲವರಿಂದ ನಮ್ಮ ಮುಂದೆ ಇಡಲ್ಪಡುತ್ತವೆ. ಇವೆಲ್ಲವುಗಳನ್ನು ಸಮಾಧಾನಪಡಿಸುವಂತೆ ಉತ್ತರಕೊಡುವದು ಈ ವಿವೇಚನೆಯ ಉದ್ದೇಶವಲ್ಲಿ. ಅದುದಿಂದ ಅವುಗಳನ್ನು ನಾವು ಬದಿಗಿರಿಸುವೆವ್ಯಾಪ್ತಿ ಮತ್ತು ಅವು ಅಧ್ಯಾತ್ಮಿಕ ಸಾಧಕರ ಧೃಷ್ಟಿಯಿಂದ ಅನ್ವೇಣಿಯಿಂದ ಮಹತ್ವದ ಪ್ರಶ್ನಗಳಲ್ಲಿವೆಂದು ತಿಳಿದು ಅವುಗಳಿಗೆ ಉತ್ತರಕೊಡುವ ಭಾರವನ್ನು ವಿಧ್ಯಾಂಸರ ಮೇಲೂ ಸಂಶೋಧಕರ ಮೇಲೂ ಯಾಕುತ್ತೇನೆ.

ಗೀತೋಪದೇಶದ ಪ್ರಸಂಗವು— ಮಹಾಭಾರತದ ಕಾಲನಿಂದ ಕ್ಷಿಂತ, ಭಾರತೀಯ ಯುದ್ಧದ ಕಾಲನಿಶ್ಚಯ ಕ್ಷಿಂತ ನಮಗೆ ಗೀತೋಪದೇಶದ ಪ್ರಸಂಗವು ಹೆಚ್ಚು ಮಹತ್ವದ್ದೇನಿಸುವದು. ಈ ಪ್ರಸ್ತುತವನ್ನು ಅಧ್ಯಾತ್ಮಿಕ ಸಾಧನೆಯ ಧೃಷ್ಟಿಯಿಂದಲೇ ಬರೆಯುತ್ತಿರುವದರಿಂದ ಓದುವ ವದು ಇತ್ತು ಕಡೆಯೇ ಹೆಚ್ಚು ಲಕ್ಷಣನ್ನು ಕೊಡಬೇಕೆಂದು ನಮ್ಮ ಬಿನ್ನಹ ವಿರುವದು. ಭರತಭಂಡದಲ್ಲಿ ಭಾರತೀಯ ಯುದ್ಧದ ಕಾಲಕ್ಕೆ ಈದುಕೂಲ ವೆಂದರೊಂದು ಅತ್ಯಾಂತ ವಿನಾತ್ರಾರವಾಗಿ ಬಿಳಿದು ಬಲಾಧ್ಯವಾದ ಪ್ರಜಂಡ ವೆಂತಿರುತ್ತು. ಆದರೆ ಈರುರಾಜನಾದ ಧೃತರಾಷ್ಟ್ರ ಮತ್ತು ಪಂದು ಎಂಬ ಅಣ್ಣತಮ್ಮಂದಿರ ಹೊಷ್ಟೆಯಲ್ಲಿ ಹುಟ್ಟಿದ ಕಾರವ ಪಾಂಡವರ ನಡುವೆ

ಅಣ್ಣಿತಮ್ಮಕಿಯ ಜಗತ್ವವು ಹುಟ್ಟಿ ಆ ಬೇರೆಯು ಇಡೀ ಭರತಖಂಡ ವನ್ನು ವ್ಯಾಪಿಸಿತು. ಶಿಪ್ಪಾಯಿಗಿಪ್ಪಾಯಿಗಳು ಮುಗಿದು ಯುದ್ಧದ ಹೊತು ನಿರ್ಣಯವಾಗುವದಲ್ಲಿವೆಂದು ಕಂಡದೂಡಲೆ ಉಭಯ ಪಕ್ಷ ದವರೂ ಇಡೀ ಭರತಖಂಡದಲ್ಲಿಯ ಎಲ್ಲ ಅರಸರನ್ನು ಈತೆದು ತಮ್ಮ ತಮ್ಮ ಪಕ್ಷಗಳನ್ನು ಬಲಗೊಳಿಸಿ ಇಂತ ಅಕ್ಕಾಹಿಣೀ-ಸುಮಾರು ಅ ಕೋಟಿ ಕಾಲಾ ಳಾಗಳು ಇಲಕ್ಷ ರಾಷ್ಟ್ರತರು ಮತ್ತು ಇಲಕ್ಷ ರಥಿಕರು-ಸೈನ್ಯವನ್ನು ಕುರುಕ್ಕೇಶ್ವರ ಮೇರೆ ತಂದು ನಿಲ್ಲಿಸಿದರು. ಇನ್ನು ಅಕ್ಕಾಹಿಣಿ ಸೈನ್ಯವು ಕೌರವರ ಪಕ್ಷಕ್ಕಿತ್ತು, ಇ ಅಕ್ಕಾಹಿಣಿ ಸೈನ್ಯವು ಪಾಂಡವರ ಕಡೆಗಿತ್ತು. ಈ ಪ್ರಸಂಗದಲ್ಲಿ ಯಾದವರ್ತೀನ್ನೂ ವ್ಯಾಳಿಕುಲಲೂ ಮನ್ನಾ ಆದ ಶ್ರೀಕೃಷ್ಣನು ಪಾಂಡವರ ಪಕ್ಷವನ್ನು ಕಟ್ಟಿದ್ದನು. ಆದರೆ ತನ್ನ ಯಾದವ ಸೈನ್ಯವನ್ನು ಕೌರವರಿಗೆ ಕೊಟ್ಟು ತಾನು ಅಜುರನನ ಸಾರಧ್ಯವನ್ನು ಮಾತ್ರ ಸ್ವೀಕರಿಸಿದ್ದನು. ಹೀಗೆ ಉಭಯ ಸೈನ್ಯಗಳು ಸನ್ದಧಿವಾಗಿ ಎದುರು ಬದುರು ನಿಂತವು. ಇನ್ನು ಸ್ವಲ್ಪ ಕಾಲದಲ್ಲಿ ತುಮುಲಯುದ್ಧ ಕ್ರಿಯೆ ಪ್ರಾರಂಭ ವಾಗುವ ಸಂಧಿಯು. ಆದರೆ ಅಷ್ಟರಲ್ಲಿ ನಡುವೆ ಒಂದು ಅತ್ಯಂತ ಮಹತ್ವದ ಸಂಗತಿಯು ಬದಿತು. ಅದೇನೆಂದರೆ, ಅಜುರನನ ವಿವಾದವು ಮತ್ತು ಅದರ ಸಮಾಧಾನಕ್ಕಾಗಿ ಹೇಳಿದ ಗೀತೆಯ ಉಪದೇಶವು. ನಿಜವಾಗಿ ವಿಚಾರಿಸಿದರೆ ಆ ಸೇನಾಸಮುದ್ರವನ್ನೂ ಆ ಉಭಯ ಪಕ್ಷದ ವೀರರನ್ನೂ ಆ ರಣಪ್ರಸಂಗವನ್ನೂ ಧರ್ಮರಾಜನ ಪಕ್ಷದ ಸತ್ಯತ್ವವನ್ನೂ ನೋಡಿ ಪ್ರತಿಯೊಬ್ಬ ಜ್ಞಾತ್ವವೀರನ ಬಾಹುಗಳು ಸ್ವರಣ ಹೊಂದಿಲಕ್ಷಿಸ್ತಿರುತ್ತಾರೆ. ಇಂಥಾಗಿ ಪ್ರಸಂಗವು ಜನ್ಮದಲ್ಲಿ ಒಂದೇ ಒಂದು ಬರುವದು ತಕ್ಷವು. ಕುಸ್ತಿಯ ಕಣವನ್ನೂ ಸರಿಜೊಂಡಿಯ ಅಳನ್ನೂ ನೋಡಿ ಯಾವ ಮಲ್ಲನ ವ್ಯುತ್ಯಾಬ್ಜಿಲಕ್ಷಿಲ್ಲ? ವಿಶ್ವೇತ ಸಭಾಮಂದಿರವನ್ನೂ ವಿದ್ವಾಂಸ ಸಭಕರನ್ನೂ ನೋಡಿ ಯಾವ ವಕ್ತ್ವಾವಿನ ವಾಣಿಯು ಸ್ವರಿಸಲಿಕ್ಕಿಲ್ಲ? ನಿನ್ನ ಗರ್ದ ಬನಸಿರಿಯನ್ನು ನೋಡಿ ಅಥವಾ ದಿವ್ಯ ಸುಂದರಿಯರ ರೂಪವನ್ನೂ ನೋಡಿ ಯಾವ ಕವಿಯ ವಾಕ್ಯವಾಹನವು ಹರಿಬಿಳಿಕ್ಕಿಲ್ಲ? ಆದರೆ ಆ ಎಲ್ಲ ನೋಟವನ್ನು ನೋಡಿ ಹುಟ್ಟು ಕ್ಷತ್ರಿಯನಾದ ಅಜುರನನಿಗೆ ರಣ

ಸ್ವಾತ್ಮಯಾಗುವದೊತ್ತ ಟ್ರಿಗೆರಲಿ. ಅವನಿಗೆ ರಣಗಳ್ಲಿನಿಯು ಬಂದಿತು. ಸೋಲೇತವನೆಂತೆ ಸುತ್ತಿಕೊಂಡು ಬಿದ್ದ ಸರ್ವರಿಗೆ ಸೋಲಿಟಿಗಾಗುವಂತೆ ಅವನು ಸ್ಪಷ್ಟನಾಗಿಬಿಟ್ಟುನು.

ಅಜುರ್ ನನ ಸ್ಥಿತಿಯು— ಧರ್ಮಯುದ್ಧವೆಂದರೆ ಕ್ಷತ್ರಿಯರಿಗೆ ಬಂದು ಸಾವಾಸ್ಯ ವಿಷಯವು. ಪಾಧ್ರನು ಇಂಥ ಎಷ್ಟೊಂದು ಯುದ್ಧ ಗಳನ್ನು ಹಿಂದಕ್ಕೆ ಅಡಿದ್ದನು, ಮುಂದೆ ಅಡುವವನಿದ್ದನು. ಕ್ಷಾತ್ರಿ ಧರ್ಮದ ವೀರವೃತ್ತಿಗೆ ಸಲ್ಲಿವ ಹೋರಾಟಗಳಲ್ಲಿ ಅವನಿಗೆ ಈ ತರದ ದೌರ್ಬಲ್ಯವು ಮತ್ತು ಕನಿಕರವು ಎಂದಿಗೂ ಬಂದಿರಲ್ಲಿ. ಆದರೆ ಈ ಘನಫೋರೆ ಯುದ್ಧ ಸಂಧಿಯಲ್ಲಿ ಪರಸ್ಪರರನ್ನು ಕಾಡು ಕೊಲ್ಲಲಿಕ್ಕೆ ಸನ್ನಧಿರಾಗಿ ಎದುರುಸಿತ್ತಿರುತ್ತಾರೆ ದುರುಷ್ಟಾದಿ ಗುರುಹಿರಿಯಾರನ್ನು ಭೀಮಾತ್ಮಿ ಅಜ್ಞಪುತ್ರಂದಿರನ್ನು ಶಲಾಷಿದಿ ಸ್ವೇಹಿತರನ್ನು ಸೋಲಿಡಿ ತಾನು ನಡೆಸಿದುವದು ಧರ್ಮಕೃತ್ಯವೋ ಎಂಬ ಸಂಶಯವು ಅವನಿಗೆ ಹುಟ್ಟಿತು. ಇದುವರೆಗೆ ಬಾರದಿದ್ದ ಪ್ರಸಂಗವು ಈಗ ಬಂದಿತು. ಮೈ ಬೆಂವೇಲುತು, ಬಾಲು ಒಣಗಿತು, ಹೋರೆ ಕಳೆಗೆ ಟ್ರಿಟು, ಕೈಕಾಲು ಹೋರಿದವು, ತನ್ನ ಟಿಂಕಾತ್ಮಾರದಿಂದ ತ್ರಿಲೋಕಗಳನ್ನು ತತ್ತರಿಸುವ ಗಾಂಡಿರವನ್ನು ಕೈಯೊಳಗಿಂದ ಕಳಚಿ ಬಿಡ್ಡಿತು. ಎದುರಾದ ಪ್ರಸಂಗವನ್ನು ಸೋಲಿಡಿ ಎಡೆಗೆಟ್ಟಿತು. ಮನಸಿನಲ್ಲಿ ಕಾರುಣ್ಯವು ಹುಟ್ಟಿತು. ಹಿಕ್ಕಪಿತಾಮಹರನ್ನು ತುಂಡರಿಸುವದು ಘನವಾತಕವೆಂಬ ಕಲ್ಪನೆಯು ಬಂದಿತು. ಬಳಗದವರ ಸೇತ್ತಿರದಿಂದ ತಪತಪವೆನ್ನುವ ರಾಜ್ಯಭೋಗಿಗೆ ಇನ್ನು ಭೋಗಿಸುವದಕ್ಕೆಂತ ಸನ್ಯಾಸವು ಲೇಸು, ಬಿಜ್ಞಬೀಡುವದುತ್ತಮ ಎಂಬ ವ್ಯಾಧಾಲಾಪಗಳು, ಕ್ಷತ್ರಿಯನಿಗೆ ಸಲ್ಲಿದ ಉತ್ತೀಗಳು, ದುರ್ಬಲ ದಯಿಯ ವಚನಗಳು, ಅವನ ಬಾಲುಂದ ಬರಲಾರಂಭಸಿದವು. ಹಿಂದೆ ತಾನು ಮಾಡಿದ್ದೆಲ್ಲ ಮೂರಿಂತನವಿರಬಹುದೋ ಯುದ್ಧ ಮಾಡುವದು ಪಾಪವಿರಬಹುದೋ ಎಂದು ಅಜುರ್ ನನಿಗೆ ಎನಿಸಿತು. ಕ್ಷಣಿಕೊತ್ತು ನಾಜ್ಯಯಾನಾಜ್ಯಯಾದ ವಿಚಾರವು ಅವನನ್ನು ಬಿಟ್ಟಿತು. ತಾವು ಮಾಡುವದೇ ಅನಾಜ್ಯಯವು ಕೌರವರು ಮಾಡುವದೇ ನಾಜ್ಯಯವು ಎಂದು ತೋರಿತು. ಕಾಮಣಿಯಾದವನಿಗೆ ಎಲ್ಲವೂ ಅರಿಸಣ ಬಣ್ಣಾದಾಗಿ ಕಾಣಬಂತೆ ಅಜುರ್

ನನಿಗೆ ಎಲ್ಲ ಕಡೆಗೂ ಉದಾಸೀನತೆಯೇ ಕಾಣಲಾರಂಭಿಸಿತು. ಕ್ಕಾತ್ತ ಯಾರು ಧರ್ಮಯಾದ್ಧ ವಾಡತಕ್ಕುದ್ದು, ತಾನು ಕ್ಷತ್ರಿಯನು, ಯುದ್ಧವಾಡಿ ದುಷ್ಪರನ್ನ ಸಂಹರಿಸಬೇಕು, ಎಂಬ ಹೊದಲಿನ ಘೋಯಗಳೆಲ್ಲ ಕರಗಿ ನೀರಾಗಿ ಮುಂದಿನ ಹಾದಿಯು ಕಾಣಬಾಗಿ ಅಜುಂಸನು ಮುಗ್ಧಿನಂತೆ ನಿಂತನು.

ಹದಗೆದುವ ವೇಳೆಯು— ಅಜುಂಸನೆ ಅಯ್ಯಾಷ್ಟ್ಯಾದಲ್ಲಿ ಇದು ಒಳ್ಳೇ ಸಂಧಿಸವಯವು, ಸಂಕ್ರಮಣಾವಸ್ಥೆಯು. ಭಾರತೀಯ ಯುದ್ಧದಲ್ಲಿ ಕೂಡ ಈ ಪ್ರಸಂಗವು ಅನುವಾನವು, ಅನಾಧ್ಯತವ್ಯ. ಈ ಸವಯದಲ್ಲಿ ಅಜುಂಸನು ನಿಜವಾಗಿ ಸನ್ಯಾಸವನ್ನ ತಾಳಿ ಗಾಂಧಿಜವನನ್ನ ಚೆಲ್ಲಿ ಇಟೆಯನ್ನ ಹೊತ್ತು ಹೊರಬಿದಿದ್ದರೆ ಕುರುಪಾಂಡವರ ಯುದ್ಧದ ಪರಿಣಾಮವು ಏನಾಗುತ್ತಿತ್ತೇಂಬುದನ್ನ ವಿಜಾರಿಸಿದರೆ ಈ ಪ್ರಸಂಗವು ಎಷ್ಟು ಇರುಕೆನ ದಿತ್ತೆಂಬದು ಪ್ರತೀತಿಗೆ ಬರುವದು. ದುಷ್ಪನಿಗ್ರಹ ಶಿಷ್ಟಪರಿಪಾಲನಕ್ಕಾಗಿ ಅವಶಾರವೆತ್ತು ಶ್ರೀಕೃಷ್ಣನು ಇದುವರೆಗೆ ನಾನಾಯುತ್ತಿತ್ತಕ್ಕಿಗಳಿಂದ ಬೀರೆ ಬೀರೆ ದುಷ್ಪರನ್ನ ಸಂಹರಿಸಿದ್ದನು. ಬವೆಂತ್ರಿನ್ನು ತಾನೇ ಇನ್ನೊಮ್ಮೆ ಮತ್ತೊಂಬ್ಬರ ಕೈಯಿಂದ ಹೀಗೆ ಸತ್ಯಧರ್ಮದ ಶತ್ರುಗಳನ್ನೆಲ್ಲ ಸೃಷ್ಟಿಯೋಳಿಗಿಂದ ಸವರಿ ಸವರಿ ಧರ್ಮರಾಜ್ಯ ಸಾಧಿಸಿದ್ದ ಹೊರ್ಗ್ಯಾವಾದ ವಾತಾವರಣ ವನ್ನಾಗಿ ಪರಿಸ್ಥಿತಿಯನ್ನಾಗಿ ಉಂಟುವಾಡಿದ್ದನು. ದುಷ್ಪರ ನಾಶವೆಂಬ ಯಜ್ಞದ ಯಾಜಕನಾದ ಶ್ರೀಕೃಷ್ಣನು ಕುರುಕ್ಕೀತ್ರದ ಪ್ರಣಾಭಾವಿಯ ಮೇಲೆ ಪಾಧ್ರ ಶಾರಧಿಯಾಗಿ ಕೌರವರ ಪ್ರಾಣಾರ್ಹತಿಕೊಡುವ ಉದ್ದೇಶದಿಂದ ಎಲ್ಲ ಸಿದ್ಧತೆಯನ್ನು ಪೂರಿಸಿದ್ದನು. ಅಜುಂಸನೇ ಈ ಕೊನೆಯ ಯಜ್ಞದ ಆಧ್ಯಯಾರ್ಥವೆಂದು ಆವನು ಕಲ್ಪಿಸಿದ್ದನು. ಆಷ್ಟುರಲ್ಲಿ ಆ ಆಧ್ಯಯಾರ್ಥವೇ ಕೈಬಿಡಲಿಕ್ಕೆ ನಿಂತನು. ಯಜ್ಞಘಾತವಾಗುವ ಕಾಲಿನ ಪ್ರಸಂಗವು ಬಂದೊದಗಿತು. ಈ ಕವಟನಾಟಕದ ನಾಯಕನೇ ಒಳ್ಳೇ ಇಕ್ಕೆಟ್ಟಿನ ವೇಳೆಗೆ ತನ್ನ ಭಾವಿಕೆ ವಾಡುವದನ್ನು ನಿರಾಕರಿಸಲನುವಾದನು. ಅದರೆ ಶ್ರೀಕೃಷ್ಣನು ನಿಜವಾದ ಸೂತ್ರಧಾರನು. ಅವನು ಸರ್ವಪ್ರೀರಕನು, ಸರ್ವಷ್ಣಾತ್ಮಿಯ ಮೂತ್ರಿಯು, ಸರ್ವಜ್ಞಾನದ ಜೀವ್ಯೋತಿಯು, ಸರ್ವನಿಯಾಮಕ ಶಕ್ತಿಯು. ಈ ಸಂಧಿಗೆ ಅಜುಂಸನೆ ಮನದಲ್ಲಿ ಮೋಹದ

ಮೋಡಗಳು ಮುಸುಕಿದಾಗೆ ಬಂದು ಬಗೆಖಿಂದ ಭರತಭಾವಿಯ ಧರ್ಮದ ಮೇಲೆಯೇ ಅಧರ್ಮದ ದಾಳಿ ಬಂದು ಎತ್ತೆತ್ತಲೂ ನಿರಾಶೆಯ ಅಂಥಿಕಾರವು ಪರಿಸಿದಾಗ ಜ್ಞಾನಸೂರ್ಯನ ಶಿರಣಗೇಳಿಂದ, ಗೀತಾ ಧರ್ಮದ ಉಪದೇಶದಿಂದ ತಮ್ಮಿನ ಸಾಕಷಿತ್ವದಿ ಶ್ರೀಕೃಷ್ಣನು ಯಥಾ ಧರ್ಮವಾಗಿ ಧರ್ಮಪ್ರವರ್ತಕನೂ, ತತ್ತ್ವೀಕರಿಸಿಕೊಂಡಿ, ಆಯುಧಶ್ರೀ ಷ್ಟೋನೂ, ಭಾರತೀಯರಿಗೆ ಆದರ್ಶಭರಿತನೂ ಆದನು.

ಅಜುಂನನ ಮೋಹನವು— ಈ ಪ್ರಸಂಗದಲ್ಲಿ ಅಜುಂನನಿಗೆ ಎದು ರಾದ ಪ್ರಶ್ನೆಯು ನಾವಾಸ್ಯವಾದುದಲ್ಲ. ಅವನಿದು ರಣಪ್ರೇರಾಗ್ನಿದಿದ್ದಲ್ಲ. ಅವನಿಗೆ ಖೀರಿತಿಯು ಬಡಕೊಂಡಿರಲಿಲ್ಲ. ಅವನ ಪ್ರಶ್ನೆಯು ಕೇವಲ ವಿಕಾರವಿಷಯಕವಿದ್ದಲ್ಲ ಅಥವಾ ತತ್ವಜ್ಞಾನವಿಷಯಕವಿದ್ದಲ್ಲ. ಆದರೆ ಯಾವುದನ್ನು ಸಹಜವಾಗಿ ನಿತ್ಯಕರ್ಮದಂತೆ ವಾಡಲೋಎಸುಗೆ ಅವನು ಸಿದ್ಧಿ ನಾಗಿ ನಿಂತಿದ್ದನೋ ಆ ಯುದ್ಧದೇ ಪಾಪಕರ್ಮವೆಂದು ಅವನಿಗೆ ತೋರುತ್ವಾದಗಿತ್ತು. ಯಾವ ತತ್ವಜ್ಞಾನವನ್ನು ಯಾವ ಆದರ್ಶಗಳನ್ನು ಯಾವ ವಿಕಾರಗಳನ್ನು ಮುಂದಿಟ್ಟುಕೊಂಡು ಅಜುಂನನು ತನ್ನ ಅಯುಷ್ಯಕ್ರಮವನ್ನು ಇದುವರಿಗೆ ನಡೆಸಿದ್ದನೋ ಅವೆಲ್ಲ ಕುರುಕ್ಷೇತ್ರದಲ್ಲಿ ಕೌರವರು ಎದುರಾದ ಕೂಡಲೇ ಕುಸಿದ್ಧವು. ಮುಂದೆ ಹರಿಯುವ ನೆತ್ತುರದ ಕಾವಲಿಗಳಿಗೆ, ಕಾಳಿಗಳಲ್ಲಿ ಆಗುವ ಬಂಧುಗಳ ಕೊಲಿಗೆ ತಾನೇ ಕಾರಣನು ಎಂಬ ಕಾಲ್ಪನಿಯಿಂದ ಅವನಿಗೆ ನಡುಗು ಹುಟ್ಟಿತು. ಹೀಗೆ ಹೈಗೆ ಕಂಪವು, ಮನಸಿಗೆ ಮೋಹವು, ಬುದ್ಧಿಗೆ ಸಂಶಯವು, ಅತ್ಯುಕ್ಕೆ ದೌಬಿಲ್ಯವು, ಅವರಿಸಿ ಅವನ ಸ್ಥಿತಿಯು ಅತ್ಯಂತ ಕಡಾಣಾಸ್ವದವಾಯಿತು. ಅವನನ್ನು ತೋರಿಸಿದು ತೋರಿಸುವ ಅಸಹ್ಯವಾಯಿತು. ಅವನ ಇಡೀ ಬೀಂಬಕ್ಕೆ ದೊಡ್ಡ ಧಕ್ಕೆಯು ಬಡಿದು, ಅವನ ಬೀಂಬನವ್ಯಕ್ತಿದ್ದ ಬೀರುಗಳಲ್ಲಿ ಸಡಿಲಾಗಿ ಏನು ವಾಡಬೀಕು ಏನು ಬಿಡಬೀಕು ಎಂಬ ಧರ್ಮಸಂಮಾಧಿ ಸ್ಥಿತಿಗೆ ಅವನು ಈಡಾದನು. ಅವನ ದೋರಿಗವು ಸಾವಾಸ್ಯನಿದಿದ್ದಲ್ಲ. ಶಕ್ತಿಪಾತ್ರವಾದುವ ಕ್ಷಯರೋಗವೇ ಅವನಿಗೆ ಗಂಟುಬಿದ್ದಿತ್ತು. ತನ್ನ ಧರ್ಮವೇನು, ತಾನು ಯಾರು, ತನಗೆ ಎದುರಾದವರಾದು, ಅವರನ್ನು ಏಕೆಂಬಾಡೆಯಬೇಕು, ಹೊಡೆಯಬೇಕು ನಾಣ್ಯಯವೇ ಅನಾಣ್ಯಯವೇ ಎಂಬು

ದಾವುದೂ ಅವನಿಗೆ ತಿಳಿಯದಂತಾಯಿತು. ಕಣ್ಣಿ ಕಟ್ಟು ಕಾಡಿನಲ್ಲಿ ಬಿಟ್ಟುಂತೆ ಅವನ ಗತಿಯಾಯಿತು. ಮುಪ್ಪಿನ ಮುದುಕನ ಕೈಯ ಕೊರ್ಲೆಲನ್ನೇ ಕಸಿದು ಬೀಸಿದಂತಾಯಿತು. ಮುಂದಾಗುವ ಫನಕೆನ್ನಲೆಯು ಕಣ್ಣಿ ಮುಂದೆ ಕಟ್ಟಿದಂತಾಗಿ ಆಫ್ತಫಾರಾಶ್ವ ಬಂದು ಅವನ ಮೈಗೆ ತೊಡೆ ದಂತಾಯಿತು. ಮೈಸೋರು, ಮನವಳಿದು, ಶ್ರದ್ಧೆಯಡಿಗಿ ಬೀವಷ್ಟು ಬೀಡಾಯಿತು.

ಅಜುಂನನು ಶಿಷ್ಟನು— ಹೀಗಾಗಲಿಕ್ಕೆ ಅಜುಂನನೇನು ನಾಥಾರಣ ಮನುಷ್ಯನೇ? ಅವನು ಶ್ರೀಷ್ಟ ಸೋಮವಂಶದ ಪ್ರಸಿದ್ಧ ವಾದ ಕುರುಕುಲದ ಅರ್ಯನು. ಪ್ರವೃತ್ತಿಯಂದ ವೀರಕ್ಷತ್ವಿಯನು. ಸಾಮಾಜಿಕ ಸಂಹನು. ಶ್ರೀಕೃಷ್ಣನ ಭಕ್ತಿಸಹವಾಸಗಳಿಂದ ಮುಮುಕ್ಷುವಾದವನು. ಪರಮ ಭಾಗವತನು. ದೈವಿ ಸಂಪತ್ತಿಯಂದ ಪರಿಪೂರ್ಣನು. ವನಾಷಪತ್ರಮುಂತಾದ ಕಷ್ಟನಷ್ಟಗಳಿಂದ ಸುಖ್ಯ ಸುವರ್ಣದಂತೆ ಪರಿಖಿಧಾಷಾಧವನು. ಹೆಚ್ಚಿನ ಸಾಧಕಾಗ್ರಹಿಯು. ಇಂಥ ಯೋಗ್ಯತೆಯುಳ್ಳವನ ಮನಸು ಸಹ ಆ ಪ್ರಸಂಗದಲ್ಲಿ ಬೆರುಗಾಳಿಯ ಬಾಲ್ಯಗೆ ಬಿದ್ದ ಜೋಣಿಯಂತೆ ಜಲಬಿಜಲವಾಗಿ, ದಿಕ್ಕು ತಪ್ಪಿ, ದೈಯರ್ಬಿಟ್ಟು, ಕೆಂಕರ್ತಾಷ್ಟು ಮೂರ್ಧವಾಯಿತು. ತನ್ನ ಬಳಗದವರಸ್ಸೇ ತಾನು ಹೇಗೆ ಕೊಲಬೀಕು ಎಂಬ ಪ್ರಶ್ನೆಯು ಕಾಣಲಿಕ್ಕೆ ಚೆಕ್ಕುದು. ಆದರೂ ಅದರಿಂದ ಅವನ ದೈಯರ್ ಶಾಯರ್ ಸಾಹಸಗಳಿಲ್ಲ ವಾಯವಾಗಿ ಅವನು ರಥದಲ್ಲಿ ಕುಕ್ಕಿರಿಸಿಬಿಟ್ಟುನು. ಸುದೈವದಿಂದ ಅವನ ಬಧಿಗೆ ಶ್ರೀಕೃಷ್ಣನು ಇದ್ದನೆಂದು ಪರಿಣಾಮವಾಯಿತು. ಅವನೇ ತನ್ನ ತಾರಕನು, ಸಂಕಯನಿವಾರಕನು, ಶೋಕಪರಿಕಾರಕನು, ಬೀವನೋದಾಧಿರಕನು ಎಂಬದನ್ನು ಗುರ್ತಿಸಿ ಕೂಡಲೆ, ಶಿಷ್ಟಷ್ಟೇಕಹಂ ಶಾಧಿ ಮಾಂ ತ್ವಾಂ ಪ್ರವನ್ನಂ—ಹೇ ಸಾಮಾನ್ಯಿನಾ ನಾನು ನಿನ್ನ ಶಿಷ್ಟನು, ನಿನಗೆ ಅನನ್ಯ ಶರಣಾಗತನು, ನನ್ನನ್ನ ಹಾದಿಗೆ ಹಜ್ಞೆ ಎಂದು ಬೀಡಿಕೊಂಡನು.

ಪ್ರಶ್ನೆಯ ಸಾಮಾನ್ಯವಲ್ಲಿ— ಅಜುಂನನು ನಾಮಾನ್ಯ ಮನುಷ್ಟಿನಾಗಿದ್ದರೆ ಅಥವಾ ಅವನಿಗೆ ಎದುರಾದ ಪ್ರಶ್ನೆಯು ಸಾಧಾರಣವಾಗಿದ್ದರೆ ಅವನ ಸಮಾಧಾನವನ್ನು ಯಾರಾದರೂ ಸಾಮಾನ್ಯ ಬುದ್ಧಿವಾದದಿಂದ

ಮಾಡಬಹುದಾಗಿತ್ತು. ಸಾಧಾರಣವಾದ ಉಪದೇಶದಿಂದ ಅವನನ್ನು ಸಿಹಿತೀಗೊಳಿಸುವದು ಸುಲಭವಾಗುತ್ತಿತ್ತು. ಹ್ಯಾಂಪು, ಹುಪುತ್ತು, ಸಾಧ್ಯರ್ಥ, ಕೀರ್ತಿಯ ಕಲ್ಪನೆ ಮುಂತಾದ ಭಾವನೆಗಳನ್ನು ಅಜ್ಞಾನನ ಮನ ಸಿನಲ್ಲಿ ಎಷ್ಟುರಸುವದು ಶ್ರೀಕೃಷ್ಣನಿಗೆ ಕಿಲನಿಧಿಲ್ಲ. ಸಂವಾದದ ಆರಂಭದಲ್ಲಿ ಈ ಭಾವನೆಗಳನ್ನು ಜಾಗ್ರತ್ತಮಾಡಬೇಕೆಂದು ಶ್ರೀಕೃಷ್ಣನು ಪ್ರಯತ್ನ ವನ್ನಾದರೂ ಮಾಡಿದನು. ಆದರೆ ಅಜ್ಞಾನನ ರೋಗವು ಇಷ್ಟು ಸುಲಭ ಸಾಧ್ಯವಿರಲಿಲ್ಲ. ಅಜ್ಞಾನನ ನಿರುತ್ಸಾಹವಾಗಲಿ ದಯಾಬುದ್ಧಿಯಾಗಲಿ ಅವನ ಕಿಂಕರ್ಚವ್ಯವರ್ಥದತ್ತವಾಗಲಿ ಸಾಮಾನ್ಯ ತರ್ಕಕೊಳ್ಳಿಸಿಗಳಿಂದ ಪರಿಹಾರವಾಗುವಂತಹದಿರಲಿಲ್ಲ. ‘ಷಂಥನಂತೆ ಹೀಗೆ ಮಾಡಬೇಡ, ಇದು ನಿನಗೆ ತೋಣಿಸುವದಿಲ್ಲ. ಅನಾರ್ಯನಂತೆ ವರ್ತಿಸಿ ನರಕಕ್ಕೆ ಗುರಿಯಾಗಬೇಡ, ಇದರಿಂದ ಕೀರ್ತಿಗೇಡಿಯಾಗುವಿ. ಹೀಗೆ ಮಾಡಿದರೆ ನಿನಗೆ ಜನರು ಅನೇಕ ಹೆಸರುಗಳನ್ನಿಡುವರು, ಹೇಳಿ ಅನ್ನುವರು. ಸತ್ತರೆ ವಿರೇಷ್ವರನನ್ನು ಹೊಂದುವಿ. ಉಳಿದರೆ ರಾಜ್ಯವನ್ನು ಭೇಂಗಿಸಿಸುವಿ. ಅಂದ ಮೇಲೆ ನಿನಗೆ ಈ ವಿಚಾರವೇಕೆ? ನೀನು ಕ್ಷತ್ರಿಯನು, ಯುದ್ಧಮಾಡುವದೇ ನಿನ್ನ ಧರ್ಮವು, ಆದನ್ನು ಮಾಡು, ಎರಡನೆಯ ವಿಚಾರವನ್ನು ಮಾಡಬೇಡ,’ ಎಂದು ಪರಿಪರಿಖಿಂದ ಬೇಕಾದಪ್ಯು ಹೇಳಿದರೂ ಅಜ್ಞಾನನಿಗೆ ಅದು ಸಮ್ಮತವಾಗಲಿಲ್ಲ. ಯಾಕಂಡಕೆ ಬಳಗದವರನ್ನು ಹೇಗೆ ಕೊಲ್ಲಬೇಕು, ಎಂಬುದೊಂದೇ ಪ್ರಶ್ನೆಯು ಅಜ್ಞಾನನಿಗೆ ಎದುರಾಗಿತ್ತೇಂದು ಮೇಲೆ ಮೇಲೆ ನೋಡುವವರಿಗೆ ಕಂಡರೂ ಅವನ ಅಂತಃಕರಣದೂಳಿಗಿನ ಅಶೋಲಕಲ್ಲಿಲ್ಲಿಲ್ಲವು ಅವನ ಇಡೀವಿಚಾರದಲ್ಲಿಯೇ ಕ್ಷತ್ರಂತಿಯನ್ನು ನಡೆಸಿತ್ತು. ತಾನು ಮಾಡುವವನೆಂಬ ಅಹಂಕಾರದ ಮೂಲಕ, ತಾನು ಮಾಡಿದ ಕರ್ಮವು ತನ್ನ ಬಿಸ್ಮಿ ಬಿಡು ಎಂಬ ವಿಚಾರದ ಮೂಲಕ ಅವನು ತಲ್ಲಿಗೊಳ್ಳುತ್ತಿದ್ದನು. ಇಂಥ ಪ್ರಸಂಗದಲ್ಲಿ ಶ್ರೀಕೃಷ್ಣನಂಥ ಪೂರ್ಣಪ್ರಜ್ಞನೇ ಅವತಾರಿಯೇ ಮನುಷ್ಯನ ವೋಹವನ್ನು ನಷ್ಟ ಮಾಡಿ ಅವನಿಗೆ ನವಚೀವ ನವನ್ನು ಕೊಡುವದು ಸಾಧ್ಯವು. ತನಗೆ ದಾರೀ ತೋರುವವನು ಇವನೇ ಎಂಬ ಶ್ರದ್ಧೆಯು ಅಜ್ಞಾನನಲ್ಲಿ ಹುಟ್ಟಿದ್ದರಿಂದಲೇ ತನ್ನ ಸರ್ವ ಬುದ್ಧಿ ಸಾಮಧ್ಯವನ್ನು ಅವನಿಗೆ ಒಪ್ಪಿಸಿ ಅನನ್ಯಭಾವದಿಂದ ಅವನ ಉಪದೇಶದ್

ಅವೇಕ್ಷೆಯನ್ನು ಮಾಡಿ ಆ ಅಮೃತವನ್ನು ಸೇವಿಸಲು ಜಾತಕಸಂತೆ ಅಜುರ್ ನನು ಉತ್ತಂತಿತನಾಗಿ ಕುಳಿತನು.

ಶ್ರೀಕೃಷ್ಣನು ಗುರುವು—ಶ್ರೀಕೃಷ್ಣನು ಈ ಪ್ರಸಂಗವನ್ನು ನೋಡಿ ತನ್ನ ಅವತಾರಕೃತ್ಯಗಳಲ್ಲಿಯ ಎಲ್ಲಿಕ್ಕೂ ಮಹತ್ವದ, ಸರ್ವ ಮಾನವ ಜಾತಿಯ ಹಿತದ, ಅಕ್ಕಂದ ಉತ್ಸತರ ಮಹತ್ಪಾಯುವಾದ ಗೀರ್ತಿಯೇ ದೇಹವನ್ನು ಮಾಡಿದನು. ಅಜುರ್ನನನು ಯಾವ ಪ್ರಕಾರವಾಗಿ ಎಲ್ಲಿಕ್ಕೂ ಹೆಚ್ಚಿನ ಬ್ರಾಹ್ಮನವನ್ನು ಕೇಳಲಿಕ್ಕೆ ಅಧಿಕಾರಿಯಾಗಿದ್ದನೋ ಅದೇ ರೀತಿ ಶ್ರೀಕೃಷ್ಣನು ಅಕ್ಕಂತ ಶ್ರೀಷ್ಠಾವಾದ ಅಧಿಕಾರಿಯು. ತನ್ನ ಬಾಲ್ಯವನ್ನು ಅಜ್ಞಾತವಾಸವಾದ ಗೋಕುಲದಲ್ಲಿ ಗೋವಳರ ಕೂಡ ಕಳೆದಿದ್ದರೂ ಅವನು ಯಾದವಕುಲಭೂತಣನು. ಕ್ಷತ್ರಿಯರ ವೀರತೆಯು ಮೂರ್ತಿಯು. ದುಷ್ಪಿಸುಹಾರದಲ್ಲಿ ನಿವಾಳಿತನು. ತೇಜಸ್ಸಿಯಾದ ವೀರಕರ್ಮಗಳನ್ನು ಮಾಡಿ ಮಾಡಿಸುವವರಲ್ಲಿ ಹಿರಿದಾದವನು. ಅವನು ಅಲಿಪ್ಪನು, ಏಂದಿ ಮಾಡದಂತಿದುವವನು. ದುಷ್ಪಿಸಿರ್ಹಕ್ಕಾಗಿ, ಶಿಷ್ಟಪರಿಪಾಲನಕ್ಕಾಗಿ, ಧರ್ಮಗಳ್ಲಿನಿಯಾದಾಗ ಧರ್ಮಸಂಸ್ಥಾಪನಾರ್ಥಿವಾಗಿ ಜನ್ಮಿತಾ ಇದವನು. ತನ್ನ ಪ್ರಕೃತಿಯ ಪ್ರಭುವು. ತನ್ನ ಕರ್ತವ್ಯವೇಂಬುದೇನೂ ಇಲ್ಲಿದಿದ್ದರೂ ಕೇವಲ ಲೋಕಸಂಗ್ರಹಾರ್ಥಿವಾಗಿ, ಕೇವಲ ಸವಾಜಸುವ್ಯವಸ್ಥಾಗಾಗಿ ಕೇವಲ ಲೋಕಧಾರಣೆಗಾಗಿ ಕರ್ಮ ಮಾಡುವವನು. ಜನರಿಗೆ ಶ್ರೀಷ್ಠಾವಾದ ಮೇಲುಪಂಕ್ತಿಯನ್ನು ಹಾಕಿಕೊಡುವವನು. ಅತ್ಯಂಚ್ಚ ವಾದ ಅಧ್ಯಾತ್ಮಿಕ ಸ್ಥಿತಿಯಲ್ಲಿ ಸ್ಥಿರವಾಗಿ ನಿಂತು ಸ್ನೇಹಿತ್ಯ ಸಿದ್ಧಿಯನ್ನು ಪಡೆದು ಅನಂದ ಮಯ ಸಿದ್ಧಾತ್ಮಿಯಿಂದ ಮಹತ್ಪ್ರಮುಕಗಳನ್ನು ಸರ್ವಭೂತಗಳ ಹಿತಕ್ಕಾಗಿ ಮಾಡುವ ಮಾತ್ರನವನು. ಅವನು ನಿಜವಾಗಿ ತ್ರಿಗುಣಾತೀತ ಸಿದ್ಧಾತ್ಮಿಯನು. ಯಾಧಾರ್ಥಿವಾಗಿ ಆವತಾರಿಯು. ಪರಮಾತ್ಮಾಸ್ವರೂಪನು. ಲೀಲಾವಿಗ್ರಹಿಯಾಗಿ ಭೂಲೋಕದ ಭಾರವಸ್ತಿಳಿಹಲಕ್ಕೆ ಬಂದವನು. ದಿಷ್ಟುದ್ಬಿಷ್ಟಿಯನ್ನು ಕೊಟ್ಟು ವಿಶ್ವರೂಪವನ್ನು ತೋರಿಸುವ ನಾಸಾಧ್ಯವು ಶ್ಲಷ್ಟವನು. ಸರ್ವಭೂತಾಂತರಾತ್ಮನು. ಸರ್ವಭೂತಗಳ ಸುಹೃದನು. ಇಂಥಾಗು ಗುರುವು ದೊರೆತ ಮೇಲೆ ಅಜುರ್ನನ ಭಾಗ್ಯವು ಇಷ್ಟೇಂದು ಬಳ್ಳಿಸಬರುವದೇ?

ನರನಾರಾಯಣದು— ಇದು ಬಹಿಪಾಸಿಕದೃಷ್ಟಿಯಿಂದ ಕೃಷ್ಣನ್ನು ಜುರ್ರನರ ವಣಿನೆಯಾಯಿತು. ಇನ್ನೊಳ್ಳಂದು ಬಗೆಯಿಂದ ನೋಡಿದರೆ ಇವರು ನರನಾರಾಯಣದು. ಯುದ್ಧಾರಂಭದಲ್ಲಿ ಅಜುರನನು ದುರ್ಗಾದೇವಿಯ ಶ್ರವಣವನ್ನು ಪಾಡಲು ಆಕೇಯು, ‘ನರಶ್ವಮಸಿದುರ್ಧರ್ವನಾರಾಯಣ ಸಹಾಯವಾನ’— ನೀನು ನಾರಾಯಣನ ಸಹಾಯವುಳ್ಳ ಅಜೀಯನಾದ ನರನಿರುವಿ, ಎಂದು ಅವನನ್ನು ಸಂಚೀರಿಸಿರುವಳು. ಪುರಾಣಗಳಲ್ಲಿ ಕೂಡ ಶ್ರವಣಿಜುಂದು ನರನಾರಾಯಣರ ಅವತಾರ ವೆಂದು ಉಲ್ಲೇಖಿಗಳುಂಟು. ಇಲ್ಲಿ ನಾವು ನರನೆಂದರೆ ಸಾಮಾಜಿಕ ಮನುಷ್ಯನೆಂದೂ ನಾರಾಯಣನೆಂದರೆ ಚ್ಯಾಂಪ್ಲೀಶದಲ್ಲಿದ್ದ ಅಂತರಾರ್ಥಿಯಾದ ಪರಮಾತ್ಮನೆಂದೂ ತಿಳಿದರೆ ಅದೂ ಯುತ್ತುವೇ ಆಗುವದು. ಆ ನಾರಾಯಣನ ಸಹಾಯವಿಲ್ಲದೆ ನರನು ಕೇವಲ ಸರಕುರಿಯು. ಅವನ ಸಹಾಯದಿಂದಲೇ ನರನು ಅಜೀಯನಾಗಬಲ್ಲನು, ಅವರಾಚಿತನಾಗಬಲ್ಲನು. ನರನೆಂದರೆ ಜೀವವು ನಾರಾಯಣನೆಂದರೆ ಆತ್ಮವು. ನರನು ರಥವು ನಾರಾಯಣನು ರಥಿಯು. ನರನು ಪಾರ್ಥಿನು ನಾರಾಯಣನು ಸಾರಭಿಯು. ಹೀಗೆ ಈ ಗುರುತಿಷ್ಠಿತ ಚೋರ್ಡಿಯಿರುವದು. ನರನು ಉಪರತನಾಗಿ ಆತ್ಮಸಂಯನಿಯಾಗಿ ಮುಮ್ಮುಕ್ಷುವಾಗಿ ಹೃದಯ ಸ್ಥಿತಿ ನಾರಾಯಣನಿಗೆ, ‘ಶಿಷ್ಯಸ್ತೇರಹಂ’ ಎಂದು ಶರಣಾಗತನಾಗಬೇಕು; ಅಂದರೆ ಅವನಿಗೆ ಕರುಣೆ ಹುಟ್ಟಿ ಹೃದಯಾಂಗಣದ ಕುರುಕ್ಕೇಶತ್ವದಲ್ಲಿ ಸತತ ನಡೆದಿರುವ ಒಳತು ಕೆಡಕು, ಶ್ರೀಯಸ್ಸು ಪ್ರೇಯಸ್ಸು, ಹಿತ ಅಹಿತ, ಕುಶಲ ಅಕುಶಲ, ಕಲ್ಯಾಣ ಅಕಲ್ಯಾಣ, ಧರ್ಮ ಅಧರ್ಮ, ಸಕ್ಷಿ ಅಸತ್ಯಗಳ ದಂಡ್ಯಯುದ್ಧದ ಸಮಯದಲ್ಲಿ ಅವತಾರ ತಾಳಿ ಅಭಯ ಕೊಟ್ಟಿ ಸೈಷ್ಯಾಂಶ ಮತ್ತು ಪರಮಾತ್ಮಾರ್ಥಣ ಯೋಗವನ್ನು ಪದೇಶಿಸಿ ವಿಶ್ವರೂಪವನ್ನು ತೋರಿ ನರನನ್ನು ಧರ್ಮಧಂಡನ್ನು ಪೂರಿಸಿ ದುದುವನು. ಈ ದೃಷ್ಟಿಯಿಂದ ನೋಡಿದರೆ ಭಾರತೀಯ ಯುದ್ಧವು ಒಮ್ಮೆಯೆ ಆಗಿಲ್ಲ. ಅದು ಸತತವೂ ಪ್ರತಿಯೊಬ್ಬನ ಅಂತಕ್ಕಿರಣದಲ್ಲಿ ಪ್ರತಿಕ್ಷೇಣಕ್ಕೆ ನಡೆದಿರುವದು. ಗೀತೋರ್ಪದೇಶವನ್ನು ಒಮ್ಮೆಯೆ ಪೂರಿಸಿ ನಾರಾಯಣನು ದಣಿಯಲ್ಲ. ನಿತ್ಯಶಿಕ್ಷಣ ಮುಮ್ಮುಕ್ಷುಗಳ ಹೃದಯದಲ್ಲಿ ನಾರಾಯಣನು ಅವತರಿಸಿ ಅವರಿಗೆ ಗೀತಾಮೃತವನ್ನು ಕುಡಿಸುತ್ತಿರು

ವನು. ಅದರೆ ನಾವು ಮಾತ್ರ ನಿಜವಾದ ಸರರಾಗಬೇಕು, ಅಜುಂನರಾಗಬೇಕು. ಮುಮುಕ್ಷುಗಳಾಗಬೇಕು, 'ಶಿಷ್ಟಸ್ತೇರಹಂ' ಎಂದು ಆತ್ಮಪರಿ ಮಾಡಿ ಅಂತರ್ಯಾಮಿಯಾದ ಪರಮಾತ್ಮನ ಕೆರಣದಲ್ಲಿ ಅನನ್ಯಭಾವದಿಂದ ಲೀನರಾಗಬೇಕು. ಅಂದರೆ ನಾರಾಯಣನು ದೂರನಿಲ್ಲ.

ಧರ್ಮಸಂಕಟವು— ಇರಲಿ. ಈ ಬಗೆಯಿಂದ ಅಜುಂನನು ಗೀತೆಯ ಉಚ್ಛ್ರಾತಿಯಲ್ಲಿ ಉಪದೇಶಕ್ಕೆ ಅಧಿಕಾರಿಯು, ಶ್ರೀಕೃಷ್ಣನು ಆ ಉಪದೇಶವನ್ನು ಕೊಡಲಿಕ್ಕೆ ಅಧಿಕೃತನು. ಯುದ್ಧಸಂಧಿಗೆ ಆದ ಅಜುಂನನ ಮನಸ್ಸಿತಿಯು ಎಲ್ಲ ಸಾಧಕರಿಗೂ ಮುಮುಕ್ಷುಗಳಿಗೂ ಪರಿಚಿತವೇ ಇರುವದು. ಅಂಥ ಮತಿಯು ಗುಪ್ತಸ್ವಾಗತ್ಯಕ್ಕೆ ಯಾವದೊಂದು ಘೋಷಣಾರಿಕ ಪ್ರಸಂಗವು ನಿರ್ವಿತ್ತಕಾರಣವಾಗುತ್ತದೆ. ಇಲ್ಲಿ ಒಳಗೆದವರ ಕೂಡಬುದ ಯುದ್ಧಪ್ರಸಂಗವೇ ಅಜುಂನನ ಆ ಮನಸ್ಸಿತಿಗೆ ತಾತ್ಮಾಲಿಕ ಕಾರಣವಾಯಿತು. ಅದರೆ ಆ ಪ್ರಶ್ನೆಗಳು ಅವನ ಮನಸ್ಸಿನಲ್ಲಿ ಅನೇಕ ಸಾರೆಬಂದು ಹೊಗಿರಲಿಕ್ಕೆ ಬೇಕು. ಈಗ ಉತ್ತಮ ಬಂದು ಅವು ಹೊರಜೆಲ್ಲಿದವು. ಹಾಗೆ ಸಂಸಾರದಲ್ಲಿಯ ಬಗೆಬಗೆಯು ಇಕ್ಕಾಟ್ಟಿನ ಪ್ರಸಂಗಗಳಲ್ಲಿ, ಇದನ್ನು ನಾನು ಮಾಡಬೇಕೋ ಬಿಡಬೇಕೋ, ನಾನು ಧರ್ಮಯೋ ಅಥವಿರ್ಯಯೋ ಎಂಬ ಪ್ರಶ್ನೆಯು ಉತ್ಪನ್ನವಾಗುತ್ತದೆ. ಇಲ್ಲಿ ಅಜುಂನನಿಗೆ ಧರ್ಮಸಂಕಟವು ಎದುರಾಯಿತು. ಕ್ಷತ್ರಿಯನಂತೆ ಸತ್ಯಕ್ಷೇವನ್ನು ಹಿಡಿದು ಹೊಡೆದಾಡುವದೂ ಧರ್ಮವು, ಒಳಗೆದವರನ್ನು ಹೊಡೆಯಿದರುವದೂ ಧರ್ಮವು. ಎರಡು ಧರ್ಮಗಳಲ್ಲಿ ಯಾವ ಧರ್ಮವನ್ನು ಮಾಡಬೇಕು, ಯಾವುದನ್ನು ಬಿಡಬೇಕು, ಯಾವುದು ಹೆಚ್ಚಿನದು ಎಂಬ ಪ್ರಶ್ನೆಯೇ ಧರ್ಮಸಂಕಟವೆನಿಸುವದು. ಕಳವು ಮಾಡಬೇಕೋ ಮಾಡಬಾರದೋ ಎಂಬುದು ಧರ್ಮಸಂಕಟವಲ್ಲಿ! ಜೀವ ಹೊಗಿಸಬ ಪ್ರಸಂಗ ಬಂದಾಗೆ— ಮಹಾಭಾರತದಲ್ಲಿ ನಾಯಿಯ ವಾಂಸವನ್ನು ಕಳವುಮಾಡುವಾಗ ವಿಶ್ವಮಿತನಿಗೆ ಬಂದಂತೆ, ಭೂಂದೋಗ್ರಂಥಿನಿಷ್ಟಿನಲ್ಲಿ ಉಷಸ್ತಿ ಚಾಕ್ರಾಯಣಿಗೆ ಎಂಜಲ ತಿನ್ನುವ ಪ್ರಸಂಗ ಬಂದಂತೆ— ಕಳವು ಮಾಡಬೇಕೋ ಜೀವವನ್ನು ಕಳಕೊಳ್ಳಬೇಕೋ ಎಂಬುದು ಧರ್ಮಸಂಕಟವೇ. ಆ ಕಾಲಕ್ಕೆ ಮನಸ್ಸಿಲ್ಲ ಕಲೆಸಿದಂತಾಗಿ ಧರ್ಮಧರ್ಮ ಕಾಯಾರಕಾ

ಗಳ ಗೊಂದಲವೆದ್ದು ಮನುಷ್ಯನಿಗೆ ಏನೂ ಕಾಣದಂತಾಗುತ್ತಿದೆ. ಅಂಥ ಸಮಯದಲ್ಲಿ ಉಪರತಿಯಾಗಿ ನಾವು ಪರಮಾತ್ಮನಿಗೆ ಶರಣಾಗತರಾಗಿ ಅವನಿಂದ ದಿಕ್ಕನ್ನು ಕೇಳುವದುಂಟು.

ಘೋಪಹಾರದ ಪ್ರಶ್ನೆಗೆ ವೇದಾಂತಿಕ ಉತ್ತರವು— ಇಂಥು ಒಂದು ಪ್ರಸಂಗದಲ್ಲಿಯೆ ಗೀತೆಯ ಉಪದೇಶವಾಗಿರುವದು. ಅಜುಂಸನನ ಪ್ರಶ್ನೆಯು ವ್ಯಾಪಹಾರಿಕವಿತ್ತು. ಅದರೆ ಆ ಪ್ರಶ್ನೆಯ ಬೇರುಗಳು ಆಧ್ಯಾತ್ಮಿಕ ಭಾಷಿ ಯಲ್ಲಿದ್ದವು. ಅದುದರಿಂದ ನಾಮಾಸ್ತ್ರ ಸಮಾಧಾನದಿಂದ ಅವನಿಗೆ ತೃಪ್ತಿ ಯಾಗಲಿಲ್ಲ. ಕೇವಲ ವಾಚಿಕ ತತ್ವವಿಚಾರವು ಅಥವಾ ಬೌದ್ಧಿಕ ಪ್ರಶ್ನೆಯಾಗಿದ್ದರೆ ಕೈಪ್ಪಾಡುಬೇಕಾಗಿರುವ ಮಾತುಗಳನ್ನಾಡುವ ಅಥವಾ ಸರಸಸಲ್ಲಾ ಪಗಳನ್ನಾಡುವ ಯಾವದಾದರೂಂದು ಪ್ರಸಂಗದಲ್ಲಿ ಗೀತೆಯ ಉಪದೇಶವು ಮಾಡಲ್ಪಟ್ಟಬಹುದಾಗಿತ್ತು. ಅದರೆ ವಸ್ತುಸ್ಥಿತಿಯು ಯಾಗಿರಲಿಲ್ಲ. ಪ್ರತ್ಯಕ್ಷೇ ಘೋಪಹಾರಮಾಡುವ ಒಂದು ಪ್ರಸಂಗದಲ್ಲಿ ಪ್ರವೃತ್ತಿಪರ ಮಾರ್ಗದರ್ಶಿಂದ ನಾಗುತ್ತಿರುವಾಗ ಒಂದು ಸಮಯದಲ್ಲಿ ಗೀತಾಧರ್ಮವು ಉಪದಿಸ್ತೇವಾಲ್ಲಿತು. ಅಜುಂಸನನ ಅಲೆದಾಡುವ ಮನಸಸನ್ನು ಮನಗಾಳಿಸಿ ಆಧ್ಯಾತ್ಮಿಕ ಪ್ರವೃತ್ತಿಪರಗಿದಲ್ಲಿ—ನಾಮಾಸ್ತ್ರ ಪ್ರವೃತ್ತಿಯಲ್ಲಿ— ಅವನನ್ನು ಧ್ಯಾತವಾಡಲಿಕ್ಕೆ, ಹೆಚ್ಚು ಧ್ಯೇಯದರ್ಶಿಂದ ಹೆಚ್ಚಿನ ಆತ್ಮವಿಶ್ವಾಸದಿಂದ ಅವನು ಸಿಂಹಸಂಶಯನಾಗಿ ಘೋರವಾದ ರಣಕರ್ಮದಲ್ಲಿ ಮುಂದುವರಿಯ ಬೀಕೆಂಬ ಉದ್ದೇಶದಿಂದ, ಅವನು ಪರಮಾತ್ಮನ ಕೈಯಲ್ಲಿ ನಾಧನನಾಗಿ ಲೋಕಸಂಗ್ರಹದ ಅವಕ್ಷಾವಾದ ಕರ್ತವ್ಯವನ್ನು ನಿರ್ಲಿಪ್ತನಾಗಿ ಮಾಡಬೀಕೆಂದು ಗೀತೆಯ ಅವತಾರವಾಲ್ಲಿತು. ಗೀತೆಯ ಉಪದೇಶಕ್ಕಾಗಿ ಶ್ರೀಕೃಷ್ಣನು ಸಮರಾಂಗಣವನ್ನೇ ಆರಿಸಿದುದು ಇದಕ್ಕಾಗಿಯೆ. ಸಂಸಾರದ ಗರುಣಿಲಿಯಿಂದ ಗಿಜಿಗುಟ್ಟಿವ ಜನರ ಸಂದರ್ಭಿಲ್ಲದ, ದೂರವಿರುವ ಶಾಂತ ಯಿವ್ಯಾತ್ರೆ ನಾದಲ್ಲಿ ಅಥವಾ ನಿರ್ಜನಾರಣ್ಯದಲ್ಲಿ ಈ ಉಪದೇಶವಾಗಿಲ್ಲ. ಅದರೆ ಕುರುವಾಂಡವರು ತಮ್ಮ ರಾಜ್ಯಭಾಗಕ್ಕಾಗಿ ಹೋರಾಡಲಿಕ್ಕೆ ಸಿದ್ಧರಾಗಿ ರಣದಲ್ಲಿ ನಿಂತಿರಲು ಧರ್ಮಾರ್ಥಮಾರ್ದ ಗೊಂದಲದಲ್ಲಿ ಬಿದ್ದ ಅಜುಂಸನನ ದುರ್ಬಳ ಮನವನ್ನು ದುಪ್ಪರ ಕೊಲೆಗಾಗಿ ಪ್ರವೃತ್ತಮಾಡುವ ಉದ್ದೇಶದಿಂದ ಶ್ರೀಕೃಷ್ಣನು ಗೀತೆಯನ್ನು ಹೇಳಿರುವನು. ವ್ಯಾವ

ಹಾರಿಕ ಪ್ರಶ್ನೆಯನ್ನು ಹೇದಾಂತಿಕ ದೃಷ್ಟಿಯಿಂದ, ತತ್ವಗಳ ಅಥಾರದಿಂದ ಸುಷ್ವವಸ್ಥಿತವಾಗಿ ಬಿಡಿಸಿ ಅಧ್ಯಾತ್ಮಿಕ ಜೀವನದ ಉಪದೇಶವನ್ನು ಶ್ರೀಕೃಷ್ಣನು ಈ ಸಮಯದಲ್ಲಿ ವರಾಡಿರುವಾನು.

ಅನುಭಾತಿಯೇ ಅಧಾರವು— ಆದರೆ ಈ ಕಾರ್ಯವನ್ನು ಗೀತೆಯು ಬಹಳೇ ಸುಂದರವಾಗಿ ವರಾಡಿರುವದು. ಘ್ಯವವಾರವನ್ನು ಹೇದಾಂತಿಕ ದೃಷ್ಟಿಯಿಂದ ಹೇಗೆ ಮಾಡಬೇಕು, ಕರ್ಮದ ಸೋಽಂಕು ತಟ್ಟಿದೆ ಕರ್ಮಘಾಗಳನ್ನು ಹೇಗೆ ನಾಡಬೇಕು, ಅಸಂದವುಃ ಅಧ್ಯಾತ್ಮಿಕ ಜೀವನವನ್ನು ಹೇಗೆ ಸಂಪೂರ್ಣವಾಗಿ ಇಡನ್ನು ಕಲಿಯುವಾದಾದರೆ ಗೀತೆಯ ಕಡೆಗೆ ಹೋಗಬೇಕು. ಅಜುಂನನಿಗೆ ಎದುರಾದ ಪ್ರಶ್ನೆಯು ಬಹಳೇ ಕಿಲನವಿತ್ತೆಂಬುದನ್ನು ಎಲ್ಲರೂ ಒಪ್ಪಬೇಕಾಗುವದು. ಆದರೆ ಆ ಪ್ರಶ್ನೆಯನ್ನು ಬಿಡಿಸುವ ಕಾರ್ಯವನ್ನು ಗೀತೆಯು ಜಾತಿಧರ್ಮ, ಕುಲಧರ್ಮ, ಅಭಿವಾಸ, ಅಹಂಕಾರ, ಸ್ವಾಧ್ಯ, ವಾಚಿಕ ಒಣ ತತ್ವಜ್ಞಾನ, ಬರಿಯ ನೀತಿವಿಚಾರ, ಅಧಕಾರವಾಣಿ ಮುಂತಾದ ಯಾವದೇ ಅಧಾರಗಳನ್ನು ವಲಂಬಿಸದೆ ಆತ್ಮಸಾಕ್ಷಾತ್ ತತ್ವರದ ಹಾಗೂ ಅಧ್ಯಾತ್ಮಿಕ ಜೀವನದ ಆತ್ಮಂತ ಉಚ್ಚವಾದ ಅಂತರಿಕ ಅನುಭವದ ಬಲದಿಂದಲೇ ಕೈಗೂಡಿಸಿರುವದು. ಈ ಬಗೆಯು ಸಾಕ್ಷಾತ್ತತ್ವರವು ಅನಾದಿಯು, ಅನಂತವು. ಅಧ್ಯಾತ್ಮಿಕ ರಾಜ ಪರಾಗರ್ಥಿ ನಾಗುವ ಸಾಧಕರಿಗೆ ಇದು ಸಾಧ್ಯವು. ಇಂಥ್ ಅನುಭವಕ್ಕೆ ಬರುವ ಆತ್ಮಸತ್ಯವನ್ನೇ ಮೂಲಾಧಾರವಾಗಿಟ್ಟು ಕೊಂಡು ಗೀತೆಯು ಘ್ಯವಹಾರಿಕ ಕರ್ಮಾಕರ್ಮಗಳ ಮತ್ತು ಧರ್ಮಾಧರ್ಮಗಳ ತೊಡಕನ್ನು ಬಿಡಿಸಿ ನಿರ್ಣ್ಯಾಳಿವಾದ ಮಾರ್ಗದನ್ನು ತೋರಿಸಿರುವದು. ಆತ್ಮಸತ್ಯವು ನಿರ್ತಿವು, ಅಬಾಧಿತವು. ಸರ್ವ ಯಾಷಿಮುನಿಗಳಿಗೆ ಸಮೃತವು. ಅಂತರಾತ್ಮನಿಗೆ ಪರಿಚಿತವು. ಆತ್ಮನಿಷ್ಠಾರಿಗೆ ಗೋಕರವು. ನಿರಾಧಾರನಾಗಿ ನಿಂತ ಅಜುಂನನಿಗೆ ಗೀತೆಯು ಈ ಸನಾತನ ಸತ್ಯವನ್ನು ಪದೇಶಿಸಿ ನವಜೀವಾಳವನ್ನು ಕೊಟ್ಟುತ್ತು. ‘ನನ್ನ ಮೋಹವು ನಷ್ಟವಾಗುತ್ತು, ನನಗೆ ಆತ್ಮಸ್ತುತಿಯು ಬಂದಿತು, ನೀನು ಹೇಳಿದಂತೆ ಕೇಳುವನು’ ಎಂದು ಅಜುಂನನ ಕಡೆಯಿಂದ ಆನಿಸಿಬಿಟ್ಟುತ್ತು. ಹೇಗೆ ಗೀತೆಯ ಉಪದೇಶ ನುಸಾರವಾಗಿ ತೋಸ ಕಕ್ಷಿಯಿಂದ ಪ್ರೇರಿತನಾಗಿ ಅಜುಂನನು ನಿರ್ಮಾಣ

ಬುದ್ಧಿಯಂದ ಭೀಮಾದಿಗಳನ್ನು ಸಹ ಕೊಲ್ಲಲುಕ್ಕೆ ಸದ್ಧನಾಗಿ ಧರ್ಮ ರಾಜ್ಯ ನಾಥವನೆಗೆ ಸಹಾಯ ಕಾನಾದನು.

ಭಾವಮಿಕಯು— ಈ ಬಗೆಯಂದ, ಸಮರಭಾವಿಯು, ಸುತ್ತಲೂ ಸ್ನೇಹಿಸಾಗರವು, ಅಧರ್ಮ ಮೂರ್ಚಿಗಳಾದ ಕೌರವರೂ ಧರ್ಮ ಮೂರ್ಚಿಗಳಾದ ಪಾಂಡವರೂ ಹಂಗುದೂರೆದು ತಮ್ಮ ಪಕ್ಷದ ವಿಜಯಕ್ಕಾಗಿ ಹೋರಾಡಲನುವಾದ ಪ್ರಸಂಗವು. ವೀರಾಗ್ರಣಿಯಾದ ಅಜುರನನು ‘ಸ್ವಲ್ಪೀಸ್ನೇಹಾಪಿ ಕಾಲೀನ ಶತಪ್ರನ’ ಜೀವ್ಯಾಸಿ ವಾಂಡವ’— ಅಷ್ಟು ಕಾಲದಲ್ಲಿಯೇ ನೀನು ಶತ್ರುಗಳನ್ನು ಸಂಪರಿಸುವಿ— ಎಂದು ದುರ್ಗಾದೇವತೆಯಂದ ಆಶೀರ್ವಾದವನ್ನು ಪಡೆದಿದ್ದರೂ ಬಂಧುಬಳಗದವರನ್ನು ಖಚಿತ ದಿಂದ ಸವರಲುಕ್ಕೆ ಮನಸಾಗದೆ ಧರ್ಮಸಂಕಟದಲ್ಲಿ ಸಿಕ್ಕು ತತ್ತ್ವರಿಸುತ್ತಿರುವ ಸಮಯವು. ಇಂಥ ಇರುಕಿನ ಇಕ್ಕೆಟ್ಟಿನ ಪ್ರಸಂಗದಲ್ಲಿ ಹಿಂಸೆ ಅಹಿಂಸೆ, ಶತ್ರು ವಿತ್ರ ಎಂಬ ದ್ವಾಂಡಗಳನ್ನು ವೀರಿದ ತ್ರಿಗುಣಾತೀತ ನಾದ ಲೀಲಾವಿಗ್ರಹಿ ಕಾಲಪ್ರರೂಷನಾದ ಶ್ರೀಕೃಷ್ಣನು ನಸನಗುತ್ತಿದ್ದುವ್ಯಾಸಿಗ್ರಹ ಶೈವ್ಯಪರಿಪಾಲನದ ಉಪದೇಶ ಮಾಡಿದನು. ಅಜುರನನ ಸವಾರಂತಹ ಸಂಕಾಳಣೆಯಾಗಿ ಪರಿಹಾಸಿ ಅಶ್ವಿಂತ ಉಚ್ಚಾರಾದ ಆಧ್ಯಾತ್ಮಿಕ ಭಾಷಾನಾಮ್ರತವನ್ನು ಅವನಿಗೆ ಕುಡಿಸಿ ಅವನ ಕೈಯಿಂದ ವೀರಕೃತ್ಯಾಗಳನ್ನು ಮಾಡಿಸಿದನು.

ಗೀತೆಯ ಸಾಮಧ್ಯವು— ಹೀಗೆ ಇದು ಗೀತೆಯ ಸಂಪೂರ್ಣ ಭಾವಮಿಕಯು. ಈ ಪ್ರಸಂಗದಲ್ಲಿ ಯಾವ ಉಪದೇಶದಿಂದ ಅಜುರನನು ವೀರಕಾರ್ಯಕ್ಕೆ ಪ್ರವೃತ್ತಿಸಾದನೊ ಅದೇ ಗೀತೆಯು. ಯಾವ ಉತ್ತಿಯಿಂದ ಸವಜೀವನದ ಸಂಚಾರವಾಗಿ ಅವನು ಲೋಕಸಂಗ್ರಹಕ್ಕಾಗಿ ಅಶ್ವಿಂತವೀರುವ ರಾಷ್ಟ್ರಕಾರ್ಯವನ್ನು ಮಾಡತ್ತೊಡಗಿದನೊ ಆ ಉತ್ತಿಯೇ ಗೀತೆಯು. ಯಾವ ವಾಣಿಯ ಬಲದಿಂದ ಅಜುರನನ ಷಂಥತನವು ಅಳಿದು ಸ್ಥಾಪಿತನವು ನೀಗಿಹೋಗಿ ಅವನಲ್ಲಿ ಆಯ್ದಿಗೆ ತೇಜಿವು ಬೆಳಗಲಾರಂಭ ಸಿತೊ ಆ ದಿವ್ಯವಾಣಿಯೇ ಗೀತೆಯು. ಅಜುರನನ ಮನಸಿನಲ್ಲಿಯ ನಾನಾ ಧರ್ಮಸಂಕಟಗಳ ತೊಡಕುಗಳನ್ನು ಕಡಿದು ಸರಲ ಮಾರ್ಗವನ್ನು ಮಾಡಿದ ಖಚಿತ ವೀರಿತಿಯು. ಮಾನವೀ ಬುದ್ಧಿಗೆ ತೋರುವ ತತ್ತ್ವಗಳ

ಲ್ಲಿಯ ಪರಸ್ಪರ ವಿರೋಧದ ಸಮಸ್ಯೆಯ ಮಾಡಿ ಬೀಸಾದ ಅಧ್ಯಾತ್ಮಿಕ ರಾಯ ಬೀದಿಯನ್ನು ಹಾಕಿಕೊಟ್ಟೇ ತಪ್ಪಬೋಧಿಯೆ ಗೀತೆಯು. ಎಲ್ಲ ಸಂಸಾರದ ಪ್ರತ್ಯೇಗಳನ್ನು ಘೋವಹಾರದ ಒಗಟುಗಳನ್ನು ಆತ್ಮಸಾಕ್ಷಾತ್ಕಾರದ ಆಧಾರದಿಂದ ಐದಿಸುವ ಮುಂತುವೆ ಗೀತೆಯು, ನಮ್ಮ ಅಡೀ ಜೀವ ನೆವಸ್ತೆ ಪರಮಾತ್ಮಾಮಯ ಮಾಡಿ ಆದನ್ನು ಉಸ್ತರಂತೆ ಬೆಳಗಿಸುವ ದಿಷ್ಟೆ ರಸಾಯನವೆ ಗೀತೆಯು. ನಾವು ನಮ್ಮ ಸಕಲ ಕರ್ಮಗಳನ್ನು ಸರ್ವ ಸಮರ್ಪಣಾಭುದ್ಧಿಯಿಂದ ಪರಮಾತ್ಮನ ನಿನಿತ್ತಮಾತ್ರರಾಗಿ ಮಾಡಿ ನಿರ್ವಹಿಸಿದ್ದು ಸದಾನಂದ ಲೀಲೆಯಲ್ಲಿ ಯಾವಾಗಲೂ ಲೋಲಾಡುವ ಸಾಮಾಜಿಕವನ್ನು ಕೆಡುವ ಜೀವನಾವೃತ್ವವೆ ಗೀತೆಯು. ಅಧ್ಯಾತ್ಮಿಕ ಜ್ಞಾನದ ತಿರುಳನ್ನು ತಿಳಿಹಿ ಭಕ್ತಿಜ್ಞಾನಕರ್ಮಗಳ ಏಕವಾಕ್ಯತೆಯನ್ನು ಮಾಡಿ ಸಂಪೂರ್ಣ ಯೋಗಸ್ಥಿತಿಯನ್ನು ಪ್ರಾಪ್ತಮಾಡಿಕೊಟ್ಟೇ ನಾಧಕರನ್ನು ಜೀವನ್ನು ಕ್ರಿಯಾಗಿ ಮಾಡುವ ಶ್ರೀಷ್ಟಿ ಶಕ್ತಿಯಳ್ಳಿ ಪರಮಗ್ರಂಥವೆ ಗೀತೆಯು. ಸಕಲರೂ ಇದನ್ವರಿತು ಧನ್ಯರಾಗಲಿ.

ಃ. ಗೀತೆಯಲ್ಲಿಯ ಸನಾತನದ್ವರ್ಮನ್.

ಸೂಚನೆ— ಗೀತೆಯು ಯಾವ ಪ್ರಸಂಗದಲ್ಲಿ, ಯಾರಿಂದ, ಯಾರಿಗೆ ಮತ್ತು ಯಾವ ಉದ್ದೇಶದಿಂದ ಹೇಳಲ್ಪಟ್ಟಿತು ಇದನ್ನು ಹೊರ್ಡ ಪ್ರಕರಣದಲ್ಲಿ ಹೇಳಿದೆ. ಇನ್ನು ಇಂಥ ಪ್ರಸಂಗದಲ್ಲಿ ಉಪದೇಶಿಸಿದ ಗೀತೆಯನ್ನು ನಾವು ಯಾವ ಬುದ್ಧಿಯಿಂದ ಕೈಯಲ್ಲಿ ಹಿಡಿಯಬೇಕೆಂಬುದನ್ನು ಸ್ಪಷ್ಟ ಹೇಳಿ ಆ ಮೇಲೆ ಆಗ್ರಹಿಸಿದ್ದಿಲ್ಲಿಯ ಸನಾತನ ಧರ್ಮದ ದರ್ಶನಕ್ಕೆ ತೆರಳುವ.

ಯಾವ ಬುದ್ಧಿಯಿಂದ ಓದಬೇಕು— ಗೀತೆಯ ಪ್ರಸಂಗ ಮತ್ತು ಅದರ ಯೋಗ್ಯತೆ ಇವೆರಡನ್ನು ಸೋಧಿದರೆ ಇದು ಆಸಾಮಾನ್ಯ ಗ್ರಂಥ ವೆಂಬುದು ಒಮ್ಮೆಲೆ ಕಂಡುಬರುವದು. ಇಂಥ ಗ್ರಂಥದ ಉಪದೇಶವು ಏನಿದೆ ಇದನ್ನು ಸೋಧುವದಕ್ಕೂ ಪೂರ್ವದಲ್ಲಿ ಇದರ ಅಭ್ಯಾಸವನ್ನು

ಯಾವ ಬುದ್ಧಿಯಿಂದ ಯಾವ ಪ್ರಾರ್ಥಭಾಸನೆಯಿಂದ ಅರಂಭಸರೋಕು ಇದರ ದಿಗ್ದಿರ್ಚನವನ್ನು ವಾಡುವದು ಅವಶ್ಯವು. ಯಾವಾಗಲೂ ಯಾವದೇ ವಿದ್ಯೆಯು ಅಧಿಕೃತನಿಂದ ಕೊಡಪ್ಪಟ್ಟ ಅಧಿಕಾರಿಯಿಂದ ಗ್ರಹಿಸಲ್ಪಟ್ಟ ತೆಂದರೆ ಹೊಗ್ಗುವಾಗುವದು. ಗೀತೆಯಾನ್ನು ಎಲ್ಲರೂ ಓದಬಹುದು, ಕೇಳಬಹುದು; ಅದರೂ ಅದರ ಹೊಗ್ಗು ಫಲವು ದೊರೆಯಬೇಕಾದರೆ, ಶ್ರೀಕೃಷ್ಣನು ಕೊನೆಗೆ ಹೇಳಿದಂತೆ, ತಪಸ್ವಿಲಿದವನಿಗೆ, ಭಕ್ತಿನಿಲಿದವನಿಗೆ, ಕೇಳುವ ಇಚ್ಛೆ ಇಲ್ಲಿದವನಿಗೆ, ದೋಷಬುದ್ಧಿಯಿಂದ ಸೋಧುವವನಿಗೆ ಇದನ್ನು ಹೇಳಬೇಕೂದು. ಅಧಾರತ್ ನಾವು ಹೊಗ್ಗು ಶಿಷ್ಯರಾಗಬೇಕಾದರೆ ನಮ್ಮಲ್ಲಿ ತಪಸ್ಸು, ಭಕ್ತಿ, ಕೇಳುವ ಇಚ್ಛೆ ಮತ್ತು ಗುಣೈಕರ್ದಾಷ್ಟಿ ಇತ್ತು ಅವಶ್ಯವಿರುವವು. ಅರ್ಜುನನ ಮನಃಸಿತಿಯು ಗೀತೆಯಾನ್ನು ಕೇಳುವಾಗ ಆ ತರಹದಿಂತ್ತು. ಅದುದರಿಂದಲೇ ಶ್ರೀಕೃಷ್ಣನು ಈ ‘ಗುಹ್ಯಾತ್’ ಗುಹ್ಯೆ ತರಂ’— ಗುಟ್ಟಿನ ಗುಟ್ಟನ್ನು— ಅವನಿಗೆ ಹೇಳಿದನು. ಅರ್ಜುನನ ಗುಣ ಗಳ ಅಲ್ಪಾಂಶವಾದರೂ ನಮ್ಮಲ್ಲಿ ಇರದೇ ಹೋದರೆ ನಾವು ಗೀತೆಯಾನ್ನು ಕೇಳಲಿಕ್ಕೆ ಅನರ್ಹರು. ಗೀತೆಯು ಒಳ್ಳೆ ಕಾಷ್ಯವಿದೆ, ಅದನ್ನು ದೊಡ್ಡ ವರು ಹೇಳಿದಾರೆ, ಅದು ಚನಾಂಗಿ ಅಚ್ಚಾಗಿದೆ, ಅದು ಧರ್ಮಾರ್ಥವಾಗಿ ದೊರೆತಿದೆ ಎಂಬ ಮುಂತಾದ ವಿಚಾರಗಳಿಂದ ಪ್ರೇರಿತರಾಗಿ ಓದಿದರೆ ಅದರಿಂದ ಆಗತಕ್ಕ ನಿಜವಾದ ಲಾಭವು ಎಂದಿಗೂ ಆಗದು. ಅದೇ ನಮ್ಮ ಅಂತಹಿಕರಣವು ಅರ್ಜುನನಂತೆ ಧರ್ಮಸಂಕಟದಿಂದ ತಲ್ಲಿಣಿಸುತ್ತಿದ್ದರೆ, ಕರ್ಮದ ಲೋಪವು ತೊಡೆಯುವದೆಂದು ಮನಸು ಭಯಗೊಂಡಿದ್ದರೆ, ದ್ವಾಂಭಂಗುರ ಸುಖವನ್ನು ಬಿಟ್ಟು ಶಾಶ್ವತ ಸುಖವನ್ನು ಪಡೆಯಬೇಕೆಂದು ಇಚ್ಛೆ ಇದ್ದರೆ, ಈ ಗ್ರಂಥವನ್ನು ಕೈಯಲ್ಲಿ ಕೊಳ್ಳಬೇಕು. ನಾವು ನರರು ಹೃದಯಸ್ಥಾನಾರಾಯಣನಾನ್ನು ಜಾಗ್ರತ್ವವಾಡಿ ಅವನ ಈ ಲೀಲಾವಿಹಾರದಲ್ಲಿ ಅವನ ನಿಮಿತ್ತಮಾತ್ರರಾಗಿ ಸಡೆಯುವ ಅನಂದವನ್ನು ಪಡೆಯುವ ದಿದ್ದರೆ ಈ ಪ್ರಸ್ತುತವನ್ನು ಓದಬೇಕು. ವಾಣಿಯಿಂದ ಓದಿ ಬುದ್ಧಿಯಿಂದ ತಿಳಿದು ಒಗೆದುಬಿಡುವ ಪ್ರಸ್ತುತವು ಇದಲ್ಲ. ಸಕಲ ಜೀವನವನ್ನು ಅಧ್ಯಾತ್ಮವಾಯ ಮಾಡುವದೇ ಇದರ ಉದ್ದೇಶವಿರುವದರಿಂದ ಅಧ್ಯಾತ್ಮಾನುಭವಕ್ಕೆ ಸಿದ್ಧರಾಗಿ ನಾವು ಗೀತೆಯ ಅಭ್ಯಾಸವನ್ನು ಪ್ರಾರಂಭಸರೋಕು.

ಯಾಕೆಂದರೆ ಅನುಭೂತಿಯೇ ಆಧ್ಯಾತ್ಮಿಕಾಸ್ತದ ತಳಹದಿಯು. ಅದು ಇಲ್ಲದ ಕೇವಲ ಶಾಷ್ಟಿಕ ಅಥವಾ ಬೌದ್ಧ ಚಜ್ಞಾನಕ್ಕೆ ಆಧ್ಯಾತ್ಮದಲ್ಲಿ ವಿಶೇಷ ಮಹತ್ವವಿಲ್ಲ. ಎಲ್ಲ ಗ್ರಂಥಗಳನ್ನೂ ಏಡಿ ಪರಿಶೀಲಿಸಿದರೂ ಆಧ್ಯಾತ್ಮಾನುಭವವು ಏನೂ ಇಲ್ಲದೆ ಹೋದರೆ ‘ಈತ್ಯಾಯ ತಾ ಹೊತ್ತಿರೇನು’ ಎಂಬಂತೆ ಸ್ತುತಿಯಾಗುವದು. ಗುದ್ದೆದಂಥ ಪಾಂಡಿತ್ಯಕ್ಕೆಂತಲೂ ಎಳ್ಳುಪುಟ್ಟ ಅತ್ಯಾನುಭವವು ಹೊಚ್ಚು ಮಹತ್ವದಿರುವದು. ‘ಸ್ವಲ್ಪಮಹಾಸ್ವಧರ್ಮಸ್ವತ್ತಾಯಾತ್ಮೇ ಮಹತ್ತೋಽಭಯಾತ್’, ಎಂಬ ಗೀರೆಯಾ ಉಕ್ತಿಯಂತೆ ಅತ್ಯಾನುಭವದ ಕಿಂಜಿದಂತವು ಸಹ ಹೊರಕ್ಕೊಂಡು ಸಾಧನೀಭಾತವಾಗುತ್ತಿದೆ. ಅದುದರಿಂದ ಗೀರೆತೋರ್ವದೇಶವನ್ನು ಕೇಳಲನುವಾದವರಿಗೆ ಕೇಳಿಗಿನ ದೇಂದೇ ವ್ಯಾಧಿನೆಯಿರುವದು.

ಒಡುಗರಿಗೆ ಬಿನ್ನದಪ್ಯ— ಒಡುಗರಿಗೆ ಜೀವನಸಮಾದ್ರದ ತಳವನ್ನು ಕಂಡು ಮತ್ತೆ ಮೇಲೆ ಬರಲಿಕ್ಕೆ ಸಿದ್ಧರಾಗಬೇಕು ಅಂದರೆ ದಿವ್ಯಜ್ಞಾನದ ಮುತ್ತು ಈ ಗೀರೆಯಲ್ಲಿ ದೊರೆಕುವದು. ಅಲೆಲ್ಲಿಲಕ್ಷಲೆಲ್ಲಿಲ ವಾದ ಈ ಬೀಂಬನಸಮುದ್ರವನ್ನು ಶುದ್ಧಿಬ್ಧಿಯ ಮೇರುದಂಡದಿಂದ ಕಡೆದು ದಿವ್ಯಮೃತವನ್ನು ತೆಗೆದು ಸರ್ವರೇವಾದಲಿಕ್ಕೆ ನಾವು ಸಸ್ವಧಿರಾಗಲಿಕ್ಕೆ ಬೇಕು. ಏನೋರ್ ಒಂದು ಜನ್ಮವು ಬಂದಿರುವದು, ಹೇಗಾದರೂ ಇದ್ದ ಬಿದ್ವ ಮಣಿ ವ್ಯೇಯನ್ನು ಮಣಿಲ್ಲಿಕ್ಕೆ ಮಾಡುವಾದರಾಲ್ಲಿತು, ಎಂಬ ಕ್ಷುದ್ರತಾಮಾಸ ವೃತ್ತಿಯನ್ನು ಬಿಟ್ಟು ಇಲ್ಲಿಯೆ, ಈ ದೇಹದಲ್ಲಿರುವಾಗೆ ಲಿಂಗ ನಮ್ಮ ಅತ್ಯದ ಅಪರ್ತ್ಯವನ್ನು ಅನುಭವಿಸಿಬಿಡುವೆವೆಂಬ ಉತ್ಸಾಹವನ್ನು ನಾವು ಹಿಡಿಯಲಿಕ್ಕೆ ಬೇಕು. ನಡೆಯಿರಿ. ಅಸ್ತಿಮಯಾದಿ ಕೋಶಗಳನ್ನು ದಾಟಲನುವಾಗುವ. ಈ ಮಾರ್ಗದಿಂದ ಸಾಗುತ್ತಿರುವಾಗ ಅತ್ಯಜ್ಞಾನದ ವಿದ್ಯಾತ್ಮಿನ ಸೇಳಕುಗಳನ್ನು ಸಹಿಸಲಿಕ್ಕೆ ಸಿದ್ಧರಾಗುವ. ಪ್ರತಿಯೊಂದು ಬಗೆಯ ಕ್ಷುದ್ರತ್ವ, ದೂರಿಲ್ಲ, ಕ್ಷೇತ್ರಭೂಗಳನ್ನು ಕಾಲ್ಪಣಿಗೆ ಮೆಟ್ಟಿ ವೀರಪಾಥನೆಂತೆ ಮುಂದಾಗಿರಿ. ವಾಧರ್ಮಾರಥಿಯನ್ನು ನಿಮ್ಮ ಅಂತಃಕರಣದ ಸಾರಥಿಯನ್ನಾಗಿ ನೇರಿಸಿರಿ. ಗೀರೆಯಾ ಆಧ್ಯಾತ್ಮಿಕ ಬೀಂಬನದ ಆದಿಗ್ರಂಥವೆಂದು ಅದನ್ನು ಕೈಯಲ್ಲಿ ಹಿಡಿಯಿರಿ. ಅಂಥ ಶ್ರದ್ಧೆಯಿಂದ ಅದನ್ನು ಓದಬೇಡಿ. ಕೇವಲ ಶ್ರೀಕೃಷ್ಣನು ಅದನ್ನು ಹೇಳಿದೆ

ನೇಂದು ಅದನ್ನು ಪೂರ್ಣಿಸಬೇಕಿರಿ. ವಾಗ್ಯದಲ್ಲಿ ಸುರಿದರೆಂಬ ಮಾತ್ರ ಕ್ಷೇತ್ರ ಅದನ್ನು ಅದರಿಸಬೇಕಿರಿ ಆಗ್ರಹಿಸಬೇಕಿರಿ ಅನಾದಿ ಸತ್ಯವನ್ನು ಹೇಳುವದು. ಯಾವ ಸತ್ಯವನ್ನು ನೀವು ನಿನ್ನ ಅಂತಹಿಕರಣದಲ್ಲಿ ಅನುಭವಿಸಬಹುದೋ ಅಂತಹದ ಹೇಳುವದರು. ಸಂಶಯಗ್ರಹಿತ ಅಜ್ಞಾನನ ಮನಸನ್ನು ಪರಿಪರಿಯಾದ ತಣಿಸಿ ತೃಪ್ತಿ ಮಾಡಿದ ಪರವಾತ್ಮನು ನಿಮ್ಮೆಲ್ಲರ ಹೃದಯದಲ್ಲಿ ರುಹನು. ಅವನನ್ನು ದೊರಕಿಸಬೇಕೆಂಬ ಎಣ್ಣೆ ರವೈ ನಮಗೆ ಹುಟ್ಟು ಲುಕ್ಕೆ ಗೀತೆಯೊಂದು ನಾಧನವು. ಕುರುಕ್ಕೇತ್ತಿದ ಪುಣ್ಯಭಾವಿಯಾದ್ಯೇ ಅಜ್ಞಾನನಿಗೆ ಅದ ಮಂತ್ರೋಪದೇಶದ ಸ್ವಸರುಜ್ಞಾರವು. ವ್ಯಾಸರ್ಥಾತ್ಮಿಕ್ಯಾ, ಧರ್ಮಕ್ಕೇತ್ತಿನಾದ ನಮ್ಮ ಹೃದಯಕಾಶದಲ್ಲಿ ಈ ಕ್ಷಣಕ್ಕೆ ಆಗುವದು ಶಕ್ಯವು. ಅದಸ್ವನುಭವಿಸುವ ನಿಶ್ಚಯವು ಮಾತ್ರ ಬೇಕು. ಈ ಗೀತೆಯೆಂಬ ಚಿಂದ್ಯದ ಪರೀಕ್ಷೆಯನ್ನು ಅನುಭವದ ಉಗ್ರಗ್ರಹಿಸ ಮೇಲೆ ಮಾಡಿರಿ. ಒರೆಗ್ಲಿಗೆ ಸರಿದೊರಿದರೆ ನಿಮಗೆ ಖರಣುಕ್ತವಾಗುವದು. ಇಲ್ಲಿರುದ್ದರೆ ನೀವು ಇದನ್ನು ಬಿಟ್ಟುಬಿಡಬಹುದು. ನೋಡಿರಿ. ಆಧ್ಯಾತ್ಮಿಕ ಬೇವಸದ ನಿಜ ನಿತ್ಯಸಂಧರ ಸೂಬಗು ನಿಮಗೆ ಸ್ವಲ್ಪಾದರೂ ಸೆರೆಂಕಿದ್ದರೆ ಈ ಗ್ರಂಥದ ವಾಚನ ಮನಸ ನಿಧಿಧ್ವಾಸಗಳು ನಿಮಗೆ ಹಿತಿವಿಾರಿದ ಆಸಂದ ವನ್ನು ಕೊಡುವವು. ಗೀತೆಯನ್ನು ಕೈಯಲ್ಲಿ ಹಿಡಿಯುವವರಿಗೆ ಇನ್ನೊಮ್ಮೆ ಸಾವು ಹೇಳುವದೇನಂದರೆ ಎಲ್ಲ ಸ್ಥಿತಿಯಲ್ಲಿಯೂ ಆತ್ಮಸಂಧರೇ ನಮ್ಮೆಲ್ಲರ ಗುರಿಯಿರುವದು. ‘ಆತ್ಮಸಂಧರ ಕಾಮಾಯ ಸರ್ವಂ ಪ್ರಿಯಂ ಭವತಿ’ ಎಂಬ ಸನಾತನ ತತ್ವವು ಅಕ್ಷರಶಃ ನಿಜವಿರುವದು. ಅದರೆ ಆ ಆಸಂದವು ನಮ್ಮೆಲ್ಲರಿಗೂ ದೂರೆಯದೆ ಇದ್ದುದರಿಂದ ನಾವು ಅದನ್ನು ಅಲ್ಲಿ ಇಲ್ಲಿ ಆ ಈ ವಸ್ತುವಿನಲ್ಲಿ ಹುಡುಕುವೇವು. ಆ ಆತ್ಮಸಂಧವನ್ನು ದೊರಕಿಸಿಕೊಟ್ಟು ಪರಮಾತ್ಮನ ಈ ಸ್ವಾಸ್ಥಿಲ್ಲಿಯಲ್ಲಿ ಭಾಗಿಗಳಾಗುವ ಭಾಗ್ಯವನ್ನು ನಮ್ಮುಡಿಯಲ್ಲಿ ಕಟ್ಟಿಕೊಡುವದಕ್ಕಾಗಿಯೇ ಗೀತೆಯ ಅವತಾರವಿರವದು. ಈ ಧೃಷ್ಟಿಯಿಂದ ಈ ಬುದ್ಧಿಯಿಂದ ಗೀತೆಯನ್ನು ಪರಿಶೀಲಿಸಿರಿ. ಅಂದರೆ ಗೀತೆಯ ಗುಟ್ಟು ತಿಳಿದು ಧನ್ಯರಾಗುವಿರಿ.

ಸನಾತನ ಮತ್ತು ಯುಗಧರ್ಮಗಳು— ಯಾವ ಬುದ್ಧಿಯಿಂದ ಗೀತೆಯನ್ನು ಓದಬೇಕೆಂಬುದನ್ನು ನೋಡಿದಮೇಲೆ ಗೀತಾಧರ್ಮವನ್ನು

ವಿಚಾರಿಸುವ ಹೊದಲು ಅದರಲ್ಲಿ ಹೇಳಿದ ಸನಾತನ ಮತ್ತು ಯುಗಧರ್ಮ ಗಳಿಂದರೇನು ಇದನ್ನು ಸೋಽದರ್ಶಕಾಗಿದೆ. ಯಾವುದು ತ್ರಿಕಾಲಾಬಾಧಿತ ವಾಗಿ ಒಂದೇಸವನೆ ಅಕ್ಷಯಿಯದೆ ಇರುವದೂ ಅದೇ ಸನಾತನ, ಶಾಶ್ವತ, ಸಿಕ್ಕು, ಸಕ್ತಿ, ಧರ್ಮವು. ಯಾವುದು ದೇಶಕಾಲಪರಿಸ್ಥಿತಿಯಂತೆ ಬದಲಾಗುವದೂ ಅದೇ ಕಾಲಧರ್ಮವು, ಯುಗಧರ್ಮವು. ಸನಾತನಧರ್ಮವು ಯಾವದೇ ದೇಶಕಾಲಪರಿಸ್ಥಿತಿಯಲ್ಲಿ ಸತ್ಯವಿರುವದು, ಅದು ಅವಯಾದಿತವು. ಯುಗಧರ್ಮವು ಕಾಲಕಾಲಕ್ಕೆ ಬದಲಾಗುವದು, ದೇಶಕಾಲಸ್ಥಿತಿಗಳಿಂದ ಮಾರ್ಯಾದಿತವು. ಪ್ರತಿಯೊಂದು ಧರ್ಮಗ್ರಂಥದಲ್ಲಿ ಸನಾತನ ಮತ್ತು ಯುಗಧರ್ಮಗಳ ಜೀರ್ಣಕ್ಷಯದು ಸತ್ಯಭಾವಿಕವೇ. ಅದರೇ ಯಾವ ಗ್ರಂಥದಲ್ಲಿ ಸನಾತನಧರ್ಮವೇ ಹೆಚ್ಚಾಗಿ ಮತ್ತು ಹೆಚ್ಚಿನ ಆಧಿಕಾರದಿಂದ ಉಪದೇಶಿಸಲ್ಪಟ್ಟಿರುತ್ತದೋ ಆಗ್ರಂಥವೇ ಚಿರಕಾಲ ಬಾಳುವದು. ಸನಾತನಧರ್ಮವು ಸಾಯಂಸಿದ್ಧಂತೆ, ಸಮಾದ್ರವಿದ್ಧಂತೆ, ಯುಗಧರ್ಮಗಳು ದೀಪಗಳಿದ್ಧಂತೆ, ಕರೀತೊರಿಗಳಿದ್ಧಂತೆ. ‘.....ಪ್ರತಿಷ್ಠಾಯಂ.....ಶಾಶ್ವತಸ್ಯ ಚ ಧರ್ಮಸ್ಯ ಸುಖಸ್ಯೈಕಾಂತಿಕಸ್ಯ ಚ’ ಎಂದು ಶ್ರೀಕೃಷ್ಣನು (ಅ. ೬೮- ಮಂ. ೨೭) ಹೇಳಿದ್ದಾದರೂ ಇದೇ ಆಧ್ಯಾತ್ಮಿಕಲ್ಲಿಯೇ. ಗೀತೆಯಲ್ಲಿ ಯುಗಧರ್ಮವು ಅಕ್ಷಯವಿದೆ. ಅದುದರಿಂದಲೇ ಅದು ಇದುವರೆಗೆ ಬಾಳಿಜನ್ಮಾನ ಸಮ್ಮುಲಿರಿಗೆ ಸರ್ವವಾಸ್ತವಾಗಿರುವದಲ್ಲದೆ ಪಾಶ್ಚಾತ್ಯರಿಗೂ ಪರಧರ್ಮಾಯಿರಿಗೂ ಅದರಣೀಯವಾಗಿದ್ದ ಜನ್ಮಿ ಪ್ರಸಾರ ಹೊಂದುತ್ತಿದೆ. ಅದುದರಿಂದಲೇ ಈ ಗ್ರಂಥವು ಹಳೆಯದಾದರೂ ನಾವು ಈಗಷ್ಟೆ ಅದರಿಂದ ಸಾಫ್ತೆರ್ಯಾಸ್ಯನ್ನು ಪಡೆಯುತ್ತಿದ್ದೇವೆ. ಗೀತೆಯಲ್ಲಿಯ ಗಹನಗಂಭೀರ ವಿಚಾರಗಳಾಚಿಗೆ ಜನ್ಮಿ ಯಾವ ತತ್ವಜ್ಞಾನಿಗಳೂ ಹೊರ್ಗಲು ನಾಢ್ಯವಾಗಿಲ್ಲ. ಮಂತ್ರಕರ್ತೃಗಳಾದ ಉಪನಿಷದಾದಿಗಳನ್ನು ಬರೆದ ಮುಷಿಗಳು ಯೋಗಸ್ಥಿತಿಯಲ್ಲಿರುವಾಗ ಕಂಡುಹಿಡಿದ ವ್ಯಕ್ತಾವ್ಯಕ್ತಃಷ್ಟಿಗಳ ಗುಣಗಳನ್ನು ಬಹಿಮುಖಿ ಪ್ರವೃತ್ತಿಯುಳ್ಳ ಈಗಿನ ಎಷ್ಟೀರಾರ್ಥಿಕರು ತಿಳಿದುಕೊಳ್ಳುವದು ಸಹ ಕಷ್ಟವಾಗಿದೆ. ಗೀತೆಯ ಸಂಗತಿಯಾದರೂ ಅದೇ ಇರುವದು. ವಿಶಿಷ್ಟದೇಶಕಾಲಪರಿಸ್ಥಿತಿಗೆ ಅವಕ್ಷಯಿದ್ದ ಗ್ರಂಥಗಳು ಆಯಾ ದೇಶಕಾಲಪರಿಸ್ಥಿತಿಗಳು ಅಳುಷೋದವೆಂದರೆ ನಷ್ಟಿಗೆ

ಪ್ರತಿಯವಾಗುತ್ತದೆ. ಅದರೆ ಗೀತೆಯಂತೆ ಸನಾತನಧರ್ಮವನ್ನು ಹೇಳುವ ಗ್ರಂಥಗಳು ಜನರ ಚಿಕ್ಕಕ್ಕೆ ನಿತ್ಯನೈಸವಾದ ಬಿಳಿಕನ್ನು ಕೊಡುತ್ತದೆ. ಪ್ರತಿಯುಗದಲ್ಲಿ ಪ್ರತಿಪ್ರಸಂಗದಲ್ಲಿ ಪ್ರತಿಪರಿಸ್ಥಿತಿಯಲ್ಲಿ ಪ್ರತಿಯೊಬ್ಬನಿಗೆ ಹೊಸ ಸಭ್ಯತ್ವಯನ್ನು ಕೊಡುವ ಗ್ರಂಥಗಳಲ್ಲಿ ಗೀತೆಯು ಅತ್ಯಂತ ಶ್ರೀಷ್ಟವಾದದ್ದೀಂದು ಹೇಳಬಹುದು.

ಸನಾತನ ತತ್ವಜ್ಞನವು— ಯಾವದೇ ಧರ್ಮದ ವಿಚಾರಮಾಡುವಾಗ ಅದರಲ್ಲಿ ಯಾವಾಗಲೂ ಎರಡು ಖಾಗಗಳನ್ನು ಮಾಡಬೇಕಾಗುವದು. ಒಂದು ತತ್ವಜ್ಞನವು ಇನ್ನೊಂದು ಅದರ ಸಾಕ್ಷಾತ್ವಾರಸಾಧನವಾದ ಆಚಾರವು. ತತ್ವಷ್ಪರೂಪವು ಯಾವಾಗಲೂ ಹೆಚ್ಚು ನಿಶ್ಚಯವು ಮತ್ತು ಆಬಾಧಿತವಿರುವದು. ದೇಶ, ಕಾಲ, ವ್ಯಕ್ತಿ ಮುಂತಾದವುಗಳು ಬದಲಾದಂತೆ ಆಚಾರವು ಬದಲಾಗುವದು. ಹೀಗಿದ್ದರೂ ಪಾಶ್ಚಾತ್ಯರಂತೆ ಸಮೂಲಿ ತತ್ವಜ್ಞನವು ಬೀರಿ ಮತ್ತು ಆಚಾರವು ಬೀರಿ ಹೀಗೆ ಇದುವರಿಗೆ ಎಂದರೂ ಆಗಿಲ್ಲ. ಸಮ್ಮಾನತತ್ವಜ್ಞನಿಗಳು ಸ್ವತಃ ತಾವೇ ಆಚಾರಕ್ಕೆಲರಿದ್ದು ತಮ್ಮ ತತ್ವಜ್ಞನಕ್ಕೆ ಸುಗುಣವಾದ ಆಚಾರವನ್ನು ಕಾಲಕಾಲಕ್ಕೆ ಪ್ರಸಾರಿಸುತ್ತ ಬಂದಿದ್ದಾರೆ. ಮತ್ತುಯಾವಾದ ಪಕರು ತತ್ವಜ್ಞನಿಗಳಿದ್ದುದಲ್ಲಿದೆ ಆಚಾರಧರ್ಮ ಸಾಧಾರಕರೂ ಇದ್ದರು. ಅವರು ಬಿಯ ತತ್ವಜ್ಞನದ ಹೊತ್ತಿಗೆಗಳನ್ನು ಹೊಸೆದು ಹೊರಟು ಹೋಗಲಿಲ್ಲ. ಅದರೆ ಅದಕ್ಕನುಸರಿಸಿ ಪ್ರತ್ಯಕ್ಷೇ ಆಚರಣೆ ಹೇಗೆ ಮಾಡಬೇಕೆಂಬುದನ್ನು ನಿಶ್ಚಯಿಸಿ ಅದರಂತೆ ತಾವು ಮಾಡಿ ಜನರಿಂದ ಹಾಗೆ ಮಾಡಿಸಿ ಹೋಗಲಿದ್ದರು. ಗೀತಾಧರ್ಮದ ಮಾತಾದರೂ ಹೀಗೆಯೇ ಇರುವದು. ಗೀತೆಯು ಬರಿಯ ತತ್ವಜ್ಞನವನ್ನು ಹೇಳುವದಿಲ್ಲ. ಅದರ ಜೂತೆಗೆ ಆ ತತ್ವಕ್ಕನುಸರಿಸಿರುವ ಆಚಾರವನ್ನು ಹೇಳುವದು. ಅದರೆ ಇಲ್ಲಿ ಈಗ ಅದರಲ್ಲಿಯ ಸನಾತನ ತತ್ವಜ್ಞನವನ್ನೇ ಮೊದಲು ಸೋಜ ಬೇಕಾಗಿದೆ.

ಸಿದ್ಧಿಯು— ತತ್ವಜ್ಞನವೇಂದರೆ ಆಯಾ ಧರ್ಮಕ್ಕೆ ಆಧಾರಭೂತವಾದ ಸಹ್ಯಗಳ, ಪ್ರಮೇಯಗಳ, ಜ್ಞಾನವು. ಮನಸ್ಸನ ಪರಮಧ್ಯೇಯವು, ಜೀವ ಜಗತ್ತು ಪರಮವಸ್ತು ಇವುಗಳ ಪರಸ್ವರ ಸಂಬಂಧವು, ಕರ್ಮ, ಕರ್ಮಭಂಧನ ಮುಂತಾದವುಗಳ ಬಗ್ಗೆ ಆಯಾ ಧರ್ಮದವರು ಮಾಡಿಟ್ಟೇ

ಸಿದ್ಧಾಂತಗಳೇ ಆಯಾ ದರ್ಮದ ತತ್ವಜ್ಞನವೆನಿಸುವದು. ಹಾಗೆ ಗೀತೆಯ ತತ್ವಜ್ಞನವೇನಿರುವದು ಇದನ್ನು ನೋಡುವ. ಮೊದಲು ಗೀತೆಯ ಧೃಷ್ಟಿಯಂದ ಪರಮ ಪದವು, ಪರಾಸಿದ್ಧಿಯು, ಸಂಸಿದ್ಧಿಯು, ಮನುಷ್ಯನ ಎಲ್ಲಕ್ಕೂ ಹೆಚ್ಚಿನ ಧೈರ್ಯವು ಯಾವುದು ಇದನ್ನು ವಿಚಾರಿಸಿದರೆ, ಬಲ್ಕಿ ಸ್ಥಿತಿಯು, ಬ್ರಹ್ಮನಿವಾರಣವು, ಜನ್ಮ ಮತ್ತು ವಸನ್ನ ದಾಟುವದು ಅಥವಾ ಇನ್ನೊಂದು ಬಗೆಯಂದ ಹೇಳುವದೆಂದರೆ, ಪರಮಾತ್ಮನಲ್ಲಿ ನಾಯುಜ್ಞವನ್ನು ಹೊಂದುವದು, ಅವನಲ್ಲಿ ಪ್ರವೇಶಿಸುವದು ಇದೇ ಇರುವದು. ಇದು ದೇಹ ಬಿಟ್ಟಮೇಲಿನ ಪರಮಸ್ಥಿತಿಯು. ದೇಹವಿರುವಾಗ ವಾಪತ್ರಣಗಳನ್ನು ದಾಟಿರೋಣ, ಸುಖದುಃಖಗಳಾಚೆಗಿರೋಣ, ಪರಮ ಶಾಂತಿ ಮತ್ತು ನಿಶ್ಚಲವಾದ ಸುಖವನ್ನನುಭವಿಸಿರೋಣ, ಕರ್ಮದಿಂದ ಅಲಿಪ್ತವಿರೋಣ ಇದೇ ಗೀತೆಯಂತೆ ಹೆಚ್ಚಿನ ಧೈರ್ಯವು. ಈ ಬಗೆಯಂದ, ನರನು ಬದುಕಿರುವಾಗ ಪರಮಾತ್ಮನ ಜ್ಞಾನಭಕ್ತಿಗಳಿಂದ ಕೂಡಿದವನಿದ್ದು ಕರ್ಮಬಂಧನದಿಂದ ಅಲಿಪ್ತವಿರುವದು ಮತ್ತು ದೇಹ ಬಿಟ್ಟಮೇಲೆ ಪ್ರಸರಣನ್ನು ರಹಿತ ಪರಮಾತ್ಮನಾಯುಜ್ಞವನ್ನು ಪಡೆಯುವದು ಇದೇ ಮನುಷ್ಯನ ಪರಮ ಧೈರ್ಯವೆಂದು ಗೀತೆಯ ನಿಶ್ಚಯವಿರುವದು. ಸುಖದುಃಖಾದ ದ್ವಾಂದ್ವಗಳ ಗೊಂದಲದಿಂದ ಬೇಸರಗೊಂಡ. ಶ್ರವಿಧತಾಪಗಳಿಂದ ತಲ್ಲಣಿಸುತ್ತಿರುವ, ಜೀವನು ಅಥವಾ ವ್ಯಕ್ತಿಯು ಈ ಸ್ಥಿತಿಯನ್ನುಹೊಂದಬೇಕೆಂದು ಯಾವಾಗಲೂ ಆತುರಪಡುತ್ತಿರುವನು. ಆ ಸ್ಥಿತಿಯನ್ನು ಪಡೆಯಲಿಕ್ಕೆ ಬೇರೆ ಬೇರೆ ಸಾಧನಗಳು ಅಥವಾ ಮಾರ್ಗಗಳಿರುವವು. ಅವುಗಳನ್ನು ಮುಂದಿನ ಪ್ರಕರಣಗಳಲ್ಲಿ ವಿವರಿಸಿರುವಂತೆ ಅದರ ತತ್ವಜ್ಞನವನ್ನು ಇಲ್ಲಿ ಸಂಕ್ಷೇಪದಿಂದ ಹೇಳುವ ವಿಚಾರವಿದೆ.

ಜೀವ ಜಗತ್ತಾ ಮತ್ತು ಈತ್ತರ— ಎಲ್ಲಕೂ ಮೊದಲು ಮನುಷ್ಯನಿಗೆ ‘ನಾನು ಇರುವೆನು’ ಎಂಬ ಭಾನವು ಅಗುವದು ಮತ್ತು ಈ ಭಾನವು, ಈ ಎಷ್ಟು ರವು, ಈ ಜ್ಞಾನವು, ಅವನು ಏನು ವಾಡಿದರೂ ಅವನನ್ನು ಬಿಡುವದಿಲ್ಲ. ಈ ಭಾನವಿದ್ದ ಚಿತ್ತವೇ ಆಹಂಕಾರವಿಶಿಷ್ಟ ಜೀವವೆನಿಸುವದು. ಆ ಮೇಲೆ ಅವನಿಗೆ ಇಂದ್ರಿಯಗೊಳಿಸಿರವಾಗುವ ಸೃಷ್ಟಿಯ ಭಾನವು

ಆಗುವದು. ಹೀಗೆ ಗೋಚರವಾಗುವದೆಲ್ಲ ಜಗತ್ತೇ ಎನಿಸುವದು. ಮುಂದೆ ಜಗತ್ತುತ್ವನು ಯಾರಾದರೂ ಇರಲಿಕ್ಕೆಬೇಕು, ತನಗೂ ಜಗತ್ತಿಗೂ ಮೂಲ ಕಾರಣವೇನಾದರೂಂದು ಇದೆ ಎಂದು ವಿಜಾರಿಸುತ್ತೇ ಹೋಗಲಾಗಿ ಪರ ಮಾತ್ರನೇ ಕಲ್ಪನೆಯು ಅವನಿಗೆ ಬರುವದು. ಹೀಗೆ ಬೇವ, ಜಗತ್ತೇ, ಪರ ಮೇಶ್ವರ, ಅಧ್ಯಾತ್ಮ, ಭಾಷಾನ, ಜ್ಞೋಯ ಈ ತ್ರಿಪುಟಿಯ ಸಮಗ್ರ ಮತ್ತು ಅಸಂಶಯ ಭಾಷಾನವೇ ತತ್ವಭಾಷಾನವೆನಿಸುವದು. ಈ ಮೂರು ವಸ್ತುಗಳ ಯಾಥಾರ್ಥ ಸಂಬಂಧವು ತಿಳಿಯಿತೆಂದರೆ ಮತ್ತು ಆ ತಿಳಿವು ಸ್ಥಿರವಾಯಿತೆಂದರೆ ಮನುಷ್ಯನು ಸಿದ್ಧನಾಗುವನು. ಇದೇ ವಿಷಯವನ್ನು ಗೀತೆಯು ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ರೀತಿಯಿಂದ ಹೇಳಿ ರುವದು. ಹೈತ್ರಿ ಅಂದರೆ ಪ್ರಕೃತಿಯಿಂದ ಶರೀರವು ಹೈತ್ರಿಜ್ಞ ಅಂದರೆ ಪುರುಷನು; ಪ್ರಕೃತಿ ಅಂದರೆ ಸೃಷ್ಟಿನಿರ್ಮಾಣಕ್ಕೆ, ಪುರುಷ ಅಂದರೆ ಸುಖದುಃಖಗಳಿಗೆ ಕಾರಣನಾದವನು; ಕ್ಷರ ಅಂದರೆ ನಾಶಕೊಂಡುವ, ಅಕ್ಷರ ಅಂದರೆ ನಾಶರಹಿತ ಅವ್ಯಾಕ್ರಿತ; ಹೀಗೆ ಬೇರೆ ಬೇರೆ ಶಬ್ದಗಳ ಉಪಯೋಗವು ವಾದೆಲ್ಲ ಟೈದ್ದರೂ ಗೀತೆಯ ತತ್ವಭಾಷಾನದಲ್ಲಿ ಎಲ್ಲಿಯೂ ವಿರೋಧವಾಗಲಿ ಅವಧಿತೆಯಾಗಲಿ ಕಂಡುಬರುವದಿಲ್ಲ.

ವರವಾತ್ಮನು— ವೇದಲು ಜ್ಞೋಯದ, ಪರಮಾತ್ಮನ ಅಧ್ಯಾತ್ಮ ಪುರುಷೋತ್ತಮನ ಕಲ್ಪನೆಯನ್ನು ಸೋಧುವ. ಗೀತೆಯಲ್ಲಿ ವರ್ಣಿಸಲ್ಪಟ್ಟ ಪರಮಾತ್ಮನು ಅಸಂಶಗುಣನಾ ಅಸಂಶಕ್ತಿಯಾ ಇದ್ದ ಸರ್ವವ್ಯಾಪಕನು, ಸರ್ವಭರ್ತನು, ಸೃಷ್ಟಿನಿರ್ಮಾಣಕ್ಕೆ ಅಧ್ಯಕ್ಷನು, ಪ್ರಕೃತಿಯ ಪ್ರೇರಕನು, ಎಲ್ಲರ ಅಂತಃಕರಣದಲ್ಲಿದ್ದ ಎಲ್ಲರನ್ನು ಯಂತ್ರದಂತೆ ತಿರುಗಿಸುವ ವನು, ಯಜ್ಞ ಮತ್ತು ತಪಸ್ಸಿಗಳ ಭೋಕ್ತ್ವವು, ಎಲ್ಲ ಭೂತಗಳ ಸ್ವೇಷಿತನು, ಯೋಗೇಶ್ವರನು, ಕ್ಷರಾಕ್ಷರಗಳಾಚಿಗರುವವನು, ಸ್ವತಂತ್ರನು, ಸ್ವಯಂಭುವು, ಅನಾದಿಯು, ಅಸಂಶನು, ವಿಶ್ವರೂಪನು, ಇರುವನು. ‘ವಾಸುದೇವಃ ಸರ್ವಮಿತಿ,’ ಅವನೇ ಎಲ್ಲವೂ ಇರುವನು. ವಿನಾಶಗಳಲ್ಲಿ ಅವನು ಅವಿನಾಶಿಯು, ವಿಭಕ್ತ ಪದಾರ್ಥಗಳಲ್ಲಿ ಅವಿಭಕ್ತನು, ಎಲ್ಲ ಕಡೆಗೂ ಒಂದೇ ಬಗೆಯಾಗಿ ತುಂಬಿದವನು. ಈ ಪರಮಾತ್ಮನೇ ತಾನು ಅಧ್ಯಕ್ಷನಿಂದ್ದ ಅನಾದಿಯಾಗಿರುವ ತನ್ನ ಪ್ರಕೃತಿಯದ್ವಾರಾ, ತನ್ನ

ಯೋಗವರಾಯಾ ಎಂಬ ಶಕ್ತಿಯದ್ವಾರಾ, ಈ ಸೃಷ್ಟಿಯನ್ನು ನಿರ್ವಹಿಸುವನು. ಬ್ರಹ್ಮಯೋನಿಯಲ್ಲಿ ತಾನೇ ಎಲ್ಲ ವಿಶ್ವದ ಬೀಜವನ್ನಿಟ್ಟು ಸೃಷ್ಟಿಗೆ ಕಾರಣ ನಾಗುವನು. ಅದರೆ ಸ್ವತಂತ್ರನಿರುವದರಿಂದ ಇವನು ಬಧಿಸಾಗನು. ಈತರ ನಿದ್ದು ಆಕರ್ಷನಿವನು.

ಪ್ರಕೃತಿಯು— ಇನ್ನು ಪ್ರಕೃತಿಯು ಪರಮಾತ್ಮನ ಶಕ್ತಿಯು. ಅದು ಪರಾ ಮತ್ತು ಅಪರಾ ಎಂದು ಎರಡು ವಿಧವು. ಚ್ಯಾಟ್ ಆರ್ ತೇಜ ವಾಯು ಆಕಾಶ ಎಂಬ ಪಂಚಮಾಭೂತಗಳು, ಅಹಂಕಾರ, ಬುದ್ಧಿ ಮತ್ತು ಅವ್ಯಾಕ್ಫ ಶಕ್ತಿ ಹೀಗೆ ಎಂಟುಗೂಡಿ ಅಪರಾ ಪ್ರಕೃತಿಯನ್ನಿ ಸುವದು. ಜೀವರೂಪವಾಗಿರುವದು ಪರಾಪ್ರಕೃತಿಯು. ಅದರೆ ಇವೆ ರದೂ ಪರಮಾತ್ಮಸಂಕಲ್ಪದಿಂದಲೇ ಕಾರ್ಯಕಾರಿಯಾದವುಗಳು. ಪರಮಾತ್ಮನ ಸನಾತನ ಅಂಶವೇ ಜೀವಲೋಕದಲ್ಲಿ ಜೀವರೂಪವಾಗಿರುವದು, ಇಲ್ಲಿ ಶುಭಾಶುಭ ಕರ್ಮಗಳಿಂದ ಸುಖದುಃಖಗಳಿಗೂ ಭೂಲೋಕ ಸ್ವಲೋಕಕಾದಿಗಳಿಗೂ ಈಡಾಗಿರುವದು. ಪ್ರಕೃತಿಯು ಸತ್ಯ, ರಜ, ತಮ ಎಂಬ ತ್ರಿಗುಣದಿಂದ ಕೂಡಿದ್ದು ಇರುವದು. ಇವುಗಳಲ್ಲಿ ಸತ್ಯವು ಸವಾವನ್ನಿಯಲ್ಲಿರಲು ಯತ್ತಿಸುವಂತಹದು, ರಜಸ್ಸು ಕಾಮನೆಗಳನ್ನು ತನ್ನವಾಡಿ ಕರ್ಮಪ್ರವೃತ್ತಿಯನ್ನುಂಟುಮಾಡುವದು, ತಮಸ್ಸು, ಅಭಿಜ್ಞಾನ, ಅಲಸ್ಯ, ಪ್ರಮಾದ ಮುಂತಾದವುಗಳಿಗೆ ಕಾರಣವಾಗುವದು. ಇವು ಮೂರು ಜೀವನಿಗೆ ಬಂಧಕವಾದವುಗಳು. ಪ್ರಕೃತಿಗೆ ಅಧಿವಾ ಅದರ ಗುಣಗಳಿಗೆ ಅಧಿವಾ ಅವುಗಳ ವಿಕಾರಕ್ಕೆ ಸ್ವತಂತ್ರ ಸಾಮಧ್ಯವೇನೂ ಇಲ್ಲವೆಂಬು ದನ್ನು ಮಾತ್ರ ನಾವು ಲಕ್ಷದಲ್ಲಿಡತಕ್ಕುದ್ದು.

ಜೀವವು— ಪರಮಾತ್ಮನ ಅಂಶನಾಗಿ ಪ್ರಕೃತಿಯಲ್ಲಿಇದ ಜೀವನು ಅವನ ಯೋಗವರಾಯಿಯಿಂದ ಸಮಾಪ್ತತನಾಗಿ ತನ್ನ ಅಹಂಕಾರದ ಮೂಲಕ, ತನ್ನ ಕಾಮನೆಗಳಿಂದ, ತನ್ನ ಕಲ್ಪನೆಗಳಿಂದ ಬಧಿಸು. ತನ್ನ ಕರ್ಮಗಳಿಂದ ತಾನೇ ಬಧಿಸಾಗಿ ಜನ್ಮಜನ್ಮಾಂತರಗಳನ್ನು ಅನುಭವಿಸುತ್ತಿರುವನು. ಬಧಿಸು ಎಂದರೆ ಸುಖದುಃಖಾದಿದ್ವಂದ್ವಗಳಿಗೆ ಒಳಗಾದ ವನು. ಅಹಂಕಾರವಳಿದರೆ, ಅವನು ಕಾಮನೆಯನ್ನು ಬಿಟ್ಟರೆ, ಕಲ್ಪನೆಗಳಿಗೆ ಒಳಗಾಗಿ ತನ್ನಪ್ಪುಕ್ಕೆ ತಾನೇ ತನ್ನಲ್ಲಿಯೇ ಲೀನನಾದರೆ ಅವನಿಗೆ

ಅಶ್ವಂತ ಶಾಂತಿಯು ದೊರೆಯುವದು. ಜೀವನು ಯಥಾರ್ಥ ಜ್ಞಾನವನ್ನು ಮಾಡಿಕೊಂಡು, ಸ್ವಸ್ವರೂಪವನ್ನರಿತು, ಪರಮಾತ್ಮಾನದಲ್ಲಿ ಭಕ್ತಿಪೂರ್ವ ಕವಾಗಿ ನಿಮಗ್ನನಾದನೆಂದರೆ ಅವನು ತ್ರಿಗುಣಾತೀತನಾಗುವನು, ಕರ್ಮಚಂಧನದಿಂದ ಮುಕ್ತನಾಗುವನು. ಹೀಗೆ ಮಾಡದೆ ಒಳ್ಳೆ ಕಾಮ್ಯಕರ್ಮಗಳನ್ನು ವಾಡುತ್ತೋದರೆ ಅವನಿಗೆ ಸ್ವಾರ್ಥಿ ಭೋಗಗಳು ದೊರೆಯುವವು, ಆದರೆ ಜನ್ಮಮರಣರಹಿತ ಮುಕ್ತಿಯು ದೊರೆಯದು. ಜೀವನು ಯಾವಾಗಲೂ ಅಶ್ವಂತಿಕ ಮತ್ತು ನಿರಂತರ ಸುಖವನ್ನೇ ಅವೇದ್ವಿಸುತ್ತಿರುವದರಿಂದ ಅವನು ಈ ಮಾರ್ಗದಿಂದಲೇ ಹೋಗಲಿಕ್ಕೆಬೇಕು. ಇಲ್ಲದಿದ್ದರೆ ಇಷ್ಟಾಂಶವು ಅಶಕ್ಯವು.

ಕರ್ಮವೂ ಬಂಧಕತ್ವವೂ— ಸೃಷ್ಟಿವ್ಯಾಪಾರಗಳಲ್ಲ ಕರ್ಮವೇನಿಸುವವು. ಅವುಗಳನ್ನು ಜೀವನು ಕಾಮ್ಯಬುದ್ಧಿಯಿಂದ ಮಾಡಿದರೆ ಬಂಧಕವಾಗುವವು, ಅಂದರೆ ಅವು ಸುಖದುಃಖಗಳಿಗೆ ಕಾರಣವಾಗುವವು. ಮತ್ತೆ ಕರ್ಮವನ್ನು ಮಾಡಬೇಕು ಎಂಬ ಬುದ್ಧಿಯನ್ನು ಹುಟ್ಟಿಸುವವು, ಪುನರ್ಜಿಸುಕ್ಕೆ ಕಾರಣವಾಗುವವು. ಆದರೆ ಯಜ್ಞಭಾವನೆಯಿಂದಲೂ ಸಮಷ್ಟಿಬುದ್ಧಿಯಿಂದಲೂ ಪರಮಾತ್ಮಾರ್ಚಣ ಮಾಡಿಯಾ ಕರ್ಮಗಳನಾಂತರಿಸುತ್ತ ಹೋದರೆ ಅವು ಬಂಧಕವಾಗಿದೆ ಮುಕ್ತಿನಾಥಕವಾಗುವವು. ಜೀವನು ಕರ್ಮವನ್ನು ನಿಲ್ಲಿಸುವದು ಅಸಾಧ್ಯವು. ಪ್ರಕೃತಿಯು ಅನಾದಿಯಿದ್ದಂತೆ ಕರ್ಮಪ್ರವಾಹವೂ ಅನಾದಿಯು. ಕರ್ಮದ ಅಶ್ವಂತಿಕ ನಾಶವು ಅಸಂಭವೀಯವು ಆದರೆ ಜೀವನು ಮೇರಿಲೇ ಹೇಳಿದಂತೆ ಕರ್ಮದ ಬಂಧಕತ್ವವನ್ನು ತೆಗೆದೂ ಕರ್ಮವನ್ನು ಜಿಂಬಿಸಬಹುದು. ಅದೇ ಸೈಷ್ಟಾಮ್ಯಾಸಿದ್ದಿಯು.

ತತ್ವಸಾರವು— ಈ ಎಲ್ಲ ತತ್ವಜ್ಞಾನದ ಸಾರಸರ್ವಸ್ವವನ್ನು ಸ್ವಲ್ಪದರಲ್ಲಿ ಹೇಳಬೇಕೆಂದರೆ, ಸರ್ವವ್ಯಾಪಿಯಾದ ಸರ್ವಶಕ್ತಿಮಾನ ಪುರುಷೋತ್ತಮನು ಅನಾದಿಯಾದ ತನ್ನ ತ್ರಿಗುಣಾತ್ಮಕ ಪ್ರಕೃತಿಯ ಮುಖಾಂತರವಾಗಿ ಸೃಷ್ಟಿಯನ್ನು ನಿರ್ವಿರ್ವಾಪನಾಗಿ ಅವನು ಎಲ್ಲಿಲ್ಲಿಯೂ ಪಾಸಿಸುತ್ತಿರುವನು. ಜೈತನ್ಯರೂಪನಾಗಿ ಅವನು ಸನಾತನ ಅಂಶವೇ ದೇಹಾದಿಗಳಲ್ಲಿ ಸೇರಿ ಸಂಸೃತಿಯ ಕರ್ಮಚಕ್ರದಲ್ಲಿ ಸಿಕ್ಕು

ತಾನು ದೇಹವು, ಅಲ್ಲವು, ಎಂಬ ಆಹಂಕಾರದಿಂದ ದ್ವಂದ್ವಕ್ಕೆ ಒಳಗಾಗಿ ಒದ್ದಾಡುವದು. ಈ ಸ್ಥಿತಿಯೊಳಗಿಂದ ಮುಕ್ತವಾಗಬೇಕೆಂಬ ಇಚ್ಛೆಯಿಂದ ಚೀವವು ಯಾವಾಗಲೂ ಯಶ್ಸಿಸುವದು. ಆ ಯಶ್ವನ್ನು ನಾಕಷ್ಟು ಬಲಪ್ರಭ್ಯಾದ್ಯಾಯಿತೆಂದರೆ, ತಾನು ಪರಮಾತ್ಮನೇ ಸನಾತನ ಅಂಶವು, ಅಜರವು, ಅಮರವು, ತಾನು ಶ್ರೀಗುಣಾತೀರ್ಥವು, ದ್ವಂದ್ವಾತೀರ್ಥವು ಎಂಬ ಜಾಫಾನವಾಗಿ ದೇಹವಿರುವ ಪರೆಗೆ ಕರ್ಮ ಮಾಡಿದರೂ ಬ್ರಹ್ಮಾಪರಣ ಮಾಡುತ್ತಿರುವದರಿಂದ ಅವುಗಳ ಲೇವಾಗದೆ ಪ್ರಸಂಜಿಸ್ತುದ ಬೀಜವನ್ನು ಹುರಿದು ಬಿಟ್ಟು, ದೇಹವಳಿದ ಕೂಡಲೆ ಪರಮಾತ್ಮನಾಯಿಜ್ಞವನ್ನು ಹೊಂದಿ ಅನಂತಾನಂದದ ಪಟ್ಟಿವನ್ನೇರುವದು ಅಧ್ಯಾತ್ಮಸಂಕಲ್ಪವಿದ್ದರೆ ಜನಾತ್ಮಂತರಗಳಲ್ಲಿ ನಿತ್ಯಮುಕ್ತಸಿದ್ಧ ಲೋಕೋದಾರದ ಕಾರ್ಯವನ್ನು ಮಾಡುವದು. ಇದೇ ತತ್ತ್ವಜ್ಞಾನವು. ಇದೇ ಅಧ್ಯಾತ್ಮವು. ಈ ಜಾಫಾನದಿಂದ ಪ್ರೇರಿತರಾಗಿ ಚೀವನವನ್ನು ಅಧ್ಯಾತ್ಮಮಯ ಮಾಡಿದರೆ ಸಿದ್ಧಿಯು ಸಮ್ಮಕ್ಕೆಸೇರುವದು.

ಸನಾತನ ಮಾರ್ಗವು—ಹೀಗೆ ಮನಸ್ಯನ ಪರಮಾಂತ್ರ, ಪರಮಾತ್ಮಸ್ವರೂಪ, ಪ್ರಕೃತಿ ಮತ್ತು ಗುಣಗಳ ಸ್ವರೂಪ, ಚೀವಸ್ತರೂಪ ಮತ್ತು ಅದರ ಬಧಿತೆ ಇವುಗಳನ್ನು ಸಂಕ್ಷೇಪದಿಂದ ಹೇಳಿದಾಗ್ಯಾಯಿತು. ಅದರೆ ಚೀವನು ಆ ನಾಂತರವನ್ನು, ಆ ಪರಮಾನಂದವನ್ನು, ದೊರಕಿಸುವ ಬಗೆಹೀಗೆ? ಇದರ ಬಗ್ಗೆ ಗೀತೆಯು ಯಾವ ಸನಾತನ ಮಾರ್ಗವನ್ನು ಹೇಳುವದು? ದೇಶಕಾಲಪರಿಸ್ಥಿತಿಯಿಂದ, ಶಿಷ್ಯನ ವಿಶ್ವೇ ತರಗತಿಯಿಂದ ಮಯಾದಿತನಾಗದೆ ಇರುವ ಸನಾತನ ಮಾರ್ಗವೊಂದನ್ನು ಗೀತೆಯು ಹೇಳುವದು. ಅದಾವದೆಂದರೆ ಪರಮಾತ್ಮನಿಗೆ ಅನನ್ಯಭಾವದಿಂದ ಶರಣಾಗತನಾಗುವದು. ಪ್ರತಿಚೀವನಿಗೆ ತಾನು ಅಲ್ಲನು, ವಾಸಿಯು, ದುಃಖಿಯು, ಅಪೂರ್ಣನು ಎಂಬ ಭಾನವಿರುವದು. ಅವನು ಎರಡನೆಯ ಯಾವ ವಿಚಾರವನ್ನೂ ಮಾಡದೆ ಅನಂತ, ನಿವ್ವಾಪ, ಉನಂದಮಯ, ಪೂರ್ಣ ಪರಮಾತ್ಮನಿಗೆ ಸ್ವಾತ್ಮಾಪರಣವನ್ನು ಮಾಡಿ ಅವನ ಪ್ರೇರಣೆಯಿಂದ ಪ್ರವೃತ್ತನಾಗಬೇಕು. ಈ ಮಾರ್ಗವು ಯಾವ ದೇಶಕಾಲಗಳನ್ನಾಗಲಿ, ಜಾತಿಗೋತ್ತಿಗಳನ್ನಾಗಲಿ, ಅಧಿಕಾರ ಅನಧಿಕಾರಗಳನ್ನಾಗಲಿ ಅವಲಂಬಿಸಿಲ್ಲ. ಇದು ನಿತ್ಯ

ಮತ್ತು ಸನಾತನ ಮಾರ್ಗವು, ಸಾರ್ವತ್ರಿಕ ಮಾರ್ಗವು. ಈ ಸಾಧನದಲ್ಲಿ, ಸಾನೋಬ್ಬ ಜೀವನೆಂಬಿವು, ಪರಮಾತ್ಮನ ಈ ಸೃಷ್ಟಿಗೆ ಅಧ್ಯಕ್ಷನಾಗಿರುವ ಅನಂತತ್ವಿಯು ಎಂಬ ಶಿಫ್ಟ್. ಇವೆರಡು ಇದ್ದರೆ ಸಾಕು. ತನ್ನ ಚಿತ್ತ ವನ್ನು ಈ ರೀತಿ ಪರಮಾತ್ಮನ ಉರಣಗಳಲ್ಲಿಟ್ಟು ನಮ್ಮೆ ಎಲ್ಲ ಕರ್ಮಗಳನ್ನು ಅವನಿಗೆ ಅರ್ಪಿಸುತ್ತ ಹೋರಿದರೆ ಪರಮಸಿದ್ಧಿಯು ಹಿತ್ತದಲ್ಲಿಯೆ ದೂರೆ ಯುವದೆಂದು ಗೀತೆಯು ಸಿದ್ಧಾಂತವಿರುವದು. ಹೇಳಿನದು ಗೀತೆಯಲ್ಲಿಯ ಸನಾತನತತ್ವಜ್ಞನವು, ಇದು ಗೀತೆಯಲ್ಲಿಯ ಸನಾತನ ಅಚಾರವು.

ಅಧ್ಯಾತ್ಮಿಕ ಜೀವನವು— ಈ ರೀತಿಯಾಗಿ, ಯುದ್ಧಪ್ರಸಂಗ, ಅಜ್ಞಾನಸನೆಂಬ ಘ್ಯತೆ, ಕ್ಷತ್ರಿಯಧರ್ಮ ಮುಂತಾದ ಯಾವ ವಿಶಿಷ್ಟ ದೇಶಕಾಲ ಪ್ರಸಂಗಗಳನ್ನುಲಭಿಸದ ಗೀತೆಯು ಯಾವ ಸನಾತನವಾದ ಸತ್ಯವನ್ನು ಹೇಳುವದು ಇದನ್ನು ಅತಿ ಸಂಜ್ಞೀಪದಿಂದ ಹೇಳಿದೆವು. ಈ ತತ್ವವು ಅತ್ಯಂತ ಸುಲಭವೂ ಅಬಾಲವ್ಯಧಿರಿಗೂ ತಿಳಿಯಿವಂತಹದೂ ಇರುವದು. ಈ ಕಾಣಿಸುವ ದ್ರವ್ಯಸೂಷಣೆಯ ಮೂಲಕ್ಕೆ ಇದ್ದ ಆದಿತ್ಯಪರಮಾತ್ಮನನ್ನು ತಿಳಿದುಕೊಳ್ಳಿರೆಂದೂ ಆ ಅರಿವಿನ ಬೆಳಕಿನಲ್ಲಿ ಜೀವಿಸಿರೆಂದೂ ಅಧ್ಯಾತ್ಮಮಯ ಜೀವನದ ಮಾರ್ಗವನ್ನು ಗೀತೆಯು ಹೇಳುವದು. ಜೀವಾತ್ಮನನ್ನು ಪರಮಾತ್ಮನ ಉರಣದಲ್ಲಿ ಅರಣ ಮಾಡುವ ಪರಮಾತ್ಮಯೋಗವನ್ನು ಗೀತೆಯು ಉಸುರುಪುದು. ಈ ಧರ್ಮವು ಎಲ್ಲಕ್ಕೂ ಹೆಚ್ಚನದು, ಎಲ್ಲಕ್ಕೂ ಗೂಡಿಸಾದದ್ದು. ಆದರೆ ಎಲ್ಲ ದೇಶಕಾಲಪರಿಸ್ಥಿತಿಗೂ ಸಾಮಾನ್ಯವಾದದ್ದು, ಎಲ್ಲ ಸಾಧಕರಿಗೂ ಸಮಾನವಾದದ್ದು. ಆದುದರಿಂದ ಅದು ಸನಾತನವು, ಶಾಶ್ವತವು, ನಿತ್ಯವು, ತ್ರಿಕಾಲಾಬಾಧಿತವು. ಈ ಧರ್ಮದಿಂದ ಸರ್ವರಿಗೆ ಸಿದ್ಧಿಯು ದೂರೆಯುವದು ನಿಶ್ಚಯವು.

೪. ಗೀತೆಯಲ್ಲಿಯ ಯುಗಧರ್ಮವು.

ಸೂಚನೆ— ದೇಶಕಾಲಪರಿಸ್ಥಿತಿಗಳಿಂದ ಅಮಯಾದಿತವಾದ ತತ್ವಜ್ಞನವು ಮತ್ತು ಅಧ್ಯಾತ್ಮವು ಹೇಳಲ್ಪಟ್ಟಿತು. ಜೀವನವನ್ನು ಅಧ್ಯಾತ್ಮಮಯ ಮಾಡಬಿಡುವ ಸನಾತನ ಮತ್ತು ಶಾಶ್ವತ ಮಾರ್ಗವಾದರೂ ಹೇಳ

ಪ್ರಿಯ! ಇನ್ನು ಗೀತೆಯ ಕಾಲ, ಪ್ರಸಂಗ, ಉಪದೇಶಕನ ಮತ್ತು ಉಪದೇಶ ಪಡೆದವನ ವೈಶಿಷ್ಟ್ಯಗಳು ಇವುಗಳಿಂದ ಮರಣದಿತವಾದ ಯಾಗಧರ್ಮವನ್ನು ಇಲ್ಲಿ ಸ್ವಲ್ಪ ವಿವೇಚಿಸಬೇಕಾಗಿದೆ.

ಯುಗಧರ್ಮವೆಂದರೇನು— ಸನಾತನದರ್ಮವು ಎಲ್ಲಿಗೂ ಎಲ್ಲ ಕಾಲದಲ್ಲಿಯೂ ಸಾಮಾನ್ಯವಾಗಿರುವ ಧರ್ಮವು. ಯಾಗಧರ್ಮವು ವಿಶಿಷ್ಟ ದೇಶಕಾಲಪರಿಸ್ಥಿತಿ, ವ್ಯಕ್ತಿ, ಪ್ರಸಂಗ, ಇವುಗಳಿಗೆ ಅನ್ವಯಿಸುವಂತಹದು. ಧರ್ಮಕ್ಕೆ ಎರಡು ಮೈಗಳಿಂದು ಈ ಮೊದಲೀ ಹೇಳಿದೆ. ಆ ಎರಡೂ ಮೈಗಳಲ್ಲಿ ಮತ್ತು ಸನಾತನಭಾಗ ಮತ್ತು ಯಾಗಭಾಗ ಎಂದು ವಿಭಾಗಿಸಬಹುದು. ಒಂದು ಉದಾಹರಣೆಯನ್ನು ಕೊಡದ ಹೊತ್ತು ಈ ವಿವೇಚನೆ, ಸ್ವಷ್ಟವಾಗದು. ಪರಮಾತ್ಮನು ಇದುವನು, ಇದು ಸನಾತನ ಸತ್ಯವು; ಸಿದ್ಧಿಗಾಗಿ ಜೀವನು ಅವನಿಗೆ ಸ್ವತಾಂತ್ರ್ಯಾರ್ಥಿ ವಾದಬೇಕು, ಇದು ಸನಾತನ ಸಾಧನವು. ಗೀತೆಯ ೧೧ ನೇಯ ಅಧ್ಯಾಯದಲ್ಲಿ ಅಜುರನನು ಸಾಕ್ಷಾತ್ಕಾರ್ವಿಸಿದ ವಿಶ್ವರೂಪವು ಸನಾತನವು. ಆದರೆ ವಿಶ್ವರೂಪದಲ್ಲಿ ಅವನು ಕೊನೆಗೆ ಸೋಧಿದ ವಿಕ್ರಾಂತಸ್ವರೂಪವು, ಕಾಲಸ್ವರೂಪವು ಆ ಕಾಲಕ್ಕೆ ಲೋಕಕ್ಕೆಯ ವಾದುವದಕ್ಕಾಗಿ ಧರಿಸಿದ ಯಾಗಸ್ವರೂಪವು. ‘ಮಾಮೇಕಂ ಶರಣಂ ಪ್ರಜ’ ಎಂದು ಪರಮಾತ್ಮನು ಜೀವನಿಗೆ ಹೇಳುವದು ಸನಾತನ ಸಾಧನವು; ನೀನು ಕೃತಿಯನು, ಕೌರವರ ಕೂಡ ಯಾದ್ವಾದಿ ತದ್ವಾರಾ ನನ್ನನ್ನಾಚಿನು, ಎಂದು ಹೇಳುವದು ಯಾಗನಾ ಧನವು. ನರನಾರಾಯಣರು ಸನಾತನರು, ಆದರೆ ಕೃಷ್ಣಾಜುರು ಯಾಗಷ್ಟರುಷರು. ಈ ದೃಷ್ಟಿಯಿಂದ ಇನ್ನು ಈ ಗೀತೆಯಲ್ಲಿಯ ಯಾಗಧರ್ಮದ ಕಡೆಗೆ ಸೋಧುವ.

ಯುಗಧರ್ಮದ ಸೀಮೆ— ಸನಾತನಧರ್ಮವು ಇಡೀ ವಿಶ್ವದಲ್ಲಿಯ ಯಾವದೇ ದೇಶದಲ್ಲಿಯ ಯಾವದೇ ಕಾಲದಲ್ಲಿಯ ಯಾವದೇ ವ್ಯಕ್ತಿಗೆ ಸಾಮಾನ್ಯವಾಗಿರುವುದರಿಂದ ಅದು ಅತ್ಯಂತ ವಾಸ್ತವಕ್ಕಿರುವದು. ಗೀತೆಯಲ್ಲಿ ಮುಖ್ಯವಾಗಿ ಸನಾತನಧರ್ಮವೇ ಹೇಳುಗಿ ಹೇಳಲ್ಪಟ್ಟದ್ದರಿಂದ ಅದು ಇಡೀ ಮಾನವಚಾತಿಗೆ ಧರ್ಮವುಸ್ತಕವಾಗುವಂತಿದೆ. ಈಗ ಬೀರೆ ಬೀರೆ ಜನಾಂಗಗಳಲ್ಲಿ ಪ್ರಜಲತವಿದ್ದ ಬಾಯಬಲ್ಲ, ಕುರಾನ, ಧರ್ಮಪದ, ಕಾನಫ್ರೋಸಿಯಸ್ನನ ವಚನಗಳು, ರೂರಧುಷ್ಯನ ಉಪದೇಶವು,

ಜಿನೋಪದೇಶವು, ಗೀತೆ ಮುಂತಾದ ಧರ್ಮಪ್ರಸ್ತುಕಗಳಲ್ಲಿ ಒಂದನ್ನೇ ಇಡೀ ಜಗತ್ತಿಗೆ ಸಾಮಾನ್ಯ ಧರ್ಮಪ್ರಸ್ತುಕಪನ್ನ ಮಾಡಬೇಕಾದರೆ ಯಾವುದನ್ನ ಹಾಡಬೇಕೆಂದು ನಿಂದಿಸುವಾತಿಯಾದವರನ್ನು ಕೇಳಿದರೆ ಆವರು ‘ಗೀತೆ’ ಯಿಂದು ಒಂದೇ ಉಸುರುನಿಂದ ಹೇಳುವರು. ಯಾಕಂದರೆ ಅದು ಸಂಪೂರ್ಣ ತತ್ವಗ್ರಂಥವಿರುವದಿದ್ದು ಮತ್ತೆ ಮೇಲೆ ಸನಾತನಧರ್ಮದ ಅದಿಗ್ರಂಥವಾಗಿದೆ. ಯುಗಧರ್ಮದ ಪ್ರಸ್ತುಕಗಳಲ್ಲಿ ಈ ಸಾಮಧ್ಯರ್ಪೂ ಈ ವ್ಯಾಪಕತ್ವವೂ ಇರಲಾರದು. ಯುಗಧರ್ಮವು ಆಯಾ ದೇಶಕಾಲ ಗಳಲ್ಲಿ ಹಾತ್ರು ಉಪಯುಕ್ತವಾದುದು. ಅದು ಎಲ್ಲ ಕಡೆಗೂ ಯಾವಾಗಲೂ ಅನುಸರಿಸಲಿಕ್ಕೆ ಬರಲಾರದು.

ಗೀತೆಯಲ್ಲಿಯು ಯುಗಧರ್ಮವು— ಗೀತೆಯು ಭರತವಿಂದದಲ್ಲಿ ಭಾರತೀಯ ಯುದ್ಧದಕಾಲಕ್ಕೆ ಅಜುರನಸೆಂಬ ಕ್ಷೇತ್ರಿಯನನ್ನು ಯುದ್ಧಕ್ಕೆ ಪ್ರವರ್ತಿಸುವದಕ್ಕಾಗಿ ಶ್ರೀಕೃಷ್ಣನೆಂಬ ಅವತಾರಿಕನಿಂದು ಹೇಳಲ್ಪಟ್ಟಿತು. ಅದುದರಿಂದ ಆದರಲ್ಲಿ ಯುಗಧರ್ಮದ ಹಲಕೆಲವು ಮಾತುಗಳು ಬರುವೆಂದು ಸಹಜವು. ಚಾತುರ್ವರ್ಣವು, ಕ್ಷಾತ್ರಧರ್ಮವು, ಯಜ್ಞದ ಕಲ್ಪನೆಯು, ಅವತಾರದ ಕಲ್ಪನೆಯು, ಕಾಲಸ್ವರೂಪದ ದರ್ಶನವು ಇವೆಲ್ಲ ಭರತವಿಂದವನ್ನು ಒಬ್ಬು ಇನ್ನೊಂದೆಡೆಗೆ ಇಲ್ಲ. ಯುದ್ಧವು, ಅಜುರನನ ಕ್ಷೇತ್ರಿಯತ್ವವು, ಅವನ ವಿಷಣ್ಣತೆ ಇವು ಆ ಪ್ರಸಂಗವನ್ನು ತೋರಿಸುವವು. ಹೀಗೆ ಈ ವಿಷಯಗಳ ಬಗ್ಗೆ ಗೀತೆಯಲ್ಲಿದ್ದ ಉಲ್ಲೇಖಗಳು ಮತ್ತು ಅವೇಳನ್ನೆವಲಂಬಿಸಿದ ಉಪದೇಶದ ಮಾತುಗಳು ಆಯಾ ದೇಶಕಾಲ ಪ್ರಸಂಗಗಳನ್ನಷ್ಟೇ ಅಸ್ಯಾಯಿಸುವವು. ಹೀಗಿದ್ದರೂ ಅನೇಕ ಸಾರೇ ಗೀತೆಯು ಇಂಥ ವಿಶಿಷ್ಟ ಸಂಗತಿಗಳಿಗೆ ಸಹ ಬಹಳೇ ಕಾಶಲ್ಪಿದಿಂದ ಸಾಮಾನ್ಯಸ್ಪಷ್ಟರೂಪವನ್ನು ಕೊಟ್ಟು ಅವು ಸಕಲ ಮಾನವರಿಗೂ ಅಸ್ಯಾಯಿಸುವಂತೆ ಮಾಡುವದು. ಇದು ಗೀತೆಯಲ್ಲಿಯ ವಿಶೇಷವು. ಚಾತುರ್ವರ್ಣವೆಂದ ಕೂಡಲೇ ಜನ್ಮವಿಶಿಷ್ಟ ವರ್ಣದ ಕಲ್ಪನೆಯೇ ಒಂದಿರ್ಹೆಂದು, ಮುಂದೆ ಒಮ್ಮೆಲೆ ‘ಗುಣಕರ್ಮ ವಿಭಾಗಶಃ’ ಎಂಬ ವಿವೇಚನೆ ಇದೆ. ಕ್ಷಾತ್ರಧರ್ಮವೆಂದರೆ ಹೀಂದೂ ಧರ್ಮಿರ್ಯಾಯಿರಿಗಷ್ಟು ಸಂಬಂಧವಿದ್ದು ಎಂದು ತಿಳಿಯಬಾರದೆಂದು, ‘ದಾನಮಿಶ್ವರ ಭಾವಶ್ಚ’ ಎಂಬ ಮುಂತಾದ

ಗುಣಕರ್ಮಗಳಿಂದ, ಲಕ್ಷ್ಯಣಗಳಿಂದ ಲಕ್ಷ್ಯತವಾದದ್ದು ಎಂದು ಉಲ್ಲೇಖ ವಿದೆ. ಅವತಾರವೆಂದ ಕೂಡಲೇ ದಶಾವತಾರದ ಕಲ್ಪನೆಯ ಶೈಲಿ ಬರಬಾರ ದೇಂದು ‘ಯಾದಾಯಾದಾ ಹಿ ಧರ್ಮಸ್ವಾಗಾಲ್ ನಿಭರವತಿ..... ಧರ್ಮಸಂನಾಥ ಪನಾಧಾರ್ಯ ಸಂಭವಾನಿ’ ಎಂದು ಶ್ರೀಕೃಷ್ಣನು ನಾಮಾನ್ಯ ಅವತಾರ ನಿಯಮವನ್ನು ಹೇಳಿದ್ದಾನೆ. ಯಜ್ಞ ಮೆಂದರೆ ಜೀವೋತಿಷ್ಮೋವಾದಿ ಅಧಿವಾ ಅಶ್ವಮೇಧಾದಿಗಳಷ್ಟೇ ಇಲ್ಲಿ ಹೇಳಲ್ಪಟ್ಟಿಲ್ಲವೆಂದು ತೊರ್ತಿನಲಿಕ್ಕೆ ಶ್ರೀಕೃಷ್ಣನು ಯಜ್ಞದ ಮುಖ್ಯ ಲಕ್ಷ್ಯಣವನ್ನು ಕಂಡುಹಿಡಿದು ದ್ರವ್ಯಯಜ್ಞ, ತಪೋಯಜ್ಞ ಪ್ರಾಣಯಜ್ಞ ಮುಂತಾದವುಗಳನ್ನು ಬಹಳೇ ಸುಂದರವಾಗಿ ವರ್ಣಿಸಿದ್ದಾನೆ. ಕಾಲಸ್ವರೂಪವು ಕೇವಲ ಸಂಪಾದಕಶಕ್ತಿಯ ತಾತ್ಪರ್ಯ ತೀರ್ಥಕ ದಿಗ್ಂದ್ರಿಯನವೆಂದು ತೊರ್ತಿನಿಸಿದ್ದಾನೆ. ಹೀಗೆ ಅಲ್ಲಿಯೇ ಯಾಗಧರ್ಮವನ್ನು ಹೇಳುವ ಪ್ರಸಂಗವು ಬಂದರೂ ಅದಕ್ಕೆ ಸಂಕುಚಿತಪ್ಪವು ಉಂಟಾಗಬಾರ ದೇಂದೂ ಗೀತೆಯು ಕೇವಲ ಹಿಂದೂಧರ್ಮೀರ್ಯಾಯಿರಿಗೆ ಮಾತ್ರ ಅಷ್ಟುಯಿ ಸದೆ ಇಡೀ ಜಗತ್ತಿಗೆ ಸಂಬಂಧಪಟ್ಟಿರುವದೆಂದು ಸಿದ್ಧ ವಾಡಲಿಕ್ಕಾಗಿ ಶ್ರೀಕೃಷ್ಣನು ಯಾಗಧರ್ಮಕ್ಕೆ ಅಲ್ಲಿಲ್ಲಿ ಶಾಮಾನ್ಯಸ್ವರೂಪವನ್ನೂ ವ್ಯಾಪಕ ಸ್ವರೂಪವನ್ನೂ ಸನಾತನಸ್ವರೂಪವನ್ನೂ ಕೊಟ್ಟಿರುವನು.

ವಿವಿಧವಾಗಿಗಳು— ಗೀತೆಯಲ್ಲಿ ಸನಾತನಧರ್ಮವೇ ಒತ್ತಿಒತ್ತಿ ಹೇಳಲ್ಪಟ್ಟಿದ್ದರಿಂದ ಅದರಲ್ಲಿ ಪರಮಾತ್ಮಾ ಧನೇಶು, ಪರಮಪದವನ್ನು ದೊರಕಿಸುವ ವಿವಿಧವಾಗಿಗಳು ಹೇಳಲ್ಪಟ್ಟಿವೆ. ಅವು ಬಂದಕೊಂಡು ಹಂಚು ಎಂದು ಹೇಳಬೇಕೆಂದು ಅಧಿವಾ ಅವುಗಳಲ್ಲಿ ಯಾವದೇ ಉಚ್ಚಾ ನೀಡತೆಯನ್ನು ತೊರ್ತಿನಬೇಕೆಂದು ಶ್ರೀಕೃಷ್ಣನ ಉದ್ದೇಶವಿದ್ದಂತೆ ಎಲ್ಲಿಯೂ ತೊರ್ತಿರುವದಿಲ್ಲ. ಹೀಗಿದ್ದರೂ ಬಂದರದು ಕಡೆಗೆ ‘ಕರ್ಮ ಯೋಗೋ ವಿಶಿಷ್ಟತೇ’ ಎಂಬ ಮುಂತಾದ ಶಬ್ದಪ್ರಯೋಗವು ಬಂದಿದೆ. ಶ್ರೀಕೃಷ್ಣನು ಹೀಗೆ ಮಾಡಿದು ಅವುಗಳಲ್ಲಿಯ ಉಚ್ಚಾಸೀಜತೆಯ ಭಾವವನ್ನು ತೊರ್ತಿಸುವದಕ್ಕಾಗಿಯಲ್ಲ. ಅದರೆ ಆ ಮಾರ್ಗದ ಸುಲಭತೆ ಮತ್ತು ವಿಶೇಷತಃ ಅಜುರ್ನಸಿಗೆ ಉಪದೇಶವು ನಡೆದಿರುವದರಿಂದ ಅವನಿಗೆ ಅದೇ ಮಹಿಷ್ಯದ್ದೆಂದು ಬಲಪಡಿಸಿ ಹೇಳಲ್ಪಡೆ ಶ್ರೀಕೃಷ್ಣನ ಉದ್ದೇಶವಾಗಿದೆ. ಶ್ರೀಕೃಷ್ಣನು ಯಾವಾಗಲೂ ಎಲ್ಲ ಮಾರ್ಗಗಳ ಸಮಸ್ಯೆಯವನ್ನೂ ಎಲ್ಲ

ಮಾರ್ಗಗಳ ಸಮಾನತೆಯನ್ನೂ ಹೇಳುವನು. ಕರ್ಮಯೋಗವನ್ನು ಹೇಳುವಾಗ ಸಹ, ಸಂಕಲ್ಪದ ಸಂಖ್ಯಾ ಸಮಾದರ್ಡ ಕರ್ಮಯೋಗವು ಸಾಧಿಸದು, ಎಂದು ಅವನು ಹೇಳುವನು. ಅವು ಒಂದಕೊಳ್ಳಬಹುದು ಹೆಚ್ಚು ಕಡಿಮೆ ಇಲ್ಲವೆಂದು ಹೇಳುವದೇ ಆವನ ಉದ್ದೇಶವು. ಶ್ರೀಕೃಷ್ಣನ ಇಡೀ ಭೋರೆ ಇವನ್ನು ತಿಳಿದುಕೊಳ್ಳಲು ದೇ ಯಾವದೇ ಒಂದು ಮಾರ್ಗವು ಹೆಚ್ಚಿನದು, ಅದನ್ನೇ ಆಸುಸರಿಸಬೇಕು ಎಂದು ಯಾರಾದರೂ ಹಟವನ್ನು ಹಿಡಿದರೆ ತಪ್ಪಾಗುವುದು. ಯಾಕೆಂದರೆ ಬೀರೆ ಬೀರೆ ಜನರು ತಮ್ಮ ಸ್ವಭಾವದಂತೆ ಬೀರೆ ಬೀರೆ ಯಜ್ಞಗಳನ್ನು (ಇನೆಯ ಅಧ್ಯಾತ್ಮ).....ಜ್ಞಾನಯಜ್ಞೀನ ಚಾಪ್ಯನ್ನೇ.....ಮಾಡುವರು. ಬೀರೆ ಬೀರೆ ಜನರು (ಇನೆಯ ಅಧ್ಯಾತ್ಮ ಮಂತ್ರ ಅಂ-೨೬) ಧ್ಯಾನ, ನಾಂಖ್ಯ, ಕರ್ಮ ಮುಂತಾದವುಗಳಲ್ಲಿ ಯಾವುದಾದರೀಂದು ಯೋಗಿದಿಂದ ಪರಾವಿದ್ಯೆಯನ್ನು ಪಡೆಯುವರೆಂದು ಶ್ರೀಕೃಷ್ಣನು ಹೇಳಿದ್ದಾನೆ. ಈ ರೀತಿಯಾಗಿ ಯಾವುದೊಂದು ಹೆಚ್ಚು ಎಂದು ಯಾರೂ ಹಟ ಹಿಡಿಯಾದ ಅಧ್ಯಾತ್ಮಜ್ಞಾನವನ್ನು ಪಡೆದು ಮೋಕ್ಷಭಾಗಿ ಯಾಗುವ ಸದುದ್ದೇಶದಿಂದ ನೀವು ಯಾವಾಗಲೂ ಪರವಾತ್ಮನಿಗೆ ಸರ್ವ ಸ್ವವನ್ನು ಅರ್ಪಿಸುತ್ತಿರಬೇಕು, ಎಂಬ ಸರ್ವಧರ್ಮಸಮನ್ವಯರೂ ಪವಾದ ಉಪದೇಶವನ್ನು ಶ್ರೀಕೃಷ್ಣನು ಕೊನೆಗೆ ಮಾಡಿರುವನು. ಶ್ರೀಕೃಷ್ಣನು ಅಲ್ಲಲ್ಲಿ ವಿವಿಧಪರಾಗರಗಳನ್ನು ಹೇಳಿದ್ದರೂ ಅವು ಯುಗಧರ್ಮಗಳೇ ಸ್ನೇ. ಬೀರೆ ಬೀರೆ ಕಾಲಗಳಲ್ಲಿ ಬೀರೆ ಬೀರೆ ವ್ಯಕ್ತಿಗಳಿಗೆ ಅವು ಉಪಯುಕ್ತವಾದವುಗಳು. ಆದರೆ ‘ಸರ್ವಧರ್ಮಾನ’ ಪರಿಶ್ರಣೆ ಮಾತೇರಿಕಂ ಶರಣಂ ಪ್ರಜ ಎಂಬ ಅವನ ಉಪದೇಶಸರ್ವಸ್ವದ ಸಾರವಾದ ಸನಾತನ ಧರ್ಮವೇ ವಿಹಿತವೆಂದು ಹಿಂಬಾಲಿಸಿದರೆ ಎಲ್ಲ ಬಗೆಯ ಆಗ್ರಹಗಳೂ ನಮ್ಮ ಪಂಥವು ಹೆಚ್ಚು ನಿಮ್ಮದು ಹೀನವೆಂಬ ಅಹಂಕಾರವೂ ಅಳಿದು ಎಲ್ಲರಿಗೂ ತಮ್ಮ ತಮ್ಮ ಶಕ್ತಿಸಾಮಧ್ಯಗಳಿಗನುಸರಿಸಿ, ತಮ್ಮ ಒಲನಿನಂತೆ ಸ್ವಧರ್ಮ ಜರಣಿ ಮಾಡಲಿಕ್ಕೆ ಅನುಕೂಲವಾಗುವದು.

೨. ಯೋಗವಂಚಕವು.

ಸೂಚನೆ— ಗೀತೆಯಲ್ಲಿ ಯಾಗಧರುವನ್ನು ಹೇಳಿದ್ದರೂ ಅದಕ್ಕೆ ಶ್ರೀಕೃಷ್ಣನು ಆಗಾಗೆ ಸನಾತನ ಧರುವ ಪವನನ್ನು ಹೇಗೆ ಕೊಟ್ಟು ರುವನೆಂಬುದನ್ನು ಹೇಳಿ ಗೀತೆಯಲ್ಲಿ ಸಿದ್ಧಿಯನ್ನು ಪಡೆಯುವ ಆ ವೊಗ್ರಗ್ರಹನ್ನು ಇಲ್ಲಿ ವಿವರವಾಗಿ ವಿವೇಚಿಸುವ ವಿಚಾರವಿದೆ.

ಯೋಗವಂದರೇನು— ಯೋಗವೆಂಬ ಶಬ್ದಕ್ಕೆ ಅನೇಕಾಧಿಗಳಿದ್ದರೂ ಇಲ್ಲಿ ಅದನ್ನು ವಿಶಿಷ್ಟಪ್ರಾಧಿಕಾರಿಲಲ್ಲಿಯೇ ಉಪಯೋಗಿಸಿದೆ. ಯೋಗವೆಂದರೆ ಸಿದ್ಧಿಯನ್ನು, ಪರಮ ಪದವಿಯನ್ನು, ಮೋಕ್ಷವನ್ನು ಪಡೆಯುವ ಸಾಧನವು, ವೊಗ್ರವು, ಪಂಥವು, ವಿಶಿಷ್ಟ ಆಜಾರವು, ನಡೆಯು. ಈಗಿದ್ದನ್ನು ಅಪೂರ್ವತ್ವವನ್ನು ಕಳೆದು ದುಃಖವಯ ಸ್ಥಿತಿಯನ್ನು ದಾಢಿ ಹೊಗುವ ಸಾಧನಕ್ಕೆ ಯೋಗವೆಂಬ ಹೇಬರು. ನಾವು ಯಾವ ಸ್ಥಿತಪ್ರಜ್ಞ, ಅಧ್ಯವಾ ಬಲ್ಲಿಹ್ಯೇಸ್ಥಿತಿಯನ್ನು ಪ್ರಾಪ್ತವಾಡಿಕೊಳ್ಳಬೇಕಾಗಿ ದೆಯೋ ಯಾವ ಅಜ್ಞಾಭಿಯಾದ ಸುಖವನ್ನು ಪಡೆಯಬೇಕಾಗಿದೆಯೋ ಯಾವ ನಿತ್ಯಾನಂದ ಸ್ಥಿತಿಯನ್ನು ಹೊಂದಬೇಕಾಗಿದೆಯೋ ಅದನ್ನು ದೊರಕಸಲಕ್ಕೆ ಬುದ್ಧಿಶುರಸ್ತರವಾಗಿ, ಸಂಕಲ್ಪಪೂರ್ವಕವಾಗಿ ಸಾವಧಾನದಿಂದ ಮಾಡುವ ಪ್ರಯತ್ನಕ್ಕೆ ಯೋಗವಂದು ಕೆರೆಯುವರು. ಈ ರೀತಿಯೋಗವು ನಡೆಯಬೇಕಾದರೆ ಮೊದಲು ಸಿದ್ಧಿಸ್ಥಿತಯ ಸ್ವಷ್ಟಿಕ್ಕಿನೆ, ಅದನ್ನು ಪಡೆಯಬೇಕೆಂಬ ದೃಢಸಂಕಲ್ಪ, ಅದಕ್ಕಾಗಿ ವಿವೇಕಪೂರ್ವಕ ಯಾವುದೊಂದು ಪ್ರಯತ್ನ, ಇಷ್ಟ ಘಟಕಗಳು ಅವಶ್ಯಕಾದವುಗಳು. ಇವುಗಳಲ್ಲಿ ಮೊದಲನೆಯದನ್ನು ವಿಚಾರಿಸುವ.

ಪರಮಸಿದ್ಧಿ— ಯಾವುದಾದರೊಂದು ನಾಧನವನ್ನು ಕೈಕೊಳ್ಳಬೇಕಾದರೆ ನಮ್ಮ ಗುರಿಯ, ನಮ್ಮ ಧ್ಯೇಯಾದ ಅಜ್ಞಾಕಟ್ಟಾದ ಕಲ್ಪನೆಯು ನಮಗೆ ಇರುವದು ಅವಶ್ಯವು. ಅದಿಲ್ಲದೆ ಹೊದರೆ ನಾವು ಹಾದೀ ತಪ್ಪಿ ಅದ್ದಾರಿ ಹಿಡಿಯುವ ಸಂಭವವಿದೆ. ನಾವೆಲ್ಲರೂ ದುಃಖರಹಿತಸುಖಾಪೇತ್ತಿಗಳಿಂಬಲ್ಲಿ ಯಾವ ಸಂಶಯವೂ ಇಲ್ಲ. ಅದರೆ ಸುಖವು ಎರಡು

ಬಗೆಯದರುವದು. ಇಂದ್ರಿಯಗಳದ್ವಾರಾ ವಿಷಯಗಳ ಉಪಭೋಗದಿಂದ ಒಂದುದು ಒಂದು ಸುಖವು, ಇನ್ನೊಂದು ಒಳಗಿಂದೊಳಗೆಯೆ ಆತ್ಮನಲ್ಲಿ ಸ್ವರಿಸುವ ಅತೀಂದ್ರಿಯ ಸುಖವು; ವೇದಲನೆಯಿದು ಇಂದ್ರಿಯ ಸುಖವು ಅಥವಾ ವಿಷಯಸುಖವು, ಎರಡನೆಯದು ಆತ್ಮಸುಖವು; ಒಂದು ಪ್ರೇರಿಯಸ್ಸು ಇನ್ನೊಂದು ಶ್ರೇರಿಯಸ್ಸು; ಒಂದು ಇಹಸುಖವು ಮತ್ತೊಂದು ಪರಸುಖವು; ಒಂದರಲ್ಲಿ ವಿಷಯಗಳು ಸಾಧನಗಳು ಇಂದ್ರಿಯವು ಮುಖವು, ಇನ್ನೊಂದರಲ್ಲಿ ಆತ್ಮಜ್ಞಾನವೇ ಸಾಧನವು ಆತ್ಮನೇ ಮುಖವು; ಒಂದು ಪರತಂತ್ರವು ಮತ್ತೊಂದು ಸ್ವತಂತ್ರವು; ಒಂದು ಪರಾವಲಂಬಿಯು ಇನ್ನೊಂದು ನಿರಾಲಂಬವು; ಒಂದು ಚಲವು ಇನ್ನೊಂದು ಸ್ಥಿರವು; ಒಂದು ಅನಿತ್ಯವು ಮತ್ತೊಂದು ನಿತ್ಯವು; ಒಂದು ದುಃಖವಿಶ್ವಿತವು ಇನ್ನೊಂದು ದುಃಖರಹಿತವು. ಈ ಎರಡು ಬಗೆಯ ಸುಖಗಳಲ್ಲಿ ಈ ಎರಡು ತರಹದ ಅನಂದಗಳಲ್ಲಿ ಎಲ್ಲರೂ ಬಯಸುವದು ನಿತ್ಯ ನಿಶ್ಚಯ ಸುಖವೇ ಎಂದು ಬೇರೆ ಹೇಳಬೇಕಾಗಿಲ್ಲ. ಆ ಬಗೆಯ ನಿತ್ಯನಂದದಲ್ಲಿ ಯಾವಾಗಲೂ ಸ್ಥಿರವಾಗಿರಬೇಕೆಂಬುದೆ ಎಲ್ಲರ ಧ್ಯೋಯವು. ನಾವು ಏನೇ ಮಾಡುತ್ತಿರಲಿ, ಕೂತಿರಲಿ, ನಿಂತಿರಲಿ, ಮಾತಾಡುತ್ತಿರಲಿ ಯಾದ್ದು ಮಾಡುತ್ತಿರಲಿ, ಆ ಸುಖವು ನಮ್ಮ ಅಂತಃಕರಣದೊಳಗಿಂದ ಅಳಿದಿರಬಾರದೆಂದೇ ನಮ್ಮ ಬಯಕೆಯು. ಯಾವುದು ದೊರಕಿದರೆ ದುಃಖವೆಂಬುದೆಲ್ಲ ಹೊಗುವದು, ಯಾವುದು ಸಿಕ್ಕಿರೆ ಅದಕ್ಕೂ ಹೆಚ್ಚಿನದೇನೂ ಇಲ್ಲವೆಂಬ ಭಾವನೆಯಾಗುವದು, ಯಾವುದು ಸ್ಥಿರವಾಲ್ಕಿತೆಂದರೆ ಮಹಡ್ಡಿಖಿವು ಸಹ ತೊಂದರೆ ಕೊಡಲಾರದು, ಎಂದು ಈ ಆತ್ಮಂತಿಕ, ಅತೀಂದ್ರಿಯ, ಬುದ್ಧಿಗ್ರಹಿಸುವಿದ ವರ್ಣನೆಯನ್ನು ಗೀತಾಕಾರರು (೨-೩೧, ೨೭) ಪಾಠಿಸುವರು. ಈ ಸ್ಥಿತಿಯೆ ಪುರಾಣ ಪರಮನಾಧವು.

ಜೀವನ್ನುತ್ತೀ ಮತ್ತು ವಿದೇಹನ್ನುತ್ತಿ— ಈ ದೇಹವಿರುವವರಿಗೆ ಮೇಲೆ ಹೇಳಿದ ನಿತ್ಯನಂದಸ್ಥಿತಿಯು ಪ್ರಾಪ್ತವಾಗುತ್ತಂದರೆ ಅದಕ್ಕೆ ಜೀವನ್ನುತ್ತೀ ಎನ್ನುವದು. ದೇಹಪಾತದನಂತರ ಜೀವನ್ನುತ್ತಿನು ವಿದೇಹಮುತ್ತಿಯನ್ನು ಪಡೆದು ಪರಮಾತ್ಮಾಸಾಯುಜ್ಞವನ್ನು ಹೊಂದಬಹುದು. ಇಹದಲ್ಲಿ ಜೀವನ್ನುತ್ತಿನಾಗದಿದ್ದವನು ಪರದಲ್ಲಿ ಸಾಯುಜ್ಞವನ್ನು ಪಡೆಯನು.

ಯಾಕೆಂದರೆ ಬೇರವನ್ನುಕ್ಕೆನಾಗದಿಕ್ಕಿರುವನಿಗೆ ಕರ್ಮಚಂಧವು ಉಳಿದಂತಾಯಿತು. ಕರ್ಮಚಂಧನವಿದ್ದಿರುವನಿಗೆ ಸಾಯುಜ್ಯವು ದೊರೆಯದು. ಅದುದಿಂದ ಬೇರವನ್ನುಕ್ಕೆಯನ್ನು ಪಡೆಯುವದೇ ಪರಮಸಾಧ್ಯವೆನ್ನುಬಹುದು. ಮನುಷ್ಯನು ಬೇರವನ್ನುಕ್ಕೆನಾಗುವದು ನಾಧ್ಯವೆಂದು ಗೀತೆಯಲ್ಲಿ ‘ಇಕ್ಕೆವೈಕ್ಕೆಚಿತ್ತತಃ ಸರ್ಗಃ’, ‘ಅಭಿತೋರ್ ಬ್ರಹ್ಮನಿವಾಣಂ’, ‘ಸಬ್ರಹ್ಮಯೋಗಯುಕ್ತಾತ್ಮಾ ಸುಖಮಕ್ಕೆಯುಶ್ಚಾತ್ಮೇ’, ‘ಪರಾಬ್ರಹ್ಮಾಂಸಿಂಹ್ ಸ್ಥಿತಃ’ ಮಂತಾದವರಣನೆಗಳಿರುವವವು. ಪರಮಾತ್ಮನ ಸಮಗ್ರ ಮತ್ತು ಅಸಂಶಯ ಜಾಣವಾಗಿ ಮನಸು ದ್ವಾರಾ ಗಳಿಂದ ಜಲಿಸದಂತೆ ಸ್ಥಿರವಾಗಿ ಅಂತಃಕರಣವು ಪರವಾತ್ಮನಲ್ಲಿ ಸೆಲಿಗೋಂಡಿಕೆಂದರೆ ಮನುಷ್ಯನ ಚಿತ್ತವು ಸುಖಮನ್ನು ಪಡೆಯಲು ಸಮರ್ಥವಾಗುವದು. ಅವನಿಗೆ ಅಮೇರಿ ಕರ್ಮಲೇವಾಗದು. ದುಃಖಿಗಳು ಮಾಟ್ಟೆವು. ಅವನು ನಿತ್ಯಮಾತ್ರನು, ನಿತ್ಯಾನಂದಿಯು. ಸದ್ಯವ ಆ ಜೆಸ್ಟಿಫಿಯು ನಿಕ್ಟಿಲವಾಯಿತೆಂದರೆ ಆದೇ ಬೇರವನ್ನುಕ್ಕೆಯು.

ಮುಂಮುಕ್ಷುತ್ವವು— ಇಂದ್ರಿಯ ಸುಖಗಳೇ ನಿಜವಾದ ಸುಖಗಳು, ಅತ್ಯಂತ ಸುಖವೆಂದರೆ ಮೃಗಜಿಲವು, ಭೂಮಿವು, ಅತ್ಯವಂಚನೆಯು ಎಂದು ಅನ್ನವರು ಕೆಲವರಿದುವರು. ಆದರೆ ಆವರಿಗೆ ಅನುಭವವನ್ನು ಪಡೆದು ನೋಡಿರೆಂದು ಹೇಳುವದೋಂದೇ ಮಾರ್ಗವು. ಸಕ್ಕರೆ ತಿನ್ನದೆ ಅದು ಕಹಿತಿದೆ ಎಂದು ಅನ್ನವರನಿಗೆ, ಅದನ್ನು ತಿಂದು ನೋಡು, ಎಂದು ಹೇಳುವದೇ ಉಪಾಯವು. ಇಷ್ಟ ಮೀರಿ ಅವನು ಆದರ ರುಚಿಯನ್ನು ನೋಡಲು ಸಹ ಒಪ್ಪಿದ್ದರೆ ಅವನ ಹಾದಿರ್ ಬಿಟ್ಟು ಬಿಡಬೇಕಾಗುವದು. ಸಾಮಾನ್ಯಜನರು ತಮ್ಮ ಅಯುಷ್ಯವನ್ನು ಹೇಗೆನೇರಿ ಏನೇಕೋ ಕಳೆದು ಬಿಡುತ್ತಾರೆ. ತಮ್ಮ ಬೇರವನದ ಬೇವಾಳವೇನು, ಈ ತಮ್ಮ ಜನ್ಮದ ಗುಢ್ಯೇನು ಗುರಿಯೇನು ಎಂಬುದನ್ನು ಕ್ಷಣಿಕೋತ್ತಾದರೂ ವಿಚಾರಿಸದೆ, ಇಂದ್ರಿಯಗಳ ಹಿನ್ನೆ ನೀರಿಡಿಕೆಗಳನ್ನು ಅರಿಸುವದರಲ್ಲಿಯೇ ಅಯುಷ್ಯವನ್ನು ಹಾಳು ಮಾಡುತ್ತಾರೆ. ಅಹಂಕಾರದ ಪೂರ್ತಿ, ಕಾಮವಾಸನೆಗಳ ಶೃಂತಿ, ಸಪ್ಯಧರ್ಮಸುಖದ ಶೂಲಿತಿ, ಸಪ್ಯಧಿಕಾರ ಕೀರ್ತಿಗಳ ಪ್ರಶಸ್ತಿ ಇವೇ ಬೇರವನೋದ್ದೇಶಗಳಾಗಿರುವದರಿಂದ ಕಂಡೆಲು ಮನಸಿಗೆ ಬೇಕಾಗುವ ಅಸ್ತಿರಾನಂದವನ್ನು ಸಾಧಿಸುವದರಲ್ಲಿಯೇ ಬೇರವನಸರ್ವಸ್ವವು ನಷ್ಟನಾಗುತ್ತದೆ. ಆತ್ಮಾನಂದದ

ಷವಿಯು ಹತ್ತು ಪದರೊಳಗಾಗಿಯೆ ಯಮನ ದೂತರು ನಮ್ಮನ್ನು ಸೇಳಿದೊಂದುಲ್ಲಿ ಸಿದ್ಧ ರಾಗುತ್ತಾರೆ. ಈ ಕ್ಷೇತ್ರ ಬೀರನೊಂದ್ದೀಶಗಳನ್ನು ಬೀರಾಟಿ ಅತ್ಯಾನಂದದ ಅಷ್ಟೆಯ ಅಮೃತವನ್ನು ಸೇವಿಸಬೀಕೆಂದು ಉಪರಿತಿಹುಟ್ಟಿದ ದಿವಸವೇ ನಾವು ನಿಜವಾದ ಮೂರುಕ್ಕುಗಳಾಗುವೆವು. ಆ ಆತ್ಮಸುಖವು ಮರಣಪರ್ವತ್ತ ಯಾವದಾದರೂಂದು ಲೋಕದಲ್ಲಿ ದೊರೆಯತಕ್ಕುದೆದೆ ಎಂದು ನಾವು ತಿಳಿಯಿಕೊಡು. ಆ ಆನಂದವು ಇದೇ ಜನ್ಮದಲ್ಲಿ ಇದೇ ಮಾನವಿ ದೇಹದಲ್ಲಿ ಇದೇ ಶ್ರಣಕ್ಕೆ ನಮಗೆ ದೊರೆಯಬಹುದೆಂದು ನಮ್ಮ ಗ್ರಂಥಗಳು ನಮಗೆ ಸಾರಿ ಸಾರಿ ಹೇಳುತ್ತವೆ. ಶ್ರೇಣಿಗಳನ್ಮದಲ್ಲಿ ವಿಶಾಪಾನ ವಿಲ್ಲದವರು ಸಹ ಈ ವಾಗ್ರಣಕ್ಕೆ ಒಂದು ನೇರಡಬೀಕು, ಎಂದು ಅಧ್ಯಾತ್ಮ ವಾದಿಗಳು ಅವರನ್ನು ಆವ್ಯಾಸಿಸುವರು. ಯಾವದೇ ಕಾರಣದ ಮೂಲಕ ಅತ್ಯಾನಂದದ ನೀರದಿಕೆ ಉಂಟಾಯಿತೆಂದರೆ ಅಲ್ಲಿ ಮುಮ್ಮಕ್ಕೂವು ಮೊಳೆತೆಸ್ತು ಬೀಕು. ಅಮೇಲಿ ಆ ಪರಮಸ್ಥಿತಿಯನ್ನು ಹೇಗೆ ಪಡೆಯ ಬೀಕೆಂಬ ವಿಚಾರವು ಸಹಜವೇ ತತ್ತದೋರುವದು.

ಯೋಗಪಂಚಕವು— ಪರಮ ಪದವನ್ನು ಪಡೆಯಲು ಅನೇಕ ವಾಗ್ರಣೆಗಳಿರುವವೆಂದು ಬೀರೆ ಬೀರೆ ಗ್ರಂಥಗಳು, ಬೀರೆ ಬೀರೆ ಧರ್ಮಗಳು ಬೀರೆ ಬೀರೆ ವಾಗ್ರಣಗಳನ್ನು ಹೇಳಿದುವವು. ಆದರೆ ಈ ಸಂಭಾತನ ವಾದ ವಿಶಾಲ ಭಾರತವರ್ಷದಲ್ಲಿ ಆ ಎಲ್ಲ ವಾಗ್ರಣಗಳು ಒಮ್ಮೆಲ್ಲಾಮ್ಮೆ ಪ್ರಚಲಿತವಿದ್ದ ವೆಂದೂ ಅವುಗಳಲ್ಲಿ ಎಷ್ಟುಷ್ಟೀ ಈಗ್ಯಾ ಪ್ರಚಲಿತವಿರುವ ವೆಂದೂ ಕಂಡುಬರುವದು. ಅಯ್ಯರು ತಮ್ಮ ತತ್ವಜ್ಞಾನವನ್ನಷ್ಟೇ ಪೂರ್ತಿಗೊಳಿಸಿ ತೃಪ್ತಿರಾಗಲಿಲ್ಲ. ಆದರೆ ತತ್ವಜ್ಞಾನದ ಒಳಗಣ್ಣಿನಿಂದ ಕಂಡ ಕಣಸನ್ನ ಸತತವೂ ಕಣ್ಣುಮುಂದೆ ನಿಲ್ಲಿವಂತೆ ಹೇಗೆ ವಾದಬೀಕು ಮತ್ತು ಅದರಂತೆ ತಮ್ಮ ಬೀವನಕ್ರಮವನ್ನು ಹೇಗೆ ನಡೆಸಬೀಕು ಎಂಬ ದಿನನ್ನು ಪರಿಶೋಧಿಸಲಿಕ್ಕೆ ಅವರು ಅತ್ಯಂತ ಪರಿಶ್ರಮವನ್ನು ಮಾಡಿರುವರು. ಮನುಷ್ಯನಲ್ಲಿ ಪ್ರಾಣಶಕ್ತಿ, ಶ್ರೀಯಾಶಕ್ತಿ, ಭಾವನಾಶಕ್ತಿ, ಮನಸಿಶಕ್ತಿ ಹಾಗೂ ಜ್ಞಾನಶಕ್ತಿ ಹೇಗೆ ಬಿದು ಶಕ್ತಿಗಳಿರುವವೆಂದು ನಾವು ಹೇಳಬಹುದು. ಇವುಗಳ ಗುಣಕಾರ್ಯಗಳನ್ನು ಪರೀಕ್ಷಿಸಿ, ಇವುಗಳ ಗನ್ನಸರಿಸಿ, ಇವುಗಳ ಅಧಾರದಿಂದ ನಮ್ಮ ಪೂರ್ವಜರು ಬಿದು ಯೋಗವಾಗ್ರಣಗಳನ್ನು

ಪ್ರಜಾರದಲ್ಲಿ ತಂದರೆನ್ನಲಿಕ್ಕೆ ಚಿಂತೆಯಿಲ್ಲ. ಮುಮುಕ್ಷುವಾದ ಪ್ರತಿಯೊಂದು ಜೀವನು, ತಾನು ಅಪ್ರಾಣಿನಿದ್ದು ಪ್ರಾಣಿನಾಗಬೇಕು ಎಂದು ಹವಣಿಸುವ ಪ್ರತಿಯೊಬ್ಬ ಮನುಷ್ಯನು, ಪರಮಾತ್ಮ ಸಾಯಂಜ್ಯವನ್ನು ಹೊಂದಲಿಕ್ಕೆ ಹಗಲಿರುಳು ಹಣಗುತ್ತಿರುತ್ತಾನೆ. ತಾನು ಪ್ರಾಣಿನಂದವನ್ನು ಪಡೆಯ ಬೇಕು ಎಂದು ಯಾವಾಗಲೂ ಹವಣಿಸುತ್ತಾನೆ. ಹೀಗೆ ಹವಣಿಸುವಾಗ ತನ್ನಲ್ಲಿ ಮೇಲಾಧಿಕಿಸಿದ ಯಥವ ಶಕ್ತಿಯ ವಿಕಾಸವು ವಿಶೇಷವಾಗಿರುತ್ತದೋ ಆ ಶಕ್ತಿಯಾದ್ವಾರಾ ಅದರ ಸಹಾಯದಿಂದ ಮೋಕ್ಷವನ್ನು ಪಡೆಯಲಿಚ್�ಿಸುತ್ತಾನೆ. ಈ ಸಹಜ ಮತ್ತು ಸ್ವಾಭಾವಿಕ ಸಂಗತಿಗಳನಿರಿಸಿಯೇ ಯೋಗೆಪಂಚಕದ ಪ್ರಪೃತ್ಯಾಗಿರುವದು. ಭರತಭಿಂಡದಲ್ಲಿ ಈ ಬದಲಾವಾಗಿಗಳೂ ಸಮಸಮಾನವಾಗಿ ಪರಿಪ್ರಾಣಿದರ್ಶಿಯನ್ನು ಹೊಂದಿನೆಯೆಂದರೂ ಸಲ್ಲಿವದು. ಸದ್ಗುರು ಪ್ರತಿಯೊಂದು ವಾಗ್ರಕ್ಕೆ ಅದರ ಪ್ರವರ್ತಕ ಖಂಡಿತು, ಅದರದೊಂದು ಶಾಸ್ತ್ರವು, ಅದರ ಶೋಷಕರು, ಅದರ ಉನ್ನಯಾಯಿಗಳು ಇರುವದರಿಂದ ಎಲ್ಲವುಗಳಿಗೂ ಸುವ್ಯವಸ್ಥಿತಪ್ಪದೂ ಪವೆ ಬಂದಿರುವದು. ಅದರಿಂದ ಆಯಾ ವಾಗ್ರಗಳದೊಂದು ಸಾಂಪ್ರದಾಯಕೆಯೇ ಸಿದ್ಧಾನ್ತಾಗಿರುವದು. ದುರ್ಜ್ಯವದಿಂದ ನಾಂಪ್ರದಾಯದೋಷಗಳಾದರೂ ಅವುಗಳಲ್ಲಿ ಸೇರಿವೆ. ತಮ್ಮ ಸಾಂಪ್ರದಾಯದ ಅಭಿವಾನ, ಅನ್ನ ಸಾಂಪ್ರದಾಯವನ್ನು ಹೀಯಾಗಿಸುವ ಬುದ್ಧಿ, ತಮ್ಮದೇ ಶ್ರೀಷ್ಠಿ ವೆಂಬ ಭಾವನೆ, ತತ್ವಕ್ಕುಂತ ಆಜಾರದ ಕಾರಣಗೆ ಯಂತ್ರಾಲಕ್ಷೇತ್ರ ಲಕ್ಷೆ ವೆಂಬ ದೋಷಗಳ ಮೂಲಕ ವ್ಯಾಪಕದ್ವಿಷ್ಟಿಯು ಅಳ್ಳಿದುರುವದು. ಪ್ರತಿಸಾಂಪ್ರದಾಯದವರು ಗೀತೆಯ ತಮ್ಮ ಸಾಂಪ್ರದಾಯದ್ದು ಎಂದು ಅದನ್ನು ಜಗ್ಗಾಡುತ್ತಿರುವ ಪ್ರಪೃತ್ಯಾಗಿ ಕಂಡುಬಿರುವದು. ಈ ವಿಷಯವನ್ನು ಮುಂದಿನ ಪ್ರಕರಣದಲ್ಲಿ ನಾವು ಚರ್ಚಿಸಬಹುದು. ಇಲ್ಲಿ ಹೇಳಬೇಕಾಗಿರುವದೇ ನಂದರೆ, ಶ್ರೀಕೃಷ್ಣನು ಗೀತೆಯದೇಶವನ್ನು ವಾದುವ ಕಾಲದಷ್ಟೇವಿತ್ತಿಗೆ ಈ ಏಲ್ಲ ಯೋಗವಾಗಿಗಳು ಭರತಭಿಂಡದಲ್ಲಿ ಪ್ರಚಲಿತವಾಗಿದ್ದವು. ಇವು ಬೀಜರೂಪದಿಂದ ಉಪನಿಷದಾದಿ ಗ್ರಂಥಗಳಲ್ಲಿ ಉಕ್ತವಾಗಿವೆ. ಆ ಬೀಜಗಳೇ ಮುಂದೆ ಒಡೆದು ವೃಕ್ಷಗಳಾಗಿ ಸ್ವಾತಂತ್ರ್ಯವಾಗಿಗಳಾದವು. ಅದರೆ ಗೀತೆಯ ಯಾವ ಒಂದೇ ಯೋಗವನ್ನುವಲಂಬಿಸದೆ ಅವೆಲ್ಲ

ವುಗಳನ್ನು ಬಂದು ಬಗೆಯಿಂದ ದಾಟಿ ಅವೆಲ್ಲವುಗಳಿಗೆ ನಾವೂನ್ನೊಂದು ಅಕ್ಕು ಸಾಕ್ಷಾತ್ಕಾರ ಅಥವಾ ಪರಮಾತ್ಮೆಯೇಗವೆಂಬುದನ್ನೇ ಧ್ಯೋಯಿಸುತ್ತಿರುತ್ತಿರುವುದು ಈ ಎಲ್ಲ ಮಾರ್ಗಗಳ ಸುಂದರ ಸಮಸ್ಯೆಯವನ್ನು ಮಾಡಿ ಸಮಾಜಕ್ಕೆ ಸಂಪೂರ್ಣಯೋಗವೆಂಬ ಸುಲಭ ಸಮಂಜಸ ನಾತ್ಮಿಕೆ ಮಾರ್ಗದ ಸದುಪದೇಶವನ್ನು ಮಾಡಿತು.

ಯೋಗಗಳ ಲಕ್ಷಣಗಳು— ಮೇಲೆ ಹೇಳಿದಂತೆ ಮನುಷ್ಯನ ಏದು ಶಕ್ತಿಗಳಿಗನುಗುಣವಾಗಿ ಹರ, ಕರ್ಮ, ಭಕ್ತಿ, ರಾಜ ಮತ್ತು ಜ್ಞಾನ ಎಂಬ ಏದು ಯೋಗವಾರ್ಗಗಳು ನಮ್ಮಲ್ಲಿ ಶುದ್ಧ ಶಾಸ್ತ್ರೀಯ ತಳಹದಿಯು ಮೇಲೆ ರಚಿಸಲ್ಪಟ್ಟಿರುತ್ತದೆ. ಅವೆಲ್ಲವುಗಳ ಧ್ಯೋಯಿವು ಬಂದೇ. ಪರಮ ಆನಂದ ಪದವಿಯನ್ನು, ಬ್ರಹ್ಮಸಾಯಂಜ್ಞಿವನ್ನು ಪಡೆಯುವದೆ ಆ ಧ್ಯೋಯಿವು. ಪ್ರತಿಯೋಂದು ಯೋಗದಲ್ಲಿ ಸಾಧನ ಆಚಾರಾದಿಗಳು ಬೇರೆ ಬೇರೆ ಕಂಡರೂ ಕೆಲಮಾತುಗಳು ಅವೆಲ್ಲವುಗಳಿಗೂ ಸಾಮಾನ್ಯವಿರುವವು. ಪ್ರತಿಯೋಗದಲ್ಲಿ ಆಯಾ ಶಕ್ತಿಯ ಸಂಯುನ, ಸಂಗ್ರಹ, ನಿಯುನ, ಏಕಾಗ್ರೀಕರಣ, ಮತ್ತು ಸ್ಥಿರೀಕರಣ ಕೊನೆಗೆ ಸಮಾರ್ಥಣ ಈ ಪ್ರಕ್ರಿಯೆಯು ಯಾವುದೊಂದು ರೂಪದಲ್ಲಿ ಇದ್ದೇ ಇರುವದು. ಈ ಪ್ರಕ್ರಿಯೆಗೆಲ್ಲ ಕೂಡಿ ಸಾಧನವೆಂಬ ಸಮುಚ್ಚಯಾತ್ಮಕವಾದ ಹೆಸರು ಇರುವದು. ಈ ಎಲ್ಲ ಯೋಗಗಳ ಪ್ರಕ್ರಿಯೆಯನ್ನು ನಿವರ್ತವಾಗಿ ಇಲ್ಲಿ ವರ್ಣಿಸುವದು ಸಾಧ್ಯವಿಲ್ಲ. ಆದುದರಿಂದ ಸಂಜ್ಞೇವವಾಗಿ ಹೇಳಿ ಇಲ್ಲಿ ಸಮಾಧಾನವದಬೇಕಾಗಿದೆ.

ಹರಯೋಗ— ಉಸುರಾದಿಸುವ ಶ್ರೀಯೆಯನ್ನು ಹೊದಲೆಗ್ಗೆ ಒಂದು ಹೊಸ ಸೃಷ್ಟಿಯನ್ನು ನಿರ್ವಾಣವಾಡುವ ಕರ್ಮದವರೆಗೆ ಆಗುವ ಶರೀರದ ಸಕಲ ಚಲನವಲನಗಳಿಗೂ ಕಾರಣವಾದ ಶಕ್ತಿಯೆ ಪ್ರಾಣಶಕ್ತಿಯು. ಆ ಶಕ್ತಿಯ ಸಂಯುನ, ಸಂಗ್ರಹ, ನಿಯುನ, ಏಕಾಗ್ರೀಕರಣ, ಸ್ಥಿರೀಕರಣ ಮತ್ತು ಪರವಸ್ತಿನಿಲ್ಲಿ ಸಮಾರ್ಥಣಮಾಡಿ ತದ್ವಾರಾ ಪರಮಾತ್ಮನ ಸಾಕ್ಷಾತ್ಕಾರವಾಡಿಕೊಳ್ಳಲಿಕ್ಕೆ ಯಾತ್ರೆಸುವ ಮಾರ್ಗಕ್ಕೆಯೇ ಹರಯೋಗ ವೇಸ್ತುವರು. ಮನುಷ್ಯನ ನಾಭಿಯ ಕೆಳಗೆ ಮೂಲಾಧಾರ ಚಕ್ರದಲ್ಲಿ ಸರ್ವದಂತೆ ಸುತ್ತಿಕೊಂಡು ಕುಳಿತಿರುವ ಕುಂಡಲಿನಿ ಶಕ್ತಿಯನ್ನು ಆಸನ ಪ್ರಾಣ ಯಾವಾದಿಗಳಿಂದ ಬಡಿದೆಬ್ಬಿಸಿ ಅದನ್ನು ಷಟ್ಕರ್ಗಳೊಳಗಿಂದ ಹಾಲಿಸಿ

ಶಿರಸ್ಸಿನಲ್ಲಿರುವ ಸಹಸ್ರದಲ ಕಮಲಕ್ಕೆ ಅಡರಿಸಿ ಪ್ರಾಣಸವಾಧಿಯನ್ನು ಸಾಧಿಸಿ ಸಿದ್ಧಿಯನ್ನು ಪಡೆಯಬೇಕೆಂಬುದೇ ಹರಯೋಗದ ಹಟಪ್ಪ. ಈ ಮಾರ್ಗದಲ್ಲಿ ಪರಮ ಪದವಿಯೇ ಧ್ಯೋಯಿವು, ಪ್ರಾಣಶಕ್ತಿಯೇ ಅವಲಂಬ ನೆವು, ಆಸನಪ್ರಾಣಾಯಾಮಾದಿಗಳೇ ಆಚಾರಗೆಳು.

ಕಮರ್ಯಾಯೋಗ— ಕಮರ್ಯಾಶಕ್ತಿ ಅಧಿಮಾ ಶ್ರೀಯಾಶಕ್ತಿಯೆಂದರೆ ಕೇವಲ ಚಲನವಲನಶಕ್ತಿಯೋಂದೇ ಅಲ್ಲದೆ ಸಂಕಲ್ಪಶಕ್ತಿಯಾ ಅಡರಲ್ಲಿ ಒಳಗೊಂಡಿ ರುವದು. ಅದುದರಿಂದಲೇ ಸಂಕಲ್ಪಸನ್ಯಾಸದ ಹೊತ್ತು ಕಮರ್ಯಾಯೋಗವು ಸಾಧಿಸದೆಂದು ಶ್ರೀಕೃಷ್ಣನು ಹೇಳಿರುವನು. ಶ್ರೀಯಾಶಕ್ತಿಯ ಸಂಯುಮನ ಸಮರ್ಪಣಾದಿಗಳಿಂದ ಪರಾತ್ಮರ ಧ್ಯೋಯಿವನ್ನು ಸಾಧಿಸುವ ಪ್ರಯತ್ನವೇ ಕಮರ್ಯಾಯೋಗವೆನಿಸುವದು. ನಾನು ಕರ್ತವ್ಯಸಲ್ಲವೆಂದು ಸಂಪೂರ್ಣ ನಿರಹಂ ಕಾರಿಯಾಗಿ ನಿವಾರಣತೆಯೀಂದ ಪರಮಾತ್ಮಪ್ರೇರಿತ ಕಮರ್ಯಾಗಳಲ್ಲಿ ತನ್ನ ಎಲ್ಲ ಶ್ರೀಯಾಶಕ್ತಿಯನ್ನು ಲೀನಪಡಿಸಿ ಬ್ರಹ್ಮಕಮರ್ಯಾಸಮಾಧಿಯನ್ನು ಸಾಧಿಸುವದೇ ಕಮರ್ಯಾಯೋಗದ ರಹಸ್ಯವು. ಇಲ್ಲಿಯಾದರೂ ಪರಮ ಪದದ ಪ್ರಾರ್ಥಿಯ ಧ್ಯೋಯಿವು, ಶ್ರೀಯಾಶಕ್ತಿಯು ಅವಲಂಬನವು, ಪರಮಾತ್ಮಾ ಹೀತ ನಿವಾರಣ ಸ್ವರೂಪ ಕಮರ್ಯಾವೆ ಆಚಾರವು.

ಭಕ್ತಿಯೋಗ— ಯಾವ ಶಕ್ತಿಯ ಮೂಲಕ ನಮ್ಮ ಅಂತಹಿಕರಣದಲ್ಲಿ ರಾಗದ್ವೇಷಾದಿ ಅನೇಕ ಭಾವನೆಗಳು ಹುಟ್ಟುತ್ತವೋ ಅದೇ ಭಾವನಾ ಶಕ್ತಿಯು. ಅದರ ಸಂಯುಮನ ಸಮರ್ಪಣಾದಿಗಳಾಪ್ಯರಾ ಪರಮಾತ್ಮನನ್ನು ಪಡೆಯುವದೆ ಭಕ್ತಿಯೋಗದ ಧ್ಯೋಯಿವು. ಪರಾನುರಕ್ತಿಯ ಭಕ್ತಿ ಎನಿಸುವದು. ನಾವು ನಮ್ಮ ಎಲ್ಲ ಭಾವನೆಗಳನ್ನು ಕರಗಿಸಿ ಪರಮಾತ್ಮನಲ್ಲಿ ಅತ್ಯಂತ ಪ್ರೇಮವನ್ನಿಟ್ಟು ಭಾವಸಮಾಧಿಯೀಂದ ಸಿದ್ಧಿಯನ್ನು ಪಡೆಯಲಿ ಛುಷುವದೆ ಭಕ್ತಿಯೋಗವು. ಪರಮ ಪದವೇ ಇಲ್ಲಿಯಾದರೂ ನಾ ಧ್ಯೋಯು, ಅದರೆ ಭಕ್ತಿಯು, ಪರಮಾತ್ಮಪ್ರೇಮವು ಅವಲಂಬನವು, ಸತತ ಪ್ರೇಮ ದಿಂದ, ನಿರವೇದ್ಯ ಅನನ್ಯ ಅಸುರಾಗದಿಂದ ಸರ್ವಕಮರ್ಯಾಗಳನ್ನು ಪ್ರೇಮ ದಲ್ಲಿ ಪರಿವರ್ತಿಸಿ ಅವುಗಳಿಂದ ಪರಮಾತ್ಮನನ್ನು ಆಚಿಸುವದೆ ಆಚಾರವು.

ರಾಜಯೋಗ— ಯಾವ ಶಕ್ತಿಯ ಮೂಲಕ ಮನಸಿನಲ್ಲಿ ಸಂಕಲ್ಪ ವಿಕಲ್ಪಗಳಿಂಬ ವಿಕಾರಗಳುಂಟಾಗುವವೋ ಅದು ಮನಃಶಕ್ತಿಯೇನಿಸು

ವದು. ಸಂಯಮನ ಸಮರ್ಪಣಾದಿಗಳಲ್ಲಾರಾ ಚಿತ್ತವೃತ್ತಿಗಳನ್ನು ನಿರೋಹಿಸಿ ಶುದ್ಧಚಿತ್ತದಲ್ಲಿ ಈಶ್ವರಪ್ರಣಿಧಾನದಿಂದ ಸತ್ಯವಸ್ತುವಿನ ಪ್ರತಿಬಿಂಬವನ್ನು ಕಾಣಲೇತ್ತಿ ಸುವದೆ ರಾಜಯೋಗವೆನಿಸುವದು. ಚಿತ್ತವೃತ್ತಿನಿರೋಹಿಸುವುದಕ್ಕೆ ಸಮಾವಸ್ಥೆಯನ್ನು ಒಟ್ಟುಮಾಡಿ ಮನಸ್ಸನ್ನು ಧ್ಯಾನಸಮಾಧಿಯಲ್ಲಿ ಸ್ಥಿರೀಕರಿಸಿ ಪರಮಾತ್ಮಾಚಂತನ ಮಾಡುತ್ತಿರುವದೆ ರಾಜಯೋಗದ ತತ್ವವು. ಇದರಲ್ಲಿಯೂ ಪರಮಾತ್ಮಾನವನ್ನು ಪಡೆಯುವದೆ ಧ್ಯೋಯವು, ಚಿತ್ತವೆಂಬಲಂಬನವು, ಯಾವುದೂ ವಾರವಿಹಾರಗಳೂ ಪ್ರಾಣಾರ್ಥಾಮವೂ ಏಕಾಗ್ರಚಿತ್ತವಾಡುವದೂ ಅಜಾರಗಳು.

ಜ್ಞಾನಯೋಗ—ಯಾಧಾರ್ಥ ಸತ್ಯವು ಯಾವ ಕಕ್ಷೆಯಿಂದ ತಿಳಿಯುವದೋ ಅದೇ ಭ್ರಾಸಕಕ್ಷೆಯು. ಸಂಯಮನ ಸಮರ್ಪಣಾದಿಗಳಿಂದ ಈ ಜ್ಞಾನಕಕ್ಷೆಯನ್ನು ಶುದ್ಧೀಕರಿಸಿ ಅಸ್ವಯಾ ಘೋತರೇಕ ತರ್ಕ ಅನುಮಾನಗಳಿಗೆ ತಿಳಿಯಿದ ತತ್ವಜ್ಞಾನವನ್ನು ಸೂತ್ರಿಸಿದ್ದಿಲ್ಲ ಅಂದು ಆ ಜ್ಞಾನದಲ್ಲಿ ಜ್ಞಾನಸಮಾಧಿಯಿಂದ ಸ್ಥಿರವಾಗಲಿತ್ತಿ ಸುವದೆ ಜ್ಞಾನಯೋಗವೆನಿಸುವದು. ಇಂದ್ರಿಯಜನ್ಮಜ್ಞಾನಕ್ಕೆ ಮರುಳಾಗಿದೆ ಅದರಾಚೆಗಿನ ನಮ್ಮೆ ಶುದ್ಧಬುದ್ಧಿಯನ್ನು ಬಾಗೃತವಾಡಿ ಯಾಧಾರ್ಥವನ್ನು ತಿಳಿದುಕೊಳ್ಳುವದೆ ಜ್ಞಾನಲೋಗಿಯಾಗಿ ತರ್ವಾತವು. ಪರಮಾತ್ಮಾನಾಯುಜ್ಞವೇ ಜ್ಞಾನಯೋಗಿಯಾಗಿಯಾಗುವುದು. ಬುದ್ಧಿಯೇ ಅವಲಂಬನವು. ಚಿತ್ತಶುದ್ಧಿ, ವಿವೇಕವ್ಯಾಖ್ಯಾನವಿಚಾರ, ಸತತಶ್ರವಣ ಚಿಂತನೆ ನಿರ್ಧಿಧ್ಯಾಸ ಇವೇ ಅಜಾರಗಳು.

ಈ ರೀತಿಯಾಗಿ ಇವು ಬಹು ಯೋಗವಾಗಿಗಳಿರುವವು.

ಯೋಗಗಳ ಪರಸ್ಪರ ಸಂಬಂಧವು— ಮನಸ್ಸನಲ್ಲಿರುವ ಪಂಚಕಕ್ಷಿಗಳಿಗನುಗುಣವಾಗಿ ಪಂಚಯೋಗವಾಗಿಗಳು ನಮ್ಮಲ್ಲಿ ಪ್ರಜಲಿತವಿರುವವೆಂದು ಹೇಳಿದ್ದಾಯಿತು. ಅದರೆ ಈ ಯೋಗವಾಗಿಗಳು ಪರಸ್ಪರ ಅತ್ಯಂತ ಭಿನ್ನವಿರುವವೆಂದು ಅಧ್ಯಾತ್ಮಾ ಒಂದಕ್ಕೊಂದು ವಿರೋಧಿಯಾಗಿರುವವೆಂದು ಮಾತ್ರ ಯಾರೂ ಕಲ್ಪಿಸಕೂಡು. ಇದರೊಳಗಿನಿಂದು ಯಾವುದೊಂದು ಶ್ರೀಷ್ಟಕನಿಷ್ಟವೆಂದೂ ತಿಳಿಯಕೂಡು. ನಾವು ಮಾನವೀ ಕಕ್ಷಿಗಳನ್ನು ಪ್ರಧಾನಕರಿಸುವಾಗ ಇವೆಲ್ಲ ಬೀರೆ ಬೀರೆ ಕಂಡರೂ ಆವು ಬಿಬ್ರಿಮನ್ನುಷ್ಟನಲ್ಲಿಯೇ ಇರುವದರಿಂದ ಮತ್ತು ಅತ್ಯವೇಲ್ಲವುಗಳಿಗೂ ಅಧಿಷ್ಟಾನ

ವಿರುವದರಿಂದ ಅವು ಪರಸ್ಪರ ವಿರೋಧಿಯಾಗಿರುವದಂತಹು ಅಶಕ್ಯವು. ಅವುಗಳ ಏಕವಾಕ್ಯತೆಯು ಆತ್ಮನಲ್ಲಿ ಆಗಿಯೆ ತೀರುವದು. ಅದುದರಿಂದ ವ್ಯಾಪಕ ಮತ್ತು ಸೂಕ್ಷ್ಮದೃಷ್ಟಿಯಿಂದ ನೇರಿದುವವನಿಗೆ ಅವು ಒಂದ ಕೊಂಡು ಹೊನ್ನೆಕ್ಕೆಂದು ವನೆಂದು ಕಂಡುಬರುವವು. ಆತ್ಮಂತ ವಿರುದ್ಧ ಅಥವಾ ಪರಸ್ಪರ ಫಾತಕ ಶಕ್ತಿಗಳು ಒಂದೇ ಘೋಷಿತಾಲ್ಲಿ ಇರುವದು ಅಸಂಭವವು. ಹೀಗೆ ಬೀರೆ ಬೀರೆ ಶಕ್ತಿಗಳು ಪ್ರತಿಯೊಬ್ಬನಲ್ಲಿದ್ದರೂ ಅವು ಗಳಲ್ಲಿ ಯಾವುದಾದರೊಂದು ಶಕ್ತಿಯ ಪ್ರಾಬಲ್ಯವು ಹೆಚ್ಚು ಕಂಡುಬರುವದು. ಸತ್ಯ ರಚ ತಮಗಳು ಎಲ್ಲಿರಲ್ಲಿಯಾ ಇದ್ದರೂ ಅವುಗಳ ಪ್ರಮಾಣವು ಹೆಚ್ಚು ಕಡಿಮೆಯಿಲುರುವಂತೆ ಈ ಶಕ್ತಿಗಳಾದರೂ ಹೆಚ್ಚು ಕಡಿಮೆ ಪ್ರಮಾಣದಲ್ಲಿರುವವು. ಯಾವ ಶಕ್ತಿಯ ಪ್ರಾಬಲ್ಯವು ಯಾವನಲ್ಲಿ ಹೆಚ್ಚು ತದನುರೋಧದಿಂದ ತನ್ನ ಸ್ಪಭಾವ, ತನ್ನ ಒಲವು, ಶಕ್ಯತೆ ಇವುಗಳನ್ನು ನೋಡಿ ಆಯಾ ಶಕ್ತಿಯ ದ್ವಾರಾ ಸಾಧಕರು ಯೋಗವನ್ನು ಅರಂಭಿಸುವ ದುಂಟು. ಹಾಗೆ ಮಾಡಿದಾಕ್ಷಣಕ್ಕೆ ಎರಡನೆಯ ಶಕ್ತಿಗಳು ಲಾಪ್ತವಾದಂತೆ ಕಂಡರೂ ಸಷ್ಟವಾಗುವದಿಲ್ಲ. ಈ ದೃಷ್ಟಿಯಿಂದ ನೋಡಿದರೆ ಹರಯೋಗಿಯು ಕೇವಲ ಹರಯೋಗಿಯು ಇರಲಾರನು; ಅವನು ತನ್ನ ಸಂಕಲ್ಪ, ಬುದ್ಧಿ ಮುಂತಾದವುಗಳನ್ನು ತಕ್ಷಮಟ್ಟಿಗೆ ಹರಯೋಗಿದ ಸಿದ್ಧಿಧರ್ಮವಾಗಿ ಉಪಯೋಗಿಸುವನು. ಭಕ್ತಿಯೋಗಿಯು ತನ್ನ ಪ್ರಾಣ ಬುದ್ಧಿ ಮನಸುಗಳನ್ನು ಭಕ್ತಿಯೋಗಿದ ಪೂರ್ಣಗಾಗಿ ಉಪಯೋಗಿಸಿಯೆ ತೀರುವನು. ಹೀಗೆ ಮೇಲೆ ವರ್ಣಿಸಿದ ಯೋಗಗಳು, ಆಯಾ ಶಕ್ತಿಗಳ ಸಂಯುಮನಾದಿಗಳು ಪ್ರಥಾನವಿದ್ದ ಮಾರ್ಗಗಳೇ ಹೊತ್ತು ಕೇವಲ ಆ ಶಕ್ತಿಗಳಿಂದ ಸಿದ್ಧವಾಗುವ ಮಾರ್ಗಗಳಲ್ಲ. ಇನ್ನೊಂದು ರೀತಿಯಿಂದ ಹೇಳುವದಾದರೆ ಹರಯೋಗವು ಪ್ರಾಣಶಕ್ತಿಸಂಯುಮನಪ್ರಥಾನ ಯೋಗವು, ಕರ್ಮಯೋಗ ಕರ್ಮ ಕರ್ಮಶಕ್ತಿಅರ್ಪಣಪ್ರಥಾನ ಯೋಗವು, ಹೀಗೆ ಅನುಕ್ರಮವಾಗಿ ಎಲ್ಲ ಯೋಗಗಳನ್ನು ವರ್ಣಿಸಬಹುದು. ವಸ್ತುಸ್ಥಿತಿಯು ಹೀಗಿರುವದರಿಂದ ಈ ಯೋಗಮಾರ್ಗಗಳಲ್ಲಿ ಯಾವುದೊಂದು ಹೆಚ್ಚಿನದು ಅಥವಾ ಕಡಿಮೆಯದು ಅನ್ನವದು ಯೋಗ್ಯವಲ್ಲ. ಯಾಕಂದರೆ ಆಯಾ ದೇಶಕಾಲ ಮತ್ತು ಸಾಧಕನ ಸ್ವಧರ್ಮದಂತೆ ಬೀರೆ ಬೀರೆಯವರಿಗೆ ಬೀರೆ ಬೀರೆ

ಮಾರ್ಗಗಳು ಯೋಗ್ಯವಾದವುಗಳು. ಎಲ್ಲರೂ ಬಂದೇ ಯೋಗವನ್ನು ಮಾಡಬೇಕೆಂದು ಹಣಹಿಡಿಯುವದು ಅಥವಾ ಬಂದೇ ಯೋಗವು ಎಲ್ಲ ಕಾಲದಲ್ಲಿಯೂ ಶ್ರೀವೈಂದು ಹೇಳುವದು ಉಚಿತವಲ್ಲ. ಯಾಕಂದರೆ ಇವು ವಾರ್ಗಗಳು. ಇವೆಲ್ಲವೂ ಬಂದೇ ಧ್ಯೇಯದ ಕಚೇಗೆ ಬಯ್ಯಿವವು. ಇವುಗಳಲ್ಲಿ ಶ್ರೀವೈಂದು ಕನಿಷ್ಠವೆಂದು ಬಡಿದಾಡುವದು ವ್ಯಧಿ. ಇನ್ನು ವಿಶಿಷ್ಟ ಪರಿಸ್ಥಿತಿಯಲ್ಲಿ ವಿಶಿಷ್ಟ ಕಾಲದಲ್ಲಿ ವಿಶಿಷ್ಟ ಜನರಿಗೆ ಇಂತಹದೆ ಶ್ರೀವೈಂದು ಹೇಳಬಹುದೇ ಹೊತ್ತು ಇದಕ್ಕೂ ಹೆಚ್ಚು ಹೇಳಲಿಕ್ಕಾಗಿರುತ್ತದೆ. ‘ಎಲ್ಲ ವಾರ್ಗದವರೂ ಸನಗೆಯೆ ಬಂದು ಮುಟ್ಟುವರು’ ಎಂದು ಶ್ರೀಕೃಷ್ಣನ ವಚನವಿರುವದು.

ಯೋಗವಾರ್ಗಗಳೂ ಮಿಕ್ಕ ಧರ್ಮಗಳೂ— ಈ ಎಲ್ಲ ಮಾರ್ಗಗಳು ಇವ್ಯಾಸವೈಂದಲೂ ಶಾಸ್ತ್ರೀಯರೀತಿಯಿಂದಲೂ ಮಿಕ್ಕ ಯಾವ ಧರ್ಮದಲ್ಲಿಯೂ ಹೇಳಲ್ಪಟ್ಟಿಲ್ಲ. ಶ್ರೀಕೃಷ್ಣನ್, ಇಸಾಂಗಿನೀ, ಬುಧ್, ಜ್ಯೇಂತು ಮಂತಾದ ಧರ್ಮಗಳೆಲ್ಲ ಯಾವುದೊಂದು ಯೋಗವನ್ನು ಮುಖ್ಯವಾಗಿ ಚೆಂಡು ನಡೆಯುವವು. ಅವರಲ್ಲಿ ಆಯಾ ವಾರ್ಗಗಳ ವಿಕಾಸವೂ ಅವೇಕ್ಷಿಸುವುದು ಉತ್ತಮ ರೀತಿಯಿಂದ ಇನ್ನಾನ್ನು ಆಗಿಲ್ಲ. ಆಯಾ ಧರ್ಮದಲ್ಲಿಯ ವಿಶೇಷತೆಗೆ ಗೀತೆಯಲ್ಲಿಯ ಇನ್ನೊಂದು ವಿಶೇಷವೇನಂದರೆ, ಈ ಎಲ್ಲ ಯೋಗಗಳಿಗೂ ತಕ್ಷಣಾನವನ್ನು ಕೂಡುವಂತೆ ಕೊಟ್ಟು ಅದು ಅವುಗಳ ಸಮಸ್ಯೆಯವನ್ನು ವಾಡಿ ತೋರುಸಿರುವದು. ಇವೆಲ್ಲ ವಾರ್ಗಗಳಿಗೆ ಸಾಮಾನ್ಯವಿದ್ದ ಸೂತ್ರವನ್ನು ಕೆಂಡು ಹಿಡಿದು ಗೀತೆಯು ಸಮಸ್ಯೆಯವನ್ನು ವಾಡಿ ಬಿಟ್ಟಿರುವದು. ಈ ತರದ ಸುಂದರ ಸಮಸ್ಯೆಯವು ಇನ್ನೆಲ್ಲಿಯೂ ಕಂಡು ಬರುವದಿಲ್ಲ. ಎಲ್ಲ ಯೋಗಗಳನ್ನು ಸೂಡುಕಟ್ಟಿದಂತೆ ಕಟ್ಟು ಆತ್ಮಧರ್ಮಣದಲ್ಲಿ ಅವುಗಳನ್ನು ಸಮಸ್ಯೆಯಿಸಿ ಪರಮಾತ್ಮಾಯೋಗವನ್ನು ಸಾಧಿಸುವ ಶ್ರೀಯಸ್ಸು ಗೀತೆಗೆಯೆ ಇರುವದೆಂದು ಒಳ್ಳೆ ಅಭಿಮಾನದಿಂದ ಹೇಳಬಹುದು.

ರ. ಯೋಗಸಮನ್ವಯವು.

ಸೂಚನೆ— ಹೋದ ಪ್ರಕಾರಣದಲ್ಲಿ ಯೋಗಪಂಚಕವನ್ನೂ ಯೋಗ ಗಳ ಲಕ್ಷಣಗಳನ್ನೂ ಅವುಗಳ ಪರಿಸ್ಥಿತಿ ಸಂಬಂಧವನ್ನೂ ಹೇಳಿದೆ. ಇನ್ನೂ ಗೀತೆಯು ಎಲ್ಲ ಆಧ್ಯಾತ್ಮಿಕ ಮಾರ್ಗಗಳ ಸಮನ್ವಯವನ್ನೂ ಮಾಡುವ ಗ್ರಂಥವೆಂಬುದನ್ನು ಹೇಳಬೇಕಾಗಿದೆ. ಮೊದಲು ಆಧ್ಯಾತ್ಮಿಕ ಮಾರ್ಗದ ಸ್ವಲ್ಪ ದಿರ್ಗಶಫನ ಮಾಡಿ ಆಮೇಲೆ ಮುಖ್ಯ ವಿಷಯದ ಕಡೆಗೆ ಹೋರಳುವ.

ಇನ್ನೆಲ್ಲ ಆಧ್ಯಾತ್ಮಿಕ ಮಾರ್ಗಗಳು— ಯಾವದೇ ಪದಾರ್ಥದ ಮೂಲ ಸ್ವಭಾವವು ಆಧ್ಯಾತ್ಮವೇನಿಸುವದೆಂದು ಗೀತೆಯ (ಲ, ೧) ವಾಽಖ್ಯಾ ಇರುವದು. ನಮ್ಮಲ್ಲಿ ‘ನಾನು’ ನಾನೆಂದು ಹೇಳಿಕೊಳ್ಳುವ ವಸ್ತುವಿನ ಮೂಲಸ್ವಭಾವವನ್ನಿಂತು ಕೊಂಡು ಆ ಮೂಲಸ್ವಭಾವದಲ್ಲಿ ಅದನ್ನು ಸ್ಥಿರೀಕರಿಸಿ ಆ ಜ್ಞಾನದಿಂದೊಡಗೂಡಿ ಚೀವನವನ್ನು ನಡೆಸುವದು ಇದೇ ಆಧ್ಯಾತ್ಮವೊಗ್ರವು. ನಾಮಾಸ್ತವಾಗಿ ಹಸಿವೆಯಾದಕೂಡಲೆ ಉಟ ಮಾಡುವದು, ನೋಡಬೇಕೆನಿಸಿದಕೂಡಲೆ ನೋಡುವದು, ಹೀಗೆ ನಾವು ಇಂದ್ರಿಯ ಪ್ರವೃತ್ತಿಗಳ ಬೆಂಬುಹತ್ತಿರುತ್ತೀವೆ. ಆದುದರಿಂದ ನಾವು ಸುಖದುಃಖಿಗಳಿಗೆ ಒಳಗಾಗಿರುತ್ತೀವೆ. ಈ ಕಾಮನೆಗಳು ಯಾಕೆ ಉದ್ದೇಶಿಸುವವು, ನಾವು ಯಾರು, ನಿಜವಾದ ಸ್ವತಂತ್ರ ಸುಖವು ಹೀಗೆ ದೊರೆಯುವದು, ಈ ಅಸ್ತಿರವಸ್ತುಗಳಲ್ಲಿ ಸ್ಥಿರವಾವುದು, ಮುಂತಾದ ವಿಷಯಗಳನ್ನು ವಿಚಾರಿಸಿ ನಿಜವನ್ನು ತಿಳಿದು ಆ ಅರಿವಿಗನುಗುಣವಾಗಿ ವರ್ತಿಸುವದೇ ನಿಜವಾದ ಆಧ್ಯಾತ್ಮಮಾರ್ಗವು. ಆತ್ಮಕ್ಷೇತ್ರ, ಮೂಲವಸ್ತುವಿಗೆ ಸಂಬಂಧಿಸಿದ್ದ ಆಧ್ಯಾತ್ಮವು. ವಿನಾಶಿಗಳಲ್ಲಿ ಅವಿನಾಶಿಯಾದದ್ದು, ಅನೇಕಗಳಲ್ಲಿ ಏಕವಾಗಿದ್ದುದು, ಸ್ವಯಂಭುವು, ಸ್ವತಂತ್ರವು, ಸಚ್ಚಿದಾನಂದಸ್ವರೂಪವು ಇದ್ದುದು ಆತ್ಮವು. ಆ ಆತ್ಮವನ್ನು ಗುರುತಿಸಿ ಅದರ ಪ್ರಕಾಶದಲ್ಲಿ ಅತೆರಿಸುವದೇ ಆಧ್ಯಾತ್ಮಮಾರ್ಗವು. ಆತ್ಮನ ಜ್ಞಾನ ಮತ್ತು ತದನ್ರೋಧದಿಂದ ಮಾಡಿದ ಕ್ರಯೆ ಇವೆರಡೂ ಕೂಡಿ ಆಧ್ಯಾತ್ಮಮಾರ್ಗ ಅಥವಾ ಆಧ್ಯಾತ್ಮಶಾಸ್ತ್ರವೆನಿಸುವದು. ಯೋಗಪಂಚಕಗಳೆಂದು ಹೇಳಿದ ಐದೂ ಮಾರ್ಗಗಳು ಆಧ್ಯಾತ್ಮ

ಮಾರ್ಗಗಳು. ಯಾಕೆಂದರೆ ಅತ್ಯಂತ ಸ್ವಲ್ಪ ಪರಮಾನಂದವನ್ನು ಹೊಂದು ವದೆ ಅವುಗಳ ದ್ವೀಪವಿದ್ದು ಆ ಜ್ಞಾನಜ್ಯೋತಿಯ ಬೆಳಕಿನಿಂದ ಯಾವ ಜ್ಯೋತಿ ನಡೆಯುವದೆ ಎಲ್ಲ ಯೋಗಿಗಳ ಕ್ರಮವಿರುವದು.

ನೀತಿ ಅನೀತಿ, ಪಾಪಪುಣಿ— ಅತ್ಯಜ್ಞಾನದ ಬೆಳಕಿನಿಂದ ನಡೆಯು ಬೇಕೆಂದು ಮೇಲೆ ಹೇಳಿದ್ದರೂ ಅತ್ಯಜ್ಞಾನದ ಬರಿಗಲ್ಲು ಇಲ್ಲದ ಹೊತ್ತು ಒಬ್ಬ ಮನುಷ್ಯನು ಅತ್ಯಜ್ಞಾನಪೂರ್ವಕವಾಗಿ ನಡೆಯುತ್ತಿರುವನ್ನೂ ಇಲ್ಲವೇ ಎಂಬುದನ್ನು ಅರಿತುಕೊಳ್ಳಲಿಕ್ಕೆ ಪೂರ್ವ ಪಾರ್ಗಿನಿಲ್ಲ. ಅತ್ಯಜ್ಞಾನ ನಿಯು ಯಾವನು ಈ ಬಗ್ಗೆ ಗೀತಿಯು ಕೆಲವು ಉತ್ತಮವಾದ ಸಿದ್ಧಾಂತಗಳನ್ನು ವೂಡಿ ಬಿಟ್ಟಿದೆ. ಅವುಗಳನ್ನು ಮುಂದಿನ ಪ್ರಕರಣದಲ್ಲಿ ಹೇಳುವೆವೆ. ಆದರೆ ಇಲ್ಲಿ ನೀತಿ ಅನೀತಿ, ಹಾವ ಶ್ವಾಸ, ಇವುಗಳ ವಿಚಾರವನ್ನು ಸ್ವಲ್ಪ ಮಾಡುವದು ಅವಕ್ಷವು. ನೀತಿ ಅನೀತಿ, ಹಾವ ಶ್ವಾಸ, ಇವು ಶಬ್ದಗಳ ಏರಡು ಜೊಡಿಗಳು ಕಂಡರೂ ಅವು ತತ್ವಶಿಕ್ಷೆಯಿಂದ ನೀಡುವುದು ಅವುಗಳಿಗೆ ಈ ಭಿನ್ನ ಹೆಸರುಗಳು ಬಂದಿರುವವು. ಈ ಶಬ್ದಗಳು ವಿಶೇಷವಾಗಿ ಆಜರಣೆಯ ಸಂಬಂಧದಿಂದಲೇ ಉಪಯೋಗಿಸಲ್ಪಡುತ್ತವೆ. ಸಾಮಾಜಿಕದೃಷ್ಟಿಯಿಂದ ನಾವು ಕೆಲವು ಕರ್ಮಗಳಿಗೆ ನೀತಿ ಅನೀತಿ ಎಂದು ಹೆಸರಿಡುತ್ತೇವೆ; ಅವುಗಳಿಗೆಯೇ ಘೋಷಿತ್ಯಾಗಿ ನೀಡುತ್ತಿರುವ ಅಂದರೂ ಅವುಗಳಿಗೆ ಸಹಾಯ ಕರ್ಮವು, ಯಾವ ಆಜಾರವು, ಯಾವ ಭಾವನೆಯು, ಯಾವ ಸಂಕಲ್ಪವು, ಘೋಷಿತ್ಯಾಗಿ ಮತ್ತು ಸಮಾಜದ ಅತ್ಯವಿಕಾಸಕ್ಕೆ ಅಧ್ಯು ಬರುವದೂ ಅದು ಘೋಷಿತ್ಯಾಗಿ ನೀಡುತ್ತಿರುವ ಪಾಪವು, ಸಮಾಜದೃಷ್ಟಿಯಿಂದ ಅನೀತಿಯು. ಯಾವುದು ಘೋಷಿತ್ಯಾಗಿ ಮತ್ತು ಸಮಾಜದ ಅತ್ಯವಿಕಾಸಕ್ಕೆ ಸಹಾಯಕವೇ ಅದು ಘೋಷಿತ್ಯಾಗಿ ನೀಡುತ್ತಿರುವ ಪ್ರಾಣವು ಮತ್ತು ಸಮಾಜದೃಷ್ಟಿಯಿಂದ ನೀತಿಯು. ಇನ್ನು ಇಲ್ಲಿ ಅತ್ಯವಿಕಾಸವೆಂದರೇನು? ಘೋಷಿತ್ಯಾಗಿ ಮತ್ತು ಸಮಾಜದಲ್ಲಿ ಶಾಂತಿ ಪ್ರಾಣಿ ತುಷ್ಟಿಗಳು, ಅಭ್ಯರ್ಥಿಗಳು ಸಿತ್ತೀಯಸಗಳು ಹೆಚ್ಚೆಚ್ಚು ನೆಲಿಗೊಳ್ಳುವದೆ ಅವುಗಳ ಅತ್ಯವಿಕಾಸವೆನಿಸುವದು. ಬಂದು ಉದಾಹರಣೆ ಕೊಟ್ಟರೆ ಈ ವಿಷಯವು ಸ್ವಷ್ಟವಾಗುವದು. ಅಜ್ಞಾನನಿಗೆ ಎದುರಾದ ಪ್ರಶ್ನೆಯನ್ನೇ ತೆಗೆದುಕೊಳ್ಳುವ. ಯುದ್ಧದಲ್ಲಿ ಗುರುಹಿರಿಯರನ್ನು ಕೊಲ್ಲಬೇಕೋ

ಕೊಲ್ಲಬಾರದೋರ್ ಇದು ಪ್ರಶ್ನೆಯು. ಸಾಮಾಜಿಕದೃಷ್ಟಿಯಿಂದ ಹ್ಯಾತ್ರ ಧರ್ಮದಂತೆ ಇದು ಅನೀರಿತಿಯಲ್ಲ. ಅದರೆ ಅಜುರ್ನಸನಿಗೆ ವ್ಯಕ್ತಿತ್ವಃ ಅದು ಪಾಪವೆಂದೆನಿಸಿತು. ಈ ಸಂಶಯವನ್ನು ಅಪಹರಿಸುವದಕ್ಕಾಗಿಯೇ ಗೀರೆಯು ಉಪದೇಶವಾಯಿತು. ಇದು ಪಾಪವಲ್ಲ, ಯಾಕಂದರೆ ಇದು ವ್ಯಕ್ತಿತ್ವಃ ಪಾಪವೆಂದೆನಿಸಿದರೂ ಈ ಕರ್ಮದಿಂದ ದುಷ್ಪರ ನಾಶವಾಗಿ ಸಮಾಜದ ಹಿತವಾಗುತ್ತಿರುವದರಿಂದ ಇದು ಪ್ರಣವೆ ಹೊತ್ತು ಪಾಪವಲ್ಲ, ಅದರೆ ನೀರೆನು ಆ ಕರ್ಮವನ್ನು ಸಾಮಾಧರ್ಮಿಕದೃಷ್ಟಿಯಿಂದ ಮಾಡಕೂಡಲು, ಎಂದು ಶ್ರೀಕೃಷ್ಣನು ಹೇಳಿದನು. ಒಂದು ನೀರಿತಿಯ ಕರ್ಮವು ಸಹ ಸಾಮಾಧರ್ಮಿಕದೃಷ್ಟಿಯಿಂದ ಮಾಡಲ್ಪಟ್ಟರೆ ಅದು ಪಾಪವೆನಿಸುವದು. ಒಂದು ಅನೀರಿತಿಯ ಕರ್ಮವು ಸಹ ಲೋಕಸಂಗ್ರಹಕ್ಕಾಗಿ, ಸಮಾಜ ಹಿತಕ್ಕಾಗಿ ಮಾಡಲ್ಪಟ್ಟರೆ ಅದು ಪ್ರಣವೆನಿಸುವದು. ಈ ಮಾತುಗಳನ್ನು ನಿಶ್ಚಯಿಸುವದರಲ್ಲಿ ಯಾವಾಗಲೂ ವ್ಯಕ್ತಿಹಿತಕ್ಕೂಂತ ಸಮಾಜಹಿತವೇ ಹೆಚ್ಚಿದು ತಿಳಿದು ಸದೆದರೆ ಸಹಸರಾತಾಪಾಗಲಿಕ್ಕೆಲ್ಲ. ಈ ರೀತಿಯಿಂದ ಅತ್ಯಾವನ್ನರಿತವದು ಯಾವಾಗಲೂ ಪ್ರಣಮಯವಾದ ನೀರಿತಿಕರ್ಮಗಳನ್ನು ಮಾಡುತ್ತ ಲೋಗಿಮಾರ್ಗಗಳನ್ನು ಹಿಂಬಾಲಿಸಿ ತಾವು ಶ್ರೀಷ್ಟರಾಗಿ ತಮ್ಮ ಸಮಾಜವನ್ನಾಗಿ, ಮಾನವೀರವಂತ ವನ್ನಾಗಿ ಉಜ್ಜವದವಿಗೆ ಒಯ್ಯಿಸಬಯಸು.

ಯೋಗಸಮನ್ವಯವೆಂದರೇನು— ಸಮನ್ವಯವೆಂದರೆ ಬರಿಯ ಸಮುಚ್ಚಯವಲ್ಲ. ನಾಲ್ಕು ಬೀರೆ ಬೀರೆ ಹಣ್ಣುಗಳನ್ನು ಒಂದೇ ಬುಟ್ಟಿಯಲ್ಲಿಡುವೆಂತೆ ಯೋಗಸಮಾರ್ಗಗಳನ್ನೆಲ್ಲ ಒತ್ತಲ್ಪಟ್ಟಿಗೆ ತರುವದು ಯೋಗ ಸಮನ್ವಯವಾಗದು. ಗಾಯನಕಲೆಯಲ್ಲಿ ಯಾವುದಕ್ಕೆ ವಿವಿಧ ಸ್ವರಗಳ ಏಕತಾನತೆಯೆನ್ನವರೋ ಏಕರಸತೆಯೆನ್ನವರೋ ಅಥವಾ ಕಾವ್ಯದಲ್ಲಿ ವಿವಿಧ ರಸಗಳ ಪರಿಪಾಠವೆನ್ನುವರೋ ಯೋಗಗಳ ಸಂಬಂಧವಾಗಿ ಗೀರೆಯು ಮಾಡಿದ ಅದೇ ತರದ ಶ್ರೀಯೆಗೆ ಸಮನ್ವಯವನ್ನುವರು. ಬೀರೆ ಬೀರೆ ಸ್ವರಗಳು ಪ್ರಶ್ನೀಕರಾಗಿ ಸನಿ ಇರುವವು, ಸುಂದರವಿರುವವು; ಅದರೆ ಯಾವದೋಂದು ರಾಗದಲ್ಲಿ ಅವುಗಳನ್ನು ಸಪ್ತಮಾಣವಾಗಿ ಕಲೆಸಿ ಅವುಗಳಲ್ಲಿ ಏಕಬೀಂಬವನ್ನು ಒಟ್ಟು ಮಾಡಿದರೆ ಅವು ವಿಶೇಷ ಅನಂದವನ್ನುಂಟಿರುವವು. ಸವರಸಗಳಾದರೂ ಉತ್ತಮ ಕವಿಯ ಕೃತಿಯಲ್ಲಿ ಒಂದು

ರೆಲ್ಲಿಂದು ಬೆರೆತು ಅನುಪಮಾನಂದವನ್ನೀರುವವವು. ಹಾಗೆ ಯೋಗ ಮಾರ್ಗಗಳು ಪ್ರಶ್ನೇಕವಾಗಿ ನಾಧಕರಿಗೆ ಮೋಕ್ಷವನ್ನು ಕೊಡಲು ಸಮಭ್ರಂಷಿದ್ದರೂ ಗೀತೀಯು ಮಾಡಿದ ಅವುಗಳ ಸಮಸ್ಯೆಯವು ಬಹಳೀಗೆ ನೋಹರವೂ ರಮಣೀಯವೂ ಇರುವದು. ಮನುಷ್ಯನ ಪಂಚಕ್ರಿಗಳ ಆದಿಯಾದ ಅತ್ಯಭಾವಿಕೆಯಲ್ಲಿ ನಿಂತು, ಪಂಚಯೋಗಗಳಲ್ಲಿಯ ಮೂಲ ಸೂತ್ರವನ್ನು ಹಿಡಿದು ಆ ಪಂಚಕ್ರಿಗಳ ಸರ್ವಸ್ವವನ್ನೆಲ್ಲ ಪರಮಾತ್ಮಸಮ ಪರಣ ಮಾಡಿ ಪರಮಾತ್ಮಯೋಗವನ್ನು ಸಾಧಿಸುವದೆ ಯೋಗಸಮಸ್ಯೆಯ ವೈಸುವದು. ಈ ಬಿಂದು ಯೋಗಗಳಿಂಬ ಎಳೆಗಳನ್ನು ಅತ್ಯಾರ್ಥಣವೆಂಬ ಒಂದೇ ಹುಂಟುಲ್ಲಿ ಹೊಸದು ಪರಮಾತ್ಮನ ಪಾದಕ್ಷೇರಿ ಹೋಗುವದೆ ಯೋಗಸಮಸ್ಯೆಯವೆಂದು ಕರೆಯಲ್ಪಡುವದು.

ಧ್ಯೇಯ ಮತ್ತು ಭಿನ್ನಮಾರ್ಗಗಳ ಪ್ರಚಾರವು— ಗೀತೀಯು ಮಾಡಿದ ಸಮಸ್ಯೆಯದ ರೀತಿಯನ್ನು ನೋಡುವದಕ್ಕೂ ಮೊದಲು ಭಿನ್ನಮಾರ್ಗಗಳ ಪ್ರಚಾರದ ಬಗ್ಗೆ ನಾಲ್ಕು ಮಾತ್ರಗಳನ್ನು ಹೇಳಬೇಕಾಗಿದೆ. ನೆಮ್ಮೆ ರಾಷ್ಟ್ರಕ್ಕೆ ಅರ್ಥಂತ ಪ್ರಾಚೀನಕಾಲದಿಂದ ಅಧ್ಯಾತ್ಮದ ದುಃಖಿಯು ಹೆಚ್ಚು; ಯಾವದೊಂದು ವಿಷಯವನ್ನು ಕೊನೆಮುಟ್ಟಿಸಿ ಬಿಡುವ ಬಲವು ಬಹುಬಲಪೂರ್ಣದ್ದು. ವಿಶೇಷತಃ ಅಧ್ಯಾತ್ಮಮಾರ್ಗದಲ್ಲಿ ಮಾಡಿದಷ್ಟು ಪರಿಶ್ರಮ ವನ್ನು ನೆಮ್ಮೆ ಪೂರ್ವಜರು ಇನ್ನಾವ ಮಾರ್ಗದಲ್ಲಿಯೂ ಮಾಡಿಲ್ಲ. ಅಧ್ಯಾತ್ಮಸಾಧ್ಯದಲ್ಲಿ ಗೊತ್ತುಹಿಡಿದಷ್ಟು ನವತತ್ವಗಳನ್ನು ಮತ್ತಾವ ವಿಷಯದಲ್ಲಿಯೂ ಕಂಡುಹಿಡಿದಿಲ್ಲ. ಅತ್ಯಾನುಭವಕ್ಕನುಸರಿಸಿ ತಮ್ಮ ಜೀವನವನ್ನು ನಡೆಸಲಿಕ್ಕೆ ಯಶ್ಚಿಸಿದಷ್ಟು ಅವರು ಇನ್ನಾವ ಯಾತ್ರವನ್ನೂ ಮಾಡಿಲ್ಲ. ಅರ್ಥಂತ ಉತ್ಸಾಹಿಗಳೂ, ತೇರಜಿಸ್ತಿಗಳೂ, ಬುದ್ಧಿಮಾನರೂ ಆದ ಸಮ್ಮಾನಜ್ಞರು ತತ್ವಜ್ಞನಿದ ಎಲ್ಲ ಸಂದಿಗೊಂದಿಗಳನ್ನು ಸಹ ಹುಡುಕಿ ಪೂರ್ವ ಅತ್ಯಜ್ಞನಿದ ಮೆಟ್ಟಿಸ್ತನ್ನು ಮುಟ್ಟಿಬಿಟ್ಟಿರು. ಆ ಅತ್ಯಾನುಭೂತಾರ್ಥದ ಜ್ಞಾನಸೂರ್ಯನ ಬೆಳಕಿನಿಂದಲೇ ಮುಂದಿನ ಮಾರ್ಗವನ್ನು ಅಕ್ರಿಯಾಸಲಾರಂಭಿಸಿದರು. ಆದುದರಿಂದ ಈಗ್ಗೂ ನೆಮ್ಮೆಲ್ಲಿ ಮೋಕ್ಷವೆ ಪರಮಸಾಧ್ಯವೆಂದೂ ಅತ್ಯಾನುಭೂತಿಯೇ ಎಲ್ಲಕ್ಕೂ ಶ್ರೀಷ್ಟಜ್ಞಾನವೆಂದೂ ಅತ್ಯಾಪಮ್ಮಾಬುದ್ಧಿಯೇ ಸಕಲ ನೀತಿಯ ಅಡಿಗಲ್ಲಿಂದೂ ಮನ್ಮಿಸಲ್ಪಡು

ತ್ತಲಿವೆ. ಈ ಸಾಧ್ಯವನ್ನು ಸಾಧಿಸಲಿಕ್ಕೆ ನಮ್ಮ ಅಡ್ಡ ಅರ್ಥರು ಆಧ್ಯಾತ್ಮಿಕ ಸೂಧನೆಯ ಅನೇಕ ಮಾರ್ಗಗಳನ್ನು ಪ್ರಚಿಂಗೊಳಿಸಿದರು. ಅವೆಲ್ಲ ಇಲ್ಲಿ ಅವಿರೋಧದಿಂದ ಪ್ರಚಿಂತನಾದವು. ಸಾಧಕರ ತಾರತಮ್ಯಮತ್ತು ಆಧಿಕಾರಭಿನ್ನತೆಯ ತತ್ವ ಇವು ಈ ದೇಶದಲ್ಲಿ ಹೊದಲಿನಿಂದ ಎಲ್ಲರಿಗೂ ಸಮ್ಮತವಿರುವದರಿಂದ ಧಾರ್ಮಿಕ ವೈಮನಸ್ಯ, ದ್ವೇಷ, ಒತ್ತಾಯ, ಧಾರ್ಮಿಕ ಕ್ಷಾರತೆ ಮುಂತಾದವುಗಳು ಇಲ್ಲಿ ಎಂದಿಗೂ ಬೇರೂರಿಲ್ಲ. ತಮ್ಮ ಪ್ರಕೃತಿಗನುಣವಾಗಿ ಬೀರೆ ಬೀರೆ ಸಾಧಕರು ಪರಮಾತ್ಮಾಸಾಧನದ ಬೀರೆ ಬೀರೆ ಪರಮಾರ್ಗಗಳನ್ನು ವಲಂಬಿಸಿದರು. ಆ ಮಾರ್ಗಗಳೇ ಯೋಧಗಳಿಂದ ಪ್ರಸಿದ್ಧವಾದವು. ಹೋಽದ ಪ್ರಕರಣದಲ್ಲಿ ವಿವೇಚಿಸಿದ ಬಹು ಯೋಧಗಳೇ ಈ ಮಾರ್ಗಗಳು.

ಗೀತೆಯಲ್ಲಿಯ ಯೋಧಸಮನ್ವಯವು— ಈ ಬಹು ಯೋಧಗಳಿಗೆ ಬಗ್ಗೆ ಅನೇಕ ಗ್ರಂಥಗಳಿರುವವು. ಅವು ಅಯಂ ಯೋಧಗಳನ್ನು ಅತ್ಯಾತ್ಮಾವೈಶಿಂದ ಪ್ರತಿಪಾದಿಸುವವು. ಆದರೆ ಗೀತೆಯು ಇವುಗಳಲ್ಲಿ ಯಾವದೊಂದೇ ಯೋಧನ್ನು ಹೇಳುವ ಗ್ರಂಥವಲ್ಲ. ಯೋಧಗಳ ಸಮನ್ವಯಕಾವುಗಿ ಗೀತೆಯ ಅವಶಾರಿರುವದು. ಗೀತೆಯಲ್ಲಿ ಕರ್ಮಯೋಧವೇ ಹೇಳಲ್ಪಟ್ಟಿರುವದು, ಗೀತೆಯು ಭಕ್ತಿಮಾರ್ಗದ ಶ್ರೀಷ್ಠಿ ತಮ ಗ್ರಂಥವು, ಗೀತೆಯು ಜ್ಞಾನಯೋಧದ ಪರಮಾಧಾರಿಯು, ಗೀತೆಯು ರಾಜಯೋಧದ ಸಾರಸರ್ವಸ್ವಾಪು, ಗೀತೆಯಲ್ಲಿ ಎಲ್ಲ ಯೋಧಗಳು ಕ್ರಮವಾಗಿ ಹೇಳಲ್ಪಟ್ಟಿರುವವು, ಎಂದು ಬೀರೆ ಬೀರೆಯವರು ವಾದಿಸುವರು. ಗೀತೆಯಲ್ಲಿ ಎಲ್ಲ ಯೋಧಗಳ ಸಮನ್ವಯವಿರುವದರಿಂದಲೇ ಹೀಗೆ ವಾದವಾಡಲಿಕ್ಕೆ ಅನುಕೂಲವಾಗಿದೆ। ಜೀನೋಣಗಳು ಸಾನಾಶ್ವರಿಗಳಿಂದ ಕೂಡಿಸಿದ ತುಪ್ಪದಲ್ಲಿ ಇಂತಹ ಹೂವಿನ ರಸವೇ ಇಡು ಇರುವದು ಎಂದು ಹೇಳುವದು ಹೀಗೆ ಅಯಥಾಧಿಪೋ ಇಂಪಾದ ಗಾಯನದಲ್ಲಿ ಯಾವ ದೊಂದೇ ಸ್ವರವಿದೆ ಎಂದು ಅನ್ನವದು ಹೀಗೆ ಅನುಜಿತಪೋ ಹಾಗೆಯೇ ಗೀತೆಯಲ್ಲಿ ಒಂದೇ ಒಂದು ಯೋಧವು ಪ್ರತಿಪಾದಿಸಲ್ಪಟ್ಟಿದೆ ಎಂದು ಅನ್ನವದು ಅಯೋಧ್ಯವು. ಏಕದೇಶೀಯ ವಿಚಾರ ಮಾಡುವ ಚಟುವಿಡ್ಡ ಅಭಿವಾದು ರಾಗ್ರಹಿಸ್ತವಾದ ನಮ್ಮ ಬುದ್ಧಿಯನ್ನು ಬದಿಗಿರಿಸಿ ನಿಜ

ತತ್ತ್ವವು ಬುದ್ಧಿಯಾಚೆಗಿರುವದೆಂಬದನ್ವರಿತು ನಮ್ಮ ಆತ್ಮಸರ್ವಸ್ವದಿಂದ ತತ್ತ್ವವನ್ನು ಸಾಕ್ಷಾತ್ಕಾರಿಸಲಿಕ್ಕೆ ಸಿದ್ಧರಾದರೆ ಅತ್ಯಂತ ಧ್ಯಾನಸ್ಥಿತಿಯಲ್ಲಿ ನಮ್ಮ ವ್ಯಾಪಕ ದೃಷ್ಟಿಯ ವಿಕಾಸವಾಗಿ ನಿಜತತ್ತ್ವದ ಚೋಧವಾಗುವದು. ಇಂಥ ಸ್ಥಿತಿಯಲ್ಲಿ ಗೀತೀಯು ಯಾವದೊಂದೇ ಯೋಗವನ್ನು ಹೇಳುವ ಗ್ರಂಥವಲ್ಲ, ಅಥವಾ ಎಲ್ಲ ಯೋಗಗಳನ್ನು ಕ್ರಮವಾಗಿ ಹೇಳುವ ಗ್ರಂಥವೂ ಅಲ್ಲ; ಅದರೆ ಅದು ಯೋಗಗಳ ಸಮಸ್ಯಯವನ್ನು ಪ್ರತಿಪಾದಿಸುವ ಸಂಪೂರ್ಣಯೋಗಗ್ರಂಥವೆಂದು ಪ್ರತಿತಿಯಾಗುವದು. ಕರ್ಮ, ಜ್ಞಾನ, ಭಕ್ತಿ, ರಾಜಯೋಗ ಮುಂತಾದವುಗಳು ಪರಸ್ಪರ ಭಿನ್ನವಾಗ್ರಗಳು, ಏಕಕಾಲಕ್ಕೆ ಇವುಗಳನ್ನಾಚರಿಸುವದು ಅಶಕ್ಯ ಅಥವಾ ಇವು ಕ್ರಮವಾಗಿಯೇ ಸಾಧಿಸತಕ್ಕುವರ್ಗಳು ಎಂಬ ತತ್ವವು ವಿಚಾರಗಳ ಮೂಲಕ ವೆಗಿರೆಯೇ ವಿನಯಕ್ಕೆ ಮೇಲ್ಲಾಂಶಿಸಿದ ಏಕಪಣ್ಣೀಯ ಮತಗಳು ಪ್ರಚಲಿತವಾಗಿರುವವು. ಅದರೆ ಗೀತೀಯನ್ನು ತಿಳಿದುಕೊಳ್ಳಲಿಕ್ಕೆ ಯಾತ್ಮಿಕ ಸುತ್ತು, ಹೊರಿದಂತೆ ಅದರಲ್ಲಿಯ ಏಕವಾಕ್ಯತೆಯೂ ಏಕತಾನತೆಯೂ ಹೆಚ್ಚಿಬ್ಬು ಪ್ರಕಟವಾಗುತ್ತ ಹೊರ್ಗಿ ಅದರ ಸಮಸ್ಯಯಶ್ಚಿಲಯ ಬಗ್ಗೆ ಹೆಚ್ಚಿಬ್ಬು ಅಜ್ಞಯಾವುಂಟಾಗುತ್ತದೆ. ಒಂದೊಂದೇ ಶಕ್ತಿಯ ಸಂಯುವನ ಸಮರ್ಪಣಾದಿ ಸಾಧನದಿಂದ ಸಾಗುವದಕ್ಕಿಂತ ನಮ್ಮ ಸಕಲಶಕ್ತಿಗಳನ್ನು ನಮ್ಮ ಇಡೀ ಚೀವನವನ್ನು, ಜಗದುತ್ತರ್ತಿಸ್ಥಿತಿಲಯಕ್ಕೆ ಕಾರಣನಾದ ಪರಮಾತ್ಮನಿಗೆ ಸಂಪರ್ಕಿಸಿ ಪರಮಾತ್ಮಯೋಗವನ್ನು ಸಾಧಿಸಬೇಕೆಂಬುದೆ ಗೀತೀಯ ಉಪದೇಶದ ಮೂಲವೆಂದು ಸಾರಿ ಹೇಳಬಹುದು.

ಪರಮಾತ್ಮಯೋಗವು— ನಿಜವಾಗಿ ನೋಡಿದರೆ ಜಗತ್ತಿನಲ್ಲಿ ಒಂದೇ ಒಂದು ಯೋಗವಾಗುವು. ಬುದ್ಧಿಯಿಂದ ಪ್ರಧಃಕರಿಸಿ ನಾವು ನಮ್ಮ ಶಕ್ತಿಗಳಿಗೆ ಚೀರೆ ಚೀರೆ ಹೆಸರುಗಳನ್ನು ಕೊಡುವೆವು. ಅದರೆ ಅವೆಲ್ಲಷ್ಟುಗಳಿಗೆ ಆತ್ಮನೇ ಉಗಮಸಾಧನವು, ಆತ್ಮನೇ ಅಧಿವಾಸನವು. ಆತ್ಮನಲ್ಲಿಯೇ ಅವೆಲ್ಲ ಲೀನವಾಗುವವು. ಚೀವಾತ್ಮನು ಪರಮಾತ್ಮನನ್ನು ಪಡೆಯುವದೇ ಮತ್ತೊಂದು ಯೋಜನೆ, ಮೋಕ್ಷ, ಪರಮ ಪದವು, ಪರಂಥಾಮವು, ಸಿದ್ಧಿಯು. ಹಾಗೆ ಪಡೆಯುವ ವಾಗ್ರವೆ ಯೋಗವು, ಸಾಧನವು. ಅದು ದರಿಂದ ಅದು ಪರಮಾತ್ಮಯೋಗವು. ಅಪೂರ್ವತೆ, ಅಜ್ಞಾನ, ದುಃಖ,

ಇವುಗಳ ಅನುಭವವೇಂದು ಪರಮಾತ್ಮನ ಹಾಗೂ ತನ್ನ ನಿಜಸಂಬಂಧವು ಜೀವನಿಗೆ ತಿಳಿದು ಆ ಅರಿವಿನ ನಿಶ್ಚಯಾಕ್ಷಾತ್ಮಾರವಾಯಿತೆಂದರೆ ಅವನಿಗೆ ಶಾಂತಿಯು ದೊರೆತು ಅವನು ನಿತ್ಯಾಸಂದದಲ್ಲಿ ಲೋಲಾದುವನು. ಇದೇ ಪರಮಾತ್ಮೆಯೋಗವು. ನಮ್ಮಲ್ಲಿ ಅಂತರ್ಯಾಮಿಯಾಗಿರುವ, ನಿಶ್ಚಯಕ್ಕೆ ಸಾಧ್ಯಿಯಾಗಿರುವ ಸರ್ವವ್ಯಾಪಿ ಪರಮಾತ್ಮನ ಅಜ್ಞಾಯಾದಿರುವ ನಿಶ್ಚಯಿರಂತರ ಅರಿವೇ ಪರಮಾತ್ಮೆಯೋಗವು. ಆ ಸ್ಥಿತಿಯನ್ನು ಪ್ರಾಪ್ತಪಡಿಕೊಳ್ಳುವ ಮಾರ್ಗವಾದರೂ ಯೋಗವೇ ಎನಿಸುವದು. ನಿರಹಂಕಾರ ಬುದ್ಧಿಯಿಂದ ನಮ್ಮ ಸರ್ವಶಕ್ತಿಗಳನ್ನು, ನಮ್ಮ ಸರ್ವಕರ್ಮಗಳನ್ನು ಆ ಪರಮಾತ್ಮನಿಗೆ ಆರ್ಥಿಕವಾಡುತ್ತಿರುವದೆ ಪರಮಾತ್ಮೆಯೋಗದ ರಾಜ ಮಾರ್ಗವು. ಈ ಪರಮಾತ್ಮೆಯೋಗವನ್ನು ಸಾಧಿಸುವದೆ ಸಕಲ ಭೂತಗಳ ಧ್ಯೋಯವು, ಅವುಗಳ ಸಕಲ ಸಾಧನಗಳೂ ಈ ಯೋಗದಲ್ಲಿ ಅಂತರ್ಹಾತವಾಗಿರುವವವು. ಹೀಗೆ ಎಲ್ಲ ಧ್ಯೋಯಗಳ ಮತ್ತು ಧ್ಯೋಯನಾಧನಗಳ ಎಲ್ಲ ಮಾರ್ಗಗಳನ್ನು ತನ್ನಲ್ಲಿ ಏಕರಸಮಾಡುವಂಥ ಪರಮಾತ್ಮೆಯೋಗವೇ ಗೀತೆಯಲ್ಲಿ ಹೇಳಲ್ಪಟ್ಟ ಯೋಗವು. ಇದಕ್ಕೆ ಪೂರ್ಣಯೋಗ, ಅತಿಯೋಗ, ಆತ್ಮಸಮರ್ಪಣಾಯೋಗ, ಯೋಗಸಮಸ್ಯೆಯ, ಪರಮಾತ್ಮೆಯೋಗ ಎಂಬ ಯಾವ ಹೆಸರನ್ನಿಟ್ಟರೂ ಅದು ಶೋಭಿಸುವದು.

ಗೀತೆಯ ರೀತಿ ಅಧ್ಯನಾ ಸಮಸ್ಯೆಯಶ್ಲೇಖಿ— ಗೀತೆಯು ಯೋಗಸಮಸ್ಯೆಯವನ್ನು ಹೇಳುವದು, ಇದರ ಅರ್ಥವೇನು? ಕರ್ಮಜ್ಞಾನಾದ ಯೋಗಗಳಿಗೆ ಸ್ವತಂತ್ರ ಅಸ್ತಿತ್ವವೆ ಇಲ್ಲವೆಂದು ಇದರ ಅರ್ಥವೋ? ಇಲ್ಲ. ಹಾಗೆ ಸರ್ವಫಾ ಇಲ್ಲ. ಇವುಗಳಿಗೆ ಸ್ವತಂತ್ರ ಅಸ್ತಿತ್ವವಿದೆ ಅದರೆ ಇವು ಏಕಾಂಗಿನಾದವುಗಳು, ಮನುಷ್ಯನ ಬಂದೊಂದೇ ಶಕ್ತಿಯನ್ನವಲಂಬಿಸಿ ಮುಂದೆ ಸಾಗತಕ್ಕವುಗಳು; ಗೀತೆಯು ಇವುಗಳ ಸಮಸ್ಯೆಯವನ್ನು ಬಹಳೇ ಶಾಸ್ತ್ರೋಕ್ತ್ವವಾಗಿಯೂ ಸುಂದರವಾಗಿಯೂ ಮಾಡಿರುವದು ಎಂಬುದೇ ಇದರ ಅರ್ಥವು. ಗೀತೆಯು ಯೋಗಗಳ ಏಕವಾಕ್ಯತೆಯನ್ನು ಹರಾತ್ಮಾಗಿ ಅಧ್ಯನಾ ಅವೃವಸ್ಥಿತರಿಗೆಂದ ಪ್ರಮಾಣಗಳಲ್ಲದೆ ಮಾಡಿಲ್ಲ. ಗೀತೆಯ ಯೋಗಸಮಸ್ಯೆಯವು ಶಾಸ್ತ್ರಶುಧಿವು, ನಿಯಮಬಂಧವು, ಅನುಭವಸಿಧಿವು. ಅದು ಹೇಗೆಂದರೆ ಮನುಷ್ಯನಲ್ಲಿರುವ

ಪ್ರಾಣಾದ ಪಂಚಶಕ್ತಿಗಳು ಬಾಹ್ಯದಲ್ಲಿ ಇದು ತೋರಿದರೂ ಅವು ಆತ್ಮನಿಂದಲೇ ಉತ್ಪನ್ನವಾಗಿ ಹೊರಗೆ ತೋರುತ್ತಿರುವದರಿಂದ ಶುದ್ಧಿತ್ವದಲ್ಲಿ ಅವು ಒಂದಾಗಿರುವವು. ‘ಪಕ್ಷೋಡಹಂ ಬಹುಸ್ಯಾಮ’ ಎಂದು ಆದಿತ್ಯನುಸುರಿದ ಕೂಡಲೇ ವಿವಿಧಸ್ವಿಷ್ಯಯಾಖಿತೆಂದು ಶ್ರುತಿಯು ಇರುವದು. ಅದೇ ಪ್ರಕಾರವಾಗಿ ಆದಿಶಕ್ತಿಯು ಒಂದೇ ಒಂದು ಅದೇ ಆತ್ಮಶಕ್ತಿಯು. ಅದೇ ಘೋಕ್ತಸ್ವಿಷ್ಯಯಲ್ಲಿ ವಿವಿಧ ಭೂಮಿಕೆಗಳಲ್ಲಿ ನಾನಾಕರ್ಮಗಳನ್ನು ಕೈಗೂಡಿಸುವ ಲೀಲಾವಿಹಾರಕಾವುಗಿ ಭಿನ್ನಭಿನ್ನ ಶಕ್ತಿಯಾಗಿ ಪರಿಣಾಮಿಸುತ್ತಿದೆ. ಈ ಮೂಲ ತತ್ವದ ಆದಾರದಿಂದಲೇ ಗೀತೆಯು ಯೋಗಗಳ ಸಮನ್ವಯವನ್ನು ಸಾಧಿಸಿರುವದು. ತನ್ನಲ್ಲಿ ವಿಕಾಸಹೊಂದಿದ ಯಾವದೇ ಒಂದು ಶಕ್ತಿಯ ಅವಲಂಬನದಿಂದ ಪರವಾತ್ಮವನ್ನು ಸಾಧಿಸುವದೆ ಯೋಗವಾಗ್ರವೇನಿಸುವದು. ಪ್ರಾಣ ಮುಂತಾದ ಪಂಚಶಕ್ತಿಗಳಲ್ಲಿ ಯಾವದಾರಿತೊಂದನ್ನೇ ಅವಲಂಬಿಸದೆ ಈ ಪಂಚಶಕ್ತಿಗಳು ಯಾವ ಆತ್ಮಶಕ್ತಿಯಲ್ಲಿ ಏಕೀಕೃತವಾಗಿರುವವೂ ಆ ಆತ್ಮಶಕ್ತಿಯ ಸಂಕಲ್ಪದಿಂದ ನಿಮ್ಮ ಸರ್ವಶಕ್ತಿಗಳನ್ನೂ ವಿಕಸಿತ ಆವಿಕಸಿತ ಸಾಮಧ್ಯವನ್ನೂ ಸರ್ವಸ್ವವನ್ನೂ ಪರವಾತ್ಮಜರಣದಲ್ಲಿ ಅರ್ಥಸಿಸಿ ಸಾಮಗ್ರಯೋಗವನ್ನು, ಸಂಪೂರ್ಣಯೋಗವನ್ನು ಆರಂಭಿಸಿರೆಂಬುದೇ ಗೀತೆಯ ಉಪದೇಶವು. ಆತ್ಮವೇ ಎಲ್ಲ ಶಕ್ತಿಸಾಮಧ್ಯಗಳ ಮೂಲವೆಂಬ ಶ್ರದ್ಧೆಯಿಂದ ಪ್ರೇರಿತರಾಗಿ ಜಾಗ್ರತ್ತಾಪ್ನೆ ಸುಷ್ಮಾಪ್ತ ಸ್ಥಿತಿಗಳಲ್ಲಿಯೂ ಕೂಡ ಆಗುವ ಎಲ್ಲ ಕರ್ಮಗಳನ್ನು ಬುದ್ಧಿಪೂರ್ವಕವಾಗಿ ಪರವಾತ್ಮನಿಗೆ ಅರ್ಥಸಿಸಿ ಪ್ರತಿಕ್ರಿಣಿಕ್ಕೊಂಡು ಚೀವನ್ನುತ್ತರಾಗಲೆತ್ತಿಸಿರಿ ಎಂದು ಗೀತೆಯು ಹೇಳುತ್ತಿರುವದು.

ಗೀತೆಯು ಸಮನ್ವಯ ಗ್ರಂಥವು—ಗೀತೆಯಲ್ಲಿ ಬರಿಯ ಯೋಗ ಪಂಚಕದ ಸಮನ್ವಯವಿಲ್ಲ. ಆದರೆ ವೇದಾಂತ ಘೋವಹಾರಗಳ ಮತ್ತು ಪ್ರಶ್ನಾತ್ಮಿನಿವೃತ್ತಿಗಳ ಸೋಪಪತ್ತಿಕ ಸಮನ್ವಯವು ಅದರಲ್ಲಿರುವದು. ಇತ್ತತ್ತಲಾಗಿ ಭರತಿಯಂಡದಲ್ಲಿ ವೇದಾಂತ ಘೋವಹಾರಗಳೆರಡೂ ಪರಸ್ಪರವಿರುಧ್ಯ ಅಧಿವಾ ಅಸಂಬಧ ವಿವಯಗಳೆಂಬ ಮೂರ್ಖ ತಿಳುವಳಿಕೆಯು ರೂಢಿವಾಗಿರುವದು. ವೇದಾಂತಿಗಳು ಘೋವಹಾರಸ್ಥರನ್ನು ಹೀಯಾಳಿಸುವದು, ಘೋವಹಾರಿಕರು ವೇದಾಂತಿಗಳನ್ನು ಜರಿಯುವದು, ಇದು ಸಾಮಾನ್ಯ

ನೋಡಿವಾಗಿದೆ. ವ್ಯವಹಾರದಲ್ಲಿ ವೇದಾಂತದ ಉಪಯೋಗವಿಲ್ಲ ಎಂದಾಂತದಲ್ಲಿ ವ್ಯವಹಾರಕ್ಕೆ ಸ್ಥಳವಿಲ್ಲವೆಂದು ಜನರು ತಿಳಿಯುವರು. ಪ್ರವೃತ್ತಿನಿವೃತ್ತಿಮಾರ್ಗಗಳ ಬಗ್ಗೆ ಮಾದರೂ ಜನರಲ್ಲಿ ಇದೇ ಮಾದರಿಯ ವಿಜಾರಣೆ ಪ್ರಚಲಿತವಾಗಿರುವು. ಸನಾತನಕಾಲದಿಂದ ಇನೆರಡೂ ಖಸ್ತ ಖಸ್ತ ಮಾರ್ಗಗಳೇ ಎಂದು ನಿದ್ವಾಂಸರು ಸಹ ಹೇಳತೊಡಗಿರುವರು. ವೇದಾಂತವ್ಯವಹಾರಗಳ ಅಧಿನಾ ಪ್ರವೃತ್ತಿನಿವೃತ್ತಿಗಳ ಸಮಸ್ಯೆಯನ್ನ ಆಗುವದು ಅಶಕ್ಯವೆಂದು ನಮ್ಮ ಪ್ರಧಿಕರಣಪ್ರಧಾನ ತರ್ಕಪ್ರತಿ ಸ್ವಿತಬುದ್ಧಿಗೆ ತೋರುತ್ತಿರುವು. ಆದರೆ ನಾವು ಈ ಬುದ್ಧಿಯ ಅಡಿಗೆ ಹೋಗಬಹುದು ಎಂದು ಆತ್ಮವು ಸಮಗೆ ಕಂತರವದಿಂದ ಹೇಳುವದು. ಬುದ್ಧಿಮಯರು ದೇಯನ್ನ ದಾಟಿ ಆತ್ಮಭೂಮಿಯನ್ನ ಸೇರಿ ದೇವೆಂದರೆ ಮನೋಮಾರ್ಯ ಕೋರೆದಲ್ಲಿ ಅಶಕ್ಯವೆಂದು ಕಾಣುವ ಎಷ್ಟೊಂದು ಸಂಗತಿಗಳು ಶಕ್ಯವಿರುವವೆಂಬ ಅಸುಭವವು ಆಗುವದೆಂದು ಹಿರಿಯರು ಹೇಳುವರು. ಮೊದಲೊಂದು ಏರ್ಪತ್ತಿ ಅಶಕ್ಯವೆಂದು ಕಾಣುವ ಪ್ರವೃತ್ತಿನಿವೃತ್ತಿಗಳ ಮತ್ತು ವೇದಾಂತವ್ಯವಹಾರಗಳ ಸಮಸ್ಯೆಯವನ್ನ ಗೀರೆಯು ಆತ್ಮಸುಭವದ ಅಧಾರದಿಂದ ಲೀಲೆಯಿಂದ ಮಾಡಿಬಿಡುತ್ತಿದೆ. ಈ ಸಮಸ್ಯೆಯದ ಮೂಲಕ ಗೀರೆಯಲ್ಲಿ ಯಾವ ಏಕದೇಶೀಯಾತ್ಮವೂ ತೋರಿದೆ ಆದರೆ ಸಂದರ್ಭದಲ್ಲಿ ಸರ್ವಸಂಪೂರ್ಣ ತೆಯೂ ಸರ್ವಾಂಗಿನತ್ವವೂ ಸರ್ವಸಂದರ್ಭದ ತೆಯೂ ಬಂದಿರುವದು.

ಗೀರೆಯ ಪ್ರವೃತ್ತಿನಿವೃತ್ತಿಗಳು— ಗೀರೆಯಲ್ಲಿ ಪ್ರವೃತ್ತಿಯು ಹೇಳಲ್ಪಟ್ಟಿರುವದು. ಆದರೆ ಅದು ಸಾಮಾಜಿಕಮೂಲಕ ಕಾಮನಾಜನ್ಯ ಪ್ರವೃತ್ತಿಯಲ್ಲಿ. ಪರಮಾತ್ಮಪೀಠಾಂತಿಕೀಯಿಂದ ಅವನ ಆಳಾಗಿ ತೋರುತ್ತಿರುವ ಹಾರ್ಥ ಈ ವಿಶ್ವದಲ್ಲಿ ನಿರ್ಬಾಮ ಕರ್ಮಮಾಡುತ್ತಿರುವದೆ ಗೀರೆಯ ಪ್ರವೃತ್ತಿಧರ್ಮವು. ಗೀರೆಯಲ್ಲಿ ನಿವೃತ್ತಿಯು ಉಪದೇಶಿಸಲ್ಪಟ್ಟಿಲ್ಲವೆಂತಲ್ಲ. ಆದರೆ ಕೇವಲ ತನೆಷ್ಟುಬ್ಬನ ಹೋರ್ಕೆಕ್ಕಾಗಿ ಸಂಸಾರಕರ್ಮಗಳಿಂದ ನಿವೃತ್ತಿನಾಗುವದು ಗೀರೆಯ ನಿವೃತ್ತಿಧರ್ಮವಲ್ಲ. ಅಹಂಭಾವ ಹಾಗೂ ಕಾಮ ಇವುಗಳನ್ನ ತಗಲಗೊಡದೆ ಆತ್ಮಸನ್ನಿ ನಿರ್ಲಿಪ್ತವಿಡುವದೆ ಗೀರೆಯಲ್ಲಿ ಹೇಳಿದ ನಿಜವಾದ ನಿವೃತ್ತಿಯು. ಕರ್ಮವನ್ನ ಬಿಡುವ ಹಟವನ್ನು

ಗೀತೆಯ ನಿರ್ವತ್ತಿಧರ್ಮವು ಹಿಡಿಯುವದಿಲ್ಲ. ಗೀತೆಯಲ್ಲಿ ವೇದಾಂತ ವಿದುವನು, ಅದರೆ ಅದು ಘ್ಯವಹಾರದಿಂದ ಪ್ರಪ್ರಪಾರಾ ಅಲಿಪ್ತವಾದ ವೇದಾಂತವಿಲ್ಲ. ಗೀತೆಯ ವೇದಾಂತವು ಘ್ಯವಹಾರಗಳ ಮೂಲಾಧಾರವು. ಸೃಷ್ಟಿಗೆ ಏಷ್ಟುಯೆನ್ನದೆ ಯಾವ ಬುದ್ಧಿಯಿಂದ ಘ್ಯವಹಾರ ಮಾಡಲಾಗಿ ಜೀವನು ಮುಕ್ತನಾಗುವನು ಎಂಬುದನ್ನೆ ಗೀತೆಯ ವೇದಾಂತವು ಹೇಳುವದು. ಕೈರಾಕ್ಷರಗಳೆರಡೂ ಶ್ರುತಿಮೋತ್ತಮಾನ ಲೀಲಾರೂಪಗಳಿಂಬುದೆ ಗೀತೆಯ ವೇದಾಂತದ ಆದಿಬೀಜವು. ಗೀತೆಯು ಘ್ಯವಹಾರವನ್ನು ಹೇಳುವದು, ಅದರೆ ಸಾಮಾನ್ಯ ಜಸರು ಮಾಡುವಂತೆ ಘ್ಯವಹಾರ ಮಾಡೆಂದು ಗೀತೆಯು ಎಂದೂ ಹೇಳುವದಿಲ್ಲ. ಎಲ್ಲ ಘ್ಯವಹಾರವನ್ನು ತನ್ನ ಸ್ಪಧರ್ಮಕ್ಕನುಸರಿಸಿ ಮಾಡಿ ಫಲಾಶಿ ಬಿಟ್ಟು ಅದೆಲ್ಲವನ್ನೂ ಕೃಷ್ಣರ್ಥಣಬುದ್ಧಿಯಿಂದಾಚೆವಿಸಬೀಕು, ಲೋಕಸಂಗ್ರಹಕಾರ್ಯಗಿ ಘ್ಯವಹಾರವನ್ನು ಮಾಡಿಯೆ ತೀರಬೀಕೆಂದು ಗೀತೆಯು ಹೇಳುವದು. ಗೀತೆಯು ಕರ್ಮವರಾಗಿವನ್ನು ಹೇಳುವದು. ಅದರೆ ಗೀತೆಯಲ್ಲಿ ಹೇಳಿದ ಕರ್ಮವು ನಿವ್ಯಾಪಕರ್ಮವು, ಅಲಿಪ್ತಕರ್ಮವು. ನೀರಲ್ಲಿ ಹುಟ್ಟಿ ನೀರಲ್ಲಿ ಬಿಳಿದು ನೀರಲ್ಲಿ ತೀರಲುತ್ತಿದ್ದರೂ ಅದರಿಂದ ಅಲಿಪ್ತವಿದುವ ಕವಲದಂತೆ ಮನು ಘ್ಯನು ಕರ್ಮದಲ್ಲಿ ನಿತ್ಯ ನಿರಂತರ ನಿರತನಿದ್ದರೂ ಸದ್ಯವಮುಕ್ತನಿರಬೀಕು, ಕರ್ತವ್ಯನಿದ್ದ ಆಕರ್ತವನಿರಬೀಕು, ಎಂದು ಗೀತೆಯು ಉಪದೇಶಿಸುವದು. ಗೀತೆಯಲ್ಲಿ ಸನ್ಯಾಸವೂ ಉಕ್ತವಾಗಿರುವದು. ಅದರೆ ಗೀತೆಯ ಸನ್ಯಾಸವು ಶಾಂತಿಯಸನ್ಯಾಸವಲ್ಲ, ತ್ರಿದಂಡಿಸನ್ಯಾಸವಲ್ಲ, ಕರ್ಮಸನ್ಯಾಸವಲ್ಲ. ಕರ್ಮದ ಫಲಕಾಮನೆ ಬಿಡುವದೆ, ಕಾಮ್ಯಕರ್ಮವನ್ನು ಬಿಸಾಟುವದೆ ಗೀತೆಯಲ್ಲಿ ಹೇಳಿದ ಸನ್ಯಾಸಧರ್ಮವು. ಕರ್ಮಫಲಾಶಿಯನ್ನು ತೊರೆಯುವದೆ ನಿಜವಾದ ಸನ್ಯಾಸವು ಎಂದು ಗೀತೆಯ ಅಭಿಪ್ರಾಯವು. ಈ ಪ್ರಕಾರವಾಗಿ ಗೀತೆಯು ಪ್ರಣತ್ತಿನಿರ್ವತ್ತಿಗಳ ಮೇಳವು, ವೇದಾಂತ ಘ್ಯವಹಾರಗಳ ಸಮಸ್ಯೆಯವು, ಕರ್ಮಸನ್ಯಾಸಗಳ ಪಕವಾಕ್ಯತೆಯು.

೬. ಗೀತೆಯ ಗುಟ್ಟುಗುರಿಗಳು.

ಸೂಚನೆ— ಗೀತೆಯಲ್ಲಿ ಸಂಕಲಿತವಾದ ವಿಷಯಗಳು ಅತ್ಯಂತ ವ್ಯಾಪಕ, ನಿಶಾಲ ಮತ್ತು ಗೂಡುವಾದವುಗಳಿರುವದರಿಂದ ಅವುಗಳನ್ನು ಕುರಿತು ಮನಸಿಸಲ್ಪಿ ಬರುವ ಎಲ್ಲ ವಿಕಾರಗಳನ್ನು ಬರೆಯುವದು ಅತ್ಯಕ್ಷಮ. ಅವು ಅನಂತವಿರುವವು. ಇದುವರೆಗೆ ಕೆಲವು ಮಹತ್ವದ ವಿಚಾರಗಳನ್ನು ಸಂಕ್ಷೇಪದಿಂದ ವಿವೇಚಿಸಿದ್ದಾಯಿತು. ಇನ್ನು ಗೀತೆಯ ಗುಟ್ಟುಗುರಿಗಳನ್ನು, ಗೀತಾಮಾತೆಯ ಉಪದೇಶವನ್ನು, ಶ್ರೀಕೃಷ್ಣನ ಸಂದೇಶವನ್ನು ಉಪಸಂಹಾರಾತ್ಮಕವಾಗಿ ಕೊಟ್ಟು ಬೆಳಿದ ಗ್ರಂಥವನ್ನು ಶ್ರೀಕೃಷ್ಣ ಪರಿವೇಂದು ಮುಗಿಸುವ.

ಸಿದ್ಧಪ್ರದುಷನ ಲಕ್ಷಣಗಳು— ಗೀತೆಯಲ್ಲಿ ಹೇಳಿದ ಪ್ರಕಾರ ಸಿದ್ಧಪ್ರದುಷನ ಲಕ್ಷಣಗಳೇನು, ಗೀತೆಯು ಎಂಧ ಪ್ರಾರುಷನನ್ನು ಸಿದ್ಧವಾಡಬೇಕೆನ್ನುವದು, ಇದನ್ನು ನೋಡಿ ಆಮೇಲೆ ಗೀತೋಪದೇಶದ ಸಾರವನ್ನು ಲಕ್ಷಿಸುವ. ಗೀತೆಯಲ್ಲಿ ಅಲ್ಲಲ್ಲಿ ಸಿದ್ಧಪ್ರಾರುಷನ ಲಕ್ಷಣಗಳು ಕೊಡಲು ಟ್ರೈವೆ. ವಿಶೇಷವಾಗಿ ೨, ೩, ೫, ೬, ೧೭, ೨೫, ೨೯ ಮತ್ತು ೩೮ ಈ ಅಧ್ಯಾಯಗಳಲ್ಲಿ ಈ ಬಗೆಯ ವರ್ಣನೆಗಳಿರುವವು. ಇನ್ನು ಸಿದ್ಧಪ್ರಾರುಷನಲ್ಲಿ ಅಂತರಿಕ್ಷ ಮತ್ತು ಬಾಹ್ಯ ಎಂಬ ಎರಡು ಬಗೆಯ ಲಕ್ಷಣಗಳು ಇರುವವು. ಅಂತರಿಕ್ಷ ಲಕ್ಷಣಗಳು ಅವನ ಚಿತ್ತಿಫಲತಿಯನ್ನು, ಅವನು ಅತ್ಯಭಾವಿಕೆಯ ಯಾವ ಮೆಟ್ಟನ್ನು ಮುಟ್ಟಿರುವನು ಎಂಬುದನ್ನು ತೋರಿಸುವವು. ಬಾಹ್ಯಲಕ್ಷಣಗಳು, ಅವನ ಘೋವತಾರವೂ, ಅಜರಣೆಯೂ ಯಾವ ಬಗೆಯ ದೀರುವದೆಂಬ ದನ್ನು ಕಾಣಿಸುವವು. ಗೀತೆಯು ಅಧ್ಯಾತ್ಮಾಸ್ತದ ಗ್ರಂಥವಿದ್ದ ನಾವು ಯಾವ ಬುದ್ಧಿಯಿಂದ ಘೋವತಾರ ಮಾಡಬೇಕೆಂಬುದನ್ನು ಪ್ರತಿಪಾದಿಸುತ್ತಿರುವದರಿಂದ ಅಂತರಿಕ್ಷ ಲಕ್ಷಣಗಳನ್ನೇ ಹೆಚ್ಚಾಗಿ ವರ್ಣಿಸಿರುವದು. ಅಂತರಿಕ್ಷ ಲಕ್ಷಣಗಳು ಎರಡನೆಯವರಿಗೆ ಸಾಕಷ್ಟು ಸ್ವಂತವಾಗಿ ತೋರಿಸುತ್ತಾರೆ. ಅದರೂ ಬಾಹ್ಯ ಅಜರಣೆಯೇ ಅವುಗಳ ವಿಕಾಸದ ಬರೆಗಲ್ಲಿ. ಬಾಹ್ಯ ಚಾರವು ತಿಳಿಯಾಗಿಯೂ ಶುದ್ಧವಾಗಿಯೂ ಇಲ್ಲದಿರುವವನು ತನ್ನ ಅಂತರಿಕ್ಷ

ರಿಕ ಅತ್ಯುವಿಕಾಸವೆ ಬಹಳವಾಗಿದೆ ಎಂದು ಹೇಳಿದರೆ ಅದು ಶುದ್ಧ ಡಾಂಭಿ ಕೆತನವು. ಬಳಗೆ ಬೆಳಗುವ ಬೆಳಕು ಅಚೆರಣದಲ್ಲಿ ಅಳವಟ್ಟು ಕಾಣದೆ ಇರದು. ಸಿದ್ಧನು ಸಂಯೊಯು, ಜಿತೇಂದ್ರಿಯನು, ನಿಷಯಾ ತೀರನು, ಅವನು ಕಾಮನೆಗಳನ್ನು ಬಿಟ್ಟೆವನು, ಅದುದರಿಂದ ಕಾಮ ಸಂಕಲ್ಪವಚಿತನು, ನಿಸ್ಪೃಹನು. ಮುಮ್ಮುರಹಿತನಾದುದರಿಂದ ಅವನು ನಿರ್ಮಾಣಮನು, ಅನಹಂಕಾರಿಯು, ನಿರಹಂಕಾರಿಯು. ಕರ್ಮಫಲಾಶಿಯನ್ನು ತೊರೆದವನವನು. ಅದುದರಿಂದ ಅನಾಸಕ್ತಿನು, ಸಂಗವಚಿತನು, ಮುಕ್ತಸಂಗನು, ಸಂಪೂರ್ಣ ನಿವಾರಿಯು. ಸುಖದುಃಖ, ಸಿಂದಾಸ್ತುತಿ, ಶುಭಾಶುಭ, ಪಾನಾಪಮಾನ ಮುಂತಾದ ದ್ಯುಂದ್ಯುಗಳನ್ನು ಗೆದ್ದುವಾದುದರಿಂದ ಅವನು ದ್ಯುಂದ್ಯುತೀರನು. ದ್ಯುಂದ್ಯುಗಳನ್ನು ದಾಟಿದವನಾದುದರಿಂದ ಅವನು ಸ್ಥಿರಮತಿಯು, ಸಮಚಿತ್ತವುಳ್ಳವನು, ಮನಸಿನ ಸಾಮ್ಯಸ್ಥಿತಿಯನ್ನು ಪಡೆದವನು. ಅಧ್ಯಾತ್ಮಜ್ಞಾನವೆ ನಿತ್ಯವೆಂದು ಅವನ ದೃಢವಾದ ನಂಬಿಗೆಯು. ಅದುದ್ವಿಂದ, ಅನಂತಶಕ್ತಿ ಪರಮಾತ್ಮನೆ ಸೃಷ್ಟಿಯ ಅಧ್ಯೋಕ್ಷಣೆನು, ಅವನು ತನ್ನ ಯೋಗಸಾಮಧ್ಯದಿಂದ ಪ್ರಕೃತಿಯದ್ವಾರಾ ಈಸೃಷ್ಟಿಲೀಲೆಯನ್ನು ನಡೆಸಿಕುವನು, ಪ್ರಕೃತಿಗುಣಗಳು ತಮ್ಮ ಕಾರ್ಯಗಳನ್ನು ಮಾಡುತ್ತಿರುವದರಿಂದ ಅವುಗಳಲ್ಲಿ ಅಸಕ್ತನಾಗಕೂಡದು, ಸ್ವಧರ್ಮಕ್ಕನುಸರಿಸಿ ಸಕಲ ಕರ್ಮಗಳನ್ನು ಬ್ರಹ್ಮಯಜ್ಞವೆಂದು ತಿಳಿದು ಬ್ರಹ್ಮಪರಾಣಾಬುದ್ಧಿಯಿಂದ ಮಾಡುತ್ತಿರಬೇಕು, ಎಂಬ ಜ್ಞಾನದ ಸಾಕ್ಷಾತ್ವಾರಿಯವನು. ಯಾವ ಪರವಸ್ತಿವು ಜನರಿಗೆ ದೂರವೇ ಅದು ಅವನಿಗೆ ಸಮೀಪವು, ಯಾವ ನಿಷಯಿಗಳು ಜನರಿಗೆ ಸಮೀಪವೇ ಅವು ಅವನಿಗೆ ದೂರವು. ಈ ಪ್ರಕಾರದ ಜ್ಞಾನದಿಂದ ತನ್ನ ಕರ್ಮಬೀಜವನ್ನು ಅವನು ಸುಷ್ಟುಬಿಟ್ಟೆವನು. ತನ್ನ ಅತ್ಯನ್ತ ಸಂಪೂರ್ಣ ಜ್ಞಾನವು ಅವನಿಗೆ ಇರುವದರಿಂದ ಅವನು ಅಧ್ಯಾತ್ಮಯೋಗಿಯು, ಅತ್ಯವಂತನು, ಸರ್ವಭೂತಾತ್ಮಭೂತಾತ್ಮನು. ಈ ಜ್ಞಾನದ ಮೂಲಕವೇ ಪರಮಾತ್ಮನ ಅನಸ್ಯಭಕ್ತಿಯಾಗಿ, ಅವ್ಯಾಭಿಚಾರಿಪ್ರೇಮವು, ಅವನಲ್ಲಿ ನೆಲೆಗೊಂಡಿರುವದು. ಹೀಗಿರುವದರಿಂದ ಅವನು ಬ್ರಹ್ಮಯೋಗಿಯು, ನಿತ್ಯಯುಕ್ತನು ಅಧಾರತ ನಿತ್ಯಮುಕ್ತನು. ಅದುದರಿಂದಲೇ ‘ಜ್ಞಾನಿಯು ನನ್ನ ಅತ್ಯನ್ತ’ ಇರುವನೆಂದು ಭಗವಂತನು ಹೇಳಿರುವನು.

ಈ ಸ್ಥಿತಿಯಲ್ಲಿ ಅತ್ಯುಸುಖವು, ಅತ್ಯುತ್ತಮಿಯು, ಅಂತಹಿಸುಖವು, ಅಂತರಾ ರಾಮವು, ಬ್ರಹ್ಮಸಂಸ್ಕರಣದ ನಿಜಾನಂದವು ಆಳೆವದುವದು. ಸಿದ್ಧಪುರುಷ ಸಲ್ಲಿ ಶುಚಿತ್ವ, ಸತ್ಯ, ಅವಶಾಣಿತ್ವ, ಆದಂಭಿತ್ವ, ಕ್ರಮೆ, ತೇರಿ, ಘೋರ್ಯ, ಅಭಯ, ದಕ್ಷತೆ, ಅಹಿಂಸೆ, ತಾಯಿಗ ಮುಂತಾದ ಗುಣಗಳು ತುಂಬಿ ಸೂನು ವವು. ಅತ್ಯಂತಾ ನಿಯಾದ ಸಿದ್ಧಪುರುಷನು ಈ ಬಗೆಯ ಲಕ್ಷಣಗಳಿಂದ ಲಾಜ್ಞಿತನು.

ಶ್ರೀಕೃಷ್ಣನು ಸಿದ್ಧನು— ಶ್ರೀಕೃಷ್ಣನು ಸ್ವತಃ ತಾನು ವರ್ಣಿಸಿದ ಅದರ್ಥಪುರುಷನೆ ಇರುವನು. ಅವನು ಸಿದ್ಧರ ಸಿದ್ಧನು. ಬುದ್ಧರ ಬುದ್ಧನು. ಷ್ವಾಸ್ತ್ರತ್ವಿ ತನಗೆ ಕರ್ತವ್ಯವೆಂಬುದು ಯಾವುದೂ ಉಳಿಯದಿದ್ದರೂ ಕೇವಲ ಲೋಕಸಂಗ್ರಹಕಾರ್ಯಗಿ ‘ಯಸ್ಯನಾಹಂ ಕೃತೋ ಭಾವೋ ಬುದ್ಧಿಯರ್ಥಸ್ಯ ನ ಲಷ್ಯತೇ। ಹತ್ಯಾಪಿ ಸ ಇವಾನಾ’ ಲೋಕಾನ್ನಹಂತಿ ನ ನಿಬಧ್ಯತೇ॥ ಎಂಬ ನಾನ್ಯಾಯದಿಂದ ಘೋರವಾದ ಕೊಲೆಗೆಲಸವನ್ನ ನಡೆಸಿದನು. ಅಹಿಂ ಸೆಯನ್ನು ಉಪದೇಶಿಸಿ ಹಿಂಸೆಯನ್ನು ನಾಗಿಸಿದನು. ಸತ್ಯವೆಂದು ಸಾರಿ ಅನತ್ಯವನ್ನು ನುಡಿಸಿದನು. ಇದರ ತರುಳನ್ನು ತಳಿಯದಿದ್ದರೆ ಸಿದ್ಧನ ಅಚರಣಯ ಮಾರ್ಪಾವುಹೊಳೆಯಿದು. ಅಹಿಂಸೆ, ಸತ್ಯ ಇವೇ ನಿಜವಾದ ಲಕ್ಷಣಗಳು, ಸದ್ಗುಣಗಳು. ಆದರೆ ಅವವಾದಾತ್ಯಕವಾಗಿ ಲೋಕಸಂಗ್ರಹ ಕಾರ್ಯದಲ್ಲಿ ಹಿಂಸೆಯು ಅವಕ್ಷವಾದರೆ ಅಸತ್ಯವು ಅಗಕ್ಷವಾದರೆ ಅವುಗ ಇನ್ನು ಸಹ ಕೇವಲ ನಿಷ್ಪಾಮಬುದ್ಧಿಯಂದ ಮಾಡಿದರೆ ಅವು ಅಹಿಂಸೆ ಮತ್ತು ಸತ್ಯವೆಂದೇ ಎಣಿಸಲ್ಪಡಬೇಕೆಂಬುದು ಇದರಲ್ಲಿಯ ರಹಸ್ಯವು. ಶ್ರೀಕೃಷ್ಣನು ಕೇವಲ ಅವತಾರಿಯಿಂದು ಅವನ ಚರಿತ್ರದ ಕಡೆಗೆ ನೋಡುದೇ ಅವನೊವರ ಸಿದ್ಧಸಂಬಂಧಸ್ವಿಯಂದಲೂ ನಾವು ನೋಡುವದು ಅವಕ್ಷವಿದೆ. ಯಾಕಂದರೆ ಪರಮಾತ್ಮನು ಸರ್ವಶಕ್ತಿನಿರುವದರಿಂದ ತನ್ನ ಸಂಕಲ್ಪವನ್ನು ಇನ್ನಾವ ಬಗೆಯಿಂದಾದರೂ ಹೂರ್ಯಸಬಹುದಾಗಿತ್ತು. ಆದರೆ ಹಾಗೆ ಮಾಡದೆ ಅವನು ಮನಸ್ಸುದೇಹಧಾರಿಯಾಗಿ ವಾನವ ಶಂತಿದ್ವಿ ಮಾನವರಂತೆ ಅಚರಿಸಿ ಅಂತರ್ಧಾನಸಹಿತಂದಿದನು. ಇದರ ಆಧರೇ ನೀನೆಂದರೆ, ಮಾನವಭೂಮಿಕೆಯಲ್ಲಿ, ಮಾನವೀ ದೇಹದಲ್ಲಿ ಅತ್ಯಾವಾಸವ ಎಷ್ಟು ಅಗಬಲ್ಲದು ಇದರ ಮೇರೆಯನ್ನು ತೋರಿಸುವದಕ್ಕಾಗಿಯೇ ಶ್ರೀಕೃ

ಷ್ಟುನು ಮಾನವಜನ್ಮವನ್ನು ತಾಳಿದನು. ಅದುದರಿಂದ ಅತಿಯೋಗಿಯಂತಹ ಸಿದ್ಧಿನೂ ಅತಿಪ್ರಾಯನೂ ಆದ ಶ್ರೀಕೃಷ್ಣನ ಜೀವನಚರಿತವನ್ನು ನಾವು ಆರ್ಥಿಕೀಯಿಂದ ಅಭ್ಯಸಿಸಲಿಕ್ಕೆಬೇಕು. ಅಂದರೆ ಅವನ ಚರಿತ್ರಾದಿಂದಲೂ ಅವನ ಉಪದೇಶದಿಂದಲೂ ನಮಗೆ ಹೆಚ್ಚಿನ ಸ್ವಾತ್ಮಿಕ್ಯಾದ್ಯಾ ಹೆಚ್ಚಿನ ಉತ್ತೀರ್ಣಿ ಜನಪ್ರಾಂತೀಯಾದ್ಯಾ ದೊರೆಯಾದ್ಯಾ. ಅವನು ದೇವರು, ಅವತಾರನು ಎಂದ ಕೂಡಲೇ ಅವನನ್ನು ನಾವು ದೇವಾದ್ಯಾ ರದಲ್ಲಿ ಬೆಳ್ಳಿ ಪೂಜಿಸತ್ತೊಡಗುತ್ತೀರ್ಣೇ; ಅದರೆ ಅವನು ಸಿದ್ಧಿನೆಂದ ಕೂಡಲೇ ಅವನನ್ನು ಆದಶರ್ವವೆಂದಿಟ್ಟು ಕೂಂಡು ಅವನ ಸಿದ್ಧಿ ವಾದ ಚಿತ್ತತ್ವಾತ್ಮಿಯನ್ನು ಪಡೆಯಲಿಕ್ಕೆ, ಅವನ ತೇಜಸ್ಸಿಯಾದ ಅಜೇರಣೆಯನ್ನು ಅನುಕರಿಸಲಿಕ್ಕೆ ಆರ್ಥಂಭಸುತ್ತೀರ್ಣೇ.

ಗೀತೆಯ ಗುಟ್ಟೆ— ಇನ್ನು ಗೀತೆಯ ಸಾರಸರ್ವಸ್ವಾವನ್ನು ಆದಮ್ಮೆ ಮಟ್ಟಿಗೆ ಶ್ರೀಕೃಷ್ಣನ ದಿವ್ಯವಚನಗಳಿಂದಲೇ ಸ್ವಲ್ಪದರಲ್ಲಿ ಹೇಳಿ ಮೇರೆ ತಪ್ಪಿದ ಈ ವಿವೇಚನವನ್ನು ಮುಗಿಸಬೇಕಾಗಿದೆ. ಅಣ್ಣತಮ್ಮಂದಿರಾದ ಕೌರವಪಾಂಡವರದೊಂದು ಸಣ್ಣ ಜಗತ್ವ, ಬೆಳೆಬೆಳೆದು ಭಾರತೀಯ ಯುದ್ಧದಂತಹ ದಾರುಣರಣಸಂಗ್ರಹಮದಲ್ಲಿ ಪರಿಣಮಿಸಿತು. ವಿದುರನಿರ್ತಿಯಾಯಿತು; ಕೃಷ್ಣಸಂಧಾನವಾಯಿತು; ಒಳ್ಳೆಮಾತಿನಿಂದ ಹೇಳುವದು ಕೇಂಕುವದಾಯಿತು; ಸಾಮಾನ್ಯಾದ ಅಹಿಂಸೆಯ ಮಾರ್ಗಗಳಾದವು. ಯಾತಕ್ಕೂ ಹಣಿಯಾದ ದುರೋಹಧನನು ದೃಢವಾಗಿ ತನ್ನ ಹಂತವನ್ನು ಹಿಡಿದನು. ಯಾವುದಾದರೊಂದು ಪಕ್ಷವು ನಿನಾರ್ಮಾವಾಗುವವರಿಗೆ ನಿಣಯವಾಗುವದಿಲ್ಲವೆಂಬುದು ಸಿದ್ಧವಾದುದರಿಂದ ಏರಿತೂ ಬಣಗಳು ರಣದ ಕಣಕ್ಕೆ ಇಳಿಯಲು ಸನ್ನದ್ಧವಾದವು. ಭಾರತೀಯ ವೀರರೆಖೆಯಲ್ಲಿ ಬಂದಿಲೆಲ್ಲಂದು ಪಕ್ಷವನ್ನು ಕಟ್ಟಿದರು. ಕುದುರ್ತೀತ್ವದಲ್ಲಿ ಸೇನಾಸಾಗರವು ವೋಹರಿಸಿ ನೆರೆಯಿತು. ಕಾಲಾಳು ಬಿಲಾಳು ಳಂಗಳು, ರಥಿಕರು ರಾವುತರು ಅಯುಧಗಳನ್ನೆಲ್ಲ ಸಣ್ಣವಾಡಿ ನಿಂತರು. ಕತ್ತಿಯನ್ನು ಹಿರಿದು ಗೆದೆಯನ್ನೆತ್ತಿಹೆದೆಯನ್ನೇರಿಸಿ ಎದೆಯುಬ್ಬಿ ಸಿದ್ಧವೀರರು ಎದುರಾದವರ ಕೊಲೆಗೆ ಸಾಗಲು ಸಿದ್ಧರಾದರು. ಹೇಡಿಗಳ ಎದೆಯೋಡೆ ನೀರಾಗುವಂತೆ ಕಲಿಗಳ ಬಾಹುಗಳು ಸ್ವರಿಸುವಂತೆ ರಣಭೇರಿ ಕಂಬ ಮುಂತಾದವುಗಳ ನಾದವು ಆಕಾಶದಲ್ಲಿ ಇಡಿಗಿತು. ಇದೆಲ್ಲ ನಾಟಕವು ಅಜ್ಞಾನನೆದುರ್

ಗೆಯೆ ನಡೆದಿತ್ತು. ಅವನು ವೀರರಲ್ಲಿ ಅಗ್ರಿಗಣ್ಯನು. ವೀರಮಾತೆ ಕುಂತಿಗೆ ಅವನಲ್ಲಿ ವಿಶ್ವಾಸವು. ಸೂತ್ರಧಾರನಾದ ಶ್ರೀಕೃಷ್ಣನೂ ಅವನಲ್ಲಿಯೆ ನಂಬಿ ಗಯನ್ನಿಟ್ಟು ಅವನ ಸಾರಥಿಯಾಗಿದ್ದನು. ಪಾಂಡವಸೈನ್ಯದ ಕಣ್ಣೆಲ್ಲಿ ಅವನ ಕಡೆಗೆ. ಕೌರವರಿಗಾದರೂ ಅವನ ಭಯವೇ ಹೊಚ್ಚು. ಹೀಗಿರು ನಾಗ ಎರಡೂ ಸೈನ್ಯಗಳನ್ನು ನಿರೀಕ್ಷಿಸಬೇಕು, ವಿಶೇಷತಃ ತನಗೆ ಎದು ರಾದ ಶತ್ರುಗಳನ್ನು ನೋಡಬೇಕೆಂದು ಪಾಢನು ತನ್ನ ರಥವನ್ನು ರಣವಾಢ್ಯಕ್ಕೆ ಸಾಗಿಸೆಂದು ಸಾರಥಿಗೆ ಅಪ್ರಾಣ ಹೊಟ್ಟನು. ಹಾಗೆ ಮಾಡುವದೊಂದೇ ತಡವು. ಉತ್ತರಕುಮಾರನಂತೆ ಅವನ ಸ್ಥಿತಿಯಾಯಿತು. ಹಾಗೆ ಆದುದು ಭಯ ದಿಂದಲ್ಲ, ಅದರೆ ನಿರಾಧಾರ ಪಾಪಬುದ್ಧಿಯಿಂದ. ಪರಿಸ್ಥಿತಿಯು ಅಜುರ್ನನಿಗೆ ಅಪರಿಚಿತವಿದ್ದಲ್ಲ. ಎಲ್ಲವೂ ಅವನೆದುರಿಗೆ, ಅವನ ಸಮೃತಿಯಿಂದಲೇ ಆಗುತ್ತಬಂದಿತ್ತು. ಗುರು ದ್ರೋಣಾ ಚಾರ್ಯರೂ ಭಿಂಷ್ಪತಿತಾಮಹರೂ ಕೌರವರ ಪಕ್ಷದಿಂದ ಹೊರಾದುವ ರೆಂಬದು ಮೊದಲೆ ಗೊತ್ತಿತ್ತು. ಕೌರವರು ತನ್ನ ಸಹೋದರರು, ಬಂಧುಗಳು ಎಂಬದು ಅಜುರ್ನನಿಗೆ ಹೊಸದಾಗಿ ತಿಳಿಯಬೇಕಾದ ಮಾತಾಗಿರಲಿಲ್ಲ. ಅದರೆ ಇದುವರೆಗೆ ಈ ವಿಷಯಕ್ಕೆ ಅವನಿಗೆ ಯಾವ ವಿಶೇಷ ಭಾವನೆಗಳೂ ಬಂದಿರಲಿಲ್ಲ. ತಾನು ಕ್ಷತ್ರಿಯನು, ತನ್ನ ಪಕ್ಷವು ನ್ಯಾಯದ್ವಾರಾ ಧರ್ಮಯುಧ ಮಾಡಿ ತನ್ನ ಪಕ್ಷಕ್ಕೆ ಜಯವನ್ನು ದೊರಕಿಸುವದೆ ತನ್ನ ಕರ್ತವ್ಯವೆಂದು ಅವನ ಭಾವನೆಯಿತ್ತು. ಇದರಿಂದಲೇ ತನ್ನ ಕಲ್ಯಾಣವೆಂದು ಅವನ ತಿಳಿವಳಿಕೆಯಿತ್ತು.

ಅದರೆ ಮುಡಿಚಿಟ್ಟು ಮುಡಿಕೆಯು ಒಮ್ಮೆಲೆ ವಿಸ್ತೃತವಾಯಿತು. ಬಂಧುಗಳ ತಲೆಯನ್ನು ತಾನೇ ಒಡೆಯಬೇಕಾಗುವದು, ಗುರುಹಿರಿಯರ ಎದೆಯನ್ನು ತಾನೇ ಸೀಳಬೇಕಾಗುವದು, ಹಿರಿಯರ ಬೇವದ ಗಂಟನ್ನು ತಾನೇ ಒಡೆಯಬೇಕಾಗುವದು ಎಂಬ ವಿಚಾರವು ಅವನ ಮುಂದೆ ನಿಂತ ಕೂಡಲೆ, ಜೀವದಿಂದಿರುವ ತನ್ನ ಆಪ್ತೇಷ್ಪರೆಲ್ಲ ಛೀಪ್ರವಾಗಿ ರಕ್ತಮಾಂಸ ಶಳ ಕೆಸರಾಗಿ ಕಾಕಗಳಿಗೆ ಭದ್ರ್ಯವಾಗುವರೆಂಬ ಕಲ್ಪನೆಯು ಕಣ್ಣೆದುರಿಗೆ ಕಟ್ಟಿದಕೂಡಲೆ, ಅವನ ದಯಾಪರವಾದ ಅಂತಹಕರಣವು ಕಳವಳಿಗೂಂಡಿತ್ತು. ಕಟ್ಟು ಕೊಲೆಯನ್ನೂ ನೇರಿಸಿ ಹರಿಯುವ ನೆತ್ತು ರವನ್ನು ನೋಡಿದೆ

ಇರುವ ನರನು ಭಯಾವಹವಾದ ರಕ್ತಪಾತವನ್ನು ಸೋಡಿ ಕಣ್ಣತಿರುಗಿ ಚಲ್ಲಿವನನಂತೆ ಅವನು ಹತ್ತವೀರುಂಗಾಗಿ ಹಣ್ಣಾಗಿ ನೆಲಹಿಡಿದನು. ಇಷ್ಟಕ್ಕೆ ಅವನ ಭವಣಿಯು ಮುಗಿಯಲ್ಲ. ಶಾರೀರಿಕ ದೌರ್ಬಲ್ಯವೂ ಮಾನಸಿಕ ದೌರ್ಬಲ್ಯವೂ ಕೂಡಿ ಅವನ ಮನದಲ್ಲಿ ಅನೇಕ ಸಂಶಯಗಳುಂಟಾದವು. ತಾನು ಅದೇಲ್ಲ ಮಾಡುವದು ಯಾತಕೋಜ್ಞನಾಗಿ? ರಾಜ್ಯದ ಸಲುವಾಗಿಯಲ್ಲವೇ? ಆ ರಾಜ್ಯದಿಂದ ತನಗೇನು ಪ್ರಯೋಜನ? ಬಂಧು ಒಳಗೆದರವಿಲ್ಲದ ಬಾಳು ಭೋಗಿಗಳಿಂದ ಭಾಗ್ಯವುಳ್ಳ ದ್ವಾರಾ ಗಬಲ್ಲದೆ? ಅಜುರು ನನ ಮನಸಿನಲ್ಲಿಯ ಕಲ್ಲೊಲವು ಇಲ್ಲಿಗೆ ತಡೆಯಲ್ಲ. ತಾನು ಮಾಡುತ್ತಿದ್ದರು ಪಾಪವು, ಅಥಮರವು, ಅದಸ್ವಲ್ಲಿ ಬಿಟ್ಟು ಖಚ್ಚಬೇಡುತ್ತೆ ಹೋಗುದರು ಕಲ್ಲಾಣಕರವು, ಶ್ರೀಯಸ್ವರವು ಎಂದು ಅವನ ಬಗೆಬಾಯಿತು. ಅವನ ಶಾರೀರಿಕ ಬಲವು, ಮಾನಸಿಕ ದ್ವೈಯರವು, ನೀತಿಯ ವಿಚಾರವು, ಆತ್ಮಿಕ ತೇಜವು ಇವೆಲ್ಲ ಮಂಜಿನ ಹೋಡಗಳಿಂತೆ ಮಾಯವಾಗಿ ಅವನು ವಿಷಣ್ಣಾಗಿ, ಏನು ಮಾಡಬೇಕೆಂಬುದು ತಿಳಿಯದೆ ದಿಗ್ಂಕ್ರಿಯಾತ್ಮಕ ನಾಗಿ ಕುಳಿತನು. ಈ ಅರ್ಪವನ್ನೆಲ್ಲ ಶ್ರೀಕೃಷ್ಣನು ನಗರೋರೆಯಿಂದ ನೋಡುತ್ತಿಲಿದ್ದನು. ಇದುವರೆಗೆ ಪರೋಪರಿಯ ಪ್ರಯತ್ನದಿಂದ ಮಾಡಿದ ಹಂಚಿಕೆಯೇ ಹದಗೆಟ್ಟಿಹೋಗುವ ಹೊತ್ತು ಬಂದಿತು. ಅದರೆ ಇಂಥ ಪ್ರಸಂಗವನ್ನು ಸಹ ಶ್ರೀಕೃಷ್ಣನು ತನ್ನ ಅವತಾರೋದ್ದೇಶಗಳನ್ನು ಸಾಧಿಸಿಕೊಳ್ಳಲಿಕ್ಕೆ ಉಪಯೋಗಿಸಿದನು. ಬಾಡಿ ಬತ್ತಿ ಮನಸೋತ್ತಮ ಮೈಜಲ್ಲಿದ ಅಜುರನನ ಕಡೆಯಿಂದಲೇ ಅಥಮಿರ್ಗಳಾದ ಕೌರವರನ್ನು ಕೊಲ್ಲಿಸಬೇಕೆಂದು ಶ್ರೀಕೃಷ್ಣನ ಕೃತಸಂಕಲ್ಪವು. ತನ್ನ ಪಾರ್ಣವ ಸಹ ತನಗೆ ಬೇಡಾಗುವ ವಷ್ಟು ನಿರುತ್ತಾಹಿಯಾದ, ನಿರಾಶನಾದ, ನಿಕೃಷ್ಟಸ್ಥಿತಿಯಲ್ಲಿದ್ದ ನರನನ್ನು ಮೇಲಕ್ಕೆತ್ತಿ ಉದಾರವಾಡಿ ಅವನ ಕೈಯಿಂದ ದಿವ್ಯಕರ್ಮಗಳನ್ನು ಮಾಡಿಸುವ ಸ್ವರಣಶ್ರೀಯು ಆಯರ ಅಧ್ಯಾತ್ಮಜ್ಞನದಲ್ಲಿರುವದೆಂಬು ದನ್ನು ಸಿದ್ಧಮಾಡುವ ಸುಸಮಯವು ಇದೇ ಎಂದು ಶ್ರೀಕೃಷ್ಣನು ಇದೇ ಕಾಲಕ್ಕೆ ಗೀತೆಯ ಉಪದೇಶವನ್ನು ಮಾಡಲಿಕ್ಕೆ ಮುಂದಾದನು.

ಶ್ರೀಕೃಷ್ಣನು ಅಜುರನಿಗೆ ಅಂದದ್ದು—“ಭಿರಿ, ಮೂರಾ! ಹಂಭೇ ದಿಯಂತೆ ಹಿಂಜಿಯುವ ಸಮಯವು ಇದಲ್ಲ. ಇದು ನಿನಗುಚಿತವಲ್ಲ.

ನಿಂದು ಆಯ್ದು ಕುಲದವನು. ಹೈಕ್ರಿಯ ವೀರನು. ಯಾದ್ದು ಮಾಡುವದು ನಿನ್ನ ಧರ್ಮವು. ಸತ್ತರೆ ವೀರಪ್ಪಗಳು ಬದುಕಿದರೆ ಭೂಮಿಯ ಬಡೆ ತನವು ನಿನಗೆ. ಹೀಗಿರಲು ನಿಂದು ಈಗ ಕಾಳಗ ಬಿಟ್ಟು ಹೊಗುವ ಬಗೆ ಹೇಗೆ? ಹೀಗೆ ಏಂಡಿದರೆ ನಿನ್ನನ್ನು ಜನರು ಜರೆಯುವರು. ಏಳು, ಈ ದುಷ್ಪರಸ್ಸು ಸವರು. ಜಯಾವಜಯಾಗಳೆರಡೂ ಅಪ್ಪೇ ಎಂದು ತಿಳಿದು ನಿನ್ನ ಹ್ರಾತ್ರಧರ್ಮವನಸ್ಸು ಪಾಲಿಸಾ. (ಇದನ್ನು ಕೇಳಿ ಅಜ್ಞನನು ಜೇತರಿಸಿ ಏಳಿದಿದ್ದರಸ್ಸು ನೋಡಿ ಶ್ರೀಕೃಷ್ಣನು ಮತ್ತೆ ಅಂದರ್ದ್ದು—) ಇದಲ್ಲದೆ ನಿಂದು ಘೋಧ ಶೋಕಮಾಡುವಿ. ಈ ಆತ್ಮವು ಅವಿನಾಶಿಯು. ಇದು ಬೆಂಕೆ ಲುಂದ ಸುಡದು, ನಿಂದಿನಂದ ತೊಬ್ಬದು, ಬಿಡ್ಡಿದಿಂದ ತುಂಡಾಗದು. ಅಂದ ಮೇಲೆ ದುಃಖವೇಕೆ? ಏಳು, ಫಲ್ತಾ ಕೆಯುಲ್ಲದೆ ನಿನ್ನ ಕರ್ಮವ್ಯವಸ್ಸು ಮಾಡು ಅಂದರೆ ನಿನಗೆ ಯಾವ ದಿಖಿವು ತಗಲದು. ಚಿತ್ತವನ್ನು ಸಮಸ್ಥಿತಿಯ ಲಿಟ್ಟು ಯೋಗಸ್ಥಾಗಿ ಕರ್ಮವಾಡು. ಇಂದ್ರಿಯಗಳನ್ನು ನಿರ್ಹಿಸಿ ಕಾಮಸೇಗಳನ್ನು ತ್ಯಜಿಸು. ಆತ್ಮರತನಾಗಿ ಆತ್ಮಸಂದರ್ಭವನ್ನು ಪಡೆ. ಅಂದರೆ ಯಾವ ಸುಖದುಃಖಗಳೂ ಧ್ವಂದ್ವಗಳೂ ನಿನಗೆ ಮುಟ್ಟಿವು. ನಿನ್ನ ವಾಸನು ಪ್ರಸನ್ನವಾಗಿ ಸ್ಥಿರವಾಗಿ ಸಮವಾಗಿ ಶಾಂತವಾಗಿ ನಿಂದು ಬ್ರಹ್ಮ ನಿವಾರಣವನ್ನು ಪಡೆಯುವಿ. (ಬ್ರಹ್ಮನಿವಾರಣವನ್ನು ಪಡೆಯುವಾದರೆ ಈ ಘೋರ ಕರ್ಮವೇಕೆ ಎಂದು ಅಜ್ಞನನು ಕೇಳಲು ಶ್ರೀಕೃಷ್ಣನು ಅಂದರ್ದ್ದು—) ಕರ್ಮವು ಯಾವನಿಗೂ ಬಿಟ್ಟಿದ್ದಲ್ಲ. ಕರ್ಮಫಲಾಶಯನ್ನು ಬಿಡುವದೆ ನಿಜವಾದ ನಿವಾರಣಕೆಯೇನಿಸುವದು. ಈ ಸೃಷ್ಟಿವ್ಯಾವಾರವೇಲ್ಲ ಬಂದು ದೊಡ್ಡ ಯಜ್ಞವು. ಎಲ್ಲ ಕರ್ಮವನ್ನು ನಿವಾರಣನಾಗಿ ಯಜ್ಞ ವೆಂದು ಮಾಡಿ ಬ್ರಹ್ಮನಿಗೆ ಅಪೀಸಿದರೆ ಅದು ಕರ್ಮಭಯನ್ನು ಬಂಧಿಸದು. ಈಗ ಜಗತ್ತಿನಲ್ಲಿ ನಾನು ಮಾಡತಕ್ಕ ಕರ್ಮವೇನೂ ಇಲ್ಲ. ಅದರೆ ಲೋಕ ಸಂಗ್ರಹಾಧಿವಾಗಿ ನಾನು ಕರ್ಮವನ್ನು ಮಾಡಿ ಮೇಲುಪಂಕ್ತಿಯನ್ನು ಹಾಕಿಕೊಡುತ್ತಿರುವೆನು. ನಿಂದಾದರೂ ಮುಕ್ತಸಂಗಸಾಗಿ ಜನಕಾದಿಗಳಂತೆ ಕರ್ಮಮಾಡು. ಜ್ಞಾನಯೋಗವು ಬೀರೆ ಕರ್ಮಯೋಗವು ಬೀರೆ ಅವುಗಳಲ್ಲಿ ವಿರೋಧವಿರುವದೆಂದು ಕೆಲವರು ಅನ್ನವದು ಪೂರಾ ತಪ್ಸು. ಅವೇರಡೂ ಬಂದೇ, ಅವು ಪರಸ್ಪರ ಹೋಷಕವಾಗಿರುವವು. ಸಂಕಲ್ಪಸನಾಷ್ಟಾ

ನದ ಹೊತು ಕರ್ಮಯೋಗವು ಸಾಧಿಸದು. ಕರ್ಮಯೋಗದ ಹೊತು ಸನ್ಯಾಸವು ಸಿದ್ಧವಾಗಿದೆ. ಸಮಂತ್ವನಾಗಿ ಸಂಗವಿಲ್ಲದೆ ಕೃಪಾಲು ಪರಣ ಬುದ್ಧಿಯಿಂದ ಲೋಕಸಂಗ್ರಹಾರ್ಥವಾಗಿ ಕರ್ಮ ಮಾಡುತ್ತನೇ. ಇನ್ನು ಸಮಂತ್ವಿತಯನ್ನು ಸಾಧಿಸುವ ಬಗೆ ಹೇಗೆ ಎಂದು ನೀನು ಕೇರಳಭಜುತ್ತು. ಇಲ್ಲಿ ರಾಜಯೋಗದ ಸಹಾಯವನ್ನು ಪಡೆದು ನೀನು ಮುಂದೆ ನಾಗ ಬೇಕು. ಈ ವಿಷಯದ ಜೀವತೆಗೆಯೇ ನಾನು ನಿನಗೆ ಪರಮಾತ್ಮನ ಜ್ಞಾನವನ್ನು ಮತ್ತು ಪರಮಾತ್ಮನಿಗೂ ಈ ಸ್ವಷ್ಟಿಗೂ ಇದ್ದ ಸಂಬಂಧವನ್ನು ಹೇಳುವೆನು ಕೇರಳು. ನಾನೇ ಪರಮಾತ್ಮನು, ನನ್ನ ಯೋಗಶಕ್ತಿಯಿಂದ ಈ ಪ್ರಕೃತಿ ಮತ್ತು ಗುಣಗಳ ಮುಂದಾಗಿ ಈ ಸ್ವಷ್ಟಿಯನ್ನು ನಾನೇ ಸೃಜಿಸುವೆನು. ಮೋಹದಿಂದ ಅವುತ್ತರಾದುದವಿಂದ ಜನರು ಇದನ್ನು ತಿಳಿದುಕೊಳ್ಳುವದಿಲ್ಲ. ಆದರೆ ನೀನು ನನ್ನ ಮಹಿಮೆಯನ್ನು ತಿಳಿದು ನನ್ನನ್ನು ಭಜಿಸು. ನಾನು ಈ ವಿಶ್ವಪಂಕ್ಷಲ್ಲಿ ವಾಯ್ಪಿಸಿ ಮತ್ತೆ ಮೇಲೆ ಉಳಿದಿರುವೆನು. ನಾನು ಅನಂತನು. ಇಕೋ ಈ ಸನ್ನ ವಿಶ್ವರೂಪವನ್ನು ನೋಡು. ನನ್ನ ಅನಂತಶ್ವರೂಪ ಅನಂತಶಕ್ತಿ ಮತ್ತು ಇದರಿಂದ ನಿನಗೆ ತಿಳಿದು ಬರುವು. ಈ ರೂಪವನ್ನು ಭಕ್ತರಿಗೆ ಮಾತ್ರ ಶೋರಿಸುವೆನು. ಎಲ್ಲ ಶರೀರಗಳಲ್ಲಿ ನಾನು ಅತ್ಯಂತಾಗಿ ಅಂಶದೂಪದಿಂದ ನಾಸಿಸುವೆನು. ಈ ಕ್ಷರ ಅಕ್ಷರಗಳಾಚಿಗೆ ನಾನು ಪ್ರೇರಣೋತ್ತಮಸೆಂದೆನಿಸಿಕೊಂಡು ಎಲ್ಲವುಗಳಿಗೆ ಅಷ್ಟುಕ್ಷೇತ್ರನಾಗಿರುವೆನು. ಆದುದರಿಂದ ನೀನು ನನ್ನನ್ನು ಸಮಗ್ರವಾಗಿ ಭಜಿಸು. ನನ್ನ ಸಂಪೂರ್ಣಜ್ಞಾನವಾಗಿದೆ ನೀನು ಮುಕ್ತನಾಗಲಾರಿ. ಈ ಗುಣಗಳ ತೊಡಕಿನಲ್ಲಿ ನಿನು ಸಿಗಬೇಕು. ಅಹಂಕಾರವನ್ನು ಇದು ಸನ್ನ ಕೈಯಲ್ಲಿ ನಿರ್ಮಿತಮಾತ್ರನಾಗಿ ನಡೆ, ಅಂದರೆ ನಿನಗೆ ಯಾವ ತೊಂದರೆಯೂ ಆಗದು. ಗುಣಗಳು ತಮ್ಮಷ್ಟಕ್ಕೆ ತಾವೇ ಪ್ರವರ್ತಿಸುವವೆಂದು ತಿಳಿದು ಅವುಗಳಲ್ಲಿ ಆಸಕ್ತಾಗಬೇಕು. ಯಜ್ಞ ಧಾನ ತಪವೆಂಬ ಮೂರು ಕರ್ಮಗಳನ್ನು ಯಾವಾಗಲೂ ಮಾಡುತ್ತಿರು. ‘ನಾನು’ ಎಂಬ ಅಹಮಹಮಿಕೆಯನ್ನು ಮಾತ್ರಬಿಟ್ಟುಬಿಡು. ಹೀಗೆ ನಿರ್ಮಮಾನಾಗಿ ನಿನ್ನ ಧರ್ಮದಂತೆ ನಿನ್ನ ಜಾತಿಗುಣಕರ್ಮಗಳಿಗನುಗುಣವಾದ ಕರ್ಮವನ್ನು ಭಗವದರಣಾ ಮಾಡುತ್ತಹೋದರೆ ನೀನು ನಿತ್ಯಮುಕ್ತನೆನಿಸುವಿ. ಅನೇಕರು ಅನೇಕ ಮಾರ್ಗಗೆ

ಇನ್ನು ನಿನಗೆ ಹೋಳಬಹುದು. ಅದರೆ ಅವೆಲ್ಲವುಗಳನ್ನು ಮೀರಿದ ಧರ್ಮ ಪೋಂದನ್ನು, ಯೋಗಗಳಲ್ಲಿ ಅತಿಯೋಗವಾದುದನ್ನು ನಾನು ನಿನಗೆ ಹೋಳುವೆನು ಕೋಳು. ಸರ್ವ ಧರ್ಮಗಳನ್ನು ಒಟ್ಟು, ಅವುಗಳನ್ನು ದಾಟಿ, ನನ್ನೊಬ್ಬನಿಗೆ ನೀನು ಅನನ್ಯ ಶರಣಾಗತನಾಗು. ಅಂದರೆ ಆತ್ಮಪರ್ವಣ ಮಾಡಿದ ನಿನ್ನನ್ನು ಸರ್ವ ಪಾಪಗಳಿಂದ ಮುಕ್ತ ಮಾಡಿ ನಾನು ವೋಕ್ಕೆಕ್ಕೆ ಬಯ್ದುವೆನು. ನಾನು ಹೋಳತಕ್ಕುದನ್ನು ಹೋಳಿರುವೆನು. ಇದೇ ಸಷ್ಟು ಗುಟ್ಟು, ಇನ್ನು ನಿನ್ನ ಮನಸಿಗೆ ತೋಚಿದಂತೆ ವಾಡು.”

ಹೀಗೆ ಉವದೇಶವಾದ ಮೇಲೆ ಅಜ್ಞಾನನು ತನ್ನ ಮೋಹವು, ಸಷ್ಟು ವಾಯಿತೆಂದು ಹೋಳಿ ಯುದ್ಧ ಮಾಡಿ ಪರಮಾತ್ಮನ ದುಷ್ಪಿಸಂಹಾರ ಶಿಷ್ಟ ಪರಿಪಾಲನಕಾರ್ಯದಲ್ಲಿ ಸಪಾಯಭೂತನಾದನು. ಇದೇ ಗೀತೆಯ ಸಂದೇಶವಿರುವದು. ‘ಸರ್ವ ಧರ್ಮಾನ’ ಪರಿತ್ಯಜ್ಯ ಮಾನೇಕಂ ಶರಣಂ ಪ್ರಜಾ · ಸಂಪೂರ್ಣ ಆತ್ಮಸಮರ್ಪಣೆ ಮಾಡಿ ಪರಮಾತ್ಮಪ್ರೇರಣೆಯಿಂದ ನಿವಾಃಮನಾಗಿ ಸ್ವಕರ್ಮದಲ್ಲಿ ಪ್ರವರ್ತಿಸಿ ‘ಮುಕ್ತಕರ್ಮ’ ವನ್ನು ಲೋಕ ಸಂಗ್ರಹವೆಂಬ ಆತ್ಮಲೀಲಾಧರವಾಗಿ ಮಾಡುತ್ತಿರುವದೆ ಈ ಮಾನವೀ ಸ್ವಷ್ಟಿಯಲ್ಲಿ ಅತ್ಯಂತ ಶ್ರೀನೃಪಾದ ಜಿತ್ತ ಸ್ಥಿತಿಯೆಂದು ನಾವು ಹೋಳುವೆನ್ನ. ಮೇಲಿನ ವಾಕ್ಯವೇ ಗೀತೆಯ ಗುಟ್ಟು, ಅದೇ ಗೀತೆಯ ಗೂಡವು, ಅದೇ ಗೀತಾಸಾರವು, ಗೀತೆಯ ರಹಸ್ಯವು, ಗೀತೆಯ ಮಹಾಮಂತ್ರವು, ಗೀತೆಯ ಮದಾವಾಕ್ಯವು, ಗೀತೆಯ ದಿಷ್ಟವಾಣಿಯಾ. ಅದನ್ನನು ಸರಿಸಿ ಶ್ರದ್ಧಾಪೂರ್ವಕವಾಗಿ ನಡೆಯುವವನಲ್ಲಿ ಅ, ವಿಜಯ, ಅಭ್ಯಂದಯ, ದೃಢವಾದ ನಿರ್ತಿ ಇವು ನೆಲಿಗೊಳ್ಳುವವು ಮತ್ತು ಅವನು ಮುಕ್ತಿಪದದ ಸ್ವಾನಿಯಾಗುವನು. ಓಂ ಶಾಂತಿ.

ಶ್ರೀಕೃಷ್ಣಪರಮಸ್ತು.

ಶ್ರೀಮದ್ಭಾಗವತೀತೆ.

ಮೊದಲನೆಯ ಅಥಾಯವು.

ಧೃತರಾಷ್ಟ್ರ ಉನಾಚ—

ಧರ್ಮಾತ್ಮೀತ್ರೀ ಕುರುಕ್ಷೇತ್ರೀ ಸಮವೇತಾ ಯುಯುತ್ಪವಃ ।
ಮಾಮಕಾಃ ಪಾಂಡವಾಷ್ಟ್ವನ ಕಿಮಕುರ್ವತ ಸಂಜಯ ॥ ೧ ॥

ಸಂಜಯ ಉನಾಚ—

ದೃಷ್ಟಿಪ್ರಯ ತು ಪಾಂಡವಾನೀಂಜಂ ವ್ಯೋಧಂ ದುರ್ಬೋಧನಸ್ತದಾ ।
ಅಚಾರ್ಯಮುಪಸಂಗಮ್ಯ ರಾಜಾ ವಚನಮಬ್ರವೀತ್ ॥ ೨ ॥
ಹತ್ಯೈತಾಂ ಪಾಂಡುಪುತ್ರಾಜಾಮಾಚಾರ್ಯ ಮಹತೀಂ ಜಮಾಂ ।
ವ್ಯೋಧಾಂ ದುಪದಪ್ತೀಣ ತವ ಶಿಷ್ಯೀಣ ಧೀಮತಾ ॥ ೩ ॥
ಅತ್ಯ ಶಾರಾ ಮಹೇಷಾಂಸಾ ಭೀಮಾಜುಂಸಮಾ ಯುಧಿ ।
ಯುಯುಧಾನೋ ವಿರಾಟಿಕ್ಷ್ಯ ದ್ರುಪದಕ್ಷ ಮಹಾರಥಃ ॥ ೪ ॥

ಧೃತರಾಷ್ಟ್ರನು ಅಂದದ್ವು— ಸಂಜಯನೇ, ಧರ್ಮಸಾಧನಕ್ಕೆ ಯೋಗ್ಯವಾದ ಕುರುಕ್ಷೇತ್ರದಲ್ಲಿ ಹೋರಾಡಲಿಂಜಿಸ್ತು ಸುವ ಸಂಪೂರ್ಣ ಮಹಾಭಾಂದವರೂ ಕೂಡಿ ಏನು ಮಾಡಿದರು? ८

ಸಂಜಯನು ಅಂದದ್ವು— ವ್ಯೋಹ ರಚಿಸಿ ನಿಂತ ಪಾಂಡವರ ಸೈನ್ಯನು ವನ್ನು ನೋಡಿ ರಾಜನಾದ ದುಯೋರ್ಥನನು ದೇಶೀಜಾಜಾಯರ ಬಳಿಗೆ ಹೋಗಿ ಅವರಿಗೆ ಅಂದದ್ವು, ९

“ ಆಜಾಯರೇ, ನಿಮ್ಮ ಬುದ್ಧಿವಂತ ಶಿವ್ಯನಾದ ದ್ರುಪದಪುತ್ರನು ವ್ಯೋಹವನ್ನು ರಚಿಸಿರುವ ಪಾಂಡವರ ಈ ಮಹಾ ಸೈನ್ಯವನ್ನು ನೋಡಿರಿ. ೧೦

ಇದರಲ್ಲಿ ಶಾರ ಧನಾಧಾರಿಗಳಾದ, ಯುದ್ಧದಲ್ಲಿ ಭೀಮಾಜುಂಸ ರಂತಿರುವ, ಯುಯುಧಾನ, ವಿರಾಟ, ಮಹಾರಥಿ ದ್ರುಪದ, ೧೧

ಧೃಷ್ಟಿ ಕೇತುಶೈಕ್ತತಾನಃ ಕಾಶಿರಾಜಶ್ಚ ವೀಯರವಾನ್ |
 ಪ್ರದುಜಿತ್ಯುಂತಿಭೋಜಶ್ಚ ಶೈಭುಶ್ಚ ನರಪುಂಗವಃ || ೩ ||
 ಯುಧಾಮನಸ್ಯಶ್ಚ ವಿಕ್ರಾಂತ ಉತ್ತರಾಜಾಶ್ಚ ವೀರ್ಯವಾನ್ |
 ಸೌಭದ್ರೋ ದೌರ್ವಾಪದೇಯಾಶ್ಚ ಸರ್ವ ಏವ ಮಹಾರಥಾಃ || ೪ ||
 ಅಸ್ಯಾಕ್ತಂ ತು ಸಿರಿಷಾಪಿಯೇ ತಾಸ್ಯಾಭೋಧ ದ್ವಿಜೋತ್ತಮ |
 ನಾಯಕಾ ಮುಮು ಸ್ಯಾಸ್ಯಾಸ್ಯಾ ಸಂಜ್ಞಾಧ್ರಂ ತಾನ್ ಬ್ರವೀರ್ವಿ ತೇ || ೫ ||
 ಭವಾನ್ ಭೀಷಣಶ್ಚ ಕಣಾಶ್ಚ ಕೃಪಶ್ಚ ಸಮಿತಿಂಜಯಃ |
 ಅಶ್ವತಾಮಾ ವಿಕಣಶ್ಚ ಸೌಮದತ್ತಿಸ್ತಂಖೀವ ಚ || ೬ ||
 ಅಸ್ಯೇಚೆ ಬಹವಃ ಶಾರಾ ಮದಧೇರ ತ್ಯಾಕ್ತಜೀವಿತಾಃ |
 ನಾನಾಶಸ್ತಿಪ್ರಹರಣಾಃ ಸನೇರಿಯುಧಾವಿಶಾರದಾಃ || ೭ ||
 ಅಪರ್ವಾಪ್ತಂ ತದಸ್ಯಾಕ್ತಂ ಬಲಂ ಭೀಷಾಭಿರಷ್ಟಿತಂ |
 ಹರ್ವಾಪ್ತಂ ತ್ವಿದಮೇತೇಷಾಂ ಬಲಂ ಭೀಮಾಭಿರಷ್ಟಿತಂ || ೮೦ ||

ಧೃಷ್ಟಿ ಕೇತು, ಜೇಕಿತಾನ, ವೀಯರವಂತನಾದ ಕಾಶಿರಾಜ, ಪ್ರರು
 ಜಿತ್, ಕುಂತಿಭೋಜ, ನರಶ್ರೀಷ್ಟಾ ಶೈಭು, || ೯ ||

ವೀರ ಯುಧಾಮನಸ್ಯಾ, ವೀಯರವಂತ ಉತ್ತರಾಜಾ, ಸುಭದ್ರೇಯ
 ಮಗ ಅಭಿಮನಸ್ಯಾ ಹಾಗೂ ದೌರ್ವಾಪದಿಯ ಮಕ್ಕಳು ಇವರೆಲ್ಲರೂ ಮಹಾ
 ರಥಿಗಳೇ ಇರುವರು. || ೧೦ ||

ಹೇ ಬ್ರಹ್ಮಾಶ್ರೀಷ್ಟಾರೇ, ಇನ್ನು ಸಮ್ಮೂಳಗೆ ವಿಶೇಷ ಮಹತ್ವದ
 ಸೇನಾನಾಯಕರ ಹೆಸರುಗಳನ್ನು ನಿದರ್ಶನಾರ್ಥವಾಗಿ ಹೇಳುವೆನು
 ಕೇಳಿ. || ೧೧ ||

ತಾವು, ಭೀಷ್ಟಾ, ಕಣಾ, ಕೃಪ, ಸಮಿತಿಂಜಯ, ಅಶ್ವತಾಮಾ,
 ವಿಕಣ, ಹಾಗೂ ಸೌಮದತ್ತ, || ೧೨ ||

ಇದಲ್ಲದೆ ನಾನಾ ಶಸ್ತ್ರವಿಧೈಗಳಲ್ಲಿ ಪ್ರವೀಣರೂ ರಣವಿಧೈಯಲ್ಲಿ
 ನಿಪುಣರೂ ಆದ ಅನೇಕ ಅನ್ಯ ವೀರರು ನನ್ನ ಸಲುವಾಗಿ ಜೀವದ ಹಂಗು
 ದೊರೆದಿರುವರು. || ೧೩ ||

ಭೀಷ್ಟಾನಿಂದ ರಷ್ಣಿಸಲ್ಪಟ್ಟ ನಮ್ಮ ಸ್ಯಾಸ್ಯಾವು ಅಪರಿಮಿತವು, ಅದರೆ
 ಭೀಮನಿಂದ ರಷ್ಣಿಸಲ್ಪಟ್ಟ ವಾಂಡವ ಸೇನೆಯು ಪರಿಮಿತವಿರುವದು. || ೧೪ ||

ಅಯುನೇಷು ಚ ಸನೋಷು ಯಥಾಭಾಗವನವಸ್ತಿತಾಃ ।

ಭೀಷ್ಮನೇವಾಭಿರಕ್ಷಂತು ಭವಂತಃ ಸವರ್ ಏವ ಹಿ ॥ ೧೧ ॥

ತಸ್ಯ ಸಂಜನಯನ ದರ್ಶಣ ಕುರುವ್ಯಧಃ ಪಿತಾಮಹಃ ।

ಸಿಂಹನಾದಂ ವಿನದೋಽಚೈಃ ತಂಖಂ ದಧೌ ಪ್ರತಾಪವಾನ್ ॥ ೧೨ ॥

ತತಃ ತಂಖಾಶ್ಚ ಭೀಷ್ಮಶ್ಚ ಪಣವಾನಕೆಗೋನುಭಾಃ ।

ಸಹಸ್ರವಾಭ್ಯಹನ್ಯಂತ ಸ ಶಬ್ದಸ್ತಮುಲೋಭವತ್ ॥ ೧೩ ॥

ತತಃ ಶ್ವೇತೈಹರ್ಯಂತು ಮಹಿಂ ಸ್ಯಂದನೇ ಸ್ಥಿತೈ ।

ಮಾಧವಃ ಪಾಂಡವಶ್ಚೈವ ದಿವ್ಯೈ ತಂಖೌ ಪ್ರದಧ್ಯತುಃ ॥ ೧೪ ॥

ಪಾಂಚಜನ್ಯಂ ಹೃಷಿಕೇಶೋ ದೇವದತ್ತಂ ಧನಂಜಯಃ ।

ಪೌಂಡ್ರಂ ದಧೌ ಮಹಾತಂಖಂ ಭೀಮಕಮಾರ್ ವೃಕೋದರಃ ॥ ೧೫ ॥

ಅನಂತವಿಜಯಂ ರಾಜಾ ಕುಂತಿಪುರೋ ಯುಧಿಷ್ಠಿರಃ ।

ನಕುಲಃ ಸಹದೇವಶ್ಚ ಸುಖೋಽಷಮಣಿಪುಷ್ಟಕೌ ॥ ೧೬ ॥

ಇಸ್ನಾ ಸೇಮಿಸಿಕೊಟ್ಟಂತೆ ಆಯಕಟ್ಟಿನ ಸ್ಥಳಗಳಲ್ಲಿ ನಿಂತು ತಾವೇ
ಲ್ಲಿರೂ ಭೀಷ್ಮನನ್ನೇ ರಹಿಸಬೇಕು.”

ಆಮೇಲೆ ಪ್ರತಾಪಶಾಲಿಯಾದ ಕುರುತ್ರೀಷ್ಟ ಪಿತಾಮಹ ಭೀಷ್ಮನು,
ದುರ್ಯೋಽಧನಿಗೆ ಹರ್ಷಣಸ್ಯಂಟು ವಾದುವಂತೆ ಸಿಂಹಗಜಿನೆವಾದಿ
ಶಂಖವನ್ನು ದಿದನು.

ಕೂಡಲೇ ಶಂಖಿ, ಭೀರಿ, ಧೋಲು, ನಗಾರಿ, ಗೋಮುಖಾದಿ ರಣ
ವಾದ್ಯಗಳು ಒಮ್ಮೆಲೆ ಬಾರಿಸಲಾರಂಭಿಸಿ ಅವುಗಳ ಧ್ವನಿಯು ದಶದಿಕ್ಕು
ಗಳಲ್ಲಿ ದುಮುದುಮಿಸಿತು.

ಆಮೇಲೆ ಚಿಳಿಯ ಕುದುರೆಗಳು ಹೂಡಲ್ಪಟ್ಟ ಮಹಾ ರಥದಲ್ಲಿ
ಕುಳಿತ ಕೃಪಾಜುರ್ವನರು ದಿವ್ಯ ಶಂಖಗಳನ್ನು ದಿದರು.

ಕೃಷ್ಣನು ಪಾಂಚಜನ್ಯವನನ್ನು, ಅಜುರನನು ದೇವದತ್ತವನನ್ನು, ಪ್ರಚೆಂಡ
ಕಮರಗಳನ್ನು ವಾದುವ ಭೀಮನು ಪೌಂಡ್ರವೆಂಬ ಮಹಾ ಶಂಖ
ವನನ್ನು,

ಕುಂತಿಪುತ್ರನಾದ ಯುಧಿಷ್ಠಿರರಾಜನು ಅನಂತ ವಿಜಯವನನ್ನು,
ನಕುಲಸಹದೇವರು ಸುಖೋಽಷಮಣಿಪುಷ್ಟಗಳನ್ನು

ಕಾಶ್ಚಶ್ಚ ಪರಮೇಷ್ಠಾಸಃ ಶಿಶಂಡಿಂ ಚ ಮಹಾರಥಃ ।
 ಧೃಷ್ಟಿದ್ಯುಮೋ ವಿರಾಟಿಶ್ಚ ಸಾಶ್ಚಕ್ತಾಪರಾಜಿತಃ ॥ ೧೨ ॥
 ದ್ವಿಪದೋ ದ್ವೈಪದೇಯಾಶ್ಚ ಸರ್ವಶಃ ಪೃಥಿವೀಪತೀ ।
 ಸೌಭದ್ರಿಶ್ಚ ಮಹಾಬಾಹುಃ ತಂಖಾಸ್ಮಿ ದಧ್ಯಃ ಹೃಣಕಾಪೃಥಕಾ ॥ ೧೩ ॥
 ಸ ಘೋಮೋ ಧಾತರಾಷ್ಠಾಂ ಯದಯಾನಿ ವ್ಯದಾರಯತ್ ।
 ನಭಶ್ಚ ಷೃಂಧಿವಿಂ ಜೀವ ತುಮುಲೋ ವ್ಯನುನಾದಯನ್ ॥ ೧೪ ॥
 ಅಥವ್ಯವಸ್ಥಿತಾನ್ ದೃಷ್ಟಿ ಧಾತರಾಷ್ಠಾನ್ ಕಪಿಧ್ಯಜಃ ।
 ಪ್ರವೃತ್ತೀ ಶಸ್ತ್ರಸಂಪಾತೀ ಧನುರುಧ್ಯಾವ್ಯಾ ನಾಂಡವಃ ॥ ೧೫ ॥
 ದೃಷ್ಟಿತೀರಂ ತದಾ ವಾಕ್ಯಮಿದಮಾಹ ಮಹಿಂಪತೀ ।

ಅಜುಂ ನ ಉವಾಚ—

ಸೇನಯೋರುಭಯೋರುಧ್ಯೇ ರಥಂ ಸ್ಥಾಪಯುಮೇರಂಚುತ್ತಾತ್ ॥ ೧೬ ॥
 ಯಾವದೇತಾನ್ವಿರೀಕ್ಷೇಯಂ ಯೋಽಧ್ಯಾಕಾಮಾನವಸ್ಥಿತಾನ್ ।
 ಕೈಮರ್ಯಾ ಸಹ ಯೋಽಧ್ಯಾವ್ಯಾಮಸ್ಮಿನ್ರಣಸಮುದ್ಯಮೇ ॥ ೧೭ ॥

ಮಹಾ ಧನುರ್ಥರ ಕಾಶಿರಾಜನು, ಮಹಾರಥಿ ಶಿಶಂಡಿಯು, ಧೃಷ್ಟಿ
 ದ್ಯುಮುನು, ವಿರಾಟನು, ಅಪರಾಜಿತನಾದ ಸಾಶ್ಚಕ್ತಿಯು, ೧೮
 ದ್ವಿಪದನು, ದ್ವೈಪದೀಯ ಮಕ್ಕಳು, ಮಹಾ ಬಾಹುಗಳು ಅಭಿಮ
 ಸ್ಯಾಪುಹೀಗೆ ಎಲ್ಲಿರೂ ಬೀರೆ ಬೀರೆ ಶಂಖಗಳನ್ನಾದಿದರು. ೧೯

ಆಕಾಶಪ್ರಥಿವಿಗಳನ್ನು ನಡುಗಿಸಿಬಿಡುವ ಆ ಶಂಖನಾದದಿಂದ ಕೌರ
 ವರ ಎದೆಯೋಡೆದು ನೀರಾಯಿತು. ೨೦

ರಾಜನೇ, ಆ ಮೇಲೆ ಷ್ಣವಸ್ಥಿತರಾಗಿ ನಿಂತಿರುವ ಕೌರವರನ್ನು
 ಸೋಂಡಿ ಕಪಿಧ್ಯಜನಾದ ಅಜುಂನನ್ನು ಶಸ್ತ್ರಪ್ರಯೋಗವನ್ನು ಮಾಡುವ
 ಸಂಧಿಗೆ ಧನುಷ್ಯವನ್ನೆತ್ತಿ, ೨೧

ಕೃಷ್ಣನಿಗೆ ಈ ವಾಕ್ಯವನ್ನು ಸುಡಿದನು. ಅಜುಂನನು ಅಂದಮ್ಮು—
 ‘ಕೃಷ್ಣನೇ, ನನ್ನ ರಥವನ್ನು ಎರಡೂ ಸ್ಯೇಸ್ಯೇಗಳ ನಡುವೆ ನಿಲ್ಲಿಸು, ೨೨

ಅಂದರೆ ಹೋರಾಟದ ಇಳ್ಳಿಯಿಂದ ನಿಂತಿರುವ ಈ ಜನರನ್ನು
 ಹಾಗೂ ಈ ಪ್ರಸ್ತುತ ರಣದಲ್ಲಿ ಯಾರ ಕೂಡ ಹೋರಾಡಬೇಕಾಗಿರುವ
 ದೆಂಬದನ್ನು ನಾನು ನಿರೀಕ್ಷಿಸುವೆನು, ೨೩

ಯೋತ್ಸ್ವಮಾನಾನವೇಕ್ಕೇಹಂ ಯ ಏತೇತ್ರ ಸಮಾಗತಾಃ ।
ಧಾರ್ತರಾಷ್ಟ್ರಸ್ಯ ದುಬುರ್ದ್ವೀಯುರ್ದ್ವೀ ಪ್ರಿಯಚಿಕೀರ್ಣವಃ ॥೭೬॥

ಸಂಜಯ ಉವಾಚ—

ವಿವಮುಕ್ತೋ ಹೃಷಿಕೇಶೋ ಗುಡಾಕೇಶೋನ ಭಾರತे ।
ಸೇನಯೋರುಭಯೋಮುರ್ದ್ವೀ ಸ್ಥಾಪಯಿತಾಂ ರಥೋತ್ತಮಂ ॥೭೭॥
ಭೀಷ್ಮದ್ವೇಷಾಣಪ್ರಮುಖತಃ ಸವೇರಾಂ ಚ ಮಹಿಷ್ಮಿತಾಂ ।
ಉವಾಚ ಪಾಧರ್ ಪಕ್ಷೀಯಾಸ್ತಮವೇತಾನ್ ಕುರೂನಿತಿ ॥ ೭೮ ॥
ತತ್ತ್ವಪಶ್ಯತ್ತಾ ಸ್ಥಿತಾನ್ ಪಾಧರ್ ಪಿತ್ರನಥ ಪಿತಾಮಹಾನ್ ।
ಅಜಾರ್ಯಾನಾತ್ತುಲಾನ್ ಭೃತ್ಯನ್ ಪ್ರತ್ರಾನ್ ಪೌತ್ರಾನ್
ಸವಿಂಸ್ತಧಾ ॥ ೭೯ ॥
ಶ್ವರುರಾನ್ ಸುಹೃದತ್ಯೈವ ಸೇನಯೋರುಭಯೋರಪಿ |
ತಾನ್ ಸಮಿಂಷ್ಯ ಸ ಕೌಂತೇಯಃ ಸವಾರ್ ನ್ ಬಂಧೂನವಸ್ಥಿತಾನ್ || ೭೧ ||

ಮತ್ತು ದುಷ್ಪಬುದ್ಧಿಯಾದ ದುರ್ಯೋರ್ಥನನ ಹಿತವನ್ನು ಮಾಡಲಿಜ್ಞಿಸಿ
ಇಲ್ಲಿ ಯುದ್ಧಾರ್ಥವಾಗಿ ಬಂದು ನಿಂತವರನ್ನು ನಾನು ನೋಡುವೆನು.” ೭೩

ಸಂಜಯನು ಅಂದದ್ವೀ— ಹೇ ದೃತರಾಷ್ಟ್ರನೇ, ಅಜುನನು
ಕೃಷ್ಣನಿಗೆ ಹೀಗೆ ಹೇಳಿದ ಬಳಿಕ, ರಥವನ್ನು ಎರಡೂ ಸೇನೆಗಳ ನಡುವೆ
೭೪

ಭೀಷ್ಮದ್ವೇಷಾಣ ಮತ್ತು ಎಲ್ಲ ಅರಸರ ಎದುರಿಗೆ ನಿಲ್ಲಿಸಿ ಕೃಷ್ಣನು
ಅಂದದ್ವೀ— “ಅಜುನಾ, ಬಂದೇ ಕಡೆಗೆ ಬಟ್ಟೆಗೂಡಿದ ಈ ಕಾರವರನ್ನು
ನೋಡು.” ೭೫

ಆಗ ಪಾಧರ್ ಅಲ್ಲಿರುವ ಹಿರಿಯರನ್ನು, ಅಜ್ಞಂದಿರನ್ನು, ಅಜಾ
ಯರನ್ನು, ಅಜ್ಞಾತಮೃಂದಿರನ್ನು, ನೋಡರವಾವ, ವಾಕ್ಯಾಳಿ, ಮೋಮ್ಮೆಕ್ಕೆ
ಳಿನ್ನ ಹಾಗೂ ಸ್ವೇಹಿತರನ್ನು, ೭೬

ವಾವ ಮಿತ್ರ ಮುಂತಾದವರನ್ನು ಎರಡೂ ಸೈನ್ಯಗಳಲ್ಲಿ ನೋಡಿ
ದನು. ಹೀಗೆ ಯುದ್ಧಕ್ಕೆ ಸಿದ್ಧರಾಗಿ ನಿಂತಿರುವವರೆಲ್ಲರೂ ತನ್ನ ಬಾಂಧ
ವರೇ ಎಂಬುದನ್ನು ನೋಡಿ, ೭೭

ಕೃಪಯಾ ಪರಯಾವಿಷ್ವೋ ವಿಷೀದನ್ನಿದಮಃಬ್ರವೀತ್ |

ಅಜುರ್ ಅವಾಚ—

ದೃಷ್ಟೇಮುಂ ಸ್ವಜನಂ ಕೃಷ್ಣ ಯುಯುತ್ಸುಂ ಸಮುಪಸಿತೆಂ ||೨೮||
 ಸೀದಂತಿ ಮನು ಗಾತ್ರಾಳಿ ಮನಿಂ ಚ ಪರಿಶುಷ್ಟಿ |
 ನೇಪಥ್ಯಭ್ರಂಶ ಶರೀರೀ ಮೇ ದೊಮುಹಷಣಾತ್ ಜಾಯತೇ ||೨೯||
 ಗಾಂಡಿನಂ ಸ್ರಂಸತೇ ದಸ್ತಾತ್ತ್ವಾತ್ ನ ಪರಿದಹ್ಯತೇ |
 ನ ಚ ಶಕೋಮ್ಯವಸಾಧಿಂ ಭ್ರಮಣಿಂ ಚ ನೇ ಸುನಃ ||೩೦||
 ನಿಮಿತ್ತಾನಿ ಚ ಪಶ್ಚಾಮಿ ವಿಪರೀತಾನಿ ಕೇರವ |
 ನ ಚ ಶ್ರೀಯೋನುಪಶ್ಚಾಮಿ ಹತ್ಯಾ ಸ್ವಜನಮಾಹವೇ ||೩೧||
 ನ ಕಾಂಕ್ಷೀ ವಿಜಯಂ ಕೃಷ್ಣ ನ ಚ ರಾಜ್ಯಂ ಸುಖಾನಿ ಚ |
 ಕಂ ನೋ ರಾಜ್ಯೇನ ಗೋವಿಂದ ಕಂ ಭೋಗ್ರೇಷೀಫಿತೇನ ವಾ ||೩೨||

ಪರಮ ಕರುಣೈಂದ ತುಂಬಿ ವಿನ್ಯಾಗಿ ಅಜುರ್ ನನು
 ಅಂದಧ್ನು—“ಕೃಷ್ಣ, ಯುದ್ಧಕ್ಕಾಗಿ ಬಂದು ನಿಂತ ಈ ನೆನ್ನ ಬಾಂಧವ
 ರನ್ನ ನೋಡಿ,

ನನ್ನ ಅವಯವಗಳು ಶಿಂಗಲವಾಗಿ ನನ್ನ ಬಾಲಿಯು ಆರುತ್ತಲಿದೆ,
 ನನ್ನ ಶರೀರವು ಸದುಗಿ ಮೈಮೇಲಿ ಮುಳ್ಳ ಬರುತ್ತಿದೆ, ||೨೯||

ಗಾಂಡಿವವು ಕೃಯೋಳಿಂದ ಕಳಡಿ ಬೀಳಂತ್ತಲಿದೆ, ಮೈಗೆ ಬಿಂಕಿ
 ಬಿದ್ದಿದೆ, ನಾನು ನಿಲ್ಲಿಲು ಸಹ ಸಮಧಿನಿಲ್ಲ. ನನ್ನ ಮನಸು ಭ್ರಮಿಷ್ಟ
 ವಾದಂತಾಗಿದೆ. ||೩೦||

ಕೃಷ್ಣ, ಇವೇನೋ ಅಶುಭ ಲಕ್ಷಣಗಳು ತೋರುತ್ತಲಿವೆ. ಸ್ವಜನ
 ರನ್ನ ಯುದ್ಧದಲ್ಲಿ ಸಂಹರಿಸುವದರಿಂದ ನಾನು ಯಾವ ಹಿತವನ್ನೂ ಕಾಣುತ್ತೇನು.

ಹೀಗೆ

ಕೃಷ್ಣ, ನನಗೆ ಜಯದ ಇಚ್ಛೆ ಇಲ್ಲ, ರಾಜ್ಯವನ್ನೂ ಸುಖವನ್ನೂ
 ವಾಸು ಇಚ್ಛೆಸುವದಿಲ್ಲ, ನಮಗೆ ರಾಜ್ಯದಿಂದಾಗಲಿ ಭೋಗನಳಿಂದಾಗಲಿ
 ಅಭವಾ ಜೀವಿತದಿಂದಾಗಲಿ ಏನು ಪ್ರಯೋಜನವು? ||೩೧||

ಯೇಷಾಮುಖೀಂ ಕಾಂಕ್ಷಿತಂ ನೋರೀ ರಾಜ್ಯಂ ಭೋಗಾಃ ಸುಖಾನಿಽಚ |
ತೆಜನೇವಸ್ಥಿತಾ ಯುಧೀ ಪ್ರಾಕಾಂಸ್ತಿಕ್ತಾಪ್ರಧನಾನಿಽಚ || ೫೫ ||
ಅಚಾರ್ಯಃ ಸಿತರಃ ಪ್ರತ್ರಾಸ್ತಧೈವ ಚ ಸಿತಾಮಹಾಃ |
ಮಾತುಲಾಃ ಶ್ವರುಶರಾಃ ಹೌತ್ರಾಃ ಶಾಂತಾಃ ಸಂಬಂಧಿನಸ್ತಧಾ || ೫೬ ||
ವಿತಾನ್ನ ಹಂತುನಿಜಾಭಿನಿ ಘ್ರೂತೋರಿಸಿ ಮಧುಸೂದನ |
ಅಪಿತ್ರೈತೋರಾಜ್ಯಸ್ಯ ಹೇತೋಃ ಕಿಂ ನು ಮಹಿಂತೈತೇ || ೫೭ ||
ನಿಹತ್ಯ ಧಾತ್ರರಾಷ್ಟ್ರಾನ್ನಃ ಕಾ ಪ್ರೀತಿಃ ಸಾಂಜ್ಞಾನಾದರ್ಥನ |
ಪಾಪಮೇವಾಶ್ರಯೇದಸ್ಯಾನ್ ದತ್ತೈ ತಾನಾತ್ತಾಯಿನಃ || ೫೮ ||
ತಸ್ಯಾನ್ವಾಹಾ ವರಯಂಹಂತುಂ ಧಾತ್ರರಾಷ್ಟ್ರಾನ್ ಸ್ವಭಾಂಧವಾನಾ |
ಸ್ವಜನಂ ಹಿ ಜಥಂ ಹತ್ಯಾ ಸುಖಿನಃ ಸಾಮು ಮಾಧವ || ೫೯ ||
ಯಂತ್ರಾಂತ್ರೀತೇ ನ ಪಶ್ಯಂತಿ ಲೋಭಿಂಪಹತಚೇತಸಃ |
ಕಂಲಕ್ಷಯಂತ್ರಂ ದೋಷಂ ಮಿತ್ರದೈಲ್ಯಾಹೇ ಚ ಹಾತೆಕಂ || ೬೦ ||

ಯಾತ್ರೋಷ್ಯರ ನಾವು ರಾಜ್ಯಗಳನ್ನಾ ಭೋಗಗಳನ್ನಾ ಸುಖಗ
ಳನ್ನಾ ಇಂದ್ರಿಸಿದ್ವೋ ಅವರೇ ಜೀವದ ಹಾಗೂ ಧನದ ಆಶೆ ತೂರೆದು
ಯುಧಿಕ್ಕೆ ಸಿಂಹಿತು ವರು.

ಆಜಾಯರು, ಹಿರಿಯರು, ಮಕ್ಕಳು ಹಾಗೆಂದೇ ಅಜ್ಞಂದಿರು, ನೋದರ
ವಾವಂದಿರು, ಮೊಮ್ಮೆಕ್ಕಳು, ಬೀಗರು ಹಾಗೂ ಅಸ್ಯಂಬಂಧಿಕರು, ಇಂ

ನಸ್ಯನ್ನ ಕೊಂಡರೂ ತ್ರೈತೋರ್ಕ್ಯಾರಾಜ್ಯಾದ ಸಲುವಾಗಿ ಸಹ ನಾನು
ಅವರನ್ನ ಕೊಲ್ಲಲಿಂಜ್ಞ ಸುವದಿಲ್ಲ. ಅಂದಮೇಲೆ ಈ ಬಂದು ಲೋಕದ
ರಾಜ್ಯಾದ ಪಾದೇನು? || ೬೧ ||

ಕೃಷ್ಣ, ಈ ಕೌರವರನ್ನ ಕೊಂಡು ನಮ್ಮ ಯಾನ ಹಿತವಾಗುವದಿದೆ!
ಈ ದುಷ್ಪರನ್ನ ಕೊಲ್ಲಿವದರಿಂದ ನಮ್ಮ ಪಾಲಿಗೆ ಪಾಪವೇ ಸರಿ. || ೬೨ ||

ಆದುದರಿಂದ ನಮ್ಮ ಬಾಂಧವರಾದ ಕೌರವರನ್ನ ನಾವು ಕೊಲ್ಲಿತಕ್ಕೆ
ದ್ವಿಲ್ಲ. ಕೃಷ್ಣ, ನಮ್ಮ ಜನರನ್ನೇ ಕೊಂಡು ನಾವು ಸುಖಿಯಾಗುವ ಬಗೆ
ಹೇಗೆ? || ೬೩ ||

ಲೋಭಮೋಹಿತರಾಗಿ ಇವರು ಕುಲಕ್ಷಯದ ದೋಷವನ್ನಾ
ಮಿತ್ರದೈಲ್ಯಹದ ವಾಪವನ್ನಾ ಆರಿಯದವರಾದರೂ || ೬೪ ||

ಕಥಂ ನ ಜ್ಯೇ ಯಮಸ್ತಾಭಿಃ ಪಾಪಾದಸ್ತಾನ್ನಿ ವತ್ತಿತುಂ |
 ಕುಲಕ್ಷಯಕೃತಂ ದೋಷಂ ಪ್ರಪಶ್ಚಧ್ವಿಜರ್ನಾರ್ಥನ ನಿ || ೬೮ ||

 ಕುಲಕ್ಷಯೀ ಪ್ರಣಷ್ಟಂತಿ ಕುಲಧರ್ಮಾಃ ಸನಾತನಾಃ |
 ಧರ್ಮೇ ನಷ್ಟೇ ಕುಲಂ ಕೃತ್ಯಾ ಮಧನೋ ಭಿಭವತ್ಯತ್ತ | || ೬೯ ||

 ಅಧರ್ಮಾಭಿಭವಾತ್ತಷ್ಟಂ ಪ್ರದುಷಂತಿ ಕುಲಸ್ತಿಯಃ |
 ಸ್ತ್ರೀಷು ದುಷ್ಪಾಸು ವಾಷ್ಣೀಯಂ ಜಾಂತುತ್ತೀ ವರ್ಣಸಂಕರಃ || ೭೦ ||

 ಸಂಕರೋ ನರಕಾಂತಿವ ಕುಲಷ್ಟಾನಾಂ ಕುಲಷ್ಟಾಜ |
 ಹತೆಂತಿ ಪಿತರೋಹ್ಯೇಷಾಂ ಲಾಪ್ತಸಿಂಜೋದಕರ್ಯಾಃ || ೭೧ ||

 ದೋಷೈರ್ವಯೈಃ ಕುಲಷ್ಟಾನಾಂ ವರ್ಣಸಂಕರಾರ್ಥಿಃ |
 ಉತ್ಸಾಧ್ಯಂತೇ ಜಾತಿಧರ್ಮಾಃ ಕುಲಧರ್ಮಾಭಿಃ ಶಾಶ್ವತಾಃ || ೭೨ ||

ಹೇ ಕೃಷ್ಣ, ಈ ಕುಲಕ್ಕೆಯದ ದೋಷವನ್ನಿರಿಯುವ ನಮಗೆ ಈ ವಾಪದಿಂದ ನಿಷ್ಕಾತ ರಾಗಬೀಕೆಂಬುದು ತಿಳಿಯದೇ ?

ಕುಲಕ್ಕೆಯವಾಯಿತೆಂದರೆ ಸನಾತನವಾದ ಕುಲಧರ್ಮಗಳು ನಷ್ಟುವಾಗುತ್ತವೆ. ಧರ್ಮವು ನಷ್ಟುವಾಯಿತೆಂದರೆ ಇಡೀ ಕುಲವು ಅಧರ್ಮದಲ್ಲಿ ಮಳುಗುತ್ತದೆ.

ಅಧ್ಯಮರದ ಪ್ರಾಬಲ್ಯವಾಗಿನೇತಿಂದರೆ ಕುಲಸ್ವೀರ್ಯರು ಕುಲಗೆಡು
ತ್ವರಿತಾಗಿ ಸ್ವೀರ್ಯರು ಕುಲಗೆಟ್ಟಿರೆಂದರೆ ವರಣಸಂಕರವಾಗುತ್ತದೆ. ಇಗ

ಸಂಕರವಾಯಿತೆಂದರೆ ಕುಲನ್ನು ಕುಲನಾಶಕರೂ ನರಕಕ್ಕೆ ಗುರಿಯಾಗುತ್ತಾರೆ. ಆ ಕುಲದ ಪಿತರರು ಸಹ ಪಿಂಡೋದಕಗಳಲ್ಲದೇ (ಶ್ರಾದ್ಧಾರ್ಥಿ) ಪತನಹೊಂದುತ್ತಾರೆ. ೪೭

ಕುಲನಾಶಕವಾದ ವರ್ಣಸಂಕರ ಮೊದಲುಂಧ ಈ ಪಾಠಗಳಿಂದ ಇತ್ಯಾಶ್ಯತ ಜಾತಿಧರ್ಮಗಳೂ ಕುಲಧರ್ಮಗಳೂ ಸಂಪೂರ್ಣವಾಗಿ ನಷ್ಟಿಸಿ ಮಾರ್ಗಸ್ಥಿತಿವೆ.

ಉತ್ಸನ್ನ ಕುಲಧರ್ಮಾರ್ಥಾಂ ಮನುಷ್ಯಾರ್ಥಾಂ ಜನಾರ್ಥನ |
ನರಕೇ ನಿಯತಂ ವಾಸೋ ಭವತೀತಿನುಶುಶ್ವಿಮು || ೪೪ ||
ಅಹೋ ಬಿತ ಮಹತ್ಪ್ರಾಪಂ ಕರ್ತೃಂ ಹೃವಸಿತಾ ವಯಂ |
ಯದ್ರಾಜ್ಯಸುಖಿಲೋಭೀನ ದಂತುಂ ಸ್ವಜಸಮುದ್ಧತಾಃ || ೪೫ ||
ಯದಿ ಹಾಮುಪ್ರತಿಈಕಾರಮಶಸ್ತಂ ಶಸ್ತಿಪಾಣಯಃ |
ಧಾರ್ತರಾಷ್ಟ್ರ ರಣೇ ಹಸ್ತಸ್ತನೈ ಹೈಮವರಂ ಭವೇತ್ || ೪೬ ||

ಸಂಜಯ ಉವಾಚ—

ವಿಘ್ನಮುಕ್ತಾಜುರ್ನಾಃ ಸಂಜ್ಯೇ ರಘೋಪಸ್ಥ ಉಪಾವಿಶತ್ |
ವಿಸ್ಮಿಜ್ಯ ಸರ್ವರಂ ಚಾಪಂ ತೋಕಸಂವಿಗ್ನಹಾನಃ || ೪೭ ||

ಇತಿ ಭಗವದ್ವಿತಾಸೂಪನಿಷತ್ತು ಬ್ರಹ್ಮವಿದ್ಯಾಯಾಂ ಯೋಗತಾಸ್ತೇ ಶ್ರೀಕೃಷ್ಣಜುರ್ನ
ಸಂವಾದೇತಜುರ್ನಾಪಿಂಧಾಗೋ ನಾಮ ಶ್ರಘೋಧ್ಯಾಯಃ || ೧ ||

ಹೇ ಶ್ರೀಕೃಷ್ಣ, ಯಾವ ಜನರ ಕುಲಧರ್ಮಗಳು ಸಷ್ಟ್ಯವಾಗುವವೋ
ಅವರಿಗೆ ನಿಷ್ಠಿತವಾಗಿ ನರಕ ಪೂರ್ವಿಯಾಗುವದೆಂದು ನಾವು ಕೇಳುತ್ತು
ಬಂದಿರುವೆವು.

ಆಯೋಽ, ನಾವು ರಾಜ್ಯಸುಖಿಲೋಭದಿಂದ ಸಮ್ಯ ಬಾಂಧವರನ್ನು
ಕೊಲ್ಲಲಿಕ್ಕೆ ಉದ್ಯುಕ್ತರಾಗಿ ಒಂದು ಭಯಂಕರ ಪಾಪಕರ್ಮವನ್ನೇ
ಆರಂಭಿಸಿರುವೆವು.

ಇದಕ್ಕುಂತ, ನಿಃಶಸ್ತನಾಗಿ ವಿರೋಧಿಸದೇ ನಿಂತ ಸಸ್ಮಾನಃ ಶಸ್ತಿಧಾ
ರಿಗಳಾದ ಕೌರವರು ಕೊಂಡುಬಿಟ್ಟರೆ ಹೆಚ್ಚು ಒಳಿತಾಗುವದು.” || ೪೯ ||

ಸಂಜಯನು ಅಂದದ್ವ್ಯಾಕುಲನಾಗಿ ಧನುಷ್ಯಬಾಣಗಳನ್ನೂ ಗೆದು ರಥದಲ್ಲಿ ಕೆಳಗೆ
ಕುಳಿತುಬಿಟ್ಟನು.

ಶ್ರೀಮಂಧಗವದ್ವಿತಯ ಸುಲಭ, ಸರಲ ಕಸ್ತುಡ ಭಾವಾಂಶರದ
ಂ ನೆಯ ಅಧ್ಯಾತ್ಮವು ಸಮಾಪ್ತವು.

ಎರಡನೆಯ ಅಧ್ಯಾಯವು.

ಸಂಜಯ ಉವಾಚ—

ತಂ ತಥಾ ಕೃಪಯಾವಿಷ್ಣುಮರ್ಪುಷ್ಟಾ ಕುಲೀಕ್ಷಣವರ್ |
ವಿಷೇದಂತಮಿದಂ ವಾಕ್ಯಮುನಾಜ ಮಧುಸಂಬಂಧಃ || ೧ ||

ಶ್ರೀಭಗವಾನುವಾಚ—

ಕುತಸ್ಯಾ ಕಶ್ಚಲಮಿದಂ ವಿಷನೇ ಸಮುಪಸ್ಥಿತಾ |
ಅನಾಯಾಚಬುಷ್ಟಮಸ್ಯಗ್ರಾಮಕೀರ್ತಿಕಾರಮಜುಂ |
ಕ್ಲೈಬ್ರಂ ವಾಸ್ಯಗಮಃ ಪಾಥಾ ನೈತತ್ತಾಯುಪವದ್ವತೀ |
ಕ್ಷುದ್ರಂ ಹೃದಯದೌರ್ಬಲ್ಯಂ ತ್ವಕೊಂತ್ವೈತಿಷ್ಟ ಪರಂತಪ || ೨ ||

ಅಜುಂ ಉವಾಚ—

ಕಥಂ ಭೀಷ್ಟಮಹಂ ಸಂಜೀವದ್ವೋಜಂ ಚ ಮಧುಸಂಬಂಧನ |
ಇಷುಭಿಃ ಪ್ರತಿಯೋತ್ಪಾತ್ಮಿಮಿ ಪ್ರಾಜಾಹಾರವರಿಸಂಬಂಧನ || ೩ ||

ಸಂಜಯನು ಅಂದದ್ವು—ಆ ಪ್ರಕಾರ ಅಕ್ಷಯ ರೂಪಿಂತ ರೂಪಿಂದ
ಹಂತ್ರಾಗಿ ಕಣ್ಣೀರು ತುಂಸಿ ಖೇದಪಡುತ್ತಿರುವ ಅಜುಂನನಿಗೆ
ಕೃಷ್ಣನು ಹೀಗೆ ಅಂದನು. ೫

ಕೃಷ್ಣನು ಅಂದದ್ವು—“ಪಾಥಾ, ಶ್ರೀವೃಜನರಿಗೆ ಅನುಚಿತವೂ
ನರಕದಾಯಕವೂ ಅಕ್ರಿತಿಕರವೂ ಅದ ಈ ನೀಳಪ್ರವೃತ್ತಿಯು ಈ
ಸಂಕಟಸಮಯದಲ್ಲಿ ನಿನಗೆ ಎಲ್ಲಿಂದ ಹುಟ್ಟಿತು? ೬

ಪಾಥಾ, ಹೀಗೆ ಹೇಳಿಯಾಗಬೇಕ, ಇದು ನಿನಗೆ ಶೋಭಾಸುವ
ದಿಲ್ಲ. ಈ ಕ್ಷುದ್ರವಾದ ಮನೋರ್ಧೌರ್ಬಲ್ಯವನ್ನು ಬೀಸಾಟೆ ಯುಧಕ್ಕೆ
ಎದ್ದು ನಿಲ್ಲು.” ೭

ಅಜುಂನನು ಅಂದದ್ವು—“ಕೃಷ್ಣನೇ, ನಾನು ಸಮರದಲ್ಲಿ ಭೀಷ್ಟ
ದ್ವೋಜಾರಂತಹ ಪ್ರಾಜ್ಯರ ಮೇಲೆ ಬಾಣಗಳನ್ನು ಹೀಗೆ ಎಸೆಯಲಿ? ೮

ಗುರೂನಹತಾವ್ಯ ಬಿ ಮಹಾನುಭಾವಾನಾ |
ಶ್ರೀಯೋ ಭೋರ್ಕ್ತುಂ ಭೈಕ್ಷ್ಯಮಪೀಯ ಲೋಕೇ ||
ಹತಾಂಧಕಾವಾಂಸ್ತು ಗುರೂನಿಹೈವ |
ಭುಂಜೀಯು ಭೋಗಾನ್ ರಾಧಿರಪ್ರದಿಗ್ಂಣಾ || ೪ ||
ನ ಜೈತದ್ವಿಧೃಂ ಕತರನ್ನೋ ಗರಿಯೋ |
ಯದ್ವಾ ಜಯೀವು ಯದಿವಾ ನೋ ಜಯೀಯು ||
ಯಾನೇವ ಹತ್ವಾ ನ ಜಿಜೀವಿಷಾವು |
ಸ್ತೇವಸ್ಥಿತಾಃ ಪ್ರಮುಖೀ ಧಾತರಾಷ್ಟ್ರಾಃ || ೫ ||
ಕಾಪರ್ಣಿ ದೋಷೋಪಹತಸ್ಯಭಾವಃ |
ಪೃಚಾರಿ ತಾಂ ಧರ್ಮಸಂಪೂರ್ಣಜೀತಾಃ ||
ಯಜ್ಞೀಯೇಯಃ ಸಾಪ್ನಾನ್ನಿತ್ಯಿತಂ ಬ್ರಹ್ಮಂ ತನ್ನೋ |
ಶಿಷ್ಯಸ್ತೇಯಂ ಶಾಧಿ ವರಾಂ ತಾಂ ಪ್ರಪನ್ನಂ || ೬ ||

ಮಹಾನುಭಾವರಾದ ಗುರುಗಳನ್ನು ಕೊಲ್ಲಿವದಕ್ಕುಂತ ಲೋಕದಲ್ಲಿ
ತಿಂದು ತಿಸ್ಸುವದು ಹೆಚ್ಚು ಶ್ರೀಯಸ್ವರವು. ಧನಾಪ್ರಾಯೀಯು ಲ್ಲಿ
ಈ ಗುರುಗಳನ್ನು ಕೊಂಡರೆ ಇಲ್ಲಿಯೇ ಅವರ ರಕ್ತದಿಂದೊಡಗೂಡಿದ
ಭೋಗಗಳನ್ನು ಭೋಗಿಸಬೇಕಾಗುವದು. ೫

ನಾವು ಗೆಲ್ಲಿವದು ಅಥವಾ ಸೋಲುವದು ಇವುಗಳಲ್ಲಿ ಯಾವದು
ಹೆಚ್ಚು ಬಳಿತು, ಇದೇ ಸಮಗೆ ತಿಳಿಯದು. ಯಾರನ್ನು ಕೊಂಡರೆ
ನಾವು ಜೀವಿಸಬೇಕೆಂಬ ಇಚ್ಛೆಯೇ ಅಳಿಯುವದೋ ಆ ಕೌರವರೇ
ಸಮಗೆ ಎದುರಾಗಿ ನಿಂತಿದ್ದಾರೆ. ೬

ಮನೋರ್ಜಾಬಲ್ಯದ ಮೂಲಕ ನನ್ನ ಸಾಪ್ನಾಭಾವಿಕ ಶಕ್ತಿಯು ಸಷ್ಟುವಾಗಿ
ಕಿಂಕರಣ್ಯಮೂರ್ಧನಾಗಿ ನಾನು ನಿಷ್ಪನ್ನ ಕೇಳುತ್ತಿರುವೆನು. ಕಲ್ಯಾಣಕಾ
ರಕವಾದುದನ್ನು ನನಗೆ ನಿಃಸಂದಿಗ್ಧವಾಗಿ ಹೇಳು. ನಾನು ನಿಷ್ಪ ಶಿಷ್ಯನು.
ನಿನಗೆ ಅನನ್ಯ ಶರಣಾಗತನು. ನಿಷ್ಪ ಮೇರಿಹೊಕ್ಕ ನನಗೆ ನೀನು ಮಾರ್ಗ
ಇತಿರಾಯಾಗು. ೭

ನ ಹಿ ಪ್ರಪಣಾಮಿ ಮನಾಪನುದಾದ್ |
 ಯಚೋಽಿಕ ಮುಚೋಽಿಷಣಮಿಸ್ಯ | ಯಾಜಾಂ ||
 ಅವಾಷ್ಟ ಭೂಮಾವಸಪತ್ನಮೃದಂ |
 ರಾಜ್ಯಂ ಸುರಾಜಾವನಪಿಚಾಧಿಪತ್ಯಂ || ೬ ||

ಸಂಜಯ ಉನಾಜ —

ಫಿವಮುಕ್ತಾ ಹೃಷಿಕೇಶಂ ಗುಡಾಕೇಶಃ ಪರಂತಪಃ |
 'ನ ಯೋತ್ಸ್ವಾ ಇತಿ ಗೋವಿಂದಮುಕ್ತಾಪ ತೊಷ್ಣೀಂ ಬಭೂವ ಹಿ || ೭ ||
 ತಮುನಾಜ ಹೃಷಿಕೇಶಃ ಪ್ರಪನಸ್ಯಿವ ಭಾರತ |
 ಸೇನಯೋರುಭೈಯೋವರ್ಥಾಧ್ಯೇ ವಿಷೀದಂತಮಿದಂ ವಜಕ || ೮ ||

ಶ್ರೀಭಗವಾನುವಾಜ —

ಅಶೋಚಾನಸ್ಸ ಶೋಚಸ್ತ್ವಂ ಪ್ರಜ್ಞಾನಾದಾಂಶ್ಚ ಭಾಷಣೇ |
 ಗತಾನೂನಗತಾಸೂಂಶ್ಚ ನಾನುಶೋಚಂತಿ ಪಂಡಿತಾಃ || ೯ ||

ಈ ಭೂಮಿಯ ಸಮೃದ್ಧವಾದ, ಸ್ವಧಾರೆಹಿತ ರಾಜ್ಯವು ಅಥವಾ ಸ್ವಗ್ರಹ ಸಾಮೃಜ್ಯವು ದೊರಕಿದರೂ ಇಂದ್ರಿಯಗಳನ್ನು ಶೋಷಿಸುತ್ತಿರುವ ಈ ಶೋಕವನ್ನು ಕಳೆಯುವ ಉಪಾಯವನ್ನು ನಾನು ಕಾಣಿಸು.” ಲ

ಸಂಜಯನು ಅಂದದ್ವ್ಯಾ — ಹೀಗೆ ಸುಡಿದು ಪಾಧನು, ನಾನು ಯುದ್ಧ ವಾಡುವದಿಲ್ಲವೆಂದು ಕೃಷ್ಣನಿಗೆ ಹೇಳಿ ಸುಮೃನಾದನು. ೮

ಎರಡೂ ಸೈಸ್ಯಗಳ ಮಧ್ಯದಲ್ಲಿ ಖಿನ್ನನಾಗಿ ಸಂತ ಅಜುಂನನಿಗೆ ಕೃಷ್ಣನು ನಸುನಗುತ್ತ ಅಂದದ್ವ್ಯಾ — ೧೦

“ ಯಾರ ಬಗ್ಗೆ ಶೋಕಮಾಡತಕ್ಕದ್ದಲ್ಲಿವೋ ಅವರ ಬಗ್ಗೆ ನೀನು ಶೋಕಮಾಡುತ್ತಿರುವಿ, ಮತ್ತೆ ಮೇಲೆ ದೊಡ್ಡ ವಾಂಡಿತ್ಯದ ಮಾತುಗಳನ್ನು ಹೇಳುವಿ. ಸತ್ಯವರ ಬಗ್ಗೆಯಾಗಲಿ ಒದುಕಿದವರ ಬಗ್ಗೆಯಾಗಲಿ ಪಂಡಿತರು ಶೋಕಮಾಡುತ್ತಿರುವಧಿಲ್ಲ. ೧೧

ನ ತೈವಾಹಂ ಜಾತು ನಾಸಂ ನ ತ್ವಂ ಸೇಮೇ ಜನಾಧಿಪಾಃ |
ನ ಚೈವ ನ ಭವಿಷ್ಯಾಮಃ ಸರ್ವೇ ವಯವುತ್ತಃಪರಂ || ೧೭ ||
ದೇಹಿಸೋಽಸ್ಮಿಸ್ಯಧಾ ದೇಹೇ ಕೌಮಾರಂ ಯೋವನಂ ಜರಾ |
ತಥಾ ದೇಹಾಂತರಪ್ರಾಪ್ತಿಧಿರಸ್ತತ್ತುತ್ತ ನ ಮುಹ್ಯತಿ || ೧೮ ||
ಮಾತ್ರಾಸ್ಪಶಾರಸ್ತ ಕೌತೀಯ ಶೀತೋಽಷ್ಟಾಸುಖಿದುಃಖಿದಾಃ |
ಅಗಮಾಪಾಯಿಸೋಽನಿತಷ್ಟಾಂಸ್ತಿತಿಕ್ಷಣ್ಣಾ ಭಾರತ | || ೧೯ ||
ಯಂ ಹಿ ನ ವ್ಯಧಯಂತೈತೀ ಪುರುಷಂ ಪುರುಷಣಭಿ |
ಸಮದುಃಖಸುಖಂ ಧೀರಂ ಸೋಽಮೃತತ್ವಾಯ ಕಲ್ಪತೇ | || ೨೦ ||
ನಾಸತೋಽವಿಷ್ಟತೇ ಭಾವೋ ನಾಭಾವೋ ವಿಷ್ಟತೇ ಸತಃ |
ಉಭಯೋರಪಿ ದೃಷ್ಟೇಽಂತಸ್ತಾನಯೋಸ್ತತ್ವದಶಿರಭಿಃ || ೨೧ ||

ನಾನು, ನೀನು, ಆಧ್ಯಾತ್ಮಾ ಈ ಅರಸರು ಹೊದಲು ಇದ್ದಿಲ್ಲವೆನ್ನಲಿಕ್ಕಾಡು, ಇನ್ನು ಮುಂದೆ ನಾವು ಎಲ್ಲರೂ ಇರಲಿಕ್ಕಿಲ್ಲವೆಂದೂ ಹೇಳಲಾಗೆದು. ೨೨

ದೇಹಧಾರಾ ಅತ್ಯನಿಗೆ ಈ ದೇಹದಲ್ಲಿ ಹೇಗೆ ಕೌಮಾರ್ಯ, ಯೋವನ, ವೃದ್ಧಾರ್ಥ ಎಂಬ ಅವಸ್ಥೆಗಳೋ ಹಾಗೆಯೇ ಎರಡನೇ ದೇಹದವ್ರಾಪ್ತಿಯು. ಧೀರರು ಈ ವಿಷಯದಲ್ಲಿ ತಪ್ತಿ ತಿಳಿವಳಿಕೆ ಮಾಡಿಕೊಳ್ಳಬಂತಾರು. ೨೩

ಅಜ್ಯಾನಾ, ಶೀತೋಽಷ್ಟಾಸುಖಿದುಃಖಿದಾಃ ಸಮಾಂತರವಾಗಿ ಬಾಹ್ಯ ಇಂದ್ರಿಯಸ್ವರ್ಚಗಳು ಉತ್ತಮಿನಾಶವ್ಯಳ್ಳವಿಗಳು, ಅನಿತ್ಯವಾದವುಗಳು. ಅವಿಗಳನ್ನು ನೀನು ಸಹಿಸು. ೨೪

ಪಾಠಾರ, ಸುಖಿದುಃಖಿಗಳು ಯಾವನಿಗೆ ಸಮಾನವೋ ಆ ಧೀರವುರುಷನನ್ನು ಇವು ವ್ಯಾಘಿಪದಿಸಲಾರವು. ಅವನು ಅಮೃತಪದವನ್ನು ಪಡೆಯಲಿಕ್ಕೇ ಸಮರ್ಥನು. ೨೫

ತತ್ತ್ವತಃ ಇಲ್ಲದ್ದು ಅಸ್ತಿತ್ವದಲ್ಲಿ ಬರಲಾರದು. ಅಸ್ತಿತ್ವದಲ್ಲಿದ್ದದ್ದು ತತ್ತ್ವತಃ ಇಲ್ಲದಂತಾಗಲಾರದು. ತತ್ತ್ವಜ್ಞರು ಈ ಭಾವ ಅಭಾವಗಳಿರಬೇಕು ಮಾಲವನ್ನೂ ಕಂಡಿರುವರು. ೨೬

ಅವಿನಾಶಿ ತು ತದ್ವಿದ್ವಿ ಯೇನ ಸರ್ವಮಿದಂ ತತಂ |
 ವಿನಾಶಮವ್ಯಂಯಸ್ಯಾಸ್ಯ ನ ಕಶ್ಚಿತ್ತುತ್ತರ್ವಮಹರ್ತ | ॥ ೮೬ ॥
 ಅಂತವಂತ ಇನೇ ದೇಹಾ ನಿತ್ಯಸೇಶ್ವಾಕ್ಷಾಃ ಶರೀರಣಃ |
 ಅನಾಶಿಸೋದಪ್ರಮೇಯಸ್ಯ ತಸ್ಯಾದ್ವಧ್ವನ್ಯಾಭಾರತ | ॥ ೮೭ ॥
 ಯ ಏನಂ ವೇತ್ತಿದಂತಾರಂ ಯಶ್ಚೈಸಂ ಮಂಸ್ಯತೇ ಹತಂ |
 ಉಭೌ ತೋ ನ ವಿಜಾನಿತೋ ನಾಯಂ ಹಂತಿ ನ ಹಸ್ಯತೇ | ॥ ೮೮ ॥
 ನ ಜಾಯತೇ ಮಿಶ್ರಯತೇ ನಾ ಕದಾಚಿ |
 ನಾಂಯಂ ಭೂತಾಪ್ಯ ಭವಿತಾ ನಾ ನ ಭೂಯಃ ||
 ಅಜೋ ನಿತ್ಯಃ ಶಾಶ್ವತೋದಯಂ ಪುರಾಣೋ |
 ನ ಹಸ್ಯತೇ ಹಸ್ಯಮಾನೇಶರೀರೇ | ॥ ೮೯ ॥
 ವೇದಾವಿನಾಶಿನಂ ನಿತ್ಯಂ ಯ ಏನಮುಜಮವ್ಯಂಯಂ |
 ಕಥಂ ಸ ಪುರುಷಃ ಪಾಧರ ಕಂಫಾತಯತಿ ಹಂತಿ ಕಂ | ॥ ೯೦ ॥

ಯಾವುದರಿಂದ ಇದೆಲ್ಲವೂ ವಿಸ್ತರಿಸಲ್ಪಟ್ಟಿರುವದೇ ಅದು ಅವಿ
 ನಾಶಿಯಂದು ತಿಳಿ. ಆ ಅವ್ಯಯದ ನಾಶವನ್ನು ಯಾರೂ ಮಾಡಲಾ
 ರರು. ೮೯

ನಿತ್ಯ, ನಾಶರಹಿತ, ಅಚಿಂತ್ಯನಾದ ಶರೀರಿಯ ಈ ಶರೀರಗಳಷ್ಟೇ
 ನಾಶವ್ಯಾಪ್ತವಾಗಳು. ಆತ್ಮನು ನಾಶರಹಿತನು. ಅದುದರಿಂದ, ಅಜ್ಞನನೇ,
 ಯಾದ್ವಧಾದು. ೯೦

ಇವನು ಅಂದರೆ ಆತ್ಮನು ಕೊಲ್ಲಿವವನು, ಇವನು ಕೊಲ್ಲಿಲ್ಪಟ್ಟಿವನು
 ಎಂದು ತಿಳಿಯುವವರಿಬ್ಬರೂ ಇವನು ಕೊಲ್ಲಿಲ್ಪಡೂ ಇಲ್ಲ, ಕೊಲ್ಲಿಲ್ಪಡು
 ವದೂ ಇಲ್ಲ ಎಂಬದನ್ನು ಅರಿಯಾಡು. ೯೧

ಇವನು ಎಂದು ಹುಟ್ಟಿವದೂ ಇಲ್ಲ, ಸಾಮುವದೂ ಇಲ್ಲ. ಒಮ್ಮೆ
 ದೇಹ ತಾಳಿ ಮತ್ತೆ ಇವನು ದೇಹ ತಾಳುವದಿಲ್ಲವೆಂದೂ ಇಲ್ಲ. ಇವನು
 ಜನ್ಮರಹಿತನು, ನಿತ್ಯನು, ಶಾಶ್ವತನು, ಸನಾತನನು, ಶರೀರವು ಕೊಲ್ಲಿಲ್ಪ
 ಟ್ಟಿರೂ ಇವನು ಕೊಲ್ಲಿಲ್ಪಡುವದಿಲ್ಲ. ೯೨

ಅಜ, ನಿತ್ಯ, ಅವ್ಯಯ, ಅವಿನಾಶಿಯಾದ ಆತ್ಮನನ್ನು ಅರಿತ ಪುರುಷನು,
 ಹೇವಾಧಾರ, ಯಾರನ್ನಹೇಗೆ ಹೈದೆಯಬಲನು, ಹೇಗೆ ಕೊಲ್ಲಿಬಲನು? ೯೩

ವಾಸಾಂಸಿ ಜೀಣಾರ್ ನಿ ಯಥಾ ವಿಹಾಂತು |
ನವಾನಿ ಗೃಹಾಂತಿ ನಡೋಽಪರಾಣಿ ||
ತಥಾ ಶರೀರಾಣಿ ವಿಹಾಂತು ಜೀಣಾರ್ |
ತ್ಯಾನ್ಯಾನಿ ಸಂಯೂತಿ ನವಾನಿ ದೇಹಿಂ || ೨೭ ||

ಸೈನಂ ಭಿಂದಂತಿ ಶಸ್ತ್ರಾಣಿ ಸೈನಂ ದಹತಿ ಹಾವಕಃ |
ನ ಜೈನಂ ಕ್ಲೀದೆಯುಂತಾಪ್ಯಾನೋ ನ ಶೋಷಯಂತಿ ನೂರುತ್ತಃ || ೨೬ ||
ಅಚ್ಚೀದೊಽಪ್ಯಾರ್ಯಾಯುವುದಾಹೋಽಯುವ್ಯೋಽದೊಽಪ್ಯಾರ್ಯಾ ಶೋಷ್ಯಾ ವಿವ ಚ |
ನಿತ್ಯಃ ಸರ್ವಗತಃ ಸ್ವಾಳಾರೆಚಲೋಽಯುಂ ಸನಾತನಃ. || ೨೭ ||
ಅಪ್ಯಕ್ಷೋಽಯುವುಚಿಂತ್ಯಾರ್ಯಾಯುವುವಿಕಾರೊಽಯುವುಜ್ಞತ್ತೇ |
ತಸ್ಮಾದೇವಂ ವಿದಿತ್ಯೈನಂ ನಾನುಶೋಜಿತುವುಹರಸಿ || ೨೮ ||
ಅಥ ಜೈನಂ ನಿತ್ಯಾಜಾತಂ ನಿತ್ಯಂ ವಾ ಮನ್ಯಸೇ ಮೃತಂ |
ತಥಾಪಿ ಕ್ಷಾಂ ಮಹಾಬಾಹೋ ಸೈನಂ ಶೋಜಿತುವುಹರಸಿ || ೨೯ ||

ಯಾವ ಪ್ರಕಾರವಾಗಿ ಮನುವ್ಯನು ಜೀಣಾರ್ವಾದ ಉಡಿಗೆಗಳನ್ನು
ಬಿಟ್ಟು ಹೊಸ ಪಸ್ತಗಳನ್ನು ದುವಸೋ ಹಾಗೆಯೇ ಆತ್ಮನು ಜೀಣಾರ್
ಶರೀರಗಳನ್ನು ಬಿಟ್ಟು ಹೊಸದೇಹಗಳನ್ನು ಪ್ರವೇಶಿಸುವನು. ೨೩

ಶಸ್ತ್ರಗಳು ಇವನನ್ನು ಕಡಿಯಲಾರವು, ಬೆಂಕಿಯು ಸುದಲಾರದು,
ನೀರು ತೊಲಿಸಲಾರದು, ಗಾಳಿಯು ಒಣಗಿಸಲಾರದು. ೨೪

ಇವನು ಅಂದರೆ ಆತ್ಮನು ಕಡಿಯಲಿಕ್ಕೆ ಸುದಲಿಕ್ಕೆ ತೊಲಿಸಲಿಕ್ಕೆ
ಒಣಗಿಸಲಿಕ್ಕೆ ಬಾರದವನು. ಇವನು ನಿತ್ಯನು, ಸರ್ವವ್ಯಾಪಕನು, ಸ್ಥಿರನು,
ಅಜಲನು, ಸನಾತನನು. ೨೫

ಇವನು ಅಪ್ಯಕ್ತನು, ಅಚ್ಚಿಂತ್ಯನು, ವಿಕಾರರಹಿತನು ಎಂದು ಅನ್ಯನು
ವರು. ಅದುದರಿಂದ ಇವನ ಯಥಾರ್ಥ ರೂಪವನ್ನರಿತು ನೀನು ಶೋಕ
ಮಾಡತಕ್ಕೆದ್ದಲ್ಲಿ. ೨೬

ಇನ್ನು ಇವನು ನಿತ್ಯ ಹುಟ್ಟುವವನು ಹಾಗೂ ನಿತ್ಯ ಸಾಯುವವನೆಂದು
ನೀನು ಬಗೆದರೂ ಇವನ ವಿಷಯಕ್ಕೆ ಶೋಕಮಾಡುವದುಚಿತವಲ್ಲ. ೨೭

ಜಾತಸ್ಯ ಹಿ ಧ್ರುವೋ ಮೃತ್ಯುಧ್ರೂರ್ವನಂ ಜನ್ಮ ಮೃತಸ್ಯ ಚ |

ತಸ್ಯಾದಪರಿಹಾಢೇಧೇ ನ ತ್ವಂ ಶೋಚಿತುನುಹರಸಿ || ೨೬ ||

ಅವ್ಯಕ್ತಾದಿನಿ ಭೂತಾನಿ ವ್ಯಕ್ತಮಧ್ಯಾನಿ ಭಾರತ |

ಅವ್ಯಕ್ತನಿಧನಾಂಶೇವ ತತ್ತ್ವ ಕಾ ಪರಿದೇವನಾ || ೨೭ ||

ಅಶ್ಚರ್ದುವತ್ತಿತ್ಯತಿ ಕೃಷ್ಣದೇನಮ್ |

ಅಶ್ಚರ್ದುವದ್ವದತಿ ತಷ್ಣೇವ ಚಾಂಶ್ಯಃ ||

ಅಶ್ಚರ್ದುವಚ್ಚಿತ್ಯನಮನ್ಯಃ ತ್ರಣೋತಿ |

ಶ್ರುತಾಷ್ಟಂಸ್ಯೇನಂ ವೇದ ನ ಚೈವಕಶ್ಚಿತ್ | ೨೮ ||

ದೇಹೀ ನಿಷ್ಠಮಂವಧೈರ್ಯೋ ಯಂ ದೇಹೇ ಸರ್ವಸ್ಯ ಭಾರತ |

ತಸ್ಯಾತ್ಸ್ವನಾಂ ಭೂತಾನಿ ನ ತ್ವಂ ಶೋಚಿತುನುಹರಸಿ || ೨೯ ||

ಹುಟ್ಟಿದವನಿಗೆ ಸಾವು, ಸತ್ತುವನಿಗೆ ಹುಟ್ಟು ಕಟ್ಟಿಟ್ಟುಂತೆ, ಹೀಗೆ
ಇವರಡೂ ತಪ್ಪಿಸಲಿಕ್ಕೆ ಬಾರವಾದ್ವರಿಂದ ನೀನು ಶೋಕಮಾಡುವದು
ಯೋಗ್ಯವಲ್ಲ. ೨೯

ಪಾಥಾರ, ಭೂತಗಳು ಅರಂಭದಲ್ಲಿಯೂ ಅವ್ಯಕ್ತ, ಅಂತ್ಯದಲ್ಲಿಯೂ
ಅವ್ಯಕ್ತ, ಮಂಧ್ಯದಲ್ಲಿ ಮಾತ್ರ ವ್ಯಕ್ತವಾದವುಗಳು. ಅದುದರಿಂದ ಇವುಗಳ
ಬಗ್ಗೆ ಶೋಕವೇಕ ? ೩೦

ಆತ್ಮಸನ್ಸ್ಯ ಕೆಲವರು ಆಶಯವೆಂದು ನೋಡುತ್ತಾರೆ, ಅದರಂತೆ
ಆಶಯವೆಂದು ಇವನ ಬಗ್ಗೆ ನುಡಿಯುತ್ತಾರೆ, ಅನ್ಯರು ಕೆಲವರು ಆಶಯ
ಯವೆಂದು ಇವನ ಬಗ್ಗೆ ಹೇಳಿದ್ದನ್ನು ಕೇಳುತ್ತಾರೆ, ಕೇಳಿದರೂ ಇವನು
ಯಾರೆಂಬದನ್ನು ಯಾರೂ ಅರಿಯುವದಿಲ್ಲ. ೩೧

ಪಾಥಾರ, ಎಲ್ಲ ದೇಹಗಳಲ್ಲಿರುವ ಆತ್ಮನು ಯಾವಾಗಲೂ ಸಾಮಿಲಿ
ದವನು, ಅದುದರಿಂದ ಎಲ್ಲ ಭೂತಗಳ ಬಗ್ಗೆ ನೀನು ಶೋಕ ಮಾಡತಕ್ಕೆ
ದ್ವಿಲಿಃ ೩೨

ಸ್ವಧರುಂಮಂಪಿ ಚಾನೇಕ್ಕು ನ ವಿಕಂಪಿತುಮಹರ್ಸಿ |
ಧರುಂತ್ವಾದಿಧಿ ಯುದ್ಧಾಚ್ಛ್ರೋಯೋಽತ್ವತ್ತಾಕ್ಷತ್ತಿ ಯಸ್ಯ ನ ವಿಷ್ಣತೇಣಾಜಿ ||

ಯಂತ್ರಜ್ಞಯೂ ಚೋಪಪನ್ಮಂ ಸ್ವಗರುದಾಷ್ಟರಮಂಪಾವೃತಂ |
ಸುಖಿನಃ ಶ್ವತ್ತಿಯಾಃ ನಾಥರ್ ಲಭಂತೇ ಯುದ್ಧಮೀಷ್ಯತಂ || ೪೭ ||

ಅಧಿ ಚೇತ್ತ್ವಾಪಿಮಂಪಂ ಧರುಂತ್ವಂ ಸಂಗತ್ರಂಪಂ ನ ಕರಿಷ್ಯಸಿ |
ತತಃ ಸ್ವಧರುಂತ್ವಂ ಕೀರ್ತಿಂ ಚ ಹಿತ್ವಾ ಪಾಪಮಂಪಾಪ್ಯಸಿ || ೪೮ ||

ಅಕೀರ್ತಿಂ ಚಾಪಿ ಭೂತಾನಿ ತಂತ್ರಯಿಪ್ಪಂತಿ ತೇಽವ್ಯಯಾಂ |
ಸಂಭಾವಿತಸ್ಯ ಚಾಕೀರ್ತಿಂಪಂರಣಾದತಿರಿಜ್ಞತೇ || ೪೯ ||

ಭಯಾದ್ರಣಾದುಪರತಂ ಮಂಸ್ಯಂತೇ ತಾಂ ಮಹಾರಥಾಃ |
ಯೇಷಾಂ ಚ ತ್ವಂ ಬಹುಮತೋಽಭೂತ್ಯಾಯಾಸ್ಯಸಿ ಲಾಘಂಪಂ || ೫೦ ||

ಸ್ವಧರುಂದ ಕದೆಗಾದರೂ ದೃಷ್ಟಿಯಸ್ಯಿಟ್ವ ನೀನು ಹಿಂಜರಿಯ
ಬಾರದು. ಶ್ವತ್ತತ್ರಿಯನಿಗೆ ಧರುಂತ್ವಾನುಕೂಲವಾದ ಯುದ್ಧಕ್ಕಂತ ಹಿತ್ವಾ
ಕಲ್ಯಾಣಕರವಾದದ್ವಾ ಏನೂ ಇಲ್ಲ. ೫೧

ಪಾಥಾರ್, ಸುದ್ಯೈವಿಗಳಾದ ಶ್ವತ್ತತ್ರಿಯರಿಗೆಷ್ಟೇ ಹೀಗೆ ತಸ್ವಷ್ಟಕ್ಕೆ
ತಾನೇ ತೆರೆದ ಸ್ವರುಂದ ಬಾಗಿಲಂತಿರುವ ಈ ತರದ ಯುದ್ಧಪ್ರಸಂಗವು
ಪ್ರಾಪ್ತವಾಗುವದು. ೫೨

ಇನ್ನು ಈ ಧರೋಽಚಿತ ಯುದ್ಧವನ್ನು ನೀನು ಮಾಡದೇ ಹೋದರೆ
ಸ್ವಧರುಂ ಹಾಗೂ ಕೀರ್ತಿಯನ್ನು ತೊರೆದವನಾಗಿ ಪಾಪಕ್ಕೆ ಗುರಿಯಾ
ಗುವಿ. ೫೩

ಇದಲ್ಲದೆ ಎಲ್ಲರೂ ನಿಸ್ಯ ಅಪಕೀರ್ತಿಯನ್ನು ಅಖಂಡವಾಗಿ ಸಾರು
ವರು. ಅಪಕೀರ್ತಿಯು ಸಂಭಾವಿತನಿಗೆ ಸಾವಿಗಂತ ಹೆಚ್ಚು. ೫೪

ರಣದಿಂದ ನೀನು ಅಂಚಿ ಹಿಂತಿರುಗಿದೆಂದು ಮಹಾರಥಿಗಳೆಲ್ಲರೂ
ತಿಳಿಯುವರು. ಯಾರಿಂದ ನೀನು ಈಗ ಮಾಸ್ಯತೆಯನ್ನು ಪಡೆದಿರುವಿಯೇ
ಅವರೇ ನಿಸ್ಯನ್ನು ಕಡಿಮೆ ಯೋಗ್ಯತೆಯವನೆಂದೆಣಿಸುವರು. ೫೫

ಅನಾಜ್ಯವಾದಾಂಶ್ಚ ಬಹೂಸ್ವದಿಷ್ಯಂತಿ ತವಾಹಿತಾಃ ।
ನಿಂದಂತಸ್ತವ ಸಾಮಷ್ಟಿಕಂ ತತೋ ದುಃಖತರಂ ನು ಕಿಂ ॥ ೭೯ ॥

ಹತೋ ವಾ ಪ್ರಪ್ರಯಾಸಿ ಸ್ವಗರಂ ಜಿತ್ತಾವಾ ಭೋತ್ಸ್ವಸೇ ಮಹಿಂ ।
ತಸ್ಯಾದುತ್ತಿಷ್ಠ ಕೊಂತೇಯ ಯುದ್ಧಾಯ ಕೈತನಿಶ್ಚಯಃ ॥ ೮೦ ॥

ಸುಖದುಃಹೀ ಸಹೇ ಕೈತ್ತಾ ಲಾಭಾಲಾಭೌ ಜಯಾಜಯೌ ।
ತತೋ ಯುದ್ಧಾಯ ಯುಷ್ಣಸ್ವ ಸ್ವೇವಂ ಹಾಪಮವಾಪ್ಯಾಸಿ ॥ ೮೧ ॥

ವಿಷಾ ತೇರಭಿಂತಾ ಸಾಂಖ್ಯೀ ಬುದ್ಧಿಯೋಗೇ ಶ್ವಮಾಂ ಶೃಂತಾ ।
ಬುದ್ಧಾಯ ಯೋ ಕ್ರೋಧಯಂತಾಪಾಧಕಮರ್ಥಬಂಧಂಪ್ರಹಾಸ್ಯಾಸಿ ॥ ೮೨ ॥

ನೇಹಾಭಿಪ್ರಮನಾಶೋರಸ್ತಿ ಪ್ರತ್ಯನಾಯೋ ನ ವಿಷ್ಯತೆ ।
ಸ್ವಲ್ಪಮಷ್ಟಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್ರಾ ॥ ೮೩ ॥

ನಿನ್ನ ಶತ್ರುಗಳು ನಿನ್ನ ಸಾಮಧ್ಯವನನ್ನ ಹೀಯಾ ಇಸುತ್ತ ಅದಬಾರ
ದಂಧ ಅನೇಕ ಮಾತುಗಳನ್ನಾದುವರು. ಅದಕ್ಕಿಂತ ಹೆಚ್ಚು ದುಃಖದಾ
ಯಕವಾದದ್ದು ಇನಾವುವುದು ? ॥ ೮೪ ॥

ನೀನು ಸತ್ತರೆ ಸ್ವಗರ್, ಗೆದ್ದರೆ ಭೂಮಿಯ ಉಪಭೋಗ. ಆದುದ
ರಿಂದ ಹೇ ಅಜುರನಾ, ಹೋರಾದುವ ನಿಶ್ಚಯಮಾಡಿ ಎದ್ದೇಳು. ॥ ೮೫ ॥

ಸುಖದುಃಖಿ, ಲಾಭಹಾನಿ, ಜಯಾಪಜಯ, ಇವುಗಳನ್ನ ಸಮ
ವೆಂದು ಭಾವಿಸಿ ಅಮೇಲೆ ಯುದ್ಧಕ್ಕೆ ಪ್ರವೃತ್ತಾಗಾಗು. ಅಂದರೆ ನಿನಗೆ
ಪಾಪವು ತಗಲಲಾರದು. ॥ ೮೬ ॥

ಹೀಗೆ ಸಾಂಖ್ಯಾಸ್ತಕ್ಯ ಅನುಸರಿಸಿ ನಿನಗೆ ಜ್ಞಾನವನನ್ನ ಹೇಳಿ
ದೇನು. ಇನ್ನು ಯಾವ ಜ್ಞಾನವನಾಭಶ್ರಯಿಸಲಾಗಿ ಕರ್ಮವು ಬಂಧಕವಾ
ಗಲಾರದೋ ಆ ಬುದ್ಧಿಯೋಗವನನ್ನ ಹೇಳುವೆನು ಕೇಳು. ॥ ೮೭ ॥

ಈ ಯೋಗವಾಗಿದ್ದಲ್ಲಿ ಒಮ್ಮೆ ಅರಂಭಿಸಿದ ಕ್ರಮವು ಸಷ್ಟುವಾಗ
ಲಾರದು, ಯಾವ ತೋಡರೂ ಉಂಟಾಗುದು. ಈ ಧರ್ಮದ ಅಲ್ಪಾಚರಣೆಯು
ಸಹ ಮಹಧ್ಯಯಿದಿಂದ ಮನುಷ್ಯನನ್ನ ರಚಿಸುವದು. ॥ ೮೮ ॥

ವ್ಯವಸಾಯಾತ್ಮಿಕಾ ಬುದ್ಧಿರೇಕೇಂದ ಕುಡುನಂದನ |
 ಬಹುಶಾಖಾಹ್ಯನಂತಾಶ್ಚ ಬುಧಃ ಯೋರವ್ಯವಸಾಯಿನಾಂ || ೪೮ ||
 ಯಾನಿಮಾಂ ಪ್ರಸ್ವಿತಾಂ ವಾಚಂ ಪ್ರವದಂತ್ಯವಿಪಶ್ಚಿತಃ |
 ವೇದನಾದರತಾಃ ಪಾಠ್ಯ ನಾಷ್ಟದಸ್ತಿತಿ ನಾದಿನಃ || ೪೯ ||
 ಕಾಮಾತ್ಮಾನಃ ಸ್ವಗರುಜನ್ಮಕಮ್ರಫಲಪ್ರದಾಂ |
 ಶ್ರಯಾವಿಶೇಷಭಯಲಾಂ ಭೋಗೈಗೈಶ್ವಯುರ್ಗತಿಂ ಪ್ರತಿ || ೫೦ ||
 ಭೋಗೈಶ್ವಯುರ್ಗಪ್ರಸಕ್ತಾನಾಂ ತಯಾಪದ್ಯತಚೀತಸಾಂ |
 ವ್ಯವಸಾಯಾತ್ಮಿಕಾ ಬುದ್ಧಃ ಸಮಾಧಾನ ನ ವಿಧಿಯತೇ || ೫೧ ||
 ತೈಗುಣ್ಯವಿಷಯಾ ವೇದಾ ನಿಸ್ತೃಗುಷ್ಯೋ ಭವಾಜುನ |
 ಶಿಧ್ಯಂದೊ೦ ನಿತ್ಯಸತ್ಯಸೌರ್ ನಿರ್ಜ್ಞಂಗತ್ಯೇಮು ಅತ್ಯಾನಾ || ೫೨ ||

ಪಾಠಾರ್, ಈ ಯೇಂದ್ರಗದಲ್ಲಿ ನಿಶ್ಚಯಕ್ತಿಯಳ್ಳಿ ಬುದ್ಧಿಯು
 ಏಕಾಗ್ರವಿರಬೀಕು. ನಿಶ್ಚಯವಿಲ್ಲದವರ ಬುದ್ಧಿಯು ಬಗೆಬಗೆಯಾಗಿ ಹರಿ
 ದಾಡುವದು ಮತ್ತು ಅನಂತ ವಿಚಾರಗಳುಳ್ಳದ್ವಾಗಿ ಗುವದು. ೪೮

ಪಾಠಾರ್, ವೇದದ ಕರ್ಮಕಾಂಡದಲ್ಲಿ ಮಗ್ನರಾದ ಹಾಗೂ
 ಅದಕ್ಕೂ ಹೆಚ್ಚಿನದೇನೂ ಇಲ್ಲವೆಂದು ಏಂದಿಸುವ ಮಾರ್ಪಾದು ಅದುವ
 ಬಣ್ಣದ ಭಾಷೆಯೇನಂದರೆ, ೫೩

“ನಾನಾಪ್ರಕಾರದ ಕರ್ಮಗಳಿಂದ ಹೊಸ ಜನ್ಮಗಳಿಂಬ ಫಲವು
 ದೊರೆತು ಸುಖಭೋಗ ಯಾಗೂ ಪೈಭವದಿಂದ ಕೂಡಿದ ಸ್ವಗರುಗತಿಯಾ
 ದೊರೆಯುವದು” ಹೀಗೆ ಅನ್ನವವರು ಸ್ವಗರು ಚಿನ್ಮಹತ್ವದ ಕಾಮ
 ಪೂಣಿ ಜನರು. ೫೪

ಆ ವಿಚಾರಗಳಿಂದ ಅವರ ಮನಸ್ಸು ಅತ್ಯತ್ಯ ಎಳೆಯಲ್ಪಟ್ಟು
 ಭೋಗೈಶ್ವಯುರ್ಗಳಲ್ಲಿ ಆಸಕ್ತವಾಗಿ ಅವರ ನಿಶ್ಚಯಮಾಡಲು ಸಮಧಿ
 ವಿದ್ದ ಬುದ್ಧಿಕ್ಕಿಯು ಸಮಾಧಿಯನ್ನು ಪಡೆಯಲಿಕ್ಕೆ ಅಸಮಧಿವಾ
 ಗುವದು. ೫೫

ವೇದಗಳು ತ್ರಿಗುಣಾತ್ಮಕ ವಿಷಯಗಳಿಂದ ತುಂಬಿರುವವು. ನೀನು
 ಶ್ರಿಗುಣಾತ್ಮತನೂ, ದ್ವಾಂಪ್ರರಹಿತನೂ, ಸತ್ಯಗುಣದಲ್ಲಿ ಪ್ರತಿಸ್ಯಿತನೂ,
 ಯೋಗಕ್ಷೇಮಗಳ ಚಂತಿಯನ್ನು ತೊರೆದವನೂ, ಆತ್ಮವಂತನೂ ಆಗು. ೫೬

ಯಾವಾಸಂಘ ಉದಪಾನೇ ಸರ್ವತ್ವ ಸಂಪೂರ್ಣ ತೋಡಕೇ |
 ತಾವಾನು ಸವೇರು ಹೇದೇಷು ಬ್ರಹ್ಮಣಿಸ್ತು ವಿಜಾನತ್ವಃ || ೪೬ ||
 ಕರ್ಮಣ್ಣೀವಾಧಿಕಾರಸ್ತೇ ಮಾ ಘಲೇಷು ಕದಾಚನ |
 ಮಾಕರ್ಮಣಘಲಹೇತುಭೂತಮಾತೇಸಂಗೋಽಸ್ತೇ ಕರ್ಮಣಿ || ೪೭ ||
 ಯೋಗಸ್ತ್ವಃ ಕುರು ಕರ್ಮಾಣಿ ಸಂಗಂ ತ್ಯಕ್ತಾಷಿಧನಂಜಯ |
 ಸಿಂಹಸಿಂಹ್ಯೋಽಿ ಸಹೋರಭಾತ್ವಾ ಸಮತ್ವಂ ಯೋಗ ಉಜ್ಜತೇ || ೪೮ ||
 ದೂರೇಣ ಹ್ಯವರಂ ಕರ್ಮಣ ಬುದ್ಧಿಯೋಗಾಧಿಂಜಯಂ |
 ಬುದ್ಧಾ ಶರಣಮನ್ವಿಷ್ಟ ಕೃಪಣಾರಿ ಘಲಹೇತವಃ || ೪೯ ||
 ಬುದ್ಧಿಯುಕ್ತೋಽಿ ಜಹಾತೀತ ಉಭೇ ಸುಷ್ಯತದುಷ್ಯತೇ |
 ತಸ್ಮಾದೈಂಗಾಯ ಯುಜ್ಞಸ್ವಿ ಯೋಗಃ ಕರ್ಮಾಸು ಕೌಶಲಂ || ೫೦ ||

ಎಲ್ಲ ಕಡೆಗೂ ನೀರು ತುಂಬಿರುವಾಗ ಬಾವಿಯ ಪ್ರಯೋಜನವು ಎಷ್ಟೋ ಅಷ್ಟೇ ಬ್ರಹ್ಮಜ್ಞಾನಿಯಾದವನಿಗೆ ವೇದಗಳ ಪ್ರಯೋಜನವು. ೪೮

ಕರ್ಮವಾಡುವ ಪ್ರತಿಯೇ ನಿನ್ನ ಅಧಿಕಾರವಿರುವದು. ಘಲಗಳ ಅಧಿಕಾರಿಯು ನೀನೆಂದಿಗೂ ಅಲ್ಲ. ಕರ್ಮಘಲದ ಅಶಯಾಳ್ಭಾವನಾಗಬೇದ. ಕರ್ಮವಾಡದಿರುವಲ್ಲಿ ಪ್ರೀತಿಯಾಳ್ಭಾವನಾಗಬೇದ, ಅಂದರೆ ಕರ್ಮತ್ವಾಗಮಾಡಬೇದ. ೪೯

ವಾಧಾರ, ಅಸ್ತೀಯನ್ನು ಬಿಟ್ಟು ಯೋಗಸ್ಥನಾಗಿ ಸಿಂಹಾಳಿಸ್ತು ಸಮವೆಂದೆಣಿಸಿ ಕರ್ಮಗಳನ್ನಾಚರಿಸು. ಬುದ್ಧಿಯ ಸಮತ್ವಕ್ಕೆ ಯೋಗವೆನ್ನು ವರು. ೫೦

ಬುದ್ಧಿಯ ಸಮತ್ವದೂಪಯೋಗಕ್ಕೆಂತಲೂ ಕೇವಲ ಕರ್ಮವೆಂಬುದು ಹೀನವಾದದ್ದು, ಅದುದರಿಂದ ಸಮಬುದ್ಧಿಗೆ ಶರಣಾಗತನಾಗು (ಸಮಬುದ್ಧಿಯನ್ನು ಪಡೆ). ಘಲಾಶಯಾಳ್ಭಾವರು ಹೀನರು. ೫೧

ಸಾಮ್ಯಬುದ್ಧಿಯಾಳ್ಭಾವನು ಈ ಲೋಕದಲ್ಲಿ ಪಾಪಶ್ರಾಗಳನ್ನು ದಾಟುತ್ತಾನೆ ಅಂದರೆ ಅತೀತನಾಗುತ್ತಾನೆ. ಅದುದರಿಂದ ಯೋಗವನ್ನು ವಲಂಬಿಸು. ಕರ್ಮವಾಡಿ ಆಲಿಪ್ಪನಿರುವ ಕೌಶಲ್ಯವೇ ಯೋಗವೆನಿಸುವದು. ೫೨

ಕಮರ್ಚಂ ಬುದ್ಧಿಯು ಕ್ರಾಂತಿ ಹಳಿಗಳಲ್ಲಿ ಪ್ರಾಣ ಮನಿಷಿಣಿಗಳಿ |
ಜನ್ಮಬಂಧವಿನಿಮಯ ಕ್ರಾಂತಿ ಪದಂ ಗಳ್ಳಿಂತೆನಾಮಯಂ || ೫೮ ||
ಯದಾ ತೇ ಮೋಹಕಲಿಲಂ ಬುದ್ಧಿನ್ಯಾತಿತರಿಷ್ಯತಿ |
ತದಾ ಗಂತಾಸಿ ನಿವೇದಂ ಶೈಲ್ಕೃತಿಷ್ಯಸ್ಯ ಶೈಲತಿಷ್ಯಜೆ || ೫೯ ||
ಶ್ರುತಿವಿಪ್ರತಿಪನ್ನಾ ತೇ ಯದಾ ಸಾಫಿಷ್ಯತಿ ನಿಶ್ಚಲಾ |
ಸಮಾಧಾವಚಲಾ ಬುದ್ಧಿಸ್ತದಾ ಯೋಗಮವಾಪ್ಯಾಸಿ || ೬೦ ||

ಅಜುರ್ ನ ಉವಾಚ—

ಸ್ಥಿತಪ್ರಜ್ಞಾಸ್ಯ ಕಾ ಭಾವಾ ಸಮಾಧಿಸ್ಯಸ್ಯ ಕೇತನ |
ಸ್ಥಿತಧಿಃ ಕಂ ಪ್ರಭಾಷೀತ ಕರ್ಮಾಸೀತ ವ್ರಜೀತ ಕಂ || ೬೧ ||

ಶ್ರೀಭಗವಾನುವಾಚ—

ಪ್ರಜಹಾತಿ ಯದಾ ಕಾಮಾಸ್ಯವಾರ್ಥಾ ಪಾಠ್ಯ ಮನೋಗತಾನಿ |
ಅತ್ಯಂತ್ಯೇವಾತ್ಮೇನಾ ತುಷ್ಟಿ ಸ್ಥಿತಪ್ರಜ್ಞಾಸ್ತದೋಽಜ್ಞತೇ || ೬೨ ||

ಜಾತಿ ನಿಗಳಾದ ಸಾಮ್ಯಬುದ್ಧಿಯ ಜಂರು ಕಮರ್ಪಾಲವನ್ನು ತೊರೆದು
ಜನ್ಮಬಂಧದಿಂದ ಮುಕ್ತ ರಾಗಿ ಶೈಲಕರಹಿತಪದವನ್ನು ಪಡೆಯುತ್ತಾರೆ.

೬೩

ಪಾಠ್ಯ, ನಿನ್ನ ಬುದ್ಧಿಯು ಈ ಮೋಹದ ರಾಡಿಯನ್ನು ದಾಟ
ತೆಂದರೆ ಕೇಳತಕ್ಕ ಹಾಗೂ ಕೇಳಿದ ಎಲ್ಲ ವಿಷಯಗಳು ನಿನಗೆ ಬೇಸರವ
ನ್ನಂಟು ಮಾಡುವವು. || ೬೪ ||

ವೇದವಚನಗಳಿಂದ ಗಾಬರಿಯಾದ ನಿನ್ನ ಬುದ್ಧಿಯು ನಿಶ್ಚಲವಾಗಿ
ಸಮಾಧಿಯಲ್ಲಿ ಸ್ಥಿರವಾಲಿತೆಂದರೆ ನಿನಗೆ ಯೋಗಸ್ಥಿತಿಯು ಪಾಪ್ತವಾಗಿ
ಗುವದು.

೬೫

ಅಜುರ್ ನನು ಅಂದಮ್ಮು—ಸ್ಥಿತಪ್ರಜ್ಞಾನೆಂದೂ ಸಮಾಧಿಸ್ಯನೆಂದೂ
ಯಾರಿಗೆ ಅನ್ನಬೇಕು? ಕೃಷ್ಣ, ಸ್ಥಿರಬುದ್ಧಿಯಾಳ್ಳಿವನು ಹೇಗೆ ಮಾತಾ
ದುವನು, ಹೇಗೆ ಇರುವನು, ಹೇಗೆ ವತ್ತಿಸುವನು? || ೬೬ ||

ಶ್ರೀಕೃಷ್ಣನು ಅಂದಮ್ಮು—ಪಾಠ್ಯ, ಮನುಷ್ಯನು ಮನದಲ್ಲಿ ಮನೆ
ಮಾಡಿದ ಕಾಮನೆಗಳನ್ನು ಬಿಟ್ಟು ಅತ್ಯಂತಿಂದ ಅತ್ಯಂತಲ್ಲಿಯೇ ಸಂತುಷ್ಟನಾ
ಜನೆಂದರೆ ಅವನು ಸ್ಥಿರಜ್ಞಾನವುಳ್ಳವನೆನಿಸುವನು. || ೬೭ ||

ದು: ಹೇಣ್ಣನುದ್ವಿಗ್ನಮನಾಃ ಸು ಹೇಣು ವಿಗತಪೂರಹಃ ।
 ವೀತರಾಗಭಯಕೊಽಧಃ ಸ್ಥಿತಿಧೀಮುರಸಿರುಜ್ಞತೇ ॥ ೫೬ ॥
 ಯಃ ಸರ್ವತ್ವಾನಭಿಸ್ಯೈಹಸ್ತತ್ತತ್ತಪ್ರಾಪ್ತಃ ಶಬ್ದಾಶಬಂ ।
 ನಾಭಿನಂದತಿ ನ ದ್ವೇಷಿ ತಸ್ತ ಪ್ರಜ್ಞಾ ಪ್ರತಿಷ್ಠಿತಾ ॥ ೫೭ ॥
 ಯದಾ ಸಂಹರತೇ ಚಾಯಂ ಕೂಮೋರ್ಧಾನಿವ ಸರ್ವಶಃ ।
 ಇಂದ್ರಿಯಾಣೀಂದ್ರಿಯಾಧೀಂಭ್ಯಸ್ತಸ್ಯ ಪ್ರಜ್ಞಾ ಪ್ರತಿಷ್ಠಿತಾ ॥ ೫೮ ॥
 ವಿಷಯಾ ವಿನಿವರ್ತಣಂತೇ ನಿರಾಹಾರಸ್ಯ ದೇಹಿನಃ
 ರಸವರ್ಚಂ ರಸೋರಷ್ಟಸ್ಯ ಪರಂ ದೃಷ್ಟಾಪ ನಿವರ್ತಣತೇ ॥ ೫೯ ॥
 ಯತತೋರಷ್ಟಸಿ ಕೌಂತೀಯ ಪುರುಷಸ್ಯ ವಿಪಶ್ಚಿತಃ ।
 ಇಂದ್ರಿಯಾಣಿ ಪ್ರಮಾಧೀನಿ ಹರಂತಿ ಪ್ರಸಭಂ ಮನಃ ॥ ೬೦ ॥

ದುಃಖದಿಂದ ಬೆನ್ನನಾಗದಿರುವವನು, ಸುಖದಲ್ಲಿ ಆಸಕ್ತಿ ಇಲ್ಲದಿರುವ
 ವನು, ಅನುರಾಗ ಭಯ ಕೊಽಧಗಳನ್ನ ತೊರೆದವನು, ಸ್ಥಿರಬುದ್ಧಿಯವನು
 ಸೆಂದೆನಿಸುವನು. ॥ ೫೮ ॥

ಯಾವನು ಎಲ್ಲವಿವಯಗಳಲ್ಲಿಯಾ ಅನಾಸಕ್ತನೋ ಯದೃಜ್ಞಿ
 ಯಿಂದೆದಗಿದ ಶಬ್ದಾಶಬಗಳ ವಿಷಯಕ್ಕೆ ಯಾವನು ಅನಂದಪ್ರಾಪರಹಿ
 ತನೋ ಅವನು ಸ್ಥಿರಬುದ್ಧಿಯಾಳ್ಳವನು. ॥ ೫೯ ॥

ಅಂವಿಯು ತನ್ನ ಎಲ್ಲ ಅವಯವಗಳನ್ನ ಬಳಗೆ ಸೇದಿಕೊಳ್ಳಿ
 ವಂತೆ ಯಾವನು ತನ್ನ ಇಂತ್ರಿಯಗಳನ್ನ ವಿಷಯಗಳಿಂದ ಹೋಗದಂತೆ
 ಬಿಗಿಹಿಡಿಯುವನೋ ಅವನು ಸ್ಥಿರಬುದ್ಧಿಯಾಳ್ಳವನು. ॥ ೬೦ ॥

ನಿರಾಹಾರಿಯು ಭೋಗಶಕ್ತಿವಿಹಿಸನಾದುದರಿಂದ ವಿಷಯಗಳು ಆವ
 ನಿಂದ ದೂರ ಹೋಗುತ್ತವೆ. ಇಂದ್ರಿಯಾತೀತನಾದ ಪರಮಾತ್ಮನ ದರ್ಶನ
 ವಾಯಿತೆಂದರೆ ವಿಷಯಗಳಲ್ಲಿಯ ರುಚಿಯೇ ವಾಯಿವಾಗುತ್ತದೆ. ॥ ೬೧ ॥

ಪಾಥಾರ, ವಿದ್ವಾಂಸನು ಎಷ್ಟು ಯತ್ನಿಸಿದರೂ ಚಂಚಲ ಇಂದ್ರಿಯ
 ಗಳು ಅವನ ಮನಸ್ಸನ್ನ ಬಲಾತ್ಮಾರದಿಂದ ಅಡ್ಡಹಾದಿಗೆ ಬಯ್ಯಾತ್ತವೆ.
 ॥ ೬೨ ॥

ತಾನಿ ಸಹಾಣಿ ಸಂಯವ್ಯ ಯುಕ್ತ ಆಸೀತ ಮತ್ತೆ ರಃ ।
ವಶೀ ಹಿ ಯತ್ಸೈಂದ್ರಿಯಾಣಿ ತೆಸ್ತ ಪ್ರಜಾ ಪ್ರತಿಷ್ಠಿತಾ ॥ ೫೦ ॥
ಧ್ಯಾಯತೋ ವಿಷಯಾನ್ವಿಂಸಃ ಸಂಗಸ್ತೇಷಾಪಜಾಯತೇ ।
ಸಂಗಾತ್ಮಂಜಾಯತೇ ಕಾಮಃ ಕಾಮಾತೊತ್ವಾಧಿಜಾಯತೇ
॥ ೫೧ ॥

ಕೈಲ್ರೋಧಾಧ್ವವತಿ ಸಂಮೋಹಃ ಸಂಮೋಹಾತ್ಮಂತಿವಿಭ್ರಮಃ ।
ಸ್ತೂತಿಭ್ರಂತಾದ್ವಧಿನಾತೋ ಬುದ್ಧಿನಾಶಾತ್ಮಂತಿ ॥ ೫೨ ॥
ರಾಗದ್ವೇಷವಿಯು ಕ್ರಿಸ್ತ ವಿಷಯಾನಿಂದ್ರಿಯೈಶ್ಚರನ್ ।
ಅತ್ಯವಶ್ಯೈಸಿದ್ಧೇಯಾತ್ಮಾ ಪ್ರಸಾದಸುಧಿಗಚ್ಛತಿ ॥ ೫೩ ॥
ಪ್ರಸಾದೇ ಸರ್ವದಂಃಖಾನಾಂ ಹಾನಿರಸೈಷ್ವೇಪಜಾಯತೇ ।
ಪ್ರಸನ್ನಚೇತಸೋ ಧ್ಯಾತು ಬುದ್ಧಿಃ ಪ್ರಯವತಿಷ್ಠಿತೇ ॥ ೫೪ ॥

ಅಪ್ಯಗಳೆಲ್ಲವನ್ನು ಸಂಯುಸಿ ಯಾವನು ನನ್ನಲ್ಲಿ ನಿಷ್ಟೇಯಾಳ್ಳವನಾಗುವನೋ ಇಂದ್ರಿಯಗಳು ಯಥಾವನ ವಶದಲ್ಲಿರುವವೋ ಅವನ ಬುದ್ಧಿಯೇ ಸ್ಥಿರವು. ೫೫

ವಿವಯಗಳನ್ನು ಧ್ಯಾನಿಸುವವನಿಗೆ ವಿಷಯಾಸಕ್ತಿವ್ಯಂಭಾಗುತ್ತದೆ. ಅಸಕ್ತಿಯಿಂದ ಕಾಮವು ಹುಟ್ಟುತ್ತದೆ. ಅದು ತಡೆಯಲ್ಲಿಟ್ಟರೆ ಕೈಲ್ರೋಧವು ಉತ್ಸಂಖಾಗುತ್ತದೆ. ೫೬

ಕೈಲ್ರೋಧದಿಂದ ಎಚ್ಚರಕರ್ಮಿ ಸ್ವರಣ ಶಕ್ತಿಯು ಹಾರಿಷೋಗುತ್ತದೆ. ಅದರಿಂದ ಬುದ್ಧಿನಾಶವಾಗುತ್ತದೆ. ಬುದ್ಧಿನಾಶವಾಯಿತೆಂದರೆ ಅವನು ಕೇಂಡಿಗೀಡಾಗುತ್ತಾನೆ. ೫೭

ತನ್ನ ಅಂತಹಿಕರಣವು ತನಗೆ ಅಧಿನಿಧ್ಯವನು ರಾಗದ್ವೇಷರಹಿತನಾಗಿ ತನ್ನ ವಶದಲ್ಲಿರುವ ಇಂದ್ರಿಯಗಳಿಂದ ವಿವಯಗಳನ್ನು ಸೇವಿಸುತ್ತ ಮನಃಪ್ರಸಾದವನ್ನು ಹೊಂದುತ್ತಾನೆ. ೫೮

ಚಿತ್ತವು ಪ್ರಸನ್ನವಾಯಿತೆಂದರೆ ಎಲ್ಲ ದುಃಖಗಳ ನಾಶವಾಗುತ್ತದೆ. ಪ್ರಸನ್ನಚಿತ್ತವಿದ್ಧವನ ಬುದ್ಧಿಯು ತೀವ್ರ ಸ್ಥಿರವಾಗುತ್ತದೆ. ೫೯

ನಾಸ್ತಿ ಬುದ್ಧಿ ದಯುಕ್ತ ಸ್ತ ನ ಜಾಯುಕ್ತ ಸ್ತ ಭಾವನಾ |
ನ ಜಾಭಾವಯತ್ತಃ ಶಾಂತಿರಶಾಂತಸ್ಯ ಕುತ್ತಃ ಸುಖಂ || ೪೬ ||
ಇಂದ್ರಿಯಾಳಾಂ ಹಿ ಚರಶಾಂ ಯ ನೈಸೋಡನುವಿಧೀಯತೇ |
ತದಸ್ಯ ತರತಿ ಪ್ರಜಾಂ ವಾಯು ನಾರವಮಿವಾಂಭಸಿ || ೪೭ ||
ತಸ್ಮಾಂಸ್ಯ ಮಹಾಬಾಹೋ ನಿಗೃಹಿತಾನಿ ಸರ್ವಶಃ |
ಇಂದ್ರಿಯಾಳೀಂದ್ರಿಯಾಧೀಂಭಸ್ತಸ್ಯ ಪ್ರಜಾಂ ಪ್ರತಿಷ್ಠಿತಾ || ೪೮ ||
ಯಾ ನಿಶಾ ಸರ್ವಭೂತಾನಾಂ ತಸ್ಮಾಂ ಜಾಗತಿರ ಸಂಯಮೀ |
ಯ ಸಾಂ ಜಾಗೃತಿ ಭೂತಾನಿ ಸಾ ನಿಶಾ ಪಶ್ಚತೋ ಮುನೇಃ || ೪೯ ||
ಅಪೂರ್ವವಾಣವುಜಲಪ್ರತಿಷ್ಟಂ |
ಸಮುದ್ರವಾಪೇ ಪ್ರವಿಶಂತಿ ರುದ್ಧತಾ ||
ತದ್ವತ್ವವಾ ಯಂ ಪ್ರವಿಶಂತಿ ಸರ್ವೇ |
ಸ ಶಾಂತಿವಾಪ್ನೇತಿ ನ ಕಾಮಕಾವಿಂ || ೨೦ ||

ಬುದ್ಧಿಯು ಸ್ಥಿರವಿಲ್ಲದವನಿಗೆ ಜಾಣಸಾಗದು, ಧ್ವನಿವು ಗಾಧಿಸದು.
ಧ್ವನಿವಿಲ್ಲದವನಿಗೆ ಶಾಂತಿಯು ದೊರಕದು. ಅಶಾಂತನಿಗೆ ಸುಖವಿಲ್ಲ
ಯದು? ೫೨

ಪಾಸಸ್ನಿ ಜಂಜಲ ಇಂದ್ರಿಯಗಳ ಬೆಸ್ಸು ಹಿಂದೆ ಹರಿಯತತ್ತೀ
ತೆಂದರೆ ಸಮುದ್ರದಲ್ಲಿ ಬಿರುಗಾಳಿಯು ನಾವಸ್ಯ ಎಳೆದೊಯ್ಯುವಂತೆ ಆ
ಮನಸು ಮನ್ಯನ ಬುದ್ಧಿಯನ್ನು ಎಳೆದೊಯ್ಯುವದು. ೫೩

ಆದುದರ್ಬಂದ ವಾಧಾರ, ಯಾವನ ಇಂದ್ರಿಯಗಳು ವಿಷಯಗಳಿಂದ
ಸರ್ವಧಾ ನಿಗೃಹಿಸಲ್ಪಟ್ಟಿರುವವೋ ಆವನ ಬುದ್ಧಿಯೇ ಸ್ಥಿರವು. ೫೪

ಎಲ್ಲ ಭೂತವಾತ್ಮಗಳು ಇರುಳು ಸಂಯಮಿಗೆ ಹಗಲು ಇದ್ದಂತೆ,
ಎಲ್ಲ ಭೂತವಾತ್ಮಗಳು ಎಷ್ಟರಿಂದ ಹಗಲು ಜಾಣಿಯಾದ ಮನಿಗೆ
ಇರುಳು ಇದ್ದಂತೆ. ೫೫

ಎಲ್ಲ ಕಡೆಯಿಂದ ತುಂಬಲ್ಪಡುತ್ತಿದ್ದರೂ ಅಜೆಲವೂ ಸ್ಥಿರವೂ
ಇರುವ ಸಮುದ್ರವನ್ನು ಎಲ್ಲ ಜಲಪ್ರವಾಹಗಳು ಬಂದು ಸೇರುವಂತೆ ಎಲ್ಲ
ಕಾಮನೆಗಳು ಬಂದು ದುಮುಕಿದರೂ ಯಾವನ ಪಾನವು ಸ್ಥಿರವಿರುವದೋ ಆ
ಆವನೇ ಶಾಂತಿಯನ್ನು ಪಡೆಯುತ್ತಾನೆ. ಕಾಮನೆಗಳನ್ನು ಕಾವಿಸುವವನು
ಶಾಂತಿಯನ್ನು ಹೊಂದಲಾರನು. ೫೬

ವಿಹಾಯ ಕಾಮಾನ್ಯಃ ಸವಾರ್ ನ್ ಪುಮಾಂಶ್ಚ ರತಿ ಸಿಃಸ್ಪೃಂಹಃ ।
ಸಿಮುಂವೋ ಸಿರಹಂಕಾರಃ ಸ ರಾಂತಿಮಧಿಗಜ್ಞತಿ ॥ ೨೮ ॥
ವಿಷಾ ಬ್ರಾಹ್ಮಿ ಸ್ಥಿತಃ ವಾಧರ ಸ್ಯೇನಾಂ ಪ್ರಾಷ್ಟ ವಿನುಹ್ಯತಿ ।
ಸ್ಥಿತಾಷ್ಟಾಮುಂತಕಾಲೇಧಿ ಬ್ರಹ್ಮಸಿವಾರಣಾಮೃಜ್ಞತಿ ॥ ೨೯ ॥

ಇತಿ ಶ್ರೀಮದ್ಭಾಗವತೀತಾಯಾಂ ಸಾಂಖ್ಯಯೋಗೋ ಲಾಮ
ದ್ವಿತೀಯೋಧಾಯಃ:

ಯಾವನು ಎಲ್ಲ ಕಾಮನೆಗಳನ್ನು ಬಿಟ್ಟು ಸಂಸಾರದಲ್ಲಿ ಸಂಚರಿಸು
ವನೋ ಯಾವನು ನಿಸ್ಪೃಹನು, ನಿರ್ವಾಪನು, ಮತ್ತು ನಿರ್ಜಹಂಕಾರಿಯೋ
ಅವನು ಶಾಂತಿಯನ್ನು ಪಡೆಯುವನು. ॥೨೮॥

ಪಾಥಾರ, ಇದೇ ಬ್ರಾಹ್ಮಿಸ್ಥಿತಿಯು. ಒಮ್ಮೆ ಈ ಸ್ಥಿತಿಯು
ಪ್ರಾಷ್ಟವಾಯಿತೆಂದರೆ ಮನವ್ಯನು ಹೋರಹಕ್ಕೆ ಒಳಗಾಗನು. ಅಂತಕಾಲ
ದಲ್ಲಿ ಸಹ ಈ ಸ್ಥಿತಿಯಲ್ಲಿರುವವನು ಬ್ರಹ್ಮಸಿವಾರಣಾವನ್ನು ಹೊಂದು
ತಾಂತ್ರಾನೆ. ॥೨೯॥

ಶ್ರೀಮದ್ಭಾಗವತೀತಯ ಸುಲಭ, ಸರಲ ಕನ್ನಡ ಭಾಷಾಂಶರದ
ಉನೆಯ ಅಧಾರ್ಯವು ಸಮಾಪ್ತವು.

ಮುಂದರನೆಯ ಅಧ್ಯಾಯವು.

ಅಜುಂಗನ ಉವಾಚ—

ಜ್ಯಾಯಸೀ ಕೇತ್ತಮರ್ಚಣಸ್ತೇ ಮತಾ ಬುದ್ಧಿಜರ್ಚನಾರ್ಥನ |
 ತತ್ತೀಂ ಕರ್ಮಣಿ ಘೋರೇ ಮಾಂ ನಿಯೋಜಯಸಿ ಕೇಶವ || ೧ ||
 ವಾಯುಮಿಶ್ರೇನ ವಾಕ್ಯೇನ ಬುದ್ಧಿಂ ಮೋಹಯಸೀವ ವೇ |
 ತದೇಕಂ ವದ ನಿಶ್ಚಯೇ ಯೇನ ಶ್ರೀಯೋಹಮಾಪ್ಯಾಯಾಂ || ೨ ||

ಶ್ರೀಭಗವಾನುವಾಚ—

ಲೋಕೇಸೈಸ್ವಿನ್ನಿಪ್ಪಿವಿಧಾ ನಿಷಾ ಪುರಾ ಪ್ರೇರಿತ್ತಾ ಮಂಯಾನಫು |
 ಜ್ಞಾನಯೋಗೇನಸಾಂಭಾಷಾನಾಂಕರ್ಮಯೋಗೇನ ಯೋಗಿನಾಂ || ೩ ||
 ನ ಕರ್ಮಣಾಮನಾರಂಭಾನ್ಯೈಪ್ರಷ್ಣವ್ಯೂಹಂ ಪುರಾಘೋಽಕ್ತು ತೇ |
 ನ ಚ ಸಂಸ್ಕಾರದೇವ ಸಿದ್ಧಿಂ ಸಮಾಧಿಗಜ್ಞತಿ || ೪ ||

ಅಜುಂಗನನು ಅಂದದ್ವು— ಕರ್ಮಕ್ಕೊಂತಲೂ ಸ್ಥಿರಬುದ್ಧಿಯೇ ಶ್ರೀಷ್ಟಾವಾದದ್ವೇಂದು ನಿಷ್ಣ ಮತವಿದ್ದರೆ, ಹೇ ಕೃಷ್ಣಾ, ಸನ್ನಸಂಪು ಈ ಘೋರ ಕರ್ಮದಲ್ಲಿ ಯಾಕೆ ಪ್ರವರ್ತಿಸುವಿ? ೧

ನಿಷ್ಣ ಸಂದಿಗ್ಧವಜನದಿಂದ ನಂಜ್ಞ ಬುದ್ಧಿಯು ಗೊಂದಲದಲ್ಲಿ ಬೀಳು ವದು. ಅದುದರಿಂದ ನನಗೆ ಶ್ರೀಯಸ್ವಾ ದೊರಕುವಂತೆ ಬಂದೇ ಮಾತನ್ನು ನಿಶ್ಚಯಿಸಿ ಹೇಳು. ೨

ಕೃಷ್ಣನು ಅಂದದ್ವು— ಎಲ್ಲ ನಿಪ್ಪಾವಸೇ, ಜ್ಞಾನಯೋಗವೆಂಬ ಸಾಂಖ್ಯರವಾಗಿ, ಕರ್ಮಯೋಗವೆಂಬ ಯೋಗಿಗಳ ವಾಗಿ, ಹೀಗೆ ಎರಡು ಬಗೆಯ ಮುಕ್ತವಾಗಿಗಳು ಈ ಲೋಕದಲ್ಲಿರುವವೆಂದು ನಾನು ವೊದಲು ಹೇಳಿರುವೇನು. ೩

ಕರ್ಮಗಳ ಕೇವಲ ಅನಾರಂಭದಿಂದ ಸೈಷ್ಯಮ್ಯಂ ಸಿದ್ಧಿಯು ದೇಶರೆಯತಕ್ಕದಲ್ಲಿ ಮತ್ತು ಕೇವಲ ಸನ್ಯಾಸದಿಂದಾದರೂ ಸಿದ್ಧಿಯು ವಾಪ್ತವಾಗುವದಿಲ್ಲ. ೪

ନ ହି କଳ୍ପିତ୍ୟୁଜନମି ଜାତୁ ତିଷ୍ଠେକମୁଦ୍ରାତା ।
 କାଯୁମ ତେ ଧୂନତେ କମୁମ ସମ୍ବନ୍ଧ ପ୍ରତ୍ୟେଗମଣ୍ଡଳୀ ॥ ୩ ॥
 କମେର ଦ୍ଵାରା ନନ୍ଦନ ଯ ଆଶ୍ରେ ମନମା ନୃରନ୍ଦା ।
 ଇଂଦ୍ରିୟାଧାରାନ୍ତିମମାଧାତ୍ମା ମିଥ୍ୟାଚାରେ ନ ଉଚ୍ଛ୍ଵେତେ ॥ ୪ ॥
 ଯୁଷ୍ମିଷ୍ଟ ଦ୍ଵାରା ମନମା ନିଯମାନ୍ତରଭତ୍ତେବଜୁନ ।
 କମେର ଦ୍ଵାରା ଯେବେ କମୁମ ଯୋଗମୁକ୍ତଃ ନ ନିରିଷ୍ଟତେ ॥ ୫ ॥
 ନିଯତଂ କୁରୁ କମୁମ ତ୍ରୁଟି କମୁମ ଜ୍ଞାଯୋଇ ହୁଏକମୁନିଃ ।
 ଶରୀରଯାତ୍ରାପି ଜେ ତେ ନ ପ୍ରସିଦ୍ଧେ ଦକମୁନିଃ ॥ ୬ ॥
 ଯୁଜନ୍ମଧାରାତ୍ମନମାନ୍ତର ନୃତ୍ୟ ଲୋକମାନ୍ତର କମୁମ ବିନନ୍ଦି
 ତଦଭାର କମୁମ କାର୍ଯ୍ୟରେ ମୁକ୍ତ ସଂଗଃ ମମାଚର ॥ ୭ ॥

యావనూ ఒందు క్షేత్రాంగాక్కు సత్కారమితినిరలారను.
ప్రకృతివశరాద ఎల్లిందలూ ప్రకృతిగుణగా కమామన్న మాడిను
పెప్పు:

ಕರ್ನಾಟಕದಲ್ಲಿ ಮನಸ್ಸಿನಲ್ಲಿ ವಿಷಯಗಳನ್ನು ಬಿಗಿ ಹಿಡಿದು ಮನಸ್ಸಿನಲ್ಲಿ ವಿಷಯಗಳನ್ನು ಸೂರಸ್ತಿರೂಪ ಮಾರ್ಥನು ಏಧ್ಯಾಚಾರಿಯೆನಿಸುವನು.

ఆదరే ఆజుఁనా, మనస్సినింద ఇంద్రియగళన్న నియమిసి ఆనాస
క్తునాగి కమేర్ఫంద్రియగళింద కమార్టయోగవనాన్నరంభసువవను
కైఎష్టిస్.

కాల్ఫిష్ కమెన్స్ వాదు. కమెన్స్ అకమెంట్స్‌టోల్చు
ప్రతిష్ఠవాదాద్య. కమెన్స్ వాడిద్దరే శీరథోషణవాగు
వదు సక్క అతిష్యవు.

ಯಾಜ್ಞಾರ್ಥಿ F ಮಾಡಲ್ಪಡುವ ಕರ್ಮವನ್ನು ಇದು ಏಕೈ ಕರ್ಮವನ್ನು
ಬಂಡಳಿಸುತ್ತದೆ. ಕೊಂತೆಯನೇ, ಅನಾಸಕ್ತನಾಗಿ ಯಾಜ್ಞಾರ್ಥಿ ಕರ್ಮವನ್ನು
ನಾಗುಳಿಸಿ.

ಸಹಯಜ್ಞಃ ಪ್ರಜಾಃ ಸೃಷ್ಟಾಪ ಪುರೋನಾಚ ಪ್ರಜಾಪತಿಃ ।
 ಅನೇನ ಪ್ರಸವಿಷ್ಠಿದ್ವಾಮೇಷ ವೋಕಸ್ತಿತ್ವಿಷ್ಠಿ ಕಾಮುಧುಕ್ ॥ ೧೦ ॥
 ದೇವಾನಾಭಾವಯತಾನೇನ ತೇ ದೇವಾ ಭಾವಯಂತು ನಃ ।
 ಪರಸ್ಪರಂ ಭಾವಯಂತೆ ಶ್ರೀಯಃ ಪರಮವಾಪ್ಯಃಫ ॥ ೧೧ ॥
 ಇಷ್ಟಾನೈಶ್ವರಾನ್ನಿ ವೋ ದೇವಾ ದಾಷ್ಟಂತೇ ಯಜ್ಞಭಾವಿತಾಃ ।
 ಶೈದರ್ಶತ್ವಾನಪ್ರದಾಯೈಭೋಽಯೋ ಭುಂಕ್ತೇ ಸ್ತೇನ ಏವ ಸಃ ॥ ೧೨ ॥
 ಯಜ್ಞತಿಷ್ಪಾತಿನಃ ಸಂತೋ ಮುಜ್ಞಂತೇ ಸರ್ವಕಲ್ಪಿಷ್ಠಿಃ ।
 ಭುಂಜತೇ ತೇ ತ್ವಘಂ ಪಾಪಾ ಯೇ ಪಜಂತ್ವಾತ್ತೈಕಾರಣಾರ್ಥ ॥ ೧೩ ॥
 ಅನ್ನಾಧ್ವವನ್ನಿ ಭೂತಾನಿ ಪರಜ್ಞಾನಾದನ್ನ ಸಂಭವಃ ।
 ಯಜ್ಞಾಧ್ವವನ್ತಿ ಪರಜ್ಞಾನ್ಯೋ ಯಜ್ಞಃ ಕರ್ಮಸಮುಧ್ವವಃ ॥ ೧೪ ॥

ಯಜ್ಞದೊಡನೆ ಪ್ರಜಿಗಳನ್ನ ಸ್ವಜಿಸಿ ಪೂರ್ವದಲ್ಲಿ ಪ್ರಜಾಪತಿಯು
 ಅಂದದ್ವು, “ ಇದರಿಂದ ನೀವು ವೃಧಿಹೋಂದಿರಿ. ಇದು ನಿಮ್ಮ ಕಾಮ
 ಧೇನುವು. ॥ ೧೦ ॥

ಇದರಿಂದ ನೀವು ದೇವತಿಗಳನ್ನ ರಾಧಿಸಿರಿ, ದೇವತಿಗಳು ನಿಮ್ಮನ್ನ
 ಸಮೃದ್ಧವಾಡಲಿ. ಹೀಗೆ ಪರಸ್ಪರನ್ನ ತೃಪ್ತಿಬದಿಸುತ್ತ ನೀವು ಹೆಚ್ಚಿನ
 ಶ್ರೀಯಸ್ಸನ್ನ ಪಡೆಯಿರಿ. ॥ ೧೧ ॥

ಯಜ್ಞ ಮಾರ್ಹಾಂತರ ಆರಾಧಿಸಲ್ಪಟ್ಟ ದೇವತಿಗಳು ನಿಮಗೆ ಇಷ್ಟ
 ಭೋಗಗಳನ್ನ ಕೊಡುವದು. ಅವರು ಕೊಟ್ಟ ಭೋಗವಸ್ತುಗಳನ್ನ
 ಅವರಿಗೆ ಅರ್ಪಿಸದೇ ಯಾವನು ತಾನೇ ಭೋಗಿಸುವನೋ ಅವನು
 ಕಳ್ಳುನೇ ಸಂ.” ॥ ೧೨ ॥

ಯಜ್ಞವಾದಿ ಹೆಚ್ಚಾಗಿ ಉಳಿದ್ದನ್ನ ಭೋಗಿಸುವವರು ಎಲ್ಲ
 ಪಾಪಗಳಿಂದ ಮುಕ್ತರಾಗುತ್ತಾರೆ. ಕ್ಯೇವಲ ಸ್ವಂತದ ಸಲುವಾಗಿ ಆಡಿಗೆ
 ವಾಡುವ ಪಾಪಿಗಳು ಪಾಪವನ್ನೇ ಭಾಷಿಸುತ್ತಾರೆ. ॥ ೧೩ ॥

ಅನ್ನದಿಂದ ಭೂತಗಳು ಮಂಟ್ಪಿವವು. ಮಾಳೆಯಿಂದ ಅನ್ನವು ಬೆಳೆಯು
 ವದು. ಯಜ್ಞದಿಂದ ಮಳೆ ಬೋಳುವದು. ಯಜ್ಞವು ಕರ್ಮದಿಂದ ಸಿದ್ಧಿ
 ಹೊಂದುವದು. ॥ ೧೪ ॥

ಕರು ಬ್ರಹ್ಮೋದವಂ ವಿದ್ಬಿ ಬ್ರಹ್ಮಕ್ಕರಸಮುದ್ರವಂ |
ತಸ್ಮಾತ್ಸರ್ವಗತಂ ಬ್ರಹ್ಮ ಸಿತ್ಯೇ ಯುಜ್ಞೀ ಪ್ರತಿಷ್ಠಿತಂ || ೧೫ ||

ವಿವಂ ಪ್ರವರ್ತಿತಂ ಚಕ್ರಂ ನಾನುವರ್ತಯಿತೀಹ ಯಃ |
ಅಷ್ಟಾಯುರಿಂದ್ವಿಯಾರಾನೋ ಮೋಷಂ ಪಾಥ್ರ ಸ ಜೀವತಿ || ೧೬ ||

ಯಸ್ತಾಪ್ತಿ ರತ್ನಿರೀವ ಸ್ಯಾದಾಶ್ಚತ್ವಪ್ರಪಂಚ ವಾನವಃ |
ಅತ್ಯಂತಿಂದ್ವಿ ಜ ಸಂತುಷ್ಟಿಸ್ತ ಸ್ವ ಕಾಯುಂ ನ ವಿಧ್ಯತೀ || ೧೭ ||

ಸ್ವೀನ ತಸ್ತಿ ಕೃತೀನಾಧೀರ್ಣ ನಾಕೃತೀನೀಹ ಕಂತ್ಸಿನ |
ನ ಚಾಸ್ಯ ಸರ್ವಭೂತೀಷು ಕಶ್ಮಿದಧ್ವಂಘಾಶ್ರಯಃ || ೧೮ ||

ತಸ್ಮಾದಸಕ್ತಃ ಸತತಂ ಕಾಯುಂ ಕರು ಸಮಾಚರ |
ಅಸಕ್ತೋ ಹಾಜರನ್ ಕರು ಪರಮಾತ್ಮೇತಿ ಪೂರುಷಃ || ೧೯ ||

ಕರು ಪ್ರಹೃಷ್ಟಿನಿಂದ ಹುಟ್ಟುವದು. ಬ್ರಹ್ಮನು ಅಕ್ಷರದೊಳಿಗಂದ ಉದ್ಭವಿಸುವನು. ಅದುದರಿಂದ ಸರ್ವವ್ಯಾಪಕ ಬ್ರಹ್ಮನು ಯಜ್ಞದಲ್ಲಿ ಸದಾ ಅಧಿಸ್ತಿತನಿರುವನು. ೧೫

ಈ ಪ್ರಕಾರ ನಡೆಯುತ್ತಿರುವ ಯಜ್ಞಜಕ್ರವನ್ನು ಇಲ್ಲಿ ಮುಂದೆ ಸಾಗಿಸದಿರುವವನ ಜೀವನವು ಪಾಪರೂಪವು. ವಾಧ್ರಾ, ಕೇವಲ ಇಂದ್ರಿಯ ಸುಖಗಳಲ್ಲಿ ಸಿಲುಕಿಬಿದ್ಧಿ ಅಂಥವನು ವ್ಯಧಿ ಜೀವಿಸುವನು. ೧೬

ಆದರೆ ಯಾವನು ಅತ್ಯುರತನೋ, ಅತ್ಯತ್ಯಂತನೋ ಅತ್ಯಸಂತುಷ್ಟಿನೋ ಅವನಿಗೆ ಕರ್ತವ್ಯವೇಂಬುದೇನೂ ಉಳಿಯಾದಿಲ್ಲ. ೧೭

ಕರು ಮಾಡುವದರಿಂದಾಗಲಿ ಮಾಡದಿರುವದರಿಂದಾಗಲಿ ಅವನಿಗೆ ಯಾವ ಪ್ರಯೋಜನವೂ ಇಲ್ಲ. ಎಲ್ಲ ಭೂತಗಳ ಮೇಲೆ ಅವನ ಯಾವ ಇವ್ಯಧಿ ವೂ ಅವಲಂಬಿಸಿರುವದಿಲ್ಲ. ೧೮

ಅದುದರಿಂದ (ಸಿನ್ನ ಸ್ಥಿತಿಯಾಗಿ ಇಲ್ಲದ್ದರಿಂದ) ಆನಾಸಕ್ತನಾಗಿ ಯಾವಾಗಲೂ ಕರ್ತವ್ಯವನ್ನು ಮಾಡು. ಆನಾಸಕ್ತನಾಗಿ ಕರು ವನಾಜರಿಸುವ ಪ್ರದುಷನು ಪರಮವದವನ್ನು ಪಡೆಯುತ್ತಾನೆ. ೧೯

ಕಮರಣೈವ ಹಿ ಸಂಸಿದ್ಧಿವಾಸಿತಾ ಜನಕಾದಯಃ ।
 ಲೋಕಸಂಗ್ರಹಮೇವಾಪಿ ಸಂಪಶ್ಚನ್ ಕರ್ತುವಮಹಸಿ ॥ ೭೦ ॥
 ಯಾದ್ಯದಾಜರತಿ ಶೇಷಸ್ತತ್ತದೇನೇತರೋಜನಃ ।
 ಸಯಂತ್ರವಾಣಂ ಕುರುತೇ ಲೋಕಸ್ತದಸುವರ್ತತೇ ॥ ೭೧ ॥
 ನ ಮೇವಾಧಾರಸ್ತಿ ಕರ್ತವ್ಯಂ ತ್ರಿಷು ಲೋಕೇಷು ಕಂಜನ ।
 ನಾನವಾಪ್ತಮನಾಪ್ತವ್ಯಂ ವರ್ತತ ಏನ ಚ ಕಮರಣಿ ॥ ೭೨ ॥
 ಯಂದಿ ಹ್ಯಹಂ ನ ವರ್ತೇಯಂ ಜಾತು ಕಮರಣಿತಂದ್ರಿತಃ ।
 ಮನು ವತ್ತಾರಸುವರ್ತಂತೇ ಮನುಷ್ಯಃ ಪಾಧರ ಸರ್ವಶಃ ॥ ೭೩ ॥
 ಉತ್ತೀದೇಯುರಿಮೇ ಲೋಕಾ ನ ಕುರ್ಯಾಂ ಕಮರಣಿದೆಹಂ ।
 ಸಂಕರಸ್ಯ ಚ ಕರ್ತಾರ ಸ್ಯಾಮುಪಹನಾಮಿಮಾಃ ಪ್ರಜಾಃ ॥ ೭೪ ॥

ಜನಕಾದಿಗಳು ಕಮರಣಿದಿಂದಲೇ ಸೀಧಿಯಸ್ಸು ಪಡೆದರು. ಲೋಕ
 ಸಂಗ್ರಹವನಾಂದರೂ ಅನುಲಭಿಸಿ ನೀನು ಕ್ರಿಮರವಾದುವದು ಯೋಗ್ಯವು.
 ೭೦

ಶ್ರೀವೃಂಬು ಅಚರಿಸುವಂತೆಯೇ ಮಿಕ್ಕವರು ಅಚರಿಸುತ್ತಾರೆ. ಅವನು
 ಪ್ರಮಾಣವೆಂದು ಹಾಕುವ ಮೇಲುವಂಕ್ತಿಯಸ್ಸೇ ಅವರಾದರೂ ಅನುಸ
 ರಿಸುತ್ತಾರೆ. ೭೧

ಪಾಧರನೇ, ಮೂರು ಲೋಕಗಳಲ್ಲಿಯೂ ನಾನು ವಾಡತಕ್ಕ
 ಕರ್ತವ್ಯವೇನೂ ಇಲ್ಲ, ಅವರುಪ್ರಮಾಣ ಪ್ರಾಪ್ತವಾದಿಕೊಳ್ಳುತ್ತಾದ್ದಲ್ಲಿ.
 ಆದರೂ ನಾನು ಕಮರಣಾಂಚರಿಸುತ್ತಲೇ ಇರುವೆನು. ೭೨

ನಾನು ಅಲಸ್ಯವನ್ನು ಬಿಟ್ಟು ಕಮರಣಾಂಚರಿಸದಿದ್ದರೆ, ಪಾಧರ,
 ಎಲ್ಲರೂ ಸರ್ವಥಾ ನಷ್ಟಸ್ಸೇ ಅನುಕರಿಸುವರು. ೭೩

ನಾನು ಕಮರಣಾಡದೇ ಹೋದರೆ ಈ ಲೋಕಗಳು ಹಾಳಾಗು
 ವವು, ನಾನು ಲೋಕಸಂಕರ ವಾಡುವನೆಂದೆನಿಸುವೆನು. ನಾನು ಈ
 ಪ್ರಜಿಗಳ ನಾಶಕ್ಕೆ ಕಾರಣನಾಗುವೆನು. ೭೪

ಸಕ್ತಾಃ ಕರ್ಮಣೈವಿದ್ವಾಂಸೋ ಯಥಾ ಕುರ್ವಂತಿ ಭಾರತ |
 ಕುರ್ಯಾದ್ವಿದ್ವಾಂಸ್ಥಾಸಕ್ತಾಃ ಕೀರ್ತನಲೋಕಸಂಗ್ರಹಂ || ೨೫ ||
 ನ ಬುದ್ಧಿಭೇದಂ ಜನಯೀದಜ್ಞಾನಾಂ ಕರ್ಮಸಂಗಿನಾಂ |
 ಜೋಷಯೀತ್ವರ್ವಕರ್ಮಾಣಿ ವಿದ್ವಾನ್ಯಾಕ್ರೋ ಸಮಾಚರನ್ | || ೨೬ ||
 ಪ್ರಕೃತೀಃ ಕ್ರಿಯನೂಜಾನಿ ಗುಣಃ ಕರ್ಮಾಣಿ ಸರ್ವಶಃ |
 ಅಹಂಕಾರವಿಮೂರ್ಧಾತ್ಮಾ ಕರ್ತಾರಹಯಿತಿ ಮನ್ಯಾತೀ | || ೨೭ ||
 ತತ್ತ್ವವಿತ್ತು ಮಹಾಬಾದೋ ಗುಣಕರ್ಮವಿಭಾಗಂಸೋ |
 ಗುಣಾ ಗುಣೇಷು ವರ್ತಣಂತ ಇತಿ ಮತ್ವಾ ನ ಸಜ್ಜಾತೀ | || ೨೮ ||
 ಪ್ರಕೃತೀಗುಣಸಂಮೂರ್ಧಾಃ ಸಜ್ಜಂತೀ ಗುಣಕರ್ಮಸು !
 ತಾನಕೃತ್ಯಾವಿದೋ ಮಂದಾಸ್ | ಶ್ರೀತ್ಯಾವಿನ್ಯಾ ವಿಜಾಲಯೀತಾ || ೨೯ ||

ಭಾರತಾ, ಆವಿದ್ವಾಂಸರು ಕರ್ಮಾಸಕ್ತರಾಗಿ ಹೇಗೆ ಕರ್ಮವೂ
 ದುರೋಹಾಗೆ ಲೋಕಸಂಗ್ರಹಿತ ಇಚ್ಛಿಯಿಂದ ವಿದ್ವಾಂಸರು ಅನಾಸಕ್ತ
 ರಾಗಿ ಕರ್ಮವೂದತ್ತಕ್ರದ್ದು. || ೨೫ ||

ಆಜ್ಞಾರಾದ ಕರ್ಮಾಸಕ್ತ ಜನರ ಮನಸ್ಸಿನಲ್ಲಿ ಕರ್ಮಗಳ ಬಗ್ಗೆ
 ಜ್ಞಾನಿಗಳು ಆವಿಶ್ವಾಸವನ್ನಾಂಟುವಾಡಬಾರದು. ವಿದ್ವಾಂಸರು ತಾವು
 ಸ್ವಾತಃ ಯೋಗಯುಕ್ತರಾಗಿ ವರ್ತಿಸುತ್ತ ಸರ್ವಕರ್ಮಗಳನ್ನು ಆಜ್ಞಾರಿಂದ
 ವಾಡಿಸಬೇಕು. || ೨೬ ||

ಪ್ರಕೃತಿಯ ಗುಣಗಳಿಂದ ಕರ್ಮಗಳು ಆಗುತ್ತಿರಲು ಆಹಂ
 ಬುದ್ಧಿಯಿಂದ ಮೂರ್ಧನಾದವನು, ತಾನೇ ಪೂರುಷವನು ಎಂದು ತಿಳಿಯು
 ವನು. || ೨೭ ||

ಅದರೆ ಅಜ್ಞಾನಾ, ಗುಣಕರ್ಮಗಳ ಈ ತಾತ್ಪರ್ಯಕ ಸಂಬಂಧವನ್ನೀರಿ
 ತವನು ಇದೆಲ್ಲ ಗುಣಗಳ ಅಟಪೆಂದು ತಿಳಿದು ಅಸಕ್ತನಾಗುವ
 ದಿಲ್ಲಿ. || ೨೮ ||

ಪ್ರಕೃತಿಯ ಗುಣಗಳಿಂದ ಹೋಹಿತರಾದವರು ಗುಣಕರ್ಮಗಳಲ್ಲಿ
 ಅಸಕ್ತರಾಗುತ್ತಾರೆ. ಪೂರ್ಣಜ್ಞಾನವಿಲ್ಲದ ಆ ಮಂದಬುದ್ಧಿ ಜನರ ಮನ
 ಸ್ವಿನಲ್ಲಿ ಕರ್ಮದ ಬಗ್ಗೆ ಜ್ಞಾನಿಗಳು (ಕರ್ಮತ್ವಾಗಮಾಡಿ) ಸಂಶಯವ
 ನ್ನಾಂಟು ವಾಡಬಾರದು. || ೨೯ ||

ಮಂಡಿ ಸವಾರಣೆ ಕರ್ಮಾರ್ಥಣೆ ಸಂಸ್ಕಾರದ್ವಾತ್ಮೆಚೇತನಾ |
ನಿರಾಶೀನಿರ್ಮಲವೋ ಭೂತಾನ್ಯ ಯುದ್ಧಾಷ್ಟಿಪಿಗತಜ್ಞರಃ ॥ ೫೦ ॥

ಯೇ ನೇ ಮತಮಿದಂ ನಿತ್ಯಮನಸುತ್ತಿಷ್ಠಂತಿ ಮಾನವಾಃ |
ಶ್ರದ್ಧಾವಂತೋಽನಸೂರ್ಯಂತೋಮುಜ್ಞಂತೋಽಪಿಕರ್ಮಭ್ರಿಃ ॥ ೫೧ ॥

ಯೇ ತ್ವೇತದಭ್ಯಾಸಾಯಂತೋ ನಾಸುತ್ತಿಷ್ಠಂತಿ ನೇ ಪಂತಂ |
ಸರ್ವಜ್ಞಾನವಿಮಾಧಾಂಸ್ತಾನ್ಯಾದಿ ನಷ್ಟಾನಚೇತಸಃ ॥ ೫೨ ॥

ಸದ್ಯಶಂ ಜೀಷ್ಟತೇ ಸ್ವಸ್ಯಾಃ ಪ್ರಕೃತೀಜ್ಞಾನಸವಾನಪಿ |
ಪ್ರಕೃತಂ ಯಾಂತಿ ಭೂತಾನಿ ನಿಗ್ರಹಃ ಕಂ ಚರಿಷ್ಟತಿ ॥ ೫೩ ॥

ಇಂದ್ರಿಯಸ್ಯೇನಿಃ ಯಸ್ಯಾಧೀರ್ ರಾಗದೈಷೌ ವ್ಯವಸ್ಥಿತಾ |
ತಯೋರ್ ವರಮಾಗಜ್ಞೀತ್ತೌ ಹ್ಯಾಸ್ಯ ಪರಿಪಂಥಿನೌ ॥ ೫೪ ॥

ಆತ್ಮನಿಷ್ಟಬುದ್ಧಿಯಿಂದ ಸರ್ವ ಕರ್ಮಗಳನ್ನು ನನಗೆ ಅರ್ಪಿಸಿ
ಅಶಾಮಮತಾದಿಗಳನ್ನು ಬಿಟ್ಟು ದುಃಖರಹಿತನಾಗಿ ಯುದ್ಧಮಾಡು. ೫೦

ಈ ನನ್ನ ಮತದಂತೆ ನಿತ್ಯವತ್ತಿಸುವ ದೊರ್ಷಬುದ್ಧಿಯಲ್ಲದ ಶ್ರದ್ಧಾ
ವಂತರು ಕರ್ಮಬಂಧನದಿಂದ ಸಹ ಮುಕ್ತರಾಗುತ್ತಾರೆ. ೫೧

ಆದರೆ ಈ ನನ್ನ ಮತವನ್ನು ನಿಂದಿಸಿ ಅದರಂತೆ ನಡೆಯಿದರುವವರು
ಸರ್ವಜ್ಞಾನಶಾಸನ್ಯರೂ ನಷ್ಟಬುದ್ಧಿಯವರೂ ಆಗುತ್ತಾರೆ. ೫೨

ಜ್ಞಾನಿಯು ಸಹ ತನ್ನ ಪ್ರಕೃತಿಗನುಗುಣವಾಗಿಯೇ (ಸ್ವಭಾವಕ್ಕೆ
ನುಗುಣವಾಗಿ)ನಡೆಯುತ್ತಾನೆ. ಎಲ್ಲ ಭೂತಮಾತ್ರರು ತಮ್ಮ ಪ್ರಕೃತಿಯನ್ನು
ನುಸರಿಸುವರು. ಪ್ರಕೃತಿಯ (ಸ್ವಭಾವದ) ನಿರುದ್ಧ ನಿಗ್ರಹದ ಆಟವೇನು
ಸಾಗಬೇಕು? ೫೩

ಇಂದ್ರಿಯ ಹಾಗೂ ಇಂದ್ರಿಯವಿಷಯ ಇವುಗಳ ನಡುವಿನ ಪರ
ಸ್ವರ ರಾಗದೈಷಗಳು ನಿಸಗೆಸಿದ್ಧವಾದವರು. ಮನುಷ್ಯನು ಅಷಗೆ
ಇಗೆ ವರ್ಕನಾಗಕೂಡದು. ಅವು ಅವನ ಕತ್ತಿಗಳು. ೫೪

ಶ್ರೀಯಾಸ್ಪದಮೋರ್ವೀ ವಿಗುಣಃ ಪರಧರ್ಮಾರ್ಥಸ್ವಸುಷ್ಟಿತಾತ್ |
ಸ್ವಧರ್ಮೋರ್ವಿನಿಧನಂ ಶ್ರೀಯಃ ಪರಧರ್ಮೋರ್ವಿಭರ್ಯಾವಹಕಃ || ೪೫ ||

ಅಜುರ್ ಉವಾಚ—

ಅಥ ಕೇನ ಪ್ರಯುಕ್ತೋರ್ವಿಯಂ ಸಾಪಂ ಚರ್ತತಿ ಪೂರುಷಃ |
ಅನಿಖ್ಯಾಸ್ಯಾಪಿ ವಾಪ್ಯಾರ್ವಿಯ ಬಲಾದಿವ ನಿಯೋಜಿತಃ || ೪೬ ||

ಶ್ರೀಭಗವಾಸುನಾಚ—

ಕಾಮು ಏಷ ಕೌರೀಧ ಏಷ ರಜೋಗುಣಸಮುದ್ಧವಃ |
ಮಹಾಶನೋ ಮಹಾಪಾಪ್ಯಾ ವಿಧ್ಯೋನಮಿಹ ಸೈರಿಣಂ || ೪೭ ||
ಧೂಮೇನಾವಿಯತೇ ವಸ್ತಿಯರ್ಥಾದಶೋರ್ವೀ ಮಲೀನ ಚ |
ಯಥೋಲ್ಪೀನಾವೃತೋ ಗಭರ್ವಸ್ತಧಾ ತೇನೇದಪಾವೃತಂ || ೪೮ ||
ಅವೃತಂ ಜಾತಿನಮೇತೇನ ಜಾತಿನಿನೋ ನಿತ್ಯಸೈರಿಣಾ |
ಕಾಮರೂಪೇಣ ಕೌರೀಯ ದುಷ್ಪೂರೀಜಾನಲೀನ ಚ || ೪೯ ||

ಒಳ್ಳೆ ನೀತಿಯಿಂದ ಆಚರಿಸಿದ ಪರಧರ್ಮಕ್ಕೊಂತಲೂ ಕೆಲವು ಅಂಶಗಳಲ್ಲಿ ಹೀನವಿದ್ದರೂ ಸ್ವಧರ್ಮವು ಹೆಚ್ಚು ಶ್ರೀಯಸ್ವರವು. ಸ್ವಧರ್ಮಾಚರಣವಾಡುತ್ತಿರಲು ಮರಣ ಬಂದರೂ ಆದು ಶ್ರೀಯಸ್ವರವು. ಪರಧರ್ಮವು ಭಯಕಾರಕವು.

ಅಜುರ್ ನನು ಅಂದದ್ದು— ಕೃಷ್ಣನೇ, ತನ್ನ ಇಂದ್ರಿಯ ಇಲ್ಲಿದ್ದರೂ ಬಲದಿಂದ ಕೈಹಿಡಿದು ಯಾರೋ ವಾಡಿಸುತ್ತಿರುವಂತೆ ಈ ಪುರುಷನು ಯಾರ ಪ್ರೇರಣೆಯಿಂದ ಪಾಪವನ್ನಾಚಿರಿಸುವನು?

ಕೃಷ್ಣನು ಅಂದದ್ದು— ರಜೋಗುಣದಿಂದ ಉತ್ಸನ್ಮಾದ, ಎಂದೂ ಶ್ವಾಸವಾಗದ, ಮಹಾ ಪಾಪಿಯಾದ ಈ ಕೂಮಾರುವುತ್ತು ಕೌರೀಧರ್ವ ಈ ಲೋಕದಲ್ಲಿ ಶತ್ರುಗಳಿಂದು ತಿಳಿ.

ಬೆಂಕಿಯು ಹೊಗೆಯಿಂದ, ಕನ್ನಡಿಯು ಧೂಲಿಯಿಂದ, ಗಭರ್ವವು ಚೇರಿಲದಿಂದ ಮುಖ್ಯಲ್ಪಟ್ಟಿರುವಂತೆ ಜೀವಾತ್ಮನು ಆ ಕಾಮದಿಂದ ಆಜ್ಞಾದಿಸಲ್ಪಟ್ಟಿದ್ದಾನೆ.

ಆಜುರ್ ನಾ, ನಿತ್ಯ ಪೈರಿಯಾದ, ಶ್ವಾಸಿಯನ್ನರಿಯದ, ಈ ಕಾಮರೂಪ ಅಗ್ನಿಯಿಂದ ಜಾತಿನಿಗಳ ಜಾತಿನವು ಮುಖ್ಯಲ್ಪಟ್ಟಿದೆ.

ಇಂದ್ರಿಯಾಳೆ ಮನೋ ಬುದ್ಧಿ ರಸ್ತೆ ಧಿಷ್ಟಾ ನಮುಂಚ್ಯೈ |
 ವಿಶ್ವೇನಿಂದೊಹಯೆ ತೈಷೆ ಜಿಷ್ಣಾನವಾವೃತ್ಯೈ ದೇಹಿನವು || ೪೦ ||
 ತಸ್ತಾತ್ವಾನಿಂದ್ರಿಯಾಳ್ಯಾದೌ ನಿಯಮ್ಯ ಭರತರ್ವಭ |
 ಸಾಪ್ಯಾನಂ ಪ್ರಜಣಿ ಹೈನಂ ಜಿಷ್ಣಾನವಿಜಿಷ್ಣಾನನಾಶನವು || ೪೧ ||
 ಇಂದ್ರಿಯಾಳೆ ಪರಾಜಾತ್ಯಹುರಿಂದ್ರಿಯೇಭ್ಯಃ ಪರಂ ಮನಃ |
 ಮನಸಸ್ತು ಪರಾ ಬುದ್ಧಿಯೋರೇ ಬುದ್ಧಿಃ ಪರತಸ್ತು ಸಃ || ೪೨ ||
 ಕಿವಂ ಬುದ್ಧಿಃ ಪರಂ ಬುದ್ಧಾಷ್ಟ ಸಂಸ್ಥಭಾತ್ಯಾನವಾತ್ಯನಾ |
 ಜಣಿ ಶತ್ರುಂ ಮಹಾಬಾಹೋ ಕಾಮುಕಾವಂ ದುರಾಸದವು || ೪೩ ||

ಇತಿ ಶ್ರೀಮಂಧುಗವಧೀತಾಯಾಂ ಕರ್ಮಯೋಗೋ ನಾಮ
 ಶ್ವತೀಯೋಧಾಯ:

ಇಂದ್ರಿಯಮನಸಬುದ್ಧಿಗಳೇ ಇದರ ಅಶ್ರಯಸ್ಥಾನಗಳು. ಇವುಗಳ ಮುಂಭಾಂತರ ಬಾಧ್ಯಾನವನ್ನು ಮುಂಬ್ರಿ ಇದು ಜೀವವನ್ನು ಮೋಹಿಸುತ್ತದೆ. ೪೦

ಅದುದರಿಂದ ಭಾರತನೇ, ನಿಂತು ಇಂದ್ರಿಯಗಳನ್ನು ಸಂಯುಕ್ತಿ ಜಾಳಾನವಿಜಿಷ್ಣಾನನಾಶಿಯಾದ ಈ ಪಾಪಿಷ್ಟ ಕಾಮನನ್ನು ಕೊಂಡು ಬಿಡು. ೪೧
 ಈ ವಿಷಯಗಳಿಗಂತ ಇಂದ್ರಿಯಗಳು, ಅವುಗಳಿಗಂತ ಮನವು, ಅದಕ್ಕಿಂತ ಬುದ್ಧಿಯು, ಬುದ್ಧಿಗಿಂತ ಅತ್ಯವು, ಹೀಗೆ ಒಂದಕ್ಕೊಂದು ಶ್ರೀಷ್ಟವಾದವುಗಳು. ೪೨

ಹೀಗೆ ಬುದ್ಧಿಗಿಂತ ಶ್ರೀಷ್ಟವಿರುವ ಅತ್ಯನನ್ನರಿತುಕೊಂಡು, ಅತ್ಯನಿಂದ ಅಂದರೆ ಸ್ವಪ್ರಯತ್ನದಿಂದ ಅತ್ಯನನ್ನು ಸ್ಥಿರಮಾಡಿ, ಅಜುಂನಾ, ಈ ಅಸಾಧ್ಯವಾದ ಕಾಮರೂಪ ಶತ್ರುವನ್ನು ಮುರಿದುಬಿಡು. ೪೩

ಶ್ರೀಮಂಧುಗವಧೀತಯ ಸುಲಭ, ಸರಲ ಕಣ್ಣದ ಭಾಷಾಂಶರದ
 ಇನೆಯ ಅಧ್ಯಾಯವು ಸಮಾಪ್ತವು.

ನಾಲ್ಕನೆಯ ಅಧ್ಯಾಯವು.

ಶ್ರೀಭಗವಾಸುವಾಚ—

ಇನುಂ ವಿವಸ್ತುತೇ ಯೋಗಂ ಶೈಲಿಕ್ರಾತಿವಾಸಹಮವ್ಯಯಂ |
 ವಿವಸ್ವಾಸ್ತನವೇ ಪ್ರಾಹ ಮನುರಿಕ್ವಾಸ್ತವೇಽಬ್ರವೀತ್ | ॥ ೧ ॥
 ಏವಂ ಹರಂಪರಾಪಾಪ್ತಮಿವನುಂ ರಾಜಷ್ರಯೋ ವಿದುಃ |
 ಸ ಕಾಲೇನೇಹ ಮಹತಾ ಯೋಗೋ ನಷ್ಟಃ ಪರಂತಪ | ॥ ೨ ॥
 ಸ ಏವಾಯಂ ಮಯಾ ತೇಽಧ್ಯ ಯೋಗಃ ಶೈಲಿಕ್ರಾತಿಃ ಪುರಾತನಃ |
 ಭಕ್ತೋಽಸಿ ಮೇ ಸಖಾ ಚೇತಿ ರಹಸ್ಯಂ ಹೈತದುತ್ತಮಂ | ॥ ೩ ॥

ಅಜುರ್ನ ಉವಾಚ—

ಅಪರಂ ಭವತೋ ಜನ್ಮ ಪರಂ ಜನ್ಮ ವಿವಸ್ತುತಃ |
 ಕಥಮೇತದ್ವಿಜಾಸೀಯಾಂ ತ್ವಮಾದೌ ಶೈಲಿಕ್ರಾತಾಸಿತ | ॥ ೪ ॥

ಶ್ರೀಕೃಷ್ಣನು ಅಂದದ್ವಾ— ಈ ಅವ್ಯಯವಾದ ಯೋಗವನ್ನು ನಾನು
 ಸೂರ್ಯನಿಗೆ ಹೇಳಿದೆನು. ಅವನು ಮನುವಿಗೆ, ಮನುವು ಇಕ್ಷಾಪುಕುವಿಗೆ
 ಹೇಳಿದೆನು. ८

ಹೀಗೆ ಪರಂಪರೆಯಿಂದ ಪ್ರಾಪ್ತವಾದ ಈ ಯೋಗವನ್ನು ರಾಜಷ್ರ
 ಗಳು ಅರಿತುಕೊಂಡರು. ಪರಂತಪನೇ, ಈ ಯೋಗವು ಮಹಾನ್ ಕಾಲ
 ಗತಿಯಿಂದ ಲಪ್ತವಾಯಿತು. ९

ನೀನು ನನ್ನ ಭಕ್ತನೂ ಗೆಳೆಯನೂ ಇರುವದರಿಂದ ಈ ಉತ್ತಮರಹ
 ಸ್ವವನ್ನು, ಈ ಪುರಾತನ ಯೋಗವನ್ನು ನಾನು ನಿನಗೆ ಈಗ ಹೇಳಿದೆನು. १०

ಅಜುರ್ನನು ಅಂದದ್ವಾ— ನಿನ್ನ ಜನ್ಮವು ಈಚೆಗಿನದು. ವಿವಸ್ವಾಸನ
 ಜನ್ಮವು ಅದಕ್ಕೂ ಹೊದಲು ಅದದ್ವಾ. ನೀನು ಈ ಯೋಗವನ್ನು ಈ ಹೊದಲು
 ಉಪದೇಶಿಸಿರುವಿಯೆಂದು ತಿಳಿಯುವ ಬಗೆ ಹೇಗೆ? ११

ಶ್ರೀಭಗವಾನುವಾಚ—

ಬಹೂನಿ ಮೇರೆ ವ್ಯತೀತಾನಿ ಜಸ್ತಾನಿ ತವ ಜಾರ್ಜನ |
 ತಾನ್ಯಂ ಹೇದ ಸವಾರಳಿ ನ ತ್ವಂ ಹೇತ್ತ ಪದಂತಪ || ೫ ||
 ಅಜೋಽಪಿ ಸನ್ಮಷಯಾತ್ಮಾ ಭೂತಾನಾಮಿಶ್ವರೋಽಪಿ ಸನ್ |
 ಪ್ರಕೃತಿಂ ಸಾಮಧಿಷ್ಠಾಯಂ ಸಂಭವಾಪ್ಯತ್ವವಾಯಂಯಾ || ೬ ||
 ಯದಾ ಯದಾ ಹಿ ಧರ್ಮಸ್ಯ ಗ್ಲಾನಿಭರವತಿ ಭಾರತ |
 ಅಭ್ಯಂತಾನಮಧರ್ಮಸ್ಯ ತದಾತ್ಮಾನಂ ಸ್ಯ ಜಾಪ್ಯಹಂ || ೭ ||
 ಪರಿಶ್ರಾಣಾಯ ಸಾಧೂನಾಂ ವಿಸಾಶಾಯ ಚ ದುಷ್ಟತಾಂ |
 ಧರ್ಮಸಂಸ್ಥಾಪನಾಧಾರಂ ಸಂಭವಾಮೀ ಯುಗೇ ಯುಗೇ || ೮ ||
 ಜನ್ಮ ಕರುಂ ಚ ಮೇರೆ ದಿವ್ಯಪೌರಂ ಯೋರೆ ವೇತ್ತಿ ತತ್ತ್ವತಃ |
 ತೈಕ್ರಾಂ ದೇಹಂ ಪ್ರಸರಣನ್ಯಾಸೈತಿ ವರಾಮೇತಿ ಸೋಽಜುಂನ || ೯ ||

ಕೃಷ್ಣನು ಅಂದದ್ದು — ಆರ್ಜನಾ, ನನಗೆ ಒಹಳ ಜನ್ಮಗಳಾಗಿ
 ಹೊಗಿರುವವು. ನಿಷ್ಪವಾದರೂ ಎಷ್ಟೋ ಜನ್ಮಗಳಾಗಿರುವವು. ಅವೇ
 ಲ್ಲವಗಳನ್ನ ನಾನು ಬಲ್ಲೆನು, ಹೀನು ಅರಿಯೆ. ೫

ಅವ್ಯಯಾತ್ಮನಾದ ನಾನು ಜನ್ಮರಹಿತನೂ, ಭೂತಗಳ ಸಾಮ್ರಾಜ್ಯಾಂಶ
 ಇದ್ದರೂ ಸನ್ಮ ಮಾರ್ಯಾಶಕ್ತಿಯಿಂದ ನನ್ನ ಪ್ರಕೃತಿಯನ್ನಾಶಿಸಿ ನಾನು
 ಜನ್ಮವನ್ನೆತ್ತುವೆನು. ೬

ಭಾರತಾ, ಯಾವ ಯಾವ ಕಾಲಗಳಲ್ಲಿ ಧರ್ಮಗ್ಲಾನಿಯಾ ಅಧ
 ವೋರ್ತುಷಣವೂ ಆಗುವದೋ ಆಯಾ ಕಾಲಗಳಲ್ಲಿ ನಾನು ಜನ್ಮತಾಳು
 ವೆನು. ೭

ಸಾಧುಸಂರಕ್ಷಣಾರ್ಥವಾಗಿಯಾ ದುಷ್ಟಸಂಹಾರಾರ್ಥವಾಗಿಯಾ
 ಧರ್ಮಸಾಧಾರಣವಾಗಿಯಾ ಯುಗಯುಗದಲ್ಲಿ ನಾನು ಹುಟ್ಟು
 ವೆನು. ೮

ಈ ಪ್ರಕಾರವಾಗಿ ನನ್ನ ದಿವ್ಯ ಜನ್ಮಕರ್ಮಗಳ ತತ್ವವನ್ನು ತಿಳಿದ
 ವನು ಈ ದೇಹವನ್ನು ತೊರೆದಮೇಲೆ ಎಡಡನೇ ಜನ್ಮವನ್ನು ಹೊಂದದೇ
 ನನ್ನದೇಗೆ ಬರುವನು. ೯

ವೀತರಾಗಬೆಯಕ್ಕೂರ್ಥಾ ಮನ್ಯಾಯಾ ಮಾಮುಸಾಶ್ರಿತಾಃ ।
 ಬಹವೋ ಜ್ಞಾನತಪಸಾ ಪೂತಾ ಮದ್ವಾವಮಾಗತಾಃ ॥ ೧೦ ॥
 ಯೇ ಯಥಾ ಮಾಂ ಪ್ರಪದ್ಯಂತೇ ತಾಂಸ್ತದ್ವೈವ ಭಜಾಮ್ಯಹಂ ।
 ಮನು ವತ್ತಾರ್ಥಸುನವರ್ತಣತೇ ಮನುಷ್ಯಾಃ ಪಾಂಚ ಸರ್ವತಃ ॥ ೧೧ ॥
 ಕಾಂಕ್ಷಂತಃ ಕರ್ಮಣಾಂ ಸಿದ್ಧಂ ಯಂತ ಇಹ ದೇವತಾಃ ।
 ಪ್ರಿಪ್ರಂ ಹಿ ಮಾನುಷೇ ಲೋಕೇ ಸಿದ್ಧಿಭವತಿ ಕರ್ಮಜಾ ॥ ೧೨ ॥
 ಜಾತುರ್ವರ್ಣಣಂ ಮಂತ್ರಾ ಸೃಷ್ಟಂ ಗುಣಕರ್ಮವಿಭಾಗತಃ ।
 ತಸ್ಯ ಕರ್ತಾರಮಾಪಿ ಮಾಂ ವಿದ್ಧಾಕರ್ತಾರಮಾಪ್ಯಯಂ ॥ ೧೩ ॥
 ನ ಮಾಂ ಕರ್ಮಾಣಿ ಲಿಂಪಂತಿ ನ ನೇ ಕರ್ಮಫಲೇ ಸೃಂಹಾ ।
 ಇತಿ ಮಾಂ ಯೋರ್ಥಿಜಾನಾತಿ ಕರ್ಮಭಿನ್ರ ಸಬದ್ಧತೇ ॥ ೧೪ ॥
 ಏವಂ ಜ್ಞಾತಾ ರ್ವತಂ ಕರ್ಮ ಪೂರ್ವೇರಪಿ ಮುಮುಕ್ಷುಭಿಃ ।
 ಕುರು ಕರ್ಮ್ಯವ ತಸ್ಯಾತ್ಮಂ ಪೂರ್ವೇಃ ಪೂರ್ವತರಂ ರ್ವತಂ ॥ ೧೫ ॥

ಆಸ್ತ್ರೀ, ಭಂಗ, ಕೈರೂರ್ಥರಹಿತರು, ನಸ್ತಲಿ ತಸ್ಯಾಯರಾದವರು, ನಸ್ತ
 ಆಶ್ರಯಕ್ಕೆ ಬಂದವರು, ಜ್ಞಾನರೂಪ ತಪಸ್ಸಿನಿಂದ ಶುಧಿರಾದ ಬಹು
 ಜನರು, ಸಾಯಂಜ್ಯಮುಕ್ತಯನ್ನ ಪಡೆದಿರುವರು. ೧೦

ನಸ್ತನ್ನ ಯಾರು ಯಾವ ರೀತಿಯಂದ ಭಜಿಸುವರೋ ಅವರಿಗೆ
 ನಾನು ಅದೇ ರೀತಿಯಂದ ಘಲಕೆಡುವೆನು. ಪಾಂಚ, ಮನುಷ್ಯರು ಎಲ್ಲ
 ಪ್ರಕಾರವಾಗಿ ನಸ್ತ ಮಾರ್ಗವನ್ನೇ ಅನುಸರಿಸುವರು. ೧೧

ಕರ್ಮಘಲದಾಶಯಂದ ಜನರು ಏಂಕ್ಕು ದೇವತೆಗಳನ್ನು ಪೂಜಿಸುವರು.
 ಮನುಷ್ಯಲೋಕದಲ್ಲಿ ಕರ್ಮಘಲವು ತೀಪ್ರವೇ ಪ್ರಾಪ್ತವಾಗುವದು. ೧೨

ಗುಣಕರ್ಮನು ಸಂಧಾನದಿಂದ ನಾನು ಜಾತುರ್ವರ್ಣಣವನ್ನು ಸೃಜಿ
 ಸಿದೆನು. ಅವ್ಯಯ ಅಕಶ್ಯಾವಾದ ನಾನೇ ಅದರ ಕಶ್ಯಾವೆಂದು ತಿಳಿ. ೧೩

ನವಗೆ ಕುರ್ವದ ಲೇಪವಾಗೆದು, ನನಗೆ ಕರ್ಮಘಲದಾಶಯಿಲ್ಲ,
 ಎಂಬದನ್ನು ತಿಳಿಯಂವಾನು ಕರ್ಮದಿಂದ ಬದ್ಧನಾಗುವದಿಲ್ಲ. ೧೪

ಪೂರ್ವದ ಮುಮುಕ್ಷುಗಳಾದರೂ ಈ ಕಶ್ಯಾವನ್ನರಿತು ಕರ್ಮ ಮಾಡಿ
 ದರು. ಆದುದರಿಂದ ಪ್ರಾಚೀನರು ಮಾಡಿದಂತೆ ಪುರಾತನನಾಡ ಕರ್ಮ
 ವಷ್ಣೇ ನೀನಾದರೂ ವಾದು. ೧೫

ಕಂ ಕಮರ್ ಕಮರ್ಹೆತಿ ಕವಯೋಽಪೃತ್ರ ಮೋಹಿತಾಃ ।
ತತ್ತೇ ಕಮರ್ ಪ್ರವಕ್ಷಾಮು ಯಜ್ಞಾ ಜಾಣಾ ತಪ್ಸೋಽಕ್ಷೇಸೇತಶಭಾತ್
॥೧೬॥

ಕಮರ್ಹೋಽಕ್ಷಾಪಿ ಚೋಽದ್ಧವ್ಯಂ ಚೋಽದ್ಧವ್ಯಂ ಚ ವಿಕಮರ್ಣಃ ।
ಅಕಮರ್ಣಾಭಾ ಚೋಽದ್ಧವ್ಯಂ ಗಹನಾ ಕಮರ್ಹೋ ಗತಿಃ ॥೧೭॥
ಕಮರ್ಣಾಕಮರ್ ಯಃ ಪಕ್ಷೇದಕಮರ್ಣಃ ಚ ಕಮರ್ ಯಃ ।
ಸ ಬುದ್ಧಿಮಾನ್ಯನುಪ್ಯೇಷು ಸ ಯುಕ್ತಃ ಕೃತ್ಯಾಕಮರ್ಕೃತ್ರ ॥೧೮॥
ಯಸ್ಯ ಸರ್ವೇ ಸಮಾರಂಭಾಃ ಕಾಮಸಂಕಲ್ಪವರ್ಚಿತಾಃ ।
ಜಾಣಾಗ್ನಿದಗ್ನಿಕಮರ್ಣಾಂ ತಮಾಹುಃ ಪಂಡಿತಂ ಬುಧಾಃ ॥೧೯॥
ತತ್ತ್ವಕ್ಷಾಪ ಕಮರ್ಣಾಂಲಾಸಂಗಂ ನಿತ್ಯತ್ವಪ್ರತ್ಯೇ ನಿರಾಶ್ಯಂ ।
ಕಮರ್ಣಾಭಿಪ್ರವೈಶ್ಲೋಽಪಿ ಸ್ವೇವ ಕಂಜಿತ್ವದೋತಿ ಸಃ ॥೨೦॥

ಕಮರ್ವಾವುದು, ಅಕಮರ್ವಾವುದು ಎಂಬ ವಿವರ್ಯಾಕ್ಯೈ ವಿದ್ವಾಂಸರು
ಸಹ ಭೂಮಬದುವರು. ಅದುದಿಂದ ಆ ಕಮರ್ಣಾನವನ್ನು ನಿನಗೆ
ಹೋಳುವೆನು. ಆ ಜಾಣಾವು ನಿನ್ನನ್ನು ಕಮರ್ಣಬಂಧನದಿಂದ ಮುಕ್ತವಾದು
ವದು. ೧೬

ಕಮರ್ವೆಂದರೇನು, ವಿಕಮರ್ (ನಿಷಿದ್ಧ) ವೆಂದರೇನು ಆಕಮರ್
ವೆಂದರೇನು ಇದನ್ನು ತಿಳಿದುಕೊಳ್ಳುತ್ತಕ್ಕದ್ದು. ಯಾಕಂದರೆ ಕಮರ್ದ ತತ್ವವೇ
ತಿಳಿಯಲು ಕರಿಣವೇ. ೧೭

ಕಮರ್ದಲ್ಲಿ ಆಕಮರ್ವನ್ನಾಗಿ, ಆಕಮರ್ದಲ್ಲಿ ಕಮರ್ವನ್ನಾಗಿ ಸೋಽದು
ವವನು ಮನುಪ್ಯಾರಲ್ಲಿ ಬುದ್ಧಿವಂತಸ್ಸಬೀಕು. ಅವನೇ ಯೋಗಿಯು
ಕ್ತನು ಮತ್ತು ಸಮಸ್ತ ಕಮರ್ಕಾರಿಯು. ೧೮

ಯಾವನು ಕಾಮಸಂಕಲ್ಪವಿರಹಿತನಾಗಿ ಕಮರ್ಗಳನ್ನಾರಂಭಿಸು
ವನೋ ಯಾವನ ಕಮರ್ಣಬಂಧನವು ಜಾಣದ ಬೆಂಕಿಯಿಂದ ಸುಪ್ತಿರು
ವದೋ ಅಂಥವನಿಗೆ ಜಾಣಿಗಳು ಪಂಡಿತಸ್ಸನ್ನವರು. ೧೯

ಕಮರ್ಣಾಂಲದಲ್ಲಿ ಅನಾಸಕ್ತನಾಗಿ ನಿತ್ಯತ್ವಪ್ರತ್ಯನಿ ನಿರಾವಲಂಬಿಯೂ
ಉದವನು ಕಮರ್ದಲ್ಲಿ ಪ್ರವರ್ತಿಸಿದರೂ ನಿಷ್ಪಾಯನೇ ಸರಿ. ೨೦

ನಿರಾಶೀಯರುತ್ತಿತ್ತಾ ತ್ವಾ ಕೃತ್ತಿ ಸರ್ವಪರಿಗ್ರಹಃ |

ಶಾರಿರಂ ಕೇವಲಂ ಕರುಂ ಕುರುಕ್ಕಾ ಪ್ರೈತಿ ಕಿಲ್ಲಿಷಂ || ೨೮||

ಯಂದ್ರಜಾಫಲಾಭಸಂತುಷ್ಟಾ ದ್ವಾಂದ್ವಾತೀತೋ ವಿಮುತ್ತಃ |

ಸಮಃ ಸಿದ್ಧಾವಸಿದ್ಧಾ ಚ ಕೃತ್ವಾಪಿ ನ ನಿಬಧ್ಯತೇ || ೨೯ ||

ಗತಸಂಗಸ್ಯ ಮುಕ್ತಸ್ಯ ಜಾಳಾನಾವಸ್ಥಿತಜೀತಸಃ |

ಯಂಜಾಳಾ ಯಾಚರತಃ ಕರುಂ ಸಮರ್ಗಂ ಪ್ರವಿಲೀಯತೇ || ೩೦ ||

ಬ್ರಹ್ಮಾಪರಣಂ ಬ್ರಹ್ಮಹವಿಬ್ರಹ್ಮಹಾಗ್ರೌ ಬ್ರಹ್ಮಾ ಹುತಂ |

ಬ್ರಹ್ಮಾವತೇನ ಗಂತವ್ಯಂ ಬ್ರಹ್ಮಾಮ್ರಾಸವಾಧಿನಾ || ೩೧ ||

ದೈವಮೇವಾಪರೇ ಯಂಜಾಳಂ ಯೋಗಿನಃ ಪರ್ವಪಾಸತೇ |

ಬ್ರಹ್ಮಾಗ್ರಾವಪರೇ ಯಂಜಾಳಂ ಯಂಜಾಳಿನೈವೋಪಜ್ಞತಿ || ೩೨ ||

ನಿವಾಸಮಾ, ಅಂತಃಕರಣವಸ್ತು ಸಂಯುವಿಸಿದವನೂ, ಸರ್ವಸಂಗವಸ್ತು ಶೈಕ್ಷಿಸಿದವನೂ, ಬಿಯ ಶಾರಿರಿಕ ಕರುಂಗಳಸ್ತು ಮಾಡುತ್ತಿದ್ದರೂ ಅವುಗಳಿಂದ ಆವಸು ಬಧಿಸಾಗಿನು. ೨೮

ಜೀರ್ಣಿಜ್ಞಿಯಂದ ಪ್ರಾಸ್ತಾವಾದ ವಸ್ತುಗಳಿಂದ ತೃಪ್ತಸೂ, ದ್ವಾಂದ್ವಾತೀತನಿ, ಮತ್ತುರರಹಿತನಿ, ಸಿದ್ಧಾ ಅಸಿದ್ಧಾಗಳನ್ನು ಸಾಮಾಂದು ಲೆಕ್ಕಿಸುವವನೂ ಕರುಂಮಾಡಿದರೂ ಬಧಿಸಾಗಲಾರನು. ೨೯

ಜಾಳಾನಿಷ್ಠ ಮನಸುಳ್ಳ ಸಂಗರಹಿತ ಜೀವಸ್ತುಕ್ತಸು ಯಂಜಾಳಿನೋ ಸುಗ ಮಾಡಿದ ಕರುಂವು ಪರಮಾತ್ಮನಲ್ಲ ಲಂಬಕೊಂಡುವದು. ಆದುದರಿಂದ ಆವಸು ಬಧಿಸಾಗುವದಿಲ್ಲ. ೩೦

ಅರ್ವಣವು ಬ್ರಹ್ಮವು, ಹೊಮುದ್ರಷ್ಟವು ಬ್ರಹ್ಮವು, ಬ್ರಹ್ಮಗ್ರಿಯಲ್ಲಿ ಬ್ರಹ್ಮನಿಂದ ಆಹತಿ ಕೊಡಲ್ಪಡುವದು, ಎಂಬ ಭಾವನೆಯ ಮಾಲಕ, ಬ್ರಹ್ಮಕರು ಸವಾಧಿಯಲ್ಲಿರುವವಸು ಬ್ರಹ್ಮನಿಷ್ಠೇ ಪಡೆಯುವನು. ೩೧

ಎಷ್ಟೋ ಯೋಗಿಗಳು ದೇವತೆಗಳಿಗಾಗಿ ಯಂಜಾಳಿಮಾಡುವರು. ಕೆಲವರು ಬ್ರಹ್ಮವೆಂಬ ಅಗ್ನಿಯಲ್ಲಿ ಯಂಜಾಳಿಮುಕ್ತಾಂತರ ಯಂಜಾಳಿದ ಹೊಮುಮಾಡುವದು. ೩೨

ಶೋತ್ರದಿನೀಂದ್ರಿ ಯಾಣ್ವನ್ಯೇ ಸಂಯವಾಗ್ನಿ ಷು ಜುಹ್ಯತಿ |
 ಶಬ್ದಾದಿನ್ಮಿಷಯಾಸನ್ಯ ಇಂದ್ರಿ ಯಾಗ್ನಿ ಷು ಜುಹ್ಯತಿ || ೨೧ ||

ಸವಾರಣೀಂದ್ರಿ ಯಕವಾರಣಿ ಪ್ರಾಣಕವಾರಣಿ ಚಾಪರೇ |
 ಅತ್ಯಂ ಸಂಯವುಯೋಗಾಗ್ನಿ ಜುಹ್ಯತಿ ಜಾಳನದಿಂಸಿತೇ || ೨೨ ||

ದ್ರವ್ಯಯಂ ಜಾಳಸ್ತ ಪ್ರೋಯಂ ಜಾಳ ಯೋಗಯಂ ಜಾಳಸ್ತ ಧಾಪರೇ |
 ಸ್ವಾಧಾರ್ಯಯಂ ಜಾಳನಯಂ ಜಾಳತ್ತ ಯತಯಂ ಸಂತಿತವೃತ್ತಾಃ || ೨೩ ||

ಅಪಾನೇ ಜುಹ್ಯತಿ ಪ್ರಾಣಂ ಪ್ರಾಣೀಂಪಾನಂ ತಥಾಪರೇ |
 ಪ್ರಾಣಾಪಾನಗತೀ ದುದ್ದಾಧ್ವ ಪ್ರಾಣಾರೂಪಾಪರಾಯಂ ಕಾಃ || ೨೪ ||

ಅಪರೇ ನಿಯತಾಹಾರಾಃ ಪ್ರಾಣಾನ್ಮಿಷೇಷು ಜುಹ್ಯತಿ |
 ಸರ್ವೇಂದ್ರಾಷ್ಟೇತೀ ಯಂ ಜಾಳನಿದೋ ಯಂ ಜಾಳಸ್ತ ಹಿತೇತ್ಯಾಃ || ೨೫ ||

ಕೆಲವರು ಕೆವಿ ಮುಂತಾದ ಇಂದ್ರಿಯಗಳನ್ಯ ಸಂಯವಾಗ್ನಿಯಲ್ಲಿ
 ಹೋಮಿಸುತ್ತಾರೆ. ಕೆಲವರು ಶಬ್ದಾದಿವಿಷಯಗಳ ಅಹಂತಿಯನ್ಯ
 ಇಂದ್ರಿಯಾಗ್ನಿಯಲ್ಲಿ ಕೊಡುತ್ತಾರೆ. ೭೨

ಹಲವರು ಎಲ್ಲ ಇಂದ್ರಿಯಕರ್ಮಗಳನ್ಯ ಪ್ರಾಣಕರ್ಮಗಳನ್ಯ
 ಅತ್ಯಂ ಸಂಯವಯೋಗಪಂಬ ಅಗ್ನಿಯಲ್ಲ ಹೋಮಿಸುತ್ತಾರೆ. ೭೩

ಕರ್ಮಿಣ ಪ್ರತಿಗಳನ್ಯ ವಾಡುವ ಯತಿಗಳು ಕೆಲವರು ದ್ರವ್ಯಯಂ ಜಾಳ
 ವಸ್ತು, ತಪಯಂ ಜಾಳ ವಸ್ತು, ಯೋಗಯಂ ಜಾಳ ವಸ್ತು, ಸ್ವಾಧಾರ್ಯಯ ಯಂ ಜಾಳ ವಸ್ತು,
 ಜಾಳಸುಂ ಜಾಳ ವಸ್ತು ಹೀಗೆ ವಿವಿಧ ಯಂ ಜಾಳ ಗಳನ್ಯಾಚರಿಸುವರು. ೭೪

ಹಲವರು ಪ್ರಾಣವಸ್ತು ಅಪಾನದಲ್ಲಿ, ಅಪಾನವಸ್ತು ಪ್ರಾಣದಲ್ಲಿ
 ಹೋಮಿಸಿ ಪ್ರಾಣಾಪಾನಗತಿಯನ್ಯ ನಿರೋಧಿಸಿ ಪ್ರಾಣಾರೂಪದಲ್ಲಿ
 ನಿಮಗ್ನರಾಗುವರು. ೭೫

ಮಿಕ್ಕವರು ಕೆಲವರು ಆಹಾರವಸ್ತು ನಿಯಮಿಸಿ, ಪ್ರಾಣವಸ್ತು
 ಪ್ರಾಣದಲ್ಲಿಯೇ ಹೋಮಿಸುವರು. ಇವರೆಲ್ಲರೂ ಯಂ ಜಾಳ ತಪ್ಯವಸ್ತು ರಿತ
 ವರು, ಯಂ ಜಾಳ ದಿಂದ ಪಾಪವಸ್ತು ಕಳೆದವರು. ೭೬

ಯಜ್ಞ ಶಿಷ್ಟವೃತ್ತಭುಜೋ ಯಾಂತಿ ಬ್ರಹ್ಮಸನಾತನಂ |
ನಾಯಂ ಲೋಕೋಽಸ್ತ್ಯಿಯಜ್ಞ ಸ್ವಾಂತೋಽನ್ಯಃ ಸುರುಸತ್ತಮ | ||೫||
ಹನಂ ಬಹುವಿಧಾ ಯಜ್ಞ ವಿತತಾ ಬ್ರಹ್ಮಜೋ ಮುಹೇ |
ಕರ್ಮಜಾಸ್ತಿದ್ಧಿ ಶಾಸ್ತ್ರವರ್ಣನೇವಂ ಜ್ಞಾತ್ವಾ ವಿನೋಪ್ಯಾಸೇ | ||೬||
ಶ್ರೀಯಾಸ್ತಾಪ್ಯಮಯಾದ್ಯಜ್ಞಾಜ್ಞಾಜ್ಞಾಜಾನಯಜ್ಞಃ ಪರಂತತ್ವ |
ಸರ್ವಂ ಕರ್ಮಾಖಿಲಂ ಹಾಧ್ರ ಜ್ಞಾನೇ ಪರಿಸರ್ವಾಪ್ಯತೇ | ||೭||
ತದ್ವಿದ್ಧಿ ಪ್ರಣಾತೇನ ಪರಿಪ್ರಕ್ಷೇನ ಸೇವಯಾ |
ಉಪದೇಶ್ಯಂತಿ ತೇ ಜ್ಞಾನಂ ಜ್ಞಾನಿನಸ್ತತ್ವದರ್ಶಿನಃ | ||೮||
ಯಜ್ಞಾಜಾತ್ವಾ ನ ಪ್ರಾನವೋಹಮೇವಂ ಯಾಸ್ಯಾಸಿ ಪಾಂಡವ |
ಯೇನ ಭೂತಾಸ್ಯತೇಷೇಣ ದೃಕ್ಯಾಸ್ಯತ್ವಸ್ಯಜೋ ಮಂಂ | ||೯||

ಯಜ್ಞ ಶೀಷನಾದ ಅಯ್ಯತಾಸ್ಯಾಪಸ್ಯ ಸೇವಿಸುವವರು ಶಾಶ್ವತ
ಬ್ರಹ್ಮಸಸ್ಯ ಪಡೆಯುವರು. ಅಜ್ಞಾನನೇ, ಯಜ್ಞ ಮಾಡವವನಿಗೆ ಈ
ಲೋಕವು ಸಹ ದೂರಯದು. ಅಂದಮೇಲೆ ಪರಲೋಕವೆಲ್ಲಿಯದು? ||೧||

ಹೀಗೆ ಬಹುವಿಧದ ಯಜ್ಞಗಳು ಬ್ರಹ್ಮಮಾಖದಲ್ಲಿ ಸಡೆದಿರುವವು.
ಅವೆಲ್ಲ ಕರ್ಮದಿಂದ ಉದ್ದುವಿಸಿರುವವು. ಇದನ್ನರಿತು ಮಾತ್ರನಾಗುವಿ.
||೨||

ದ್ರವ್ಯಯಜ್ಞಕ್ಷ್ಯಂತಲೂ ಜಾಸಯಜ್ಞವು ಹಕ್ಕಿಸ್ತು ಶ್ರೀಯಸ್ಯಾರವಾ
ದದ್ವಿ. ಪಾಥಾರ ಎಲ್ಲ ಕರ್ಮದ ಪರಿಸ್ತಂಖಯಾ ಜ್ಞಾನದಲ್ಲಿಯೇ ಆಗು
ವದು. ||೩||

ಆ ಜ್ಞಾನವಸ್ಯ ನಿನು ಅವರಿಗೆ ವಂದಿಸಿ, ಪ್ರಂಬಿಸುವುದೇ ಪ್ರತ್ಯೇ ಮಾಡಿ,
ಅವರ ಸೇವೆ ಮಾಡಿ, ತತ್ತ್ವಜ್ಞನಿಗಳಾದ ಜ್ಞಾನಿಗಳಿಂದ ಪಡೆದುಕೊಂ.

||೪||

ಪಾಂಡವನೇ, ಒಮ್ಮೆ ಆ ಜ್ಞಾನವಾಯಿತೆಂದರೆ ಪುಸ್ತಿ ನಿನಗೆ ಈ
ಮೋಹವಾಗಲಿಕ್ಕುಲ್ಲ. ಎಲ್ಲ ಭೂತಗಳು ಆತ್ಮಸಲ್ಲಿರುವವೆಂದೂ ಆ ಮೇಲೆ
ನನ್ನಲ್ಲಿರುವವೆಂದೂ ಆ ಜ್ಞಾನಬಲದಿಂದ ನಿನಗೆ ಪ್ರತೀತವಾಗುವದು. ||೫||

ಅಪಿ ಜೀದಸಿ ಪಾಪೇಭ್ಯಃ ಸರ್ವೇಭ್ಯಃ ಪಾಪಕೃತ್ತಮಃ ।
ಸರ್ವಂ ಜಾನಪದೇನ್ವೇವ ವ್ಯಜಿಸಂ ಸಂತರಿಷ್ಯಸಿ ॥ ೩೬ ॥

ಯಂತ್ರಿಧಾಂಸಿ ಸಮಿದೋಽಗ್ನಿ ಭರಸ್ಯಾ ಸಾತ್ಮುರೈಽಜುಂ ।
ಜಾನಾಗ್ರಿಃ ಸರ್ವಕವರಣಿಃ ಭಸ್ಯಾ ಸಾತ್ಮುರೈತಿಃ ತಥಾ ॥ ೩೭ ॥

ನ ಹಿ ಜಾನೇನ ಸದ್ಯಶಂ ಪವಿತ್ರಮಿದ ವಿದ್ಯಾತೇ ।
ತತ್ಸ್ವಂ ಯಂ ಯೋಗಸಂಸಿದ್ಧಃ ಕಾಲೇನಾತ್ಮಾನಿ ಪಿಂದತಿ ॥ ೩೮ ॥

ಶ್ರದ್ಧಾವಾಂಲಭತೇ ಜ್ಞಾನೇಽತ್ಸ್ವಃ ಸಂಯತೀಂಬಿಯಃ ।
ಜಾನಂ ಲಭಾಷ್ಯ ಪರಾಂ ಶಾಂತಿಮಂಚಿರೇಣಾಧಿಗಚ್ಛತಿ ॥ ೩೯ ॥

ಅಜ್ಞಾತಾಶ್ರದ್ಧಾಂಶಾಸಂಶಯಾತ್ಮಾ ಪಿನಶ್ಯತಿ ।
ನಾಯಂ ಲೋಕೋಽಸ್ತಿ ನ ಪರೋನ ಸುಖಂ ಸಂಶಯಾತ್ಮನಃ ॥ ೪೦ ॥

ಎಲ್ಲ ಪಾಪಿಗಳಿಗಂತ ನಿರ್ನಯ ಹೆಚ್ಚಿಸ ಪಾಪಿಯಾಗಿರಬಹುದಾಗಿ
ದ್ವರೂ ನಿರ್ನಯ ಬಾಧಾನನ್ಹಾಕೆಂದ ಎಲ್ಲ ವಾಪವನ್ನು ದಾಟುವಿ. ೩೯

ಅಜುಂ ನಾ, ಉರಿಯುವ ಚಿಂತ್ಯ ಕಟ್ಟಿಗೆಗಳನ್ನು ಸುಟ್ಟು ಬಿಡುವಂತೆ
ಜಾನದ ಚಿಂತ್ಯ ಸರ್ವ ಕರ್ಮಗಳನ್ನು ಸುಟ್ಟು ಬೂದಿವಾದುವದು. ೪೦

ಜಾನದವ್ಯಾಪಿ ಪವಿತ್ರವಸ್ತು ಇಲ್ಲಿ ಇನಾಷ್ವರ್ದಾ ಇಲ್ಲ. ಯೋಗ
ದಲ್ಲಿ ಸಿಧಿಯನ್ನು ಹೊಂದಿದವನು ಈ ಜಾನವನ್ನು ಕಾಲಾಂತರದಿಂದ ತನ್ನ
ಲ್ಲಿಯೇ ಪಡೆಯುತ್ತಾನೆ. ೪೧

ಶ್ರದ್ಧಾಯಾಳ್ಳ, ಜಾನನಿಷ್ಠೆಯಾಳ್ಳ ಚಿತೀಂದ್ರಿಯನು ಈ ಜಾನವನ್ನು
ಪಡೆಯುತ್ತಾನೆ. ಜಾನವನ್ನು ಪಡೆದ ಮೇಲೆ ತೀವ್ರವೇ ಹೆಚ್ಚಿಸ ಶಾಂತಿ
ಯನ್ನು ಹೊಂದುತ್ತಾನೆ. ೪೨

ಆದರೆ ಶ್ರದ್ಧಾಯಾಳ್ಳದ ಅಜಾಣಿಯ ಸಂಶಯಗ್ರಹಣಾಗಿ ನಾಶ
ಹೊಂದುತ್ತಾನೆ. ಸಂಶಯ ಏರ್ದಿತನಿಗೆ ಈ ಲೋಕವೂ ಇಲ್ಲ, ಪರಲೋಕ
ಕವೂ ಇಲ್ಲ, ಸುಖವೂ ಇಲ್ಲ. ೪೩

ಯೋಗಸಂಸ್ಕೃತ ಕರ್ಮಾಣಂ ಜಾಣಿಸಂಭಿನ್ನ ಸಂಶಯಂ |

ಅತ್ಯವಂತಂ ನ ಕರ್ಮಾಣಿ ನಿಬಧ್ಯಂತಿ ಧನಂಜಯ | ॥ ೪೮ ||

ತಸ್ಮಾದಜಾಣಿಸಂಭೂತಂ ಹೃಷಂ ಜಾಣಿಸಿನಾತ್ಮನಃ |

ಲ್ಲಿತ್ತೈಸಂ ಸಂಶಯಂ ಯೋಗವಾತಿಷೋತ್ತಿಸ್ತ ಭಾರತ | ॥ ೪೯ ||

ಇತಿ ಶ್ರೀಮದ್ಗಾಗವದ್ಗೀತಾಯಾಂ ಜಾಣಿಸಿಯೋಗೋನಾಮ
ಚತುರ್ಥೋದಾಯ:

ಅಜುರ್ ನಾ, ಯೋಗದಿಂದ ಕರ್ಮಗಳನ್ನ ವರಪಾತ್ಮಸಲ್ಲಿ ಸಮ
ಪೀರಿಸಿ ಜಾಣಿಸದಿಂದ ಸಂಶಯಗಳನ್ನ ಹರಿದ ಅತ್ಯವಂತಸಸ್ಯ ಕರ್ಮಗಳು
ಬಿಂಧಿಸುವದಿಲ್ಲ. ೪೮

ಆದುದರಿಂದ ಭಾರತಾ, ಸಹು, ಅಜಾಣಿಸದಲ್ಲಿ ಹುಟ್ಟಿದ ರಾಗೂ ಹೃದ
ಯದಲ್ಲಿರುವ ಈ ನಿಸ್ವ ಸಂಶಯವನ್ನ ಜಾಣಿಸಬಿಡ್ದ ದಿಂದ ತುಂಡರಿಸಿ
ಯೋಗವನಾಂಜರಿಸು. ೪೯

ಶ್ರೀಮದ್ಗವದ್ಗೀತಯ ಸುಲಭ, ಸರ್ವ ಕನ್ನಡ ಭಾಷಾಂಶರದ
ಉಸೆಯ ಅರ್ಥಯನ್ವ ಸಮಾಕ್ಷಿ.

ಐದನೇಯ ಅಧ್ಯಾಯ.

ಅಜುರ್ ಲವಾಚ |

ಸನ್ಯಾಸಂ ಕರ್ಮಣಾಂ ಕೃಷ್ಣ ಪ್ರಸಂಗೋಗಂ ಚ ಶಂಸಿ |

ಯಜ್ಮಾಂಯ ಏತಯೋರೇಕಂ ತನ್ಯೇ ಬ್ರಹ್ಮಿ ಸುನಿಶ್ಚಿತಮಾ || ೧ ||

ಶ್ರೀಭಗವಾನುವಾಚ—

ಸಂನ್ಯಾಸಃ ಕರ್ಮಂಯೋಗಶ್ಚ ನಿಃಶ್ರೇಯಸಕರಾವಭೌ |

ತಯೋರ್ವೈಸ್ತ ಕರ್ಮಸಂನ್ಯಾಸಾತ್ಮಕರ್ಮಯೋಗೋ ವಿಶಿಷ್ಟತೇ || ೨ ||

ಜ್ಞೀಯಂ ಸ ನಿತ್ಯಸಂನ್ಯಾಸಿ ಯೋ ನ ದ್ವೇಷಿ ನ ಕಾಂಕ್ಷತಿ |

ನಿದ್ವಾಂದ್ವಾ ಹಿ ಮಹಾಬಾದೋ ಸುಖಂ ಬಂಧಾತ್ಮಮುಜ್ಞತೇ || ೩ ||

ಸಾಂಖ್ಯಯೋಗೌ ಪೃಥಿಗ್ವಾಲಾ ಪ್ರವದಂತಿ ನ ಹಂಡಿತಾಃ |

ಏಕಮಹಾಸ್ಥಿತಃ ಸಮ್ಮಗುಭಯೋವಿರಂದತೇ ಫಲಮಾ || ೪ ||

ಅಜುರ್ ನನು ಅಂದದ್ವು— ಕೃಪಾಳಿ, ಒಮ್ಮೆ ಕರ್ಮಸನ್ಯಾಸವನ್ನು
ಇನ್ನೊಮ್ಮೆ ಕರ್ಮಯೋಗವನ್ನು ಹೊಗಳುವಿ. ಇವರದರಲ್ಲಿ ಯಾವದು
ಶ್ರೀಯಸ್ವರವಾದದ್ವೇಂಬದನ್ನು ನನಗೆ ನಿಶ್ಚಯದಿಂದ ಹೇಳು. ೧

ಶ್ರೀಕೃಷ್ಣನು ಅಂದದ್ವು— ಸನ್ಯಾಸ ಮತ್ತು ಕರ್ಮಯೋಗವೇ ಬ
ವೇರಡೂ ಮೋಕ್ಷದಾಯಕಗಳು. ಅವಗಳಲ್ಲಿ ಕರ್ಮಸನ್ಯಾಸಕ್ಕಂತೆ
ಕರ್ಮಯೋಗವು ಹೆಚ್ಚಿನದು. ೨

ಯಾವನು ದ್ವೇಷ, ಆಶೀರ್ಹಿತಸೂ ಆವನು ನಿತ್ಯ ಸನ್ಯಾಸಿಯೆಂದು
ತಿಳಿಯಬೇಕು. ಅಜುರ್ ನಾ, ಹೀಗೆ ದ್ವಾಂದ್ವರಹಿತನಿರುವವನು ಅನಾ
ಯಾಸವಾಗಿ ಬಂಧಮಾತ್ರ ನಾಗುತ್ತಾನೆ. ೩

ಸಾಂಖ್ಯ ಮತ್ತು ಯೋಗವಾಗಿಗಳು ಭಿನ್ನವಾದವುಗಳೆಂದು
ಮಾರ್ಗವಿರಸ್ತವರು. ಹಂಡಿತರು ಹಾಗೆ ಹೇಳಿರು. ಇವುಗಳಲ್ಲಿ ಬಂದ
ಸಾಂಖ್ಯದರೂ ಚನ್ಯಗಿ ಆಚರಿಸಿದರೆ ಎರಡರ ಫಲವೂ ದೊರೆಯುವದು. ೪

ಯತ್ವಾಂಶ್ಯೇ ಸಾರ್ಥಕೇ ಸಾನಂ ತದೋಗ್ರಹಿ ಗಮ್ಯತೇ ।
 ಏಕಂ ಸಾಂಶ್ಯಂ ಚ ಯೋಗಂ ಚ ಯಃ ಪಶ್ಯತಿ ಸ ಪಶ್ಯತಿ ॥ ೫ ॥
 ಸಂಸ್ಕಾಸಸ್ತು ಮಹಾಬಾಹೋ ದುಃಖಮಾಪ್ತ ಮಯೋಗತಃ ।
 ಯೋಗಯುಕ್ತೋ ಮುನಿಭೂತ್ಯಹ್ಯ ನಚಿರೇಜಾಧಿಗಚ್ಚತಿ ॥ ೬ ॥
 ಯೋಗಯುಕ್ತೋ ಪಿಶುದಾಧಾತ್ಮಾ ವಿಜಿತಾತ್ಮಾ ಜಿತೀಂದ್ರಿಯಃ ।
 ಸರ್ವಭೂತಾತ್ಮಭೂತಾತ್ಮಾ ಕುರ್ವನ್ನಷ್ಟಿ ನ ಲಷ್ಟತೇ ॥ ೭ ॥
 ಸ್ವೇವ ಕಂಜಿತ್ಯದೋಪಿತಿ ಯುಕ್ತೋ ಮಸ್ಯೇತ ತತ್ಪ್ರವಿಳಾ ।
 ಪಶ್ಯನ್ ಶ್ರಣ್ಣನ್ ಸ್ವಾತನ್ ಜಿಷ್ಟಿನ್ ಶ್ರಣ್ ನ ಜ್ಞಿಸ್ವಿಪನ್ ಶ್ರಣ್ನನ್ ॥ ೮ ॥
 ಪ್ರಲಪಸ್ಸಿಸ್ವಜನ್ ರಣಣಣಿಷಿಷಿ ವಿಷಣ್ ಪಿ ।
 ಇಂದಿಯಾಜೀಂದ್ರಿಯಾಧೀಕ್ಷಿಷು ವರ್ತಣಂತ ಇತಿ ಧಾರಂತನ್ ॥ ೯ ॥

ಸಾಂಖ್ಯರಿಂದ ದೋರಕೆಸಲ್ಪದುವ ಪದವಿಯನ್ನು ತೋರಿಗಳಾದರೂ ದೋರಕೆಸುವರು. ಸಾಂಖ್ಯ ಮತ್ತು ತೋರಿಗ ಇವರಡೂ ಮಾರ್ಗಗಳು ಒಂದೇ ಎಂದು ತಿಳಿದವನೇ ಜ್ಞಾನಿಯು.

ಅಜುರ್ನಾ, ಕರುಂತೋಗದ ಸಹಾಯವಿಲ್ಲದೆ ಕರುಂಸನ್ಯಾಸಿಯಾಗುವದು ಕರಿಣವು. ತೋಗಯುಕ್ತ ಮುನಿಯು ತೀವ್ರವೇ ಬ್ರಹ್ಮವದವಿಯನ್ನು ಹೊಂದುವಾನು.

ಯಾವನು ಪರಿತ್ಯನೆ ಮನಸ್ಸನ್ನ ಗೆದ್ದುವನೂ ಜಿತೇಂದ್ರಿಯನೂ ತನ್ನ ಅತ್ಯಾರೆನ್ನ ಸರಾಂತರಾರ್ಥಿಯಲ್ಲಿ ಸ್ಥಿರವಾಗಿ ಇಟ್ಟುವನೂ ಇರುವನೋ ಆ ಕರ್ಮಯೋಗಿಯು ಕರ್ಮವಾಡಿದರೂ ಬದ್ದನಾಗನು. ೫

ನೇರದೊಂ ಕೇಳೊಂ ಸ್ವಶ್ರಿತ ನೋಂ ಮಾಸಿನೋಂ ಹೊಗೊಂ
ಗೊಂ ಮಲಗೊಂ ಉಸುರಾಡಿನೋಂ ಮಾತಾಡೊಂ ಬಿಡೊಂ
ಹಿಡಿಯೊಂ ಕಣ್ಣತೆರಿಯೊಂ ಮುಚ್ಚೆಂಣ ಮುಂತಾದ ಶ್ರೀಯಗಳನ್ನು
ಮಾಡುತ್ತಿದ್ದರೂ ಇಂದ್ರಿಯಗಳು ತಮ್ಮವಿಷಯಗಳನ್ನು ಕುರಿತು ಕರುಂ
ಮಾಡುತ್ತಿರುವವೆಂದು ತಿಳಿದು ಜ್ಞಾನಿಯಾದ ಯೋಗಿಯುಕ್ತನು, ನಾನು
ವಿನೂ ಮಾಡುವದಿಲ್ಲ' ಎಂದು ಎಣಿಸತಕ್ಕುದ್ದಿ. —F

ಬ್ರಹ್ಮಣ್ಯಾಧಾರಂ ಕರ್ಮಾರ್ಥಿ ಸಂಗಂ ತ್ವಕ್ತ್ವಾ ಕರೋತಿ ಯಃ ।
ಲಿಪ್ಯತೇ ನ ಸ ವಾಯೇನ ಪದ್ಮಪತ್ರವಿವಾಂಭಸಾ ॥ ೧೦ ॥

ಕಾಯೇನ ಮನಸಾ ಬುದ್ಧಾಧ್ಯ ಕೇವಲೈರಿಂದ್ರಿಯೈರಪಿ ।
ಯೋಗಿನಃ ಕರ್ಮ ಕುರ್ವಂತಿ ಸಂಗಂ ತ್ವಕ್ತ್ವಾತ್ತ್ವಶಂಧಯೇ ॥ ೧೧ ॥

ಯುಕ್ತಃ ಕರ್ಮಫಲಂ ತ್ವಕ್ತ್ವಾ ಶಾಂತಿವರಾಪ್ಲೋತಿ ಸ್ನೇಹಿತಿ ಕೇವರ್ ।
ಅಂತುಕ್ತಃ ಕಾಮಕಾರೀಣ ಘಲೇ ಸಕೇತ್ರೇ ನಿಬಧ್ಯತೇ ॥ ೧೨ ॥

ಸರ್ವಕರ್ಮಾರ್ಥಿ ಮನಸಾ ಸಂಸ್ಯಾಸ್ಯಾಸ್ತೀ ಸುಖಂ ವಶೀ ।
ನವದ್ವಾರೇ ಪುರೀ ದೇಹಿ ಸ್ನೇಹ ಕುರ್ವನ್ ಕಾರಯನ್ ॥ ೧೩ ॥

ನ ಕರ್ತೃತ್ವಂ ನ ಕರ್ಮಾರ್ಥಿ ಲೋಕಸ್ಯ ಸೃಜತಿ ಪ್ರಭುಃ । ೧೪
ನ ಕರ್ಮಫಲಸಂಯೋಗಂ ಸ್ವಭಾವಸ್ತು ಪ್ರವರ್ತತತೇ ॥ ೧೫ ॥

ಬ್ರಹ್ಮಾವರ್ಣ ಬುದ್ಧಿಯಿಂದ ಅನಾಸಕ್ತನಾಗಿ ಕರ್ಮಗಳನ್ನು ಆಚರಿಸುವವನನ್ನು, ಕರುಳಪತ್ರವನ್ನು ನೀರು ಮುಟ್ಟಿರುವಂತೆ, ಪಾಪವು ಮುಟ್ಟಿದು. ೧೦

ಯೋಗಿಗಳು ಸಂಗರಹಿತರಾಗಿ ಶರೀರವನಬುದ್ಧಿಗಳಿಂದ ಕೇವಲ ಇಂದ್ರಿಯಗಳಿಂದ ಅತ್ಯಶುದ್ಧಿಗಾಗಿ ಕರ್ಮವನ್ನಾಚೆಸುವರು. ೧೧

ಯೋಗಿಯಾಕ್ತನು ಕರ್ಮಫಲವನ್ನು ತೊರೆದು ಏಕನಿಷ್ಠೆಯಿಂದ ಪ್ರಾಪ್ತವಾಗುವ ಶಾಂತಿಯನ್ನು ಪಡೆಯುವನು. ಯೋಗಹೀನನು ಘಲೇಜ್ಞಿಯ ಮೂಲಕ ಫಲದಲ್ಲಿ ಅಸಕ್ತನಾಗಿ ಬಂಧಕ್ಕೆ ಒಳಗಾಗುವನು. ೧೨

ಜಿತೀಂದ್ರಿಯನು ಎಲ್ಲ ಕರ್ಮಗಳಲ್ಲಿಯೂ ಅನಾಸಕ್ತನಾಗಿರುವದ ರೀಂದ ತಾನು ಏನೂ ವಾಡದೆ, ಮಾಡಿಸದೇ ಈ ನವದ್ವಾರಗಳು ಶರೀರದಲ್ಲಿ ಸುಖಿಂದಿರುವನು. ೧೩

ಜನರ ಕರ್ತೃತ್ವ, ಕರ್ಮ, ಕರ್ಮ ಮತ್ತು ಅದರ ಫಲ ಇವುಗಳ ಸಂಯೋಗ, ಇವುಗಳನ್ನು ಪರವಾತ್ವನು ಸೃಜಿಸುವದಿಲ್ಲ. ಪ್ರಕೃತಿ ಸ್ವಭಾವದಿಂದ ಅವೇಲು ಪ್ರವರ್ತಿಸುತ್ತವೆ. ೧೪

ನಾದತ್ತೇ ಕಸ್ಯಚಿತ್ವಾಪಂ ನ ಜೈವ ಸುಕೃತಂ ವಿಭುಃ ।
ಅಜ್ಞಾನೇನಾವೃತ್ತಂ ಜ್ಞಾನಂ ತೇನ ಮುಹ್ಯಂತಿ ಜಂತವಃ ॥ ೧೫ ॥

ಜ್ಞಾನೇನ ತು ತದಜ್ಞಾನಂ ಯೇಷಾಂ ನಾಶಿತಮಾತ್ಮನಃ ।
ತೇಷಾವಾದಿಭ್ಯವಜ್ಞಾನಂ ಪ್ರಕಾಶಂತಿ ತತ್ವದಂ ॥ ೧೬ ॥

ತದ್ವಧಂಯಸ್ತದಾತಾನಸ್ತನ್ನಿಷ್ಟಾಸ್ತರಾಯಣಾಃ ।
ಗಚ್ಛಂತ್ಯಪುನರಾಪ್ಯತ್ತಿಂ ಜ್ಞಾನನಿಧ್ಯಾತಕಲ್ಪಣಾಃ ॥ ೧೭ ॥

ವಿದ್ಯಾವಿನಯಂಸಂಪನ್ಮೇ ಬ್ರಾಹ್ಮಣೇ ಗವಿಹಸ್ತಿನಿ ।
ಶುನಿ ಜೈವ ಶ್ವಾಸಾಕೇ ಚ ಪಂಡಿತಾಃ ಸಮದರ್ಶಿನಃ ॥ ೧೮ ॥

ಇಂದ್ರೇವ ತ್ವಜಿಂತಃ ಸಗೋರೇ ವಿಷಾಂ ಸಾನ್ಮೇ ಸ್ಥಿತಂ ಮನಃ ।
ಖಿದೋರೇಷಂ ಹಿ ಸಮಂ ಬ್ರಹ್ಮ ತಸ್ಮಾದ್ವರಹ್ಮಂ ತೇ ಸ್ಥಿತಾಃ ॥ ೧೯ ॥

ಸರ್ವವ್ಯಾಪಿ ಪರಮಾತ್ಮನು ತಾನು ಯಾರ ಪುಣ್ಯಪಾಪಗಳನ್ನಾಗ್ರಹಿಸುವದಲ್ಲ. ಜ್ಞಾನವು ಅಜ್ಞಾನದಿಂದ ಮುಕ್ತ ಲ್ಪಣ್ಣಿದುವದರಿಂದ ಚೀವಗಳು ಹೋರಹಕ್ಕು ಒಳಗಾಗುತ್ತವೆ. ೨೫

ಯಾರ ಆ ಅಜ್ಞಾನವು ಜ್ಞಾನದಿಂದ ನಾಶಿಸಲ್ಪಣ್ಣಿದುವದೋ ಅವರಿಗೆ ಜ್ಞಾನವು ಪರತತ್ವವನ್ನು ಸೂರ್ಯನಂತೆ ಬೆಳಗಿ ತೋರಿಸುವದು. ೨೬

ಆ ಪರತತ್ವದಲ್ಲಿಯೇ ಬುದ್ಧಿಯಸ್ತಿಟ್ಟವರು, ಆದರಲ್ಲಿಯೇ ಮನ್ಮಾರಾದವರು, ನಿಷ್ಠೆಯಾಳ್ವಿವರು, ಪರಮಾತ್ಮನೇ ಪರಮಾತ್ಮಾಯವೆಂದರಿತವರು ಜ್ಞಾನದಿಂದ ಪಾಪರಹಿತರಾಗಿ ವುನಃ ಜನ್ಮಿತ್ವೆ ಬಾರರು. ೨೭

ವಿದ್ಯೆವಿನಯಗಳಾಳ್ವಿ ಬಾಹ್ಯಣ, ಆಕಳು, ಆಸೇ, ನಾಯಿ, ಚಾಂಡಾಲ ಇವರೆಲ್ಲಾನ್ನಾ ಜ್ಞಾನಿಯು ಸಮರ್ಪಣೆಯಿಂದ ಸೋರುವನು. ೨೮

ಯಾರ ಮನಸು ಸವಾವಸ್ಥೆಯಲ್ಲಿ ಸ್ಥಿರವಾಗುವದೋ ಅವರು ಇಲ್ಲಿಯೇ ಸಂಸಾರವನ್ನು ಗೆದ್ದರೆನ್ನಬೇಕು. ನಿದೋರ್ವಿದ್ವ ಸಮವಿರುವದೇ ಬ್ರಹ್ಮವು. ಆದುದರಿಂದ ಅಂಥವರು ಬ್ರಹ್ಮನಲ್ಲಿಯೇ ಸ್ಥಿರರಾದ ಕೆನ್ನಬೇಕು. ೨೯

ನ ಪ್ರಹೃಷ್ಟೇತ್ವಯಂ ಸತ್ರಪ್ಯ ನೋದ್ವಿಜೀರ್ ಸತ್ರಪ್ಯ ಚಾಪಿಯಂ |
ಸ್ಥಿರಬುಧಿರಸಂಪುಂಡೋ ಬ್ರಹ್ಮವಿದ್ವತ್ಪರಹೃಣಿ ಸ್ಥಿತಃ ॥ ೭೦ ॥
ಬಾಹ್ಯಸ್ವರ್ಚೇಷ್ವಸಕ್ತಾತ್ತಾ ವಿಂದ್ಯಾತ್ತಾತ್ಸಿಯೆತಾಸುಖಂ |
ಸ ಬ್ರಹ್ಮಯೋಗಂಯುಕ್ತಾತ್ತಾ ಸುಖಮಷ್ಟಯೈವಂಶ್ತುತೇ ॥ ೭೧ ॥
ಯೇಂಂಿ ಸಂಸ್ಕರಜಾಭೋಗಾ ದುಃಖಯೋನಯೇ ಏವ ತೇ |
ಅಧ್ಯಂತವಂತಃ ಕೌಂತೇಯಂ ನ ತೇಷಾ ರಮಣೀ ಬುಧಃ ॥ ೭೨ ॥
ಶಕ್ತೋಽತೀತ್ಯೇವ ಯಂ ಸೋಧುಂ ಪ್ರಾರ್ಥಿತೀವಿನೋಷ್ಠಾರ್ |
ಕಾಮಕೌಂಧೋಷ್ವಂ ವೇಗಂ ಸ ಯುತ್ತಃ ಸ ಸುಖೀ ನರಃ ॥ ೭೩ ॥
ಯೋಽಂತಃಸುಖೋಽಂತರಾಂಬಂಸ್ತಾಧಾಂತಜ್ಞಾರ್ಥಿತಿರ್ವಯ ಯಃ |
ಸ ಯೋಗೀ ಬ್ರಹ್ಮಸಿವಾರ್ಥಂ ಬ್ರಹ್ಮಭಾಂಭಾಂಭಿಗಳ್ವತಿ ॥ ೭೪ ॥

ಪ್ರಯವಸ್ತು ದೂರಕೆದರೆ ಯಷಿರಸಬಾರದು ಆಪ್ರಯ ವಸ್ತು
ಪ್ರಾಪ್ತವಾದರೆ ದುಃಖಿಸಬಾರದು. ಹೀಗೆ ವೋಹರಹಿತನಾದ ಸ್ಥಿರಬುಧಿ
ಯವನೇ ಬ್ರಹ್ಮಜ್ಞಾನಿಯು. ಅವನು ಬ್ರಹ್ಮಸಲ್ಲಿ ಸ್ಥಿತನು. ೭೦

ಬಾಹ್ಯವಿಷಯಗಳಲ್ಲಿ ಅನಾಸಕ್ತಾನಾಗಿ ಆತ್ಮಸಲ್ಲಿಯೇ ಸುಖಂ
ದುವವನು ಬ್ರಹ್ಮಸಲ್ಲಿಯೋಗಯುಕ್ತನು. ಅವನು ಆಕ್ಷಯ ಸುಖವಷ್ಣನು
ಭವಿಸುವನು. ೭೧

ಇಂದ್ರಿಯಸಂಸರ್ಗದಿಂದುತ್ಪನ್ನವಾದ ಭೋಗಗಳು ದುಃಖ
ಬೀಜಗಳೇ ಸವಿ. ಅವು ಹುಟ್ಟಿಸಾವುವಗಳುಳ್ಳವುಗಳು. ಜಾಣಿ
ಅವುಗಳಲ್ಲಿ ಆಸಂದಿಸುವದಿಲ್ಲ. ೭೨

ಇಹಲೋಕದಲ್ಲಿಯೇ ಈ ಶರೀರವನ್ನು ತ್ವಜಿಸುವ ಪೂರ್ವದಲ್ಲಿ
ಕಾಮಕೌಂಧಗಳ ಆವೇಗವನ್ನು ತಡೆಯಬಲ್ಲವನೇ ಯೋಗಯುಕ್ತನು.
ಅವನೇ ಸುಖಿಯು. ೭೩

ಯಾವನು ಅಂತಃಸುಖಿಯೋ ಅಂತರಂಗದಲ್ಲಿ ಆರಾಮಪಡೆದ
ವನೋ ಯಾವನಲ್ಲಿ ಜ್ಞಾನದ ಅಂತರ್ಜ್ಞಾರ್ಥಿಯು ಬೆಳಗಹತ್ತಿದಯೋ ಆ
ಯೋಗಿಯು ಬ್ರಹ್ಮರೂಪನಾಗಿ ಬ್ರಹ್ಮಪದವನ್ನು ಹೊಂದುವನು. ೭೪

ಲಭಂತೇ ಬ್ರಹ್ಮನಿವಾರಣಮೃಷಂತಃ ಕ್ಷೀಣಕಲ್ತಣಾಃ ।
 ತಿನ್ನದ್ವೈಧಾ ಯತಾತ್ಮಾನಃ ಸರ್ವಭೂತಮಿತೇ ರತಾಃ ॥ ೨೫ ॥
 ಕಾಮಕ್ಷೋಧವಿಯುಕ್ತಾನಾಂ ಯತ್ತಿನಾಂ ಯತ್ಚೇತಸಾವರ್ಗ ।
 ಅಭಿಶೋಽಬ್ರಹ್ಮನಿವಾರಣಂ ವರ್ತತೇ ವಿದಿತಾತ್ಮಾನಾವರ್ಗ ॥ ೨೬ ॥
 ಸ್ವರ್ಥಾನ್ನಾತ್ಮಾ ಬಹಿಬಾರಣ್ಣಂ ಶ್ವರ್ಮಿಜ್ಞಾವಾಂತರೇ ಭೂಪೂರ್ಣಃ ।
 ಪ್ರಾಣಾಸಾನಾಂ ಸರ್ವಾಂ ಕೃತ್ಯಾನಾಂ ಸಾಸಾಭ್ಯಂತರಜಾರಿಷಾಂ ॥ ೨೭ ॥
 ಯತ್ತಿಂದ್ರಿಯಪನೋಬುಧಿಮುಖನಿಮೋರ್ಕ್ಷಪರಾಯಣಃ ।
 ವಿಗತೇಚಾಳಾಭಯಕ್ಷೋಧಿಶೋಽಯಃ ಸದಾ ಮಂಕ್ತ ಏವ ಸಃ ॥ ೨೮ ॥
 ಭೋಽಕ್ತಾರಂ ಯಜ್ಞತಪಸಾಂ ಸರ್ವಲೋಕಮಹೇಶ್ವರವರ್ಗ ।
 ಸುಹ್ಯದಂ ಸರ್ವಭೂತಾನಾಂ ಜಾಳಶ್ವಾ ಮಾಂ ಶಾಂತಿಮೃಜ್ಞತಿ॥೨೯॥

ಇತಿ ಶ್ರೀಮದ್ಭಾಗವತ್ತಿಂದ್ರಿಯಾಂ ಕರ್ಮಸಂನ್ಯಾಸಯೋಗೋ ನಾಮ
 ಪಂಚಮೋಧ್ಯಾಯ:

ಯಾವ ಯಿಗಿಗಳ ಪಾಪವು ಕ್ಷೀಣವಾಗಿ ಧ್ವಂಧ್ವಭಾವವಳಿದಿರು
 ವದೋರ್ ಯಾರು ಚಿತೀಂದ್ರಿಯರಿಧ್ಯ ಸರ್ವಭೂತಗಳ ಕಲ್ಪಣಾದಲ್ಲಿ
 ತೊಡಗಿರುವರೋ ಅವರು ಬ್ರಹ್ಮಸಾಯುಜ್ಯವನ್ನೇ ಪಡೆಯುವರು. ೩೫

ಪುಸವನ್ನ ಬಿಗಿಹಿಡಿದ, ಕಾಮಕ್ಷೋಧರಹಿತ, ಜಾಳನಿಗಳಾದ
 ಯತ್ತಿಗಳಿಗೆ ಸುತ್ತುಪುತ್ತಲೂ ಪ್ರತ್ಯೇಕ ಬ್ರಹ್ಮಸಾಯುಜ್ಯವೇ ಪ್ರಾಪ್ತ
 ವಾಗುತ್ತಿದೆ. ೩೬

ಯಾವ ಮುನಿಯು ಬಾಹ್ಯಸ್ವರ್ಥಗಳನ್ನ ನಿಲ್ಲಿಸಿ ಹುಬ್ಬಿಸ ನಡುವೆ
 ದೃಷ್ಟಿಯ ನ್ಯಾಯ ಮಾಗಿನಲ್ಲಿ ಹೊಯ್ದಿದುವ ಪ್ರಾಣಾಪಾಸವಾಯು
 ಗಳನ್ನ ಸಮವಾದಿ ಇಂದ್ರಿಯ ಮನಬುದ್ಧಿಗಳನ್ನ ಸಂಯುಸಿ ಮೋಜ್ಞ
 ಪರಾಯಣಾಗಿ ಕಾಮಕ್ಷೋಧ ಭಯರಹಿತನಿರುವನೋ ಅವನು
 ನಿಶ್ಚಯುತ್ತನೇ ಸರಿ. ೩೭-೩೮

ಎಲ್ಲ ಯಜ್ಞತಪಸ್ಸಗಳನ್ನ ಭೋಽಗಿಸುವವನೂ ಎಲ್ಲ ಭೂತಗಳ
 ಗೆಳೆಯನೂ ಎಲ್ಲ ಲೋಕಗಳ ಶ್ರೀಷ್ಟಿ ಆಶ್ವರನೂ ಅದನನ್ನ ಜಾಳನಾದ
 ವನು ಶಾಂತಿಯನ್ನ ಪಡೆಯಾತ್ಮಾನೆ. ೩೯

ಶ್ರೀಮದ್ಭಾಗವತ್ತಿಂದ್ರಿಯ ಸುಲಭ, ಸರಲ ಕಸ್ತುದ ಭಾಷಾಂತರದ
 ಶಾಸನಯ ಅಧ್ಯಾಯವು ಸಮಾಪ್ತವೆ.

ಆರನೆಯ ಅಧ್ಯಾಯವು.

ಶ್ರೀಭಗವಾನುವಾಚ—

ಅನಾತ್ಮಿತಃ ಕರುಂಫಲಂ ಕಾಂಪುಂ ಕರುಂ ಕರೋತಿ ಯಃ ।
ಸ ಸನ್ಯಾಸಿಃ ಇ ಯೋಗಿ ಇ ನ ನಿರಗ್ನಿಸಚಾಕ್ರಿಯಃ ॥ ೧ ॥

ಯುಂ ಸನ್ಯಾಸಮಿತಿ ಪ್ರಾಯುಯೋಗಂ ತಂ ವಿದ್ಧಿ ಪಾಂಡವ |
ನ ದ್ಯುಸಸ್ಯಸ್ತ ಸಂಕಲ್ಯೋ ಯೋಗಿ ಭವತಿ ಕರ್ತೃನ ॥ ೨ ॥

ಆರುಕ್ಷೋಪುಂಸೇಯೋಗಂ ಕರುಂ ಕಾರಣಮುಜ್ಞತೇ |
ಯೋಗಾರೂಢಸ್ಯ ತಸ್ಯೈವ ಶಮಃ ಕಾರಣಮುಜ್ಞತೇ ॥ ೩ ॥

ಯದಾ ಹಿ ಸೇಂದ್ರಿಯಾಧೀಷಣ ನ ಕರುಂ ಸ್ವನುಷಜ್ಞತೇ |
ಸರ್ವಸಂಕಲ್ಪಸನ್ಯಾಸಿ ಯೋಗಾರೂಢಸ್ಯ ದೋಜ್ಞತೇ ॥ ೪ ॥

ಕೃಷ್ಣನು ಅಂದದ್ವ— ಕರುಂಫಲವನ್ನಾಶಿಸದೆ ಕರ್ತ್ಯಕರುಂ
ವನ್ನು ಮಾಡುವನನೇ ಸನ್ಯಾಸಿಯು, ಅವನೇ ಯೋಗಿಯು. ಬರಿಯ
ಯಜ್ಞಾ ದಿಗಳನ್ನು ಬಿಟ್ಟೆವನಾಗಲಿ, ಕರುಂರಹಿತನಾಗಲಿ, ಸನ್ಯಾಸಿ ಅಧ್ಯವಾ
ಯೋಗಿಯಲ್ಲ. ೧

ಅಜುಂನಾ, ಯಾವುದಕ್ಕೆ ಸನ್ಯಾಸವೇನ್ನವರೋ ಅದೇ ಯೋಗ
ವೆಂದು ತಿಳಿ. ತನ್ನ ಸಂಕಲ್ಪಗಳ ತ್ಯಾಗ ಮಾಡದೆ ಯಾವನೂ ಯೋಗಿ
ಯಾಗುವುದಿಲ್ಲ. ೨

ಯೋಗಸಿದ್ಧಿಯನ್ನು ಪಡೆಯಲೆತ್ತಿಸುವವನಿಗೆ ಕರುಂವು ಯೋಗದ
ಸಾಧನವಾಗುತ್ತದೆ. ಸಿದ್ಧಿಯನ್ನು ಪಡೆದವನಿಗೆ ಶಾಂತಿಯು ಆ ಸ್ಥಿತಿಯಲ್ಲಿ
ಸ್ಥಿರವಾಗಿರಲಿಕ್ಕೆ ಸಾಧನವಾಗುತ್ತದೆ. ೩

ವಿಷಯಗಳಲ್ಲಿಯೂ, ಕರುಂಗಳಲ್ಲಿಯೂ ಅನಾಸ್ತುನಿದ್ದು ಯಾವನು
ತನ್ನ ಎಲ್ಲ ಸಂಕಲ್ಪಗಳನ್ನು ತೊರೆದಿರುವನೋ ಅವನಿಗೆ ಯೋಗಸಿದ್ಧಿ
ಯನ್ನು ಪಡೆದವನೇನ್ನುತ್ತಾರೆ. ೪

ಉದ್ದರೀದಾತ್ಮನಾತ್ಮನಂ ನಾತ್ಮನಮವಸಾದಯೀತ |
ಅತ್ಯೈನ ಹತ್ಯಾತ್ಮನೋ ಬಂಧುರಾತ್ಯೈನ ರಿಪುರಾತ್ಮನಃ || ೩ ||
ಬಂಧುರಾತ್ಮಾತ್ಮನಸ್ತಸ್ತ ಯೇನಾತ್ಯೈವಾತ್ಮನಾ ಜಿತಃ |
ಅನಾತ್ಮನಸ್ತ ಶತ್ರುತ್ವೇ ವತ್ತೀರ್ಥಾತ್ಮೈನ ಶತ್ರುನಾ || ೪ ||
ಜಿತಾತ್ಮನಃ ಪ್ರಶಾಂತಸ್ಯ ಪರಮಾತ್ಮಾ ಸಮಾಹಿತಃ |
ಶೀತೋಷ್ಣ ಸುಖದುಃಖೀಷ್ಣ ಪಥಾ ವಾನಾಪನಾನಯೋಃ || ೨ ||
ಜ್ಞಾನವಿಜ್ಞಾನತ್ವಪ್ರಾತ್ಮಕಾ ಕೂಟಸೋಽಿವಿಜಿತೀಂದ್ರಿಯಃ |
ಯುಕ್ತ ಇತ್ಯಾಚ್ಯತೇ ಯೋಗೀ ಸಮಲೋಷಾತ್ಮಕಾಂಚನಃ || ೫ ||
ಸುಧೃಸ್ತಿತ್ವಾಯುರ್ವಾಸಾಸೀನಮಧ್ಯಸ್ಥದ್ವೇಷ್ಣಬಂಧುಷಃ |
ಸಾಧುಷ್ಣಿಷಿ ಚ ಪಾವೇಷು ಸಮಬುದ್ಧಿವಿರ್ತಿಷ್ಣತೇ || ೬ ||

ಮನುಷ್ಯನು ತಸ್ಯಸ್ಮಾತಾನೇ ಉದ್ದರಿಸತಕ್ಕುದ್ದ. ತಸ್ಮಾನ್ಯ ತಾನು ಎಂದೂ ಕುಗ್ರಿಸತಕ್ಕುದ್ದಲ್ಲ. ಮನುಷ್ಯನು ತಾನೇ ತಸ್ಮಾತಕ್ರಿಯ, ತಾನೇ ತಸ್ಮಾಗೆಳೆಯನು. || ೫ ||

ಯಾವನು ತಸ್ಮಾನ್ಯ ತಾನೇ ಗೆದ್ದನೋ ಆವನು ತಾನೇ ತಸ್ಮಾಗೆಳೆಯನು. ಯಾವನು ಆತ್ಮಜ್ಞಾನ ಏಹಿತನೋ ಆವನು ತಸ್ಮಾನ್ಯ ತಾನೇ ಹಗೆಯಂತೆ ದ್ವೇಷಿಸುವವನೆನ್ನಬೇಕು. || ೬ ||

ಚಿತೀಂದ್ರಿಯನಾದ ಶಾಂತವೇರುಷನ ಅಂತರಾತ್ಮನು ಶೀತೋಷ್ಣ ಸುಖದುಃಖ ವಾನಾಪರಮಾನಗಳೆಂಬ ದ್ವಾಂದ್ವಗಳ ವಿಷಯಕ್ಕೆ ಸಮಚಿತ, ವ್ಯಾಖ್ಯವನಿರುವನು. || ೭ ||

ಯಾವನ ಆತ್ಮವು ಜ್ಞಾನವಿಜ್ಞಾನಗಳಿಂದ ಶ್ವರ್ವಪೋಯಾವನು ಚಿತೀಂದ್ರಿಯನೋ ಯಾವನ ಆತ್ಮವು ಪರಮಾತ್ಮನಲ್ಲಿ ಸ್ಥಿರವೋಯಾವನು ಕಟ್ಟಿಗೆ ಕಲ್ಲು ಕಾಂಚನಗಳನ್ಯ ಸಮಧಿಷ್ಟಿಂದ ನೋಡುವನೋ ಅವನು ಯೋಗಸಿದ್ಧನೆಂದೆನ್ನಬರುವನು. || ೮ ||

ಒಳ್ಳೆ ಅಂತಿಕರಣದ ಗೆಳೆಯ, ಹಗೆ, ಉದಾಸೀನ, ಮಧ್ಯಸ್ಥ, ದ್ವೇಷವಾತ್ರ, ಬಂಧು, ಸಾಧುಗಳು, ಪಾಂಗಳು ಇವರೆಲ್ಲರ ವಿಷಯಕ್ಕೆ ಸಮಬುದ್ಧಿಯಾಳ್ಳವನು ಶ್ರೀಷ್ಠಿಸ್ತರುವನು. || ೯ ||

ಯೋಗೀ ಯುಂಜೀತ ಸತತವಾತ್ಮಾನಂ ರಹಸಿ ಸ್ಥಿತಃ ।
ವಿಕಾಕೇ ಯತ್ಚಿತ್ತಾತ್ಮಾ ನಿರಾಶೀರಪರಿಗ್ರಹಃ ॥ ೧೦ ॥

ಶುಚೌ ದೇಶೇ ಪ್ರತಿಷ್ಠಾಪ್ಯ ಸ್ಥಿರವಾಸನವಾತ್ಮಾನಃ ।
ನಾತ್ಮ್ಯಜ್ಞಿತಂ ನಾತಿನೀಜಂ ಜ್ಞೈಲಾಜಿಸಕುಶೋತ್ತರಂ ॥ ೧೧ ॥

ತತ್ತ್ವಿಕಾಗ್ರಂ ಮನಃ ಕೈತ್ವಾ ಯತ್ಚಿತ್ತೇಽದ್ವಿಯಾಕ್ರಿಯಃ ।
ಉಪನಿಶಾಸನೇ ಯುಂಜಾದ್ವೈಗವರಾತ್ಮೀಶುಧ್ಯಾಯೀ ॥ ೧೨ ॥

ಸಮಂ ಕಾಯಶಿರೋಗ್ರಿವಂ ಧಾರಯನ್ನಂ ಜಲಂ ಸ್ಥಿರಃ ।
ಸಂಸ್ತೋಷ್ಯ ನಾಸಿಕಾಗ್ರಂ ಸ್ವಂ ದಿಶಶಾಂತವಲೋಕಯನಾ ॥ ೧೩ ॥

ಪ್ರಶಾಂತಾತ್ಮಾ ವಿಗಭಿಬ್ರಹ್ಮಷ್ಟಾರಿವ್ರತೇ ಸ್ಥಿತಃ ।
ಮನಃ ಸಂಯನ್ಯಾ ಮಂಜ್ಞಿಶೋಽ ಯುಕ್ತ ಅಸೀತ ಮತ್ತರಃ ॥ ೧೪ ॥

ಏಕಾಂತದಲ್ಲಿ ಒಬ್ಬನೇ ಚಿತ್ತವನ್ನು ಸಂಯಮಿಸಿ ಆಶಯನ್ನು ತೊರೆದು
ವಿಷಯ ಪಾಶಗಳನ್ನು ಹರಿದು ಯೋಗಿಯು ಸತತ ರೋಗಾಭ್ಯಾಸದಲ್ಲಿ
ತೊಡಗಬೇಕು. ೧೦

ವರಿತ್ರ ಸ್ಥಾಲದಲ್ಲಿ ತನ್ನ ಸ್ಥಿರವಾದ ಅಸನವನ್ನು ಸಾಫಿಸಬೇಕು.
ಅಸನಭೂಮಿಯು ಬಹಳ ಎತ್ತರ ಅಥವಾ ಬಹಳ ತಗ್ಗು ಇರಬಾರದು.
ಬಣ್ಣಿ, ಅದರ ಕೆಳಗೆ ಘೃಗಳವರ್ತ, ಅದರ ಕೆಳಗೆ ಕುಶಹಲ್ಲು ಹೀಗೆ
ಅಸನವಿರಬೇಕು. ೧೧

ಅಲ್ಲಿ ಅಸನಸ್ಥನಾಗಿ ಆತ್ಮಶಿಧಿಗಾಗಿ ಮನಸ್ಸನ್ನು ಏಕಾಗ್ರವಾಡಿ
ಚಿತ್ತ ಇಂದ್ರಿಯಗಳನ್ನು ಸಂಯಮಿಸಿ ಯೋಗದಲ್ಲಿ ರಥನಾಗಬೇಕು. ೧೨

ಬೆನ್ನು, ಗೋಳಾ, ತಲೆ ಇವುಗಳನ್ನು ಬಂದೇ ರೇಖೆಯಲ್ಲಿ ನಿಲ್ಲಿಸಿ
ಅಲ್ಲಾಡದಂತೆ ಸ್ಥಿರವಾಡಬೇಕು. ಆತ್ಮತ್ತದಿಕ್ಕುಗಳ ಕಡೆಗೆ ನೋಡದೆ
ಢ್ಣಪ್ಪಿಯನ್ನು ತನ್ನ ಮೂಗಿನ ತುದಿಯಲ್ಲಿ ಏಕಾಗ್ರವಾಡಬೇಕು. ೧೩

ಶಾಂತಚಿತ್ತನಾಗಿ ಭಯವನ್ನು ತೊರೆದು ಬ್ರಹ್ಮಚಯರ್ವ ವೃತವನಾನ್ಯ
ಕರಿಸುತ್ತ ಮನವನ್ನು ಸಂಯಮಿಸಿ ನನ್ನನ್ನು ಧ್ಯಾಸಿಸುತ್ತ ನನ್ನಲ್ಲಿ ನಿಹ್ಯಾತ್
ಇಟ್ಟು ಯೋಗಯಾಕ್ರಂತಾಗಬೇಕು. ೧೪

ಯುಂಜನ್ಮೇವಂ ಸದಾತ್ಮಾನಂ ಯೋಗೀ ನಿಯಂತ್ರಣಾನಃ |
ಶಾಂತಿಂ ನಿವಾರಣಪರವೂಂ ಮತ್ತೊಂಸಾಫಾವುಧಿಗಚ್ಛತಿ || ೧೪ ||
ನಾತ್ಯತ್ವತಸ್ತ ಯೋಗೀಗೋಽಷ್ಟಿ ನ ಚೈಕಾಂತಮನತ್ವತಃ |
ನ ಚಾತಿಸ್ಮಾಪ್ನಿತೀಲಸ್ಯ ಜಾಗ್ರತೋ ಸ್ವೇವ ಚಾರ್ಚಣನ || ೧೫ ||
ಯುಕ್ತಹಾರವಹಾರಸ್ಯ ಯುಕ್ತಚೈಪ್ನಿಸ್ಯ ಕರ್ಮಣ |
ಯುಕ್ತಸ್ಯಪ್ನಾವಚೋಧಸ್ಯ ಯೋಗೋ ಭವತಿ ದುಃಖಿಹಾ || ೧೬ ||
ಯದಾ ವಿನಿಯತಂ ಜಿತ್ತಮಾತ್ಮನ್ಮೇವಾವತಿಷ್ಟತೇ |
ಸಿಸ್ಪೃಹಃ ಸರ್ವಕಾಮೇಭೋಗ್ಯೋ ಯುಕ್ತ ಇತ್ತುಂಚ್ಛತೇ ತದಾ || ೧೭ ||
ಯಥಾ ದೀಪೋ ನಿವಾತಸ್ಮಾತ್ ನೇಂಗತೇ ಸೋಪವಾ ಸ್ವಾತಾ |
ಯೋಗಿನೋ ಯತಜಿತ್ತಸ್ಯ ಯುಂಜತೋ ಯೋಗವಾತ್ಮನಃ || ೧೮ ||

ಈ ಪ್ರಕಾರ ಯಾವಾಗೆಲೂ ಸಸ್ಮಾನ್ಯ ಧ್ಯಾನಿಸಿ ಯೋಗಾಭ್ಯಾಸ ಮಾಡುವ ಯೋಗಿಯ ಮನಸ್ಸು ಅವನ ವಶಕ್ಕೆ ಬಂದು ಸಾಯುಜ್ಞಮುಕ್ತಿಯನ್ನು ದೊರಕಿಸಿ ಕೊಡುವಂಥ್ ಶಾಂತಿಯು ಅವನಿಗೆ ಪ್ರಾಪ್ತವಾಗುವದು. ೧೯

ಅಜುರನನೇರ, ತಿಸುಬಕ್ಕುನಿಗೆ ಅಥವಾ ನಿರಾಹಾರಿಗೆ, ಅತಿ ನಿದ್ರೆ ಮಾಡುವವನಿಗೆ ಅಥವಾ ಅತಿ ಜಾಗರಣಮಾಡುವವನಿಗೆ, ಯೋಗವು ಸಾಧ್ಯವಿಲ್ಲ. ೨೦

ಮಿತಾಹಾರ ವಿಹಾರಮಾಡುವವನ, ಕರ್ಮವಾಡುವಾಗ ಮಿತಾಯಾ ಸಪಡುವವನ, ನಿದ್ದೇಜಾಗರಣಗಳಲ್ಲಿ ಮಿತನಾಗಿರುವವನ, ಯೋಗಸಾಧನವು ದುಃಖನಾಶಕವಾಗುವದು. ೨೧

ಬಿಗಿಹಿಡಿಯಲ್ಪಟ್ಟ ಮನವು ಆತ್ಮಸಲ್ಲಿ ಸ್ವಿರವಾಗಿ ಸರ್ವಕಾಮನೆಗಳ ವಿಷಯದಲ್ಲಿ ತೃಪ್ತಾರಹಿತವಾಯಿತೆಂದರೆ ಮನಸ್ಯನು ಯೋಗಯುಕ್ತಸಾದನೆನ್ನುವರು. ೨೨

ಆತ್ಮಯೋಗದ ಅಭ್ಯಾಸಮಾಡುತ್ತಿರುವ ಮನವನ್ನು ಬಿಗಿಹಿಡಿದ ಯೋಗಿಯು ನಿವಾತಸ್ಥಾಲದಲ್ಲಿಯ ಹೊಯ್ದಾದದಿರುವ ದೀಪದಂತೆ ಸಿಕ್ಕಲನೂ ಶಾಂತನೂ ಇರುವನು. ೨೩

ಯತೋ ಪರಮತೇ ಜಿತ್ತೆಂ ನಿರುದ್ಧಂ ಯೋಗಸೇವಯಾ |
 ಯತ್ರ ಜ್ಯೇನಾತ್ಮನಾತ್ಮಾನಂ ಪಶ್ಚನಾತ್ಮನಿ ತುಷ್ಯತಿ || ೭೦ ||
 ಸುಖವಾತ್ಮಂತಿಕಂ ಯತ್ತದ್ವಧಿಗ್ರಾಹ್ಯಮತೀಂದ್ರಿಯಂ |
 ವೇತ್ತಿ ಯತ್ರ ನ ಜ್ಯೇನಾಯಂ ಸ್ಥಿತ್ಯಾಲತಿ ತತ್ತ್ವತಃ || ೭೧ ||
 ಯಂ ಲಬ್ಧಾಪ್ಯ ಚಾಪರಂ ಲಾಭಂ ಮಸ್ಯತೇ ನಾಧಿಕಂ ತತ್ತಃ |
 ಯಸ್ತಿಂಸ್ಥಿತೋ ನ ದುಃಖೀನ ಗುರುಣಾಪಿ ವಿಚಾಲ್ಯತೇ || ೭೨ ||
 ತಂ ವಿದಾಢಂದ್ವಃಖಸಂಯೋಗವಿಯೋಗಂ ಯೋಗಸಂಜ್ಞಿತವ್ಯಾ |
 ಸ ನಿಶ್ಚಯೀನ ಯೋಕ್ತೆಷ್ಠೋ ಯೋಗೋಽನಿವಿಷ್ಣುಚೇತಸಾ || ೭೩ ||
 ಸಂಕಲ್ಪಪ್ರಭವಾನಾಷಾಪಾಂಸ್ತುಕ್ತಾ, ಸವಾಂಸತೇಷತಃ |
 ಮನಸ್ಯವೇಂದ್ರಿಯಗ್ರಾಹುಂ ವಿಸಿಯವ್ಯ ಸಮಂತತಃ || ೭೪ ||

ಯೋಗಾಭ್ಯಾಸದಿಂದ ನಿರೋಧಿಸಲ್ಪಟ್ಟ ಚತ್ತಪು ಯಾವ ಸ್ಥಿತಿಯಲ್ಲಿ
 ಸ್ಥಿರವಾಗಿರುವದೋರ್, ಅತ್ಯನಿಂದ ಅತ್ಯನಿಂದ ಅವಲೋಕಿಸುತ್ತ ಯಾವ
 ಅವಸ್ಥೆಯಲ್ಲಿ ಮನವ್ಯನು ತುಷ್ಯನಾಗಿರುವನೋ, ೭೦

ಯಾವ ಸ್ಥಿತಿಯಲ್ಲಿ ಪ್ರರುಷನು ಇಂದ್ರಿಯಗಳಿಗೆ ಅಗೋಚರಣಾದ
 ಹಾಗೂ ಕೇವಲ ಬುಧಿಗಮ್ಯ ಅನಂತ ಸುಖವನ್ಯ ಪಡೆಯವನೋರ್,
 ಹಾಗೂ ಎಲ್ಲಿ ಒಮ್ಮೆ ಸ್ಥಿರನಾದನೆಂದರೆ ಅಜ್ಯೋತನಾಗಿರುವನೋ, ೭೧

ಯಾವ ದನ್ಯ ದೋರಕಿಸಿದನೆಂದರೆ ಮನವ್ಯನು ಇದಕ್ಕೂ ಹೆಚ್ಚಿನ
 ದೇನೂ ಇಲ್ಲವೆಂದೆಣಿಸುವನೋ, ಯಾವ ಸ್ಥಿತಿಯಲ್ಲಿ ಸ್ಥಿರನಾದ
 ನೆಂದರೆ ಯಾವ ಫೋರ ದುಃಖವೂ ಮನವ್ಯನನ್ಯ ಅಲ್ಲಾದಿಸಲಾರದೋರ್ ೭೨

ಆ ಸ್ಥಿತಿಯೇ ದುಃಖವನ್ಯ ಅಮೂಲಾಗ್ರಾಗಾಗಿ ನಾಶಗೊಳಿಸುವ
 ಯೋಗವೆಂಬ ಸ್ಥಿತಿಯು. ಮನವನ್ಯ ದಣಿಯಗೂಡದೇ ನಿಶ್ಚಯದಿಂದ
 ಆ ಯೋಗವನ್ಯ ನಾಧಿಸತಕ್ಕದ್ದು. ೭೩

ಸಂಕಲ್ಪದಿಂದತ್ತಸ್ಥಾಪಾಗುವ ಎಲ್ಲ ಕಾಮನೆಗಳನ್ಯ ನಿಶ್ಚಯವಾಗಿ
 ಬೆಂಬ್ಮೆ ಎಲ್ಲ ಕಚೆಯಂದಲೂ ಇಂದ್ರಿಯ ಸಮೂಹವನ್ಯ ಮನಸ್ಸಿನಿಂದಲೇ
 ಸಂಯುಸಿ,

ಶನ್ಯೇ ಶನ್ಯೇರುಪರನೇದ್ವಿದಾಧ್ಯ ಧೃತಿಗೃಹೀತಯಾ |
ಅತ್ಯೈಸಂಸ್ಥಂ ಮನಃ ಕೃತ್ಯಾ ನ ಕಂಚಿದಪಿ ಚಿಂತಯೀತಾ || ೭೪ ||

ಯತೋ ಯತೋ ನಿಶ್ಚಯತಿ ಮನಶ್ಚಂಚಲಮಸ್ಯಿರಂ |
ತತ್ಸ್ವತೋ ನಿಯಮ್ಯೈತದಾತ್ಯಂತ್ಯೇವ ವಶಂ ನಯೀತಾ || ೭೫ ||

ಪ್ರಶಾಂತಮನಸಂ ಹೈನಂ ಯೋಗಿನಂ ಸುಖಮುತ್ತಮವರ್ |
ಉಪ್ಯತಿ ಶಾಂತರಜಸಂ ಬ್ರಹ್ಮಭೂತಮಕಲ್ಯಾಷಮರ್ || ೭೬ ||

ಯುಂಜನ್ಯೇವಂ ಸದಾತ್ಮಾನಂ ಯೋಗಿ ವಿಗತಕಲ್ಯಾಷಃ |
ಸುಖೀನ ಬ್ರಹ್ಮಸಂಸ್ಪರ್ಶಾಪಂತ್ಯಂ ಸುಖಮಂತ್ಯಾತೇ || ೭೭ ||

ಸರ್ವಭೂತಸ್ಥಾನಾತ್ಮಾನಂ ಸರ್ವಭೂತಾನಿ ಚಾತ್ಮನಿ |
ಕುಕ್ಷತೇ ಯೋಗಯುಕ್ತಾ ಸರ್ವತ್ರ ಸಮರ್ಪಣಃ || ೭೮ ||

ಮೆಲ್ಲಮೆಲ್ಲನೇ ಧೈಯರ್ಯಾಯುಕ್ತ ಬುದ್ಧಿಯಿಂದ ಶಾಂತಿಯನ್ನು ದೊರ
ಕಿಸಬೇಕು. ಮನಸ್ಸನ್ನು ಅತ್ಯನಲ್ಲಿ ಸ್ಥಿರಮಾಡಿ ವಿಷ್ಣು ಎಲ್ಲ ಚಂತೆಯನ್ನು
ಬಿಟ್ಟು ಬಿಡಬೇಕು. ೭೯

ಅಸ್ತಿರವಾದ ಚಂಚಲ ಮನಸ್ಸು ಯಾವ ಯಾವ ವಾಗ್ರಗಳಿಂದ
ಪ್ರವರ್ತಿಸಲೆತ್ತಿಸುವದೋ ಅಲ್ಲಲ್ಲಿ ಅದನ್ನು ಕಟ್ಟಿ ವಶಮಾಡಿಕೊಂಡು ಅತ್ಯ
ನಲ್ಲಿ ಸ್ಥಿರಮಾಡಬೇಕು. ೮೦

ಹೀಗೆ ಪ್ರಶಾಂತ ಮನಸ್ಸಿಳ್ಳ, ರಜೋರಹಿತ, ಬ್ರಹ್ಮನಿಷ್ಟನಾದ
ನಿಷಾಪಯೋಗಿಗೆ ಉತ್ತಮ ಸುಖವು ದೊರಕುವದು. ೮೧

ಯೋಗಿಯು ಈ ರೀತಿಯಾಗಿ ಯಾವಾಗಲೂ ಯೋಗವನ್ನು ಆಚರಿ
ಸುತ್ತಿದ್ದರೆ ಪಾಪರಹಿತನಾಗಿ ಅವನು ಅನಾಯಾಸದಿಂದ ಬ್ರಹ್ಮಯೋಗ
ದಿಂದುಂಟಾಗುವ ಅತ್ಯಂತ ಶ್ರೀಷ್ಟ ಸುಖವನ್ನನುಭವಿಸುವನು. ೮೨

ಯೋಗಯುಕ್ತನು ಸರ್ವತ್ರಾಸಮರ್ಪಿಸ್ಯಿಯುಳ್ಳವನಾಗಿ ಸರ್ವಭೂತ
ಗಳಲ್ಲಿ ಅತ್ಯನಲ್ಲಿ ಸರ್ವಭೂತಗಳನಿಂದ ನೋಡುವನು. ೮೩

ಯೋಽ ಮಾಂ ಪಶ್ಚತ್ತಿ ಸರ್ವತ್ತ ಸರ್ವಂ ಚ ಮಂಂ ಪಶ್ಚತ್ತಿ |
 ತಸ್ಯಾದಂ ನ ಪ್ರಣಶ್ಯಾಮಿ ಸ ಚ ಮೇ ನ ಪ್ರಣಶ್ಯತಿ || ೫೦ ||
 ಸರ್ವಭೂತಸ್ಥಿತಂ ಯೋಽ ಮಾಂ ಭಡತ್ತೀಕತ್ವಮಾಸಿತಃ |
 ಸರ್ವಥಾ ವರ್ತಮಾನೋಪಿ ಸ ಯೋಗಿ ಮಂಂ ವರ್ತತೀ || ೫೧ ||
 ಅತ್ಯೈಪಮ್ಯೇನ ಸರ್ವತ್ತ ಸಮಂ ಪಶ್ಚತ್ತಿ ಯೋಽಜುರನ |
 ಸುಖಂ ನಾ ಯದಿ ನಾ ದುಃಖಂ ಸ ಯೋಗಿ ವರಮೋ ಮತಃ || ೫೨ ||

ಅಜುರನ ಉವಾಚ—

ಯೋಽಯಂ ಯೋಗಸ್ತಪಯಾ ಪ್ರೇಕ್ಷಿಃ ಸಾಮ್ಯೇಸ ಮಧುಸೂದನ |
 ಏತಸ್ಯಾದಂ ನ ಪಶ್ಯಾಮಿ ಚಂಚಲತ್ವಾಸ್ತಿ ತಿಂ ಸ್ಥಿರಾಪರ್ | || ೫೩ ||
 ಚಂಚಲಂ ಹಿ ಮನಃ ಕೃಷ್ಣ ಪ್ರಮಾಧಿ ಬಲವದ್ದೃಢಪರ್ |
 ತಸ್ಯಾದಂ ನಿಗ್ರಹಂ ಮನ್ಯೇ ವಾಯೋರಿವ ಸುಧಷ್ಟರಪರ್ || ೫೪ ||

ಯಾವನು ನಸ್ಸನ್ನ ಎಲ್ಲಿಕಡೆಯಲ್ಲಿಯೂ ಎಲ್ಲವನ್ನ ನಸ್ಸಲಿಯೂ
 ನೋಡುವನೋ ಅವನಿಂದ ನಾನು ದೂರಾಗುವದಿಲ್ಲ. ನನ್ನಿಂದ ಅವನು
 ದೂರಾಗುವದಿಲ್ಲ. ಇಂ

ಪರಮಾತ್ಮನ ಏಕತ್ವದ ಜ್ಞಾನದಲ್ಲಿ ಸ್ಥಿರನಾಗಿ ಸರ್ವಭೂತಗಳಲ್ಲಿ
 ರುವ ನಸ್ಸನ್ನ ಯಾವನು ಭಜಿಸುತ್ತಿರುವನೋ ಅವನು ಎಲ್ಲ ಬಗೆಯ
 ಕರ್ಮಗಳನ್ನ ವಾದುತ್ತಿರೂ ನಸ್ಸಲಿ ಸ್ಥಿರನಿರುವನು. ಇಂ

ಅಜುರನಾ, ಸುಖವೇ ಆಗಲ, ದುಃಖವೇ ಆಗಲ, ಇವೆರಡೂ ನಿಷ
 ಯಗಳಲ್ಲಿ ಯಾವನು ‘ತನ್ಯಂತೆ ಪರರು’ ಎಂದು ಎಲ್ಲರನ್ನೂ ಸಮವಾಗಿ
 ಬಗೆಯುವನೋ ಆ ಯೋಗಿಯೇ ಎಲ್ಲಕ್ಕೂ ಶ್ರೀಷ್ಟನೆನಿಸುವನು. ಇಂ

ಅಜುರನಿಸು ಅಂದದ್ದು—ಕೃಷ್ಣನೇ, ಮನಸ್ಸ ಚಂಚಲವಾದುದರಿಂದ
 ನಿಂನು ಉದ್ದೇಶಿಸಿದ ಸಮಖ್ಯಾದಿಂದ ಪ್ರಾಪ್ತವಾಗುವ ಯೋಗವು ಸ್ಥಿರ
 ವಾಗಿ ನೇಲೆಸುವ ಬಗೆ ಹೇಗೆಂಬುದನ್ನು ನಾನು ಆರಿಯೆನು. ಇಂ

ಕೃಷ್ಣ, ಮನವು ಚಂಚಲವು, ಪ್ರಂಡವು, ಬಲಷ್ಟವು ಮತ್ತು ಬಿರುನು.
 ಮನಸ್ಸನ್ನ ಬಿಗಿಹಿಡಿಯುವ ಕಾರ್ಯವು ಗಾಳಿಯನ್ನು ಕಟ್ಟುವ ಕಾರ್ಯ
 ದಷ್ಟೇ ಕಿಲಿನವಾದದ್ದು. ಇಂ

ಶ್ರೀಭಗವಾನುವಾಚ—

ಅಸಂತಯಂ ಮಹಾಬಾಜೋ ಮನೋ ದುರ್ವಿಗ್ರಹಂ ಚಲಮಾ |
ಅಭ್ಯಾಸೇನ ತು ಕೌಂತೀಯ ಷ್ವೇರಾಗ್ನೇಣ ಚ ಗೃಹ್ಯತೀ || ೫೫ ||
ಅಸಂಯುತಾತ್ಮನಾ ಯೋಗೋ ದುಷ್ಪಾಪ ಇತಿ ಮೇ ಮತಿಃ |
ವಶಾತ್ಮಕನಾ ತು ಯತಪಾ ಶಕೋಽವಾಪ್ತು ಪುಂಪಾಯಂತಃ || ೫೬ ||

ಅಜುರ್ನಾಲಿನಾಚ—

ಅಯಂತಿಃ ಶ್ರದ್ಧಂಯೋನೇನೇಹೋ ಯೋಗಾಜ್ಞಲಿತಮಾನಸಃ |
ಅಪ್ರಾಷ್ಟ ಯೋಗಸಂಸಿದ್ಧಂ ಕಾಂ ಗತಿಂ ಕೈಷ್ಟ ಗಜ್ಞತಿ || ೫೭ ||
ಕಜ್ಞನ್ನೋಽಭಯಂವಿಭ್ರಷ್ಟಿಫ್ಲಾಭ್ರಮಿವ ನಶ್ಯತಿ |
ಅಪ್ರತಿನೋ ಮಹಾಬಾಜೋ ವಿನುಂಘೋ ಬ್ರಹ್ಮಣಃ ಹಂತಿ || ೫೮ ||

ಶ್ರೀಕೃಷ್ಣನು ಅಂದದ್ವ— ಅಜುರ್ನಾ, ಮನವು ಚೆಂಡಲಪೂ ಸಿಗ್ರೆ
ಹಿಸಿಲು ಕರಿಸಬೇಕು ಎಂಬ ಮಾತ್ರ ಸಿಕಿಸಂತಯವು. ಆದರೆ ಷ್ವೇರಾಗ್ನ
ದಿಂದಲೂ ಅಭ್ಯಾಸದಿಂದಲೂ ಆದನ್ನು ಬಿಗಿಹಿಡಿಯಲು ಸಾಧ್ಯವು. ಇಂ
ತ್ಯಾಗಂ ಅಭ್ಯಾಸದಿಂದಲೂ ಆದನ್ನು ಬಿಗಿಹಿಡಿಯಲು ಸಾಧ್ಯವು.

ಆತ್ಮಸಂಯಮವಿಲ್ಲದೆ ಯೋಗವು ಆನಾಧ್ಯವೆಂದು ನನ್ನ ಆಭಿವೃ
ಯವು. ಆದರೆ ಆತ್ಮಸಂಯಮವುಳ್ಳವನು ಯತ್ತಿಸಲಾಗಿ ಉಪಾಯದಿಂದ
ತು ಯೋಗವು ಪ್ರಾರ್ಥಿತವಾಗಬಹುದು. ೫೯

ಅಜುರ್ನಾನು ಅಂದದ್ವ— ಕೃಷ್ಣ, ಶ್ರದ್ಧೆಯಿದ್ದರೂ ಯತ್ತವಾ
ದದೇ ಇದ್ದಾರಿಂದ ಯಾವನ ಮನಸ್ಸು ಯೋಗದಿಂದ ಚ್ಯಾತವಾಗಿ ಯಾವ
ನಿಗೆ ಯೋಗ ಸಿದ್ಧಿಯು ಪ್ರಾರ್ಥಿತವಾಗದೇ ಹೋಗಿರುವದೇ ಅವನಿಗೆ
ಯಾವ ಗತಿಯಾಗುವದು? ೬೦

ಶ್ರೀಕೃಷ್ಣನೇ, ಮೋಹಕಗ್ರಹಂನಾದುದರಿಂದ ಬ್ರಹ್ಮಮಾರ್ಗದಲ್ಲಿ ಸ್ಥಿರ
ನಾಗದೇ ಇದ್ದವನು ಇಹವರ ಎಂಬ ವರದೂ ಲೋಕಗಳಿಂದ ಭ್ರಮ್ಯ
ನಾಗಿ ಒಡೆದ ವೋಡದಂತೆ ಪೂಣಿ ನಾಶಕ್ಕಂತೂ ಗುರಿಯಾಗುವದಿಲ್ಲ
ವಲ್ಲ? ೬೧

ವಿತನ್ನೇ ಸಂಶಯಂ ಕೃಷ್ಣ ಭೀತ್ತುನುರ್ಜ ಸ್ವಂತೀಷತಃ ।

ತ್ವದಸ್ಥಃ ಸಂಶಯಸ್ವಾಸ್ತ ಭೀತ್ತಾ ನ ಹೃಪಪದ್ವತೇ ॥ ೪೯ ॥

ಶ್ರೀಭಗವಾನುವಾಚ—

ಪಾಧರ ಸ್ವೇವೇಹ ನಾಮುತ್ತೆ ವಿನಾಶಸ್ತ ಸ್ವ ವಿಷ್ಣತೇ ।

ನಹಿ ಈಲಾಷಣಕೃತ್ಯಾಂಶಿಂದ್ರಿಗ್ರಂತಿಂ ತಾತ ಗಚ್ಛತಿ ॥ ೪೦ ॥

ಪುರುಷ ಪುಣ್ಯಕೃತ್ಯಾಂಶಿಂದ್ರಿಕಾನುಷಿತಾಪ್ತ ಶಾಶ್ವತಿಃ ಸಮಾಃ ।

ಶುಚಿನಾಂಶ್ರೀಮತಾಂಗೇಯೋಗಭ್ರಂಷ್ಟೋಽಭಿಜಾಯತೇ ॥ ೪೧ ॥

ಅಧವಾ ಯೋಗಿನಾಮೇವ ಕುಲೇ ಭವತಿ ಧೀಮತಾಮಾ ।

ವಿತದ್ವಿ ದುರ್ಬಳತರಂ ಲೋಕೇ ಜನ್ಮ ಯದಿಎಂದ್ರ ಶಮಾ ॥ ೪೨ ॥

ತತ್ತ್ವ ತಂ ಬುದ್ಧಿಂದ್ರಿಯಂ ಲಭತೇ ಪರೋವದೇಹಿಕಮಾ ।

ಯತತೇ ಚ ತತೋ ಭೂಯಃ ಸಂಸಿಧ್ವಾ ಕುರುಸಂದನ ॥ ೪೩ ॥

ಕೃಷ್ಣ, ಈ ಸಸ್ನ ಸಂಶಯದ | ಬೀರಸ್ನ ಸಹ ನಿನು ಕೆತ್ತಿಹಾಕ ಬೇಕು. ಸಿಸ್ನ ಹೊತುರ್ ಈ ಸಂಶಯದ ಪರಿಹಾರ ಮಾಡುವವರು ಇನ್ನಾರೂ ಇಲ್ಲ. ೪೮

ಶ್ರೀಕೃಷ್ಣನು ಅಂದದ್ವಾ— ಪಾಧರ, ಅವನು ಈ ಲೋಕದಲ್ಲಾಗಲಿ, ಪರಲೋಕದಲ್ಲಾಗಲಿ ನಾಶ ಹೊಂದಲಾರನು. ಸ್ವಲ್ಪಾದರೂ ಶಭವನ್ನ ಮಾಡಿದವನು ಕೆಟ್ಟಿ ಗತಿಗೆ ಎಂದೂ ಹೋಗನು. ೪೯

ಸ್ವರ್ಗ ಲೋಕಗಳನ್ನ ಪಡೆದು ಒಹು ಕಾಲದ ವರೆಗೆ ಅಲ್ಲಿ ವಾಸ ಮಾಡಿ ಯೋಗಭ್ರಂಷ್ಟನು ಪವಿತ್ರವಾದ ಸಿರಿವಂತರ ಮನೆಯಲ್ಲಿ ಹುಟ್ಟಿದ್ದವನು. ೫೦

ಅಧವಾ ಬುದ್ಧಿವಂತರಾದ ಯೋಗಿಗಳ ಕುಲದಲ್ಲಿ ಜನ್ಮತಾಕುವನು. ಈ ತರದ ಜನ್ಮವು ಈ ಲೋಕದಲ್ಲಿ ಬಹಳೇ ದುರ್ಬಳವು. ೫೧

ಪಾಂಡವನೇ, ಅಲ್ಲಿ ಅವನಿಗೆ ಪೂರ್ವಜನ್ಮದ ಸುಬುದ್ಧಿಯು ದೊರೆಯುವದು. ಅವನು ಅಲ್ಲಿ ಪುನಃ ಯೋಗಸಿದ್ಧಿಗಾಗಿ ಯತ್ತ ಮಾಡುವನು. ೫೨

ಪೂರ್ವಾಭ್ಯಾಸೇನ ತೇಸ್ನೀವ ಹ್ರಿಯತೆ ಹೃವಶೋದಷಿ ನಃ ।

ಜಿಜ್ಞಾಸುರಪಿ ಯೋಗಸ್ಯ ಶಬ್ದಬ್ರಹ್ಮತಿವರ್ತತೀ ॥೪೪॥

ಪ್ರಯಂತಾಧ್ಯತಮಾನಸ್ತು ಯೋಗಿ ಸಂಶಾಧ್ಯಕ್ಷಿಷಃ ।

ಅನೇಕಜನ್ಮಸಂಸಿದ್ಧಸ್ತತೋ ಯಾತಿ ಪರಾಂಗತಿವಾ ॥ ೪೫ ॥

ತಪಸ್ಸಿಭೋದಿಕೋ ಯೋಗಿ ಜ್ಞಾನಿಭೋದಿಪಿ ಮತೋದಿಕಃ ।

ಕರ್ಮಾಭ್ಯಶಾಧಿಕೋ ಯೋಗಿ ತಸ್ಯಾದೋಗಿ ಭವಾಜುಂನ ॥೪೬॥

ಯೋಗಿನಾಮುಪಿ ಸವೇರಿಷಾಂ ಮಂದ್ರತೇನಾಂತರಾತ್ಮನಾ ।

ಶ್ರದ್ಧಾವಾಂಬಜತೀ ಯೋಗಿವಾಂ ಸ ನೇರ ಯುಕ್ತ ತಮೋ ಮತಃ ॥೪೭॥

ಇತಿ ಶ್ರೀಮದ್ಭಾಗವದ್ಗೀತಾಯಾಂ ಆಶ್ಚರ್ಯಸಂಯಮಯೋಗೋ ನಾಮ

ವಣ್ಣಾಧ್ಯಾಯ:

ಏ ಪೂರ್ವಾಭ್ಯಾಸದ ಬಲದಿಂದಲೇ ಆವನು ಪ್ರಾನಃ ಯೋಗದಲ್ಲಿ ಪ್ರವರ್ತಿಸುವನು. ಈ ಯೋಗದ ವಿಷಯಕ್ಕೆ ಕೇವಲ ಚಿಜ್ಞಾಸೆಯುಳ್ಳ ವನು ಸಹ ಶಬ್ದಬ್ರಹ್ಮದಾಚಿಗೆ ಹೋಗುವನು. ೪೪

ಒಳ್ಳೀ ಆಯಾಸಬಟ್ಟೀ ಯ ತ್ರಿಸುತ್ತಿರಲು ಯೋಗಿಯು ನಿತ್ಯಾಪನಾಗಿ ಅನೇಕ ಜನ್ಮಸ್ಥಾನ ತರುವಾಯ ಜ್ಞಾನಿಯಾಗಿ ಆ ಮೇರಲೆ ಪರಮಗತಿಯನ್ನು ಹೊಂದುವನು. ೪೫

ತಪಸ್ಸಿಗಳಿಗಂತ ಯೋಗಿಯು ಹೆಚ್ಚಿನವನು, ಜ್ಞಾನಿಗಳಿಗಂತಲೂ ಆವನು ಹೆಚ್ಚಿನವನು. ಕರ್ಮಾಭ್ಯಾಸಿಗಳಿಗಂತಲೂ ಆವನು ಶ್ರೀಷ್ಟನು. ಆದುದರಿಂದ ಅಜುಂನಾ, ನಿಂನು ಯೋಗಿಯಾಗು. ೪೬

ಎಲ್ಲ ಯೋಗಿಗಳಲ್ಲಿ ಮತ್ತೆ ತನ್ನ ಅಂತರಾತ್ಮನನ್ನು ನನ್ನಲ್ಲಿ ಸ್ಥಿರವಾಗಿಟ್ಟು ಶ್ರದ್ಧಿಯುಳ್ಳವನಾಗಿ ಯಾವನು ನನ್ನನ್ನು ಭಜಿಸುವನೋ ಆವನು ಎಲ್ಲಕ್ಕೂ ಹೆಚ್ಚಿನವನು. ೪೭

ಶ್ರೀಮದ್ಭಾಗವದ್ಗೀತ್ಯ ಸುಲಭ, ಸರಬ ಕನ್ನಡ ಭಾಷಾಂತರದ
ಇನೆಯ ಅಧ್ಯಾಯವು ಸಮಾಪ್ತವು.

పళనేయ అధ్యాయము.

శ్రీభగవానువాజి—

మయ్యాసక్తమనాః పాథ్ యోగం యుంజన్మదాత్రయః ।
 అసంతయం సమగ్రం మాం యథా జ్ఞాస్యసి తజ్ఞాణా ॥ १ ॥
 జ్ఞానం తేకం సనిజ్ఞా నమిదం వచ్ఛామ్యశేషతః ।
 యః జ్ఞాణాత్మా నేహ భూయోన్యజ్ఞాణాత్వమవతిష్టతే ॥ २ ॥
 మనుష్ణాకాం సహస్రేషు కశ్చిద్యతతి సిద్ధంసే ।
 యతతానుపి సిద్ధానాం కశ్చిన్యాంపేత్తి తత్త్వతః ॥ ३ ॥
 భూమిరాపోనలో నాయుః ఖం మనోఽచుద్ధరేవ జ ।
 ఆహంకార జతీయం మేఽ భ్రిన్యా ప్రకృతిరష్టదా ॥ ४ ॥
 అపరేయమితస్తున్యాం ప్రకృతిం పద్ధి మేఽ పరాం ।
 జీవభూతాం మహాబాహో యయేదం ధార్యతే జగత్ ॥ ५ ॥

శ్రీకృష్ణసు అందమ్మ— నస్మన్మాత్రయిస్ నస్మల్చి చిత్తవస్తిట్టు
 యోగాభ్యాస మాడుత్తిరలు నినగే సంపూర్ణ యాగో సంతయ
 రహిత జ్ఞానవు ఆగువ బగెయన్న హేళుపేసు కేళు. १

విజ్ఞానసుకవాద జ్ఞానపన్న నాను నినగే పొరా ఉపదేశి
 సుత్తుఱపేసు. ఆదస్మరిత మేలే తల్లివునః అరితుకొళ్ల తక్కుదేనూ
 ఉళియువదిల్ల. २

నావిరాదు జనరల్ యావనాదరోభుసు సిద్ధిగాగి హేళగు
 వెను. హీగే హేళగి సిద్ధరాదవరల్ నస్మన్న తత్త్వదృష్టియిందరితు
 కొళ్ల వవును ఎల్లయాదదఱ ఒబ్బుసు. ३

భూమి, నీరు, అగ్ని, వాయు, ఆకాశ, మన, బుద్ధ,
 ఆహంకార హీగే నస్మ ప్రకృతయు ఎంటు విధవు. ४

ఇదు ఆవరా ప్రకృతయు. యాతరింద ఈ జగత్తు ధరిసల్పి
 ట్టెరువదో ఆ జీవదోవ నస్మ పరాప్రకృతయు ఇదచూ బేరే
 ఎందు తికి. ५

ವಿತದ್ವೈನಿಂದಿ ಭೂತಾನಿ ಸರ್ವಾಣಿತ್ಯಪಥಾರಯ |

ಅಹಂ ಕೃತ್ಯಾಸ್ತ ಜಗತ್ತಃ ಪ್ರಭವಃ ಪ್ರಲಯಸ್ತಫಾ || ೬ ||

ಮತ್ತಃ ಪರತರಂ ನಾಸ್ತಿತ್ಯಂಚಿದಸ್ತಿ ಧನಂಜಯ |

ಮಯಿ ಸರ್ವಮಿದಂ ಪ್ರೋತಂ ಸೂತ್ರೀ ಮಣಿಗಣಾ ಇವ || ೭ ||

ರಸೋಹಮಪ್ಸು ಕೌಂತೀಯ ಪ್ರಭಾಸ್ಯಿ ತಶಿಸೂಕ್ಯಾಯೋ |

ಪ್ರಣವಃ ಸರ್ವವೇದೇಷು ಶಬ್ದಃ ಯೇ ಪೌರುಷಂ ಸ್ವಾಮು || ೮ ||

ಪುಣ್ಯೋ ಗಂಧಃ ವೃಧಿವಾಯಂ ಚ ತೇಜಶ್ವಾಸ್ಯಿ ವಿಭಾವಸ್ತಾ |

ಜೀವನಂ ಸರ್ವಭೂತೇಷು ತಪಶ್ವಾಸ್ಯಿ ತಪಸ್ವಿಮು || ೯ ||

ಬೀಜಂ ನೂಂ ಸರ್ವಭೂತಾನಾಂ ವಿದ್ಧಿ ಹಾಧರ ಸನಾತನಂ |

ಬುದ್ಧಿ ಬುರ್ದಿ ಮತಾಮಸ್ಯಿ ತೇಜಸ್ಸೇಜಸ್ಸಿನಾಮಹಂ || ೧೦ ||

ಎಲ್ಲ ಭೂತಗಳ ಉಗಮವು ಈ ಪ್ರಕೃತಿಯಂದಲೇ ಎಂಬದನ್ನು
ಜನಾಗಿ ಲಕ್ಷ್ಯದಲ್ಲಿದು. ನಾನೇ ಈ ಇಡೀ ಜಗತ್ತಿನ ಉತ್ಸತ್ತಿಲಯಗಳ
ಕಾರಣನು.

ಧನಂಜಯನೇ, ಸನಗೂ ಹೆಚ್ಚಿನದೆಂಬದು ಇನ್ನಾವುದೂ ಇಲ್ಲ.
ಸೂತ್ರದಲ್ಲಿ ಬೋಣಿಸಲ್ಪಟ್ಟ ಮಣಿಗಳಂತೆ ಇವೆಲ್ಲವೂ ನನ್ನಲಿರುವವು. ೭

ಪ್ರವಾಹಿಗಳಲ್ಲಿ ನಾನು ಸಾರರೂಪರಸನು. ಸೂರ್ಯಚೆಂದ್ರರ ಪ್ರಕಾ
ಶವೂ ನಾನೇ. ಸರ್ವವೇದಗಳಲ್ಲಿ ಒಂಕಾರವು ನಾನು, ಆಕಾಶದಲ್ಲಿ ಶಬ್ದವೇ
ನಾನು, ಮನುಷ್ಯರಲ್ಲಿಯ ಪೌರುಷವಾದರೂ ನಾನೇ. ೮

ವೃಧಿವಿಯಲ್ಲಿ ಸುಗಂಧವು ನಾನು, ಅಗ್ನಿಯಲ್ಲಿ ತೇಜವು ನಾನು,
ಸರ್ವಭೂತಗಳಲ್ಲಿ ಜೀವನವು ನಾನು, ತಪಸ್ವಿಗಳ ತಪಸ್ವಾದರೂ ನಾನೇ.

೯

ವಾಧಾರ, ಸರ್ವಭೂತಗಳ ಸನಾತನ ಬೀಜವಾದರೂ ನಾನೇ.
ಎಂದು ತಿಳಿ. ಬುದ್ಧಿವಂತರ ಬುದ್ಧಿಯೂ ನಾನೇ, ತೇಜಸ್ಸಿಗಳ ತೇಜವೂ
ನಾನೇ.

೧೦.

ಬಲಂ ಬಲವಂತಾಂಚಾಹಂ ಕಾಮುರಾಗನಿವರ್ಚಿತಂ ।
ಧರ್ಮಾರ್ಥವಿದುದೊಧ್ರೀ ಭೂತೇಷು ಕಾಮೋಸ್ಯಿ ಭರತರ್ವಭ್ರ
|| ೧೧ ||

ಯೇ ಜೈವ ಸಾತ್ಪ್ರಕಾ ಭಾವಾ ರಾಜಸಾಸ್ತಾ ಮಾಷ್ಟ ಯೇ ।
ಮತ್ತ ವಿನೇತಿ ತಾನ್ವಿದ್ಧಿ ನ ತ್ವಹಂ ತೇಷು ತೇ ಮಯಿ ॥ ೧೨ ॥

ಶ್ರಿಭಿಗುರ್ಣಣಮಯಿಭಾವೈರೇಭಿಃ ಸರ್ವಮಿದಂ ಜಗತ್ ।
ಮೋಹಿತಂ ನಾಭಿಜಾನಾತಿ ಮಾಮೇಭ್ಯಃ ಪರಮವ್ಯಯಂ ॥ ೧೩ ॥

ದೈವೀ ಹ್ಯೇಷಾ ಗುಣಮಯಿ ಮಮ ಮಾಯಾ ದುರತ್ಯಯಾ ।
ಮಾಮೇವ ಯೇ ಪ್ರಪದ್ಯಂತೇ ಮಾಯಾಮೇತಾಂ ತರಂತಿ ತೇ ॥ ೧೪ ॥

ನ ಮಾಂ ದುಷ್ಕಳಿನೋ ಮೂರ್ಖಾಃ ಪ್ರಪದ್ಯಂತೇ ನರಾಧಮಾಃ ।
ಮಾಯಾಯಾಪದ್ಯತಜ್ಞಾನಾ ಅಸುರಂ ಭಾವಮಾತ್ರಿತಾಃ ॥ ೧೫ ॥

ಬಲವಂತರಲ್ಲಿರುವ ಕಾಮನೆ ಹಾಗೂ ಅಸಕ್ತಿರೈಹಿತವಾದ ಬಲವಾ
ದರೂ ನಾನೇ. ಅಜುರ್ನಾ, ಭೂತಗಳಲ್ಲಿ ಧರ್ಮಕ್ಕೆ ಅವಿರುಧ್ವವಾಗಿ
ರುವ ಕಾಮವಾದರೂ ನಾನೇ.

ಸಾತ್ಪ್ರಕ ರಾಜಸ ತಾಮಸ ಎಂಬ ಎಲ್ಲ ಸೃಷ್ಟಿ ಪದಾರ್ಥಗಳು
ನನ್ನಿಂದಲೇ ಹುಟ್ಟಿದವೆಂದು ತಿಳಿ. ನಾನು ಅವಗಳಲ್ಲಿಲ್ಲ, ಅದರೆ ಅವೇ
ನನ್ನಲ್ಲಿರುವವು.

ಈ ಮೂರು ಗುಣಗಳಿಂದ ಯುಕ್ತವಾದ ಪದಾರ್ಥಗಳ ಮೂಲಕ
ಈ ಜಗತ್ತು ಮೋಹಿತವಾಗಿ ಇದಕ್ಕೂ ಶ್ರೀನೃತಾಗೂ ಅವ್ಯಯನಾದ
ನನ್ನನ್ನು, ಅರಿಯುವದಿಲ್ಲ.

ಶ್ರಿಗುಣಮಯವಾದ ಈ ದಿವ್ಯವಾಯೆಯು ದಾಟಲಕ್ಕೆ ಕಲಿಸಿ.
ಯಾರು ನನ್ನನ್ನೇ ಭಜಿಸುವರೋ ಅವರು ಈ ಮಾಯೆಯೋಳಗಿಂದ ಪಾರಾ
ಗಿಂದರು.

ಈ ಮಾಯೆಯಿಂದ ಯಾರ ಜ್ಞಾನವು ನವ್ಯವಾಗಿರುವದೋ ಯಾರು
ಅಸುರ ಬುದ್ಧಿಯನ್ವಾತ್ಮಯಿಸಿರುವರೋ ಆ ದುಷ್ಪ ಮೂರ್ಖ ನರಾಧಮರು
ನನ್ನನ್ನು ಭಜಿಸುವದಿಲ್ಲ.

జతువిచథా భజంతే మాం జనాః సుకృతినోదచుఁన |
అతోఽ జిజ్ఞాసురథాఽధీఽ జ్ఞానిః చ భద్రతషాభః || १४ ||
తేవాం జ్ఞానిః నిత్యయుక్త ఏచభక్తివిచతిష్టతే |
శ్రీయో హి జ్ఞానినోదశ్శామనహం స చ మమస్తియః || १५ ||
ఖదారాః సవఁ ఏవైతే జ్ఞానిః తాప్తైవ మే మతం |
అస్థితః స హి యుక్తాత్మా మానేవానుత్తమాం గతిం || १६ ||
ఖమూనాం జన్మనాముంతే జ్ఞానవాన్మాం ప్రపద్యతే |
వాసుదేవః సవఁమితి స మహాత్మా సుదులఁభః || १७ ||
కాన్ముస్త్రుస్త్రుయుఽతజ్ఞానాః ప్రపద్యంతేఽన్మదేవతాః |
తం తం నియమమాస్తాయి ప్రకృత్యా నియంతాః స్ఫుయా || १८ ||

ఆజుఁనా, దుఃఖితరు, జ్ఞానమస్తురియలిజ్ఞి సువవరు, యావ దాదరోందు ఆశియుభ్యావరు, జ్ఞానిగభు హిగే నాల్యు బగొయ వ్యాప్తమంతరు సన్మస్తు భజిసువరు. १९

ఆవరోభగే ఆసస్తుభక్తియుభ్యా, నిత్యయుక్త జ్ఞానియే శ్రీష్టసు. నాను జ్ఞానిగభగే ఆక్ష్యంత ప్రియసు. ఆవరాదరం ననగే ప్రియరు.

२०

ఇవరేల్లరూ సజ్జనరే. ఆదరే జ్ఞానియెంబవను సాక్షాత్ నానే ఎందు సన్మ మతషు. యాశందరే యోగియుక్తనాద జ్ఞానియు ఆక్ష్యత్తమగతియాద నస్తల్లి స్థిరనాగి సేలిసువను. २१

ఒకళ జన్మగళ తరువాయ ఇదెల్లపూ వాసుదేవనే ఎంబ ప్రతీతియాగి జ్ఞానియాన సన్మ బళిగే బదువను. ఇంతక మహాత్మసు ఒకళే విరలను. २२

తమ్మ తమ్మ ప్రకృతియింద నియతవాద బీరే బీరే కామనే గంధ మోహితరాగి జనరు ఆయా నియమగళగుసరిసి బీరే :బీరే ధేవతిగళస్తు భజిసువరు. २३

ಯೋರ್ಯೋ ಯಾಂಯಾಂ ತನುಂ ಭಕ್ತಃ ಶ್ರದ್ಧಯಾಚಿತುನಿಜ್ಞತಿ ।
ತಸ್ಮಾತ್ಸಾಜಲಾಂ ಶ್ರದ್ಧಾಂ ತಾಮೇವ ವಿದಧಾಮ್ಯಹಂ ॥ ೨೦ ॥

ಸ ತಯಾ ಶ್ರದ್ಧಯಾ ಯುಕ್ತಸ್ತಾಜಾರಾಧನನೀಹತೇ ।
ಲಭತೇ ಜ್ಞತತಃ ಕಾಮಾನ್ಯಯೈವ ವಿಹಿತಾನ್ವಿತಾನಾ ॥ ೨೧ ॥

ಅಂತವಶ್ತು ಘಲಂ ತೇಷಾಂ ತಪ್ಯವತ್ಸ್ಯಲ್ಪನೇಧಸಾಂ ।
ದೇವಾನ್ನೇವಯಜೋ ಯಾಂತಿನುಧ್ವಕ್ತಾ ಯತಂತಿ ಮಾಮಪಿ ॥ ೨೨ ॥

ಅವ್ಯಕ್ತಂ ವ್ಯಕ್ತಮಾಪನ್ಯಂ ಮನ್ಯಂತೇ ಮಾಮಬುದ್ಧಯಃ ।
ಪರಂ ಭಾವಮಂಜಾಸಂಕೋ ಮಮಾನ್ಯಯಮನುತ್ತಮಂ ॥ ೨೩ ॥

ನಾಹಂ ಪ್ರಕಾಶಃ ಸರ್ವಸ್ಯ ಯೋಗಮಾಯಾಸಮಾವ್ಯತಃ ।
ಮೂಳೇಽರ್ಥಯಂ ನಾಭಿಜಾನಾತಿ ಲೋಕೋ ಮಾಮಜಮಣ್ಯಯಂ
॥ ೨೪ ॥

ಯಾವ ಭಕ್ತಸು ಯಾವ ದೇವತೆಯನ್ಯ ಶ್ರದ್ಧಯಿಂದ ಭಜಿಸಲಿಚ್ಛಿ
ಸುವಸೋ ಅವನ ಆಶ್ರದ್ಧಯಸ್ತೇ ನಾನು ಸ್ಥಿರಗೊಳಿಸುವೆನು. ೨೫

ಆಶ್ರದ್ಧಯಿಂದ ಯುಕ್ತನಾಗಿ ಅವನು ಆರಾಧಿಸುವೆನು. ಆ
ಮೇಲೆ ನಾನು ನಿಯಮಿಸಿದ ಆಯಾ ಕಾಮನೆಗಳ ಫಲಗಳೇ ಅವನಿಗೆ
ದೊರೆಯುವವು. ೨೬

ಆಲ್ಪಬುದ್ಧಿಯಂತ್ರವರೆ ಆ ಫಲಗಳು ಆಲ್ಪಕಾಲಿಕವಿರುವವು.
ದೇವತೆಗಳನ್ಯ ಪೂಜಿಸುವವರು ದೇವತೆಗಳಿಗೆ ಹೋಗುವರು.
ಸನ್ಧನ್ಯ ಭಜಿಸುವವರು ನನ್ಯದೇಗೆ ಬರುವರು. ೨೭

ನನ್ಯ ಆತ್ಮಂತ ಶ್ರೀಷ್ಟಿಹಾಗೂ ಉತ್ತಮೋತ್ತಮ ರೂಪವನ್ಯಂ
ಯದೆ, ಅವ್ಯಕ್ತವಿದ್ಧ ನಾನು ವ್ಯಕ್ತನಾಗಿರುವೆನೆಂದು ಬದ್ಧಗೇಡಿಗಳು ತಿಳಿ
ಯುವರು. ೨೮

ಯೋಗಮಾಯಿಂದ ಮರೆಮಾಡಲ್ಪಟ್ಟದ್ದಿಂದ ನಾನು ಎಲ್ಲಿಗೂ
ಪ್ರಕಟಿಸಾಗಿ ತೋರುವದಿಲ್ಲ. ಜನ್ಮರಹಿತ ಅವ್ಯಯಾದ ನನ್ಯನ್ಯ
ಮೂರ್ಧರು ಅರಿಯಾವದಿಲ್ಲ. ೨೯

ವೇದಾಹಂ ಸಮತೀತಾನಿ ವರ್ತಮಾನಾನಿ ಚಾಜುಂ |

ಭವಿಷ್ಯಾಣಿ ಚ ಭಾತಾನಿ ವಾಂ ತು ವೇದ ನ ಕಕ್ಷಿನ ॥ ೨೬ ॥

ಇಚ್ಛಾದ್ವೇಷಸಮುತ್ತೇನ ದ್ವಂದ್ವಮೋಹೇನ ಭಾರತ |

ಸರ್ವಭಾತಾನಿ ಸಂಮೋಹಂ ಸಗೀರ ಯಾಂತಿ ಪರಂತಪ ॥ ೨೭ ॥

ಯೇಷಾಂ ತ್ವಂತಗತಂ ಪಾಪಂ ಜನಾನಾಂ ಪುಣ್ಯಕರ್ಮಣಾಂ |

ತೇ ದ್ವಂದ್ವಮೋಹನಿಮುರ್ಕಾತ್ ಭಜಂತೇ ವಾಂ ದೃಢವ್ರತಾಃ ॥ ೨೮ ॥

ಜರಾಮರಣಮೋಕ್ಷಾಯ ವಾವಾಶ್ರಿತ್ಯ ಯತಂತಿ ಯೇ |

ತೇ ಬ್ರಹ್ಮತದ್ವಿದುಃ ಶೈತ್ಯಮಧ್ಯಾತ್ಮಂ ಕರ್ಮಚಾಪಿಲಂ ॥ ೨೯ ॥

ಸಾಧಿಭಾತಾಧಿದೈನಂ ವಾಂ ಸಾಧಿಯಜ್ಞಂ ಚ ಯೇ ವಿದುಃ |

ಪ್ರಯಾಣಕಾಲೇಪಿ ಚ ವಾಂ ತೇ ವಿದುಯುರ್ಕಚ್ಚೇತಸಃ ॥ ೩೦ ॥

ಇತಿ ಶ್ರೀಮದ್ಭಗವದ್ಗೀತಾಯಾಂ ಜ್ಞಾನವಿಜ್ಞಾನಯೋಗೋ ನಾಮ
ಸಪ್ತಮೋಧ್ಯಾಯ:

ಹಿಂದೆ ಆಗಿಕೊಂಡ, ಸಧ್ಯಕ್ಕೆ ಇದ್ದು, ಮುಂದೆ ಆಗುವ ಎಲ್ಲ ಭಾತ
ಗಳನ್ನು ನಾನು ಬಲ್ಲಿಸು. ಆವರೆ ನನ್ನನ್ನು ಯಾರೂ ಅರಿಯಿರು. ೨೬

ಯಾಕಂದರೆ, ಅಜುರ್ನಾ, ಇಳ್ಳಿ, ದ್ವೇಷಾದಿಗಳಿಂದುಕ್ವನ್ನವಾದ
ದ್ವಂದ್ವಗಳ ಮೋಹದಿಂದ ಈ ಸಂಸಾರದಲ್ಲಿ ಎಲ್ಲ ಭಾತಗಳು ಹುಣ್ಣಿಗಿ
ಹೊಗುವವವು. ೨೭

ಅದರೆ ಯಾವ ಪುಣ್ಯವಂತರ ಪಾಪಷ್ಟ ಅಳಿದರುವದೋ ಅವರು ಈ
ದ್ವಂದ್ವಗಳ ಮೋಹದೋಳಿಗಿಂದ ಪಾರಾಗಿ ದೃಢಭಕ್ತಿಯಿಂದ ನನ್ನನ್ನು
ಭಜಿಸುವರು. ೨೮

ನನ್ನನಾಶಶ್ರಯಿಸಿ ಜನನಮರಣಗಳಿಂದ ಮುಕ್ತರಾಗಲೆತ್ತಿ ಸುವರು
ಸಮಗ್ರ ಬ್ರಹ್ಮವನ್ನು ಅಧ್ಯಾತ್ಮವನ್ನು ಕರ್ಮವನ್ನು ಅರಿತುಕೊಳ್ಳು
ವರು. ೨೯

ಅಧಿಭಾತ, ಅಧಿದೈನ, ಅಧಿಯಜ್ಞಗಳ ಸಹಿತವಾಗಿ ನನ್ನ ಜ್ಞಾನ
ವನ್ನು ಪಡೆದ ಯುಕ್ತಿಚಿತ್ತರು ಮರಣ ಸಮಯಕ್ಕೆ ಸಹ ನನ್ನನ್ನು ಮರೈ
ಯರು (ಮತ್ತು ಮೋಕ್ಷವನ್ನು ಪಡೆಯುವರು). ೩೦

ಶ್ರೀಮದ್ಭಗವದ್ಗೀತೆಯ ಸುಲಭ, ಸರಲ ಕನ್ನಡ ಭಾಷಾಂಶರದ
ಇನ್ಯ ಅಧ್ಯಾಯವು ಸಮಾಪ್ತವು.

ಎಂಟಿನೆಯ ಅಧ್ಯಾಯವು.

ಅರ್ಚನೆ ಉವಾಚ—

ಕಂ ತದ್ವಾಯ್ ಕಿಮುಧ್ಯಾತ್ಮಂ ಕಂ ಕರ್ಮಂ ಪ್ರಾರ್ಥೋತ್ತಮ |
ಅಧಿಭೂತಂ ಚ ಕಂ ಶ್ಲೋಕೇತ್ತಮಧಿದ್ವೈವಂ ಕಿಮುಜ್ಞತೇ || ೮ ||
ಅಧಿಯಜ್ಞಃ ಕಥಂ ಕೋತ್ತ ದೇಹೋಸ್ಮಿಸ್ತಧುಸೂದನ |
ಪ್ರಾಯಾಣಕಾಲೇ ಚ ಕಥಂ ಜ್ಞೀಯೋಸಿ ನಿಯತಾತ್ಮಭಿಃ || ೯ ||

ಶ್ರೀಭಗವಾನುವಾಚ—

ಅಕ್ಷರಂ ಬ್ರಹ್ಮ ಪರಮಂ ಸ್ವಭಾವೋಽಧ್ಯಾತ್ಮಮಿಜ್ಞತೇ |
ಭೂತಭಾವೋಽಧೈವಕರೋ ನಿಸರ್ಗಃ ಕರ್ಮಂಸಂಜ್ಞಿತಃ || ೧ ||
ಅಧಿಭೂತಂ ಕ್ಷರೋ ಭಾವಃ ಪ್ರರೂಪಶಾಂತಿದ್ವೈವತಂ |
ಅಧಿಯಜ್ಞೋಹಮೇವಾತ್ ದೇಹೇ ದೇಹಭೃತಾಂ ವರ || ೧ ||

ಅರ್ಚನನು ಅಂದದ್ವು— ಆ ಬ್ರಹ್ಮವೇದರೇನು, ಅಧ್ಯಾತ್ಮವೇಂದ
ರೇನು, ಪ್ರರೂಪೋತ್ತಮನೇ, ಕರ್ಮವೇಂದರೇನು? ಅಧಿಭೂತವೇಂದು
ವತಕ್ಕೆ ಅನ್ನವರು, ಅಧಿದ್ವೈವವೇಂದರೇನು? ೧

ಅಧಿಯಜ್ಞನು ಹೇಗೆರುವನು, ಈ ದೇಹದಲ್ಲಿ ಅಧಿಯಜ್ಞನು ಯಾರು?
ಕೃಷ್ಣನೇ ಜಿತೇಂದ್ರಿಯರು ನಾರಾಸಮಯದಲ್ಲಿ ನಿನ್ನನ್ನು ಹೇಗೆ ಅರಿಯು
ವರು? ೨

ಕೃಷ್ಣನು ಅಂದದ್ವು— ಎಲ್ಲಕ್ಕೂ ಶ್ರೀನೃವಾದ ನಾಶರಹಿತ ತತ್ವ
ವೇ ಬ್ರಹ್ಮವು. ವಸ್ತುವಿನ ಮಾಲಸ್ವಭಾವವೇ ಅಧ್ಯಾತ್ಮವೇನಿಸುವದು.
ಭೂತಗಳ ಉತ್ತರ್ತಿಗೆ ಕಾರಣವಾದ ಸೃಷ್ಟಿವ್ಯಾವಾರವೇ ಕರ್ಮವೇಂದು
ಕರೆಯಲ್ಪಡುವದು. ೩

ನಾಶಕೊಳಗಾದ ವಸ್ತುವೇ ಅಧಿಭೂತವು, ಜೇತನ ಪ್ರರೂಪನೇ
ಅಧಿದ್ವೈವತವು, ಅರ್ಚನಾ, ದೇಹಧಾರಿಗಳ ದೇಹದಲ್ಲಿ ಅಧಿಯಜ್ಞನೆಂಬ
ವನು ನಾನೇ ಇರುವನು. ೪

ಅಂತಕಾಲೇ ಚ ಮಾಮೇವ ಸ್ವರಸ್ಯಕ್ತಾಪ ಕಲೇವರಂ |
ಯಃ ಪ್ರಯಾತಿ ಸ ಮದ್ಭಾವಂ ಯಾತಿ ನಾಸ್ತ್ಯತ್ರ ಸಂಶಯಃ || ೩ ||

ಯಂ ಯಂ ನಾಪಿ ಸ್ವರಸ್ಯಾವಂ ತ್ವಚತ್ಯಂತೇ ಕಲೇವರಂ |
ತಂ ತಮೇವೈತಿ ಕೊಂತೇಂಯ ಸದಾ ತದ್ಭಾವಭಾವಿತಃ || ೪ ||

ತಸ್ಯಾಸ್ತೇವೇಷಣ ಕಾಲೇಷಣ ಮಾಮನುಸ್ವರ ಯುದ್ಧ್ಯ ಚ |
ಮಯ್ಯಾಪಿತಮನೋಬುದ್ಧಿಮಾರ್ಮಮೇವೈಷ್ಯಸ್ವಸಂಶಯಂ || ೨ ||

ಅಭ್ಯಾಸಯೋಗಯುಕ್ತೇನ ಚೀತಸಾ ನಾಸ್ಯಗಾಮಿನಾ |
ಪರಮಂ ಪುರುಷಂ ದಿವ್ಯಂ ಯಾತಿ ಪಾಥಾರ್ಮಸುಚಿಂತಯನ್ || ೫ ||

ಅಂತ್ಯಕಾಲಕ್ಕೆ ನನ್ನನ್ನೇ ಸ್ವರಿಸುತ್ತ ಈ ದೇಹವನ್ನು ಬಿಟ್ಟು ತೆರು
ಳುವವನು ನನ್ನಲ್ಲಿಯೇ ಬೆರೆಯುವನು. ಇದರಲ್ಲಿ ಯಾವ ಸಂದೇಹವೂ
ಇಲ್ಲ. ೬

ಅಧ್ವರಾ ಅಜುರ್ನಾ, ಯಾವ ಯಾವ ಭಾವಗಳನ್ನು ಸ್ವರಿಸುತ್ತ ಮನು
ಷ್ಯನು ಕೊನೆಗೆ ಬೀವಬಿಡುವನೋ, ಆ ಭಾವಗಳಲ್ಲಿಯೇ ಅವನು ಯಾವಾ
ಗಲೂ ಮಗ್ನಾಗಿರುವದರಿಂದ ಆಯಾ ಸ್ವರೂಪಗಳನ್ನೇ ಹೊಂದುವನು. ೭

ಅದುದೊಂದ ಸರ್ವಕಾಲವೂ ನನ್ನನ್ನು ಸ್ವರಿಸು ಹಾಗೂ ಯುದ್ಧ
ಮಾಡು. ನಿನ್ನ ಮನಬುದ್ಧಿಗಳು ನನ್ನಲ್ಲಿ ಅಪಿತವಾದುದರಿಂದ ಸೀನು
ಖಿಸಂಶಯವಾಗಿ ನನ್ನ ಸ್ವರೂಪವನ್ನೇ ಹೊಂದುವಿ. ೮

ಪಾಥಾರ್ಮ, ಯೋಗಾಭ್ಯಾಸದಿಂದ ಸ್ಥಿರವಾಡಿದ ಹಾಗೂ ಅತ್ಯತ್ಮ
ಹೊಯ್ದಾದೆ ಮನದಿಂದ ಶ್ರೇಷ್ಠವಾದ ದಿವ್ಯಪುರುಷನನ್ನೇ ಧ್ಯಾನಿಸುತ್ತೆ
ಷ್ಟ್ರೇ ಮನುಷ್ಯನು ಅವನ ಬಳಿಗೆಯೇ ಹೋಗುವನು. ೯

ಕವಿಂ ಪುರಾಣಮನುಶಾಸಿತಾರ |
 ಮಹಿಂದ್ರಾರಣೀಯಾಂಸಮನುಸ್ತೇರೇಷ್ಟಃ ||
 ಸರ್ವಾಂಶಾಭಾರಮಂಚಿಂತ್ಯರೂಪ |
 ಮಾದಿತ್ಯವಣಂ ತಮಸಃ ಪರಸ್ತಾತ್ | ॥ ೬ ॥
 ಪ್ರಯಾಣಕಾಲೇ ಮನಸಾಜಲೇನ |
 ಭಕ್ತ್ಯಾ ಯುಕ್ತೋ ಯೋಗಬಲೇನ ಚೈವ ||
 ಭುವೋಮರಧ್ಯೇ ಪ್ರಾಣಮಾನೇತ್ಯ ಸಮ್ಯಕ್ |
 ನ ತಂ ಪರಂ ಪುರುಷಮನುಸ್ಪೇತಿ ದಿವ್ಯಂ ॥ ೧೦ ॥
 ಯದಕ್ಷರಂ ನೇದವಿದೋ ನದಂತಿ |
 ವಿಶಂತಿ ಯದ್ಯತಯೋ ವಿಶರಾಗಾಃ ||
 ಯದಿಜ್ಞಂತೋ ಬ್ರಹ್ಮಚಯಂ ಚರಂತಿ |
 ತತ್ತೇ ಪದಂ ಸಂಗ್ರಹೇಣ ಪ್ರವಶ್ಯೇ | ॥ ೧೧ ॥
 ಸರ್ವದ್ವಾರಾಣಿ ಸಂಯಮ್ಯ ಮನೋ ಹ್ಯದಿ ನಿರುದ್ಧ್ಯಂ ಚ |
 ಮೂರ್ಖಾಂಶಾಯಾತ್ಮನಃ ಪ್ರಾಣಮಾಸಿತೋ ಯೋಗಧಾರಣಾಂ ॥ ೧೨ ॥

ಜ್ಞಾನಿಯಾ ಪುರಾತನನೂ ಸರ್ವಾಂಸಕನೂ ಸೂಕ್ಷ್ಮಶ್ರೀಂತ ಸೂಕ್ಷ್ಮನೂ
 ಎಲ್ಲರ ಅಥಾರನೂ ಅಚಂತ್ಯರೂಪನೂ ತಮಸ್ಸಿನಾಚಿಗಿರುವವನೂ ಸೂರ್ಯ
 ವಣವಳ್ಳಿಪನೂ ಆದ ಪರಮಾತ್ಮನಾನ್ಯಾ ಅಂತಕಾಲಕ್ಕೆ ಸ್ಥಿರಮನಸ್ಸಿನಿಂದ
 ಭಕ್ತಿಯಕ್ತನಾಗಿ, ಯೋಗಚಿಲದಿಂದ ಪ್ರಾಣವನ್ಯ ಹುಬ್ಬಿಗಳ ಮಧ್ಯ
 ದಲ್ಲಿಟ್ಟು ಯಾವನು ಸ್ತುರಿಸುವನೋ ಆವನು ಆ ದಿವ್ಯ ಪುರುಷನಲ್ಲಿಯೇ
 ಇಕ್ಕನಾಗುವನು. ೮-೧೦

ವೇದಜ್ಞರು ಯಾವುದಕ್ಕೆ ನಾಶರಹಿತವೆನ್ನವರೋ ಆಸಕ್ತಿರಹಿತ
 ಯತಿಗಳು ಯಾವುದರಲ್ಲಿ ಬೆರೆಯಾವರೋ ಯಾವ ಪದದ ಇಚ್ಛೆಯಿಂದ
 ಜನರು ಬ್ರಹ್ಮಚಯಪ್ರತಿವನ್ಯ ಪಾಲಿಸುವರೋ ಆ ಪದದ ಪರಿಚಯ
 ವನ್ಯ ನಾನು ನಿನಗೆ ಸಂಕ್ಷೇಪದಿಂದ ಮಾಡಿಕೊಡುವೆನು. ೧೧

ದೇಹದ್ವಾರಗಳನ್ನು ಸಂಯಮಿಸಿ, ಮನವನ್ಯ ಹೃದಯದಲ್ಲಿ ಸ್ಥಿರ
 ಮಾಡಿ, ತನ್ನ ಪ್ರಾಣವನ್ಯ ಮಸ್ತಕದಲ್ಲಿರಿಸಿ, ಯೋಗಧಾರಣೆಯಲ್ಲಿ ಸ್ಥಿತ
 ನಾಗಿ, ೧೨

ಶೈಮಿತ್ತೇಕಾಕ್ಷರಂ ಬ್ರಹ್ಮವ್ಯಾಹರನಾಮನಸುಸ್ತೀರನ |
ಯಃ ಪ್ರಯಾತಿ ತ್ವಜನಾದೇಹಂ ಸ ಯಾತಿ ಪರಮಾಂ ಗತಿಂ || ೧೫ ||
ಅನನ್ಯ ಚೇತಾಃ ಸತತಂ ಯೋಽಮಾಂ ಸ್ಯಾರತಿ ನಿತ್ಯತಃ |
ತಸ್ಯಾಹಂ ಸುಲಭಃ ಪಾಥ್ರ ನಿತ್ಯಯುಕ್ತಸ್ಯ ಯೋಗಿನಃ || ೧೬ ||
ಮಾಮುಪೋತ್ಯ ಪ್ರನಜಣನ್ಯ ದುಃಖಾಲಯಮಾಶ್ಚತಂ |
ನಾಪ್ರವಂತಿ ಮಹಾತ್ಮಾನಃ ಸಂಸಿದ್ಧಂ ಪರಮಾಂ ಗತಾಃ || ೧೭ ||
ಅಭಿಹೃಭುವನಾಲ್ಲಿಂಕಾಃ ಪ್ರನರಾವತೀಂನೋಜುಂ |
ಮಾಮುಪೋತ್ಯ ತು ಕೌಂತೀಯ ಪ್ರನಜಣನ್ಯನ ವಿಧ್ಯತೇ || ೧೮ ||
ಸಹಸ್ರಯುಗಪಯಂತಮಹಯಂದ್ವಾಹ್ಯಾಂಕೋಽವಿದುಃ |
ರಾತ್ರಿಂ ಯುಗಸಹಸ್ರಾಂತಾಂ ತೇಽಹೋರಾತ್ರಿವಿದೋಽಜನಾಃ || ೧೯ ||

ಈಂ ಎಂಬ ಏಕಾಕ್ಷರ ಬ್ರಹ್ಮದ ಉಚ್ಛಾರಮಾಡುತ್ತ ಹಾಗೂ ನನ್ನನ್ನ
ಸ್ತುರಿಸುತ್ತ ಯಾವನು ದೇಹತ್ವಾಗ ಮಾಡುವನೋ ಅವನು ಪರಮ
ಗತಿಯನ್ನ ಪಡೆಯುವನು. ೧೯

ಪಾಠಾರ್, ಅನನ್ಯ ಭಕ್ತಿಯಿಂದ ಯಾವಾಗಲೂ ನನ್ನಸ್ಮೇ ಸ್ತುರಿಸುತ್ತ
ರುವ ನಿತ್ಯಯುಕ್ತ ಯೋಗಿಯು ನನ್ನನ್ನ ಅನಾಯಾಸವಾಗಿ ಪ್ರಾಪ್ತ
ಮಾಡಿಕೊಳ್ಳುವನು. ೨೦

ಪರಮ ಸಿದ್ಧಿಯನ್ನ ಪಡೆದ ಮಹಾತ್ಮನು ನನ್ನಲ್ಲಿ ಇಕ್ಕೆಹೊಂದಿದ
ಮೇಲೆ ಅಶಾಶ್ವತವಾದ ಹಾಗೂ ದುಃಖದ ಬೀಡಾದ ಪ್ರನಜಣನ್ಯವನ್ನ
ಹೊಂದನು. ೨೧

ಬ್ರಹ್ಮಲೋಕವನ್ನ ಮೊದಲು ಮಾಡಿ ಯಾವ ಲೋಕಕ್ಕೆ ಹೋದರೂ
ಅಲ್ಲಿಂದ ತಿರುಗಿ ಬಂದು ಪ್ರನಜಣನ್ಯವನ್ನ ತಾಳಬೀಕಾಗುವದು. ಆದರೆ,
ಅಜುಂನಾ, ನನ್ನ ಬಳಿಗೆ ಬಂದವನಿಗೆ ಪ್ರನಜಣನ್ಯವಿಲ್ಲ. ೨೨

ಬ್ರಹ್ಮನ ಹಗಲಿರುಳುಗಳಿಂದರೇನು ಎಂಬದನ್ನ ನಿಜವಾಗಿ ಆರಿತ
ಜನರು, ಸಹಸ್ರ ಚತುಯುಂಗಗಳಿಂದರೆ ಬ್ರಹ್ಮನದೊಂದು ಹಗಲು, ಸಹಸ್ರ
ಚತುಯುಂಗಗಳಿಂದರೆ ಬ್ರಹ್ಮನದೊಂದು ಇರುಳು, ಎಂಬದನ್ನ ಅರಿ
ಯುವದರು. ೨೩

ಅವ್ಯಕ್ತಾದ್ವಾಕ್ತಯಃ ಸರ್ವಾಃ ಪ್ರಭವಂತ್ಯಹರಾಗಮೇ |
 ರಾತ್ರ್ಯಗಮೇ ಪ್ರಲೀಯಂತೇ ತತ್ತ್ವನಾವ್ಯಕ್ತಸಂಜ್ಞಕೇ ||೧೪||
 ಭೂತಗ್ರಾಮಃ ಸ ವಿನಾಯಂ ಭೂತಾಪ್ತಾ ಭೂತಾಪ್ತಾ ಪ್ರಲೀಯತೇ |
 ರಾತ್ರ್ಯಗಮೇಽನಂಶಃ ಹಾಧ್ರ ಪ್ರಭವತ್ಯಹರಾಗಮೇ ||೧೯||
 ಪರಸ್ತಸ್ವಾತ್ಮಾ ಭಾವೋಽನೋಽನ್ಯಕೇತ್ತೀ ವ್ಯಕ್ತಾಪ್ತಾನಾತನಃ |
 ಯಃ ಸ ಸರ್ವೇಷಣ ಭೂತೇಷಣ ನಶ್ಯತ್ತಾ ನ ವಿನಶ್ಯತಿ ||೨೦||
 ಅವ್ಯಕ್ತೋಽಕ್ಷರ ಇತ್ಯಕ್ತಸ್ತವಾಹುಃ ಪರಮಾಂ ಗತಿಂ |
 ಯಂ ಪಾತ್ರಃ ನ ನಿನತ್ಯಂತೇ ತದಾಧಾನು ಪರಮಂ ಮಮ ||೨೧||
 ಪುರಣಃ ಸ ಪರಃ ಪಾಧ್ರ ಭಕ್ತಾಪ್ತಾ ಲಭ್ಯಸ್ತಪ್ನಾನಸ್ಯಯಾ |
 ಯಸ್ವಾಂತಃಸಾಧಾನಿ ಭೂತಾನಿ ರೇಣ ಸರ್ವಮಿದಂ ತತಂ ||೨೨||

ಬ್ರಹ್ಮನ ಹಗಲಾಗುವಾಗ ವ್ಯಕ್ತ ಭೂತಗಳು ಅವ್ಯಕ್ತರಿಂದ ಹುಟ್ಟಿ
 ವವು. ಇರುಳು ಬಂದಿತೆಂದರೆ ಆ ಅವ್ಯಕ್ತಪೆಂಬುದರಲ್ಲಿಯೇ ಲಯ
 ಹೊಂದುವವು. ||೧೫||

ಆದೇ ಭೂತಸಮಾಹವು ಅಸರಾಯವಿರುವದರಿಂದ ಬ್ರಹ್ಮನ ಹಗ
 ಲಾಗುವ ಸಮಯಕ್ಕೆ ಪುನಃಪುನಃ ಯಂತ್ರಿ ಇರುಳು ಬಂದಿತೆಂದರೆ ಪುನಃ
 ಪುನಃ ಲಯಹೊಂದುವದು. ||೧೬||

ಆ ಅವ್ಯಕ್ತಕ್ಷಮಿ ಆಚಿಗೆ ಸನಾತನ ಹಾಗೂ ಶ್ರೀಷ್ವಾದ
 ಇಸ್ಮಿಂದು ಅವ್ಯಕ್ತ ಭಾವವಿರುವದು. ಆದು ಎಲ್ಲ ಭೂತಗಳು ನಷ್ಟ
 ವಾದರೂ ನಷ್ಟವಾಗುವದಿಲ್ಲ. ||೧೭||

ಆದು ಅವ್ಯಕ್ತವೂ ಅಕ್ಷರವೂ ಎಂದೆನಿಸುವದು. ಆದೇ ಪರಮ
 ಗತಿಯೆಂದೆನ್ನುವರು. ಯಾವುದನ್ನು ಪಡೆಯಲಾಗಿ ಮನುಷ್ಯನು ಪುನಃ
 ತರುಗ್ಗಿ ಬರುವದಿಲ್ಲವೋ ಆದೇ ನಷ್ಟ ಶ್ರೀಷ್ವಾಧನವು. ||೧೮||

ಪಾಧ್ರಾ, ಯಾವನಲ್ಲಿ ಈ ಭೂತಗಳಿರುವವೋ ಯಾವನು ಇದನ್ನೆಲ್ಲ
 ವಿಸ್ತರಿಸಿರುವನೋ ಆ ಪುರುಷೋತ್ತಮನು ಅನಷ್ಟ ಭಕ್ತಿಯಿಂದ ಲಭ್ಯನು.
 • ೨೨ •

ಯತ್ರ ಕಾಲೇ ತ್ವನಾವೃತೀಮಾವೃತೀಂ ಜ್ಯೇನ ಯೋಗಿನಃ ।
ಪ್ರಯಾತಾ ಯಾಂತಿ ತಂ ಕಾಲಂ ನಕ್ಷೆಯಿ ಭರತರ್ಥಭ ॥ ೭೬ ॥

ಅಗ್ನಿಜ್ಯೋತಿರಹಃ ಶುಕ್ಲಃ ಷಣ್ಣಾಸಾ ಉತ್ತರಾಯಣಂ ।
ತತ್ತ್ವ ಪ್ರಯತಾ ಗಳ್ಳಂತಿ ಬ್ರಹ್ಮ ಬ್ರಹ್ಮವಿದೋ ಜನಾಃ ॥ ೭೭ ॥

ಧೂತೋ ರಾತ್ರಿಸ್ತಫಾ ದೃಷ್ಟಃ ಷಣ್ಣಾಸಾ ದಷ್ಟಿಣಾಯನಂ ।
ತತ್ತ್ವ ಚಾಂದ್ರಮಸಂ ಜ್ಯೋತಿಯೋರ್ಗೀ ಪ್ರಾಣ ನಿವರ್ತತೀ ॥ ೭೮ ॥

ಶುಕ್ಲಕೃಷ್ಣೀ ಗತೀ ಹೈತೀ ಜಗತಃ ಶಾಶ್ವತೀ ಮತೀ |
ವಿಕರ್ಯಾ ಯಾತ್ಯನಾವೃತಿಮಸ್ತಯಾವರ್ತತೀ ಪ್ರನಃ ॥ ೭೯ ॥

ಸ್ನೇತೀ ಸೃತೀ ಪಾಢ್ಯ ಜಾನನಾಯೋಗೀ ಮುಣ್ಡತಿ ಕಂತ್ಸಂ ।
ತಸ್ಯಾತ್ಸರ್ವೇಷು ಕಾಲೇಷು ಯೋಗಯುಕ್ತೋ ಭವಾಜುಂನ ॥ ೭೩ ॥

ಅಜುರ್ನಾ, ಯಾವ ಕಾಲಕ್ಕೆ ದೇಹ ಬಿಂಬಿ ತೆರಳಿದರೆ ಯೋಗಿಗಳು
ಆರುಗಿ ಬರುವದಿಲ್ಲ ಹಾಗೂ ಯಾವ ಕಾಲಕ್ಕೆ ತೆರಳಿದರೆ ತಿರುಗಿ ಬರುವರು
ಆ ಕಾಲವನ್ನು ನಿನಗೆ ಹೇಳುವೆನು ಕೇಳಿ. ೭೩

ಬ್ರಹ್ಮಜ್ಞರು ಅಗ್ನಿ, ಜ್ಯೋತಿ, ಹಗಲು, ಶುಕ್ಲಪಂಚ, ಉತ್ತರಾಯಣದ
ಆರು ತಿಂಗಳು ಈ ವಾರಾಂತರವಾಗಿ ತೆರಳಿದರೆ ಬ್ರಹ್ಮಸನ್ಸ್ವ ಪಡೆಯು
ವರು. ೭೪

ಯೋಗಿಯು ಹೊಗೆ, ಇರುಳು, ಕೃಷ್ಣಪಂಚ, ದಷ್ಟಿಣಾಯನದ ಆರು
ತಿಂಗಳಾಗಳಲ್ಲಿ ತೆರಳಿದರೆ ಚಂದ್ರಲೋಕಕ್ಕೆ ಹೋಗಿ ತಿರುಗಿ ಬರುವನು.
೭೫

ಜಗತೀನಲ್ಲಿ ಶುಕ್ಲ ಹಾಗೂ ಕೃಷ್ಣ ಎಂಬ ಎರಡು ಶಾಶ್ವತವಾದ
ಗತಿಗಳು. ಒಂದರಿಂದ ಹೋಗಲಾಗಿ ಪುನರ್ಜ್ಞನ್ವಿಲ್ಲ. ಮತ್ತೊಂದರಿಂದ
ಹೋಗಲು ಪುನರ್ಜ್ಞವು ಕಟ್ಟಿಟ್ಟಂತೆ. ೭೬

ಪಾಥರ್, ಈ ವಾರ್ಗಗಳನ್ನರಿತ ಯಾವ ಯೋಗಿಯೂ ಮೋಹ
ಪಡುವದಿಲ್ಲ. ಆದುದರಿಂದ ಯಾವಾಗಲೂ ಯೋಗಯುಕ್ತನಾಗಿರು. ೭೭

ವೇದೇಷು ಯಜ್ಞೀಷು ತಪಸ್ಸಿ ಜೈವ |
 ದಾನೇಷು ಯತ್ಪುಣಿಫಲಂ ಪ್ರದಿಷ್ಟಂ ||
 ಅಕ್ಷೇತಿ ತತ್ಸರ್ವಮಿದಂ ವಿದಿತಾವಿ |
 ಯೋಗಿ ಪರಂ ಸಾಧನವುಷ್ಟಿ ಚಾದ್ಯಂ || ೨೮ ||

ಇತಿ ಶ್ರೀಮದ್ಭಾಗವತೀತಾಯಾಂ ಯೋಗಶಾಸ್ತ್ರೇತಕ್ಕರ ಬ್ರಹ್ಮಯೋಗೋ ನಾಮ
 ಅಷ್ಟಮೋಧಾಯ:

ಈ ತತ್ಪರನ್ನಿರಿತ ಯೋಗಿಯಾ ಪೇದಾಧ್ಯಯನದಿಂದ, ಯಜ್ಞಗೆ ಶಿಂದ,
 ತಪಗೆ ಶಿಂದ, ದಾನಗೆ ಶಿಂದ ದೊರೆಯತಕ್ಕ ಎಲ್ಲ ವೃಣಿಗೆ ಶಿಗಿಂತ ಅಧಿಕ
 ವಾದ ಶ್ರೀವ್ಯಾ ಅದಿವದವನ್ನು ಪಡೆಯುವನು. ೨೮

ಶ್ರೀಮದ್ಭಾಗವತೀತಯ ಸುಳಭ, ಸರಲ ಕಸ್ತುದ ಭಾಷಾಂತರದ
 ಲ ನೆಯ ಅಧಾಯವು ಸಮಾಪ್ತವು.

ಒಂಭತ್ತನೆಯ ಅಧ್ಯಾಯವು.

ಶ್ರೀಭಗವಾನುವಾಚ—

ಇದಂ ತೇ ಗುಹ್ಯತಮಂ ಪ್ರವಕ್ಷಿಮ್ಯನಸೂರ್ಯನೇ |

ಜ್ಞಾನಂ ವಿಜ್ಞಾನಸಹಿತಂ ಯಂಚಾಳಾತ್ಮಾ ನೋಹ್ಯೇಸೇಡಶಭಾತ್ || १ ||

ರಾಜನಿದ್ಯಾ ರಾಜಗುಹ್ಯಂ ಪವಿತ್ರನಿದಮುತ್ತಮನೂ |

ಪ್ರತ್ಯಕ್ಷಿವಗಮಂ ಧನ್ಯಂ ಸುಸುಖಂ ಕರ್ತುಂಮವ್ಯಯಮಂ || २ ||

ಅಶ್ರದ್ಧಾನಾಃ ಪ್ರಾರ್ಥಾ ಧಮ್ಯಂ ಸ್ವಾಸ್ಯಪರಂತಪ |

ಅಪ್ರಾಷ್ಟ ಮಾಂ ನಿವರ್ತಂತೇ ಪೃಥ್ವಿಸಂಸಾರವಶ್ಚನಿ || ३ ||

ಮಯಾ ತತ್ಪರಿದಂ ಸರ್ವಂ ಜಗದವ್ಯಕ್ತಮಾತಿಂಬಾ |

ಮತ್ವಾಂತಿ ಸರ್ವಭಾತಾನಿ ನ ಚಾಹಂ ತೇಷ್ವವಸಿತಃ || ४ ||

ನ ಚ ಸುಂತ್ವಾಂತಿ ಭೂತಾನಿ ಪಕ್ಷ ಮೇ ಯೋಗಸ್ಯೇಶ್ವರಂ |

ಭೂತಭ್ರಂಣ ಚ ಭೂತಸೋಽ ಮಮಾತ್ಮಾ ಭೂತಭಾವನಃ || ५ ||

ಕೃಷ್ಣನು ಅಂದದ್ವಾ— ನೀನು ಅಸಾಯಾರಹಿತನಿದ್ವದರಿಂದ ಯಾವದನ್ವರಿತು ನೀನು ಪಾಪರಹಿತನಾಗುವಿಲ್ಲೋ ಆ ಗೂಢ ಜ್ಞಾನ ವಿಜ್ಞಾನಗಳನ್ನು ನಿನಗೇ ಹೇಳುವೆನು.

ಈ ವಿದ್ಯೆಯು, ಈ ರಹಸ್ಯವು ಎಲ್ಲಕ್ಕೂ ಶ್ರೀಷ್ಟವಾದುದು. ಇದು ಪವಿತ್ರಪೂ ಉತ್ತಮಪೂ ಪ್ರತ್ಯಕ್ಷದ ತಿಳಿಯುವಂತಹದೂ ಧರ್ಮಾನುಕೂಲಪೂ ಅರ್ಚಣಕ್ಕೆ ಸುಲಭಪೂ ಅವ್ಯಯಪೂ ಇರುವದು || ६ ||

ಅಚ್ಯಾನಾ, ಈ ಧರ್ಮದಲ್ಲಿ ವಿಶ್ವಾಸವಿಲ್ಲದವರು ನನ್ನ ಬಳಗೆ ಬರದೆ ಮತ್ತ್ಯವಾದ ಸಂಸಾರ ಪಾರ್ಗೆ ಕ್ಕೆ ಮರಳಿ ಹೋಗುವರು. || ७ ||

ಅವ್ಯಕ್ತಸೂರೂಪನಾದ ನನ್ನಿಂದ ಈ ಜಗತ್ತೀಲ್ಲಪೂ ವಿಶ್ವರಿಸಲ್ಪಿಟ್ಟಿರುವದು. ಎಲ್ಲ ಭೂತಗಳು ನನ್ನೊಳಗಿರುವವು. ಆದರೆ ನಾನು ಅವುಗಳೊಳಗಿಲ್ಲ.

ನನ್ನೊಳಗೆ ಭೂತಗಳೂ ಇಲ್ಲ! ಅಚ್ಯಾನನೇ, ನನ್ನ ಯೋಗಸಾಮಾಜ್ಯವನ್ನು ನೋಡು. ಭೂತಗಳನ್ನು ಹುಟ್ಟಿಸುವ ನನ್ನ ಅತ್ಯವು ಭೂತಗಳಿಗೆ ಆಧಾರರೂಪವಿರುವದು. ಆದರೆ ಆದು ಭೂತಗಳೊಳಗಿಲ್ಲ. || ८ ||

ಯಥಾಕಾಶಸ್ಥಿತೋ ನಿತ್ಯಂ ವಾಯುಃ ಸರ್ವತ್ರಗೋ ಮಹಾನ್ ।
 ತಥಾ ಸರ್ವಾಳಿ ಭೂತಾನಿ ಮತ್ತೊಂದಿಂದ್ಯಾಪಧಾರಯ ॥ ೬ ॥
 ಸರ್ವಭೂತಾನಿ ಕೌಂತೀಯ ಪ್ರಕೃತಿಂ ಯಾಂತಿ ಮಾಮಿಕಾಮ್ ।
 ಕಲ್ಪಕೆಯೇ ಪುನಸ್ತಾನಿ ಕಲ್ಪಾದೌ ಪಿಷ್ಟಜಾಮ್ಯಹವರ್ ॥ ೭ ॥
 ಪ್ರಕೃತಿಂ ಸಾಂತುಷ್ಟಿಂ ಭೂ ವಿಷ್ಟಜಾಮಿ ಪುನಃ ಪುನಃ ।
 ಭೂತಗ್ರಾಮವಿಮಂ ಕರ್ತೃತ್ವಂ ಮಂವಕಂ ಪ್ರಕೃತೀವಶಾತ್ರಾ ॥ ೮ ॥
 ನಿಜ ಮಾಂ ತಾನಿ ಕರ್ಮಾಳಿ ನಿಬಂಧಂತಿ ಧಸಂಜಯಿ ।
 ಉದಾಸೀನವದಾಸೀನಮಹಕ್ಕಂ ತೇಷು ದೇಹರ್ಸು ॥ ೯ ॥
 ಮರ್ಯಾಧ್ಯಕ್ಷೇಣ ಪ್ರಕೃತಿಃ ಸೂರ್ಯತೇ ಸಜರಾಚರಮ್ ।
 ಹೇತುನಾನೇನ ಕೌಂತೀಯ ಜಗದ್ವಿಪರಿವರ್ತತೈ ॥ ೧೦ ॥
 ಅವಜಾನಂತಿ ಮಾಂ ಮರ್ಯಾಧಾ ಮಾನುಷೀಂ ತಸುಮಾತ್ರಿತಮ್ ।
 ಪರಂ ಭಾವಮುಜಾನಂತೋ ಮನು ಭೂತಮಹೇಶ್ವರಮ್ ॥ ೧೧ ॥

ಎಲ್ಲ ಕಡೆಗೂ ಹೋಗಬಲ್ಲ ನಾಯುವು ನಿತ್ಯಪೂ ಆಕಾಶದಲ್ಲಿರುವಂತೆ
 ಎಲ್ಲ ಭೂತಗಳು ನನ್ನಲ್ಲಿರುವವೆಂಬದನ್ನು ಲಕ್ಷಿದಲ್ಲಿದು. ೬

ಕುಂತೀ ಪ್ರತ್ನಿಸೇ, ಕಲ್ಪಂತದಲ್ಲಿ ಎಲ್ಲ ಭೂತಗಳು ನನ್ನ ಪ್ರಕೃತಿ
 ಯಲ್ಲಿಯೇ ಲಯಿಂದುವಷ್ಟು. ಕಲ್ಪಾರಂಭದಲ್ಲಿ ಅವುಗಳನ್ನು ಪುನಃ
 ಸೃಜಿಸುವೆನು. ೭

ಪ್ರಕೃತಿಗೆ ಆಧೀನವಾಗಿರುವದರಿಂದ ಆಸ್ತಿತಂತ್ರವಿರುವ ಎಲ್ಲ ಭೂತ
 ಸಂಘವನ್ನು ನಾನು ನನ್ನ ಪ್ರಕೃತಿಯ ಸಹಾಯದಿಂದ ಪುನಃ ಪುನಃ ಸೃಜಿ
 ಸುವೆನು. ೮

ಆಜುಗಾಗಿ, ಉದಾಸೀನಸಂತೇ ನಾನು ಆ ಕರ್ಮಗಳಲ್ಲಿ ಅನಾಸಕ್ತ
 ನಿರುವದರಿಂದ ಆ ಕರ್ಮಗಳು ನನಗೆ ಬಂಧನಕಾರಕವಾಗುವದಿಲ್ಲ. ೯

ನಾನು ಅಧ್ಯಾತ್ಮನಾಗಿ ಈ ಪ್ರಕೃತಿಯ ಕಡೆಯಿಂದ ಈ ಚರಾಚರ
 ಶೃಷ್ಟಿಯನ್ನು ಉತ್ಪನ್ನಮಾಡಿಸುತ್ತೇನೆ. ಈ ಕಾರಣದಿಂದಲೇ ಜಗತ್ತು
 ಹೀಗೆ ಪರಿವರ್ತಿಸುತ್ತಿರುವುದು. ೧೦

ಸರ್ವಭೂತಗಳ ಈಶ್ವರನಾದ ನನ್ನ ಶ್ರೀಷ್ಟಿ ಸ್ವರೂಪವನ್ನರಿಯಿಡೆ
 ಮರ್ಯಾಧರು ಮನುಷ್ಯದೇಹಧಾರಿಯಾದ ನನ್ನನ್ನು ಅವಬಾಸಿಸಬಂತು. ೧೧

ನೋಹಾಶಾ ನೋಹಿಕಮಾರಣೋ ನೋಹಿಜ್ಞಾನಾ ವಿಚೇತಸಃ ।
ರಾಕ್ಷಸೀಮಾಸುರೀಂ ಜೈವ ಪ್ರಕೃತಿಂ ನೋಹಿನೀಂ ಶ್ರಿತಾಃ ॥ ೧೨ ॥
ಮಹಾತ್ಮಾನಸ್ತು ಮಾಂ ಪಾಥ ದೈವೀಂ ಪ್ರಕೃತಿಮಾಶ್ರಿತಾಃ ।
ಭಜಂತ್ಯನಸ್ಯಮನಸೋ ಜ್ಞಾತಾ ಭೂತಾದಿಮಹ್ಯಂವರ್ ॥ ೧೩ ॥
ಸತತಂ ಕೀರ್ತಯಂತೋ ಮಾಂ ಯತಂತಶ್ಚ ದೃಢವರ್ತಾಃ ।
ನಮಸ್ಯಂತಶ್ಚ ಮಾಂ ಭಕ್ತ್ಯಾ ನಿಷ್ಯಂತುಕ್ತಾ ಉಪಾಸತೇ ॥ ೧೪ ॥
ಜ್ಞಾನಯಂಜ್ಞೋನ ಚಾಷ್ಟಸ್ಯೇ ಯಂಜಂತೋ ಮಾಮುಪಾಸತೇ ।
ವಿಕಾಂತೇನ ಪೃಥಕ್ತೇನ ಬಹುಧಾ ವಿಶ್ವತೋಮುಖವರ್ ॥ ೧೫ ॥
ಆಹಂ ಕ್ರತುರಹಂ ಯಜ್ಞಃ ಸ್ವಧಾಹಮಹಮೋಷಧವರ್ ।
ಮಂತೋರ್ಹಮಹಮಹಮೇವಾಜ್ಞಮಹಮಗ್ನಿರಹಂ ಹುತವರ್ ॥ ೧೬ ॥

ಅಂಧವರ ಆಕಾಂಕ್ಷೆ, ಕಮಿಜ್ಞಾನಾದಿಗಳು ವ್ಯಧವಾದವುಗಳು.
ಅವರು ಭ್ರಷ್ಟಮನಸ್ಸಿಸವರಿದ್ದ ಮೋಹಿಸುವ ರಾಕ್ಷಸೀ ಹಾಗೂ ಆಸುರೀ
ಪ್ರಕೃತಿಯ ಅಶ್ರಯದಿಂದ ಏತಿಸುವರು. ೧೭

ಪಾಥನೇ, ದೈವಿ ಪ್ರಕೃತಿಯನಾಂಶಿಲಿಸಿದ ಮಹಾತ್ಮರು ನಾನ
ಅವ್ಯಯಸೂ ಎಲ್ಲ ಭೂತಗಳ ಬೇರೂ ಎಂದು ತೀರ್ಥಿದು ಅನಸ್ಯ ಮನಸ್ಸಿನಿಂದು
ಭಜಿಸುವರು. ೧೮

ಯಾವಾಗಲೂ ನನ್ನ ಕೀರ್ತನಮಾಡುತ್ತ, ದೃಢಪ್ರತರಾಗಿ ಇಂದ್ರಿಯ
ಸಂಯಮಮಾಡುತ್ತ, ಭಕ್ತೀಲ್ಲಿಂದ ನನಗೆ ನಮಾನಾರಮಾಡುತ್ತ, ನಿಶ್ಚಯಾ
ಕ್ತರು ನನ್ನನ್ನವಾಸಿಸುವರು. ೧೯

ಇನ್ನ ಕೆಲವರು ಎಲ್ಲ ಬದಿಗೂ ಮುಖಗಳುಳ್ಳ ನನ್ನನ್ನ ಅಭಿನ್ನ
ಭಾವದಿಂದ ಅಧ್ಯವಾ ಭಿನ್ನಭಾವದಿಂದ ಅಧ್ಯವಾ ಸಾನಾಪ್ರಕಾರದಿಂದ
ಜ್ಞಾನಯಜ್ಞದಿಂದ ಉವಾಸಿಸುವರು. ೨೦

ನಾನೇ ಶ್ರೀತಯಜ್ಞವು. ಸಾಂತ್ಯಜ್ಞವೂ ನಾನೇ. ಶ್ರಾದ್ಧ
ಹುತಿಯೂ ನಾನೇ, ವನಸ್ಪತಿಗಳೂ ನಾನೇ. ನಾನೇ ಮಂತ್ರವು, ನಾನೇ
ಘೃತವು. ನಾನೇ ಅಗ್ನಿಯು, ಅಹುತಿಯಾದರೂ ನಾನೇ. ೨೧

ಪಿತಾಹನುಸ್ಯ ಜಗತೋ ನಾತಾ ಧಾತಾ ಪಿತಾಮಹಃ ।
 ವೇದಂ ಪವಿತ್ರನೋಂಕಾರ ಖುಕ್ ಸಾಮು ಯಜುರೇನ ಚೆ ॥ ೧೭ ॥

ಗತಿಭರ್ತಾ ಪ್ರಭುಃ ಸಾತ್ಮೀ ನಿವಾಸಃ ಶರಣಂ ಸುಹ್ಯತ್ ।
 ಪ್ರಭುಃ ಪ್ರಲಯಃ ಸಾಧನಂ ನಿಧಾನಂ ಬೀಜಮನ್ಯಯಮ್ ॥ ೧೮ ॥

ತಪಾಮ್ಯಹಮಹಂ ವರ್ಣಂ ನಿಗೃಣಾಮ್ಯತ್ವಂ ಜಾಮಿ ಚೆ ।
 ಅಮೃತಂ ಚೈನ ಮೃತ್ಯುಶ್ಚ ಸದಸಚ್ಚಾಹಮಜುಂನ ॥ ೧೯ ॥

ತ್ರೈವಿದ್ಯಾ ಮಾಂ ಸೋಮವಾಃ ಪೂತಪಾಪಾ
 ಯಂಜ್ಞಾರಿಷಾಪ್ತಃ ಸ್ವಗ್ರತಿಂ ಪ್ರಾಥ್ಯಯಂತೇ ।
 ತೇ ಪುಣ್ಯಮಾಸಾದ್ಯ ಸುರೇಂದ್ರಲೋಕ
 ಮತ್ತೊಂತಿ ದಿವಾನ್ ದಿವಿ ದೇವಭೋಗಾನ್ ॥ ೨೦ ॥

ನಾನು ಈ ಜಗತ್ತಿನ ತಂಡತಾಯಿಯು, ಅಧಾರನು, ಪಿತಾಮಹನು,
 ಪವಿತ್ರಪೂ ಅರಿಯಲಿಕ್ಕೆ ಲೋಗ್ಯವೂ ಅದ ಬಂಕಾರವೂ ಖುಕ್ಯಾಯಜು
 ಸ್ವಾಮಗಳೂ ನಾನೇ. ॥ ೨೧ ॥

ನಾನೇ ಎಲ್ಲರ ಪರಮಗತಿಯು, ಶೋಷಕನು, ಸ್ವಮಿಯು,
 ಸಾತ್ಮೀಯು, ನಿವಾಸಸಾಧನವು, ಅಶ್ರಯನು, ಗೆಳೆಯನು, ನಾನೇ ಎಲ್ಲರ
 ಉತ್ತಮಿ ಕಾರಣನು, ಇರುವ ಹೆಟ್ಟು, ಲಯವಾಗುವ ಸಾಧನವು, ಗೊತ್ತು,
 ಅಷ್ಟಯ ಬೀಜವು. ॥ ೨೨ ॥

ತಪಿಸುವವನು ನಾನೇ. ಮಳೆಯನ್ನು ಸೇರುವವನು ಸೆಳಿಯುವವನು
 ನಾನೇ. ನಾನೇ ಮರಣವು, ನಾನೇ ಅಮೃತಶ್ವವು. ಸದಸತ್ಯಂಬುದು
 ನಾನೇ. ॥ ೨೩ ॥

ಮಾರು ವೇದಗಳಲ್ಲಿ ಉತ್ತಾದ ಕರ್ಮಗಳನ್ನು ವಾಡುವ
 ನಿಷ್ಪಾಪ ಸೋಮಯಾಜಿಗಳು ಯಜ್ಞಗಳನ್ನು ವಾಡಿ ನಷ್ಟನ್ನು ಸ್ವಗ್ರದ
 ಗೋಸ್ಯರ ಪ್ರಾಥ್ಯಾಸವರು. ಅವರು ಸುರೇಂದ್ರನ ಪುಣ್ಯಲೋಕಕ್ಕೆ
 ಹೋಗಿ ಸ್ವಗ್ರದಲ್ಲಿ ದಿಷ್ಟು ಭೋಗಗಳನ್ನು ಭೋಗಿಸುವರು. ॥ ೨೪ ॥

ತೇ ತಂ ಭುಕ್ತ್ರಾಪ ಸ್ವಗ್ರಲೋಕಂ ವಿಶಾಲಂ |
 ಕ್ಷೀಣೇ ಪ್ರಣೈ ಮತ್ತ್ವಲೋಕಂ ವಿಶಂತಿ ||
 ಏವಂ ತೃಯೀಧಮ್ಯಮನಸುಪ್ರಪನ್ಜಾ |
 ಗತಾಗತಂ ಕಾಮಕಾಮಾ ಲಭಂತೇ || ೨೧ ||

ಅನನ್ತಾತ್ಮಿಂತಯಂತೋ ಮಾಂ ಯೇ ಜನಾಃ ಪಯುಂಪಾಸತೇ |
 ತೇವಾಂ ನಿತ್ಯಾಭಿಯುಕ್ತಾನಾಂ ಯೋಗಸ್ತೇಮಂ ನಹಾಮ್ಯಹಂ || ೨೨ ||
 ಯೇಪ್ಯಂತ್ಯದೇವತಾಭಕ್ತಾ ಯಜಂತೇ ಶ್ರದ್ಧಯಾನ್ವಿತಾಃ |
 ತೇಸಿವಾಮೇವ ಕೌಂತೇಯ ಯಜಂತ್ಯನಿಧಿಪೂರ್ವಕಂ || ೨೩ ||
 ಅಹಂ ಹಿ ಸರ್ವಯಂಜಾನಾಂ ಭೋಕ್ತಾ ಚ ಪ್ರಭುರೇವ ಚ |
 ನ ತು ಮಾಮಿಭಿಜಾನಂತಿ ತತ್ತ್ವೇನಾತಶ್ಚಂವಂತಿ ತೇ || ೨೪ ||

ಅವರು ಆ ವಿಶಾಲವಾದ ಸ್ವಗ್ರಲೋಕವನ್ನನುಭೋಗಿಸಿ ತಮ್ಮ ಪುಣ್ಯವು
 ತೀರಿದ ಬಳಿಕ ಮೃತ್ಯುಲೋಕಕ್ಕೆ ಬರುವರು. ಈ ವಿಧವಾಗಿ ಕಾಮಗಳ
 ಅಶಯಾಳ್ಯ ವೇದೋಕ್ತ ಕರ್ಮವನಾಂಚರಿಸುವವರಿಗೆ ಬರುಹೋಗುವದು
 ತಪ್ಯವದಿಲ್ಲ. ೨೫

ಎರಡನೆಯ ದೇನನಾಂ ಚಂತಿಸದೇ ನನ್ನನ್ನ ಭಜಿಸುತ್ತಿರುವ ನಿಕ್ಷೇ
 ಯುಕ್ತ ಜನರ ಯೋಗಸ್ತೇಮಂವನ್ನ ನಾನೇ ನಡಿಸುವೆನು. ೨೬

ವಾಧಾರ, ಶ್ರದ್ಧಾಯುಕ್ತ ರಾಗಿ ಅನ್ಯದೇವತೆಗಳನ್ನ ಭಜಿಸುವವರು
 ಸಹ ವಿಧಿಯುಕ್ತ ಮಾರ್ಗದಿಂದಲ್ಲಿದ್ದರೂ ಬಂದು ಬಗೆಯಿಂದ ನನ್ನನ್ನೇ
 ಭಜಿಸುವರು. ೨೭

ಯಾಕಂದರೆ ನಾನೇ ಎಲ್ಲ ಯಜ್ಞಗಳನ್ನ ಭೋಗಿಸುವವನು. ಅನ್ಯ
 ಗಳ ಸಾಮ್ರಾಜ್ಯಾದರೂ ನಾನೇ ಇರುವೆನು. ಆದರೆ ಅವರು ನನ್ನನ್ನು
 ತಪ್ಯತ್ವಃ ಅರಿಯದ್ದರಿಂದ ಅಧ್ಯ ಹಾದೀ ಬೀಳುವರು. ೨೮-

ಯಾಂತಿ ದೇವಪ್ರತಾ ದೇವಾನ್ ಪಿತೃ ನ್ಯಾಯಾಂತಿ ಪಿತೃಪ್ರತಾಃ ।
ಭೂತಾನಿ ಯಾಂತಿ ಭೂತೀಜಷ್ಟ ಯಾಂತಿ ಮದ್ಬೂಜಿನೋಽಪಿ ವಾಂ
|| ೭೫ ||

ಪತ್ರಂ ಪ್ರಷ್ಟಂ ಘಲಂ ತೋಂಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ ।
ತದಹಂ ಭಕ್ತ್ಯಾಪಹ್ಯತಮಶ್ವಾಮಿ ಪ್ರಯತ್ನಾತ್ಮನಃ ॥ ೭೬ ॥
ಯತ್ತರೋಣಿ ಯದಶ್ವಾಸಿ ಯಜ್ಞಾಹೋಣಿ ದದಾಸಿ ಯತ್ರ ।
ಯತ್ತಪಸ್ಯಾಸಿ ಕೌಂತೀಯ ತತ್ತ್ವಾರ್ಪಣ ಮದಪರಣಂ ॥ ೭೭ ॥
ಶುಭಾಶುಭಫಲ್ಯರೇವಂ ನೋಽಪ್ಯಾಸೇ ಕರ್ಮಬಂಧನ್ಯೇ ।
ಸಂನಾಷಾಸಯೋಗಯುಕ್ತಾ ವಿವುಕ್ತೋ ವಾಮುಪ್ಯೇಷ್ಟಾಸಿ ॥ ೭೮ ॥
ಸವೋಽಹಂ ಸರ್ವಭೂತೀಷು ನ ಮೇ ದೈವಷ್ಟೋಽಸ್ತಿ ನ ಪ್ರಿಯಃ ।
ಯೇ ಭಜಂತಿ ತು ವಾಂ ಭಕ್ತ್ಯಾ ಮಯಿ ತೇವು ಚಾಪ್ಯಹಂ ॥ ೭೯ ॥

ದೇವರ ಪ್ರತಿಮಾಡುವವರು ದೇವರ ಬಳಿಗೂ ಪಿತೃಗಳ ಪ್ರತಿ
ಮಾಡುವವರು ಪಿತೃಗಳ ಬಳಿಗೂ ಭೂತವಿಶೇಷಗಳನ್ನು ಭಜಿಸುವವರು
ಭೂತಗಳ ಬಳಿಗೂ ಹೋಗುವರು. ಸನ್ನನ್ನ ಭಜಿಸುವವರು ಸನ್ನ ಬಳಿಗೆ
ಬರುವರು. ೭೫

ಸಂಯಾಸಿಯು ಭಕ್ತೀಯಂದರ್ಥಿಸಿದ ಪತ್ರ, ಪ್ರಷ್ಟ, ಘಲ, ಜಲ
ಮುಂತಾದ ಯಾವದೇ ಅಲ್ಪವಸ್ತುವನ್ನು ಸಹ ಪ್ರೀತಿಯಂದ ಸ್ವೀಕರಿಸು
ವೇನು. ೭೬

ಅಜುಂನಾ, ನೀನು ಮಾಡುವದನ್ನು ತಿನ್ನುವದನ್ನು ಹೋಯಿಸುವ
ದನ್ನು ಕೊಡುವದನ್ನು ತಪಿಸುವದನ್ನು ಅಧಾರತ ಎಲ್ಲ ಕರ್ಮಗಳನ್ನೂ
ನಂಗ ಅರ್ಥಿಸು. ೭೭

ಹೀಗೆ ಮಾಡಿದರೆ ಕರ್ಮಗಳ ಶುಭಾಶುಭ ಘಲಗಳಿಂದ ನೀನು
ಮುಕ್ತನಾಗುವಿ. ಸನ್ಯಾಸಯೋಗದಿಂದ ಯುಕ್ತಚಿತ್ತನಿದ್ದ ನೀನು ಮುಕ್ತ
ನಾಗಿ ಸನ್ನ ಬಳಿಗೆ ಬರುವಿ. ೭೮

ಸರ್ವ ಭೂತಗಳಲ್ಲಿಯೂ ನಾನು ಸಮಧಿಸ್ಯಿಯುಳ್ಳ ವನು. ಸನೆಗೆ
ದೈವಷ್ಟನಾಗಲೀ ಪ್ರಿಯನಾಗಲೀ ಯಾರೂ ಇಲ್ಲ. ಆದರೆ ಯಾರು ಸನ್ನನ್ನ
ಭಕ್ತೀಯಂದ ಭಜಿಸುವರೋ ಅವರು ಸನ್ನಾಳಗಿರುವರು. ನಾನು ಅವ
ರೋಳಗಿರುವೇನು. ೭೯

ಅಪಿ ಜೇತ್ಸು ದುರಾಚಾರೋ ಭಜತೇ ಮಾಮನಸ್ಯಭಾಕ್ |
 ಸಾಧುರೇನ ಸ ಮಂತವ್ಯಃ ಸಮೃಗ್ಂಯವಸಿತೋ ಹಿ ಸಃ || ೬೦ ||
 ಪ್ರೀತುಂ ಭವತಿ ಧರ್ಮಾಶ್ಚಾ ಶಶಿಚಾಂತಿಂ ನಿಗಜ್ಞತಿ |
 ಕೌಂತೀಯ ಪ್ರತಿಜಾನಿಂ ನ ಹೇ ಭಕ್ತಃ ಪ್ರಣತ್ತತಿ || ೬೧ ||
 ಮಾಂ ಹಿ ಪಾಥ್ ವ್ಯಪಾತ್ರಿತ್ಯ ಯೀರಷಿ ಸ್ಯಃ ಪಾಪಯೋನಯಃ |
 ಸ್ವಿಯೋ ವೈಶ್ವಾಸ್ತಫಾ ಶಾದ್ರಾಸ್ತೀರಷಿ ಯಾಂತಿ ಪರಾಂ ಗತಿಂ || ೬೨ ||
 ಕಿಂ ಪುನರ್ಬಾಹ್ಯಾಂ ಪುಣ್ಯಾ ಭಕ್ತಾ ರಾಜಷಾಯಸ್ತಫಾ |
 ಅನಿತ್ಯಮಸುಖಂ ಶೋಕಮಿಮಂ ಪತ್ರಷ್ಯ ಭಜಸ್ಯ ಮಾಂ || ೬೩ ||
 ಮನ್ಯಾನಾ ಭವ ಮಂಧ್ಯಕ್ರೋ ಮಂದ್ಯಾಚೀ ಮಾಂ ಸಮಸ್ಯರು |
 ಮಾಮೇವೈಷ್ಯಃ ಸಿ ಯಂತ್ರೋವಮಾತ್ರಾಸಂ ಮತ್ತರಾಯಣಃ || ೬೪ ||

ಇತಿ ಶ್ರೀಭಗವದ್ಬೀತಾಯಾಂ ರಾಜವಿಧ್ಯಾರಾಜಗುಷ್ಯಾಯಾಂ ಗೋನಾಮ ಸವರೋಧಾಯಃ:

ಅತ್ಯಂತ ದುರಾಚಾರಿಯಾ ಸಹ ಸಸ್ಯಸ್ಯ ಅಸಸ್ಯ ಭಕ್ತಿಯಿಂದ ಭಜಿ
 ಸಿದರೆ ಅವನು ಸಾಧುವೆಂದೇ ಎಣಿಸಲ್ಪಡತಕ್ಷದ್ದು. ಅವನು ಸ್ಥಿರಬುದ್ಧಿ
 ಯವನೇ ಸ್ಯೈ.

ಅವನು ತೀರ್ಥವೇ ಧರ್ಮಾಶ್ಚಾನಾಗಿ ಶಾಶ್ವತ ಶಾಂತಿಯನ್ಯ ಪಡೆ
 ಯುವನು. ಅಜುರ್ನಾ, ಸನ್ಯ ಭಕ್ತಾನು ಎಂದೂ ನಾಶಹೊಂದನೆಂಬುದು
 ಸಿದ್ಧಾಂತವೆಂದು ತಿಳಿ. ಇ

ಪಾಥ್ಯನೇ, ಸ್ತೋ ಪ್ರೀತ್ಯಾ ಶಂದ್ರರು ಹಾಗೂ ಅತ್ಯಂತ ಪಾಪಯೋನಿ
 ಗಳಲ್ಲಿ ಹಂಟಿದವರು ಸಹ ಸಸ್ಯನಾಭಶ್ರಯಿಸಿ ಶ್ರೇಷ್ಠ ಪದವಿಯನ್ಯ ಪಡೆ
 ಯುವರು. ಇ

ಅಂದಬಳಿಕ ಭಕ್ತರಿದ್ದ ಪ್ರಣಿವಂತ ಬ್ರಾಹ್ಮಣರು ಹಾಗೂ ರಾಜ
 ಮಿರ್ಗಳು ಆ ಪದವನ್ಯ ಪಡೆಯಿದರೇ? ಪಾಥ್ಯ, ಈ ಅನಿತ್ಯ ಮತ್ತು
 ಸುಖರಹಿತ ಲೋಕಗಳಲ್ಲಿ ನೀನು ಸಸ್ಯನ್ಯ ಭಜಿಸುವಂಥವನಾಗು. ಇ

ಸಸ್ಯಲ್ಲಿ ಮನವನ್ನಿರಸು, ಸಸ್ಯ ಭಕ್ತನಾಗು, ಸಸ್ಯನ್ಯ ಭಜಿಸು, ಸನಗೆ
 ಸಮಸ್ಯರವನಾಡು, ಹೀಗೆ ಸಸ್ಯ ಉಪಾಸಕನಾಗಿ ಯುತ್ತಚಿತ್ತನಾದು
 ರಿಂದ ನೀನು ಸಸ್ಯ ಬಳಿಗೆ ಬರುವಿ. ಇ

ಶ್ರೀಮದ್ಭಗವದೀಕಯ ಸುಲಭ, ಸರಲ ಕಸ್ತುದ ಭಾಷಣತರದ
 ಏನೆಯ ಅಧ್ಯಾಯವು ಸಮಾಪ್ತವೇ.

ಹತ್ತನೆಯ ಅಧ್ಯಾಯವು.

ತೀಭಗವಾಸುವಾಚ—

ಭೂಯಿ ವಿವ ಮಹಾಬಾಹೋ ಶ್ರೀಣಿ ಮೇಂ ಪರಮಂ ವಚಃ ।
ಯತ್ತೀರ್ಥದಂ ಪ್ರೀಯಮಾಜಾಯ ವಕ್ಷಾಮಿ ಹಿತಕಾಪ್ನಿಯಾ ॥೧॥

ನ ಮೇಂ ವಿದುಃ ಸುರಗಣಾಃ ಪ್ರಭವಂ ನ ಮಹರ್ಷಯಃ ।
ಅಹವಾದಿರ್ಝ ದೇವಾನಾಂ ಮಹರ್ಷಿಣಾಂ ಚ ಸರ್ವಶಃ ॥೨॥

ಯೋ ವಾಮುಜಮುನಾದಿಂ ಚ ವೇತ್ತಿ ಲೋಕಮಹೇಶ್ವರಂ ।
ಅಸಂಮೂಢಃ ಸ ಮತ್ತೀರ್ಥಮು ಸರ್ವಪಾಪ್ಯಃ ಪ್ರಮುಜ್ಞತೇ ॥೩॥

ಬುದ್ಧಿ ಜ್ಞಾನಸಮಸ್ಯೋಹಃ ಪ್ರಮಾ ಸತ್ಯಂ ದಮುಃ ತಮುಃ ।
ಸುಖಂ ದುಃಖಂ ಭವೋ ಭಾವೋ ಭಯಂ ಚಾಭಯಮೇವ ಚ ॥೪॥

ಕೃಷ್ಣನು ಅಂದದ್ದು—ವಿಶಾಲ ಬಾಹುಗಳುಳ್ಳವನೇ, ನನ್ನ ಮಾತು
ಕೇಳಿ ಪ್ರಸನ್ನನಾಗುವ ನಿಸಗೆ ಹಿತವಾಗಬೇಕೆಂದು ನಾನು ಪುನಃ ಹೇಳುವ
ಪರಮ ವಚನವನ್ನು ಕೇಳು. ೮

ಸುರ ಸಮೂಹವಾಗಲಿ ಮಹರ್ಷಿಗಳಾಗಲಿ ನನ್ನ ಹುಟ್ಟುನ್ನರಿಯರು.
ಯಾಕೆಂದರೆ ಎಲ್ಲ ದೇವ ದೇವತೆಗಳ ಹಾಗೂ ಮಹರ್ಷಿಗಳ ಆದಿಕಾರ
ಣನು ನಾನೇ. ೯

ನಾನು ಜನ್ಮಿತನೂ ಅನಾದಿಯಾ ಸವೇರ್ಥರನೂ ಎಂದು ಯಾವ
ಮನುಜನು ಆರಿಯುವನೋ ಅವನು ಮೋಹರಹಿತನಾಗಿ ಎಲ್ಲ ಪಾಪಗ
ಳಂದ ಮುಕ್ತನಾಗುವನು. ೧೦

ಬುದ್ಧಿ, ಜ್ಞಾನ, ಮೋಹಗೊಳಿದೆ ಇರೋಣ, ಕ್ಷಮೆ, ಸತ್ಯ,
ಇಂದ್ರಿಯ ದಮನ, ಮನಿಸಂಯಮ, ಸುಖ, ದುಃಖ, ಹುಟ್ಟು, ಬಾಳ್ಳು
ಭಯ, ಆಭಯ, ೧೧

ಅಹಿಂಸಾ ಸಮಾತಾ ತುಷ್ಟಿಸ್ತೆ ಪೋ ದಾನಂ ಯೋಽಯಂತಃ |
ಭವಂತಿ ಭಾವಾ ಭೂತಾನಾಂ ಮತ್ತೆ ನಿವ ಹೃಥಗ್ರಿಧಾಃ || ೫ ||
ಮಹರ್ಷಯಃ ಸಹ ಪೂರ್ವೇ ಚತ್ವಾರೋ ಮನವಸ್ತಾ |
ಮದ್ಭಾವಾ ನಾನಸಾ ಜಾತಾ ಯೋಽಣಾಂ ಲೋಕ ಇವಾಃ ಪ್ರಜಾಃ
|| ೬ ||

ವಿತಾಂ ವಿಭೂತಿಂ ಯೋಗಂ ಚ ಮನು ಯೋ ನೇತ್ರಿ ತತ್ಪ್ರತಃ |
ಸೋಽವಿಕಂಪೇನ ಯೋಗೀನ ಯುಜ್ಞತೇ ನಾತ್ರ ಸಂಶಯಃ || ೭ ||
ಅಹಂ ಸರ್ವಸ್ಯ ಪ್ರಭವೋ ಮತ್ತಃ ಸರ್ವಂ ಪ್ರವರ್ತತೇ |
ಇತಿ ಮತ್ವಾ ಭಜಂತೇ ಮಾಂ ಬುಧಾ ಭಾವಸಮನ್ವಿತಾಃ || ೮ ||
ಮಜ್ಜಿತ್ತಾ ಮಧ್ಯತಪ್ರಾಣಾ ಚೋಧಯುಂತಃ ಪರಸ್ಪರಂ |
ಕಢಂಯುಂತತ್ತ್ವ ಮಾಂ ನಿತ್ಯಂ ತುಷ್ಯಂತಿ ಚ ರಮುಂತಿ ಚ || ೯ ||

ಜೀವಗಳಿಗೆ ಅಹಿಂಸೆ, ಸಮತೆ, ಸಂತುಷ್ಟಿ, ತಪ, ದಾನ, ಯಶ,
ಅಯಶ, ಎಂಬ ನಾನಾವಿಧಿದ ಗುಣಧರ್ಮಗಳು ನನ್ನಿಂದಲೇ ಪ್ರಾಪ್ತ
ವಾಗುವವು.

ಯಾವ ಏಕು ಮಹರ್ಷಿಗಳಿಂದಲೂ ಮೊದಲಿನ ನಾಲ್ಕುರಿಂದಲೂ
ಮನುಗಳಿಂದಲೂ ಈ ಲೋಕದ ಪ್ರಜಿಗಳೆಲ್ಲರೂ ಹುಟ್ಟಿದರೋ ಅವರೆ
ಲ್ಲರೂ ನನ್ನ ವಾನನ ಪ್ರತ್ಯರೇ. || ೧ ||

ಯಾವನು ಈ ನನ್ನ ಮಹಾತ್ಮ್ಯವನ್ನೂ ಯೋಗಕ್ಕೆಯನ್ನಾ ತತ್ಪತಿ
ತಿಳಿದುಕೊಳ್ಳುವನೋ ಅವನು ನಿಃಸಂಶಯವಾಗಿ ಸ್ಥಿರವಾದ ಯೋಗಸ್ಥಿತಿ
ಯನ್ನು ಪಡೆಯುವನು. || ೨ ||

ನಾನೇ ಎಲ್ಲರ ಉತ್ಸತ್ತಿಸಾಧನವು, ಎಲ್ಲವೂ ನನ್ನಿಂದಲೇ ಹುಟ್ಟಿ
ವದು, ಎಂಬದನ್ನು ತಿಳಿದು ಬುಧಿವಂತರು ಭಕ್ತಿಯಕ್ತರಾಗಿ ನನ್ನನ್ನ
ಭಜಿಸುವರು. || ೩ ||

ನನ್ನಲ್ಲಿ ಚಿತ್ತವನ್ನಿಟ್ಟು ಪ್ರಾಣವನ್ನು ನನ್ನಲ್ಲಿರಿಸಿ ಪರಸ್ಪರಿಗೆ
ಚೋಧಿಸುತ್ತ ನಿತ್ಯವೂ ನನ್ನ ಕಥೆಗಳನ್ನು ಹೇಳುತ್ತ ಭಕ್ತರು ಸಂತೋಷ
ಬಹುವರು ಹಾಗೂ ನನ್ನ ಧ್ಯಾನದಲ್ಲಿ ರಮವಾಣಿರಾಗುವರು. || ೪ ||

ತೇಷಾಂ ಸತತಯುಕ್ತಾನಾಂ ಭಜತಾಂ ಪ್ರೀತಿಪೂರ್ವಕಂ ।
ದದಾಮಿ ಬುದ್ಧಿಯೋಗೆ ತಂ ಯೀನ ಮಾಮುಪರ್ಯಾಂತಿ ತೇ॥೧೦॥
ತೇಷಾಮೇನಾನುಕಂಪಾಧ್ಯಮಹಮಜ್ಞಾನಚಂ ತಮಃ ।
ನಾಶಯಾವಾತ್ತಭಾವಸೋ ಜ್ಞಾನದೀಪೇನ ಭಾಸ್ಯತಾ ॥ ೧೧ ॥

ಅರ್ಜುನ ಉವಾಚ—

ಪರಂ ಬ್ರಹ್ಮ ಪರಂ ಧಾಮ ಪವಿತ್ರಂ ಪರಮಂ ಭವಾನ್ |
ಪ್ರಾರ್ಥಣಂ ಶಾಶ್ವತಂ ದಿವ್ಯಮಾದಿದೇವನುಜಂ ವಿಭುಂ ॥ ೧೨ ॥
ಅಹುಸ್ತಾವ್ಯವೃಷಯಃ ಸರ್ವೇ ದೇವಷಿರ್ನಾರದಸ್ತಿಥಾ ।
ಅಸಿತೋ ದೇವಲೋ ವಾಸಃ ಸ್ವಯಂ ಚೈವ ಬ್ರವೀಷಿ ನೇ ॥ ೧೩ ॥
ಸರ್ವಮೇತದೃತಂ ಮನ್ಮೇ ಯನ್ಮಾಂ ವದಸಿ ಕೀರ್ತನ |
ನ ಹಿ ತೇ ಭಗವನ್ನೋ ವಿದುದೇವನಾ ನ ದಾನವಾಃ ॥ ೧೪ ॥

ನನ್ನಲ್ಲಿ ನಿತ್ಯಯುಕ್ತ ರಾಗಿ ಪ್ರೀತಿಯಿಂದ ಹೀಗೆ ಭಜಿಸುವವರಿಗೆ
ನಾನು ಬುದ್ಧಿಯೋಗವನ್ನು ಅನುಗ್ರಹಿಸುವೇನು. ಅದರಿಂದ ಅವರು ನನ್ನ
ಬಳಿಗೆ ಬರುವರು. ೧೦

ಆವರ ಹೇಳಿ ಅನುಗ್ರಹವನಾಡಬೇಕೆಂದು ನಾನು ಆವರ ಅಂತಹಿಕ
ರಣದಲ್ಲಿ ನಿಂತು ಪ್ರಕಾಶವಾನವಾದ ಜ್ಞಾನಚೀರ್ಯೋತಿಯಿಂದ ಆವರ
ಅಜ್ಞಾನದ ಕತ್ತಲೆಯನ್ನು ಹರಿಯುವೇನು. ೧೧

ಅರ್ಜುನನು ಅಂದದ್ವ್ಯಾ— ನೀನು ಪರಬ್ರಹ್ಮನು, ಪರಮ ಶ್ರೀವೃ
ಸ್ತಾನವು, ಪರಮ ಪವಿತ್ರನು, ಶಾಶ್ವತಪ್ರಾರ್ಥನು, ದಿವ್ಯವಾದ ಏದಿ ದೇವ
ತೆಯು, ನೀನು ಜನ್ಮಹಿತನು, ಸರ್ವವಾಗಾಪಕನು, ೧೨

ಎಂದು ಖುಷಿಗಳೂ ದೇವಷಿರ್ಯಾದ ನಾರದನೂ ಅಸಿಕದೇವಲ
ವಾಗ್ಯಾನಾದ ಮುನಿಗಳೂ ಹೇಳುವರು. ನೀನಾದರೂ ಹಾಗೆಯೇ ಅನ್ನವಿ.
‘ಇ

ಕೃತ್ಯಾ, ನೀನು ಹೇಳುವದೆಳ್ಳಿ ಸಹ್ಯವೆಂದು ನಾನು ನಂಬುವೇನು.
ದೇವದಾನವರಿಗೆ ಸಹ ನಿನ್ನ ಸಾಮಧ್ಯವು ತಿಳಿದಿಲ್ಲ. ೧೩

స్వీయమేవాత్మనాత్మానం వేత్త త్వం పురుషోత్తము |
భూతభావన భూతేత దేవదేవ జగత్తే || १५ ||
వక్తువుడు స్వతేషేణ దివ్యా హ్యాత్మనిభూతయః |
యాభివిభూతిభిలోఽకానిమాంస్త్రుం వ్యాప్త తిష్ఠుసి || १६ ||
కథం విద్యానుహం యోగిం స్త్రుం సదా పరిజింతయున్ |
కేషు కేషు చె భూవేషు జినోవ్యోసి భగవన్స్తుయా || १७ ||
విస్తరేణాత్మనో యోగం విభూతిం చె జనాద్యన |
భూయః కథయు తృష్టిహిం శ్రీణ్వతో నాస్తిమేఽన్ముతం॥ १८ ||

శ్రీభగవానువాజ—

హంత తే కథయిష్యాను దివ్యా హ్యాత్మనిభూతయః |
పుర్వాన్తః కురుత్రేష్టు నాస్త్రుంతో విస్తరస్త మే || १९ ||

సకల వస్తుగళన్న కుట్టిసువ సవేఽతనే, దేవతిగళ దేవ
నాద జగదీతనే, పురుషోత్తమనే, సిష్టన్న నిఱసే స్వతః ఆర
యువి. || २० ||

నీను యావ స్పూరూపగళింద ఈ లోకగళన్న వ్యాపిసిరు
వియో ఆ ఎల్ల దివ్య రూపగళన్న ఆశేషవాగి ననగే హేళబేచు. || २१ ||

హే భగవంతనే, నిష్ట యావ యావ స్పూరూపగళన్న నాను
ధ్యానిసబేచు? నిత్య ధ్యానిసత్తిరలాగి, హే యోగిఽశ్వరనే,
నిష్టన్న నాను హేగే తిళదుకొళ్ళబేచు? || २२ ||

జనాద్యనా, నిష్ట యోగినామధ్యవన్ము నిష్ట శ్రేష్ట స్పూరూ
పగళన్న విస్తూరదింద పునః హేళు. ఈ ఆమృత వజనవస్తు
ఎష్టు కేళిదరూ ననగే తృష్టియే ఇల్ల. || २३ ||

శ్రీకృష్ణను అందమ్మ— ఒళ్ళీదు, పాథా, నన్న విస్తూరషే
అనంతవిరువదంంద ముఖ్య ముఖ్యవాద నన్న దివ్య విభూతిగళ
న్నష్టో హేళువేను కేళు. || २४ ||

ಅಹನೂತ್ವ ಗುಡಾಕೇಶ ಸರ್ವಭೂತಾಶಯಸ್ಥಿತಃ ।
ಅಹನೂದಿಶ್ಚ ಮಧ್ಯಂ ಚ ಭೂತಾನಾಮುಂತ ವಿನ ಚ ॥ ೨೦ ॥

ಅದಿತ್ಯಾನಾಮಹಂ ವಿಷ್ಣುಜ್ಯೋತಿಷಾಂ ರವಿದಂಶುನಾನ್ |
ಮರೀಚಿಮರ್ದುತೊಮಸ್ಮಿ ನಕ್ಷತ್ರಾಜಾಮಹಂ ಶಶೀ ॥ ೨೧ ॥

ವೇದಾನಾಂ ಸಾಮವೇದೋಽಸ್ಮಿ ದೇವಾನಾಮಸ್ಮಿ ನಾಸವಃ ।
ಇಂದ್ರಿಯಾಜಾಂ ಮನಶ್ಚಾಸ್ಮಿ ಭೂತಾನಾಮಸ್ಮಿ ಚೇತನಾ ॥ ೨೨ ॥

ರುದ್ರಾಜಾಂ ಶಂಕರಶಾಸ್ಮಿ ವಿತ್ತೀಶೋ ಯಕ್ಷರಕ್ಷಸಾಂ ।
ವಸೂನಾಂ ಸಾವಕಶಾಸ್ಮಿ ಮೇರುಃ ಶಿಖರಿಜಾಮಹಂ ॥ ೨೩ ॥

ಪುರೋಧಸಾಂ ಚ ಮುಖ್ಯಂ ಹಾಂ ವಿದ್ಧಿ ಪಾಧ್ರ ಬೃಹಸ್ಪತಿಂ ।
ಸೇನಾನೀನಾಮಹಂ ಸ್ವಂದಃ ಸರಸಾಮಸ್ಮಿ ಸಾಗರಃ ॥ ೨೪ ॥

ಎಲ್ಲ ಭೂತಗಳ ಅಂತರಂಗದಲ್ಲಿರುವ ಆತ್ಮನು ನಾನೇ, ಸಕಲ ಭೂತ
ಗಳ ಅದಿ ಮಧ್ಯ ಅಂತರ್ವಾ ನಾನೇ. ೨೦

ಆದಿತ್ಯರಲ್ಲಿ ನಾನು ವಿಷ್ಣುವು, ಜ್ಯೋತಿಗಳಲ್ಲಿ ನಾನು ಕಿರಣಗಳುಳ್ಳ
ಸೂರ್ಯನು. ಮರುದ್ದೇವತೆಗಳಲ್ಲಿ ನಾನು ಮರೀಚಿಯು, ನಕ್ಷತ್ರಗಳಲ್ಲಿ
ನಾನು ಚಂದ್ರನು. ೨೧

ವೇದಗಳಲ್ಲಿ ನಾನು ಗಾಮವೇದನಿರುವೆನು. ದೇವತೆಗಳಲ್ಲಿ ನಾನು
ಇಂದ್ರನು, ಇಂದ್ರಿಯಗಳಲ್ಲಿ ನಾನು ಮನವು, ಭೂತಜಾತಗಳಲ್ಲಿ ನಾನು
ಚೈತನ್ಯವು. ೨೨

ರುದ್ರರಲ್ಲಿ ನಾನು ಶಂಕರನಿರುವೆನು, ಯಕ್ಷ ರಾಕ್ಷಸರಲ್ಲಿ ನಾನು
ಕುಬೀರನು, ಅಷ್ಟವಸಗಳಲ್ಲಿ ನಾನು ಅಗ್ನಿಯು, ಪರವತಗಳಲ್ಲಿ ನಾನು
ಮೇರುವು, ೨೩

ಪುರೋಹಿತರಲ್ಲಿ ಮುಖ್ಯನಾದ ಬೃಹಸ್ಪತಿಯು ನಾನೇ ಎಂದು ತಿಳಿ.
ಸೇನಾಪತಿಗಳಲ್ಲಿ ನಾನು ಸ್ವಂದನು (ಕಾರ್ತಿಕೇಯನು), ಜಲಾಶಯಗಳಲ್ಲಿ
ನಾನು ಸಾಗರನು. ೨೪

మహాశివాం భృగురహం గిరాముస్తోఽకముక్కరం |
యెజ్ఞానాం జపయజ్ఞోఽస్తోఽస్తోవరాణాం హిమాలయః॥७५॥
ఆశ్వత్థః సవాష్టుక్కాణాం దేవషింణాం చే నారదః |
గంధవాణాం చిత్రరథః సిద్ధానాం కషిలో మునిః ॥ ७६ ॥
ఉళ్చ్ఛిఃక్రువసమశ్శానాం విద్ధి మాముమృతోద్భవం |
షిరావతం గజీందూణాం నరాణాం చే నరాధిపం ॥ ७७ ॥
ఆయుధానామహం వజ్రం ధేసూనాముస్తై కాముధుకౌ |
ప్రజనశ్శాస్తి కండపేః సపాణాముస్తై నాసుకః ॥ ७८ ॥
అనంతశ్శాస్తి నాగానాం వరుణో యాదసామహం |
హిత్యామయిమా చాస్తి యునుః సంయుమతాహమం ॥ ७९ ॥

మహాగీగళల్లి నాను భృగుబుసియు, వాణియల్లి ఏకాక్షర
వాద ఓంకారమ్. యెజ్ఞగళల్లి నాను జపయజ్ఞమ్, సావర
వస్తుగళల్లి నాను హిమాజలను. ७३

ఎల్ల వృథైగళల్లి నాను ఆశ్వత్థను, ఎల్ల దేవషింగళల్లి నాను
నారదను, గంధవరల్లి నాను చిత్రరథను, సిద్ధరల్లి నాను కషిల
మునియు, ७४

నాను కుదురీగళల్లి ఆమృతమంధనద కొలచ్చే హోరట
ఉళ్చ్ఛల్సిక్రువసను, గజీంద్రగళల్లి నాను బురావతను, నరరల్లి
నాను నరాధిపను. ७५

ఆయుధగళల్లి నాను వజ్రమ్, ఆశఖగళల్లి నాను కామధీ
నుమ్, ప్రజోత్సుదచరల్లి నాను కామను, సపాగళల్లి నాను వాసు
కియు, ७६

నాగీగళల్లి నాను అనంతను, జలదేవతెగళల్లి వరుణను,
పితృగళల్లి నాను ఆయిమను, శాసన మామువవరల్లి నాను
యమను. ७७

ಪ್ರಲ್ಭೂದಶ್ವಾಸ್ಮಿ ದೈತ್ಯನಾಂ ಕಾಲಃ ಕಲಯತಾಮಹಂ |
 ಮೃಗಾಣಾಂ ಚ ಮೃಗೀಂದ್ರೋಹಂ ಸೈನತೀಯಶ್ಚ ಪಕ್ಷಿಣಾಂ ||೫೦||
 ಹವನಃ ಹವತಾಮಸ್ಮಿ ರಾಮಃ ಶಸ್ತ್ರಭೂತಾಮಹಂ |
 ರುಂಘಾಣಾಂ ಮರಶ್ವಾಸ್ಮಿ ಸೈತಿಸಾಮಸ್ಮಿ ಜಾನ್ಮಾನಿ ||೫೧||
 ಸಗಾಣಾಮಾದಿರಂತಶ್ಚ ನಂಧ್ಯಂ ಜೈವಾಹಮಜುಂ |
 ಅಧ್ಯಾತ್ಮವಿದ್ಯಾ ವಿದ್ಯಾನಾಂ ವಾಽಃ ಪ್ರವದತಾಮಹಂ ||೫೨||
 ಅಕ್ಷರಾಣಾಮುಕಾರೋಽಸ್ಮಿ ದ್ವಾಂದ್ವಃ ಸಾಮಾಸಿಕಸ್ಯ ಚ |
 ಅಹಮೇವಾಕ್ಷಯಃ ಕಾಲೋ ಧಾತಾಹಂ ವಿಶ್ವತೋಮುಖಃ ||೫೩||
 ಮೃತ್ಯುಃ ಸರ್ವಹರಶ್ವಾಹಮುಂದ್ಬವಶ್ಚ ಭವಿಷ್ಯತಾಂ |
 ಕೀರ್ತಿಃ ಶ್ರೀವಾರ್ಷಕ್ತಾನಾರೀಣಾಂ ಸೃಂತಿಮೇರಧಾ ದೃತಿಃ ಕ್ಷಮಾ ||೫೪||

ದೈತ್ಯಕ್ಷರಲ್ಲಿ ನಾನು ಪ್ರಲ್ಭೂದಸು, ಭಕ್ತಿಸುವವರಲ್ಲಿ ನಾನು ಮಹಾ
 ಕಾಲಸು, ಮೃಗಗಳಲ್ಲಿ ನಾನು ಮೃಗರಾಜಸು, ಪಣ್ಡಿಗಳಲ್ಲಿ ಗರುಡಸು. ೫೦

ವೇಗವುಳ್ಳವರಲ್ಲಿ ನಾನು ವಾಯುವು, ಶಸ್ತ್ರಧಾರಿಗಳಲ್ಲಿ ನಾನು
 ರಾಮಸು, ವಿಂಸಗಳಲ್ಲಿ ನಾನು ಮೊಸಳೆಯು, ಹರಿಯುವನದಿಗಳಲ್ಲಿ ನಾನು
 ಗಂಗೆಯು. ೫೧

ಅಜುಂನಾ, ಈ ಸೃಷ್ಟಿಯ ಅದಿ ಮಂದ್ಯ ಅಂತವು ನಾನೇ, ವಿದ್ಯೇ
 ಗಳಲ್ಲಿ ನಾನು ಅಧ್ಯಾತ್ಮವಿದ್ಯೆಯು, ವಾದಿಸುವವರ ವಾದವು ನಾನೇ. ೫೨

ಅಕ್ಷ್ಯರಗಳಲ್ಲಿ ನಾನು ಆಕಾರಸು, ಸಮಾಸಗಳಲ್ಲಿ ನಾನು ದ್ವಾಂದ್ವವು.
 ಅಕ್ಷಯವಾದ ಕಾಲಸೂ ನಾನೇ, ಎಲ್ಲ ಬದಿಗೂ ಮುಖಗಳುಳ್ಳ ಬ್ರಹ್ಮನೂ
 ನಾನೇ. ೫೩

ಸರ್ವಘಾತಕ ಮೃತ್ಯುವು ನಾನೇ. ಭವಿಷ್ಯದಲ್ಲಿ ಹುಟ್ಟುವವರ
 ಉತ್ಪತ್ತಿ ನಾಳನವೂ ನಾನೇ. ಸ್ತೀಯರಲ್ಲಿ ಕೀರ್ತಿ, ಲಾಷ್ಟ್ರಿ ವಾಣಿ, ಸೃಂತಿ,
 ಮೇಧಾ ಶಕ್ತಿ, ಧೈಯ, ಕ್ಷಮೆ ಮುಂತಾದವುಗಳಾದರೂ ನಾನೇ. ೫೪

ಬೃಹತ್ಸಾಮು ತಥಾ ಸಾಮಾಂ ಗಾಯತ್ರೀ ಭಂದಸಾಮಂಹವ್ |
ಮಾಸಾನಾಂ ಮಾರ್ಗಶೀಷೋಽಪವನುತ್ತಾನಾಂ ಕುಸುಮಾಕರಃ || ೪೫ ||

ದ್ಯೌತಂ ಭಲಯತಾಮಸ್ಯಿ ತೇಜಸ್ಸೇಜಸ್ಸಿನಾಮಂಹವ್ |
ಜಯೋಽಸ್ಯಿ ದ್ವಾವಸಾಂಮೋಽಸ್ಯಿ ಸತ್ತ್ವಂ ಸತ್ತ್ವಂ ವಣಾಮಂಹವ್ || ೪೬ ||
ವೃಷ್ಣಿಽನಾಂ ವಾಸುದೇವೋಽಸ್ಯಿ ಪಾಂಡವಾನಾಂ ಧನಂಜಯಃ |
ಮುನಿನಾಮಷ್ಟಹಂ ವ್ಯಾಸಃ ಕವಿನಾಮುಶನಾಕವಿಃ || ೪೭ ||
ದಂಡೋ ದಮಯತಾಮಸ್ಯಿ ನೀತಿರಸ್ಯಿ ಜಗೀಷತಾಮ್ |
ಮೌನಂ ಕೈವಾಸ್ಯಿ ಗುಹ್ಯಾನಾಂ ಜ್ಞಾನಂ ಜ್ಞಾನವತಾಮಂಹವ್ || ೪೮ ||
ಯಚ್ಚಾಪಿ ಸರ್ವಭೂತಾನಾಂ ಬೀಜಂ ತದಹಮಜುಂ |
ನ ತದಸ್ತಿ ವಿನಾಯ ತಪ್ಸಾಂಸ್ಯಂ ಯಾ ಭೂತಂ ಚರಾಚರಂಹವ್ || ೪೯ ||
ನಾಂತೋಽಸ್ಯಿ ಮಮ ದಿವಾಂಗಾನಾಂ ವಿಭೂತಿನಾಂ ಹರ್ಷಂತಪ |
ವಿಷ ತೂದ್ವೀತತಃ ಪ್ರೋಕ್ಷೋಽವಿಭೂತೀವಿಷಸ್ತರೋ ಮಯಾ || ೫೦ ||

ಸಾಮ ಮಂತ್ರಗಳಲ್ಲಿ ನಾನು ಬ್ರಹ್ಮತ್ವಾಮವು, ಭಂದಸ್ಸುಗಳಲ್ಲಿ
ಗಾಯತ್ರಿಯು ನಾನೇ. ತಿಂಗಳುಗಳಲ್ಲಿ ನಾನು ಮಾರ್ಗಶೀಷವು. ಖುತು
ಗಳಲ್ಲಿ ನಾನು ವಸಂತನು. || ೫೧ ||

ತಕ್ಷಿಸುವಘರಲ್ಲಿ ನಾನು ದ್ಯೌತವು, ತೇಜಸ್ಸಿಗಳ ತೇಜವೂ ನಾನೇ.
ನಾನೇ ಜಯ, ನಾನೇ ನಿಶ್ಚಯ, ಸತ್ಯವಂತರ ಸತ್ಯವೂ ನಾನೇ. || ೫೨ ||

ವೃಷ್ಣಿಗಳಲ್ಲಿ ನಾನು ವಾಸುದೇವನು, ಪಾಂಡವರಲ್ಲಿ ನಾನು ಧನಂಜ
ಯನು. ಮುನಿಗಳಲ್ಲಿ ನಾನು ವ್ಯಾಸನು, ಕವಿಗಳಲ್ಲಿ ಆಕ್ರಾಜಾಯಂನು. || ೫೩ ||

ಶಾಸಕರದಂಡವು ನಾನೇ, ಗೆಲ್ಲಿಲಿಜಿ ಸುವರರ ರಾಜನೀತಿಯು ನಾನೇ,
ಗೌರ್ಕಗಳಲ್ಲಿ ಮಾನಪೂ ನಾನೇ. ಜ್ಞಾನಿಗಳ ಜ್ಞಾನವಾದರೂ ನಾನೇ. || ೫೪ ||

ಅಜುಂ ನಾ, ಸರ್ವಭೂತಗಳ ಅದಿ ಬೀಜವೂ ನಾನೇ. ಸೃಷ್ಟಿಯಲ್ಲಿ
ನನ್ನನ್ನ ಬಿಟ್ಟು ಇರುವ ಚರಾಚರ ಭೂತಗಳಾವೂ ಇಲ್ಲ. || ೫೫ ||

ಪಾಘಾರ, ಸನ್ಮಾನಿಸ್ಯಂಪರಾಪರಗಳು ಅನಂತವಿರುವವು. ನನ್ನ ವಿಭೂ
ತಿಗಳ ವಿಸ್ತೃತವನ್ನು ನಾನು ನಿನಗೆ ಈಗ ಅಂಶತಃ ಹೇಳಿದೆನು. || ೫೬ ||

ಯಷ್ಟಿದ್ವಿಭೂತಿಮನಸ್ತತ್ವಂ ಶ್ರೀಮದೊರ್ಜಿತಮೇವ ನಾ |
 ತತ್ತದೇವಾವಗಚ್ಛ ತ್ವಂ ಮನ ತೇజೋಽರ್ಥಸಂಭವಮಾ || ೪೮ ||
 ಅಧಿವಾ ಬಹುನೈತೇನ ಕಂ ಜ್ಞಾತೇನ ತವಾಜುರನ |
 ವಿಷ್ಣುಭಾಷಯಮಿದಂ ಕೃತ್ಯೈ ಮೇಕಾಂಶೇನ ಸ್ಥಿತೋ ಜಗತ್ || ೪೯ ||

ಇತಿ ಶ್ರೀಮದ್ಭಗವದ್ಗೀತಾಯಾಂ ವಿಭಾಷಿಯೋಗೋ ನಾಮ
 ದರ್ಶನೋಧ್ಯಾಯ:

ಸಂಕ್ಷೇಪದಿಂದ ಹೇಳುವದಾದರೆ ಯಾವ ಯಾವ ವಸ್ತುವು ಷ್ವೇಭವ,
 ಸಿರಿಸಂಪತ್ತಿ, ಅಧಿವೃದ್ಧಿಗಳಿಂದ ಯುಕ್ತವಿರುವದೋ ಆದು ನನ್ನ ತೇಜದ
 ಅಂಶವಾತ್ತದಿಂದ ಉಧ್ಬಿಂಬಿಸಿರುವದೆಂದು ತಿಳಿ. ೪೮

ಅಧಿವಾ ಅಜುರನಾ, ನಿನಗೆ ಹೀಗೆ ಹೆಚ್ಚು ಹೇಳಿ ಯಾವ ಪ್ರಯೋಗ
 ಜನವು? ನಾನು ನನ್ನ ಒಂದೇ ಅಂಶದಿಂದ ಈ ವಿಷ್ಣುವನನ್ನ ವ್ಯಾಪಿಸಿಬಿಟ್ಟು
 ರುವೆನೆಂಬುದನ್ನು ತಿಳಿದಿರು. ೪೯

ಶ್ರೀಮದ್ಭಗವದ್ಗೀತೆಯ ಸುಲಭ, ಸರಳ ಕನ್ನಡ ಭಾಷಾಂಶರದ
 ಗಂಸೆಯ ಅಧ್ಯಾಯವು ಸಮಾಪ್ತವು.

వన్నొందనేయ అధ్యాయవు.

ಅಜುಂನ ಉವಾಚ—

ಮದನುಗ್ರಹಾಯ ಪದವುಂ ಗುಹ್ಯಮಧ್ವತ್ತೆ ಸಂಜ್ಞಿತಂ ।
 ಯತ್ತ್ವಯೋಕ್ತ್ತೊ ವಚಸ್ತೀನ ನೋಹೋಡಯುಂ ವಿಗತೋ ಮನು॥೧॥
 ಭವಾಷ್ಟಯೌ ಹಿ ಭಾತಾನಾಂ ಶ್ರುತೋ ವಿಸ್ತರಶೋ ಮಯಾ ।
 ತ್ವತ್ತಃ ಕಮಲಪತ್ರಾಷ್ಟ ಮಾಹಾತ್ಮ್ಯಾಂಪಿ ಚಾವ್ಯಯುಂ ॥ ೨ ॥
 ಏನಮೇತದ್ವಧಾತ್ರ ತ್ವಮಾತ್ಮಾಸಂ ಪದಮೇಶ್ವರ ।
 ದ್ರಷ್ಟಿಂಚಾಮಿ ತೇ ರೂಪಮೇಶ್ವರಂ ಪುರುಷೋತ್ತಮ ॥ ೩ ॥
 ಮನ್ಸಸೇ ಯದಿ ತಚ್ಚಕ್ಯಂ ಸುಯಾದ್ರಷ್ಟಿಂತಿ ಪ್ರಭೋ ।
 ಯೋಗೇಶ್ವರ ತತೋ ಮೇ ತ್ವಂ ದರ್ಶಯಾತ್ಮಾನಮನ್ಯಯುಂ ॥ ೪ ॥

ಅಜುರ್ ನನ್ನ ಅಂದದ್ದು — ಸನ್ನ ಮೇಲೆ ಅನುಗ್ರಹವಾಡುವದ ಕ್ಷಮೆಗಿ ನೀನು ಹೇಳಿದ ಅಥವ್ಯತ್ವವೆಂಬ ಪರಮ ಜ್ಞಾನದ ರಹಸ್ಯದಿಂದ ನನ್ನ ಮೋಹನವು ನಷ್ಟವಾಯ್ತು. ೧

ಕೃಷ್ಣನೇ, ಭೂತಗಳ ಹುಟ್ಟೆಸಾವುಗಳನ್ನೂ ನಿನ್ನ ಅನ್ಯಯವಾದ ಮಹಾತ್ಮ್ಯವನ್ನೂ ವಿಸ್ತಾರಪೂರ್ವಕವಾಗಿ ನಾನು ನಿನ್ನಿಂದ ಕೇಳಿದೆನು. ಅ

ವರಮೇಶ್ವರನೇ, ನಿನು, ಈಗ ವಣಿಕಿ ಸಿದ್ಧ ನಿನ್ನ ದಿವ್ಯಸ್ವರೂಪದ
ಪ್ರತ್ಯಕ್ಷದರ್ಶನವನ್ನು ನಾನು ಪಡೆಯಲಿಟ್ಟು ಸುವೇನು. ೫

ಪ್ರಭುವೇ, ಅದು ನನ್ನಿಂದ ಸೋಡಲ್ಪಡುವದು ಶಕ್ಯವಿರುವದೆಂದು ನಿನಗೆ ತೋರಿದರೆ, ಯೋಗೀಶ್ವರನೇ, ಆ ಅವ್ಯಯವಾದ ನಿನ್ನ ಸ್ವರೂಪದ ದರ್ಶನವನ್ನು ನನಗೆ ಕೊಡು.

ಶ್ರೀಭಗವಾನುವಾಚ—

ಪಶ್ಚಿಮೇ ಪಾಧ್ಯ ರೂಪಾಣಿ ಶತಶೋಡಷ ಸಹಸ್ರಶಃ |
ನಾನಾವಿಧಾನಿ ದಿವಜ್ಞನಿ ನಾನಾವಾರಣಾರ್ಕ್ಯತೀನಿ ಚ || ೫ ||
ಪರಾಷ್ಟದಿತ್ಯಾನ್ವಯಾಸೂನ್ವರ್ದಾನಶ್ಚಿನೌ ಮಂದುತ್ಸ್ವಫಾ |
ಬಹೂನ್ವಯಾಷ್ಟಪೂರ್ವಾಣಿ ಪರಾಷ್ಟರ್ಯಾಣಿ ಭಾರತ
ಇಷ್ಟೆಕಂಷ್ಟಂ ಜಗತ್ತುತ್ಪ್ರಂ ಪರಾಷ್ಟ ಸಚರಾಚರಂ |
ಮಂಮಂ ದೇಹೇ ಗುಡಾಕೇಶ ಯಚಾಷಾನ್ವಯದ್ವಾಷ್ಟುಮಿಷ್ಟಿಸಿ || ೬ ||
ನ ತು ಮಾಂ ಶಕ್ತಿಸೇ ಪ್ರಷ್ಪರುಮನೇನೈವ ಸ್ವಚಕ್ತುಷಾ |
ದಿಷ್ಟಂ ದದಾಮಿ ತೇ ಚಕ್ಷುಃ ಪಶ್ಚಿಮೇ ಯೋಗನ್ಮಿಶ್ವರಂ || ೭ ||

ಸಂಜಯ ಉವಾಚ—

ಏವಮುಕ್ತಾ ತತ್ತೋ ರಾಜನ್ಯಹಾಯೋಗೇಶ್ವರೋ ಹರಿಃ |
ದರ್ಶಯಾಮಾಸ ಪಾಧಾರಾಯ ಪರಮಂ ರೂಪಮ್ಯೇಶ್ವರಂ || ೮ ||

ಕೃಷ್ಣನು ಅಂದದ್ವಾ— ಪಾಧಾರ, ನೋರು. ನಾನಾವಿಧದ ದಿಷ್ಟು
ವಾದ ನಾನಾವಣದ ನಾನಾಜಕ್ಕತಿಗಳುಳ್ಳ ಸನ್ಯ ನಾರಾರು ಸಾವಿರಾರು
ರೂಪಗಳನ್ಯ ನೋರು || ೯ ||

ಅದಿಶ್ವರನ್ಯ ವಸಾಗಳನ್ಯ ರುದ್ರರನ್ಯ ಅಷ್ಟಿನಿಕುಮಾರರನ್ಯ ಮರು
ತರನ್ಯ ನೋರು. ಭಾರತಾ, ಪ್ರಕೃತಾರ್ಥಕರವಾದ ಹಾಗೂ ಇದುವರೆಗೆ
ಎಂದೂ ನೋಡಿದ್ದ ಅನೇಕರನ್ಯ ಇಲ್ಲಿ ನೋರು. || ೧೦ ||

ಪಾಧಾರ, ಸನ್ಯಲ್ಲಿ ಒಂದಾಗಿ ಕಂಗೋಳಿಸುವ ಚರಾಚರ ಸೃಷ್ಟಿ
ಯನ್ಯ ನೋರು ಹಾಗೂ ನಿನಗೆ ಇಷ್ಟವಾದ ಮತ್ತೆ ಬೇಕಾದುದನ್ಯ
ಸನ್ಯ ದೇಹದಲ್ಲಿ ನೋಡಿಕೊರು. || ೧೧ ||

ಈ ನಿಷ್ಠ ಚರುಂಚಕ್ರಂಗಳಿಂದ ನೀನು ಸನ್ಯನ್ಯ ಕಾಣಲಾರೆ. ಅದು
ದರಿಂದ ನಿನಗೆ ದಿವ್ಯದೃಷ್ಟಿಯನ್ಯ ಕೊಡುವೆನು. ಸನ್ಯ ಯೋಗನಾಮಧ್ಯ
ವನ್ಯ ನೋರು. || ೧೨ ||

ಸಂಜಯನು ಅಂದದ್ವಾ— ಆರಸನೇ, ಮಹಾಯೋಗೇಶ್ವರನಾದ
ಕೃಷ್ಣನು ಹೀಗೆ ಅಂದು ತಪ್ಯ ಸ್ವರೂಪದ ಸೈಭವವನ್ಯ ತೋರಿಸಿದನು. || ೧೩ ||

ಅನೇಕ ವಕ್ತ್ವನಯನವುನೇಕಾದ್ಯುತದರ್ಶನಂ |

ಅನೇಕ ದಿವಸಾಭರಣಂ ದಿವಸಾನೇಕೋಣ್ಡತಾಯುಧಂ ॥೧೦॥

ದಿವ್ಯವಾಲಾಷಾಂಬರಧರಂ ದಿವ್ಯಗಂಧಾನುಲೀಪನಂ |

ಸವಾರ್ಥಾಯೈಮಯಂ ದೇವಮನಂತಂ ವಿಶ್ವತೋಮುಖಂ ॥ ೧೧ ॥

ದಿನಿ ಸೂರ್ಯಸಹಸ್ರಸ್ತಃ ಭವೇಧ್ಯಗಪದುತ್ತಿತಾ |

ಯದಿ ಭಾಃ ಸದೃಶೀ ಸಾ ಸ್ಯಾದಾಷಸಸ್ತಸ್ಯ ಮಹಾತ್ಮನಃ ॥ ೧೨ ॥

ತತ್ತ್ವಕಸ್ಥಂ ಜಗತ್ತಿತ್ವಂ ಪ್ರವಿಭಕ್ತಮನೇಕಧಾ |

ಅಪಶ್ಚದ್ದೇವದೇವಸ್ಯ ಶರೀರೇ ಪಾಂಡವಸ್ತುದಾ ॥ ೧೩ ॥

ತತಃ ಸ ವಿಸ್ಯಂಯಾವಿಷ್ಣೋ ಹೃಷ್ಟಿರೋಮಾ ಧನಂಜಯಃ |

ಪ್ರಣಮ್ಯ ಶಿರಸಾ ದೇವಂ ಕೃತಾಂಜಲಿರಭಾಷತ ॥ ೧೪ ॥

ಆ ರೂಪದಲ್ಲಿ ಅನೇಕ ಮುಖಗಳು, ಕಣ್ಣಗಳು, ಅನೇಕ ಅದ್ಯುತ ಸೋರ್ಟಗಳು, ಅನೇಕ ದಿವ್ಯ ಅಲಂಕಾರಗಳು, ಅನೇಕ ಸಜ್ಜವಾದ ಅಯು ಧಗಳು ಕಂಗೆಳಿಸುತ್ತಿರುವು. ೧೦

ಆ ಅನಂತ ಹಾಗೂ ಎಲ್ಲ ಕಡೆಗೂ ಮುಖಗಳು ಆಶ್ಚರ್ಯಕರ ವಾದ ರೂಪವು ದಿವ್ಯವಾದ ಉಡಿಗೆತೋಡಿಗೆ ಪೂರ್ವಾಲೆಗಳಿಂದಲೂ ದಿವ್ಯ ಗಂಧಲೇಪನಗಳಿಂದಲೂ ಶೋಭಿಸುತ್ತಿತ್ತು. ೧೧

ಸಾವಿರ ಸೂರ್ಯರು ಏಕಕಾಲಕ್ಕೆ ಆಕಾಶದಲ್ಲಿ ಬೆಳಗಿದರೆ ಅವರು ಎಷ್ಟು ಹೊಳೆಯಾವಲೋ ಆಷ್ಟು ಆ ಮಹಾತ್ಮನು ಹೊಳೆಯಾತ್ಮಿದ್ದನು. ೧೨

ಒಡೆದು ಅನೇಕವಾಗಿ ವಿಭಾಗಿಸಲ್ಪಟ್ಟಂತೆ ಇರುವ ಈ ಇಡೀ ವಿಶ್ವವನ್ನು ಆ ದೇವದೇವನ ಶರೀರದಲ್ಲಿ ಒಂದಾದುದನ್ನು ಅಜುರನನು ಕಂಡನು. ೧೩

ಆಗ ಆಶ್ಚರ್ಯಚರಿತನಾಗಿ ಮೈಮೇಲೆ ಮುಳ್ಳು ಬಂದು ಅಜುರನನು ದೇವರಿಗೆ ತಲೆಬಾಗಿ ಸಮಸ್ಯಾರ ವಾಡಿ ಸೆರಗೊಡ್ಡಿ ಪ್ರಾರ್ಥಿಸಿದನು. ೧೪

ಅಜುರ್ ಉವಾಚ—

ಪಶ್ಚಾಮಿ ದೇವಾಂಸ್ತುವ ದೇವ ದೇಹೇ |
 ಸವಾರಂಸ್ತುಧಾ ಭೂತವಿಶೇಷಸಂಘಾನ್ ||
 ಬ್ರಹ್ಮಾಣಮಿತಂ ಕಮಲಾಸನಸ್ಥಮೃಷಿಂತ್ರ್ಜ |
 ಸವಾರಸುರಗಾಂತ್ರ್ಜ ದಿವಾಂತ್ರ್ಜನ್ ||೧೫||

ಅನೇಕಬಾಹೂದರವಕ್ತುನೇತ್ರಂ |
 ಪಶ್ಚಾಮಿ ತ್ವಾಂ ಸರ್ವಶೋರಂನಂತರೂಪಂ ||
 ನಾಂತಂ ನ ಮಧ್ಯಂ ನ ಪುನಸ್ತವಾದಿಂ |
 ಪಶ್ಚಾಮಿ ವಿಶ್ವೇಶ್ವರ ವಿಶ್ವರೂಪಂ ||೧೬||
 ಕರೀಟಿನಂ ಗದಿನಂ ಚಕ್ರಂ ಚ |
 ತೇಜೋರಾಶಿಂ ಸರ್ವಶೋರಿಂ ದೀಪಿಂನುಂತಂ ||
 ಪಶ್ಚಾಮಿ ತ್ವಾಂ ದುರ್ವಿರೀಕ್ಷೆಂ ಸಮಂತಾತ್ |
 ದೀಪಾತ್ಮಸಲಾಕಾರ್ಮದ್ಯಂತಿನಪ್ರಮೇರುಂ ||೧೭||

ಅಜುರ್ ನನು ಅಂದದ್ವ್ಯಾ — ಹೇ ದೇವನೇ, ನಿನ್ನ ದೇಹವಲ್ಲಿ ಎಲ್ಲ
 ದೇವತೆಗಳನ್ನೂ ಎಲ್ಲ ಭೂತಸಮೂಹವನ್ನೂ ಕಮಲಾಸನದ ಮೇಲೆ
 ಕುಳಿತ ಸರ್ವಸಾಮಾನ್ಯಾದ ಬ್ರಹ್ಮಸನ್ನಾ ಎಲ್ಲ ಖಂಪಿಗಳನ್ನೂ ಎಲ್ಲ ದಿವ್ಯ
 ಸರ್ವಗಳನ್ನೂ ನೋಡುತ್ತಿರುತ್ತಾನು. ೧೫

ಅನೇಕ ಬಾಹು, ಉದರ, ಮುಖ, ನೇತ್ರಗಳುಳ್ಳ ಅನಂತರೂಪ
 ನಾದ ನಿನ್ನಸ್ಮೇ ಎತ್ತತೆಲೂ ಕಾಣತ್ತಿರುವೆನು. ವಿಶ್ವೇಶ್ವರನಾದ ವಿಶ್ವ
 ರೂಪನೇ ನಿನ್ನ ಆದಿ, ಮಧ್ಯ, ಅಂತಗಳನ್ನೂ ನಾನು ಎಲ್ಲಿಯೂ ಕಾಣಿಸು. ೧೬

ಕರೀಟವನ್ನೂ ಧರಿಸಿಟ, ಗದಾಧಾರಿಯೂ ಚಕ್ರಪಾಣಿಯೂ ಆದ,
 ಎಲ್ಲ ಕಡೆಗೂ ಬೆಳಕು ಬೀರಿದ, ತೇಜಃಪೂಜನಾದ, ನೋಡಲಿಕ್ಕೆ ಅಸಹ್ಯ
 ನಾದ, ಅಗ್ನಿಸೂರ್ಯರಂತೆ ಬೆಳಕುಳ್ಳ, ಅಪಾರವಾದ ನಿನ್ನಸ್ಮೇ ಎಲ್ಲ
 ದಿಕ್ಕುಗಳಲ್ಲಿಯೂ ನೋಡುತ್ತಿರುವೆನು. ೧೭

ತ್ವನುಕ್ಕರಂ ಪರಮಂ ನೇದಿತ್ವಂ |
ತ್ವನುಸ್ಯ ವಿಶ್ವಸ್ಯ ಪರಂ ನಿಧಾನಂ ||
ತ್ವನುಷ್ಯಯಃ ಶಾಶ್ವತಧರ್ಮಗೋಪ್ತಾ |
ಸನಾತನಸ್ತ್ವಂ ಪುರುಷೋ ಮತೋ ಮೇ ||೧೭||

ಅನಾದಿನುಧ್ವಂತಮನಂತವೀರ್ಯ |
ಮನಂತಬಾಹುಂ ಶತಿಸೂರ್ಯನೇತ್ರಂ ||
ಪಶ್ಚಾನಿ ತ್ವಂ ದೀಪ್ತಹುತಾಶವಕ್ತಂ |
ಸ್ವತೇಜಸಾ ವಿಶ್ವಮಿದಂ ತಪಂತಂ ||೧೮||
ಧ್ವನಾಪೃಥಿವೇರಿದಮುಂತರಂ ಹಿ |
ವಾಪ್ತಂ ತ್ವಯೈಕೇನ ದಿತಶ್ಚ ಸವಾರಃ ||
ದ್ವಾಪ್ರಾಪಂ ದ್ವಾತಂ ರೂಪಮಂಗ್ರಂ ತನೇದಂ |
ಲೋಕತ್ರಯಂ ಪ್ರವೃತ್ತಿತಂ ಮಹಾತ್ಮನಾ ||೧೯||

ನೀನು ನಾಶರಹಿತನು, ನೀನು ತಿಳಿದುಕೊಳ್ಳತಕ್ಕ ತ್ರೇಷ್ಠ ವಸ್ತು. ನೀನು ಈ ವಿಶ್ವದ ಪರಮ ಆಧಾರನು, ಅಷ್ಟಯನು, ಶಾಶ್ವತ ಧರ್ಮ ರಕ್ಷಕನು. ನೀನು ಸನಾತನ ಪುರುಷನೆಂದು ನಾನು ತಿಳಿಯುವೇನು. ೧೮

ಆದಿ ಮಧ್ಯ ಅಂತಗಳಿಲ್ಲದ, ಅನಂತ ವೀರ್ಯಪುಷ್ಟಿ, ಅನಂತ ಬಾಹುಗಳುಳ್ಳ, ಚಂದ್ರ ಸೂರ್ಯರೇ ಕಣ್ಣಗಳಾದ, ಪ್ರಜ್ಞಲಿತ ಅಗ್ನಿರೂಪ ಮುಖಪುಷ್ಟಿ ನೀನು ನಿಸ್ಯ ತೇಜದಿಂದ ವಿಶ್ವವನ್ನು ಬೆಳಗುವದನ್ನು ನಾನು ನೋಡುತ್ತಿರುವೇನು. ೧೯

ಆಕಾಶಪೂರ್ಣವಿಗಳ ನಡುವಿನ ಅಂತರಿಕ್ಷವನ್ನು ಎಲ್ಲದಿಕ್ಕುಗಳನ್ನೂ ನೀನೊಬ್ಬಿನೇ ವ್ಯಾಪಿಸಿರುವಿ. ಈ ನಿಸ್ಯ ಅಧ್ಯತ್ಮಾದ ಉಗ್ರರೂಪವನ್ನು ನೋಡಿ ಹೇ ಮಹಾತ್ಮನೇ, ಈ ಮೂರು ಲೋಕಗಳು ನಡುಗುತ್ತಿರುವವು. ೨೦

ಅವೀರೆ ಹಿ ತಾಂ ಸುರಸಂಘಾ ವಿಶಂತಿ |
ಕೇಜಿದ್ವಿತಾಃ ಪ್ರಾಂಜಲಯೋ ಗೃಣಂತಿ ||
ಸ್ವಸ್ತಿತ್ಯಕ್ತಾ ಮಹಿಂ ಸಿದ್ಧಾ ಸಂಘಾಃ |
ಸ್ತುವಂತಿ ತಾಂ ಸ್ತುತಿಭಿಃ ಪ್ರಷ್ಣಲಾಭಿಃ || ೨೦ ||
ದುದ್ರಾದಿತ್ಯಾ ನಸ್ವೋ ಯೇ ಚ ಸಾಧ್ಯಾ |
ಪಿತ್ಯೋತ್ಸಿನೌ ಮರುತಶ್ಚೈಷ್ಯಪಾಶ್ಚ ||
ಗಂಥವರ್ಯಾಸ್ಮಾ ಸುರಸಿದ್ಧಾ ಸಂಘಾ |
ವೀಕ್ಷಂತೇ ತಾಂ ವಿಸ್ಕಿತಾಶ್ಚವ ನವೇ || ೨೧ ||
ರೂಪಂ ಮಹತ್ತೇ ಬಹುವಕ್ತನೇತ್ರಂ |
ಮಹಾಭಾಯೋ ಬಹುಭಾಯೋರುಪಾದಂ ||
ಬಹೂದರಂ ಬಹುದಂಷ್ಟ್ವಾ ಕರಾಲಂ |
ದೃಷ್ಟಾ ಲೋಕಾಃ ಪ್ರವೃತ್ತಿತಾಸ್ತಧಾಯಂ || ೨೨ ||

ಇಕೋ ಸುರಗಣಗಳು ಸಿನ್ನನ್ನ ಪ್ರವೇಸಿಸುತ್ತಲಿವೆ. ಕೆಲವರು ಕೈಜೊಡಿಸಿ ಭಯಾಭಿತರಾಗಿ ಪ್ರಾರ್ಥಿಸುತ್ತಿರುವರು. ಸ್ವಸ್ತಿಯಂದು ಸಿನ್ನನ್ನ ಮಹಿಂಗಳೂ ಸಿದ್ಧಾ ಸಂಘಗಳೂ ಸ್ತೋತ್ರಗಳಿಂದ ಹೊಗಳು ತ್ವಿರುವವು.

ರುದ್ರರು, ಅದಿತ್ಯರು, ವಸುಗಳು, ನಾಧ್ಯರು, ವಿಶ್ವೋದೇವತೆಗಳು, ಅಷ್ಟನಿರ್ಕಂಪಾರರು, ಮರುತರು, ಪಿತ್ಯಗಳು ಹಾಗೂ ಗಂಥವರ್, ಯಾಕ್ಷ, ಅಸುರ, ಸಿದ್ಧರ ಸಂಘಗಳು ಎಲ್ಲರೂ ಸಿನ್ನ ಕಡೆಗೆ ವಿಸ್ಕಿತರಾಗಿ ನೋಡು ತ್ವಿರುವರು.

ಮಹಾ ವಿಶಾಲ ಬಾಹುಗಳುಳ್ಳವನೇ, ನಿನ್ನ ಅನೇಕ ಮುಖನೇತ್ರಗಳುಳ್ಳ, ಅನಂತ ಬಾಹುಗಳೂ ತೊಡೆವಾದಗಳೂ ಇದ್ದ, ಅನೇಕ ವಿಕರಾಳ ದವಡೆಗಳುಳ್ಳ ನಿನ್ನ ಮಹದೂಪವನ್ನ ನೋಡಿ ಈ ಲೋಕಗಳು ಹಾಗೂ ನಾನಾದರೂ ಅಂಜಿಹೋಗಿರುವವು.

ನಭಃ ಸ್ವೀಶಂ ದೀಪ್ತಮನೇಕವಣಂ ।
 ವಾತ್ತಾನನಂ ದೀಪ್ತವಿಶಾಲನೇತ್ರಂ ॥
 ದೃಷ್ಟಿ ಹಿ ತಾಂ ಪ್ರವೃದ್ಧಿತಾಂತರಾತ್ಮಾ ।
 ದೃತಿಂ ನ ವಿಂದಾಮಿ ಶಮುಂ ಚ ವಿಷ್ಣೋ ಇ ॥೨೪॥
 ದಂಷ್ಟ್ಯಾ ಕರಾಲಾನಿ ಚ ತೇ ಮುಖಾನಿ ।
 ದೃಷ್ಟಿವ ಕಾಲಾನಲಸಂನಿಭಾನಿ ॥
 ದಿಶೋ ನ ಜಾನೇ ನ ಲಭೀ ಚ ಶಮು ।
 ಪ್ರಸೀದ ದೇವೇಶ ಜಗನ್ನಿವಾಸ ॥ ೨೫ ॥
 ಅಮೀ ಚ ತಾಂ ಧೃತರಾಷ್ಟ್ಯಾ ಸ್ವ ಪುಳ್ಳಾಃ ।
 ಸವೇ ಸಹ್ಯವಾವನಿಪಾಲಸಂಘ್ಯೈ ॥
 ಭೀಷ್ಣೋ ದೇಶ್ರೋಣಃ ಸೂತಪುತ್ರಸ್ತಫಾಸೌ ।
 ಸಹಾಸ್ಯದೀಯೈರಪಿ ಯೋಧಮುಖ್ಯೈ ॥ ೨೬ ॥

ಆಕಾಶಕ್ಕೆ ಮುಟ್ಟುವ, ತೇಜಸ್ವಿಯಾದ, ಅನೇಕ ಬಳ್ಳಿದ, ದವಡೆಗಳನ್ನು ಪಸರಿಸಿದ, ಹೊಳೆಯುವ ವಿಶಾಲನೇತ್ರಗಳುಳ್ಳ ನಿನ್ನನ್ನು ನೋಡಿ ನನ್ನ ಅಂತರಾತ್ಮನು ಅಂಚಿರುವದರಿಂದ ಹೇ ವಿಷ್ಣುವೇ, ನಾನು ಎಡೆಗೆಟ್ಟಿರುವೆನು ಹಾಗೂ ನನ್ನ ಶಾಂತಿಯು ನಷ್ಟವಾಗಿರುವದು. ೨೭

ಪ್ರಳಯಕೆ ಲದ ಅಗ್ನಿಯಂತಿರುವ ಹಾಗೂ ವಿಶ್ವಾಳ ದವಡೆಗಳುಳ್ಳ ನಿನ್ನ ಮುಖಗಳನ್ನು ನೋಡಿ ನಾನು ದಿಕ್ಕುತಪ್ಪಿರುವೆನು ಹಾಗೂ ನನ್ನ ಸಮಾಧಾನವು ಹಾರಿಹೋಗಿರುವದು. ಹೇ ದೇವತೆಗಳ ಸ್ವಾಮಿಯಾದ ಜಗನ್ನಿವಾಸನೇ, ಪ್ರಸನ್ನಾಗು. ೨೮

ಇಕೋ ಅರಸರ ಸಂಘಗಳನ್ನೊಡಗೊಂಡು ಧೃತರಾಷ್ಟ್ಯನ ಎಲ್ಲ ಶ್ವತ್ರರೂ ಭೀಷ್ಣುದೇಶ್ರೋಣರೂ ಈ ಕೆಣಸೂ ನಮ್ಮ ಪಕ್ಷದ ಎಲ್ಲ ಮುಖ್ಯ ವಿರರ ಸಹಿತವಾಗಿ ೨೯

ವಕ್ತೃಣಿ ತೇ ತ್ವರಮಾಣಾ ವಿಶಂತಿ ।
 ದಂಷ್ಟ್ವಾ ಕರಾಲಾನಿ ಭಯಾನಕಾನಿ ॥
 ಕೇಜಿದ್ವಿಲಗ್ನಾ ದಶನಾಂತರೇಷು ।
 ಸಂದೃಷ್ಟಂತೇ ಜೂಣಿತ್ವೈರುತ್ತವಾಂಗೈಸಿ ॥ ೨೬ ॥
 ಯಥಾ ನದೀನಾಂ ಬಹವೋರಂಬುನೇಗಾಃ ।
 ಸಮುದ್ರಮೇವಾಭಿಮುಖಾ ದ್ರವಂತಿ ॥
 ತಥಾ ತವಾಮೀ ನರಲೋಕವೀರಾ ।
 ವಿಶಂತಿ ವಕ್ತೃಣಿಭಿವಿಷ್ಟಲಂತಿ ॥ ೨೭ ॥
 ಯಥಾ ಪ್ರದೀಪ್ತಂ ಜ್ಞಲನಂ ಪತಂಗಾ ।
 ವಿಶಂತಿ ನಾಶಾಯ ಸಮೃದ್ಧನೇಗಾಃ ॥
 ತಣ್ಣಿವ ನಾಶಾಯ ವಿಶಂತಿ ಲೋಕಾ ।
 ಶ್ರವಾಪಿ ವಕ್ತೃಣಿ ಸಮೃದ್ಧನೇಗಾಃ ॥ ೨೮ ॥

ನಿನ್ನ ಅಕ್ತ್ರಳವಿಕ್ರಳ ದವಡೆಗಳುಳ್ಳ ಭಯಾನಕವಾದ ಬಾಯಿ
 ಗಳಲ್ಲಿ ತ್ವರಿಯಂದ ಪ್ರವೇಶಿಸುತ್ತಿರುವರು. ಅಕೋರ್ ಹಲ್ಲಿಗಳಲ್ಲಿ ಸಿಕ್ಕು
 ಕೆಲವರ ತಲೆಗಳು ಪ್ರತಿಕ್ರಿಯಾಗುತ್ತಿರುವವು. ೨೯

ವೇಗದಿಂದ ಹರಿಯುವ ನದಿಗಳ ಪ್ರವಾಹಗಳೆಲ್ಲ ಸಮುದ್ರವನ್ನೇ
 ಕುರಿತು ಹೋಗುವಂತೆ ಈ ನರವೀರರೆಲ್ಲರೂ ನಿನ್ನ ಪ್ರಜ್ಞಲಿತವಾದ
 ಬಾಯಿಯ ಕಡೆಗೆಯೇ ಸಾಗಿರುವರು. ೩೦

ದೀಪದ ಹುಳಗಳು ತಮ್ಮ ನಾಶಕಾಗಿಯೇ ಹೊತ್ತಿದ ಸಿಂಹನಲ್ಲಿ
 ಒಳ್ಳೆ ವೇಗದಿಂದ ಹೋಗಿ ಬೀಳುವಂತೆ ಈ ಜನರಾದರೂ ತಮ್ಮ ನಾಶ
 ಕಾಗಿಯೇ ರಭಸದಿಂದ ಬಂದು ನಿನ್ನ ಬಾಯಿಯಲ್ಲಿ ಬೀಳುತ್ತಿರುವರು.

ತೇಲಿಹ್ಯಾಸೇ ಗ್ರಂಥಾನಃ ಸಮಂತಾ |
 ಲೈಕಾಸ್ತಾಸ್ತಾಸ್ತಾಸ್ತಾಸ್ತಾಜ್ಞಾಲಭಿಃ ||
 ತೇಜೋಽಭಿರಾಪ್ರಾಯ್ಯಾ ಜಗತ್ತಮಗ್ರಂ |
 ಭಾಸಸ್ತಪೋಗಾರ್ಥಃ ಪ್ರತಪಂತಿ ವಿಷ್ಣೋ || ೫೦ ||
 ಅಖ್ಯಾಹಿ ಮೇಽ ಕೋ ಭವಾನುಗ್ರಾರೂಪೋ |
 ಸವೋಡಸ್ತ ತೇ ದೇವವರ ಪ್ರಸೀದ ||
 ವಿಜ್ಞಾತುಮಿಚಾಘಾಮಿ ಭವಂತವಾಧ್ಯಂ |
 ನ ಹಿ ಪ್ರಜಾನಾಮಿ ತವ ಪ್ರವೃತ್ತಿ || ೫೧ ||

ಶಿಭಗವಾನುವಾಚ—

ಕಾಲೋಡಸ್ತಿ ಲೋಕಕ್ಷಯಕೃತ್ವವ್ಯದೋಽಃ |
 ಲೋಕಾಸ್ತಾಸ್ತಾಸ್ತಾಸ್ತಾಸ್ತಾಜ್ಞಾತ್ರಃ ||
 ಇತಿಎಪಿ ತಾಃಂ ನ ಭವಿಷ್ಯಂತಿ ಸವೋ |
 ಯೋಡವಸ್ತಿತಾಃ ಪ್ರತ್ಯೇನಿಕೇಷು ಯೋಧಾಃ || ೫೨ ||

ನಿನ್ನ ಪ್ರಜ್ಞಲಿಸುವ ಮುಖಗಳಿಂದ ಸುತ್ತುಮುತ್ತಲಿನ ಎಲ್ಲ ಜನರನ್ನು ಸುಂಗತ್ತ ನಿಂನು ರುಚಿಗೊಂಡು ನಾಲಿಗೆ ಸೆಕ್ಕುತ್ತಿದ್ದಾವಿ. ಹೇ ವಿಷ್ಣೋ ನಿನ್ನ ಉಗ್ರ ಕಿರಣಗಳು ಎಲ್ಲ ಜಗತ್ತನ್ನು ತುಂಬಿ ಸುಡುತ್ತಿರುವವು. ೫೦

ಈ ಉಗ್ರಸ್ವರೂಪಿಯು ಯಾರು ಇದನ್ನು ನನಗೆ ಹೇಳಿ. ಹೇ ದೇವ ಶ್ರೀಷ್ಟನೇ, ನಿನಗೆ ನಮಸ್ಕಾರವಿರಲಿ. ಇನ್ನು ಪ್ರಸಂಗಿಸಿದ್ದಾಗು. ಎಲ್ಲಕ್ಕೂ ಕಾರಣಾದ ನಿನ್ನನ್ನು ಅರಿತುಕೊಳ್ಳುತ್ತಿರುವೆನು. ನಿನ್ನ ಈ ಅಧ್ಯಾತ್ಮವ್ಯಾಪಾರವನ್ನು ನಾನು ಅರಿಯೆನು. ೫೧

ಶ್ರೀಕೃಷ್ಣನು ಅಂದದ್ವಾ— ನಾನು ಲೋಕವನ್ನು ಸಂಹರಿಸುವ ಪ್ರಜಂಡ ಕಾಲನು. ಲೋಕಸಂಹಾರಕಾಗಿ ಇಲ್ಲಿ ಪ್ರವೃತ್ತಿಸಾಗಿರುವೆನು. ಪ್ರತಿಸ್ಮೇಸ್ಯದಲ್ಲಿ ನಿಂತಿರುವ ಈ ಎಲ್ಲ ವಿರರು ನಿಂನು ಹೊಡೆಯಿದಿದ್ದರೂ ಇಲ್ಲಿದಂತಾಗುವದು ನಿಶ್ಚಯವು. ೫೨

ತಸ್ಯಾತ್ಪ್ರವರುತ್ತಿಷ್ಟು ಯಶೋ ಲಭಣ್ಣ |
 ಜಿತ್ವಾ ಶತ್ರೂನ್ಷುಂಹ್ರ್ವ ರಾಜ್ಯಂ ಸಮೃದ್ಧಂ ||
 ಮಂಯೈನೈತೇ ನಿಹತಾಃ ಪೂರ್ವಮೇನ |
 ನಿವಿಂತ್ತೆವರಾತ್ರಂ ಭವ ಸವ್ಯಸಾಚಿನ್ || ೫೩ ||

ದೊರ್ಮಣಂ ಚ ಭೀಷ್ಟಂ ಚ ಜಯದ್ರಥಂ ಚ |
 ಕರ್ಮಂ ತಥಾನಾಷಾಪಿ ಯೋಧವೀರಾನ್ ||
 ಮಂಯಾ ಹತಾಂಶ್ರ್ವಂ ಜಂ ವರಾ ಷಾಧಿಷ್ಠಾ |
 ಯಂದ್ರಷ್ಟಸ್ಸಿ ಜೀತಾಂಸಿ ರಜೀ ಸಪತ್ನಾನ್ || ೫೪ ||

ಸಂಜಯ ಉವಾಚ—

ಏತಜ್ಞಾತ್ವಾ ವಚನಂ ಕೇಶವಸ್ಸಿ |
 ಕೃತಾಂಜಲಿನೇಕಪರಾನಃ ಕರೀಟೀ ||
 ನಮಸ್ಕಾರಾ ಭೂಯ ಏನಾದ ಕೃಷ್ಣಂ |
 ಸಗದ್ದದಂ ಭೀತಭೀತಃ ಪ್ರಣಮ್ಯ || ೫೫ ||

ಅದುವರಿಂದ ಏಳು. ಇವರನ್ನು ಗೆದ್ದು ಯಿತ್ಸಾಸ್ತಿ ದೂರಕಿಸು. ಶತ್ರುಗಳನ್ನು ಜಿಯಿಸಿ ಸಮೃದ್ಧ ರಾಜ್ಯವನುಪಬೋಗಿಸು. ಈ ಮೊದಲೇ ಇವರೆಲ್ಲರೂ ನನ್ನಿಂದ ಸಂಹರಿಸಲ್ಪಟ್ಟಿರುವರು. ಪಾಢ್ಯನೇ, ನೀನು ನನ್ನ ಕೈಯಲ್ಲಿ ಕೇವಲ ನಿಮಿತ್ತನಾಗು. ೫೬

ಮೊದಲೇ ನನ್ನಿಂದ ಹತರಾದ ಭೀಷ್ಟ, ದೊರ್ಮಣ, ಕರ್ಮ, ಜಯ ದ್ರಘಂ ಮುಂತಾದ ವೀರರನ್ನು ಸಂಹರಿಸು. ವ್ಯಧಿಪಡಬೇಡ. ಯುದ್ಧ ಮಾಡು. ರಣದಲ್ಲಿ ನೀನು ಶತ್ರುಗಳನ್ನು ಜಿಯಿಸುವಿ. ೫೭

ಸಂಜಯನು ಅಂದದ್ದು— ಕೃಷ್ಣನ ಈ ವಚನವನ್ನು ಕೇಳಿ ಅಜ್ಞಾನನು ನಡುಗಂತ್ತ ಕೈಜೋಡಿಸಿ ನಮಸ್ಕಾರಮಾಡಿ ತಲೆಬಾಗಿ ಗದ್ದ ದಕ್ಷಂತದಿಂದ ಪ್ರನಃ ಕೃಷ್ಣನಿಗೆ ಅಂದನು. ೫೮

ಅರ್ಚನೆ ಉವಾಚ—

ಸಾಫ್ಫಾನೇ ದ್ಯುಷೀಕೇಶ ತವ ಪ್ರಕೀತಾರ್ಥ |
ಜಗತ್ತರ್ಯಾಧ್ಯಾತ್ಮನುರಜ್ಞತೇ ಚ ||
ರಕ್ಷಣಿ ಭೀತಾನಿ ದಿಶೋ ದ್ಯುವಂತಿ |
ಸವೇರ್ ಸವುಸ್ಯಂತಿ ಚ ಸಿದ್ಧಸಂಘಾಃ || ೬೯ ||

ಕಸಾಂತ್ಯಾಚ್ಯಾತೇ ನ ಸಮೇರನ್ಯಾಹಾತ್ಯಾನ್ |
ಗರೀಯಸೇ ಬ್ರಹ್ಮಾಂಡಪಾಂಡಿಕತ್ತೀರ್ |
ಅನಂತ ದೇವೇಶ ಜಗನ್ನಿವಾಸ |
ತ್ವನುಕ್ಷೇರಂ ಸದಸತ್ತತ್ವರಂ ಯತ್ |
ತ್ವವಾದಿದೇವಃ ಪುರುಷಃ ಪುರಾಣ |
ಸ್ತುಪಮಸ್ಯ ವಿಶ್ವಸ್ಯ ಪರಂ ನಿದಾನಂ ||
ನೇತ್ರಾಂಸಿ ನೇಷ್ಯಂ ಚ ಪರಂ ಚ ಧಾಮ |
ತ್ವಯಾ ತತ್ತಂ ವಿಶ್ವಮಸಂತರೂಪ || ೭೦ ||

ಅರ್ಚನೆನಲ್ಲಿ ಅಂದದ್ದು— ದೇವಾ, ನಿನ್ನ ಸಂಕೀರ್ತನದಿಂದ
ಜಗತ್ತು ಅನಂದಿಸುವದು. ಹಾಗೂ ಆ ಸಂಕೀರ್ತನದಲ್ಲಿ ರಮಿವಾಣಿ
ವಾಗುವದು. ರಾಕ್ಷಸರು ಅಂಡಿಕೆಯಿಂದ ದಿಕ್ಕೆಟ್ಟು ಶಿಂಡಿಕೋಗುವರು.
ಎಲ್ಲ ಸಿದ್ಧಸಂಘಗಳು ನಿನಗೆ ಸಮಸ್ಯಾರವಾಡುವವು. ಇದೆಲ್ಲವೂ
ಯೋಗ್ಯವೇ ಸರಿ. ೭೧

ಹೇ ಮಹಾತ್ಮನ್ ಬ್ರಹ್ಮನಸ್ಯಾ ಸಹ ಕುಟ್ಟಿಸಿದ ಶ್ರೀಷ್ಟನಾದ ನಿನಗೇ
ಅವರೆಲ್ಲರೂ ಸಮಸ್ಯಾರವನ್ನು ಮಾಡುವದು ಆಶ್ಚರ್ಯವೇ? ಅನಂತನೇ,
ಜಗನ್ನಿವಾಸನೇ, ನೀನು ಅಕ್ಷರನು, ಸತ್ಯ ಅಸತ್ಯ ಎಂಬುವು ನೀನೇ.
ಅವುಗಳಾಚೆಗಿರುವ ಪರಮ ತತ್ವವಾದರೂ ನೀನೇ. ೭೨

ನೀನು ಆದಿದೇವನು, ಪುರಾಣ ಪುರಾಣನು, ನೀನು ಈ ವಿಶ್ವದ
ಪರಮ ಆಧಾರನು. ನೀನು ಬ್ರಹ್ಮನಿಯು ಮತ್ತು ಜ್ಞೇಯವು, ನೀನು
ಪರಮಸಾಧನವು, ಹೇ ಅನಂತರೂಪನೇ ಈ ಸಕಲ ವಿಶ್ವವು ನಿನ್ನಿಂದ
ವ್ಯಾಪ್ತವು. ೭೩

ವಾಯುಯರ್ಥಮೋದಗ್ನಿ ವರದುಣಃ ಶಶಾಂಕಃ ।
 ಪ್ರಜಾಪತಿಸ್ತ್ರೋಂ ಪ್ರಪಿತಾಮಂಹಶ್ಚ ॥
 ನಮೋ ನಮಸ್ತೇಽಸ್ತು ಸಹಸ್ರಕೃತ್ಯಃ ।
 ಪ್ರನಶ್ಚ ಭೂಯೋಽಪಿ ನಮೋ ನಮಸ್ತೇ ॥ ೬೮ ॥

ನಮಃ ಪುರಸ್ತಾದಥ ಷ್ಟ್ವಷ್ಟುತಸ್ತೇ ।
 ನಮೋಸ್ತು ತೇ ಸರ್ವತ ಏವ ಸರ್ವ ॥
 ಅಸಂತವೀಯರ್ಥಮಿತವಿಕ್ರಮಸ್ತ್ರೋಂ ।
 ಸರ್ವಂ ಸರ್ವಾಪ್ಯೋಃಿ ತತೋಽಸಿ ಸರ್ವಃ ॥ ೬೯ ॥

ಸಜೀತಿ ಮಾತ್ರಾ ಪ್ರಸಭಂ ಯಂದುಕ್ತಂ ।
 ಹೇ ಕೃಷ್ಣ ಹೇ ಯಾದವ ಹೇ ಸಜೀತಿ ॥
 ಅಜಾನತಾ ಮಹಿಮಾನಂ ತವೇದಂ ।
 ಮಯಾ ಪ್ರಸಾದಾತ್ಮಣಯೇನ ನಾಪಿ ॥ ೭೦ ॥

ವಾಯು, ಯಮ, ಅಗ್ನಿ, ವರುಣ, ಚೆಂದ್ರ, ಪ್ರಜಾಪತಿ, ಪ್ರಪಿತಾ
 ಮಹ ಇವರೆಲ್ಲರೂ ನೀನೇರೇ. ಸಾವಿರ ಸಾರೆ ನಿನಗೆ ನಮಸ್ಕಾರವಿರಲಿ.
 ಪ್ರನಃಪ್ರನಃ ನಿನಗೆ ನಮಸ್ಕಾರವಿರಲಿ. ೬೯

ನಿನಗೆ ಮುಂದಿನಿಂದ ನಮಸ್ಕಾರವು ಹಿಂದಿನಿಂದ ನಮಸ್ಕಾರವು.
 ನಿನಗೆ ಎಲ್ಲ ಕಡೆಯಿಂದಲೂ ನಮಸ್ಕಾರವಿರಲಿ. ನೀನು ಅಸಂತವೀಯರ್ಥನು,
 ಅಮಿತ ಶೌಯರ್ಥಾವಳ್ಳಿವನು, ಎಲ್ಲವನೂ ನೀನೇ ಸಿದ್ಧಿಗೈಯಾಗಿ. ಆದು
 ದರಿಂದ ಎಲ್ಲವೂ ನೀನೇ ಇರುವಿ. ೭೦

ಈ ನಿಷ್ಠ ಮಹಿಮೆಯನ್ನರಿಯದ ನೀನು ನಿಷ್ಠ ಗೆಳೆಯನೆಂದು ತಿಳಿದು
 ಹೇ ಕೃಷ್ಣನೇ, ಯಾದವನೇ, ಗೆಳೆಯನೇ ಎಂದು ತಪ್ಪು ತಿಳುವಳಿಕೆ
 ಯಿಂದಾಗಲಿ ಪ್ರೇಮದಿಂದಾಗಲಿ ನಿಷ್ಠನ್ನ ಅಮಯರ್ಥದೆಯಿಂದ ಸಂಬಿಳಿ
 ಧಿಸಿದ್ದನೂ, ೭೧

ಯಚ್ಚಾವಹಾ ಸಾರ್ಥಕಮನಸ್ತು ತೋಡಸಿ |
 ವಿಹಾರಶಯಾಸನಭೋಜನೇಷು ||

ಏಕೋಡಧನಾಪ್ಯಚ್ಯುತ ತತ್ವಮಹಕ್ತಂ |
 ತತ್ವಾವಾನುಯೇ ತಾವುಮಹವಪ್ರಸೇಯಂ || ೪೭ ||

ಹಿತಾಸಿ ಲೋಕಸ್ತು ಚರಾಚರಸ್ತು |
 ತ್ವಮಸ್ತು ಪೂಜ್ಯತ್ವ ಗುರುಗರೀಯಾನ್ ||

ನ ತ್ವತ್ಪರಮೋಸ್ತಭ್ಯಧಿಕಃ ಕುತೋಡಸೋರ್ |
 ಲೋಕತ್ರಯೋಡಪ್ರಸ್ತುತಿಮಪ್ರಭಾವಃ || ೪೮ ||

ತಸ್ಯಾತ್ಮಣಮ್ಯ ಪ್ರಣಿಧಾಯ ಕಾಯಂ |
 ಪ್ರಸಾದಯೇ ತಾವುಮಹನೀಶಮೀಡ್ಯಂ ||

ಹಿತೇನ ಪ್ರತ್ಯಸ್ಯ ಸಹೇನ ಸಖ್ಯಃ |
 ಪ್ರಿಯಃ ಪ್ರಿಯಾಯಾಹಸಿ ದೇವ ಸೋಧಂ || ೪೯ ||

ಅದುವಾಗ ಕುಳಿತಾಗ ಮಲಗಿದಾಗ ಉಣಿವಾಗ ಒಟ್ಟನೇ
 ಇದ್ದಾಗ ಅಧವಾ ನಾಲ್ಕು ಜನರಲ್ಲಿ ನಾನು ಚೇರಣ್ಣಿಯಂದ ನಿನ್ನನ್ನು ಅವ
 ಮಾನಿಸಿದ್ದನ್ನೂ, ಹೇ ಅಗಮ್ಯನೇ, ನೀನು ಕ್ಷಮಿಸಬೇಕೆಂದು ಈಗ
 ಪ್ರಾರ್ಥಿಸುವೇನು. ೪೯

ಈ ಜರಾಚರ ಲೋಕಗಳಿಗೆ ನೀನು ತಂದೆಯು, ನೀನು ಶ್ರೀಪ್ರ
 ನಾದ ಪೂಜ್ಯಗುರುವು, ನಿನಗೆ ಸಮಾನರು ಸಹ ಯಾರೂ ಇಲ್ಲ. ಅಂದ
 ಮೇಲೆ ಹಂಚಿನವರೆಲ್ಲಿಂದ ಬರಬೇಕು? ಶ್ರಿಲೋಕಗಳಲ್ಲಿಯೂ ನಿನ್ನ
 ಸಮಾನ ಶಕ್ತಿಯಾಳ್ಳವರು ಯಾರೂ ಇಲ್ಲ. ೫೦

ಅದುದರಿಂದ ನಾನು ನಮಸ್ಕಾರಮಾಡಿ ಈ ನನ್ನ ದೇಹವನ್ನು ಬಾಗಿಸಿ
 ಪೂಜ್ಯನಾದ, ಈಶನಾದ ನಿನ್ನನ್ನು ಅನುಗ್ರಹಿಸೆಂದು ಪ್ರಾರ್ಥಿಸುವೇನು.
 ದೇವನೇ, ತಂದೆಯು ಮಗನ, ಗೆಳೆಯನು ಗೆಳೆಯನ, ಪ್ರಿಯನು ಪ್ರಿಯೆಯ
 ಅಪರಾಧವನ್ನು ಕ್ಷಮಿಸುವಂತೆ ನನ್ನ ಅಪರಾಧವನ್ನು ನೀನು ಕ್ಷಮಿಸ
 ಬೇಕು. ೫೧

ಅದ್ವಷ್ಟಪೂರ್ವಂ ಹೃಷಿತೋಽಸ್ಮಿದ್ವಷ್ಟಾಷ್ಟಂ ।
ಭಯೇನ ಚ ಪ್ರವೃತ್ತಿತಂ ಮನೋ ಮೇ ॥

ತದೇವ ಮೇ ದರ್ಶಾಯ ದೇವ ಈಪಂ ।
ಪ್ರಸೀದ ದೇವೇಶ ಜಗನ್ನಿವಾಸ

॥ ೪೫ ॥

ಕರೀಷಿನಂ ಗದಿನಂ ಜಕ್ರಹಸ್ತ ।
ಮಿಚಾಮಿ ತಾಂ ದ್ರಷ್ಟಮಹದಂ ತದ್ವಿನ ॥
ತೇಸ್ಮೇನ ಈಪೇಣ ಜತುಭೂಜೀನ ।
ಸಹಸ್ರಬಾಹೋ ಭವ ವಿಶ್ವಮೂರ್ತೀ

॥ ೪೬ ॥

ಶ್ರೀಭಗವಾಸುವಾಚ—

ಮಂತ್ರಾ ಪ್ರಸನ್ನೇನ ತವಾಜುಂನೇದಂ ।
ಈಪಂ ಪರಂ ದಶಿತಮಾತ್ರಯೋಗಾತ್ರ ॥
ತೇಜೋಮಯಂ ವಿಶ್ವಮನಂತಮಾದ್ಯಂ ।
ಯನ್ನೇ ತ್ವದನ್ನೇನ ನ ದೃಷ್ಟಪೂರ್ವಂ

॥ ೪೭ ॥

ಎಂದಿಗೂ ಕಾಣದಂತಹದನ್ನು ಕಂಡು ನಾಸು ಹಸಿರುತ್ತಾಗಿರು
ವೆನು ಹಾಗೂ ನನ್ನ ಮನಸ್ಸು ಭಯಾಭೀಕರಿಸಿದ್ದು. ದೇವತೆಗಳ
ಸ್ವಾಮಿಯಾದ ಜಗನ್ನಿವಾಸನೇ, ಪ್ರಸನ್ನನಾಗು ಹಾಗೂ ಆ ನಿನ್ನ ಪೂರ್ವ
ಸ್ವರೂಪವನ್ನು ತೋರಿಸು. ೪೮

ಹೋ ಸಾವಿರ ಬಾಹುಗಳು ವಿಶ್ವಮಾತ್ರಯೇ, ಮುಕುಟವನ್ನು
ಹೊತ್ತ ಗಾಜಕ್ರಿಗಳನ್ನು ಧರಿಸಿದ ನಿನ್ನ ಸುಂದರ ರೂಪವನ್ನು ನೋಡ
ಲಿಜ್ಞಿಸುವೆನು. ಆ ನಿನ್ನ ಜತುಭೂಜ ರೂಪವನ್ನು ನನಗೆ ತೋರಿಸು. ೪೯

ಕೃಷ್ಣನು ಅಂದದ್ದು— ಅಜುಂನನೇ, ನಿನ್ನ ಹೋತ್ರ ಏಕ್ಕುವ
ರಾರೂ ಮೊದಲು ನೋಡದೇ ಇದ್ದ ತೇಂಡೋಮಯವಾದ ಹಾಗೂ ಅನಾ
ದಿಯಾದ ವಿಶ್ವರೂಪವನ್ನು ನನ್ನ ತೋರಿಗಾಮಾಮಧ್ಯದಿಂದ ನಾನು ನಿನಗೆ
ಪ್ರಸನ್ನನಾಗಿ ತೋರಿಸಿದೆನು. ೫೦

ನ ವೇದಯಜ್ಞಾಧ್ಯಯನ್ನೇನರ್ ದಾಸ್ಯೈ |
 ನರ್ ಚ ಕ್ರಿಯಾಭಿನರ್ ತಪೋಭಿರುಗ್ರೇಃ ||
 ಏವಂ ರೂಪಃ ಶಕ್ತಿ ಅಹಂ ಸ್ತುಲೋಕೇ |
 ದ್ರಷ್ಟಂ ತ್ವದಸ್ಯೇನ ಕುರುಪ್ರವೀರ
|| ೪೮ ||

ಮಾ ತೇ ವ್ಯಧಾ ಮಾ ಚ ವಿಮೂಢಭಾವೋ |
 ದೃಷ್ಟಾತ್ ರೂಪಂ ಫೋರಮಿಂದ್ರಜ್ಞಸೇದಂ ||
 ವ್ಯವೇತಭಿಃ ಪ್ರೀತಮನಾಃ ಪುನಸ್ತ್ವಂ |
 ತದೇವ ನೇರ ರೂಪಮಿದಂ ಪ್ರಪಶ್ಚ
|| ೪೯ ||

ಸಂಜಯ ಉವಾಚ—

ಇತ್ಯಜ್ಞಾನಂ ವಾಸುದೇವಸ್ತಫೋರ್ಕಾತ್ |
 ಸ್ವಾಕಂ ರೂಪಂ ದರ್ಶಯಾಮಾಸ ಭೋಯಃ ||
 ಅಶ್ವಾಸಯಾಮಾಸ ಚ ಭೀತಮೇನಂ |
 ಭೂತ್ವಾ ಪುನಃ ಸೌಮ್ಯವಪ್ರಮರ್ಹಾತ್
|| ೫೦ ||

ವೇದಪರಸ್, ಯಜ್ಞ, ಅಧ್ಯಯನ, ದಾನ, ಕರ್ಮ, ಉಗ್ರತವ ಮುಂತಾದವರ್ಗಳಿಂದ ಸಹ ಈ ಲೋಕದಲ್ಲಿ, ಎಲ್ಲೆ ಪಾಧಾರ, ನಿಷ್ಠಾತುರ್ ಮಿಕ್ಕವರಿಗೆ ಇಂತಹ ರೂಪದ ದರ್ಶನವಾಗಲಾರದು. ೪೮

ಆನನ್ದ ಫೋರ ರೂಪವನ್ನು ನೋಡಿ ವ್ಯಾಖೇಪದಬೀದ, ಗಾಬರಿ ಯಾಗಬೀದ. ನಿಭರ್ಯಾನಾಗಿ ಪ್ರಸನ್ನಚಿತ್ತವಳಿ ವನಾಗಿ ಪುನಃ ಅದೇ ನನ್ನ ವೊದಲಿನ ರೂಪವನ್ನು ನೋಡು. ೪೯

ಸಂಜಯನು ಅಂದದ್ದು— ಕೃಷ್ಣನು ಅಜುರನಿಗೆ ಹೀಗೆ ಹೇಳಿ ತನ್ನ ಪೂರ್ವ ರೂಪವನ್ನು, ಮರಳಿ ತೋರಿಸಿದನು. ಪುನಃ ಸೌಮ್ಯರೂಪವನ್ನು ಧರಿಸಿ ಭಯಭೀತನಾದ ಅಜುರನಿಗೆ ನಂಬಿಗೆಯನ್ನಿತ್ತನು. ೫೦

ಅರ್ಜುನ ಉವಾಚ—

ದೃಷ್ಟಿದಂ ಮಾನುಷಂ ರೂಪಂ ತವ ಸೌಮ್ಯಂ ಜನಾರ್ಥನ |
ಇದಾನಿಎಮುಸ್ಮಿ ಸಂಪೃತ್ರಃ ಸಚೇತಾಃ ಪ್ರಕೃತಿಂ ಗತಃ || ೫೧ ||

ಶ್ರೀಭಗವಾನುವಾಚ—

ಸುದುರುದರ್ಶನಾದಂ ರೂಪಂ ದೃಷ್ಟಿವಾನಸಿ ಯಸ್ಯಾಮಿ |
ದೇವಾ ಅಪ್ಯಸ್ಯ ರೂಪಸ್ಯ ನಿತ್ಯಂ ದರ್ಶನಕಾಂತ್ಯಿಂಃ || ೫೨ ||
ನಾಹಂ ವೇದ್ಯೈನ್ ತಪಸಾ ನ ದಾನೇನ ನ ಚೇಷ್ಟಯಾ |
ಶಕ್ಯ ಏವಂವಿಧೋರೇ ದ್ರಷ್ಟಂ ದೃಷ್ಟಿವಾನಸಿ ವಾಂ ಯಥಾ || ೫೩ ||
ಭಕ್ತಾಂ ತ್ವನ್ಸ್ಯಯಾ ಶಕ್ಯ ಆಹಮೇವಂವಿಧೋರ್ಜುನ |
ಜ್ಞಾತುಂ ದ್ರಷ್ಟಂ ಜ ತತ್ತ್ವೇನ ಪ್ರವೇಷಂ ಜ ಪರಂತಪ || ೫೪ ||

ಅರ್ಜುನನು ಅಂದದ್ದು— ಕೃಷ್ಣ, ಈ ನಿಷ್ಠೆ ಸೌಮ್ಯವಾದ ಮನು
ಷ್ಯರೂಪವನ್ನು ಸೋಽಧಿ ನಷ್ಟ ಚಿತ್ತವು ಸ್ಥಿರವಾಗಿ ಪೂರ್ವಸ್ಥಿತಿಗೆ
ಬಂದಿತು.

ಕೃಷ್ಣನು ಅಂದದ್ದು— ಎಂದೆಂದಿಗೂ ದರ್ಶನ ದೊರೆಯಲಸಾದ್ಯ
ವಾದ ಜಾವ ನನ್ನ ರೂಪವನ್ನು ನೀನು ಸೋಽಧಿದೆಯೋ ಆ ನನ್ನ ರೂಪ
ವನ್ನು ಸೋಽಧಲಿಕ್ಕು ದೇವತೆಗಳು ಸಹ ಯಾವಾಗಲೂ ಉತ್ಸಂಕರಿಸುವರು.
ಅಂ

ನಿನಗೆ ಯಾವ ರೂಪದ ದರ್ಶನವಾಯಿತೋ ಆ ರೂಪದ ದರ್ಶನವು
ವೇದ, ತಪಸ್ಸು, ಧಾನ, ಯಜ್ಞ ಮುಂತಾದವುಗಳ ಸಹಾಯದಿಂದ ಸಹ
ಆಗಾವದು ಶಕ್ಯವಿಲ್ಲ.

ಅರ್ಜುನಾ, ಈ ಪ್ರಕಾರವಾಗಿ ನಷ್ಟ ಜ್ಞಾನವಾಗುವದು, ನಷ್ಟ ದರ್ಶನ
ನವಾಗುವದು, ತತ್ವತ್ವ ನಷ್ಟಲ್ಲಿ ಬಿಕ್ಕಿನಾಗುವದು ಕೇವಲ ಅನಷ್ಟ ಭಕ್ತಿ
ಯಿಂದ ಮಾತ್ರ ಶಕ್ಯವು.

ಮತ್ತೆಮರ್ಕೈಸ್ತತ್ವದನೋ ಮದ್ಭಕ್ತಃ ಸಂಗವಜಿರ್ತಃ |
ನಿವೇರಃ ಸರ್ವಭೂತೀಷು ಯುಃ ನ ಮಾನೀತಿ ಪಾಂಡವ || ೫೫ ||

ಇತಿ ಶ್ರೀಮದ್ಭಗವದ್ಗೀತೆಯಾಂ ಉಪನಿಷತ್ತಿ ವಿಶ್ವರೂಪದರ್ಶನಂ
ನಾಮ್ಯಾಕಾದಶೀಧಾಯಃ:

ಅಜುರ್ನಾ, ಸನ್ನ ಕರ್ಮವನ್ನು ಪೂಡುವವನು, ನಾನೇ ಶ್ರೀವೃ
ನೆಂದು ಭಾವಿಸುವವನು, ನಿಃಸಂಗಸಿದ್ಧ ಸನ್ನ ಭಕ್ತನು, ಸರ್ವ ಭೂತಗಳ
ವಿಷಯದಲ್ಲಿ ನಿವೇರನಾದವನು ಸನ್ನ ಬಳಿಗೆ ಬರುವನು. ೩೫

ಶ್ರೀಮದ್ಭಗವದ್ಗೀತೆಯ ಸುಲಭ, ಸರಲ ಕನ್ನಡ ಭಾಷಾಂಶರದ
ಗಣನೆಯ ಅಧ್ಯಾತ್ಮವು ಸಮಾಪ್ತವೇ.

ಹನ್ನೆರಡನೆಯ ಅಧ್ಯಾಯವು.

ಅಜುರ್ ನ ಉಪಾಜಕ—

ವಿವಂ ಸತತಯುಕ್ತಾ ಯೇ ಭಕ್ತಾ ಸ್ತುತಿಂ ಹಯುರಾಸತೇ |
ಯೇಚಾಷ್ಟ್ಕೈರಮವ್ಯಕ್ತಂ ತೇಷಾಂ ಕೇ ಯೋಗನಿತ್ವಮಾಃ ॥೧॥

ಶ್ರೀಭಗವಾನುವಾಚ—

ಮಯ್ಯಾವೇಷ್ಟ ಮನೋ ಯೇ ವೂಂ ನಿತ್ಯಯುಕ್ತಾ ಉಪಾಸತೇ |
ಶ್ರದ್ಧಯಾ ಪರಯೋಹಿತಾಸ್ತೇ ಮೇ ಯುಕ್ತಿತವಾ ಮತಾಃ ॥೨॥
ಯೇ ತ್ವಕೈರಮನಿದೇರ್ಥ್ಯಮವ್ಯಕ್ತಂ ಹಯುರಾಸತೇ |
ಸರ್ವತ್ರಗನುಜಿಂತ್ಯಂ ಜ ಕೂಟಿಸ್ಥವಂಚಲಂ ಧ್ವನಂ ॥೩॥
ಸನ್ನಿಯನ್ಯೇಂದ್ರಿಯಗ್ರಾಮಂ ಸರ್ವತ್ರ ಸಮಬಂಧಯಃ |
ತೇ ಪತ್ರಪೂರ್ವಂತಿ ಮಾಮೇವ ಸರ್ವಭೂತಿಂತೇ ರತಾಃ ॥೪॥

ಅಜುರ್ ನನು ಅಂದದ್ವು—ಹೀಗೆ ಸತತ ಯುಕ್ತಿಚಿತ್ತರಾಗಿ ಯಾವ ಭಕ್ತಿರು ನಿಷ್ಣಿಸ್ತಿ ಭಜಿಸುವರೋ ಹಾಗೂ ಯಾರು ನಿಷ್ಣಿ ಆವಿಸಾಶಿಯಾ ಅವ್ಯಕ್ತವೂ ಆದ ರೂಪವನ್ನಿರಾಸಿಸುವರೋ ಅವರೀವರಲ್ಲಿ ಹೆಚ್ಚಿನ ಯೋಗವನ್ನಿರಿತವರು ಯಾರು? ೧

ಕೃಷ್ಣನು ಅಂದದ್ವು—ಅತ್ಯಂತ ಶ್ರದ್ಧಾಯುಕ್ತಾಗಿ ನಿಷ್ಣಲಿ ಚಿತ್ತವಿಟ್ಟು ಯಾವ ನಿತ್ಯಯುಕ್ತರು ನಿಷ್ಣಿಸ್ತಿ ಭಜಿಸುವರೋ ಅವರು ಎಲ್ಲಕ್ಕೂ ಈಚ್ಚಿನ ಯೋಗಿಗಳಿಂದು ನಿಷ್ಣಿ ಅಭಿಪ್ರಾಯವು. ೨

ಆದರೆ ನಾಶರಿತವಾದ, ಇಂತಹದೆಂದು ಹೇಳಲಿಕ್ಕೆ ಬಾರದ, ಅವ್ಯಕ್ತ, ಸರ್ವವ್ಯಾಪಕ, ಅಚಿಂತ್ಯ, ಎಲ್ಲ ವಸ್ತುಗಳ ಅಂತರಂಗದಲ್ಲಿದ್ದ, ಅಳವಳ, ಸತ್ಯವಾದ ನಿಷ್ಣಿ ರೂಪವನ್ನಿರಾಸಿಸುವ, ೩

ಹಾಗೂ ಇಂದ್ರಿಯಗಳನ್ನಿ ಸಂಯೊಸಿ ಸರ್ವತ್ರ ಸಮಬಂಧಿಯಲ್ಲಿವರಾಗಿ ಸರ್ವ ಭೂತಗಳ ಹಿತವನ್ನಿ ವೂಡುವದರಲ್ಲಿ ರಕ್ತವಿರುವವನ ರಾದರೂ ನಿಷ್ಣಿ ಬಳಿಗೆ ಬರುವರು. ೪

ಕ್ಷೇತ್ರೋದಧಿಕತರಸ್ತೇಷಾಮವ್ಯಕ್ತಾ ಸಕ್ತಜೀತಸಾಂ |
ಅವ್ಯಕ್ತಾ ಹಿಗತಿಮುಖಿಂ ದೇಹವದ್ವಿರವಾಪ್ಯತೇ || ೪ ||
ಯೇ ತು ಸವಾರಣಿ ಕರೂರಣಿ ಮಂಬಿ ಸಂಸ್ಕಷ್ಟಿ ಮತ್ತರಾಃ |
ಅನನ್ಯೇನೈವ ಯೋಗೇನ ವರಾಂ ಧ್ಯಾಯಂತ ಉಪಾಸತೇ || ೫ ||
ತೇಷಾಮಹಂ ಸಮುದ್ಧತಾರ್ಮ ಮೃತ್ಯುಸಂಸಾರಸಾಗರಾತ್ರಾ |
ಭವಾಮಿ ನ ಚಿರಾತ್ಮಾಧರ ಮಯಾಪ್ಯೇಶಿತಚೀತಸಾಂ || ೬ ||
ಮಯ್ಯೇವ ಮನ ಅಧಶ್ವಾ ಮಂಬಿ ಬುದ್ಧಿಂ ನಿವೇಶಯ |
ನಿವಸಿಷ್ಟಿ ಮಯ್ಯೇವ ಅತ ಉಧ್ವಾಂ ನ ಸಂತಯಃ || ೭ ||
ಅಥ ಚಿತ್ತಂ ಸಮಾಧಾತುಂ ನ ಶಕ್ಮಿಂ ಮಂಬಿ ಸ್ಥಿರಂ |
ಅಭ್ಯಾಸಯೋಗೇನ ತಲೋ ಮಾಮಿಚಾಪ್ತುಂ ಧನಂಜಯ | || ೮ ||
ಅಭ್ಯಾಸೇಽಪ್ಯಸಮಭೋರ್ಮಾರ್ಮಸಿ ಮತ್ತು ಮರ್ಮಪದಮೋ ಭವ |
ಮಂದಧರಮಂಪಿ ಕರೂರಣಿ ಕುರ್ವಣ್ಣಿದ್ವಿಮಂವಾಪ್ಯಾಸಿ || ೧೦ ||

ಅಷ್ಟಕ್ತವನ್ನಾಧ್ಯಾನಿಸುವರಿಗ ಹಂತ್ಯ ಕಷ್ಟವಾಗುವದು. ಯಾ
ಕಂದರೆ ಅಷ್ಟಕ್ತೇರಿಪಾಸನೆಯ ಪರಾಗವ್ಯ ದೇಹಧಾರಿಗಳಿಗ ಕರಿಣ
ವಾದದ್ವಾ.

ಅದರೆ ಯಾರು ನನಗೆ ಎಲ್ಲ ಕರ್ಮಗಳನ್ನಾರ್ಥಿಸಿ ನಷ್ಟನಾಶಶ್ರಯಿಸಿ
ಅನಷ್ಟ ಯೋಗದಿಂದ ನಷ್ಟನ್ನಾಧ್ಯಾನಿಸುತ್ತ ಭಜಿಸುವರೋ || ೨ ||

ಹೇ ಪಾಥಾರ, ಅವರು ನಷ್ಟಲಿ ತಮ್ಮ ಚಿತ್ತವನ್ನಾರ್ಥಿಸಿದ್ದರಿಂದ ಅವ
ರನ್ನ ನಾನು ತೀಪ್ರವೇ ಮೃತ್ಯು ಸಂಸಾರಸಾಗರದಿಂದ ಉದ್ಧರಿಸುವೆನು. || ೩ ||

ನಷ್ಟಲ್ಯಿಯೇ ಚಿತ್ತವನ್ನಿಡು, ನಷ್ಟಲ್ಯಿಯೇ ಬುದ್ಧಿಯನ್ನಾರ್ಥಿಸು.
ಅಂದರೆ ಇನ್ನ ಮುಂದೆ ನಷ್ಟಲ್ಯಿಯೇ ವಾಸಿಸುವಿ. ಇದು ನಿಃಸಂತಯ. ಅ

ಇನ್ನ ನಷ್ಟಲ್ಯಿ ಚಿತ್ತವನ್ನು ಸ್ಥಿರಗೊಳಿಸುವದಾಗದಿದ್ದರೆ, ಅಜುರ್ನಾ,
ನಷ್ಟನ್ನ ಅಭ್ಯಾಸಯೋಗದಿಂದ ದೊರಕಿಸಲೇಶಿಸು. || ೪ ||

ಅಭ್ಯಾಸವನ್ನು ಸಹ ಮಾಡುವದಾಗದಿದ್ದರೆ, ನಷ್ಟ ಕರ್ಮಗಳನ್ನು
ಮಾಡುವದರಲ್ಲಿ ರತನಾಗು. ನಷ್ಟ ಸಲುವಾಗಿ ಕರ್ಮಗಳನ್ನು ಮಾಡು
ವದರಿಂದ ಸಹ ಸಿದ್ಧಿಯನ್ನು ಪಡೆಯುವಿ. || ೨೦ ||

ಅಹ್ವೈತದಪ್ಯತಕೊತ್ತೋಽಸಿ ಕರ್ತುಽಂ ಮಂದೋಗಮಾಶ್ರಿತಃ ।

ಸರ್ವಕರ್ಮಫಲತ್ವಾಗಂ ತತ್ತಃ ಕರು ಯತಾತ್ಮವಾನ್ ॥ ೧೧ ॥

ಶ್ರೀಯೋಃಂ ಜ್ಞಾನಮಂಭ್ಯಾಸಾಜ್ಞಾಜ್ಞಾನಾದಾಧ್ಯಾನಂ ವಿಶಿಷ್ಟತೇ ।

ಧ್ಯಾನಾತ್ಮಮರ್ಮಫಲತ್ವಾಗಸ್ತ್ವಾಗಾಭಾಂತಿರನಂತರಂ ॥ ೧೨ ॥

ಅದ್ವೈಷಣಿ ಸರ್ವಭೂತಾನಾಂ ಮೈತ್ರಃ ಕರುಣ ಏವ ಚ ।

ನಿರುಂವನೋ ನಿರಹಂಕಾರಃ ಸಮದುಃಖಸುಖಃ ಕ್ಷಮಿ ॥ ೧೩ ॥

ಸಂತುಷ್ಟಃ ಸತತಂ ಯೋಗಿಃ ಯತಾತ್ಮಾ ದೃಢನಿಶ್ಚಯಃ ।

ಮಯ್ಯಾಸಿರ್ವತಮನೋಬುದ್ಧಿಯೋರ್ವಿಂ ಮೇಭಕ್ತಃ ಸ ಮೇಷಿ ಯಃಾದಳಃ ॥

ಯಸ್ಯಾನೇತ್ವೋಽದ್ವಿಜತೇ ಲೋಕೋಽಲೋಕಾನೇತ್ವೋಽದ್ವಿಜತೇ ಚ ಯಃ ।

ಹರಣಮರ್ಮಭಯೋಽದ್ವೇಗ್ನಿಮುಂಕೊತ್ತೋ ಯಃ ಸ ಚ ಮೇಷಿ ಯಃ ॥ ೧೪ ॥

ನಿಂದು ಇದನ್ನಾ ಮಾಡಲು ಅಸಮರ್ಥನಿದ್ದರೆ ನನ್ನಲ್ಲಿ ಚತ್ತಮಣಿಟ್ಟ
ಪ್ರಯತ್ನಪೂರ್ವಕವಾಗಿ ಎಲ್ಲ ಕರ್ಮಫಲಗಳನ್ನು ಶ್ವಜಿಸುವವನಾಗು. ೧೧

ಅಭ್ಯಾಸಕ್ರಿಯಾಜ್ಞಾನವು ಹೆಚ್ಚಿನದು, ಜ್ಞಾನಕ್ರಿಯಾನವು ಹೆಚ್ಚಿ
ನದು, ಧ್ಯಾನಕ್ರಿಯಾ ಕರ್ಮಫಲತ್ವಾಗವು ಹೆಚ್ಚಿನದು, ತ್ವಾಗಕ್ರಿಯಾ
ಶಾಂತಿಯಾ ಹೆಚ್ಚಿನದು. ೧೨

ಯಾವ ಭಕ್ತನು ದ್ವೇಷರಹಿತನು, ಎಲ್ಲ ಭೂತಗಳ ಮಿತ್ರನು,
ಕ್ಷೇವಾವಂತನು, ಮಮತ್ವದರಹಿತನು, ನಿರಹಂಕಾರಿಯು, ಸುಖದುಃಖಗ
ಳನ್ನು ಸಮವೆಂದು ಲೆಕ್ಷಿಸುವವನು, ಕ್ಷಮಾವಂತನು, ೧೩

ಸದಾ ಸಂತುಷ್ಟನು, ಯೋಗಿಯು, ಸಂಯಾಸಿಯು, ದೃಢನಿಶ್ಚ
ಯಿಯಾ, ನನಗೆ ಮನಬುದ್ಧಿಗಳನ್ನಾಸಿದವನು ಇರುವನೋ ಅವನು
ನನಗೆ ಪ್ರಿಯನು. ೧೪

ಯಾವನಿಂದ ಜನರಿಗೆ ಆತಂಕನಿಲ್ಲವೋ ಯಾವನು ಜನರಿಂದ ಆತಂಕ
ಪಡುವದಿಲ್ಲವೋ ಯಾವನು ಹರಣ ಕೊತ್ತಿರ್ಥ ಭಯ ವಿಷಾದಗಳಿಂದ
ಮುಕ್ತನೋ ಅವನು ನನಗೆ ಪ್ರಿಯನು. ೧೫

ಅನನೇಷ್ಠಃ ಶುಚಿದರ್ಥಕ್ತಃ ಉದಾಸೀನೋ ಗತವ್ಯಧಃ ।
 ಸವಾರರಂಭಪರಿತ್ವಾಗೀ ಯೋ ಮಧ್ಯಕ್ತಃ ಸ ಮೇ ಪ್ರಿಯಃ ॥೧೬॥
 ಯೋ ನ ಹೃಷ್ಟತಿ ನ ದ್ವೇಷಿ ನ ಶೋಚತಿ ನ ಕಾಂಕ್ಷತಿ ।
 ಶುಭಾಶಾಭಿಪರಿತ್ವಾಗೀ ಭಕ್ತಿವರಾಷ್ಟಃ ಸ ಮೇ ಪ್ರಿಯಃ ॥೧೭॥
 ಸಮಃ ತತ್ತೌ ಚ ಮಿತ್ರೀ ಚ ತಥಾ ವರಾನಾಪವಾನಯೋಃ ।
 ಶೀತೋಷ್ಣ ಸುಖದುಃಹೀನಃ ಸಮಃ ಸಂಗವಿಜಿತಃ ॥೧೮॥
 ತುಲ್ಯಸಿಂದಾಸ್ತುತಿಪರ್ವತೀ ಸಂತುಷ್ಟಾ ಯೇನ ಕೇನ ಜಿತಃ ।
 ಅನಿಕೇತಃ ಸ್ವಿರವುತಿಭರಕ್ತವಾನೈ ಪ್ರಿಯೋ ನರಃ ॥೧೯॥
 ಯೇ ತು ಧರ್ಮಾವ್ಯತನಿದಂ ಯಥೋಕ್ತಂ ಪರಯುರಪಾಸತೇ ।
 ಶ್ರದ್ಧಧಾನಾಮತ್ವರವಾ ಭಕ್ತಾಸ್ತೇ ಎತ್ತಿನ ಮೇ ಪ್ರಿಯಾಃ ॥೨೦॥

ಇತಿ ಶ್ರೀಮಂಧಾಗವದ್ವಿತಾಯಾಂ ಭಕ್ತಿಯೋಗೋನಾಮ ದ್ವಾದಶೋಧ್ಯಾಯ:

ಅಪೇಕ್ಷಾರಹಿತನು, ಶುದ್ಧಸು, ದಕ್ಷಸು, ಉದಾಸೀನನು, ವೃಧಾ ರಹಿತನು ಇವ್ಯಾ ಎಲ್ಲ ಕಾರ್ಯಕರ್ಮಗಳನ್ನು ಬಿಟ್ಟೆ ಭಕ್ತನು ನನಗೆ ಪ್ರಿಯನು. ೧೬

ಯಾವ ಭಕ್ತನು ಹಷಿರ ಸುವದಿಲ್ಲ, ದ್ವೇಷಿಸುವದಿಲ್ಲ, ಶೋಕವಾದುವದಿಲ್ಲ, ಆಶಿಸುವದಿಲ್ಲ, ಯಾವನು ಶುಭಾಶಾಭಗಳಿರದನ್ನಾ ಬಿಟ್ಟಿರುವನು, ಆವನು ನನಗೆ ಪ್ರಿಯನು. ೧೭

ಶತ್ರುವಿಶ್ರಾಂತಿಗಳನ್ನು ವರಾನಾಪವಾನಗಳನ್ನಾ ಸಮವೆಂದು ಭಾವಿಸುವ, ಶೀತೋಷ್ಣ ಸುಖದುಃಹೀನಿಗಳಲ್ಲಿ ಸರಿಯಾಗಿ ಅನಾಸಕ್ತಿನಿದ್ದ, ೧೮

ನಿಂದಾಸ್ತುತಿಗಳನ್ನು ಸಮಧಷ್ಟಿಯಿಂದ ನೋಡುವ, ಹೊಸದಿಂದಿರುವ, ಯಾದೃಚ್ಛೆಯಿಂದ ಪರಾಪ್ರವಾದ ವಸ್ತುಗಳಿಂದ ಸಂತುಷ್ಟನಿರುವನನ್ನನಾಶಶಯಿಸಿದ ಭಕ್ತನು ನನಗೆ ಪ್ರಿಯನು. ೧೯

ಶ್ರದ್ಧಧಾಯನ್ನಿಟ್ಟೆ ಮತ್ವರಾಯಣಾಗಿ ಯಾವ ಭಕ್ತರು ನಾನುಹೋಳಿದಂತೆ ಈ ಅಮೃತದಂತಿರುವ ಧರ್ಮವನಾಂಜರಿಸುವರೋ ಅವರುನನಗೆ ಅಕ್ಷಾಂತ ಪ್ರಿಯರು. ೨೦

ಶ್ರೀಮಂಧಾಗವದ್ವಿತಾಯ ಸುಖಭಾಗ ಸರಲ ಕಸ್ತುದ ಭಾವಾಂಶರದೆ ಗಾನೆಯ ಉಧ್ಯಾಯಾಂಶ ಸಮಾಪ್ತವು.

ಹದಿಮೂರನೆಯ ಅಧ್ಯಾಯವು.

ಅಜುಂನ ಉವಾಚ—

ಪ್ರಕೃತಿಂ ಪುರುಷಂ ಚೈವ ಹೇತುಂ ಹೇತುಜ್ಞಂ ಮೇವ ಚ |
ಪಿತದ್ವೇದಿತುನಿಭಾವಿ ಜ್ಞಾನಂ ಜ್ಞೀಂಂ ಚ ಕೇಶವ || ೧ ||

ತ್ರಿಭಗನಾನುವಾಚ—

ಇಂದಂ ತರೀರಂ ಕೌಂತೀಯ ಹೇತುಮಿತ್ಯಭಿಧೀಯತೇ |
ಪಿತದ್ವೋ ನೇತ್ರಿ ತಂ ಪ್ರಾಯಃ ಹೇತುಜ್ಞ ಇತಿ ತದ್ವಿದಃ || ೨ ||
ಹೇತುಜ್ಞಂ ಚಾಸಿ ಮಾಂ ನಿಧಿ ಸವರ್ಹ ಹೇತುಏಷು ಭಾರತ |
ಹೇತುಹೇತುಜ್ಞಯೋಜ್ಞಾ ನಂ ಯತ್ತಜ್ಞಾಂಜಾನಂ ಮತಂ ಮಮ || ೩ ||
ತತ್ತೋಹೇತುಂ ಯಚ್ಚ ಯಾದೃಕಾ ಚ ಯದ್ವಿಕಾರಿ ಯತ್ತಾ ಯತ್ತಾ |
ಸ ಚ ಯೋ ಯತ್ತಭಾವಶ್ಚ ತತ್ಸ್ವಮಾಸೇನ ಮೇ ಶೃಂಣಾ || ೪ ||

ಅಜುಂನನು ಅಂದದ್ವು— ಹೇ ಕೇಶವನೇ, ಪ್ರಕೃತಿಯೆಂದರೇನು, ಪುರುಷನೆಂದರೆ ಏನು, ಹೇತುಸೆಂದರೆ ಏನು, ಹೇತುಜ್ಞನೆಂದರೆ ಏನು, ಎಂಬ ದನ್ನು ನಾನು ತಿಳಿಯಲಪೇಡಿಸುವೆನು. ೧

ಕೃಜ್ಞನು ಅಂದದ್ವು— ಪಾಥಾ, ಈ ದೇಹವು ಹೇತುವೆಂದನಿಸುವದು. ಈ ಹೇತುವನ್ನರಿಯುವವನಿಗೆ ಬಾಧಾನಿಗಳು ಹೇತುಜ್ಞನೆನ್ನು ವರು. ೨

ಎಲ್ಲ ಹೇತುಗಳಲ್ಲಿಯೂ ಹೇತುಜ್ಞನು ನಾನೇ ಎಂದು ತಿಳಿ. ಹೇತುಹೇತುಜ್ಞರ ಜ್ಞಾನವೇ ನನ್ನ ಜ್ಞಾನವೆಂದೆಣಿಸಲುಡುವದು. ೩

ಆ ಹೇತುವು ಯಾವದು, ಯಾವ ಪ್ರಕಾರದ್ದು, ಅದರಲ್ಲಿ ಯಾವ ವಿಕಾರಗಳಾಗುವವು, ಯಾತರಿಂದ ಏನಾಗುವದು ಯಾಗೂ ಅವನು ಅಂದರೆ ಹೇತುಜ್ಞನು ಯಾವನು, ಅವನ ಪ್ರಭಾವವೆನ್ನು ಅದನ್ನು ಸಂಹೇಷಿಸಿದಂದ ಹೇಳುವೆನು ಕೇಳು. ೪

ಖುಷಿಭಿಬ್ರಹುಧಾ ಗೀತಂ ಭಂದೋಭಿವಿದ್ಯೇಃ ಪ್ರಥಕ್ |
 ಬ್ರಹ್ಮಸೂತ್ರಪದೈಶ್ಚೈವ ಹೇತುಮಂಧಿವಿಫಿನಿಶ್ಚಿತ್ಯೇಃ || ೫ ||
 ಮಹಾಭಾತಾನ್ಯದಂಕಾರೋ ಬುಧಿರವ್ಯಕ್ತನೇವ ಚ |
 ಇಂದ್ರಿಯಾಜಿ ದಶ್ಯೇಕಂ ಚ ಪಂಚ ಜೀಂದ್ರಿಯಗೋಚರಾಃ || ೬ ||
 ಇಚ್ಛಾ ದ್ವೇಷಃ ಸುಖಂ ದುಃಖಂ ಸಂಘಾತಶ್ಚೀತನಾ ಧೃತಿಃ |
 ಏತಶ್ವೀತ್ರಂ ಸಮಾಸೇನ ಸವಿಕಾರಮನುದಾರ್ಯತಂ || ೭ ||
 ಅಮಾನಿಶ್ವಮದಂಭಿತ್ವಮಂಂಸಾ ಕ್ವಾಂತಿರಾಜರಂ |
 ಅಜಾಯೋರ್ವಾಸನಂ ಶೌಚಂ ಸ್ಥಾಯಿರಮಾತ್ಮವಿನಿಗ್ರಹಃ || ೮ ||
 ಇಂದ್ರಿಯಾಧೀಕಣ ನೈರಾಗ್ಯಮನಸಹಂಕಾರ ಏವ ಚ |
 ಜನ್ಮಮೃತ್ಯುಜರಾವಾಧಿದುಃಖದೋಷಾಸುದರ್ಶನಂ || ೯ ||
 ಅಸಕ್ತಿರಸಭಿಷ್ಪಂಗಃ ಪುತ್ರದಾರ್ಗ್ಯಹಾದಿಷು |
 ನಿತ್ಯಂ ಚ ಸಮಜಿತ್ತತ್ವಮಿಷ್ಟನಿಷ್ಟ್ವೇವಪತ್ತಿಷು || ೧೦ ||

ವಿವಿಧ ಭಂದಸ್ಸಿಗಳ ಮುಣ್ಡಂತರ ಬೀರೆ ಬೀರೆಯಾಗಿ ಬಹು
 ಪ್ರಕಾರದಿಂದ ಯಿಷಿಗಳಿಂದ ಯಾಗೂ ನಿಶ್ಚಯಾಧಿವ್ಯಳ್ಳ ಕಾರಣಗಳ
 ಸಹಿತವಾಗಿ ಬ್ರಹ್ಮಸೂತ್ರ ವದಗಳಿಂದ ಈ ವಿಷಯವು ನಿರೂಪಿಸಲ್ಪಟ್ಟಿರು
 ವದು. ೫

ಮಹಾಭಾತಗಳು, ಅಹಂಕಾರ, ಬುಧಿ, ಅವ್ಯಕ್ತ, ಹತ್ತು ಸೂಕ್ತ
 ಇಂದ್ರಿಯಗಳು, ಒಂದು ಮನಸ್ಸು, ಹಾಗೂ ಏದು ಇಂದ್ರಿಯ ವಿಷಯ
 ಗಳು, ೬

ಇಚ್ಛೆ, ದ್ವೇಷ, ಸುಖದುಃಖ, ಸಂಘಾತ, ಚೇತನಾ, ಧೃತಿ, ಇವೆಲ್ಲ
 ಕೂಡಿ ಸವಿಕಾರ ಶ್ವೇತ್ರವೇನಿಸುವದು. ೭

ಗರ್ವವಿಲ್ಲದಿರೋಣ, ಅಹಿಂಸೆ, ಕ್ಷಮೆ, ಸರಲತೆ, ಗುರುಸೇವೆ,
 ಪಾವಿತ್ರ್ಯ, ಸ್ಥಿರತೆ, ಅತ್ಯಸಂಯಮ, ೮

ವಿಷಯಗಳ ಬಗ್ಗೆ ಪೈರಾಗ್ಯ, ಹಮ್ಮುತ್ತಿಲ್ಲದಿರೋಣ, ಜನ್ಮ ಮರಣ
 ಮುಖ್ಯ ವಾಯಧಿ ದುಃಖ ಮುಂತಾದವುಗಳು ದೋಷಗಳಿಂಬ ಪ್ರತೀತಿ, ೯

ಅನಾಸಕ್ತಿ, ಪುತ್ರ ಕಲತ್ರ ಮನಸೆ ಮುಂತಾದವುಗಳಲ್ಲಿ ಸಂಗರಹಿತಪ್ಪ,
 ಇಷ್ಟ ಅನಿಷ್ಟ ಘಟನೆಗಳ ಬಗ್ಗೆ ಚಿತ್ತವನ್ನು ಸಮಾವಿಷೋಣ, ೧೦

ವುಯಿ ಚಾನನ್ಯಯೋಗೇನ ಭಕ್ತಿರವ್ಯಭಿಚಾರಿಣೀ |

ವಿವಿಕ್ತದೇಶಸೇವಿತ್ವಮರತಿಜರನಸಂಸದಿ

॥ ೧೦ ॥

ಅಧ್ಯಾತ್ಮಜ್ಞಾನನಿತ್ಯತ್ವಂ ತತ್ವಜ್ಞಾನಾರ್ಥದರ್ಶನಮಾ |

ವಿತರ್ಜಾಜ್ಞಾನಮಿತಿ ಪ್ರಲೋಕಮಜ್ಞಾನಂ ಯದತೋರಿಷ್ಯಾಧಾ ||೧೧||

ಜ್ಞೀಯಂ ಯತ್ತತತ್ವವಕ್ಷಾಯಿ ಯಜ್ಞಾಜ್ಞಾತ್ಮಾಮೃತಮಂತ್ವತೇ |

ಅನಾದಿಮತ್ವರಂ ಬ್ರಹ್ಮ ನ ಸತ್ತನಾಸಮಂಜ್ಞತೇ || ೧೨ ||

ಸರ್ವತಃ ಪಾಣಿಪಾದಂ ತತ್ವಸರ್ವತೋರಿಷ್ಯಾಶ್ಚಿರೋಮುಖಂ |

ಸರ್ವತಃ ಶ್ರುತಿಮಲ್ಲಿಽಕೇ ಸರ್ವವಾವ್ಯತ್ಯಾತಿಷ್ಣತಿ || ೧೩ ||

ಸರ್ವೇಂದ್ರಿಯಗುಣಾಭಾಸಂ ಸರ್ವೇಂದ್ರಿಯನಿವರ್ಚಿತಂ |

ಅಸಕ್ತಂ ಸರ್ವಭೃಜ್ಞತ್ವವ ನಿಗುಣಂ ಗುಣಭೋತ್ತಮ ಚ || ೧೪ ||

ಅನನ್ಯಯೋಗಯುಕ್ತವಾದ ಅರ್ಚಲವಾದ ಸನ್ಯ ಭಕ್ತಿ, ಏಕಾಂತದಲ್ಲಿ ವಾಸಿಸೋಣ, ಜನಸಮಾಹವೈ ಸೇರದಿರೋಣ, ೧೧

ಅಧ್ಯಾತ್ಮಜ್ಞಾನವೈ ನಿತ್ಯವೆಂಬ ಭಾವನೆ, ತತ್ವಜ್ಞಾನದ ಅಭ್ಯಾಸಾಜದಕ್ಕೆ ಚಾಳಾಸವೇನ್ನವರು. ಇದರಿಂದ ಭಿನ್ನವಾದುದು ಅಭಿಜ್ಞಾನವೈ. ೧೨

ಇನ್ನು ಜ್ಞೀಯವು ಯಾವದೆಂಬದನ್ನು ಹೇಳುವೆನು. ಅದನ್ನರಿತು ಮನಸ್ಯನು ಅಮೃತತತ್ವವನ್ನು ಪಡೆಯುವನು. ಅದು ಅನಾದಿಯಾದ ಬ್ರಹ್ಮವು. ಅದಕ್ಕೆ ಸತ್ತೆ ಎಂದೂ ಅನ್ನಲಾರರು ಅಸತ್ತೆ ಎಂದೂ ಅನ್ನಲಾರರು. ೧೩

ಅದಕ್ಕೆ ಎಲ್ಲ ಬದಿಗೂ ಕೈಕಾಲುಗಳೂ ಕಣ್ಣು ತಲೆ ಮುಖಗಳೂ ಕೆವಿಗಳೂ ಇರುವವು. ಅದು ಲೋಕದಲ್ಲಿ ಎಲ್ಲವನ್ನೂ ವ್ಯಾಪಿಸಿ ಸ್ಥಿತಿರುವದು. ೧೪

ಇದರಲ್ಲಿ ಎಲ್ಲ ಇಂದ್ರಿಯ ಗುಣಗಳ ಭಾಸವಾದರೂ ಇದ್ದು ಇದು ಎಲ್ಲ ಗುಣಗಳಿಂದ ರಹಿತವು. ಅದು ಅಸಕ್ತವಿದ್ದು ಎಲ್ಲರ ಅಧಾರವು. ಅದು ನಿಗುಣವಿದ್ದು ಗುಣಗಳನ್ನು ಭೋಗಿಸುವದು. ೧೫

ಬಹಿರಂತಶ್ಚ ಭೂತಾನಾಮುಚರಂ ಚರಮೇವ ಚ |

ಸೂಕ್ತತ್ವಾತ್ ದವಿಜ್ಞೀಯಂ ದೂರಃಂ ಚಾಂತಿಕೇ ಚ ತತ್ | ॥೧೬॥

ಅವಿಭಕ್ತಂ ಚ ಭೂತೇಷು ವಿಭಕ್ತವಿನವ ಚ ಸ್ಥಿತಂ |

ಭೂತಭತ್ತ್ವ ಚ ತಜ್ಞಿಜ್ಞೀಯಂ ಗ್ರಸಿಷ್ಟು ಪ್ರಭವಿಷ್ಟು ಚ | ॥೧೭॥

ಜೀವೀತಿಷಾಮಾಪಿ ತಜ್ಞಿಜ್ಞೀತಿಸ್ತ ಮಾಸಃ ಪರಮಾಜ್ಯತೇ |

ಜ್ಞಾನಂ ಜ್ಞೀಯಂ ಜ್ಞಾನಗಮ್ಯಂ ಯ್ಯಾದಿ ಸರ್ವಸ್ತ ಧಿಸ್ತಿತವರ್ | ॥೧೮॥

ಇತಿ ಕ್ಷೇತ್ರಂ ತಥಾ ಜ್ಞಾನಂ ಜ್ಞೀಯಂ ಚೋಕ್ತಂ ಸಮಾಸತಃ |

ಮಧ್ಯಕ್ತ ವಿತಿಧಿಜ್ಞಾಯ ಮಾಧ್ಯವಾಯೋಪಪದ್ಯತೇ | ॥೧೯॥

ಪ್ರಕೃತಿಂ ಪುರುಷಂ ಚೈವ ವಿಧಿಧಿನಾದಿ ಉಭಾವಪಿ |

ವಿಕಾರಾಂಶ್ಚ ಗುಣಾಂಶ್ಚವ ವಿಧಿ ಪ್ರಕೃತಿಸಂಭವಾನ್ | ॥೨೦॥

ಅದು ಭೂತಗಳ ಒಳಗೂ ಹೊರಗೂ ಇರುವದು. ಅದು ಅಜೇರವೂ ಚರವೂ ಇರುವದು. ಅತಿ ಸೂಕ್ತವಿರುವದರಿಂದ ಅದು ಅಜ್ಞೀಯವು. ಅದು ದೂರವಿದ್ದು ಸಮಾಪವಷ್ಟೂ ಇರುವದು. ೧೬

ಅದು ಭಾಗರಹಿತವಿದ್ದರೂ ಭೂತಗಳಲ್ಲಿ ವಿಭಾಗಿಸಿದಂತೆ ಇರುವದು. ಅದು ಭೂತಗಳ ಅಧಾರವು. ಭೂತಗಳನ್ನ ಧ್ವಂಸಿಸುವ, ಉತ್ಪಾದಿಸುವ ವಾಡುವ ಶಕ್ತಿಯೂ ಅದೇ ಎಂದು ತಿಳಿಯತಕ್ಕದ್ದು. ೧೭

ಎಲ್ಲ ಜೀವೀತಿಗಳಲ್ಲಿಯೂ ಹೆಚ್ಚು ತೇಲಿಜೊಮಯವು. ಅದು ತಮಸ್ವಿನಾಚೆಗಿರುವದು. ಅದೇ ಅರಿವು, ಅರಿಯತಕ್ಕದ್ದು, ಹಾಗೂ ಅರಿವಿನಿಂದ ತಿಳಿಯಾವ ವಸ್ತುವು. ಅದು ಎಲ್ಲರ ಅಂತಹ ರಣದಲ್ಲಿರುವದು. ೧೮

ಈ ಪ್ರಕಾರವಾಗಿ ಕ್ಷೇತ್ರ ಹಾಗೂ ಜ್ಞಾನ ಮತ್ತು ಜ್ಞೀಯಗಳು ಸಂಪ್ರೇಪದಿಂದ ಹೇಳಲ್ಪಟ್ಟವು. ನನ್ನ ಭಕ್ತನು ಈ ಜ್ಞಾನವನ್ನರಿತು ನನ್ನ ಸ್ವರೂಪವನ್ನು ಹೊಂದುವನು. ೧೯

ಪ್ರಕೃತಿ ಮತ್ತು ಪುರುಷ ಇವೆರಡೂ ಅನಾದಿ ಎಂದು ತಿಳಿ. ವಿಕಾರಗಳೂ ಗುಣಗಳೂ ಪ್ರಕೃತಿಯಿಂದ ಹುಟ್ಟಿರುವವೆಂದು ತಿಳಿ. ೨೦

ಕಾರ್ಯಕಾರಣಕರ್ತೃತ್ವತ್ವೇ ಹೇತುಃ ಪ್ರಕೃತಿರುಜ್ಞತೇ |
 ಪುರುಷಃ ಸುಖದುಃಖಾನಾಂ ಭೋಕ್ತೃತ್ವೇ ಹೇತುರುಜ್ಞತೇ || ೨೦ ||
 ಪುರುಷಃ ಪ್ರಕೃತಿಸೋಽಃ ಧ್ಯಂತ್ರೇ ಪ್ರಕೃತಿಜಾನ್ಮಣಾನಾ |
 ಕಾರಣಂ ಗುಣಸಂಗೋಽಸ್ಯ ಸದಸದೋಽನಿಜನ್ಮಣಾನಾ || ೨೧ ||
 ಉಪದ್ರವಾನುನುಂತಾ ಚ ಭತಾರ ಭೋಕ್ತೃತ್ವಾ ಮಹೇಶ್ವರಃ |
 ಪರಮಾಙ್ಮತಿ ಜಾಪ್ಯಕೋತ್ತೀ ದೇಹೇಸ್ಮಿನ್ಮರುಷಃ ಪರಃ || ೨೨ ||
 ಯತ್ ಏವಂ ವೇತ್ತಿ ಪುರುಷಂ ಪ್ರಕೃತಿಂ ಚ ಗುಣಃ ಸಹ |
 ಸರ್ವಥಾ ವರ್ತಮಾನೋಽಪಿ ನ ನ ಭೂಯೋಽಭಿಜಾಯಂತೇ || ೨೩ ||
 ಧ್ಯಾನೇನಾತ್ಮಾನಿ ಪಶ್ಯಂತಿ ಕೇಜಿದಾತ್ಮಾನಮಾತ್ಮಾನಾ |
 ಅಸ್ಯೇ ಸಾಂಖ್ಯೇನ ಯೋಗೇನ ಕರ್ಮಯೋಗೇನ ಜಾಪರೇ || ೨೪ ||

ಕಾರ್ಯ ಹಾಗೂ ಕರಣಗಳ ಅಂದರೆ ದೇಹವತ್ತು ಇಂದ್ರಿಯಗಳ
 ಉದ್ಘಾವದ ಕಾರಣವೈ ಪ್ರಕೃತಿಯೇ ದೇಸ್ಮಾವರು. ಸುಖದುಃಖಗಳ ಅನುಭವದ
 ಕಾರಣವೈ ಪುರುಷನಿರುವನೆಂದೆಸ್ಮಾವರು. ೨೫

ಪುರುಷನು ಪ್ರಕೃತಿಯಲ್ಲಿದ್ದ ಪ್ರಕೃತಿಯಂದುಧ್ಯಾನಿಸಿದ ಗುಣಗಳನ್ನು
 ಪರ್ಬೋಗಿಸುವನು. ಗುಣಗಳ ಸಂಯೋಗವೇ ಪುರುಷನಿಗೆ ಒಳ್ಳೇ ಅಭಿವಾ
 ಕೆದಕು ಜನ್ಮಣಿಗಳ ಕಾರಣವೈ. ೨೬

ಹತ್ತರಿಧ್ಯಾನೋಽದುವವನು ಅನುಮತಿಸುವವನು ಶೋಷಿಸುವವನು
 ಭೋಗಿಸುವವನು ಇವನೇ. ಅವನಿಗೆ ಮಹೇಶ್ವರನೆಂದು ಪರಮಾತ್ಮನೆಂದು
 ಈ ದೇಹದಲ್ಲಿರುವ ಶ್ರೀಷ್ಟಾ ಪುರುಷನೆಂದು ಅನ್ಮಾವರು. ೨೭

ಯಾವನು ಹೀಗೆ ಗುಣಗಳ ಸಹಿತ ಪುರುಷ ಪ್ರಕೃತಿಗಳನ್ನು ಅರಿ
 ಯಾವನೊಳಿ ಅವನು ಯಾವ ಪ್ರಕಾರವಾಗಿ ವರ್ತಿಸುತ್ತಿದ್ದರೂ ಪುನರ್ಜ್ಞನ್ನು
 ವನ್ನು ಹೊಂದಲಾರನು. ೨೮

ಕೆಲವರು ಧ್ಯಾನದಿಂದ ಅತ್ಯಂತಾನ್ಮಾ ಅತ್ಯಂತಲ್ಲಿಯೇ ಸೋಽದುವರು.
 ಕೆಲವರು ಸಾಂಖ್ಯಯೋಗದಿಂದ ಮತ್ತೆ ಕೆಲವರು ಕರ್ಮಯೋಗದಿಂದ
 ಅತ್ಯಜ್ಞಾನವನ್ನು ವಾಡಿಕೊಳ್ಳುವರು. ೨೯

ಅನ್ನೇ ತೈವನುಜಾನಂತೆ ಶ್ರುತ್ವಾನ್ನೇಭೈ ಉಪಾಸತೇ |
ತೇಸಿ ಜಾತಿತರಂತ್ಯೇನ ಮೃತ್ಯುಂ ಶ್ರುತಿಪರಾಯಣಾಃ || ೨೬ ||

ಯಾವತ್ತಂಜಾಯತೇ ಕಂಜಿತ್ವತ್ವಂ ಸಾಧ್ಯವರಜಂಗಮಂ |
ಹೈತ್ರಹೈತ್ರಜ್ಞ ಸಂಯೋಗಾತ್ಮದ್ವಿದ್ವಿ ಭರತಷಫಭ || ೨೭ ||

ಸಮಂ ಸವೇಽಷು ಭೂತೇಷು ತಿಷ್ಟಂತಂ ಪರಮೇಶ್ವರಂ |
ವಿನಶ್ಯತ್ಸ್ವವಿನಶ್ಯಂತಂ ಯಃ ಪಶ್ಯತಿ ಸ ಪಶ್ಯತಿ || ೨೮ ||

ಸಮಂ ಪಶ್ಯನ್ನಿ ಸರ್ವತ್ರ ಸಮವಸ್ಥಿತಮೀಶ್ವರಂ |
ನ ಹಿನಸ್ತಾತ್ಮನಾತ್ಮಾನಂ ತತೋ ಯಾತಿ ಪರಾಂ ಗತಿಂ || ೨೯ ||

ಪ್ರಕೃತ್ಯೈವ ಚ ಕರ್ಮಾಣಿ ಕೃಯವಾಣಾನಿ ಸರ್ವಶಃ |
ಯಃ ಪಶ್ಯತಿ ತಥಾತ್ಮಾನಮಕರಾರಂ ಸ ಪಶ್ಯತಿ || ೩೦ ||

ಕೆಲವರು ಅದನ್ನಿರಿಯದೇ, ಮತ್ತೊಳ್ಳಬ್ಬಿದು ಹೇಳಿದ್ದನ್ನು ಕೇಳಿ
ಕೊಂಡು ಉವಾಸಿಸುವರು. ಶ್ರುತಿಪರಾಯಣಾರಾದ ಅವರು ಸಹ ಮರಣ
ವನ್ನು ದಾಟುವರು. ೨೬

ಯಾವದೇ ಸಾಧುವರ ಅಧಿವಾ ಜಂಗು ವಸ್ತುವು ಉತ್ತನ್ನವಾದರೂ,
ಹೇ ಪಾಠಾ, ಅದು ಹೈತ್ರಹೈತ್ರಜ್ಞಗಳ ಸಂಯೋಗದಿಂದಲೇ ಉತ್ತನ್ನ
ವಾಗುವದೆಂದು ತಿಳಿ. ೨೭

ಎಲ್ಲ ಭೂತಗಳಲ್ಲಿಯೂ ಸಮವಾಗಿ ಅಧಿಷ್ಟಿತನಿದ್ದ, ವಿನಾಶಿಯಾದ
ಪದಾಧಿಗಳಲ್ಲಿ ಅವಿನಾಶಿಯಾದ ಪರಮೇಶ್ವರನನ್ನು ಯಾವನು ಅರಿತು
ಕೊಂಡನೋ ಅವನೇ ನಿಜವಾದ ಜ್ಞಾನಿಯು. ೨೮

ಎಲ್ಲ ಕಡೆಗೂ ಸಮನಾಗಿರುವ ಪರಮೇಶ್ವರನನ್ನು ಸರಿಯಾಗಿ
ಸಾಜ್ಞಾತ್ಮರಿಸುವವನು ತನ್ನ ಆಶ್ಚರ್ಯವನನ್ನು ಫಾತಿಸದೇ ಪರಮ ಗತಿಯನ್ನು
ಪಡೆಯುವನು. ೨೯

ಸರ್ವ ಪ್ರಕಾರದಿಂದ ಕರ್ಮಗಳು ಪ್ರಕೃತಿಯಿಂದಲೇ ವಾಡಲ್ಪಡು
ತ್ತಿರುವವೆಂದೂ ಆತ್ಮನು ಆಕರ್ಷಣೆಂದೂ ಯಾವನು ಅರಿಯುವನೋ
ಅವನೇ ಜ್ಞಾನಿಯು. ೩೦

ಯದಾ ಭೂತಪ್ರಫಾಘವನೇಕಸ್ಥಮನುಪಶ್ಚತಿ |
 ತತ ಏನ ಚ ವಿಸ್ತಾರಂ ಬ್ರಹ್ಮ ಸಂಪದ್ಯತೇ ತದಾ || ೪೧ ||
 ಅನಾದಿತಪ್ಸಿಗುರುಣತ್ವಾತ್ಪರಮಾತ್ಮಾಯಮನ್ಯಯಃ |
 ಶರೀರಸೋಽಪಿ ಕೌಂತೀಯ ನ ಕರೋತಿ ನ ಲಪ್ಯತೇ || ೪೨ ||
 ಯಥಾ ಸರ್ವಗತಂ ಸೌಕರ್ಯಾದಾಕಾಶಂ ನೋಪಲಿಪ್ಯತೇ |
 ಸರ್ವತ್ರಾವಸ್ಥಿತೋ ದೇಹೇ ತಥಾತ್ಮಾ ನೋಪಲಿಪ್ಯತೇ || ೪೩ ||
 ಯಥಾ ಪ್ರಕಾಶಯಂತ್ಯೇಕಿ ಕೃತ್ಪ್ರಾಂ ಲೋಕಮಿಮಂ ರವಿಃ |
 ಕ್ಷೇತ್ರಂ ಕ್ಷೇತ್ರೀ ತಥಾ ಕೃತ್ಪ್ರಾಂ ಪ್ರಕಾಶಯತಿ ಭಾರತ || ೪೪ ||
 ಕ್ಷೇತ್ರಕ್ಷೇತ್ರಜ್ಞಯೋರೇವಮಂತರಂ ಜ್ಞಾನಚಕ್ಷುಷಾ |
 ಭೂತಪ್ರಕೃತಿಮೋಕ್ಷಂ ಚ ಯೇ ವಿದುಯಾರ್ಥಿ ತೇ ಪರಂ || ೪೫ ||

ಇತಿ ಶ್ರೀಮದ್ಭಾಗವದ್ಗೀತಾಯಾಂ ಕ್ಷೇತ್ರಕ್ಷೇತ್ರಜ್ಞವಿಧಾಗಯೋಗೋನಾಮ
ತ್ರಯೋದಿಶೋಧ್ಯಾಯ:

ಭೂತಗಳಲ್ಲಿಯ ಬೀರಿತನವು ಯಾವಾಗ ಒಂದಾಗಿ ತೋರುವದೋ ಆ ಒಂದರಿಂದಲೇ ಈ ವಿಸ್ತಾರವೆಂದು ಯಾವಾಗ ಪ್ರತೀತವಾಗುವದೋ ಆಗ್ನಿ ಬ್ರಹ್ಮವಾಪ್ತಿಯಾಗುವದು. ೪೬

ಅನಾದಿಯಾ ನಿಗುರುಣನಾ ಇರುವದರಿಂದ ಈ ಆವ್ಯಯ ಪರಮಾತ್ಮನು ಶರೀರದಲ್ಲಿದ್ದರೂ ಲಿಪ್ತನಾಗುವದಿಲ್ಲ. ೪೭

ಹೇಗೆ ಸರ್ವವ್ಯಾಪಿಯಾದ ಆಕಾಶವು ತನ್ನ ಸೂಕ್ಷ್ಮತನದ ಮೂಲಕ ಲಿಪ್ತವಾಗುವದಿಲ್ಲವೋ ಹಾಗೆಯೇ ದೇಹದಲ್ಲಿ ವಾಕ್ಯಪ್ತನಿದ್ದರೂ ಈ ಆತ್ಮನು ಕರ್ಮದಿಂದ ಲಿಪ್ತನಾಗುವದಿಲ್ಲ. ೪೮

ಹೇಗೆ ಒಬ್ಬನೇ ಸೂರ್ಯನು ಈ ಎಲ್ಲ ಲೋಕವನ್ನು ಬೆಳಗುವನೋ ಹಾಗೆಯೇ ಪಾಠಾರ, ಕ್ಷೇತ್ರಜ್ಞನು ಈ ಇಡೀ ಕ್ಷೇತ್ರವನ್ನು ಬೆಳಗುವನು. ೪೯

ಜ್ಞಾನರೂಪ ಕಣ್ಣಗಳಿಂದ ಯಾರು ಕ್ಷೇತ್ರ ಕ್ಷೇತ್ರಜ್ಞರಲ್ಲಿರುವ ಈ ಅಂತರವನ್ನಿಂದ ಭೂತಪ್ರಕೃತಿಗಳಿಂದ ತಮ್ಮ ಮೋಕ್ಷವನ್ನಾಗಿ ತಿಳಿದು ಕೊಳ್ಳಲಿವರೋ ಅವರು ಪರಮ ಪದವನ್ನು ಪಡೆಯುವರು. ೫೦

ಶ್ರೀಮದ್ಭಾಗವದ್ಗೀತೆಯ ಸುಳಭ, ಸರ್ವ ಕಸ್ತುದ ಭಾವಾಂತರದ ಗಳಿನೆಯ ಅಧ್ಯಾತ್ಮ ಸಮಾಪ್ತವು.

ಹದಿನಾಲ್ಕನೆಯ ಅಧ್ಯಾಯವು.

ತೀಭಗವಾಸುವಾಚೆ—

ಹರಂ ಭೂಯಃ ಪ್ರವಕ್ಷಾಮಿ ಜ್ಞಾನಾನಾಂ ಜ್ಞಾನಮುತ್ತಮಂ |
 ಯಂ ಜ್ಞಾತ್ವಾ ಮುನಯಃ ಸವೇರ ಪರಾಂ ಸಿದ್ಧಿಮಿಶೋ ಗತಾಃ ||೧||
 ಇದಂ ಜ್ಞಾನಮುಖಾಶ್ರಿತ್ಯ ಮಮ ಸಾಧಮ್ಯಾವಮಾಗತಾಃ |
 ಸಗೇರಾಪಿ ನೋಪಜಾಯಂತೇ ಪ್ರಲಯೇ ನ ವ್ಯಘಂತಿ ಚ || ೨ ||
 ಮಮ ಯೋನಿಪುರದ್ವರ್ಹಂ ತಸ್ಮಿನ್ನಭರಂ ದಧಾವ್ಯಂಹಂ |
 ಸಂಭವಃ ಸರ್ವಭೂತಾನಾಂ ತತೋ ಭವತಿ ಭಾರತे || ೩ ||
 ಸರ್ವಯೋನಿಷಿಷ್ಟ ಕೌಂತೀಯ ಮೂರ್ತಯಃ ಸಂಭವಂತಿ ಯಾಃ |
 ತಾಸಾಂ ಬ್ರಹ್ಮ ಮಹಡೊಽನಿರಹಂ ಬೀಜಪ್ರದಃ ಪಿತಾ || ೪ ||
 ಸತ್ಪಂ ರಜಸ್ತವು ಇತಿ ಗುಣಾಃ ಪ್ರಕೃತಿಸಂಭವಾಃ |
 ನಿಬಧ್ವಂತಿ ಮಹಾಬಾಜೋ ದೇಹೇ ದೇಹಿನಮನವ್ಯಯಂ || ೫ ||

ಶ್ರೀಕೃಷ್ಣನು ಅಂದದ್ವಂ — ಯಾವ ಜ್ಞಾನವನ್ನರಿತು ಎಲ್ಲ ಮುನಿಗಳು ಈ ಲೋಕದಲ್ಲಿ ಪರಮ ಸಿದ್ಧಿಯನ್ನ ಪಡೆದರೋ ಆ ಉತ್ತಮ ಪರಮ ಜ್ಞಾನವನ್ನ ನಿನಗೆ ಪುನಃ ಹೇಳುವೆನು. ೧

ಈ ಜ್ಞಾನವನಾಖ್ಯಾತಿಯಿಸಿ ನನ್ನ ಸಾಧಮ್ಯಾವನ್ನ ಪಡೆದವರು ಪುನಃ ಶೃಷ್ಟಿಯ ಸಮಯಕ್ಕೆ ಹುಟ್ಟುವದೂ ಇಲ್ಲ ಪ್ರಲಯದ ಸಮಯಕ್ಕೆ ವ್ಯಘಿಪಡುವದೂ ಇಲ್ಲ. ೨

ಅಜುಂನಾ, ಮಹದ್ವರಹ್ಮವು ಅಂದರೆ ಮೂಲ ಪ್ರಕೃತಿಯು ಜನನಸಾಧನವು. ಅಲ್ಲಿ ನಾನು ಗಭರವನ್ನಿರಿಸುವೆನು. ಅಲ್ಲಿಂದ ಎಲ್ಲ ಭೂತಗಳ ಉತ್ತಮಿಯಾಗುವದು. ೩

ಅಜುಂನಾ, ಎಲ್ಲ ಯೋನಿಗಳಲ್ಲಿಯೂ ಹುಟ್ಟುವ ಮೂರ್ತಿಗಳ ಜನ್ಮಸಾಧನವು ಮಹದ್ವರಹ್ಮವೇ, ನಾನು ಅವುಗಳ ತಂದೆಯು. ೪

ಪ್ರಕೃತಿಯಲ್ಲಿ ಹುಟ್ಟುವ ಸತ್ಯ ರಜ ತಪಾ ಎಂಬ ಗುಣಗಳು, ಹೇಗಾಗೆ ಅಜುಂನನೇ, ಅವುಯವಾದ ಆತ್ಮನನ್ನ ಈ ದೇಹದಲ್ಲಿ ಬಂಧಿಸುವವು. ೫

ತತ್ತ್ವ ಸತ್ಯಂ ನಿಮುಳತ್ವಾತ್ತ್ವ ಕಾಶಕವು ನಾಮುಂದು |
 ಸುಖಸಂಗೇನ ಬಧ್ವಾತಿ ಜ್ಞಾನಸಂಗೇನ ಚಾನಷ್ಟು || ೬ ||
 ರಜೋ ರಾಗಾತ್ಮಕಂ ವಿದ್ಧಿತ್ವಾಂಶಂ ಸಂಗಸಮುದ್ಧವಂ |
 ತನ್ನಿಬಧ್ವಾತಿ ಕೌಂತೀಯ ಕರ್ಮಸಂಗೇನ ದೇಹಿನಂ || ೭ ||
 ತಮಸ್ತ್ವಜ್ಞಾನಜಂ ವಿದ್ಧಿ ಮೋಹನಂ ಸರ್ವದೇಹಿನಾಂ |
 ಪ್ರಮಾದಾಲಸ್ಯನಿದ್ರಾಭಿಸ್ತನ್ನಿಬಧ್ವಾತಿ ಭಾರತ |
 ಸತ್ಯಂ ಸುಪೀ ಸಂಜಯತಿ ರಜಃ ಕರ್ಮಣಿ ಭಾರತ |
 ಜ್ಞಾನಮಾಪ್ಯತ್ವ ತಮ ತಮಃ ಪ್ರಮಾದೇ ಸಂಜಯತ್ವತ |
 ರಜಸ್ತಮಶಾಂಭಿಭೂಯ ಸತ್ಯಂ ಭವತಿ ಭಾರತ | -
 ರಜಃ ಸತ್ಯಂ ತಮಶ್ಚಾವ ತಮಃ ಸತ್ಯಂ ರಜಸ್ತಥಾ || ೮ ||
 ಸರ್ವದ್ವಾರೇಷು ದೇಹೇಸ್ಮಿಸ್ತಂ ಕಾಶ ಉಪಜಾಯತೇ |
 ಜ್ಞಾನಂ ಯದಾ ತದಾ ವಿದ್ಬಾದ್ವಿನ್ಯದ್ಧಂ ಸತ್ಯಮಿತ್ಯತೆ || ೯ ||

ಅವುಗಳಲ್ಲಿ ಸತ್ಯವು ನಿಮುಳವಿರುವದರಿಂದ ಪ್ರಕಾಶವುಳ್ಳದ್ದೂ
 ನಿದೋರ್ವಣ್ಣಾ ಇದ್ದು ಅತ್ಯನನ್ನು ಸುಖ ಹಾಗೂ ಜ್ಞಾನ ಇವುಗಳ ಸಂಗ
 ದಿಂದ ಬಂಧಿಸುವದು. ೬

ರಜವೆಂಬದು ಅಸಕ್ತಿಮಯವಿದ್ದು ಇದರಿಂದ ಆಶಿ ಅಸಕ್ತಿಗಳು
 ಉಂಟಾಗುತ್ತವೆಂದು ತಿಳಿ. ಇದು ಕರ್ಮಸಕ್ತಿಯನ್ನು ಒಟ್ಟುವಾಡಿ ಅತ್ಯ
 ನನ್ನು ಬಂಧಿಸುವದು. ೭

ಅಜ್ಞಾನದಿಂದುತ್ಪನ್ನವಾಗುವ ತಮವು ಎಲ್ಲ ಅತ್ಯಗಳನ್ನು ಮೋಹ
 ದಿಂದ ಬಂಧಿಸುವದು. ಇದು ಅತ್ಯನನ್ನು ತಪ್ಪು, ಸೋರ್ವಾರಿತನ, ನಿದ್ರೆ
 ಗಳಿಂದ ಬಂಧಿಸುವದು. ೮

ಸತ್ಯವು ಸುಖದಲ್ಲಿಯೂ ರಜವು ಕರ್ಮದಲ್ಲಿಯೂ ತಮವು ಜ್ಞಾನ
 ವಸ್ತು ಮರೊಮಾಡಿ ತಪ್ಪಿನಲ್ಲಿಯೂ ಅಸಕ್ತಿಯನ್ನು ಒಟ್ಟುವಾಡುವದು. ೯

ರಜ ತಮಗಳನ್ನು ಗೆದ್ದು ಸತ್ಯವಾ ರಜ ಸತ್ಯಗಳನ್ನು ಗೆದ್ದು
 ತಮವೂ ತಮ ಸತ್ಯಗಳನ್ನು ಗೆದ್ದು ರಜವೂ ಮೇಲಾಗಲೆತ್ತಿ ಸುವವು. ೧೦

ಆ ದೇಹದ ಎಲ್ಲ ಇಂದ್ರಿಯಗಳಲ್ಲಿ ಪ್ರಕಾಶವು ಅಂದರೆ ಜ್ಞಾನವು ಚೀಕ
 ಗಲಾರಂಭಿಸಿತೆಂದರೆ ಸತ್ಯಗುಣವು ಹೆಚ್ಚಾಯಿತೆಂದು ತಿಳಿಯಬೇಕು. ೧೧

ಲೋಭಃ ಪ್ರವೃತ್ತಿರಾರಂಭಃ ಕರುಂಜಾಮುಶವುಃ ಸ್ಪೃಹಾ |
 ರಜಸ್ಯೇತಾನಿ ಜಾಯಂತೇ ವಿವೃದ್ಧೇ ಭರತರ್ಷಭಃ || ೧೭ ||
 ಅಪ್ರಕಾಶೋಪವೃತ್ತಿಶ್ಚ ಪ್ರಮಾದೋ ನೋಹ ಏವ ಚ |
 ತಮಸ್ಯೇತಾನಿ ಜಾಯಂತೇ ವಿವೃದ್ಧೇ ಕುರೈಸಂದನ || ೧೮ ||
 ಯದಾ ಸತ್ಯೇ ಪ್ರವೃದ್ಧೇ ತು ಪ್ರಲಯಂ ಯೋತಿ ದೇಹಭೃತ್ |
 ತದೋತ್ತಮವಿದಾಂ ಲೋಕಾನಮಲಾಸ್ಯತಿಪದ್ಧತೇ || ೧೯ ||
 ರಜಸಿ ಪ್ರಲಯಂ ಗತ್ವಾ ಕರುಂಸಂಗಿಷ್ಠಾ ಜಾಯತೇ |
 ತಥಾ ಪ್ರಲೀನಸ್ಯಮಸಿ ಮೂಢಯೋನಿಷ್ಠಾ ಜಾಯತೇ || ೨೦ ||
 ಕರುಂಜಾಃ ಸುಕ್ಷಮಸ್ಯಾಹುಃ ಸಾತ್ಮ್ಯಕೆಂ ನಿರುಂಲಂ ಫಲಂ |
 ರಜಸಸ್ತಾ ಫಲಂ ದುಃಖಮಜ್ಞಾನಂ ತಮಸಃ ಫಲಂ || ೨೧ ||
 ಸತ್ಯಾತ್ಮಂಜಾಯತೇ ಜ್ಞಾನಂ ರಜಸೋ ಲೋಭ ಏವ ಚ |
 ಪ್ರಮಾದಮೋಹಾ ತಮಸೋ ಭವತೋಽಜ್ಞಾನಮೇವ ಚ || ೨೨ ||

ಅಜುರ್ನಾ, ರಜವು ಹೆಚ್ಚಾಗುತ್ತೇಂದರೆ ಲೋಭವೂ ಕರುಂಪ್ರವೃತ್ತಿಯೂ ಕರುಂರಂಭವೂ ಅಶಾಂತಿಯೂ ಇಚ್ಛಾಯೂ ಉತ್ಸನ್ನವಾಗುವವು. || ೨೩ ||

ತಮದ ಹೆಚ್ಚು ಖವಾಯಿತ್ತೇಂದರೆ ಕತ್ತಲೆ, ಅಪ್ರವೃತ್ತಿ, ತಪ್ಯವಿಕೆ, ಮೋಹ ಇವು ಉಂಟಾಗುವವು. || ೨೪ ||

ಸತ್ಯದ ಹೆಚ್ಚು ಖವಾದಾಗ ಪ್ರಾಣಿಯು ಸತ್ಯರೆ ಜ್ಞಾನಿಗಳ ನಿರುಂಲಲೋಕವು ಆದಕ್ಕೆ ಪ್ರಾಪ್ತವಾಗುವದು. || ೨೫ ||

ರಜೋತ್ಸರ್ವವಾದಾಗ ಮಾಡಿದರೆ ಮನವ್ಯಾಸಿಗೆ ಕರುಂಸಕ್ತರಲ್ಲಿಜನ್ಮನಾಗುವದು. ತಮದ ಹೆಚ್ಚು ಖವಾದಾಗ ಮಾರಣ ಬಂದರೆ ಮೂಢಯೋನಿಯಲ್ಲಿ ಜನ್ಮವಾಗುವದು. || ೨೬ ||

ಪ್ರಣಾಕರುಂದ ಫಲವು ಸಾತ್ಮ್ಯಕವೂ ಪವಿತ್ರವೂ, ರಾಜಸಕರುಂದ ಫಲವು ದುಃಖದಾಯಕವೂ, ತಾಮಾಸ ಕರುಂದ ಫಲವು ಅಜ್ಞಾನಮಯವೂ ಇರುವದು. || ೨೭ ||

ಸತ್ಯದಿಂದ ಜ್ಞಾನವೂ ರಜದಿಂದ ಲೋಭವೂ ಮತ್ತು ತಮದಿಂದ ಪ್ರಮಾದ ಮೋಹಗಳಲ್ಲಿದೆ ಅಜ್ಞಾನವೂ ಉಂಟಾಗುತ್ತವೆ. || ೨೮ ||

ಉದ್ದ್ವರಂ ಗಚ್ಛಂತಿ ಸತ್ಯಸ್ಥಾ ಮಧ್ಯೇ ತಿಷ್ಟಂತಿ ರಾಜಸಾಃ ।
 ಜಘನ್ಯಾಗುಣವೃತ್ತಿಸ್ಥಾ ಅಧೋಽಗಚ್ಛಂತಿ ತಾಮಸಾಃ ॥ ೮೫ ॥
 ನಾನ್ಯಂ ಗುಣೇಭ್ಯಃ ಕರ್ತಾರಂ ಯದಾ ಪ್ರಾಪ್ತನುಪಶ್ಯತಿ ।
 ಗುಣೇಭ್ಯಾಜ್ಞ ಪರಂ ವೇತ್ತಿ ಮಾಧ್ವವಂ ಸೋಧಿಗಚ್ಛತಿ ॥ ೮೬ ॥
 ಗುಣಾನೇತಾನತೀತ್ಯ ಶ್ರೀನೃಷ್ಠಿಂ ದೇಹಸಮುದ್ಧವಾನ್ ।
 ಜನ್ಮವೃತ್ತಜರಾದುಃಖೀರ್ವಮುಕ್ತೋಽಂದುತ್ವಂತ್ವಂತೀ ॥ ೮೭ ॥

ಅಜುರ್ನ ಉವಾಚ—

ಕೈಲಂಗ್ಯೈಸ್ತ್ರೀಸ್ನಾಜಾನೇತಾನತೀತೋಽಭವತಿ ಪ್ರಭೋ ।
 ಕಿವಾಚಾರಃ ಕಥಂ ಜ್ಯೇಷಾಂಸ್ತ್ರೀಸ್ನಾಜಾಸತಿವರ್ತತೀ ॥ ೮೮ ॥

ಸಾತ್ಪ್ರದೀಪರು ಮೇಲಕ್ಕೆ ಹೋಗುವದು, ರಾಜಸರು ಸದುವೆ ಅಂದರೆ
 ಮಾನವ ಲೋಕದಲ್ಲಿ ನಿಲ್ಲಿವರು, ಕನಿಷ್ಠಗುಣದವದು ಅಧೋಗತಿಗೆ
 ಹೋಗುವರು. ೮೯

ಯಾವಾಗ ಪ್ರದುಷನು ಗುಣಗಳನ್ನು ಇದು ಬೀರೆ ಕರ್ತವ್ಯನಾವನೂ
 ಇಲ್ಲವೇಂದು ತಿಳಿಯುವನೋ ಗುಣಗಳಾಚಿಗಿನ ಶ್ರೀವೃತ್ತ ತತ್ವವನ್ನರಿಯು
 ವನೋ ಆಗ ಅವನು ನನ್ನ ಸ್ವರೂಪವನ್ನು ಹೊಂದುವನು. ೯೦

ದೇಹದಿಂದುತ್ಪನ್ನವಾದ ಈ ವೂರು ಗುಣಗಳಾಚಿಗೆ ಹೋಗಿ
 ಆತ್ಮನು ಜನ್ಮ ಮೃತ್ಯು ವಾಪಿ ದುಃಖಿಗಳಿಂದ ಮುಕ್ತನಾಗಿ ಅಮೃತ
 ಪದವನ್ನು ಪಡೆಯುವನು. ೯೧

ಅಜುರ್ನನನು ಅಂದದ್ವೈ— ಪ್ರಭುವೇ, ಯಾವ ಲಕ್ಷಣಗಳಿಂದ
 ಮನವ್ಯನು ಈ ಶ್ರೀಗುಣಗಳನ್ನು ಧಾರ್ಡಿಸೆಂದು ತಿಳಿಯಬೇಕು, ಅವನ
 ಅಚಾರಃ ಹೇಗಿರುವದು, ಅವನು ಶ್ರೀಗುಣಗಳನ್ನು ಹೇಗೆ ಧಾರ್ಮವನು?

ಶ್ರೀಭಗವಾನುವಾಚ—

ಪ್ರಕಾಶಂ ಚ ಪ್ರವೃತ್ತಿಂ ಚ ನೋಹನೇವ ಚ ಹಾಂಡವ |
ನ ದ್ವೇಷಿ ಸಂಪ್ರವ್ಯತ್ತಾನಿ ನ ನಿವೃತ್ತಾನಿ ಕಾಂಕ್ಷತಿ || ೨೭ ||
ಉದಾಸೀನವದಾಸೀನೋ ಗುಣೈಯೋ ನ ವಿಚಾಲ್ಯತೇ |
ಗುಣಾ ವರ್ತಣತ ಇನ್ಯೇವ ಯೋವತಿಷ್ಠತಿ ನೇಂಗತೇ || ೨೮ ||
ಸಮದುಃಖಸುಖಃ ಸ್ವಷಂತಃ ಸಮಲೋಷಣೈಕ್ಯಕಾಂಚನಃ |
ತುಲ್ಯಪ್ರಿಯಾಪ್ರಿಯೋ ಧೀರಸ್ತುಲ್ಯನಿಂದಾತ್ಮಸ್ತಂಸ್ತತಿಃ || ೨೯ ||
ಮಾನಾಪಮಾನಯೋಸ್ತುಲ್ಯಸ್ತುಲ್ಯೋ ಮಿತ್ರಾರಿಪಕ್ಷಯೋಃ |
ಗಣಾರಂಭಪರಿತ್ಯಾಗೀ ಗುಣಾತಿಂತಃ ಸ ಉಜ್ಜ್ವತೇ || ೨೩ ||
ಮಾಂ ಚ ಯೋರ್ವಾಭಿಭಾರೇಣ ಭಕ್ತಿಯೋಗೇನ ಸೇವತೇ |
ಸ ಗುಣಾಸ್ವಮತಿಂದೈತ್ಯಾನ ಬ್ರಹ್ಮಭೂಯಾಯ ಕಲ್ಪತೇ || ೨೪ ||

ಕೃಷ್ಣನು ಅಂದದ್ದು— ಆಜ್ಯಾನಾ, ಪ್ರಕಾಶ ಪ್ರವೃತ್ತಿ ಮೋಹ
ಗಳು ಅಂದರೆ ಸತ್ಯ ರಜ ತಮಗಳು ಪ್ರಾಪ್ತವಾದರೆ ಯಾವನು ದ್ವೇಷಿಸು
ವದಿಲ್ಲವೋ ಪ್ರಾಪ್ತವಾಗದಿದ್ದರೆ ಯಾವನು ಆವೃಗಳನ್ನು ಆಶಿಸುವ
ದಿಲ್ಲವೋ, ೨೬

ಉದಾಸೀನಸಂತಿದ್ದು ಗುಣಗಳಿಂದ ಯಾವನು ವಿಕಾರಕ್ಷಣಂದುವ
ದಿಲ್ಲವೋ ಗುಣಗಳೇ ಕಾರ್ಯವಾಡುತ್ತಿರುವವೆಂದು ತಿಳಿದು ಯಾವನು
ಚಂಚಲನಾಗದೆ ಸ್ಥಿರನಿರುವನೋ, ೨೭

ಯಾವನಿಗೆ ಸುಖಿದುಃಖಿಗಳೂ ಮಣ್ಣಕಲ್ಲು ಜಿನ್ನಗಳೂ ಸಮಾನವೋ ಯಾವನು ತನ್ನಲ್ಲಿ ತಾನೇ ಸ್ಥಿರನೋ ಯಾವನಿಗೆ ಪ್ರಿಯ ಅಪ್ರಿಯಗಳೂ ನಿಂದ ಸ್ತುತಿಗಳೂ ಸಮಾನವಾದವುಗಳೋ ಯಾವನು ಧೀರನೋ, ೨೮

ಯಾವನಿಗೆ ಯಾನಾಪಮಾನಗಳೂ ಮಿತ್ರಪಕ್ಷ ಶತ್ರುಪಕ್ಷಗಳಿರುತ್ತೂ ಸರಿಯೋ ಯಾವನು ಎಲ್ಲ (ಅಹಂಕಾರಪೂರ್ವಕ) ಕರ್ಮಗಳನ್ನು ಬಿಟ್ಟು ರುವನೋ ಆವನು ಗುಣಾತೀತನಿಸಿಸುವನು. ೨೯

ಯಾವನು ಅನನ್ಯಭಾವದಿಂದ ಭಕ್ತಿಯಕ್ತನಾಗಿ ನನ್ನನ್ನು ಭಜಿಸು
ವನೋ ಆವನು ಈ ಗುಣಗಳನ್ನು ದಾಟಿ ಬ್ರಹ್ಮಪದವಿಯನ್ನು ಪಡೆಯಲು
ಸಮರ್ಥನಾಗುವನು. ೩೦

ಬ್ರಹ್ಮಕೋ ಹಿ ಪ್ರತಿಷ್ಠಾಹನುನೃತಸ್ಯಾವ್ಯಯೆಸ್ಯಾ ಚ |

ಶಾಶ್ವತಸ್ಯಾ ಚ ಧರ್ಮಸ್ಯಾ ಸುಖಸ್ಯಾಕಾಂತಿಕಸ್ಯಾ ಚ

॥ ೭२ ॥

ಇತಿ ಶ್ರೀಮದ್ಭಗವದ್ಗೀತಾಯಾಂ ಗುಣತ್ವಯವಿಭಾಗಂತೋಗೋಣಾಮ
ಚತುರ್ಥಕೋಧ್ವಾಯ:

ನಾನೇ ಅಮೃತ ಹಾಗೂ ಅವ್ಯಯ ಬ್ರಹ್ಮನ ಆಶ್ರಯಸ್ಥಾನತ್ವ.
ಶಾಶ್ವತ ಧರ್ಮದ ಹಾಗೂ ಪರಮಾನಂದದ ಆಶ್ರಯವಾದರೂ ನಾನೇ
ಇರುವೆನು. ೭೨

ಶ್ರೀಮದ್ಭಗವದ್ಗೀತೆಯ ಸುಲಭ, ಸರಲ ಕಣ್ಡ ಭಾಷಾಂಶದ
ಒಳ ನೇಯ ಅಧ್ವಾಯವು ಸಮಾಪ್ತವೇ.

ಹದಿನೈದನೆಯ ಅಧ್ಯಾಯವು.

ತೀಭಗನಾನುವಾಜ—

ಉಧ್ವರಮೂಲವಂಥಾಬಿಮುಶ್ವತ್ತಂ ಪ್ರಾಹುರವ್ಯಯಂ |
 ಭಂದಾಂಸಿ ಯಸ್ಯ ವರ್ತಾನಿ ಯಸ್ತಂ ನೇದ ಸ ನೇದವಿತ್ತ || ೧ ||
 ಅಧಶ್ಚೈಧ್ವರ್ತಂ ಪ್ರಸ್ತಾಸ್ತಃ ಸ್ಯಾಭಾ |
 ಗುಣಪ್ರವೃದ್ಧಾ ವಿಷಯಪ್ರವಾಲಾಃ ||
 ಅಧಶ್ಚ ಮೂಲಾಂಸ್ಯನುಸಂತತಾನಿ |
 ಕರ್ಮಾಸುಬಂಧಿಣಿ ಮನುಷ್ಯಲೋಕೇ || ೨ ||
 ನ ರೂಪಮಸ್ಯೇಹ ತಥೋಪಲಭ್ಯತೇ |
 ನಾಂತೋ ನ ಚಾದಿಸರ್ ಚ ಸಂಪ್ರತಿಷ್ಠಾ ||
 ಅಶ್ವತ್ತನೇನಂ ಸುವಿರಾಧ ಮೂಲ |
 ಮಸಂಗರಸ್ತೀಣ ದೃಢೇನ ಭಿತ್ತಾ || ೩ ||

ಕೃಷ್ಣನು ಅಂದಮ್ಮ— ಅವಿನಾಶಿಯಾಗಿ ಅಶ್ವತ್ತದಂತಿರುವ ಈ ಪ್ರಪಂಚವೃತ್ತದ ಬೀರುಗಳು ಮೇಲೆ ಮತ್ತು ಇತ್ಯಾಂಗೆಗಳು ಕೆಳಗೆ ಇರುವ ವೆಂದು ವರ್ಣಿಸುವರು. ವೇದಗಳೇ ಆದರ ಎಲೆಗಳಿಂದು ಹೇಳುವರು. ಇದನ್ನಿರತವನೇ ವೇದಜ್ಞ ಸೆನ್ಸಿಬಹುದು. ೧

ತೀಗುಣಗಳಿಂದ ಶೋಷಿಸಲ್ಪಟ್ಟ ಆದರ ಶಾಖಗಳು ವಿಷಯಗಳಿಂದ ಯುಕ್ತವಾಗಿ ಮೇಲೆ ಕೆಳಗೆ ಎಲ್ಲ ಕಡೆಗೂ ಹಬ್ಬಿರುವವು. ಕರ್ಮಮಯ ವಾದ ಆದರ ಬೀರುಗಳು ಮನುಷ್ಯಲೋಕದ ವರೆಗೆ ಕೆಳಗಾದರೂ ಬಂದಿರುವವು. ೨

ಆದರೆ ಇಹಲೋಕದಲ್ಲಿ ಆದರ ರೂಪವೂ ಅದಕ್ಕೆ ಇರುವ ಆದ ಅಂತ ಆಧಾರಗಳೂ ತೋರುವದಿಲ್ಲ. ಜನಾಂಗಿ ಬೀರು ಬಿಟ್ಟು ಈ ಅಶ್ವತ್ತವನ್ನು ಅನಾಸಕ್ತಿಯಿಂಬ ಖದ್ದಿಂದ ಕಡಿದು, ೩

ತತಃ ಪದಂ ತತ್ವರಿವಾರ್ಥತವ್ಯಂ ।
 ಯಸ್ಮಿನ್ ತಾ ನ ನಿವರ್ತಣತಿ ಭೋಯಂಃ ॥
 ತಮೇವ ಚಾದ್ಯಂ ಪುರುಷಂ ಪ್ರಪಡೇ ।
 ಯತಃ ಪ್ರವೃತ್ತಿಃ ಪ್ರಸೃತಾ ಪುರಾಣೀ ॥ ೬ ॥
 ನಿವಾರಣಮೋಹಾ ಜಿತಸಂಗದೋಽಧಾ ।
 ಅಧ್ಯಾತ್ಮನಿತ್ಯ ವಿನಿವೃತ್ತಕಾರ್ಮಾಃ ॥
 ದ್ವಾಂದ್ವೈರ್ವಿಷಯುಕ್ತಾಃ ಸುಖಿದುಃಖಿ ಸಂಜ್ಞೀಯಃ ।
 ಗರ್ಜಣಂತ್ಯಮೂರ್ಖಾಃ ಪದವುಷ್ಯಯಂ ತತ್ ॥ ೭ ॥
 ನೃತದಾಷಣಯಶೀ ಸೂರ್ಯೋರ್ ನ ಶಶಾಂಕೋ ನ ಹಾವಕಃ ।
 ಯಂದ್ವತ್ಯ ನ ನಿವರ್ತಣತೀ ತದಾಧಿ ಪರಮಂ ಮಮ ॥ ೮ ॥
 ಮಹ್ಯಮಾಂಶೋ ಜೀವಲೋಕೇ ಜೀವಭೂತಃ ಸನಾತನಃ ।
 ಮನಃ ಷಷ್ಠಾನಿಂದ್ರಿಯಾಣಿ ಪ್ರಕೃತಿಸಾಧಿ ಕರ್ಷತಿ ॥ ೯ ॥

ಯಾವನಿಂದ ಮೊದಲು ಸ್ವಷ್ಟಿಯು ಉದ್ಘಾವಿಸಿತೋ ಆ ಪ್ರರುಷನಸ್ಮೀ
 ಅತ್ಯಯಿಸುವನೆಂಬ ಭಾವನೆಯಿಂದ, ಯಾವ ಅಕ್ಷಯ ಪದವಸ್ತು ಪಡೆಯ
 ಲಾಗಿ ಪ್ರಸಂಜಿಸ್ತುವೋ ಆ ಪದವಸ್ತೇ ಹುಡುಕಬೇಕು. ೪

ಗರ್ವ ಮೋಹಗಳಷ್ಟಿದವರು, ಆಕ್ಷಿಯನ್ನ ಗೆದ್ದವರು, ಅಧ್ಯಾತ್ಮ
 ಜ್ಞಾನವೇ ನಿತ್ಯವೆಂಬ ಭಾವನೆಯು ಕೃವರು, ಕಾಮಸೇಗಳಿಂದ ನಿವೃತ್ತರಾದ
 ವರು, ಸುಖಿದುಃಕಾದಿ ದ್ವಾಂದ್ವಗಳಾಚಿಗೆ ಹೋಽದವರು, ಆ ಜ್ಞಾನಿಗಳು,
 ಅವ್ಯಯಪದವಸ್ತು ಪಡೆಯುವರು. ೫

ಎಲ್ಲಿ ಸೂರ್ಯ ಚಂದ್ರ, ಅಗ್ನಿ ಇವರಾದೂ ಬೆಳಗುವದಿಲ್ಲವೋ ಯಾವ
 ಪದವಸ್ತು ಪಡೆಯಲಾಗಿ ಜನರು ತಿರುಗಿ ಬರುವದಿಲ್ಲವೋ ಅದೇ ನನ್ನ
 ಶ್ರೀಷ್ಠಿಸಾಧನವು. ೬

ನನ್ನ ಸನಾತನ ಅಂಶವೇ ಜೀವಲೋಕದಲ್ಲಿ ಜೀವನಾಗಿ ಪ್ರಕೃತಿ
 ಯಲ್ಲಿಯ ಮನದೊಡನೆ ಆಗು ಇಂದ್ರಿಯಗಳನ್ನ ಆಕಾಶ ಸುವಾದು. ೭

ಶರೀರಂ ಯುದವಾಪ್ತ್ಯೇತಿ ಯಚ್ಚಾಪ್ಯೈತ್ಯಾಪ್ತಮತಿತ್ಯಾರ್ಥ |
ಗೃಹಿತ್ಯೈತಾನಿ ಸಂಯಾತಿ ವಾಯುಗರ್ಭಾನಿವಾಶಯಾತ್ರಾ ||೪||
ಶೋತ್ರಂ ಚಕ್ಷುಃ ಸ್ವರ್ಥನಂ ಚ ರಸನಂ ಘಾತ್ರಣಮೇವ ಚ |
ಅಧಿಷ್ಠಾಯ ಮನಶ್ಚಾಯಂ ವಿಷಯಾನುಪಸೇವತೇ ||೬||
ಉತ್ಯಾಪುಂತಂ ಸ್ಥಿತಂ ವಾಪಿ ಭುಂಜಾನಂ ನಾ ಗುಣಾನ್ವಿತಂ |
ವಿಮೂರ್ಧಾ ನಾನುಪಶ್ಯಂತಿ ಪಶ್ಯಂತಿ ಇಳ್ಳಾನಚಕ್ಷುಷಃ ||೧೦||
ಯತಂತೋ ಯೋಗಿನಷ್ಟೀಪಂ ಪಶ್ಯಂತ್ಯಾತ್ಮಂಸ್ತವಸ್ಥಿತಂ |
ಯತಂತೋಽಪ್ಯಕೃತಾತ್ಮಾನೋ ನೈಸಂ ಪಶ್ಯಂತ್ಯಾಚೀತನಃ ||೧೧||
ಯದಾದಿತ್ಯಗತಂ ತೇಜೋ ಜಗದ್ವಾಸಯತೀರ್ಥಿಲಂ |
ಯಚ್ಚಂದ್ರಮಸಿ ಯಚ್ಚಾಗ್ರೌತತ್ತೇಜೋ ವಿದ್ಧಿ ವಾಪುಕಂ ||೧೨||

ಸುಮಾರು ಸಮಾಹದಿಂದ ಸುಳಿಗಾಳಿಯು ಸುಗಂಧವನ್ನು ಸೇಳಿದೂ
ಯುವಂತೆ ಈ ಈಶ್ವರಾಂಶನಾದ ಬೀವನು ಶರೀರ ಧಾರಣವಾಡುವಾ
ಗಲೂ ಶರೀರವನ್ನು ಬಿಟ್ಟು ಹೋಗುವಾಗಲೂ ಇವುಗಳನ್ನು ಅಂದರೆ
ಮನಾದಿ ಇಂದ್ರಿಯಗಳನ್ನು ತನ್ನ ಸಂಗಡ ಸೇಳಿದೊಯ್ದಿವನು. ೮

ಕೆವಿ ಕಣ್ಣ ತ್ವಕ್ಕು ನಾಲಿಗೆ ನಾಸಿಕ ಹಾಗೂ ಮನಸ್ಸು ಇವುಗೆ
ಳಲ್ಲಿ ಅಧಿಪಿಟ್ಟಿತನಾಗಿ ಇವನು ವಿಷಯಗಳನ್ನು ಸೇವಿಸುವನು. ೯

ದೇಹಬಿಟ್ಟು ಹೋಗುತ್ತಿರುವಾಗ ದೇಹದಲ್ಲಿ ಸ್ಥಿರನಿದ್ವಾಗ ಅಧ್ಯಾತ್ಮ
ಗುಣಯು ಕ್ರಿಯಾಗಿ ವಿಷಯಗಳನ್ನು ಉಪಭೋಗಿಸುತ್ತಿರುವಾಗ ಮೂರ್ಖರು
ಇವನನ್ನಿರಿಯುವದಿಲ್ಲ. ಅದರೆ ಜಾಳಿನಿಗಳು ಇವನನ್ನು ಅರಿಯುವರು. ೧೦

ಇದೇ ವಾಗ್ವದಿಂದ ಯತ್ತಿಸುತ್ತಿರಲಾಗಿ ಯೋಗಿಗಳು ಈ ಆತ್ಮ
ನಲ್ಲಿರುವವನನ್ನು ಕಾಣುವರು. ಆದರೆ ಮನಃಸಂಯಮವಿಲ್ಲದ ಬುದ್ಧಿಗೇಡಿ
ಗಳು ಯತ್ತಿಸಿದರೂ ಅವನನ್ನು ಕಾಣಿರು. ೧೧

ಆಪಿಲ ಜಗವನ್ನು ಬೇಕಿಗುವ ಸೂರ್ಯನಲ್ಲಿದ್ದ ತೇಜವೂ ಚಂದ್ರ
ಅಗ್ನಿಗಳಲ್ಲಿದ್ದ ತೇಜವೂ ನನ್ನದೇ ಎಂದು ತಿಳಿ. ೧೨

ಗಾಮಾವಿಕ್ಯ ಚ ಭೂತಾನಿ ಧಾರಯಾಮ್ಯಹಮೋಜಸಾ ।

ಪುಷ್ಟಾಮಿ ಚೌಷಧಿಃ ಸವಾರ್ಥಃ ಸೋಮೋಽಭೂತಾಪ್ತಿಕ್ತಃ॥೧೫॥
ಅಹಂ ನೈಶಾಂಕಾನಂದೋಽಭೂತಾಪ್ತಿನಾಂ ದೇಹಮಾಶ್ರಿತಃ ।

ಪಲಾಣಾನಸಮಾಯುಕ್ತಃ ಪಚಾಮ್ಯನ್ನಂ ಜತುವಿಧಂ ॥೧೬॥

ಸರ್ವಸ್ಯ ಚಾರಂ ಹೃದಿ ಸಸ್ಯವಿಷ್ಮೇಷ್ಯೇ ।

ಮತ್ತಃ ಸ್ತೋತಿಜಾಂತನಮಂಪೋಹನಂ ಚ ॥

ವೇದ್ಯಾಕ್ಷಣ ಸವ್ಯೇರಹಮೇವ ವೇದಾಷ್ಟೇ ।

ವೇದಾಂತಕ್ಷಯೈದವಿದೇವ ಜಾರಂ ॥೧೭॥

ದಾಪಿವರ್ಕೌ ಪುರುಷೌ ಲೋಕೇ ಕ್ಷೇರಶ್ವಾಪ್ತರ ಏವ ಚ ।

ಕ್ಷೇರಃ ಸವಾರ್ಥಃ ಭೂತಾನಿ ಶಾಂತಿಸ್ಥೋಽಕ್ಷರ ಉಚ್ಯತೇ ॥೧೮॥

ಉತ್ತಮಃ ಪುರುಷಸ್ತ್ವಾಷಃ ಪರಮಾತ್ಮೇತ್ಯುದಾಹೃತಃ ।

ಯೋಽಲೋಕತ್ರಯಮಾವಿಕ್ಯಾಭಿಭಕ್ತಾವ್ಯಯಂ ತತ್ವರ್ಥಃ ॥೧೯॥

ಸ್ತುತಿವಿಯಲ್ಲಿ ಪ್ರವೇಶಮಾಡಿ ನಾನು ನನ್ಯ ತೇಜದಿಂದ ಭೂತಗಳಿಗೆ
ಅಧಾರನಾಗುವೆನು. ರಸಪ್ರಾಣ ಚಂದ್ರನಾಗಿ ಎಲ್ಲ ವನಪ್ತತಿಗಳನ್ನ
ನಾನೇ ಶೋಷಿಸುವೆನು. ॥೨೦॥

ನಾನು ಷ್ವಾಸನರ ಅಗ್ನಿಯಾಗಿ ಪಲಾಣಿಗಳ ದೇಹದಲ್ಲಿದ್ದ ಪಲಾಣ
ಅವಾನವಾಯಾಗಳನ್ನಾಡಗೂಡಿ ನಾಲ್ಕು ಬಗೆಯ ಅನ್ಯವನ್ನು ಪಚನ
ಮಾಡುವೆನು. ॥೨೧॥

ಎಲ್ಲರ ಅಂತಃಕರಣದಲ್ಲಿ ನಾನು ಇರುವೆನು. ಸ್ತುತಿ, ಜ್ಞಾನ,
ವಿಸ್ತುರಣಗಳು ನನ್ಯಂದಲೇ ಉಂಟಾಗುವವು. ಸರ್ವ ವೇದಗಳ ಜ್ಞೀಯ
ತತ್ವವು ನಾನೇ. ವೇದಾಂತಕಾರನೂ ನಾನೇ ವೇದಜ್ಞಾನೂ ನಾನೇ. ॥೨೨॥

ಈ ಲೋಕದಲ್ಲಿ ಕ್ಷರ ಹಾಗೂ ಅಕ್ಷರ ಎಂಬ ಪುರುಷರು ಇರುವರು.
ಕ್ಷರನೆಂದರೆ ಎಲ್ಲ ಭೂತಗಳು. ಅಕ್ಷರವೆಂದರೆ ಎಲ್ಲದರ ಮೂಲಕ್ಕೆ ಇರುವ
ತತ್ವವು. ॥೨೩॥

ಆದರೆ ಉತ್ತಮ ಪುರುಷನು ಇವುಗಳಿಗೂ ಬೇರೆ. ಅವನಿಗೆ ಪರ
ಮಾತ್ಮನೆನ್ನುವರು. ಅವನು ಆವ್ಯಾಯನು, ಈತನು. ಲೋಕಗಳನ್ನು
ವ್ಯಾಪಿಸಿ ಅವುಗಳನ್ನು ಅವನು ಶೋಷಿಸುವೆನು. ॥೨೪॥

ಯುಸ್ತಾತ್ ಕ್ವರಮುತ್ತೀತೋಽಹಮವುಕ್ವರಾದಪಿ ಚೋತ್ತಮಃ |
 ಅತೋಽಸ್ಮಿ ಲೋಕೇ ವೇದೇ ಜ ಪ್ರಾಧಿತಃ ಪ್ರರುಷೋತ್ತಮಃ ||೧೭||
 ಯೋ ಮಾನೇವನು ಸಂಮಾಧೋ ಜಾನಾತಿ ಪ್ರರುಷೋತ್ತಮಂ |
 ಸ ಸರ್ವವಿಧ್ಯಜತಿ ಮಾಂ ಸರ್ವಭಾವೇನ ಭಾರತ || ೧೮ ||
 ಇತಿ ಗುಹ್ಯತಮಂ ಶಾಸ್ತ್ರಮಿದಮುಕ್ತಂ ಮಯಾನಘಃ |
 ವಿಶೇಷದಾಷಟ್ ಬುದ್ಧಿಮಾನಾಷಿಷ್ಠಿತಕ್ವಶಿಭಾರತ || ೧೯ ||

ಇತಿ ಶ್ರೀಮದ್ಗವದ್ಗೀತಾಯಾಂ ಪ್ರರುಷೋತ್ತಮಯೋಗೋನಾಮ
 ಪಂಚದಶೀಳಾಧ್ಯಾಯ:

ಕ್ವರದ ಆಚೆಗೂ ಆಕ್ರಮಕ್ಕೊಂತ ಉತ್ತಮನೂ ಇರುವದರಿಂದ
 ತೋರುತ್ತದಲ್ಲಿ ಹಾಗೂ ವೇದಗೀಳಲ್ಲಿ ಅವನು ಪ್ರರುಷೋತ್ತಮನೆಂದು ಪ್ರಸಿ
 ದ್ಧಿಸು. ||೨೦||

ಯಾವ ಜ್ಞಾನಿಯು ಪ್ರರುಷೋತ್ತಮನಾದ ನನ್ನನ್ನಿರಿಯಾವನೋ
 ಅವನು ಸರ್ವಜ್ಞನಾಗಿ ನನ್ನನ್ನ ಸಮಗ್ರಭಾವದಿಂದ ಭಜಿಸುವನು. ||೨೧||

ಅಜ್ಞಾನನೇ, ಹೀಗೆ ಅಶ್ವಂತ ಗೂಡಾವಾದ ಈ ಶಾಸ್ತ್ರವನ್ನು ನಿನಗೆ
 ಹೇಳುವೆನು. ಇದನ್ನಿರತು ಬುಧಿವಂತನು ಕೃತಕೃತ್ಯನಾಗುವನು. ||೨೨||

ಇತಿ ಶ್ರೀಮದ್ಗವದ್ಗೀತೆಯ ಸುಲಭ, ಸರಲ ಕನ್ನಡ ಭಾಷಾಂಶರದ
 ಗಣ ನೆಯ ಅಧ್ಯಾತ್ಮವು ಸಮಾಪ್ತವು.

ಹದಿನಾರನೆಯ ಅಧ್ಯಾಯವು.

ಶಿಭಗನಾನುವಾಚ—

ಅಭಯಂ ಸತ್ಯಸಂಶುದ್ಧಿಜಾರ್ಥನಯೋಗವ್ಯವಸ್ಥಿತಿಃ ।
ದಾನಂ ದವುಶ್ಚ ಯಜ್ಞಶ್ಚ ಸ್ವಾಧಾರ್ಥಯಸ್ತಪ ಅರ್ಥವಂ ॥೧॥

ಅಹಿಂಸಾ ಸತ್ಯವುಕೇಲ್ರೀಧಸ್ತ್ರಾಗಃ ಶಾಂತಿರಪ್ಯೈಶುನಂ |
ದಯಾ ಭೂತೇಷ್ವಲೋಲಪ್ರತ್ಯಂ ವಾರ್ಥವಂ ಪ್ರೀರಚಾಪಲಂ ॥೨॥

ತೇಜಃ ಕ್ಷಮಾ ಧೃತಿಃ ಶೌಚಮದ್ವೋಹೋ ನಾತಿಮಾನಿತಾ |
ಭವಂತಿ ಸಂಪದಂ ಸ್ವೇವಿಮಭಿಜಾತಸ್ಮಿ ಭಾರತे ॥೩॥

ದಂಭೋ ದಪೋರ್ಥಭಿಮಾನಶ್ಚ ಕೇಲ್ರೀಧಃ ಪಾರುಷ್ಯಮೇವ ಚ |
ಅಜ್ಞಾನಂ ಜಾಭಿಜಾತಸ್ಮಿ ಪಾರ್ಥ ಸಂಪದಮಾಸುರೀಂ ॥೪॥

ಕೃಷ್ಣನು ಅಂದದ್ವ— ಅಭಯ, ಶುಧಿವೃತ್ತಿ, ಜ್ಞಾನ, ಹಾಗೂ ಕರ್ಮಯೋಗವಾಗಿಗಳ ಯೋಗ್ಯವಸ್ಥೆ, ದಾನ, ಇಂದ್ರಿಯದಮನ, ಯಜ್ಞ, ಪೇದಾಧ್ಯಯನ, ತಪ, ಸರಲತೆ, ८

ಅಹಿಂಸೆ, ಸತ್ಯ, ಅಸ್ತೀಯ, ಸಿಂಹಿ ಬಾರದಿರೋಣ, ತ್ಯಾಗ, ಶಾಂತಿ, ಉದಾರಚಿದ್ಧಿ, ಭೂತದಯಿ, ಅನಾಸಕ್ತಿ, ಮೃದುತ್ವ, ಲಕ್ಷ್ಮಿ, ಸ್ವರತೆ, ९

ತೇಜ, ಕ್ಷಮೆ, ಧೈಯ, ಪಾವಿತ್ರ್ಯ, ದೈತ್ಯಾಹಮಾಡದಿರೋಣ, ಗರ್ವವಿಲ್ಲದಿರೋಣ, ಹೇ ಅರ್ಜುನಾ, ಇವು ದೈವಿ ಸಂಪತ್ತಿಯುಕ್ತಾಗಿ ಹುಟ್ಟಿದವನ ಗುಣಗಳು. १०

ಪಾರಾರ್ಥ ದಂಭ, ಗರ್ವ, ಅಭಿಮಾನ, ಕರ್ತೋರತೆ, ಸಿಂಹಿ, ಅಜ್ಞಾನ, ಇವು ಆಸುರೀ ಸಂಪತ್ತಿಯಿಂದ ಯುಕ್ತಾಗಿ ಹುಟ್ಟಿದವನ ಗುಣಗಳು. ११

ದೈವೀ ಸಂಪದ್ವಿನೋಕ್ಷಾಯ ನಿಬಂಧಾಯಾ ಸುರೀ ಮತ್ತಾ ।
ಮಾ ಶುಜಃ ಸಂಪದಂ ದೈವೀನುಭಿಜಾತೋಽಸಿ ಪಾಂಡವ ॥ ೫ ॥
ದ್ವಾ ಭೂತಸಗೌ ಲೋಕೇಽಸಿತ್ವನೈವ ಅಸುರ ಏನ ಚ ।
ದೈವೋ ವಿಸ್ತರಳಃ ಪ್ರೋತ್ ಆಸುರಂ ಪಾಧ್ರ ನೇ ಶುಣಾ ॥ ೬ ॥
ಪ್ರವೃತ್ತಿಂ ಚ ನಿವೃತ್ತಿಂ ಚ ಜನಾ ನ ವಿದುರಾಸುರಾಃ ।
ನ ಶೋಚಂ ನಾಪಿ ಭಾಜಾರೋ ನ ಸತ್ಯಂ ತೇಷು ವಿದ್ಯತೇ ॥ ೭ ॥
ಅಸತ್ಯಮಪ್ರತಿಷ್ಠಂ ತೇ ಜಗದಾಹುರನೀಶ್ವರಂ ।
ಅಪರಸ್ಪರಸಂಭೂತಂ ಕಮನ್ಯತಾಮಂಜ್ಞತುಕಂ ॥ ೮ ॥
ವಿತಾಂ ದ್ವಾಷ್ಟಿನಂಷ್ಟಭ್ಯ ನಷ್ಟಾತ್ಮಾ ನೋಽಲ್ಪಬುದ್ಧಯಃ ।
ಪ್ರಭವಂತ್ಯಗ್ರಹಕವಾರಣಃ ಕ್ಷಯಾಯ ಜಗತೋಽಹಿತಾಃ ॥ ೯ ॥

ದೈವೀ ಸಂಪತ್ತು ವೋಽಕ್ಷದಾಯಿಯು, ಅಸುರೀ ಸಂಪತ್ತು ಬಂಧನ ಕಾರಿಯು. ಪಾಧ್ರಾರ, ನಿರ್ನಾ ಲೋಕ ಮಾಡಬೇಡ. ನಿರ್ನಾ ದೈವೀ ಸಂಪತ್ತಿನಿಂದ ಯಾಕ್ತನಾಗಿ ಹುಟ್ಟಿದ್ದು.

ಈ ಲೋಕದಲ್ಲಿ ದೈವೀ ಮತ್ತು ಅಸುರೀ ಎಂಬ ಎರಡು ಬಗೆಯ ಪ್ರಾಣಿಗಳು ಹುಟ್ಟಿವಣು. ದೈವೀ ಸಂಪತ್ತಿನ ವರ್ಣನೆಯು ವಿಸ್ತಾರ ದಿಂದಾಯಿತು. ಇನ್ನು ಅಸುರೀ ಸಂಪತ್ತಿನ ವರ್ಣನೆಯನ್ನು ಕೇಳು.

ಒಳಿತು ಮತ್ತು ಕೆಡಕು ಪ್ರವೃತ್ತಿನಿವೃತ್ತಿಗಳು ಅಸುರ ಜನರಿಗೆ ತಿಳಿಯಾದಿಲ್ಲ; ಅವರಲ್ಲಿ ಪಾವಿತ್ರ್ಯ, ಒಳ್ಳೆ ಅಚಾರ, ಸತ್ಯ ಈ ಗುಣಗಳಿರುವ ದಿಲ್ಲಿ.

ಈ ಜಗವು ಅಸತ್ಯವೂ, ಅತ್ಯರಹಿತವೂ, ಪರಸ್ಪರ ಸಂಬಂಧ ವಿಲ್ಲದೇ ಹುಟ್ಟಿದ್ದೂ ಇರುವದು; ಕಾಮಪೂತಿಯ ಹೊತ್ತು ಈ ಸೃಷ್ಟಿಯ ಹೇತುವು ಮತ್ತೇನಿರಬಹುದು ಎಂದು ಅವರು ಕೇಳುವರು. ಆ

ಈ ತರದ ಮತಗಳುಳ್ಳವರಾದ ಅಲ್ಪಬುದ್ಧಿಯ ಈ ನವ್ಯಾತ್ಮರು ಹಾಗೂ ಕೂರಕಮರ್ ಮಾಡುವ ದುಷ್ಪರು ಈ ಲೋಕದ ನಾಶಾಧರ ವಾಗಿ ಹುಟ್ಟಿವರು.

ಕಾಮವಾತ್ರಿತ್ವ ದುಷ್ಪೂರಂ ದಂಭವಾನಮದಾನ್ವಿತಾಃ ।
 ಮೋಹಾದ್ಯಾಹಿತ್ವಾಸದ್ಯಾರಹಾಸ್ತವರ್ತ್ರೋಽತ್ತಂಚಿವ್ರತಾಃ ॥೧೦॥
 ಜಿಂತಾಮಂಪರಿಮೇಯಾಂ ಚ ಪ್ರಲಯಾಂತಾಮುಪಾತ್ರಿತಾಃ ।
 ಕಾಮೋಪಭೋಗಪರಮಾ ಏತಾವದಿತಿ ನಿತ್ಯಿತಾಃ ॥ ೧೧ ॥
 ಅಶಾಪಾಶಶೈಭಿಂಬದಾಃ ಕಾಮಕೈರ್ಥಪರಾಯಣಾಃ ।
 ಈಹಂತೇಕಾಮಭೋಗಾಧ್ಯಮನಾಷ್ಯಯೇನಾಧ್ಯಸಂಚಯಾನ್ ॥ ೧೨ ॥

ಇದಮದ್ವ ಮಯಾ ಲಭ್ಯಾನಿಮಂ ಸಾಪ್ಯೇ ಮನೋರಧಂ ।
 ಇದಮಸ್ತಿದಮಪಿ ಮೇಭವಿಷ್ಯತಿ ಪುನರ್ಧಸಂ ॥ ೧೩ ॥
 ಅಸೌ ಮಯಾ ಹತಃ ಶತ್ರುಹನಿಷ್ಯೇ ಚಾಪರಾನಪಿ ।
 ಈಶ್ವರೋಹಮಹಂ ಭೋಗೀ ಸಿದೋಽಹಂ ಬಲವಾನ್ವಿತೀ ॥೧೪॥

ಎಂದೂ ಶ್ವಪ್ತವಾಗದ ಕಾಮವನಾಷ್ಯಶ್ರಯಿಸಿ ದಂಭ, ಗರ್ವ, ಮದ
 ಗಳಿಂದ ತುಂಬಿ ಮೋಹದಿಂದ ತಪ್ಯಾಗ್ರಹಿಕೆಗಳನ್ನು ವಾಡಿಕೊಂಡು ಅಪ
 ವಿತ್ರ ಕಾರ್ಯಗಳಲ್ಲಿ ಇವರು ತೊಡಗುತ್ತಾರೆ. ೧೦

ಇವರು ಕೊನೆಯ ವರೆಗೆ ಅಪಾರ ಚಿಂತೆಯಲ್ಲಿ ಮುಖಿಗಿರುತ್ತಾರೆ.
 ಈ ಕಾಮೋಪಭೋಗಗಳೇ ಎಲ್ಲಕ್ಕೂ ಹೆಚ್ಚಿನವೆಂದು ಅವರ ಮನವರಿಕೆ
 ಇರುವದು. ೧೧

ನೂರಾರು ಆಶಾಪಾಶಗಳಿಂದ ಬಧಿರಾದ, ಕಾಮ-ಕೈರ್ಥಿಗಳಿಂದ
 ಯುಕ್ತಿರಾದ ಇವರು, ಕಾಮಭೋಗಗಳ ಸಲುವಾಗಿ ಅನ್ಯಾಯದಿಂದ ಧನ
 ವನ್ನು ಸಂಚಯಿಸಲಿಟ್ಟಿಸುವರು. ೧೨

ಇದು ನನಗೆ ಈ ದಿನ ದೊರೆಯಿತು, ಈ ಮನೋರಧವು ಮುಂದೆ
 ಪೂರ್ಣವಾಗುವದು, ನನ್ನ ಬಳಗೆ ಇಷ್ಟ್ಯಾಧನವಿರುವದು, ಆಕೋ ಆ ಧನ
 ವಾದರೂ ನನಗೆ ದೊರೆಯಿವದು, ೧೩

ಆ ಶತ್ರುವು ನನ್ನಿಂದ ಹತನಾದನು; ಮಿಕ್ಕವರನಾಷ್ಯದರೂ ಕೊಲ್ಲಿ
 ವೆನು; ನಾನು ಈಶ್ವರನು, ಭೋಗಿಯು, ಸಿಧನು, ನಾನು ಬಲವಂತನು,
 ಸುಖಿಯು, ೧೪

ಅಧ್ಯೋತ್ ಭಿಜನವಾನಸ್ಮಿ ಕೋತನ್ಸೋತ್ಸ್ವಿ ಸದೃಶೋ ಮಯಾ |
ಯುಷ್ಟೇ ದಾಸ್ಯಮಿ ಹೋದಿಷ್ಯ ಇತ್ಯಜ್ಞಾನವಿನೋಹಿತಾಃ ॥ ೧೫ ॥

ಅನೇಕಚಿತ್ತವಿಭೂತಂತಾ ಹೋಹಜಾಲಸಮಾವ್ಯತಾಃ |
ಪ್ರಸಕ್ತಾ ಕಾಮಭೋಗೇಷು ಪತಂತಿ ನರಕೋಶುಚೌ ॥ ೧೬ ॥

ಅತ್ಯಸಂಭಾವಿತಾಃ ಸ್ತಬ್ಧಾ ಘನಮಾನಮಾದಾಸ್ಮಿತಾಃ |
ಯುಜಂತೇ ನಾಮಯಜ್ಞಾಸ್ತೇ ದಂಭೇನಾವಿಧಿಪೂರ್ವಕಂ ॥ ೧೭ ॥

ಅಹಂಕಾರಂ ಬಲಂ ದರ್ಪಂ ಕಾಮುಂ ಕೊರ್ಮಧಂ ಚ ಸಂತ್ರಿತಾಃ |
ಮಾಮಾತ್ಮಪರದೇಹೇಷು ಪ್ರದ್ವಿಷಂತೋತ್ಭ್ಯಸೂಂತುಕಾಃ ॥ ೧೮ ॥

ತಾನಹಂ ದ್ವಿಷತಃ ಕ್ಲೂರಾಸ್ಯಂ ಸಾರೇಷು ನರಾಧಮಾನಾ |
ಕ್ಷಿಪಾಮೃಜಸ್ತುಮುಶುಭಾನಾಸುರೀಷ್ಯೇವ ಯೋನಿಪು ॥ ೧೯ ॥

ನಾನು ಸೀವಂತನು, ಕುಲವಂತನು, ನನ್ನಂತೆ ಮತ್ತೊಂದಿರುವರು,
ನಾನು ಯಜ್ಞ ಮಾಡುವೆನು, ದಾನ ಕೊಡುವೆನು, ಆಸಂದಿಸುವೆನು ಎಂದು
ಅಜ್ಞಾನದಿಂದ ಅವರು ಹೋಹಿತರಾಗಿರುವರು. ೧೫

ಚಿತ್ತಜಾಂಚಲ್ಯಾದಿಂದ ಭ್ರಮಿಷ್ಯರಾದ, ಹೋಹದಲ್ಲಿ ತೊಡಗಿದ,
ಕಾಮಭೋಗಗಳಲ್ಲಿ ಅತ್ಯಂತ ಆಸಕ್ತರಾದ ಇವರು ಅಪವಿತ್ರವಾದ ನರಕ
ದಲ್ಲಿ ಬೀಳುವರು. ೧೬

ಅತ್ಯಪ್ರಶಂಸೆ ಮಾಡುವ, ಧನ-ಮಾನ-ಮದಗಳಿಂದ ಯುಕ್ತರಾದ,
ಶೈಕ್ಷಿದು ನಡೆಯುವ, ಈ ಅಸುರರು ದಂಭದಿಂದ ಕೇವಲ ಹೆಸರಿಗೆ ಮಾತ್ರ
ವಿಧಿವಿರುದ್ಧವಾಗಿ ಯಜ್ಞಗಳನ್ನು ವಾಡುವರು. ೧೭

ಅಹಂಕಾರ, ಬಲ, ಗರ್ವ, ಕಾಮ, ಕೊರ್ಮಧ ಇವುಗಳನ್ನಾಶಯಿ
ಸುವ ಈ ನಿಂದಕರು ತಪ್ಪು ಹಾಗೂ ಪರರ ದೇಹಗಳಲ್ಲಿರುವ ನನ್ನನ್ನು
ದ್ವೇಷಿಸುವರು. ೧೮

ನನ್ನನ್ನ ದ್ವೇಷಿಸುವ ಈ ಅಮಂಗಲ ಕ್ಲೂರ ನರಾಧಮರನ್ನು ನಾನು
ಪುನಃ ಈ ಸಂಸಾರದಲ್ಲಿಯ ಆಸುರೀ ಯೋನಿಗಳಲ್ಲಿ ಹುಟ್ಟಿಸುವೆನು. ೧೯

అసురీం యోనివాపన్నా మూడూ జన్మని జన్మని ।
 వామపుష్టివ కౌంతేయ తలోయాంత్యదవాంగతిం॥౭౦॥
 త్రివిధం నరచస్యేదం ద్వారం నాలనవాత్మనః ।
 కావుః కోర్ధస్తథా లోభస్తస్తాదేతత్తయం త్యజేత్ ॥౭౧॥
 ఏకైవివుక్తః కౌంతేయ తనోదాప్రస్తిభినఫరః ।
 ఆజరత్వాత్మనః శ్రీయస్తతోయాతి పరాం గతిం ॥ ౭౨ ॥
 యః శాస్త్రవిధివుక్తేష్ట వత్సతే కావుకారతః ।
 న స సిద్ధిమవాప్నేతి న సుబం న పరాం గతిం ॥ ౭౩ ॥
 తస్యాజ్ఞాస్తుం ప్రమాణం తే కాయాకాయేవ్యవస్థితా ।
 జ్ఞాతాప్రశాస్తుం శాస్త్రవిధానోక్తం కమఫ కతుఫమిహాకఫసి ॥ ౭౪ ॥
 ఇతి శ్రీమద్భగవద్గీతాయాం ద్వాసురసంపద్భూగయోగో నామ
 షోడశోధ్యాయ:

ಆಸುರಿ ಯೋನಿಯಲ್ಲಿ ಹುಟ್ಟಿದ ಈ ಮೂರೆರು ಜನ್ಮಜನ್ಮಾಂತರ
ಗಳಲ್ಲಿಯೂ ನನ್ನನ್ನ ಕಾಣದೇ ಅಲ್ಲಿಂದ ಅಧಮಗತಿಗೆ ಹೋಗುವರು. ೪೦
ಕಾಮ, ಕ್ಷೋಧ, ಲೋಭ ಇವು ಸರಕದ ಮೂರು ಬಾಗಿಲುಗಳು;
ಅವು ಅತ್ಯಫಾತಕವಿರುವವು. ಅದುದರಿಂದ ಆ ಮೂರಸ್ಸು ಬಿಟ್ಟು
ಬಿಡಬೇಕು. ೪೧
ಅಚ್ಚಿನಾ, ತಮೋಲೋಕಕ್ಕೆ ಬಯಸ್ಯವ ಈ ಮೂರರಿಂದ ಮುಕ್ತ
ನಾಗಿ ಮನುಷ್ಯನು ತನಗೆ ಕಲಾಂಕಾರಿಯಾದುದನ್ನೇ ಅಚರಿಸಿದರೆ ಪರಮ
ಗತಿಯನ್ನು ಸಂಪಾದಿಸುವನು. ೪೨

ಯಾವನು ಶಾಸ್ತ್ರವಿಧಿಯನ್ನು ಬೆಳ್ಟು ಕಾಮಮೂಲಕ ವರ್ತಿಸುವನೋ ಅವನಿಗೆ ಸಿದ್ಧಿಯೂ ಅಗದು, ಸುಖವೂ ದೊರಕದು, ಪರಮ ಗತಿಯೂ ಪ್ರಾಪ್ತವಾಗದು. ೨೫

ఆదుదరింద ఆజుఁనా, కాయఁ ఆకాయఁగళన్ను నిచ్చ యిసువ దరల్లి శాస్త్రవేరు ప్రమాణవు. శాస్త్రవస్తురితుకొండు నీను ఏది విషిక కముగళన్ను మాడువదేరు యోగ్యవు. ౭౪

ಇತಿ ಶ್ರೀಮದ್ಭಗವತ್ ಶಿಲ್ಪ ಸುಲಭ, ಸರಲ ಕಣ್ಣದ ಭಾವಾಂಶರದ
ಗಡೆ ನೀಯ ಅಧ್ಯಾತ್ಮಯವು ಸಮಾಧ್ಯವು.

ಹದಿನೇಳನೆಯ ಅಧ್ಯಾಯವು.

ಅರ್ಚನೆ ಉವಾಚ—

ಯೇ ಶಾಸ್ತ್ರವಿಧಿಮುತ್ಪು ಜ್ಯೇ ಯಜಂತೇ ಶ್ರದ್ಧಯಾಸ್ವಿತಾಃ ।
ತೇಷಾಂ ನಿಷ್ಠಾ ತು ಕಾ ಕೃಷ್ಣ ಸತ್ಯವಾಹೋ ರಜಸ್ತನುಃ ॥ ೧ ॥

ಶ್ರೀಭಗವಾನುವಾಚ—

ತುವಿಧಾ ಭವತಿ ಶ್ರದ್ಧಾ ದೇಹಿನಾಂ ಸಾ ಸ್ವಭಾವಜಾ ।
ಸಾತ್ಮ್ವಿಕೀ ರಾಜಸೀ ಚೈವ ತಾಮಸೀ ಚೇತಿ ತಾಂ ಶೃಣು ॥ ೨ ॥
ಸತ್ಯನುರೂಪಾ ಸರ್ವಸ್ಯ ಶ್ರದ್ಧಾ ಭವತಿ ಭಾರತ |
ಶ್ರದ್ಧಾಮಯೋರುಂ ಪುರುಷೋಯೋಯಚ್ಛರಧ್ಧಃ ಸ ಏವ ಸಃಾಶಿ॥
ಯಜಂತೇ ಸಾತ್ಮ್ವಿ ಕಾ ದೇವಾಸ್ಯಕ್ಷರಕ್ಷಾಂಸಿ ರಾಜಸಾಃ ।
ಸೈತಾನೂತಗಣಾಂಶಾಸ್ಯೇ ಯಜಂತೇ ತಾಮಸಾ ಜನಾಃ ॥ ೩ ॥

ಅರ್ಚನೆನು ಅಂದದ್ದು— ಕೃಪಾಲು, ಅಜ್ಞಾನಮೂಲಕ ಶಾಸ್ತ್ರವಿಧಿಯುಕ್ತ ಮಾಡಿದ್ದರೂ ಶಿಧಿಯಿಂದ ಯಾರು ಯಜ್ಞಗಳನ್ನು ಮಾಡುವರೋ ಅವರ ನಿಷ್ಟೇಯು ಸಾತ್ಮ್ವಿಕವೋ ರಾಜಸವೋ ತಾಮಸವೋ? १

ಕೃಷ್ಣನು ಅಂದದ್ದು— ಪ್ರಾಣಿಗಳಲ್ಲಿ ಸಾಪ್ತಭಾವಿಕವಾದ ಶ್ರದ್ಧೆಯು ಸಾತ್ಮ್ವಿಕ, ರಾಜಸಿಕ, ತಾಮಸಿಕ ಎಂದು ಮೂರು ವಿಧವು. ಅದು ಹೇಗೆ ಬುದನ್ನು ಕೇಳು. २

ಅರ್ಚನೆನೇರೆ, ಎಲ್ಲರ ಶ್ರದ್ಧೆಯು ಅವರವರ ಸ್ವಭಾವದಂತೆ ಇರುವದು. ಮನುಷ್ಯನು ಶ್ರದ್ಧಾಮಯನು. ಯಾವನ ಶ್ರದ್ಧೆಯು ಹೇಗೋರುಗಾಗೆಯೇ ಅವನು ಇರುವನು. ३

ಸಾತ್ಮ್ವಿಕರು ದೇವತೆಗಳನ್ನು, ರಾಜಸರು ಯಕ್ಷರಾಕ್ಷಸರನ್ನು, ತಾಮಸರು ಭೂತಪ್ರೇತಗಳನ್ನು ಪೂಜಿಸುವರು. ४

ಅಶಾಸ್ತ್ರವಿಹಿತಂ ಫೋರಂ ತಪ್ಯಂತೇ ಯೇ ತಪ್ಯೋ ಜನಾಃ ।
ದಂಭಾಹಂಕಾರಸಂಯುಕ್ತಾಃ ಕಾಮರಾಗಬಲಾನ್ವಿತಾಃ ॥ ೪ ॥

ಕರ್ಣಯಂತಃ ಶರೀರಸ್ಥಂ ಭೂತಗ್ರಾಮವನುಚೀತಸಃ ।
ಮಾಂ ಚೈವಾಂತಃಶರೀರಸ್ಥಂ ತಾನ್ವಿದಾಧ್ಯಂ ಸುರನಿಶ್ಚಯಾನ್ ॥ ೫ ॥

ಅಹಾರಸ್ಯೋಪಿ ಸರ್ವಸ್ಯ ತ್ರಿವಿಧೋ ಭವತಿ ಪ್ರಿಯಃ ।
ಯಜ್ಞಸ್ತಪಸ್ತಧಾ ದಾಸಂ ತೇಷಾಂ ಭೇದವಿನಂತು ಶ್ರಣು ॥ ೬ ॥

ಆಯುಃಸತ್ಯಬಲಾರೋಗ್ಯಸುಖಸ್ಯೋತಿವಿವರ್ಧನಾಃ ।
ರಸ್ಯಾಃ ಸ್ವಿಗಾಧಾಃ ಸ್ಥಿರಾ ಹೃದಾತ್ಮಾ ಅಹಾರಾಃ ಸಾತ್ಮ್ವಕಪ್ರಿಯಾಃ ॥ ೭ ॥

ಕಟ್ಟಿನ್ನಲವಣಾತ್ಮಾಷ್ಟಾಂತ್ರೀಕ್ಷಣೆಂದ್ರೋಹಿತಾಃ ।
ಅಹಾರಾ ರಾಜಸಸ್ಯೋಷಾಃ ದುಃಖಶೋಕಾಮಯುಪ್ರದಾಃ ॥ ೮ ॥

ದಂಭ ಮತ್ತು ಅಹಂಕಾರಗಳಿಂದ ಯುಕ್ತ ರಾಗಿ ಕಾಮನೆ ಹಾಗೂ
ಅಸ್ತ್ರಿಗಳ ಬಲದಿಂದ ಶಾಸ್ತ್ರವಿರುದ್ಧವಾದ ಫೋರ ತಪವನ್ನಾಚರಿಸುವ ಇ
ಹಾಗೂ ಶರೀರದಲ್ಲಿಯ ಪಂಚಮಹಾಭೂತಗಳ ಸಂಘವನ್ನಲ್ಲಿದೆ
ಶರೀರಾಂತರದಲ್ಲಿರುವ ನನ್ನನ್ನ ಸಹ ವ್ಯಾಖ್ಯೆ ಪಡಿಸುವ ಅವಿವೇಕಿಗಳು
ಅಸುರರೆಂದು ತಿಳಿ. ೬

ಬೀರೆ ಬೀರೆ ಜನರಿಗೆ ಪ್ರಿಯವಿದ್ದ ಅಹಾರವಾದದೂ ಮೂರು ಪ್ರಕಾ
ರದ್ದಿರುವದು. ಯಜ್ಞ-ಧಾಸ-ತಪಗಳಲ್ಲಿದರೂ ಹೀಗೆ ಮೂರು ಪ್ರಕಾರ
ಗೇರುವವು. ಈ ಭೇದಗಳನ್ನು ಕೇಳು. ೭

ಆಯುಷ್ಯ, ಸತ್ಯ, ಬಲ, ಅರೋಗ್ಯ, ಸುಖ, ಪ್ರೀತಿ ಇವುಗಳನ್ನು
ಹೊಚ್ಚಿಸುವ ರಸಯಾತ್ಮ, ಸ್ವೇಹಯುಕ್ತ, ಶರೀರದಲ್ಲಿ ಸ್ಥಿರವಿದ್ದ ಸಂತೋಃ
ಷವನ್ನಂತೆ ಮಾಡುವ ಅಹಾರವು ಸಾತ್ಮ್ವಕರಿಗೆ ಪ್ರಿಯವಾದುದು. ೮

ದುಃಖ, ಶೋಕ, ರೋಗಗಳನ್ನು ಹುಟ್ಟಿಸುವ, ಕಾರ, ಹುಳಿ, ಉಪ್ಪನ್ನ,
ಅತಿ ಉಷ್ಣ, ರುದ್ದ, ಹೊಟ್ಟೆಯಲ್ಲಿ ಬೆಂಕಿ ಬೀಳುವಂತಹ ಅಹಾರಗಳು
ರಾಜಸಾಗೆ ಇಷ್ಟವಾದವುಗಳು. ೯

ಯಾತರ್ಯಾವುಂ ಗತರಸಂ ಪೂತಿ ಪರ್ಯಾರಣಿತಂ ಚ ಯತ್ |
 ಉಚ್ಛಿಷ್ಟವುಪಿ ಇಂದ್ರಾಂಧ್ರಂ ಭೋಜನಂ ತಾಮಸಪ್ರಯಂ || ೧೦ ||
 ಅಫಲಾಕಾಂಕ್ಷಿಭಿಯರ್ಜಿಶ್ಲೋ ವಿಧಿದೃಷ್ಟಿ ಯ ಇಷ್ಟತೇ |
 ಯಷ್ಟಷ್ಟಾನೇನೇತಿ ವುನಿ ಸವಾಧಾಯ ಸ ಸಾತ್ಪ್ರಕಃ || ೧೧ ||
 ಅಭಿಸಂಧಾಯ ತು ಫಲಂ ದಂಭಾಧರವುಪಿ ಜೈವ ಯತ್ |
 ಇಷ್ಟತೇ ಭರತಶ್ರೀಷ್ಟ ತಂ ಯಷ್ಟಂ ವಿಧಿ ರಾಜಸಂ || ೧೨ ||
 ವಿಧಿಹೀನಮಸ್ತಾನ್ಯಂ ಮಂತ್ರಹೀನಮದಕ್ಷಿಣಂ |
 ಶ್ರದ್ಧಾವಿರಂತಂ ಯಷ್ಟಂ ತಾಮಸಂ ಪರಿಚಕ್ಷತೇ || ೧೩ ||
 ದೇವದ್ವಿಜಗುರುಪಾಜ್ಞಾ ಪೂಜನಂ ಶೌಚವಾಚವಂ |
 ಬ್ರಹ್ಮಚರ್ಯಾನುಹಿಂಸಾ ಚ ಶಾರೀರಂ ತಪ ಉಷ್ಟತೇ || ೧೪ ||
 ಅನುದ್ವೀಗಕರಂ ವಾಕ್ಯಂ ಸತ್ಯಂ ಪ್ರಿಯಹಿತಂ ಚ ಯತ್ |
 ಸ್ವಾಧ್ಯಾಯಾಭಿಸನಂ ಜೈವ ವಾಜ್ಞಾಯಂ ತಪ ಉಷ್ಟತೇ || ೧೫ ||

ಅರಿಕೊಂದ, ರಸವಿಲ್ಲದ, ನಾರುವ, ಬಾಸಿಯ, ಎಂಜಲಾದ, ಅಪ
ವಿಶ್ವಾದ ಅನ್ವಯ ತಾಮಸರಿಗೆ ಪ್ರಿಯವು. ೧೦

ಫಲಾಶಿ ಇಲ್ಲದವರು ಕರ್ಮಷ್ಟಾಕರ್ಮವೆಂದು ವಿಧಿಹಿತವಾಗಿ ಸ್ಥಿರ
ಚಿತ್ತದಿಂದ ಮಾಡುವ ಯಷ್ಟವು ಸಾತ್ಪ್ರಕವೆನಿಸುವದು. ೧೧

ಆದರೆ ಅಜುರ್ನಾ, ಫಲಾಶಿಯಿಂದ ಕೇವಲ ದಂಭಾಧರವಾಗಿ ಯಾವ
ಯಷ್ಟವು ಮಾಡಲ್ಪಡುವದೋ ಆದು ರಾಜಸವು. ೧೨

ವಿಧಿ ವಿಹಿನವಾದ ಅನ್ವಧಾನವಿಲ್ಲದ ಮಂತ್ರ, ದತ್ತಿಂಗಳಿಲ್ಲದ
ಶ್ರದ್ಧಾವಿಹಿನವಾದ ಯಷ್ಟವು ತಾಮಸವೆನಿಸುವದು. ೧೩

ದೇವಬ್ರಹ್ಮಣರಸ್ಯಗುರುವಿದ್ವಾಂಸರಸ್ಯಪೂಜೆಸುವದು, ಪಾವಿತ್ರ್ಯ,
ಸರಲತೆ, ಬ್ರಹ್ಮಚರ್ಯ, ಅಹಿಂಸೆ, ಈ ಪ್ರತಗಳನ್ಯಾ ಪಾಲಿಸುವದು ಇಂತಹ
ರಿಕ ತಪವೆನಿಸುತ್ತದೆ. ೧೪

ಯಾರ ಮನಸ್ಸಿ ಸೋಯದಂತೆ ಸುಡಿಯೋಣ, ಪ್ರಿಯ, ಸತ್ಯ
ಹಾಗೂ ಹಿತಕರ ಮಾತುಗಳನ್ಯಾದೋಣ, ಸ್ವಾಧ್ಯಾಯ ಹಾಗೂ ಆಖ್ಯಾಸ
ಮಾಡೋಣ ಇವೆ ವಾಣಿಯ ತಪವೆನಿಸುವವು. ೧೫

ಮನಸ್ಪರ್ಸಾದಃ ಸೌಮ್ಯತ್ವಂ ವರೋನಮಾತ್ಮವಿನಿರ್ಗಂಹಃ ।
ಭಾವಸಂಶುದ್ಧಿರಿತ್ಯೇತತ್ತತ್ವೋ ಮಾನಸಮುಜ್ಞತೇ ॥ ೧೬ ॥

ಶ್ರದ್ಧಯಾ ಪರಯಾ ತಪ್ತಂ ತಪಸ್ತತ್ತಿವಿಧಂ ನರ್ಯಃ ।
ಅಫಲಾಕಾಂಷಿಭಿರುರ್ಬ್ರಹ್ಮಕ್ಕೈಃ ಸಾತ್ಮಿಕಂ ಪರಿಜಕ್ಷತೇ ॥ ೧೭ ॥

ಸತ್ಯಾರಮಾನಸೂಜಾಧರ್ಭಂ ತಪ್ಪೋ ದಂಭೀನ ಜ್ಯೇನ ಯತ್ರಾ ।
ಕ್ರಯತೇ ತದಿಹ ಶೈಲ್ರೀಕ್ತಂ ರಾಜಸಂ ಚಲಮಧುವಂ ॥ ೧೮ ॥

ಮೂಡಗ್ರಹೇಣಾತ್ಮನೋ ಯಶ್ವಿಽದಯಾ ಕ್ರಯತೇ ತಪಃ ।
ಪರಸ್ಯೋತ್ಸಾದನಾಧರ್ಭಂ ವಾ ತತ್ತಾಮಸಮುದಾಹ್ಯತೆಂ ॥ ೧೯ ॥

ದಾತವ್ಯನಿತಿ ಯದ್ವಾನಂ ದೀಯತೇಽಸುಪಕಾರಿಣೀ ।
ದೇಶೇ ಕಾಲೇ ಚ ಹಾತ್ಯೇ ಚ ತದ್ವಾನಂ ಸಾತ್ಮಿಕಂ ಸ್ತುತಂ ॥ ೨೦ ॥

ಯತ್ನೀ ಪ್ರತ್ಯುಪಕಾರಾಧರ್ಭಂ ಫಲಮುದಿತ್ಯ ವಾ ಪುನಃ ।
ದೀಯತೇ ಚ ಪರಿಕಿಷ್ಟಂ ತದ್ವಾನಂ ರಾಜಸಂ ಸ್ತುತಂ ॥ ೨೧ ॥

ಪ್ರಸ್ನತೇ, ಸೌಮ್ಯತೇ, ವರೋನ, ಅಕ್ಷಸಂಯಮ, ಭಾವಶುದ್ಧಿ ಇವು
ಮಾನಸಿಕ ತಪದಲಕ್ಷಣಗಳಿನಿಸುವವವು. ೨೨

ಫಲಾಶಿ ಇಲ್ಲಿದ ಯೋಗಯುಕ್ತ ಜನರು ಪರಮ ಶ್ರದ್ಧೆಯಿಂದ
ಮಾಡುವ ಈ ಮೂರು ವಿಧದ ತಪವು ಸಾತ್ಮಿಕವೇನಿಸುವದು. ೨೩

ಜನರಲ್ಲಿ ತನ್ನ ಸತ್ಯಾರ ಮಾನ ಪ್ರತಿಂಸೆಗಳಾಗಬೇಕೆಂದು ಮಾಡಿದ
ಧಾರ್ಭಿಕ ತಪಕ್ಕೆ ರಾಜಸ ತಪವೇನ್ನ ವರು. ಅದು ಸ್ಥಿರವೂ ನಿತ್ಯಪೂ ಇರೆ
ಲಾರದು. ೨೪

ಮೂರ್ಖತನದ ದುರಾಗ್ರಹದಿಂದ, ತನ್ನನ್ನ ಏರಿಡಿಸಿ, ಎರಡನೆಯ
ವರ ನಾಶಕ್ಕಾಗಿ ಮಾಡಲ್ಪಟ್ಟ ತಪವು ತಾಮಸವೇನಿಸುತ್ತದೆ. ೨೫

ಕೇವಲ ಕರ್ತವ್ಯಬುದ್ಧಿಯಿಂದ ಯೋಗ್ಯವಾದ ದೇಶ ಕಾಲ ಪಾತ್ರಗ
ಇನ್ನು ನೋಡಿ ತನ್ನ ಮೇಲೆ ಉಪಕಾರ ಮಾಡದವನಿಗೆ ಕೊಟ್ಟ ಧಾನವು
ಸಾತ್ಮಿಕವು. ೨೬

ಆದರೆ ಪ್ರತ್ಯುಪಕಾರವೆಂದು ಹಾಗೂ ಫಲಾಶಿಯಿಂದ, ಮನಸ್ತೂಪ
ದಿಂದ ಕೊಟ್ಟ ದಾನವು ರಾಜಸವು. ೨೭

ಅದೇಶಕಾಲೇ ಯದ್ವಾಸಮಪಾತ್ರೀಭೃತ್ಯ ದೀರುತ್ತೇ |

ಅಸತ್ಯಾತಮವಚಾತಂ ತತ್ತಾಮಸಮುದಾಯತಂ || ೨೭ ||

“ಓಂತತ್ತು”ದಿತಿ ಸಿದೇರ್ ಶೋಽಬ್ರಹ್ಮಣಸ್ತಿವಿಧಃ ಸ್ವೀತಃ |

ಬ್ರಾಹ್ಮಣಾಸ್ತೀನ ವೇದಾಶ್ಚ ಯಜ್ಞಾಶ್ಚ ವಿಹಿತಾಃ ಪ್ರಾರ್ಥಾ || ೨೮ ||

ತಸ್ಮಾದೋಮಿತ್ಯಾದಾಹೃತ್ಯ ಯಜ್ಞಾದಾನತಪಃಕ್ರಯಾಃ |

ಪ್ರವರ್ತಣಂತೇ ವಿಧಾನೋಕ್ತಾಃ ಸತತಂ ಬ್ರಹ್ಮವಾದಿನಾಂ || ೨೯ ||

ತದಿತ್ಯನಭಿಸಂಧಾಯ ಘಲಂ ಯಜ್ಞತಪಃಕ್ರಯಾಃ |

ದಾನಕ್ರಯಾಶ್ಚ ವಿವಿಧಾಃ ತ್ರಯೊಂತೇ ನೋಷ್ಠಕಾಂಷ್ಠಿಭಿಃ || ೨೩ ||

ಸದ್ವಾನೇ ಸಾಧುಭಾನೇ ಚ ಸದಿತ್ಯೇತತ್ತುಯುಜ್ಞತ್ತೇ |

ಪ್ರಶಸ್ತೀ ಕರ್ಮಣಿ ತಥಾ ಸಚ್ಛಬ್ದಃ ಸಾಧ್ರ ಯುಜ್ಞತ್ತೇ || ೨೪ ||

ಯಾವ ದಾನವು ಅಯೋಗ್ಯ ಸ್ಥಾಲಕಾಲಗಳಲ್ಲಿ ಅಯೋಗ್ಯ ಮನವ್ಯ
ನಿಗೆ ಅನಾದರದಿಂದಲೂ ಅವವಾನಸ್ವರೂಪಕವೂ ಕೊಡಲ್ಪಡುವದೋ
ಅದು ತಾಮಸ ದಾನವು. || ೨೫ ||

ಓಂ ತತ್ತು ಸತ್ಯ ಎಂದು ಬ್ರಹ್ಮಸಿದೇರ್ಶಪ್ರಮಾರು ವಿಧವಿರುವದು.
ಮೊದಲು ಬ್ರಾಹ್ಮಣ, ವೇದ, ಯಜ್ಞಗಳು ಈ ಸಿದೇರ್ಶಪ್ರಮಾಪರಾಗಿಯೇ
ನಿರ್ವಿಸಲ್ಪಟ್ಟವು. || ೨೬ ||

ಅದುದರಿಂದಲೇ ಮುಮುಕ್ಷುಗಳು ಹಾದುವ ವಿಧಿಯುತ್ತಾದ
ಯಜ್ಞ, ದಾನ, ತಪಾದಿ ವಿವಿಧ ಕರ್ಮಗಳು ಯಾವಾಗಲೂ ಓಂ ಎಂಬ
ಉಚ್ಚಾರದಿಂದಲೇ ಆರಂಭಿಸುತ್ತವೆ. || ೨೭ ||

ತತ್ತು ಎಂದು ಘಲಾಶೀಲಿಲ್ಲದೆ ಯಜ್ಞ, ದಾನ, ತಪ ಮುಂತಾದ
ವಿವಿಧ ಕರ್ಮಗಳನ್ನು ನೋಷ್ಠಕಾಂಷ್ಠಿಗಳು ಮಾಡುತ್ತಾರೆ. || ೨೮ ||

ಸತ್ಯ ಅಂದರೆ ಇರುವದು, ಸಾಧು ಅಂದರೆ ಒಳಿತು. ಈ ಅಧ್ಯಾದಲ್ಲಿ
ಸತ್ಯ ಇದು ಉಪಯೋಗಿಸಲ್ಪಡುವದು. ಪಾಥಾರ, ಪ್ರಶಸ್ತಕರ್ಮಗಳು
ಎಂಬ ಅಧ್ಯಾದಲ್ಲಿಯೂ ಸತ್ಯ ಎಂಬ ಶಬ್ದವು ಉಪಯೋಗಿಸಲ್ಪಡುವದು. || ೨೯ ||

ಯಜ್ಞೇ ತಪಸಿ ದಾನೇ ಚ ಸ್ಥಿತಿಃ ಸದಿತಿ ಜೋಚ್ಯತೇ |
 ಕರುಂ ಚೈವ ತದಭಿರ್ಯಂ ಸದಿತ್ಯೇನಾಭಿಧಿರ್ಯಂತೇ || ೨೨ ||
 ಅಶ್ರದ್ಧಾರೂ ಹುತಂ ದತ್ತಂ ತಪಸ್ತಪ್ತಂ ಕೃತಂ ಚ ಯತ್ |
 ಅಸದಿತ್ಯಜ್ಯತೇ ಪಾಥರ ನ ಚ ತತ್ತೇತ್ಯ ನೋ ಇಹ || ೨೩ ||

ಇತಿ ಶ್ರೀಮದ್ಭಾಗವತೀತಾಯಾಂ ಶ್ರದ್ಧಾಕೃತ್ಯವಿಭಾಗಯೋಗೋ ನಾಮ
 ಸಪ್ತದಶೋಧ್ಯಾಯ:

ಯಜ್ಞ, ದಾನ, ತಪ ಇವುಗಳನ್ನ ಸ್ಥಿರವಾಗಿ ಮಾಡುತ್ತಿರುವದು
 ಸತ್ಯ ಎನಿಸುವದು. ಅವುಗಳ ಸಲುವಾಗಿ ಮಾಡಲ್ಪಟ್ಟ ಎಲ್ಲ ಕರುಂಗಳು
 ಸಹ ಸತ್ಯ ಎಂದು ಕರೆಯಲ್ಪಡುವವು. ೨೨

ಅಶ್ರದ್ಧೆಯಿಂದ ಮಾಡಿದ ಯಜ್ಞ, ಕೊಟ್ಟಿ ದಾನ, ಆಚರಿಸಿದ ತಪ
 ಹಾಗೂ ಇತರ ಯಾವದೇ ಕರುಂವು ಅಸತ್ಯ ಎಂದೆನಿಸುವದು. ಪಾಠರ,
 ಆ ಕರುಂದಿಂದ ಈ ಲೋಕದಲ್ಲಿಯೂ ಪರಲೋಕದಲ್ಲಿಯೂ ಗತಿಯೂ
 ಇಲ್ಲ, ಲಾಭವೂ ಇಲ್ಲ. ೨೩

ಶ್ರೀಮದ್ಭಾಗವತೀತಯ ಸುಲಭ, ಸರಲ ಕನ್ನಡ ಭಾಷಾಂಶರದ
 ೧೨ ನೇಯ ಅಧ್ಯಾಯವು ಸಮಾಪ್ತವು.

ಹದಿನೆಂಟಿನೆಯ ಅಧ್ಯಾಯವು.

ಅರ್ಜುನ ಉವಾಚ—

ಸನ್ಯಾಸಕ್ಕೆ ಮಹಾಭಾಗೋ ತತ್ವವಿಚಾರಿ ನೇದಿತುಂ |
ತಾಗಕ್ಕೆ ಚ ಹೃಷೀಕೇಶ ಪ್ರಭಕ್ಕೇಶಿನಿಷಾದನ || ೧ ||

ಶ್ರೀಭಗವಾನುವಾಚ—

ಕಾವ್ಯಾನಾಂ ಕರ್ಮಣಾಂ ನಾಂ ಸನ್ಯಾಸಂ ಕರಯಿಂಾ ವಿದುಃ |
ಸರ್ವ ಕರ್ಮಘಲತ್ಯಾಗಂ ಪ್ರಾರ್ಥಸ್ತಾಗಂ ವಿಚಕ್ಷಣಾಃ || ೨ ||
ತ್ವಾಜ್ಞಂ ದೋಷವದಿತ್ಯೇಕೇ ಕರ್ಮ ಪ್ರಾರ್ಥಮನ್ನನಿಷಿಣಾಃ |
ಯಜ್ಞಾದಾನತಪಃ ಕರ್ಮ ನ ತ್ವಾಜ್ಞವಿತಿ ಚಾಪರೇ || ೩ ||
ನಿಶ್ಚಯಂ ಶ್ರಣಾಮೇ ತತ್ರ ತ್ವಾಗೇ ಭರತಸತ್ತಮ |
ತ್ವಾಗೋ ಹಿ ಪುರುಷವ್ಯಾಘ್ರ ಶ್ರಿವಿಧಃ ಸಂಪ್ರಕೀರ್ತಿಃ || ೪ ||

ಅರ್ಜುನನು ಅಂದದ್ದು — ಕೃಷ್ಣ, ಸನ್ಯಾಸಹಾಗೂ ತ್ವಾಗ ಇತ್ತ
ಗಳ ತತ್ವವನ್ನು ಬೇರೆ ಬೇರೆಯಾಗಿ ಆರಿಯಲಿಚ್ಛಿ ಸುವೇಸು. ೧

ಕೃಷ್ಣನು ಅಂದದ್ದು — ಕಾಮ್ಯಕರ್ಮಗಳನ್ನು ಬಿಟ್ಟುಬಿಡುವದೇ
ಸನ್ಯಾಸವೆಂದು ಜಾಣರು ತಿಳಿಯುವರು. ಎಲ್ಲ ಕರ್ಮಗಳ ಘಲಗಳನ್ನು
ಬಿಟ್ಟುಬಿಡುವದೇ ತ್ವಾಗವೆಂದು ಪಂಡಿತರು ಹೇಳುವರು. ೨

ಕರ್ಮವು ದೋಷಯಾಕ್ತವಿರುವದರಿಂದ ಅದನ್ನು ಬಿಡತಕ್ಕದ್ದೆಂದು
ಕೆಲವು ವಿಧಾಂಸರ ಮತವು. ಯಜ್ಞ, ದಾನ, ತಪ ಈ ಕರ್ಮಗಳನ್ನು
ಎಂದಿಗೂ ಬಿಡತಕ್ಕುದಲ್ಲವೆಂದು, ಅನ್ಯ ವಿಧಾಂಸರು ಹೇಳುವರು. ೩

ಅರ್ಜುನನೇ, ತ್ವಾಗದ ವಿಷಯವಾಗಿ ನನ್ನ ನಿರ್ಣಯವನ್ನು ಕೇಳು.
ತ್ವಾಗವು ಮೂರು ವಿಧವಾದದ್ದೆಂದು ಪ್ರಸಿದ್ಧವು. ೪

ಯೆಜ್ಞ ದಾನತಪೇಕಮರ್ ನ ತಾಷ್ಟ್ಯಂ ಕಾಯ್ರಮೇವ ತತ್ರ |
 ಯೆಚೊಳ್ಳೀ ದಾನಂ ತಪಶ್ಚೈವ ಪಾವನಾನಿ ಮನೀಷಿಕಾಂ || ೩ ||
 ಏತಾನ್ಯಾಸಿ ತು ಕಮಾರಣಿ ಸಂಗಂ ತ್ವಕ್ತಾಃ ಫಲಾನಿ ಚ |
 ಕರ್ತವ್ಯಾನೀತಿ ಮೇ ಪಾಧ್ರ ನಿಶ್ಚಿತಂ ಮತಮುತ್ತಮಂ || ೪ ||
 ನಿಯತಸ್ಯ ತು ಸನ್ಯಾಸಃ ಕಮರ್ ಹೊ ನೋಪಪದ್ಯತೇ |
 ಹೊಹಾತ್ತಸ್ಯ ಪರಿತ್ಯಾಗಸಾ ಮಸಃ ಪರಿಕೀರ್ತಿತಃ || ೨ ||
 ದುಃಖನಿತ್ಯೇವ ಯತ್ತಮರ್ ಕಾಯ್ರಾಂತಿಭಯಾತ್ಯಜೇತ್ |
 ಸ ಕೃತ್ಯಾ ರಾಜಸಂ ತಾಷ್ಟಗಂ ಸ್ವೇವ ತಾಷ್ಟಗಫಲಂ ಲಭೇತ್ || ೫ ||
 ಕಾಯ್ರಮಿತ್ಯೇವ ಯತ್ತಮರ್ ನಿಯತಂ ಕೃಯತೀರ್ಜುನ |
 ಸಂಗಂ ತ್ವಕ್ತಾಃ ಫಲಂ ಜ್ಯೇವ ಸ ತಾಷ್ಟಗಃ ಸಾತ್ವಿಕೊ ಮತಃ || ೬ ||

ಯಜ್ಞ, ದಾನ, ತಪ ಈ ಕಮರ್ಗಳನ್ನು ಬಿಡತಕ್ಕದ್ದಲ್ಲ; ಅವುಗಳನ್ನು ಮಾಡಲೇಬೇಕು. ಯಜ್ಞ, ದಾನ, ತಪಗಳು ವಿದ್ಯಾಂಸರ ಚಿತ್ತತುದ್ದಿಯನ್ನು ವಾಡುವವು. ೫

ಈ ಕಮರ್ಗಳನ್ಯಾದರೂ ಅನಾಸ್ತೀರಾಗಿ ಫಲವನ್ಯಾಶಿಸದೆ ಮಾಡ ತಕ್ಕದೆಂದು ನನ್ನ ನಿಶ್ಚಿತವಾದ ಅಭವಾಯ ನಿರುವದು. ೬

ನಿಯತ ಕಮರ್ವನನ್ನು ಬಿಡುವದು ಎಂದೂ ಉಚಿತವಲ್ಲ. ಮೂರಿರ್ ತನದಿಂದ ಅದನ್ನು ಬಿಟ್ಟರೆ ಅದು ರಾಜಸ ತಾಷ್ಟಗವು. ಅದರಿಂದ ತಾಷ್ಟಗಫಲವು ಎಂದೆಂದಿಗೂ ದೊರೆಯದು. ೭

ದುಃಖಕಾರಕವೆಂದು, ಶರೀರಕ್ಕೆ ಕಷ್ಟಕರವೆಂಬ ಭಯದಿಂದ ಕಮರ್ವನನ್ನು ಬಿಟ್ಟರೆ ಅದು ರಾಜಸ ತಾಷ್ಟಗವು. ಅದರಿಂದ ತಾಷ್ಟಗಫಲವು ಎಂದೆಂದಿಗೂ ದೊರೆಯದು. ೮

ಅನಾಸ್ತೀಯಿಂದ ಫಲಾಶಯನ್ನು ಬಿಟ್ಟು ಕರ್ತವ್ಯವೆಂದು ನಿಯತ ಕಮರ್ವನನ್ನು ಮಾಡಲಾಗಿ ಅದು ಸಾತ್ವಿಕ ತಾಷ್ಟಗವೇನಿಸುವದು. ೯

ನ ದ್ವೇಷ್ಟಿ ಕುಶಲಂ ಕರುಂ ಈಶಲೇ ನಾನುಷ್ಜಿತೇ |
 ತ್ಯಾಗೀ ಸತ್ಯಸಮಾಪಿಷ್ಟೋ ನೇರಧಾರೀ ಲಿನ್ನ ಸಂಶಯಃ ॥ ೧೦ ||
 ನ ಹಿ ದೇಹಭೃತಾ ಶಕ್ತಿಂ ತ್ವಕ್ತಿಂ ಕರುಂಣ್ಯತೀಷಂತಃ |
 ಯಸ್ತ ಕರುಂಫಲತ್ಯಾಗೀ ಸ ತ್ಯಾಗೀತ್ವಭಿಧೀಯತೇ ॥ ೧೧ ||
 ಅನಿಷ್ಟಿವಿಷ್ಟಂ ವಿಶ್ರಂ ಚ ತ್ರಿವಿಧಂ ಕರುಂಣಃ ಫಲಂ |
 ಭವತ್ತಾಗಿನಾಂ ಪ್ರೇತಿ ನ ತು ಸನ್ಯಾಸಿನಾಂ ಕ್ಷಚಿತ್ | ॥ ೧೨ ||
 ಹಂಚ್ಯಾತಾನಿ ಮಹಾಬಾಹೋ ಕಾರಣಾನಿ ಸಿಂಹೋಧ ನೇ |
 ಸಾಂಕ್ಷೇ ಕೃತಾಂತೇ ಪ್ರೇರ್ಕತ್ತಾನಿ ಸಿದ್ಧಯೇ ಸರ್ವಕರುಣಾಂ ॥ ೧೩ ||
 ಅಧಿಷ್ಠಾನಂ ತಥಾ ಕರ್ತಾ ಕರಣಂ ಚ ಪೃಥಗ್ರಿಧಂ |
 ವಿವಿಧಾರ್ಥ ಪೃಥಕ್ತೇಷಾಪ ದೈವಂ ಚೈನಾತ್ರ ಹಂಚನಂ ॥ ೧೪ ||

ಯಾವನು ಕ್ಲೀಶಕರವಾದ ಕರುಂವನಸ್ಪದ್ಯೇಷಿಸುವದಿಲ್ಲವೋ ಸುಖ
 ಕರವೆನಿಸುವ ಕರುಂದಲ್ಲಿ ಅಸತ್ತನಾಗುವದಿಲ್ಲವೋ ಅವನೇ ಎಲ್ಲ ಸಂಶಯ
 ಗಳನ್ನ ದಾಟಿದ ಬುದ್ಧಿವಂತನೂ, ಸತ್ಯವಂತನೂ ಅದ ತ್ಯಾಗಿಯೂ. ೧೦

ದೇಹಧಾರಿಯು ಸಮಗ್ರ ಕರುಂಗಳನ್ನ ಬಿಟ್ಟುಬಿಡುವದು ಅತ
 ಕ್ಷಮೆ. ಅದುದರಿಂದ ಯಾವನು ಕರುಂಫಲಗಳನ್ನ ತ್ವಜಿಸುವನೋ ಅವನೇ ತ್ಯಾಗಿಯಿನಿಸುವನು. ೧೧

ಫಲಾಶಿಯನ್ನ ಬಿಡದೇ ಇದ್ದವರಿಗೆ ಅನಿಷ್ಟ, ಇಷ್ಟ ಹಾಗೂ ವಿಶ್ರ
 ವೆಂಬ ಮೂದು ಪ್ರಕಾರದ ಕರುಂಫಲಗಳು ಮರಣದ ನಂತರ ಪ್ರಾಪ್ತ
 ವಾಗುವವು. ತ್ಯಾಗಿಗೆ ಇವಾವೂ ತಗಲಲಾರವು; ಅವನು ಈ ಬಂಧನ
 ಗಳಿಂದ ಮುಕ್ತಿನಿರುವನು. ೧೨

ಎಲ್ಲ ಕರುಂಗಳ ಸಿದ್ಧಿಗಾಗಿ ಈ ಕೆಳಗಿನ ಬದು ಕಾರಣಗಳು ಅವ
 ಶ್ಯವೆಂದು ಸಾಂಶ್ಯ ಗ್ರಂಥಗಳಲ್ಲಿ ಹೇಳಿದೆ. ಅವುಗಳನ್ನ ಹೇಳುವೆನು
 ಕೇಳು. ೧೩

ಸಾಧನವು, ಕರ್ತನು, ನಾನಾವಿಧದ ಸಾಧನಗಳು, ಬಗೆಬಗೆಯ
 ಯತ್ನಗಳು ಹಾಗೂ ಬಿದನೆಯದು ದೈವವು. ೧೪

ಶರೀರವಾಜ್ಞೆನೋಭಿಯು ತ್ವಮು ಪಶು ರಭತೇ ನರಃ ।
 ನಾಯ್ಯಂ ವಾ ವಿಪರೀತಂ ವಾ ಹಂಚೈತೇ ತಸ್ಯ ಹೇತವಃ ॥ ೧೫ ॥
 ತತ್ತ್ವವಂ ಸತಿ ಕರ್ತಾರಮಾತ್ಮನಂ ಕೇವಲಂ ತು ಯಃ ।
 ಪಶ್ಯತ್ತಷ್ಟು ತಬುದ್ಧಿ ಉಪಾನ್ಯ ಸ ಪಶ್ಯತಿ ದುಮುತಿಃ ॥ ೧೬ ॥
 ಯಸ್ಯ ನಾಹಂಕೃತೋ ಭಾವೋ ಬುದ್ಧಿಯಸ್ಯ ನ ಲಿಷ್ಯತೇ ।
 ಹತ್ಯಾಪಿ ಸ ಇಮಾಲ್ಮೋಕಾನ್ಯ ಹಂತಿ ನ ನಿಬಧ್ಯತೇ ॥ ೧೭ ॥
 ಜ್ಞಾನಂ ಜ್ಞೀಯಂ ಪರಿಜ್ಞಾತಾ ತ್ರಿವಿಧಾ ಕರ್ಮಚೋದನಾ ।
 ಕರಣಂ ಕರ್ಮ ಕರ್ತೀರ್ಥಿ ತ್ರಿವಿಧಃ ಕರ್ಮಸಂಗ್ರಹಃ ॥ ೧೮ ॥
 ಜ್ಞಾನಂ ಕರ್ಮ ಚ ಕರ್ತಾರ ಚ ತ್ರಿಧೈವ ಗುಣಭೇದತಃ ।
 ಪ್ರೌಜ್ಞತೇ ಗುಣಸಂಖ್ಯಾನೇ ಯಥಾವಜ್ಞಪುಣಿ ತಾನ್ಯಪಿ ॥ ೧೯ ॥

మనువ్యను తణ్ణ కీరీర వాణి మనగణంద యావ కమ్ఫవనాచ్
రంభసువసోఏ, ఆ కమ్ఫపు న్యాయాద్దిరలి, ఆన్యాయాద్దిరలి ఆదక్కు
తీ టిడు కారణగాలు ఆవక్కుచేఏ ఇదువప్ప. 66

ಹೀಗಿರಲಾಗಿ ಮೂರ್ವತನದಿಂದ ತಾನೊಬ್ಬಸೇ ಕರ್ತವ್ಯನೆಂದು ತಿಳಿಯುವ ಬುದ್ಧಿಗೇಡಿಗೆ ಏನೂ ತಿಳಿಯುವದಿಲ್ಲ.

యావనిగే అడంకారద భావనేటిల్లపోఏ యావన బుద్ధియు
కమిగెంద అలిష్టపోఏ ఆవను ఈ ఎల్ల జనరన్సు సంహరిసిదరల
కత్తుతఃం ఆవరన్సు ఆవను సంహరిసువదూ ఇల్ల, అదరింద బద్ధనిల
అగువదదిల్ల. రథ

జ్ఞాన, జ్ఞానియ, జ్ఞాతా హిగే మందు కమ్ప్రైసెండింగ్ అవక్షేపాదవుగటు. కమ్ప్, కరణ, కటను హిగే మందు కమ్ప్సంగ్రహించే బీకాదవుగటు. १८

గుణభేదదిండ జ్ఞాన, కమ్ఫ, క్ర్యూఫ ఇవ్వగటల్లి మారు
ప్రకారపిరువసెందు సాంఖ్యాశాస్త్రదల్లి హేళిదే. అదరల్లిద్దింతేయీ
హేళువెను కేళు.

ಸರ್ವಭೂತೇಷು ಯೇನೈಕೆಂ ಭಾವಮ್ಯಯಮೀಕ್ಷತೇ |

ಅವಿಭಕ್ತಂ ವಿಭಕ್ತೇಷು ತಜಾಜಾಳಂ ವಿದ್ಧಿ ಸಾತ್ಪ್ರಕ್ತಂ || ೨೦ ||

ಹೃಥಕ್ತೇಷೇನ ತು ಯಜಾಜಾಳಂ ನಾನಾಭಾವಾನ್ಯೈಥಗ್ರಿಧಾನ್ |

ವೇತ್ತಿ ಸನೇರ್ಷು ಭೂತೇಷು ತಜಾಜಾಳಂ ವಿದ್ಧಿ ರಾಜಸಂ || ೨೧ ||

ಯತ್ತ್ವ ಕೃತ್ಸ್ಯವದೇಕಸ್ಯಿನಾಯಿರ್ ಸಕ್ತಮಹ್ಯೈತುಕಂ |

ಅತತಾಷ್ಠಾವದಲ್ಪಂ ಚ ತತ್ತಾಮಸಮುದಾಹ್ಯತೆಂ || ೨೨ ||

ವಿಯತಂ ಸಂಗರಿತಮರಾಗದ್ವೇಷತಃ ಕೃತೆಂ |

ಅಫಲಪ್ರೇಪ್ಸಂನಾ ಕಮರ್ ಯತ್ತತಾಷ್ಠಿಕಮುಂಜ್ಯತೇ || ೨೩ ||

ಯತ್ತ್ವ ಕಾಮೇಪ್ಸಂನಾ ಕಮರ್ ಸಾಹಂಕಾರೀಣ ವಾ ಪ್ರನಃ |

ತ್ಯಯತೇ ಬಹುಲಾಯಾಸಂ ತದ್ವಾಜಸಮುದಾಹ್ಯತೆಂ || ೨೪ ||

ಅನುಬಂಧಂ ಕ್ಷಯೆಂ ಹಿಂಸಾಮನಪೇಕ್ಷ್ಯ ಚ ಹೌರುಷಂ |

ಮೋಹಾದಾರಭ್ಜತೇ ಕಮರ್ ತತ್ತಾಮಸಮುದಾಹ್ಯತೆಂ || ೨೫ ||

ಭಿನ್ನ ಬಿನ್ನ ಭೂತಗಳಲ್ಲಿ ಒಂದೇ ಅಪಿಂಡ, ಅವ್ಯಯ ಭಗವದ್ವಾ
ಪವ್ಯ ಯಾವ ಜ್ಞಾನದಿಂದ ಗೋಚರವಾಗುವದೂ ಆ ಜ್ಞಾನವು ಸಾತ್ಪ್ರಕ
ವೆಂದು ತಿಳಿ. ೨೦

ಯಾವ ಜ್ಞಾನದ ಮೂಲಕ ಎಲ್ಲ ಭೂತಗಳಲ್ಲಿ ಬೀರೆ ಬೀರೆಯಾಗಿ
ಫಾನಾ ರೂಪಗಳು ಕಾಣಿವರ್ತೋ ಆ ಜ್ಞಾನವು ರಾಜಸವು. ೨೧

ಸಿಕ್ಕಿತವಾದ ಉದ್ದೇಶವಿಲ್ಲದೆ ತತ್ವದ ಜ್ಞಾನವಿಲ್ಲದೆ ಇದೇ ಸರ್ವಸ್ವ
ವೆಂದು ಒಂಬೀ ಕಾರ್ಯದಲ್ಲಿ ತೊಡಗಿದ ಜ್ಞಾನವು ತಾಮಸ ಜ್ಞಾನವು. ೨೨

ಫಲಾಶಾರೀತನಾದವಸು ಅಸಕ್ತಿ ಇಲ್ಲದೆ, ರಾಗದ್ವೇಷಗಳಲ್ಲದೆ
ಮಾಡುವ ನಿಯತ ಕಮರ್ವು ಸಾತ್ಪ್ರಕವೇನಿಸುವದು. ೨೩

ಫಲಾಶಾಂತಿಯಾಳ್ಯವಸು ಅಹಂಕಾರಯಕ್ತನಾಗಿ ಬಹಳ ಅಯಾಸದಿಂದ
ಮಾಡಿದ ಕಮರ್ವು ರಾಜಸವೇನಿಸುವದು. ೨೪

ಪರಿಣಾಮ, ತನ್ನ ಬಲ, ನಾಶ, ಅಹಿಂಸೆ ಇವುಗಳ ವಿಚಾರ ಮಾಡಿದೆ
ಅವಿವೇಕದಿಂದ ಅರಂಭಸಲ್ಪಂತ್ಯ ಕಮರ್ವು ತಾಮಸವೇನಿಸುವದು. ೨೫

ಮುಕ್ತ ಸಂಗೋದನಹಂನಾದೀ ಧೃತ್ಯಾಹಸನುನ್ನಿತಃ ।
 ಸಿದ್ಧ್ಯಾಸಿದೊಳ್ಳೀನಿರ್ವಿಕಾರಃ ಕರ್ತಾರ ಸಾತ್ಮಕ ಉಜ್ಜ್ವಲೇ ॥ ೭೬ ॥
 ರಾಗೀ ಕರುಫಲಪ್ರೇಪ್ನ ಲುರಬೊಳ್ಳೀ ಹಿಂಸಾತ್ಮಕೋದಶುಚಿಃ ।
 ಹರ್ಷಕೋದಶುಚಿಃ ಕರ್ತಾರ ರಾಜಸಃ ಪರಿಕೀರ್ತಿತಃ ॥ ೭೭ ॥
 ಅಯುಕ್ತಃ ಪ್ರಾಕೃತಃ ಸ್ತುಭ್ರಃ ಶಶೋ ನೈಷ್ಯು ತಿಕೋದಲಸಃ ।
 ವಿಷಾದೀ ದೀರ್ಘಸಂಖಾತೀ ಚ ಕರ್ತಾರ ತಾನುಸ ಉಜ್ಜ್ವಲೇ ॥ ೭೮ ॥
 ಬುದ್ಧೇಭೀರುಂ ಧೃತೀಶ್ವರನ ಗುಣತಸ್ತಿವಿಧಂ ಶ್ರಣು ।
 ಪ್ರೌಜ್ಞಮಾನಮಂಶೇಣ ಪೃಥಕ್ಸ್ಯೇನ ಧನಂಜಯ ॥ ೭೯ ॥
 ಪ್ರವೃತ್ತಿಂ ಚ ನಿವೃತ್ತಿಂ ಚ ಕಾರ್ಯಾರ್ಥಕಾರ್ಯೀರ್ಥ ಭರ್ಯಾಭರ್ಯೀ ।
 ಬಂಧಂ ಮೋಕ್ಷಂ ಚ ಯಾ ವೇತ್ತಿಬುದ್ಧಿಃ ಸಾ ಪಾಥ್ರ ಸಾತ್ಮಕೀ॥೭೧॥
 ಯಂತ್ರಾಧಮುರುಧಮುರುಂ ಚ ಕಾರ್ಯಂಚಾಕಾರ್ಯಮೇವ ಚ ।
 ಅಯಧಾವತ್ತಜಾನಾತಿ ಬುದ್ಧಿಃ ಸಾ ಪಾಥ್ರ ರಾಜಸೀ ॥ ೭೧ ॥

ನಿಷ್ಪಂಗನು, ನಿರಂಕಾರಿಯಾ, ಧೃತೋರ್ಥತ್ವಾಹಗ್ರಂದ ಯಾಕ್ತನು,
 ಸಿದ್ಧಾ ಅಸಿದ್ಧಿಗಳಂದ ವಿಕಾರ ಹೊಂದದಿರುವ ಕರ್ತನು ಸಾತ್ಮಕನು. ೭೬
 ಅಸಕ್ತಿಯಾಳ್ಳ, ಫಲಾಶಯಾಳ್ಳ, ಲೋಭಿಯಾದ, ಹಿಂಸೆ ಮಾಡುವ,
 ಅಪವಿಶ್ವಾಸಾದ, ಹರ್ಷ-ಶೋಕಗಳಿಗ ತ್ವಾದ ಕರ್ತನು ರಾಜಸನೆಂದು
 ಹೇಳಲ್ಪಟ್ಟಿರುವನು. ೭೭

ಚಂಚಲ ಬುದ್ಧಿಯವನು, ದಡ್ಣನು, ಶೈಕ್ಷಿದು ನಡೆಯುವವನು
 ತಕ್ಷನು, ಜನರನ್ನ ಮುಳುಗಿಸುವವನು, ಸೋಮಾರಿಯಾ, ಜೋಲುಮೋರೀ
 ಯವನು, ದೀರ್ಘಸಂಖಾತೀಯಾ ಆದ ಕರ್ತನು ತಾಮಸನೆನಿಸುವನು. ೭೮

ಪಾಧಾರ, ಗುಣಭೀರುಂದಿಂದ ಬುದ್ಧಿ ಹಾಗೂ ಧೃತಿ ಇವುಗಳಲ್ಲಿ
 ಅಗುವ ಮೂರು ಪ್ರಕಾರಗಳನ್ನ ನಾನು ಬೀರೆ ಬೀರೆ ಮಾಡಿ ನಿಃಶೇಷ
 ವಾಗಿ ಹೇಳುವದನ್ನು ಕೇಳು. ೭೯

ಪ್ರವೃತ್ತಿ ನಿವೃತ್ತಿ, ಕಾರ್ಯ ಅಕಾರ್ಯ, ಭಯ ಅಭಯ, ಬಂಧ
 ಮೋಕ್ಷ, ಇವುಗಳನ್ನ ಚನಾಧಿಗ್ರೂತಿಳಿಯಾವ ಬುದ್ಧಿಯ ಸಾತ್ಮಕವೇ. ೮೦

ಧ್ರುಮರ್ ಅಧ್ರಮರ್, ಕಾರ್ಯ ಅಕಾರ್ಯ ಇವುಗಳನ್ನ ಯಥಾರ್ಥ
 ವಾಗಿ ತಳಿಯದಿರುವ ಬುದ್ಧಿಯ ರಾಜಸವೇ. ೮೧

ಅಥವು ಧರ್ಮವಿಶಿಷ್ಟ ಯಾವ ಮನ್ಯತೇ ತಮಸಾವೈತಾ ।
ಸರ್ವಾಧಾರಣ್ಯಪರೀತಾಂಕ್ಷಿಬುದ್ಧಿಃ ಸಾ ಪಾಠ್ರ ತಾಮಸೀ ॥ ೫೨ ॥
ಧೃತ್ಯಾ ಯಾರೂ ಧಾರಯತೇ ಮನಸಃಪತ್ರಾಂಧೀಯತ್ಯಾಃ ।
ಯೋಗೇನಾವ್ಯಭಿಚಾರಿಣ್ಯಾಧೃತಿಃ ಸಾ ಪಾಠ್ರ ಸಾತ್ಮೀಕೀ ॥ ೫೩ ॥
ಯಾರೂ ತು ಧರ್ಮಕಾರ್ಮಾಧಾರಣ್ಯತ್ಯಾಧಾರಂತುತ್ತೀರ್ಜುರ್ ।
ಪ್ರಸಂಗೇನ ಘಲಾಕಾಂತ್ಯೇ ಧೃತಿಃ ಸಾ ಪಾಠ್ರ ರಾಜಸೀ ॥ ೫೪ ॥
ಯಾರೂ ಸ್ವಷ್ಟಂ ಭಯಂ ಶೋಕಂ ವಿಷಾದಂ ಮದಮೇವ ಚ ।
ನ ವಿಮುಂಜತಿ ದುಮೇರ್ಥಾಧೃತಿಃ ಸಾ ಪಾಠ್ರ ತಾಮಸೀ ॥ ೫೫ ॥
ಸುಖಂ ತ್ವಿದಾನೀರ್ ತ್ವಿವಿಧಂ ಶೃಂಖಲ ಮೇ ಭರತಷಾಭಿ ।
ಅಭ್ಯಾಸಾದ್ರಮತೇ ಯತ್ತ ದುಂಖಾಂತಂ ಚ ನಿಗಜ್ಞತಿ ॥ ೫೬ ॥

ಯಾವ ಬುದ್ಧಿಯು ಅಜ್ಞಾನದಿಂದಾವರಿಸಿದ್ದರಿಂದ ಅಥವು ಕ್ಷೇತ್ರಮಂವೇಸ್ಯಾವದೋ ಎಲ್ಲ ಸಂಗತಿಗಳನ್ನು ವಿಪರೀತವಾಗಿ ತಿಳಿಯುವದೋ ಅದು ತಾಮಸ ಬುದ್ಧಿಯು. ೫೭

ಯಾವ ಧೃತಿಯು ಅತ್ಯಿತ್ತ ಜಲಿಸದೆ ಸ್ಥಿರವಿದ್ದ ಮನ ಪ್ರಾಣಾಂದ್ರಿಯಗಳ ಕ್ರಿಯೆಗಳನ್ನು ಘಲಾಶೈಲಿಲ್ಲದೆ ಧಾರಣಮಾಡುತ್ತಿರುವದೋ ಅದು ಸಾತ್ಮೀಕ ಧೃತಿಯು. ೫೮

ಪ್ರಸಂಗವಿಶಾತ್ ಘಲಾಶೈಯಾಳ್ ಯಾವ ಧೃತಿಯಂದ ಧರ್ಮ ಅರ್ಥಕಾಮಗಳನ್ನು ಮನಸ್ಯನು ಸಾಧಿಸುವನೋ ಅದು ರಾಜಸ ಧೃತಿಯು. ೫೯

ದುರ್ಬದ್ಧಿಯಾಳ್ ವನು ಯಾವ ಧೃತಿಯ ಮೂಲಕ ನಿದ್ರೆ ಭಯಶೋಕ ಬೇದ ಮದಗಳನ್ನು ಬಿಡುವದಿಲ್ಲವೋ ಅದು ತಾಮಸ ಧೃತಿಯು. ೬೦

ಅಜುರ್ನಾ, ಸುಖವಾದರೂ ಮಾರು ಪ್ರಕಾರದ್ದಿರುವದು. ಮನುಷ್ಯನು ಯಾವ ಸುಖದಲ್ಲಿ ಅಭ್ಯಾಸದಿಂದ ಮಗ್ನಾಗುವನೋ ಯಾವೈದರಿಂದ ಎಲ್ಲ ದುಃಖವನ್ನು ಪೂರಾ ನೀಗುವನೋ, ೬೧

ಯತ್ತದರ್ಮೀ ವಿಷಮಿವ ಪರಿಣಾಮೇಽಮೃತೋಪಮಂ |

ತತ್ಸುಖಂ ಸಾತ್ಮಿಕಂ ಪ್ಲೋಕ್ತಮಾತ್ಮಭುದಿಪ್ರಸಾದಜಂ || ೫೨ ||

ವಿಷಯೀಂದ್ರಿಯಸಂಯೋಗಾಧ್ಯತ್ತದರ್ಮೇಽಮೃತೋಪಮಂ |

ಪರಿಣಾಮೇ ವಿಷಮಿವ ತತ್ಸುಖಂ ರಾಜಸಂ ಸ್ವಾತೆಂ || ೫೩ ||

ಯದರ್ಮೀ ಚಾಸುಬಂಧೇ ಚ ಸುಖಂ ಹೋಹನವಾತ್ಮನಃ |

ನಿದರ್ಶಾಲಸ್ಯಪ್ರಾಣಾದೋತ್ತಂ ತತ್ತ್ವಾನುಸನುಡಾಹ್ಯತೆಂ || ೫೪ ||

ನ ತದಸ್ತಿ ಪೃಥಿವ್ಯಾಂ ನಾ ದಿವಿ ದೇವೇಷು ನಾ ಪುನಃ |

ಸತ್ಯಂ ಪ್ರಕೃತಿಜ್ಯೇಷ್ಠುಂತ್ತಂ ಯದೇಭಿಃ ಸ್ವಾತ್ಮಭಿಗುಂತ್ವೇಃ || ೫೫ ||

ಬ್ರಾಹ್ಮಣಾಷ್ಟತಿಯವಿಶಾಂ ಶಾದ್ರಾಣಾಂ ಚ ಪರಂತಪ |

ಕರ್ಮಾಂಶಿ ಪ್ರವಿಭಕ್ತನಿ ಸ್ವಭಾವಪ್ರಭವೈಗುಂತ್ವೇಃ || ೫೬ ||

ಯಾವುದು ಹೊದಲು ವಿಷದಂತೆ ಕಹಿ ಇದ್ದು ಕೊಸೆಗೆ ಅಮೃತದಂತಿ
ರುವದೋ ಯಾವುದು ಅತ್ಯನ್ತಿವ್ಯಾವಿರುವ ಚಾದ್ಧಿಃ ಪ್ರಸನ್ನತೆಯಂದ
ದೊರೆಯುವದೋ ಆ ಸುಖವು ಸಾತ್ಮಿಕವು. || ೫೭ ||

ಇಂದ್ರಿಯ ಧಾರ್ಮಾ ವಿಷಯಗಳ ಸಂಯೋಗದಿಂದ ಸಿಗುವ,
ಹೊದಲು ಅಮೃತದಂತಿದ್ದು ಕೊಸೆಗೆ ವಿಷದಂತೆ ಪರಿಣಮಿಸುವ ಸುಖವು
ರಾಜಸವು. || ೫೮ ||

ಯಾವ ಸುಖವು ಕೊಸೆಗೂ ಹೊದಲೂ ಹೋಹವನ್ನುಂಟು ಮಾಡು
ವದೋ ಯಾವದು ನಿದ್ರೆ, ಅಲಸ್ಯ, ತಪ್ಪು ಮುಂತಾದವುಗಳಿಂದ ಉದ್ಘಾವಿಸು
ವದೋ ಅದು ತಾಮಸ ಸುಖವು. || ೫೯ ||

ಈ ಮೂರು ಪ್ರಕೃತಿಗುಣಗಳಿಂದ ಮುಕ್ತವಿದ್ದ ವಸ್ತುವು ಈ ಪೃಥಿವಿ
ಯಲ್ಲಿಲ್ಲ ಇಷ್ಟೇ ಅಲ್ಲ, ಸ್ವಗುಂದಲ್ಲಿ, ದೇವತೆಗಳಲ್ಲಿ ಸಹ ಅಂಥ ಪದಾರ್ಥ
ವಿಲ್ಲ. || ೬೦ ||

ಅಚುಂನಾ, ಬ್ರಾಹ್ಮಣ, ಷಟ್ತತ್ತಿಯ, ಪ್ರೇಶ್ಯ, ಶುದ್ರ, ಇವರ ಕರ್ಮ
ಗಳು ಅವರವರ ಸ್ವಭಾವಿಕ ಗುಣಗಳನ್ನು ಅನುಸರಿಸಿ ವಿಭಾಗಿಸಲ್ಪ
ಷ್ಟಿವೆ. || ೬೧ ||

ತನೋ ದಮಸ್ತಪೇ ಶೌಚಂ ಕ್ವಾಂತಿರಾಜ್ಯವೇನೇವ ಚ |
 ಜ್ಞಾನಂ ವಿಜ್ಞಾನವಾಸ್ತಿಕ್ಷಂ ಬ್ರಹ್ಮಕರ್ಮ ಸ್ವಭಾವಜಂ ||೪೨||
 ಶಾಯ್ರಂ ತೇಜೋ ಧೃತಿದಾರಕ್ತೇ ಯುದ್ಧೇ ಚಾಪ್ಯಪಲಾಯನಂ |
 ದಾನಮೀಶ್ವರಭಾವಶ್ಚ ಕ್ವಾತ್ರೇ ಕರ್ಮ ಸ್ವಭಾವಜಂ || ೪೩ ||
 ಕೃಷಿಗೋರಕ್ಷೇ ವಾಣಿಜ್ಯಂ ನೈಶ್ಚಕರ್ಮ ಸ್ವಭಾವಜಂ |
 ಹರಿಜಯಾರಕ್ತೇ ಕರ್ಮ ಶಾದ್ರುಸಾಪಿ ಸ್ವಭಾವಜಂ || ೪೪ ||
 ಸ್ವೇಸ್ವೇ ಕರ್ಮಣ್ಯಭಿರತಃ ಸಂಸಿದ್ಧಂ ಲಭತೇ ನರಃ |
 ಸ್ವಕರ್ಮನಿರತಃ ಸಿದ್ಧಂ ಯಥಾ ವಿಂದತಿ ತಚ್ಚ್ಯಾಣಾ || ೪೫ ||
 ಯತಃ ಪ್ರವೃತ್ತಿಭೂತಾನಾಂ ಯೇನ ಸರ್ವಮಿದಂ ತತಂ |
 ಸ್ವಕರ್ಮಣಾ ತಮಭ್ಯಜ್ಯೇ ಸಿದ್ಧಂ ವಿಂದತಿ ಮಾನವಃ || ೪೬ ||

ತಮೇ, ದಮೇ, ತಪ, ವಾವಿತ್ಯ, ಸರಲತೆ, ಕ್ಷಮೆ, ಜ್ಞಾನ, ವಿಜ್ಞಾನ,
 ಅಶ್ವರನಲ್ಲಿ ವಿಶ್ವಾಸ, ಇವು ಸಾಪ್ಯಭಾವಿಕವಾಗಿ ಬ್ರಹ್ಮಾರ ಲಕ್ಷಣಗಳು.
 ೪೭

ಶಾಯ್ರ, ತೇಜ, ಧೃತಾರ್ಯ, ದಕ್ಷತೆ, ಯುದ್ಧದಲ್ಲಿ ಓಡಿಕೊಗದಿ
 ರೋಣ, ಧಾನ, ಪ್ರಜಿಗಳನಾಂ ಖಾವನೆ, ಇವು ಸಾಪ್ಯಭಾವಿಕವಾಗಿ
 ಕ್ಷತ್ರಿಯ ಧರ್ಮಗಳು. ೪೮

ಒಕ್ಕಲತನ, ಗೋರಕ್ಷಣೆ, ವ್ಯಾಪಾರ, ಇವು ಸಾಪ್ಯಭಾವಿಕವಾಗಿ
 ವೈಶ್ಯರ ಕರ್ಮಗಳು. ಪರರ ಸೇವೆ ಮಾಡುವದು ಇದು ಸಾಪ್ಯಭಾವಿಕ
 ಶಾದ್ರು ಕರ್ಮವು.

ತನ್ನ ಸ್ವಕರ್ಮದಲ್ಲಿ ನಿರತನಿದ್ದವನು ಸಿದ್ಧಿಯನ್ನು ಪಡೆಯುವದು
 ನಿಷ್ಠಯವು. ತನ್ನ ಸಾಪ್ಯಭಾವಿಕ ಕರ್ಮದಲ್ಲಿ ನಿರತನಿದ್ದವನು ಸಿದ್ಧಿಯನ್ನು
 ಹೇಗೆ ಪಡೆಯುವನೆಂಬದನ್ನು ಕೇಳಿ. ೪೯

ಯಾವನಿಂದ ಈ ಭೂತಗಳ ಉದ್ಧವಶೋ ಯಾವನು ಇದನ್ನೆಲ್ಲ
 ವ್ಯಾಪಿಸಿರುವನೋ ಅವನನ್ನು ತನ್ನ ಸ್ವಭಾವಸಿದ್ಧವಾದ ಕರ್ಮದಿಂದ
 ಪೂಜಿಸಿ ಮನಸ್ಯನು ಸಿದ್ಧಿಯನ್ನು ಪಡೆಯುವನು. ೫೦

ಶ್ರೀಯಾನ್ಮಾ ಧರೋರ್ ವಿಗುಣಃ ಪರಧರ್ವಾರ್ತಾನ್ಮಾನುಷ್ಟಿತಾತ್ |
 ಸ್ವಭಾವನಿಯತಂ ಕರುಂ ಕುರು ನಾನ್ಮಾಪ್ರೇತಿ ಕಲ್ಪಿಷಂ ||ಉಳಿ
 ಸಹಜಂ ಕರುಂ ಕೌಂತೇಯ ಸದೋಷವನಿಸಿ ನತ್ಯಜೀತಾ |
 ಸರ್ವಾರಂಭಾ ಹಿ ದೋಷೇಣ ಧೂಮೇನಾಗ್ನಿರಿವಾವ್ಯತಾಃ ||ಉಲ ||
 ಅಸಕ್ತಬುದ್ಧಿಃ ಸರುತ್ರ ಜಿತಾತ್ಮಾ ವಿಗತಪ್ರೀಪಃ |
 ಸೈಷ್ಯಮ್ಯುಸಿದ್ಧಿಂ ಪರವಾಂ ಸಂನಾತೇನಾಧಿಗಚ್ಛತಿ ||ಉ೮ ||
 ಸಿದ್ಧಿಂ ಪತ್ರಪ್ರೇತಿ ಯಥಾ ಬ್ರಹ್ಮ ತಥಾಪ್ರೇತಿ ಸಿಂಬೋಧ ಮೇ |
 ಸರ್ವಾಸೇಸ್ಯೇವ ಕೌಂತೇಯ ನಿಷ್ಠಾ ಜಾಣಸ್ಯ ಯಾ ಪರಾ ||ಉ೯ ||
 ಬುದ್ಧಾಂಶಿ ವಿಶುದ್ಧಯಾ ಯುಕ್ತೋ ಧೃತಾತ್ಮಾನಂ ನಿಯಮ್ಯ ಚ |
 ಶಬ್ದಾದಿಂಸ್ಯಷಯಾಂಸ್ಯಕ್ತಾಪ ರಾಗದ್ವೈಷೋ ಪ್ರೇದಸ್ಯ ಚ ||ಉ೧ ||

ಜನಾಗಿ ಆಚರಿಸಲಕ್ಕೆ ಬರುವ ಪರಧರು ಕ್ಷೇತ್ರಲೂ ಸದೋಷ
 ವಿರುವ ಸ್ವಧರು ವೇರೆ ಮಿಗಿಲಾದದ್ದು. ಸ್ವಭಾವದಿಂದ ನಿಯಮಿಸಲ್ಪಟ್ಟ
 ಕರುಂವನಾಂಚರಿಸುತ್ತಿರುವ ಮನುಷ್ಯನಿಗೆ ಪಾಪದ ಲೇಪವಾಗುವದಿಲ್ಲ. ಉಳಿ
 ಅಜುಂನನೇ, ಸ್ವಭಾವಸಿದ್ಧಿ ಕರುಂವು ಸದೋಷವಿದ್ದರೂ ತ್ಯಾಜ್ಯಿ
 ವಲ್ಲ. ಯಾಕಂದರೆ ಅಗ್ನಿಯ ಹೊಗೆಯಿಂದ ಮುಳ್ಳಲ್ಪಟ್ಟಿರುವಂತೆ ಎಲ್ಲ
 ಕರುಂಗಳೂ ಸದೋಷವಾದವುಗಳೇ. ||ಉ೧||

ಯಾತರಲ್ಲಿಯೂ ಆಸಕ್ತಿನಾಗದೆ ಮನಸಸ್ಯ ಗದ್ದು ನಿಸ್ಪೃಹನಾದವನು
 ಸನ್ಯಾಸದಿಂದ ಅಂದರೆ ಕಾಮ್ಯಕರುಗಳ ತ್ಯಾಗದಿಂದ ಸೈಷ್ಯಮ್ಯು ಸಿದ್ಧಿ
 ಯನ್ನ ಅಂದರೆ ನಿಪಾಮ ಕರುಂಮಾಡುವ ಸ್ಥಿತಿಯನ್ನ ಪಡೆಯುವನು. ||೧೮||

ಇನ್ನು ಸಿದ್ಧಿಯನ್ನ ಪಡೆದವನಿಗೆ ಜಾಣನದ ಅತ್ಯಂತ ಶ್ರೀಷ್ಟಾದ
 ಬ್ರಹ್ಮಪದವು ಹೇಗೆ ಪತ್ರಪ್ತವಾಗುವದೆಂಬದನ್ನ ಸಂಜ್ಞೇಪದಿಂದ ಹೇಳು
 ವೇನು ಕೇಳು. ||೧೯||

ಶುದ್ಧಬುದ್ಧಯುಕ್ತನಾಗಿ, ಧೃತಂಪುನಸ್ಪಿನಿಂದ ಸಂಯಮ ಮಾಡಿ
 ಶಬ್ದಾದಿ ವಿಷಯಗಳನ್ನ ತ್ಯಜಿಸಿ, ರಾಗದ್ವೈಷಗಳನ್ನ ಬಿಟ್ಟು, ||೨೦||

ವಿವಿಕ್ತಸೇವೀ ಲಘ್ಣಾಶೀಲ ಯತನಾಕ್ಷಯವಾನಸಃ ।
 ಧ್ಯಾನಯೋಗಪರೋ ನಿಷ್ಠೆಂ ವೈರಾಗ್ಯಂ ಸಮುಹಾಶ್ರಿತಃ ॥ ೫೬ ॥
 ಅಹಂಕಾರಂ ಬಲಂ ದರ್ಶಂ ಕಾಮಂ ಕೊಳ್ಳಂ ಪರಿಗ್ರಹಂ ।
 ವಿಮುಜ್ಞ ನಿಮುಕ್ತಃ ಶಾಂತೋಽಬ್ರಹ್ಮಭೂಯಾಯ ಕಲ್ಪತೇ ॥ ೫೭ ॥
 ಬ್ರಹ್ಮಭೂತಃ ಪ್ರಸನ್ನಾತ್ಮಾ ನ ಶೋಚತಿ ನ ಕಾಂಕ್ಷತಿ ।
 ಸಮಃ ಸರ್ವೇಷು ಭೂತೇಷು ಮದ್ವಕ್ತಂ ಲಭತೇ ಪರಾಂ ॥ ೫೮ ॥
 ಭಕ್ತಾತ್ಮ ಮಾಮಭಿಜಾನಾತಿ ಯಾವಾನ್ಯಶಾಂತಿ ತತ್ವತಃ
 ತತೋಽಮಾಂ ತತ್ವತೋಽಜ್ಞಾತ್ಮಾ ನಿಶತೇ ತದನಂತರಂ ॥ ೫೯ ॥
 ಸರ್ವಕರ್ಮಾಣಿಸಿ ಸದಾ ಕುರ್ಮಾಣಿ ಮದ್ವಪಾಶ್ಯಯಂ ।
 ಮತ್ತುಸಾದಾದವಾಪ್ನೇತಿ ಶಾಶ್ವತಂ ಪದವನ್ವಯಂ ॥ ೫೧ ॥

ಏಕಾಂತವಾಸವನ್ನ ಸೇವಿಸುತ್ತ, ವಿತಾಹಾರವನ್ನ ಮಾಡುತ್ತ,
 ಶರೀರ ವಾಣಿ ಮನಗಳನ್ನ ಬಿಗಿಹಿಡಿದು, ವೈರಾಗ್ಯವಂತನಾಗಿ, ನಿತ್ಯವೂ
 ಧ್ಯಾನಯೋಗದಲ್ಲಿ ನಿರತನಾಗಿ, ॥ ೫೨ ॥

ಅಹಂಕಾರ, ಬಲ, ಗರ್ವ, ಕಾಮ, ಕೊಳ್ಳಂಥ, ವಸ್ತುಗಳ ಪಾಶ,
 ಮುಂತಾದವರ್ಗಗಳನ್ನ ಬಿಂಬಾಪಿ ನಿಮುಕ್ತಮನೂ ಶಾಂತಸೂ ಆದವನು
 ಬ್ರಹ್ಮಪದವನ್ನ ಪಡೆಯಲು ಸಮರ್ಥನಾಗುವನು. ॥ ೫೩ ॥

ಬ್ರಹ್ಮಪದವನ್ನ ಹೊಂದಿದ ಪ್ರಸನ್ನಾತ್ಮನು ಶೋಕಮಾಡುವದಿಲ್ಲ
 ಏನನ್ನೂ ಅಶಿಸುವದಿಲ್ಲ. ಅವನು ಭೂತಗಳಲ್ಲಿ ಸಮಬುದ್ಧಿಯುಳ್ಳವನಾಗಿ
 ನನ್ನ ಪರಮ ಭಕ್ತಿಯನ್ನ ಸಂಪಾದಿಸುವನು. ॥ ೫೪ ॥

ಭಕ್ತಿಯಿಂದ ನಾನು ಎಂಥವನು, ಯಾರು, ಎಂಬದನ್ನ ತತ್ವತ್ವಿ
 ಅರಿತುಕೊಂಡು ಅವನು ಮುಂದೆ ನನ್ನಲ್ಲಿ ಸಾಯುಜ್ಯಮುಕ್ತಿಯನ್ನ
 ಪಡೆಯುವನು. ॥ ೫೫ ॥

ನನ್ನನಾಶಶ್ರಿಯಿಸಿ ಯಾವಾಗಲೂ ಎಲ್ಲಿ ಕರ್ಮಗಳನ್ನ ಮಾಡುತ್ತಿ
 ದ್ದರೂ ನನ್ನ ಅನುಗ್ರಹದಿಂದ ಅವನು ಶಾಶ್ವತನಾದ ಅವ್ಯಯಪದವನ್ನ
 ಪಡೆಯುವನು. ॥ ೫೬ ॥

ಚೇತನಾ ಸರ್ವಕರ್ಮಾಣಿ ಮಂಂತ್ರಃ ಸಂಸ್ಯಾಸ್ಯ ಮತ್ತರಃ ।
ಬುದ್ಧಿಯೋಗಮುಪಾಶ್ರಿತ್ಯ ಮಜ್ಜಿತ್ತಃ ಸತತಂ ಭವ ॥ ೩೨ ॥

ಮಜ್ಜಿತ್ತಃ ಸರ್ವದುಗಾರಣಿ ಮತ್ತು ಸಾದಾತ್ಮರಿಷ್ಯಾಸಿ ।
ಅಥ ಚೇತ್ತ್ವ ಮಹಂಕಾರಾಂತ್ರೈ ಶೋಽಷಾಸಿ ವಿನಂಪ್ಯಾಸಿ ॥ ೩೩ ॥

ಯದಹಂಕಾರಮಾಶ್ರಿತ್ಯ ನ ಯೋಽಷ್ಟ್ಯಾ ಇತಿ ಮನ್ಯಸೇ ।
ಮಿಷ್ಟ್ಯಾಷ ವ್ಯಾವಸಾಯಸ್ತೇ ಪ್ರಕೃತಿಸ್ತಾಪಂ ನಿಯೋಷ್ಟ್ಯಾತಿ ॥ ೩೪ ॥

ಸ್ವಭಾವಜೀವ ಕೌಂತೀಯ ನಿಬಧ್ಯಃ ಸ್ಯೇನ ಕರ್ಮಣಾ ।
ಕರ್ತುರ್ಭಂ ನೇಷ್ಟಿಸಿ ಯನೋಹಾತ್ಮರಿಷ್ಯಾಸ್ಯವಶೋಽಪಿ ತತ್ರ ॥ ೩೫ ॥

ಈಶ್ವರಃ ಸರ್ವಭೂತಾನಾಂ ಹೃದ್ದೇಶೀಽಜುರ್ ತಿಷ್ಟ್ಯಾತಿ ।
ಭಾರ್ಯಾಮಯಸ್ಯ ವರಭೂತಾನಿ ಯಂತ್ರಾರೂಪಾನಿ ಮಾಯಯಾ ॥ ೩೬ ॥

ಎಲ್ಲ ಕರ್ಮಗಳನ್ನು ಮನಸಾ ಸನಗೆ ಅರ್ಪಿಸಿ ಮತ್ತು ರಾಯಣಾಗಿ
ಸ್ಥಿರಮತ್ತು ಸಮಬುದ್ಧಿಯವನಾಗಿಯಾವಾಗಲೂ ಸಂಸ್ಕಾರಿ ಚಿತ್ತವನ್ನಿಡು. ೩೭

ಸಂಸ್ಕಾರಿ ಚಿತ್ತವನ್ನಿರಿಸಲಾಗಿ ನೀನು ಸಂಸ್ಕಾರಿ ಅನುಗ್ರಹದಿಂದ ಎಲ್ಲ ಸಂಕ್ರಾಂತಿಗಳನ್ನು ದಾಟುವಿ. ಆದರೆ ಅಹಂಕಾರದ ಮೂಲಕ ನಾನು ಹೇಳಿದ್ದನ್ನು
ಅಷ್ಟಿಸದಿದ್ದರೆ ಮಾತ್ರ ನೀನು ನಾಶಿಸಿಂದುವಿ. ೩೮

ಅಹಂಕಾರವನ್ನಾಶ್ರಯಿಸಿ ಯುದ್ಧ ಮಾಡಲಿಕ್ಕಿಲ್ಲವೆಂದು ನೀನು
ಅನ್ನವದು ಜೊಳ್ಳುವೂತು. ಸಿನ್ನ ಈ ನಿಶ್ಚಯವು ವ್ಯಾಧಿವು; ಯಾಕಂದರೆ
ಪ್ರಕೃತಿಸ್ವಭಾವವು ನಿನ್ನ ಕೈಯಿಂದ ಈ ಕರ್ಮವನ್ನು ಮಾಡಿಸಿಯೇ ಬಿಡು
ವದು. ೩೯

ಆಜುರನನೇ, ನೀನು ನಿನ್ನ ಸ್ವಾಭಾವಿಕ ಕರ್ಮದಿಂದ ಬಧಿಸಿರುವಿ.
ಮೋಹಿತನಾದುದರಿಂದ ಈಗ ಯಾವುದನ್ನು ಮಾಡಲಿಕ್ಕಿಸುವದಿಲ್ಲವೋ
ಅದನ್ನು ಪ್ರಕೃತಿವಶನಾಗಿ ನೀನು ಮಾಡಬೇಕಾಗುವದು. ೪೦

ಆಜುರನಾ, ಯಂತ್ರಕ್ಕೆ ಕಟ್ಟಲ್ಪಟ್ಟ ವಸ್ತುಗಳಂತೆ ಎಲ್ಲ ಭೂತ
ಗಳನು, ತನ್ನ ಮಾಯಾ ಶಕ್ತಿಯಿಂದ ಸಂಸಾರಕ್ಕೆಂದ್ರಿಯಿಸಿ
ಈಶ್ವರನು ಎಲ್ಲರ ಹೃದಯದಲ್ಲಿ ವಾಸಿಸುವನು. ೪೧

ತಮೇನ ಶರಣಂ ಗಚ್ಛ ಸರ್ವಭಾವೇನ ಭಾರತ |
 ತತ್ತ್ವಸಾದಾಪ್ತರಾಂ ಶಾಂತಿಂ ಸಾಫಾನಂ ಪ್ರಪಂಚಿಸಿ ಶಾಶ್ವತಂ || ೬೭ ||
 ಇತಿ ತೇ ಜ್ಞಾನಮಾಖಾತಂ ಗುಹ್ಯಾಧ್ಯಾತ್ಮತರಂ ಮರ್ಯಾದ |
 ವಿನ್ಯೋತ್ಪತದಶೇಷೇಣ ಎಲುಫೇಚ್ಛಿಸಿ ತಥಾ ಕುರು || ೬೯ ||
 ಸರ್ವಗುಹ್ಯತಮುಂ ಭೂರ್ಯಃ ಶ್ರಣ ನೇರ ಪರಮಂ ವಚಃ |
 ಇಷ್ಟೋಽಸಿ ನೇರ ದೃಢಮಿತಿ ತತೋ ವಕ್ಷಿಸಿ ತೇ ಹಿತಂ || ೭೦ ||
 ಮನ್ಮಾನಾ ಭವ ಮಂಧ್ಯಕೊತ್ತೀ ಮದ್ಯಾಜೀ ಮಾಂ ನಮಸ್ಕರು |
 ಮಾನೇನೈಷ್ಟಾಸಿ ಸತ್ಯಂ ತೇ ಪ್ರತಿಜಾನೇ ಪ್ರಿಯೋಽಸಿ ನೇರ || ೭೧ ||
 ಸರ್ವಧರ್ಮಾನಸ್ತರಿತ್ಯಜ್ಞ ಮಾನೇಕಂ ಶರಣಂ ಪ್ರಜ |
 ಅಹಂ ತ್ವಾ ಸರ್ವಪಾವೇಭೀಷ್ಟೋ ನೋಽಕ್ಷಯಿಷ್ಠಾನಿ ಮಾ ಶುಚಃ || ೭೨ ||

ಸಂಪೂರ್ಣ ಭಕ್ತಿಭಾವನೆಯಿಂದ ಅವನಿಗೆ ಶರಣಾಗತನಾಗು.
 ಅವನ ಕೃಪೆಯಿಂದ ಪರಮ ಶಾಂತಿಯನ್ನಿಂದ ಶಾಶ್ವತ ಪದವಿಯನ್ನಿಂದ
 ಪಡೆಯುವಿ. ೭೩

ಈ ಪ್ರಕಾರವಾಗಿ ಅತ್ಯಂತ ಗೊಧ್ಯಕ್ಷಿಂತಲೂ ಗೊಧ್ಯವಾದ ಜ್ಞಾನ
 ವನ್ನು ನಾನು ನಿಸಗೆ ಹೋತ್ತಿರುವೆನು. ಇದನ್ನು ಪೂರ್ವ ವಿಮರ್ಶಿಸಿ ನಿಷ್ಕ
 ಮನಸಿಗೆ ತೋಚಿದಂತೆ ಮಾಡು. ೭೪

ಎಲ್ಲಕೂ ಗೊಧ್ಯವಾದ ಪರಮ ರಹಸ್ಯವನ್ನು ಪುನಃ ಹೇಳುವೆನು
 ಕೇಳು. ನೀನು ನನಗೆ ಅತ್ಯಂತ ಬೇಕಾದವನೆಂದು ನಾನು ನಿಷ್ಕ ಕಲ್ಪಾ
 ಣದ ಮಾತನ್ನು ಹೇಳುವೆನು. ೭೫

• ನನ್ನಲ್ಲಿ ಮನವನ್ನಿರಿಸು, ನನ್ನ ಭಕ್ತಿ ನಾಗು, ಅಂದರೆ ನೀನು ನನ್ನ
 ಬಳಿಗೆಯೇ ಬರುವಿ. ಇದು ಸತ್ಯವೆಂದು ನಾನು ಪ್ರತಿಜ್ಞಾಪೂರ್ವಕವಾಗಿ
 ಹೇಳುವೆನು, ನೀನು ನನಗೆ ಪ್ರಿಯನಿರುವಿ. ೭೬

ಮಿಕ್ಕ ಎಲ್ಲ ಧರ್ಮಗಳನ್ನು ಬಿಟ್ಟು ನನಗೊಬ್ಬಸಿಗೆಯೇ ಶರಣಾಗತ
 ನಾಗು. ನಾನು ನಿನ್ನನ್ನು ಎಲ್ಲ ಪಾಪಗಳಿಂದ ಮುಕ್ತ ಮಾಡುವೆನು.
 ತೋರುವಾದಬೇಡ. ೭೭

ಇದಂ ತೇ ನಾತಪಸ್ಯಾಯ ನಾಭಕ್ರಾಯ ಕದಾಚನ |
ನ ಚಾಶಶ್ಲಾಷವೇ ನಾಜ್ಯಂ ನ ಚ ಮಾಂ ಯೋಽಷ್ಟಸೂಯತಿ || ೬೩ ||
ಯ ಇದಂ ಪರಮಂ ಗುಹ್ಯಂ ಮಂಧಕ್ತೇಷ್ಟಭಿಧಾಸ್ಯತಿ |
ಭಕ್ತಿಂ ಮಯಿ ಹರಾಂ ಕೃತ್ಯಾ ಮಾವೇಷ್ಟೈಷ್ಟಸಂಶಯಃ || ೬೪ ||
ನ ಚ ತಸ್ಯಾನ್ಮನುಷ್ಯೇಷು ಕಶ್ಮಿನ್ಮೇ ಶ್ರಿಯಕೃತ್ಯಮಃ |
ಷ್ಟವಿತಾ ನ ಚ ಮೇ ತಸ್ಯಾದನ್ಯಃ ಶ್ರಿಯತರೋ ಭುವಿ || ೬೫ ||
ಅಧ್ಯೇಷ್ಟತೇ ಚ ಯ ಇಮಂ ಧವಣಂ ಸಂವಾದಮಾವಯೋಃ |
ಜ್ಞಾನಯಂಜ್ಞೀನ ತೇನಾಹಮಿಷ್ಟಃ ಸ್ವಾಮಿತಿ ಮೇ ಮತಿಃ || ೬೬ ||
ಶ್ರದ್ಧಾವಾನನಸೂಯಭ್ರಂಷಣಿಯಾದಪಿ ಯೋ ನರಃ |
ಸೋರ್ಬಿಮುಕ್ತಃ ಶುಭಾಂ ಲೇಖೀಕಾನಾಪ್ರಪ್ರಯಾತ್ಮಣಿಕಮರಣಾಂ || ೬೭ ||

ಈ ಜ್ಞಾನವನ್ನು ತಪಾಚರಣೆವಾದದ, ಭಕ್ತಿಯಲ್ಲದ, ಕೇಳುವ
ಇಚ್ಛೆಜ್ಞಲ್ಲದ, ಹಾಗೂ ಸನ್ಸ್ಥನ್ನು ದೂಷಿಸುವ ಯಾವ ಮನುಷ್ಯನಿಗೂ ಹೇಳ
ಕೊಡದು. ೬೮

ಯಾವನು ಈ ಶ್ರೀಷ್ಟ ರಹಸ್ಯವನ್ನು ನನ್ನ ಭಕ್ತರಿಗೆ ಹೇಳುವನೋ ಅವನ ಭಕ್ತಿಯು ಸನ್ಧಾನ ಹೆಚ್ಚಾಗಿ ಅವನು ನನ್ನ ಬಳಿಯಲ್ಲಿಯೇ ಬರುವ
ನೆಂಬಲ್ಲಿ ಸಂಶಯವಿಲ್ಲ. ೬೯

ನನಗೆ ಪ್ರಿಯವಾದುದನ್ನು ಮಾಡುವವರಲ್ಲಿ ಅವನಿಗಿಂತಲೂ ಹೆಚ್ಚಿ
ಯಾರೂ ಇಲ್ಲ. ಲೋಕದಲ್ಲಿ ನನಗೆ ಅವನಿಗಿಂತಲೂ ಪ್ರಿಯನಾದರೂ
ಯಾರೂ ಇಲ್ಲ. ೭೦

ಯಾವನು ಈ ನಮ್ಮ ಧಾರ್ಮಿಕ ಸಂವಾದದ ಅಧ್ಯಯನವನ್ನು
ಮಾಡುವನೋ ಅವನು ನನ್ನನ್ನು ಜ್ಞಾನಯಜ್ಞ ದೀದ ಪೂರ್ಣದಂತೇಯೇ
ಸರಿ. ೭೧

ದೋಷಬುದ್ಧಿಯನ್ನು ಬಿಟ್ಟು ಯಾವ ವೈರುವನು ಶ್ರದ್ಧಾಯಿಕ್ತ
ನಾಗಿ ಇದನ್ನು ಕೇಳುವನೋ ಅವನಾದರೂ ಮುಕ್ತನಾಗಿ ವೈಷ್ಯವಂತರ
ಶುಭಲೋಕಗಳಿಗೆ ಹೋಗುವನು. ೭೨

ಕಚ್ಚಿದೇತಚ್ಚುರ್ತಂ ಪಾಠ್ಯ ತ್ವಯ್ಯಿಕಾಗ್ರೀಣ ಜೀತಸಾ ।

ಕಚ್ಚಿದಜಳ್ಳನಸಂಮೋಹಃ ಪ್ರಸಂಪ್ರಸ್ತೇ ಧನಂಜಯ ॥ ೨೭ ॥

ಅಜುರ್ ಲುವಾಚೆ—

ನಷ್ಣೋ ಮೋಹಃ ಸ್ಕೃತಿಲಾಭಾ ತ್ವತ್ತಸಾದಾನ್ಯಾಯಾಚ್ಚತೆ ।

ಸಿಫಿತೋಽಸ್ಮಿ ಗತಸಂದೇಹಃ ಕರಿಷ್ಯೇ ವಚನಂ ತವ ॥ ೨೯ ॥

ಸಂಜಯ ಲುವಾಚೆ—

ಇತ್ಯಹಂ ವಾಸುದೇವಸ್ಯ ಪಾಠ್ಯಸ್ಯ ಚ ಮಹಾತ್ಮನಃ ।

ಸಂವಾದಮಿಮುಮುಕ್ಷುತ್ವಾಷಾಷಾಂತಂ ರೋಹಿಷಾಂತಂ ॥ ೨೭ ॥

ವಾಸಪ್ರಸಾದಾಚ್ಚುರ್ತವಾನೇತದ್ವಾಹ್ಯಾನುಹಂ ಹರಂ ।

ಯೋಗಂ ಯೋಗೇಶ್ವರಾತ್ಮಾಷಾಂತಾ ಕಾವ್ಯತ್ವಧಯತಃ ಸ್ವಯಂ ॥ ೨೮ ॥

ರಾಜನ್ಯಂಸ್ಕೃತ್ಯ ಸಂಸ್ಕೃತ್ಯ ಸಂವಾದಮಿಮುಮುಕ್ಷುತ್ವಂ ।

ಕೇಳವಾಚುರ್ನಯೋ ಪುಣ್ಯಂ ಹೃಷಣ್ಯಮಿ ಚ ಮುಹುಮುಕ್ಷುಹುಃ

॥ ೨೯ ॥

ವಾಧ್ಯನೇ, ನೀನು ಗೀತಯನ್ನು ಏಕಾಗ್ರಚಿತ್ತದಿಂದ ಕೇಳಿರುವಿಯಷ್ಟೇ? ನಿನ್ನ ಅಜಳ್ಳನರೂಪ ಮೋಹವು ನಷ್ಟವಾಯಿತಷ್ಟೇ? ೩೭

ಅಜುರ್ ನನು ಅಂದದ್ವಾ—ಕೃಷ್ಣನೇ, ನಿನ್ನ ಮೋಹವಳಿಯಿತು. ನಿನ್ನ ಪ್ರಸಾದದಿಂದ ನನ್ನ ಕರ್ತವ್ಯದ್ವಾಷಿಟ್ಟರವು ನನಗೆ ಹುಟ್ಟಿತು. ನನ್ನ ಸಂತಯಗಳ ಪರಿಹಾರವಾಯಿತು. ನಿನ್ನ ಅಜಳ್ಳಯಂತೆ ನಾನು ವಾದುವೇನು. ೩೯

ಸಂಜಯನು ಅಂದದ್ವಾ—ಈ ಪ್ರಕಾರವಾಗಿ ಶ್ರೀಕೃಷ್ಣವಾಧ್ಯರಿಗಾದ, ಮೈಮೇಲಿ ಮುಳ್ಳಿ ಬರುವ, ಅದ್ವಾತವಾದ ಸಂವಾದವನ್ನು ನಾನು ಕೇಳಿದೆನು.

೩೪

ಈ ಶ್ರೀಷ್ಣವಾದ ಗೂಡಿಜಳ್ಳನವನ್ನು, ಸಾಕ್ಷಾತ್ ಯೋಗೇಶ್ವರನು ಸ್ವಾತಃ ಹೇಳಿದ ಈ ಯೋಗವನ್ನು, ಶ್ರೀವಾಸರ ಅಸುಗ್ರಹದಿಂದ ನಾನು ಕೇಳಿದೆನು.

೩೫

ಹೇ ಅರಸನೇ, ಕೃಷ್ಣವಾಧ್ಯರ ಈ ಅದ್ವಾತ, ಪುಣ್ಯಕರವಾದ ಸಂವಾದವು ನನಗೆ ಪುನಃ ಪುನಃ ನೆನಪಾಗಿ ನಾನು ಹರಣಪರವಶನಾಗುತ್ತಿರುವೇನು.

೩೬


ತಚ್ಚ ಸಂಸ್ಕೃತೆ ಸಂಸ್ಕೃತೆ ರೂಪಮಂತ್ರದ್ವಿತೀಯ ಹರೇ |
 ವಿಸ್ತೃಯೋ ಮೇ ಮಹಾನ್ ರಾಜನ್ ಕೃಷ್ಣಾಮಿ ಚ ಪುನಃಪುನಃ॥೨೬॥
 ಯತ್ರ ಯೋಗೀಶ್ವರಃ ಕೃಷ್ಣೋ ಯತ್ರ ವಾಧೋರ್ಥ ಧನುಧರಃ |
 ತತ್ತ್ವ ಶ್ರೀವಿಜಯೋ ಭೂತಿಧ್ರುವಾ ನೀತಿಮರ್ತಿಮರ್ತಮಂ ||೨೭||

ಇತಿ ಶ್ರೀಮದ್ಭಾಗವತ್ದೀತಾಯಾಂ ವೋಕ್ತಸನ್ಯಾಸಯೋಗೋ ನಾಮ
 ಅಕ್ಷಾದಿಯೋಧ್ಯಾಯः

ಕೃಷ್ಣನ ಆಪರಮ ಆದ್ವಿತ ಸ್ವರೂಪವಾಸ್ತು ನೆನೆನೆನೆಸಿ, ಹೇ ರಾಜನೇ,
 ನನಗೇ ಪುನಃ ಪುನಃ ನೋರ್ಜಿಗವ್ಯಂಭಾಗುವದು. ೨೭

ಎಲ್ಲಿ ಯೋಗೀಶ್ವರ ಕೃಷ್ಣನೋ ಎತ್ತ ಧಸುಧಾರಿ ಪಾಧರನೋ
 ಆತ್ಮ ಸಿರಿ, ವಿಜಯ, ಷ್ವಾಭವ ಹಾಗೂ ನೀತಿಗಳು ಸೆಲೆಯಾಗಿ ಇರುವ
 ಹಂಡು ನನ್ನ ದೃಢವಾದ ನಂಬಿಗೆಯು. ೨೮

ಶ್ರೀಮದ್ಭಾಗವತೀತಯ ಸುಲಭ, ಸರಲ ಕಸ್ತದ ಭಾವಾಂತರದ
 ಗಳ ನೆಯ ಅಧ್ಯಾಯವು ಸಮಾಪ್ತವು.



ಕರಿನ ಶಬ್ದಗಳ ಅರ್ಥವೂ ಹಿಪ್ಪಣಿಗಳೂ ಮೊದಲನೆಯ ಅಧ್ಯಾಯವು.

ಶಬ್ದ ಧರ್ಮಗಳು.

(ಶಬ್ದ ಧರ್ಮಗಳು ಅಕ್ಷರಾನುಕ್ರಮದಿಂದ ಕೊಡಲ ಟ್ರಿಪ್ಲೆ.)

ಅರುನ— ಸೈನ್ಯದ ಭಾಗಗಳಲ್ಲಿ ಸೇರುವ ಪ್ರವೇಶದ್ವಾರಗಳು, ವ್ಯಾಹರಗಳ ಮಾತ್ರಗಳು.

ಅಪರಾಜಿತ— ಸೋಎಲ್ಲಿದ, ಸೋಎಲಸ್ತರಿಯದ.

ಅಪರ್ಯಾಫಪ್ತ— ಅಪರಿಮಿತ, ಅಗಣಿತ. ಸಾಕಷ್ಟು ಇಲ್ಲದ ಅಧಿವಾದುಭಾವಾದವಾದ, ಎಂದು ಕೆಲವರು ಈ ಶಬ್ದದ ಅರ್ಥವನ್ನು ಮಾಡುವರು. ಆದರೆ ಪ್ರಚಂಡ ಧೈರ್ಯಾಶಾಲಿಯೂ ದುರಭಿಮಾನಿಯೂ ಅದ ದುಯೋಗ ಧನನು ತನ್ನ ಸೈನ್ಯವನ್ನು ಕುರಿತು ಹಾಗೆ ಅನ್ನವದು ಅಶಕ್ಯವು ಎಂಬ ದನ್ನು ಎಲ್ಲರೂ ತಿಳಿದಿರಬೇಕು.

ಆತತಾಯಿನ್— ಮನೆಸುದುವವರು, ವಿಷಹಾಕುವವರು, ಶಸ್ತ್ರದಿಂದ ಹೊಡಿಯಲುದ್ಯುಕ್ತರಾದವರು, ಸೂರೀಗಾರರು, ಹೆಣ್ಣು ಅಧಿವಾದಕೂ ವನ್ನು ಅಪಹರಿಸುವವರು, ಆತತಾಯಿಗಳೆಂದು ವಸಿಸ್ತು ಸ್ಕೃತಿಯಲ್ಲಿ ಹೇಳಿರುವರು.

ಕುರುಕ್ಕೀತ್ರವು— ಕುರುವಂಶದ ಅರಸರು ನೇಗಿಲಹೊಡಿಯುವ ಸಾಧನವು. ಹಸ್ತಿನಾಷ್ವರೆದ ಸುತ್ತಲಿನ ಚೈಲು.

ಕೃಪೆ— ಕಾರುಣ್ಯ, ದಯೆ.

ಧರ್ಮಕ್ಕೀತ್ರವು— ಪ್ರಣಾಭಾಮಿಯು, ಧರ್ಮಸಾಧನಕ್ಕೆ ಯೋಗ್ಯವಾದ ಸಾಧನವು. ಹಸ್ತಿನಾಪುರದ—ಸಂಧ್ಯಾಕ್ಷೇತ್ರ—ದಿಲ್ಲಿನಗರದ—ಸುತ್ತಲಿನ ಭಾಗದಲ್ಲಿ ಕುರುರಾಜನು ಇರುತ್ತಿದ್ದನು. ಅಲ್ಲಿ ನಾಯುವವರಿಗೂ ತಪವನ್ನಾಗಿ ಜರಿಸುವವರಿಗೂ ಸ್ವರ್ಗವು ಸಿಕ್ಕುವುದೆಂದು ಇಂದ್ರನ ವರನಿತ್ತು. ಆದುದರಿಂದ ಅದು ಪ್ರಣಾಭಾಮಿ ಎಂದೆನಿಸಿತು.

ನಿದರ್ಶನಾರ್ಥವಾಗಿ— ತೋರಿಸುವುದಕ್ಕಾಗಿ, ತೋರಿಸಿಕೊಡುವುದು ಕ್ಷಮಾಗಿ.

ಹಿಂಡೊಡಕ— ಇಲ್ಲಾದ ವಿಧಿಗಳಲ್ಲಿ ಹಿಂಡುಗಳ ಹೆಸರಿನಿಂದ ಕೊಡತಕ್ಕ ಅನ್ನ ಮತ್ತು ಬಿಡತಕ್ಕ ನೀರು.

ಮಹಾರಥಿಯು— ಹತ್ತು ಸಾವಿರ ಬಿಲ್ಲು ಖಾಗಳನ್ನು ಒಬ್ಬನೇ ತಡೆದು ಹಿಡಿಯುವ ಶಸ್ತ್ರವಿದ್ಯಾವಿಶಾರದನು.

ವರ್ಣಸಂಕರವು— ವರ್ಣಗಳ ಅಶಾಸ್ತ್ರೀಯವಾದ ಮಿಶ್ರಣವು, ಮಿಶ್ರ ವಿವಾಹ ಭೋಜನಾದಿಗಳಾಗುವದು. ಜಾತಿನಿರ್ಬಂಧಗಳ ನಾಶವು.

ಪ್ರಾಹರಚನೆ— ಸೈನ್ಯವನ್ನು ಘ್ಯವನ್ನೆಂದ ಭದ್ರವಾಗಿ ನಿಲ್ಲಿಸುವದು.

ಉನ್ನತ ಅಧ್ಯಾತ್ಮ— ಪಿಪ್ಪಣಿಗಳು.

ಅರಂಭವು— ಕುರುಕುಲೋದ್ಧವರಾದ ಸುದು ಪಾಂಡವರ ಯುದ್ಧವೇ ಮಹಾಭಾರತದ ಮುಖ್ಯವಿವರವು. ಭೀಮ್‌ಪರಮರ್ಥಲ್ಲಿ ಯುದ್ಧರಂಭದಲ್ಲಿ, ನೀನು ಈ ಸಂಗ್ರಹ ಮವನ್ನು ನೋಡಲಿಚ್ಚಿ ಸಿದರೆ ನಿನಗೆ ದೃಷ್ಟಿಯನ್ನು ಕೊಡುವನು' ಎಂದು ಹುಟ್ಟಿಗುರುಡನಾದ ದೃತರಾಷ್ಟ್ರನಿಗೆ ವ್ಯಾಸ ಮುನಿಗಳು ಹೇಳಿದರು. 'ನಾನು ಈ ಜ್ಞಾತಿವಧವನ್ನು ಕಣ್ಣಾರೆ ನೋಡಲಾರೆ, ಯುದ್ಧದಲ್ಲಿ ಏನು ಸದೆಯುವದೆಂಬದನ್ನು ಕೇಳಿದರೆ ಸಾಕು' ಎಂದು ದೃತರಾಷ್ಟ್ರನು ಅನ್ನಲಾಗಿ, ವ್ಯಾಸರು ಸಂಜಯನಿಗೆ ದಿವ್ಯದೃಷ್ಟಿಯನ್ನು ಕೊಟ್ಟು, 'ಈತನು ನಿನಗೆ ಯುದ್ಧದ ಸಮಗ್ರ ಸಂಗತಿಯನ್ನು ಹೇಳುವನು' ಎಂದು ಆಶೀರ್ವದಿಸಿದರು. ಹೋಗುವಾಗ, 'ಈ ಮಹಾ ಯುದ್ಧವನ್ನು ತಡೆಯುವದು ಅಶ್ವಾಸ; ಎತ್ತ ಧರ್ಮಪೋ ಅತ್ಯ ಜಯವಾಗುವದು' ಎಂದು ಸುಡಿದು ಹೂರಿಯಿ ಹೋದರು. ಆ ಮೇಲೆ, 'ಕೌರವರೂ ಪಾಂಡವರೂ ಕೂಡಿ ಹಸ್ತಿನಾಪುರದ ಮಹಾ ರಣಾಷ್ಟ್ರದಲ್ಲಿ ಏನು ಮಾಡಿದರು' ಎಂದು ದೃತರಾಷ್ಟ್ರನು ಸಂಜಯನನ್ನು ಕೇಳಿದನು. ಅದೇ ಶ್ರೀಮದ್ಭಗವದ್ಗೀತ್ಯಾತ್ಮಿತಿಯ ಪ್ರಾರಂಭವು.

ಗೀತೆಯ ಸಂಕಲನವು— ಯಾವದೇ ಗ್ರಂಥದ ಕೊನೆಗೆ ಕೊಟ್ಟಿರುವ ಗ್ರಂಥದ ಹೆಸರು, ಗ್ರಂಥಕರ್ತನ ಹೆಸರು, ಗ್ರಂಥೋದ್ದೇಶ ಮಾಂತಾದವುಗಳಲ್ಲಿ ಕೂಡಿ ಸಂಕಲನವೆಂದೆನಿಸುವದು. 'ಇತಿ ಶ್ರೀಮದ್ಭಗವದ್ಗೀತಾ

ಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಜುಂನ
ಸಂವಾದೇ.....' ಎಂಬುದು ಗೀತೆಯ ಸಂಕಲ್ಪವು. ಈ ಸಂಕಲ್ಪದ
ಲ್ಲಿಯ ಪ್ರತಿಯೊಂದು ಶಬ್ದವು ಅರ್ಥವೂಣವಿರುವುದು. 'ಶ್ರೀಭಗವಂತನು
ಸ್ವಂತಃ ಹೇಳಿದ ಹಾಡು. ಇದು ಸಾಮಾನ್ಯವಾದ ಹಾಡಲ್ಲ, ಇದು
ಮೊಳ್ಳೆದಾಲ್ಯಾದ ಕಾಷ್ಟವು. ಇದರಲ್ಲಿ ತತ್ವವಿದ್ಯೆಯು, ಎಲ್ಲಕ್ಕೂ
ಹೆಚ್ಚನ ಜ್ಞಾನವು ಹೇಳಲ್ಪಟ್ಟದೆ. ಆ ಜ್ಞಾನವನ್ನು ಮತ್ತು ಆ ಶ್ರೀಷ್ಟ
ವಾದ ಜ್ಞಾನಿಗಳ ಸ್ಥಿತಿಯನ್ನು ಯೋಗ ದೊರಕೆಸಬೇರೆಕೆಂಬ ಸಾಧನಮಾರ್ಗ
ವಾದರೂ ಇಲ್ಲಿ ಹೇಳಿರುವುದು. ಇದೆಲ್ಲ ಶ್ರೀಕೃಷ್ಣಜುಂನರ ಸಂವಾದ
ದ್ವಾರಾ ಹೇಳಲಾಗಿದೆ' ಎಂದು ಇದರ ತಾತ್ಪರ್ಯವಿರುವದು.

ಯೋಗ— ಯೋಗವೆಂಬ ಶಬ್ದಕ್ಕೆ ಗೀತೆಯಲ್ಲಿ ಅನೇಕಾರ್ಥಗಳಿರುವವು. ಎಲ್ಲ ಕಡೆಗೂ ಒಂದೇ ಅರ್ಥವಿರುವದೆಂದು ತಿಳಿಯುವದು ತತ್ವ. ಸಂದರ್ಭ
ನೋಡಿ ಅರ್ಥವನ್ನು ಹಚ್ಚುವದೇ ಜಾಣತನವು. ಯೋಗ ಇದರ
ಅರ್ಥಗಳು (೧) ಮೊಳ್ಳೆವು, ಬ್ರಹ್ಮಸಾಯುಜ್ಯವು, (೨) ಮೊಳ್ಳೆ
ಮಾರ್ಗವು, (೩) ಸವಾರ್ಥ ಸ್ಥಿತಿಯು, (೪) ಧ್ಯಾನವು (೫) ಪಾತಂಜಿಲ
ಯೋಗವು, (೬) ಕರ್ಮಯೋಗವು, (೭) ಇಲ್ಲದುದನ್ನು ದೊರಕಿ
ಸುವದು, (೮) ಸೃಷ್ಟಿಯನ್ನು ಹುಟ್ಟಿಸುವ ಮತ್ತು ನಾಶಿಸುವ ಶಕ್ತಿಯು,
(೯) ಯುಕ್ತಿಯು, (೧೦) ಜ್ಞಾನವು, (೧೧) ಸಮಖ್ಯವು, ಹೀಗೆ
ಇರುವವು. ಆದರೆ ಪ್ರಧಾನ್ಯವಾಗಿ ಗೀತೆಯಲ್ಲಿ ಬಹಳ ಕಡೆಗೆ ಯೋಗ
ವೆಂದರೆ ಕರ್ಮಯೋಗವೆಂದೇ ಅರ್ಥವಿರುವದು.

ಎರಡನೆಯ ಅಧ್ಯಾಯವು.

ಶಬ್ದಾರ್ಥಗಳು.

ಅನಾರ್ಯಜುಷ್ಟು— ಆರ್ಯರಲ್ಲಿದವರು ಅಂದರೆ ಹೀಸಜಿನರು ಅಜರಿಸುವಂತಹದು. ಆರ್ಯದು ಅಂದರೆ ಶ್ರೀಷ್ಟಿರು, ಯೋಗ್ಯರು.

ಕಂಕರ್ವಪುರಾಣನಾಗು— ಏನು ಪಾಡಬೇಕು ಏನು ಬಿಡಬೇಕು ಇದು ತಿಳಿಯದಂತಾಗುವದು.

ದ್ವಾಂದ್ವ— ಸುಖದುಃಖ, ಲಾಭಾಲಾಭ, ಜಯಾಜಯ, ಶೀತೋಷ್ಣ ಇವೇ ಮುಂತಾದವುಗಳು. ಪರಸ್ಪರ ವಿರುದ್ಧವಾಗಿ ಎರಡು ಪದಾರ್ಥಗಳಿರುವುದರಿಂದ ಅವು ದ್ವಾಂದ್ವವೆನಿಸುವವು.

ಬುದ್ಧಿಯೋಗ— ಬುದ್ಧಿಯ ಸಮಾಪಸ್ತಿ—ಸಮಸ್ತಿ, ದ್ವಾಂದ್ವಗಳಿಂದ ಜಲಿಸದೆ ಇರುವ ಸ್ಥಿತಿ.

ಬ್ರಹ್ಮನಿರಾರ್ಥ— ಸಾಯಂಜ್ಯ ಮುಕ್ತಿಯು, ಬ್ರಹ್ಮನಲ್ಲಿ—ಪರಮಾತ್ಮನಲ್ಲಿ ಸಾಯಂಜ್ಯವು, ಒಂದಾಗೋಣವು.

ಬ್ರಹ್ಮಾಂಡಿಸ್ಥಿತಿಯು— ನಿಷ್ಪಾಮ ಮತ್ತು ನಿಮ್ರಮನಾಗಿ ಬ್ರಹ್ಮನಲ್ಲಿ ಚಿತ್ತವನ್ನು ಸ್ಥಿರವಿಡುವದು.

ಭಾವ, ಅಭಾವ— ಇರುವಿಕೆ, ಇಲ್ಲದಿರುವಿಕೆ. ಇದ್ದ ಪದಾರ್ಥಗಳು ಪಲ್ಲಿಟಿಸಿ ಬೇರೆ ರೂಪಗಳನ್ನು ತಾಳುವವು, ಆದರೆ ಅವುಗಳಿಗೆ ಸಂಪೂರ್ಣ ನಾಶವಿಲ್ಲ. ಹೀಗೆ ಯಾವದೇ ರೂಪದಲ್ಲಿ ಇರುವಿಕೆಯು ಭಾವವು. ಯಾವ ರೂಪದಲ್ಲಿಯೂ ಇಲ್ಲದ ವಸ್ತುಗಳು ಹೊಸದಾಗಿ ಎಂದಿಗೂ ಹುಟ್ಟಿಲಾರವು. ಅದೇ ಅಭಾವವು.

ಮಾತ್ರಾಸ್ವರ್ಥವು— ಇಂದ್ರಿಯಗಳ ಸ್ವರ್ಥವು, ಅಂದರೆ ವಿಷಯಗಳ ಕೂಡ ಆಗುವ ಇಂದ್ರಿಯಗಳ ಸಂಯೋಗವು.

ಯೋಗಕ್ಷೇಮ— ಇಲ್ಲದುದನ್ನು ದೊರಕಿಸುವದು ಯೋಗವು, ಇದ್ದನ್ನು ರಚಿಸುವದು ಕ್ಷೇಮವು. ಇವರಡೂ ಸಂಸಾರಕ್ಕೆ ಅವಶ್ಯವಾದವುಗಳು. ಇವುಗಳ ಒಂಧನದಲ್ಲಿ ಬೀಳಬೀಳದೆಂದು ಕೃಷ್ಣನು ಹೇಳುವನು. **ರಸವು**— ವಿಷಯಗಳಲ್ಲಿಯ ಇಂದ್ರಿಯಗಳನ್ನು ಆಕಷಿಸುವ ಶಕ್ತಿ. ರುಚಿ.

ವಿಷಯ— ಕರ್ತಿಣ ಸಮಯವು, ಸಂಕಳಿ ಪ್ರಸಂಗವು.

ವೇದವಾದರತ್ಯಾಗಿ— ವೇದದಲ್ಲಿಯ ಕರ್ಮಕಾಂಡದಿಂದಲೂ ಕರ್ಮಗಳ ಫಲಶ್ರುತಿಯಿಂದಲೂ ಹೋಹಿತರಾದವರು.

ವ್ಯವಸಾಯಾತ್ಮಿಕ ಬುದ್ಧಿ— ಇದಕ್ಕೆ ನಿಶ್ಚಯಾತ್ಮಿಕಾ ಬುದ್ಧಿ ಎಂದೆನ್ನು ವರು. ಇದನ್ನು ವಾಡಬೇಕು ಇದನ್ನು ವಾಡಬಾರದು ಎಂಬದನ್ನು ನಿಣಣಿಸುವ ಬುದ್ಧಿಯು.

ಶ್ರೀಯಸ್ತು— ಕರ್ಮಾಣವು, ಒಳಿತು, ಹಿತವು. ಇದು ಪಾರಮಾರ್ಥಿಕ, ಪಾರಲಾಕ್ಷಿಕ ಅಥವಾ ಅಂತರಿಕ ಹಿತವೆಂದೇ ಅರ್ಥವು. ತದ್ವಿರುದ್ಧವಾಗಿ ಪ್ರೇರಿತವು ಅಂದರೆ ವಿಷಯಸುವಿವು, ಇಂದ್ರಿಯಾರಾಮವು.

ಸರ್ವಾಧಿ— ಏಕಾಗ್ರವಾದ ಸರ್ವಚಿಕ್ಷೆ ಶ್ರೀಗಳ ಲಯವು, ಪರಮಾತ್ಮನಲ್ಲಿ ತಲ್ಲಿನತ್ತೆಯು.

ಸ್ಥಿತಪ್ರಜ್ಞ, ಸ್ಥಿತಧೀ— ಸ್ಥಿರಬುದ್ಧಿಯಾಳ್ಳವನು, ಅತ್ಯಿತ್ತ ಹರಿದಾಡದಂತೆ ಮನಸ್ಸನ್ನು ಕಟ್ಟಿದವನು.

೨ನೆಯ ಅಧ್ಯಾಯ—ಟಿಪ್ಪಣಿಗಳು.

ಸಾಂಖ್ಯ ಮತ್ತು ಯೋಗ— ಇಲ್ಲ ‘ಸಾಂಖ್ಯ’ ಎಂದರೆ ಜ್ಞಾನಯೋಗವು. ‘ಯೋಗ’ ಎಂದರೆ ಕರ್ಮಯೋಗವು. ಆತ್ಮನು ಅವಿನಾಶಿಯು ಮತ್ತು ದೇಹವು ವಿನಾಶಿಯು ಎಂಬದನ್ನು ತಿಳಿದು ಸುಖದುಃಖಗಳೂ ಲಾಭಾಲಾಭಗಳೂ ಸಮವೆಂದು ಭಾವಿಸಿ ನಿಷ್ಠ ಧರ್ಮದಂತೆ ಯುದ್ಧಮಾಡು, ಎಂದು ಕೃಷ್ಣನು ಹೇಳಿದ ಉಪದೇಶವು ಸಾಂಖ್ಯ ಅಥವಾ ಜ್ಞಾನಯೋಗವನ್ನನು ಸರಿಸಿರುವದು. ಇದರ ಮುಂದೆ ಹೇಳಿದ ಯೋಗವು ಕರ್ಮಯೋಗವು, ಕರ್ಮಬಂಧನದಿಂದ ಅಲಿಪ್ತವಿರುವ ಯುಕ್ತಿಯನ್ನು ಪಡೆತ್ತಿಸುವದು. ಅದನ್ವೈ ಕರ್ಮದ ಗೊಂದಲದಲ್ಲಿ ಬೀಳಿದೆ ಯಾವಾಗಲೂ ಜ್ಞಾನರತ್ನವಿರುವದು ಜ್ಞಾನಯೋಗಿಗಳ ಧ್ಯೋಯವು. ಆದರೆ ಕರ್ಮದ ಗೊಂದಲಕ್ಕೆ ಅಂಜಿದೆ ಅದನ್ನೇ ಅಧ್ಯಾತ್ಮಿಕ ಸಾಧನಮಾಡಿಕೊಂಡು ಅಲಿಪ್ತವಿದ್ದು ಸ್ವಧರ್ಮದಂತೆ ಶ್ರೀಷ್ಟಕರ್ಮಗಳನ್ನು ಮಾಡುತ್ತಲೇ ಇರುವದು ಕರ್ಮಯೋಗವು. ಬುದ್ಧಿಯೋಗವು ಅಂದರೆ ಬುದ್ಧಿಯನ್ನು ಸಮಸ್ತಿಯಲ್ಲಿಡುವದು ಕರ್ಮಯೋಗದ ಒಂದು ಅಂಗವು.

ಶ್ರೀಗುಣವಿಷಯಾವೇದಾಃ— ವೇದದಲ್ಲಿಯ ಕರ್ಮಕಾಂಡವು ಸಹ್ಯ

ರಜ ತಮವೆಂಬ ಮೂರು ಗುಣಗಳನ್ನು ದಾಟೆಲ್ಲ. ಅದುದರಿಂದ ನೀನು ಭೋಗಾದಿಗಳ ಇಚ್ಛೆಯಿಂದ ಶ್ರೀತತ್ವಾರ್ಥ ಕರ್ಮಕಾಂಡದ ಬೆಸ್ತುಹತತ್ವದ್ದೆ ನಿಷಾಮುನಾಗು, ತ್ರಿಗುಣಾತೀತನಾಗು, ಎಂದು ಕೃಷ್ಣನ ಉಪದೇಶವಿರುವದು. ಕರ್ಮಗಳನ್ನು ಬಿಡು ಎಂದು ಹೇಳುವದಕ್ಕೆಂತಲೂ ಇಲ್ಲಿ ಕಾಮ್ಯಾ ಬುದ್ಧಿಯನ್ನು ಬಿಡು ಎಂದು ಜೀಳುವುದೇ ಕೃಷ್ಣನ ಸದ್ಗೀತವಿರುವದು.

ಯಾ ನಿಶಾ ಸರ್ವಭೋತಾನಾಂ— ಯಾರಿಗೂ ಕಾಣದ ಪರತತ್ವವನನ್ನು ತೋರಿಗಿಯು ಕಂಡವನಾದುದರಿಂದಲೂ ಎಲ್ಲರೂ ಇದೇ ಶ್ರೀಷ್ಟವೆಂದು ಭಾವಿಸುವ ಬಾಹ್ಯ ಜಗತ್ತನ್ನು ಕಿಂದಾಧ್ಯವೆಂದು ಎಣಿಸುತ್ತಿರುವದರಿಂದಲೂ ಎಲ್ಲರಿಗೂ ಕತ್ತಲೆಯಂತಿರುವ ಪರತತ್ವವು ಅವನಿಗೆ ಬೆಳಕಿನಂತೆ ನಿಷ್ಜ್ಞ ಲವಾಗಿರುವದು, ಎಲ್ಲರಿಗೂ ಬೆಳಕಿನಂತಿರುವ ಈ ವಿಶ್ವವು ಅವನಿಗೆ ಮನಸುಷುಕಾಗಿ ಕತ್ತಲೆಯಂತಿರುವುದು.

ಉಪದೇಶದ ರೀತಿಯು— ಹೊದಲನೆಯ ಅಧ್ಯಾತ್ಮದಲ್ಲಿ ಅಜುಂಸನು ವಿಷಣ್ಣಿನಾಗಿ ಕುಳಿತನೆಂದು ಪರಾನೆಯಿರುವದು. ಅವನ ವಿಷಣ್ಣಿತೆಯನ್ನು ಕಳೆದು, ಆ ವಿಷಣ್ಣಿತೆಗೆ ಕಾರಣವಾದ ಅವನ ಮನಸಿನಲ್ಲಿಯು ಕಪ್ಪಿನೆಗಳನ್ನು ಕತ್ತಿಸಾಕಿ, ಶ್ರೀಷ್ಟವಾದ ನಿಷಾಮುಕರ್ಮಕ್ಕೆ ಅವನನ್ನು ಎಳೆದು ಹಚ್ಚುವದೇ ಶ್ರೀಕೃಷ್ಣನ ಉದ್ದೇಶವಾಗಿತ್ತು. ಅದನ್ನು ಮಾಡುವಾಗ ಅಜುಂಸನ ಮನಸ್ಸಿನಲ್ಲಿ ಹುಟ್ಟಿದ ಅನೇಕ ಸಂಶಯಾದಿಗಳನ್ನು ಖಂಡಿಸಿ ಅವುಗಳಿಗೆ ಸಮಾಧಾನ ಹೇಳಿ ಅವನನ್ನು ಮನಗಾಣಿಸಬೇಕಾಯಿತು. ಕೃಷ್ಣನ ಉಪದೇಶದ ರೀತಿಯು ಆ ತರಹದ್ದಿರುವುದು. ‘ನನು ಮಾಡಿದರೂ ಯಾದ್ದು ಮಾಡುವದು ನಿನಗೆ ಬಿಟ್ಟದ್ದಲ್ಲ. ಆ ಕರ್ಮದಿಂದ ಲಿಪ್ತನಾಗದಂತೆಯೂ ಆ ಕರ್ಮ ಮಾಡುವಾಗ ಸಹ ಅತ್ಯಂತ ಶಾಂತಿಯು ನೆಲೆಸುವಂತೆಯೂ ನೀನು ಯಾದ್ದುಮಾಡು. ಆ ಬಗೆಯ ಅಧ್ಯಾತ್ಮಿಕ ಜ್ಞಾನವನನ್ನು ನಿನಗೆ ಹೇಳುವೆನು’ ಎಂದು ಶ್ರೀಕೃಷ್ಣನು ಅವನ ಮನವನ್ನು ಒಲಿಸಿರುವನು. ಈ ರೀತಿ ಅಧ್ಯಾತ್ಮಿಕ ಜೀವನದ ತಿರುಳನ್ನು ತಿಳಿಸಿ ಆ ಜ್ಞಾನದಿಂದ ಮಾನವೀ ಜೀವನವು ತೇಜಸ್ಸಿಯೂ ಅನಂದಮಯವೂ ಆಗುವಂತೆ ಮಾಡುವದೇ ಶ್ರೀಕೃಷ್ಣನ ಉದ್ದೇಶವು.

ಮೂರನೆಯ ಉಧ್ವಾಯವು.

ಶಬ್ದಾಭಿಗಳು.

ಅಭ್ರಣ್ಣಪಾತ್ರೆಯವು— ಪ್ರರೂಪಾಭ್ರಕಾಗಿ ಅಭ್ರವಾ ಇವ್ಯಾಭ್ರ
ಕಾಗಿ ಪರಾವಲಂಬನವು. ತನಗೆ ಬೀಕಾದುದನ್ನು ದೊರಕಿಸುವದಕಾಗಿ
ಎರಡನೆಯವರ ಅವಶ್ಯಕತೆ.

ಅನಸೂಯೆ— ದೋಷವಧ್ಯಾಸ್ಯಿ ಇಲ್ಲಿದಿರುವಿಕೆ, ತದ್ವಿರುದ್ಧ ಅಸೂಯೆ
ಅಂದರೆ ದೋಷೈಕದ್ವಾಸ್ಯಿ.

ಅಕ್ಷರ— ಅಷ್ಟಕ್ತ ಪರಮಾತ್ಮನು, ಪ್ರರೂಪೋತ್ತಮನು.

ಇಂದ್ರಿಯಾಳಿ ಪರಾಳಿ— ಮೊದಲು ವಿಷಯಗಳು ಗೋಚರವಾಗು
ವವು. ಜ್ಞಾನೋಂದ್ರಿಯಗಳು ಅವುಗಳನ್ನು ತಿಳಿದುಕೊಳ್ಳುವವು. ಆದುದ
ರಿಂದ ಅವು ವಿಷಯಗಳಿಗಂತ ಹೆಚ್ಚಿನವು. ಹೀಗೆ ಏರುತ್ತೀರುತ್ತ
ಬುದ್ಧಿಯ ಅಚಿಗೆ ಅತ್ಯೋಂದ್ರಿಯವಿದ್ದ ಅತ್ಯವೇ ಶ್ರೀಷ್ಟವೆಂದು ಅಭ್ರವು.
ಕಾರ್ಯಂ ಕರ್ಮ— ವರಾಡತಕ್ಕ ಕಾರ್ಯವು, ಕರ್ಮವುಕರ್ಮವು.

ಚಕ್ರ— ಸೃಷ್ಟಿಯ ಗಾಲಿಯು ಅಭ್ರವಾ ಸಂಸಾರಚಕ್ರವು. ಯಾವಾ
ಗಳೂ ತಿರುಗುತ್ತಿರುವುದರಿಂದ ಇದು ಚಕ್ರವೆನಿಸುವೆಂದು.

ಗುಣ— ಸಮಾವಸ್ಥೆಯಲ್ಲಿದ್ದ ನಿಶ್ಚಯಕ್ಕಿಗಳಲ್ಲಿ ಚಲನವಲನವು ಪ್ರಾರಂಭ
ವಾಗಿ ಸೃಷ್ಟಿಯಾಗಬೀಕಾದರೆ ಸತ್ಯ ರಜ ತಮ ಎಂಬ ಗುಣಗಳ ಅವಶ್ಯ
ಕತೆ ಇರುವೆಂದು. ಅವು ಒಂದೇ ಪ್ರಕೃತಿಯ ವಿಶೇಷಣಗಳಿದ್ದರೂ ಅವುಗಳ
ಕಾರ್ಯಗಳು ಭಿನ್ನಭಿನ್ನವಾದವುಗಳಿರುವವು. ಎಲ್ಲ ಉಟವು ಆಗಣಗಳದೇ.
ದೇವತೆ— ನಿಸಗರ್ಥಕ್ಕಿಗಳಲ್ಲಿ ಅಧಿಸ್ಯಿತವಿರುವವೆಂದು ಕಲ್ಪಿಸಲ್ಪಟ್ಟ
ಸಗುಣ ವ್ಯಕ್ತಿವಿಶೇಷಗಳು.

ಸಿಗ್ರಹ— ಬಲಾತ್ಮಾರವು, ಹಟವು.

ಸಿಸ್ತು— ಸಂಬಿಗೆಯ ಮಾರ್ಗವು, ಧ್ಯೋಯವನ್ನು ಸಾಧಿಸುವ ಪಂಥವು.
(ಇದಕ್ಕೆ ಬೀರೆ ಸಂದರ್ಭಗಳಲ್ಲಿ ಅಂತಿಮಸ್ಥಿತಿ, ಭಕ್ತಿ, ಧೃತಿಸಂಕಷ್ಟ
ಎಂಬ ಅಭ್ರಗಳಿರುವವು.)

ನೈಷ್ಣಿಕಮೂರ್ತಿವು— ಕರ್ಮವಾದಿ ಅದರಿಂದ ಆಲಿಪ್ಪಿರುವ ಚಿತ್ತ-ಸ್ಥಿತಿಯು. ಇದಕ್ಕೆ ಮನಸ್ಸು ತಿಯಲ್ಲಿ ಹೇಳಿದ, 'ನಿವೃತ್ತಿ ಕರ್ಮ' ವೆಂದೂ ಅನ್ವಯಿಸುತ್ತದು.

ಪ್ರಕೃತಿ— ನಿಯಮದಿಂದ ನಡೆಯುವ ಈ ವಿಶ್ವವೆಲ್ಲ, 'ಪ್ರಕೃತಿ' ಯೇನಿಸುವದು. ಅದನ್ನನು ಭವಿಸುವವನು ಪುರುಷನು. ಪ್ರಕೃತಿಯು ತನ್ನ ತ್ರಿಗುಣಗಳಾವು ರಾ ಕರ್ಮವಾಡುವದು. ಇದು ಒಂದು ಅರ್ಥವು. ಸ್ವಭಾವ ಹೆಂಬುದು ಎರಡನೆಯ ಅರ್ಥವು.

ಬ್ರಹ್ಮ— ವ್ಯಕ್ತ ಸ್ವಾಷಿತಿಯು. ನಾಂ ಖ್ಯಾರು ಇದಕ್ಕೆಯೇ ಪ್ರಕೃತಿಯನ್ನವರು. ಬ್ರಹ್ಮ ಶಬ್ದಕ್ಕೆ ಅನೇಕಾರ್ಥಗಳಿರುವವು. ಇದು ಇಲ್ಲಿಯ ಅರ್ಥವು.

ಬುದ್ಧಿಭೇದವು— ಬುದ್ಧಿಯ ಜೆಂಜೆಲತೆಯು, ಸಂಶಯವ್ಯಕ್ತಿಯು.

ರಾಗದ್ವೇಷ— ಪ್ರೀತಿ ದ್ವೇಷಗಳು, ರುಚಿ ಅರುಚಿಗಳು.

ಲೋಕಸಂಗ್ರಹವು— ಲೋಕಗಳನ್ನು ಸುಸಂಘಟಿತವಾಗಿ ನಡೆಸುವದು.

ಸಂಸಿದ್ಧಿ— ಸಿದ್ಧಿ, ಅಂತರು ಧ್ಯೋಯವ್ಯಾಪ್ತಿ, ಪರಮಗತಿ.

ಜ್ಞಾನ ವಿಜ್ಞಾನ— ಅಧ್ಯಾತ್ಮಬ್ಳಾಸವೂ ವಸ್ತುಗಳ ವಿಶಿಷ್ಟಬ್ಳಾಸವೂ.

ಇನೆಯ ಅಭಿಜ್ಞಯ— ಪಿಠೀಗಳು.

ಯಜ್ಞ— ಹೊದಲು, 'ದೇವತೆಗಳಿಗೆ ಆಹುತಿಗಳನ್ನು ಫರುಸುವದು' ಇಸ್ಯೇ ಈ ಶಬ್ದದ ಅರ್ಥವಿತ್ತು. ಮುಂದೆ ಲೋಗರೂಧಿಲುಂದಲೂ ಅರ್ಥವಿರುತ್ತಾ ಸದಿಂದಲೂ ಇದಕ್ಕೆ ಅನೇಕಾರ್ಥಗಳಾದವು. ಆದರೂ ಆ ಎಲ್ಲ ಅರ್ಥಗಳಲ್ಲಿಯೂ ಒಂದು ಸಾಮಾನ್ಯ ಸೂತ್ರವಿರುವದು. ಆದೇನೆಂದರೆ, ಹೀನವಸ್ತುಗಳನ್ನು ಶ್ರೀರ್ಷಣಿವಾದವಸ್ತುಗಳಿಗಾಗಿ ತ್ವರಿಜಿಸುವದು; ಇದು ಎಲ್ಲಯಜ್ಞಗಳಲ್ಲಿಯೂ ಆಗುವ ಸಾಮಾನ್ಯ ಶ್ರೀಯೆಯು. ವಿಶ್ವದಲ್ಲಿ ಅನೇಕವಸ್ತುಗಳ ನಾಶವು ನಡೆದಿರುವದು. ಆದರೆ ಅಷ್ಟೇ ಹೂಸ ವಸ್ತುಗಳ, ಶ್ರೀರ್ಷಣಿವಸ್ತುಗಳ ಸ್ವಾಷಿತಿಯು ನಡೆದಿರುವದು. ಈ ಪ್ರಚಂಡವಾದ ಯಜ್ಞದಲ್ಲಿ ನಾವು ಭಾಗಿಗಳಾಗಲಕ್ಕೆ ಬೇಕೆಂದೂ ಶ್ರೀಯೆಗಳನ್ನು ಯಜ್ಞವೆಂದು ಪಾಡಿದರೆ ಬಂಧನವಿಲ್ಲಿಂದೂ ಮುಕ್ತಸಂಗರಾಗಿ ಅವುಗಳನ್ನು ಮಾಡಿಯೇ ತೀರಬೇಕೆಂದೂ ಶ್ರೀಕೃಷ್ಣನು ಹೇಳಿರುವನು.

ಎರಡು ಸಿಂಹಗಳು— ನಾಂ ಖ್ಯಾಮತ್ತು ಲೋಗನಿಹ್ಯೇಗಳ ಅರ್ಥವಾ ಜ್ಞಾನಮತ್ತು ಕರ್ಮವಾಗಿಗಳ ನಿರ್ದೇಶವು ಅನೆಯ ಅಧ್ಯಾತ್ಮದಲ್ಲಿಯೇ

ಆಗಿದೆ. ಇಲ್ಲಿ ಅದು ಹೆಚ್ಚು ಸ್ವಷ್ಟಿರುವದು. ಕರ್ಮವು ಬಿಟ್ಟದಿಲ್ಲ. ಅಂದಮೇರೆ ಅದನ್ನು ಬಂಧಕವಾಗಿರುವಂತೆ ಮಾಡುವದಪ್ಪೇ ನಮ್ಮ ಕೈಯಲ್ಲಿರುವದು. ಈ ಸ್ವಷ್ಟಿಚಕ್ರವು ನಾಗಬೀಕೆಂದು, ಲೋಕಸಂಗ್ರಹವಾಗಬೀಕೆಂದು ಮಾಡರಲ್ಲಿ ಬುದ್ಧಿಭೇದವಾಗಬಾರದೆಂದು ಜ್ಞಾನಿಗಳು ತಮ್ಮ ಪೈಯ್ಯಕ್ಕಿಂತ ಇವಾ ಧರ್ಮವೇಗೂ ಇಲ್ಲಿದಿದ್ದರೂ ನಿವಾಮರಾಗಿ ಕರ್ಮಮಾಡಬೀಕೆಂದು ಇಲ್ಲಿ ಉಪದೇಶವಿರುವದು. ಇದೇ ಬ್ರಾಹ್ಮನಕರ್ಮಗಳ ಸಮನ್ವಯವು.

ಸದ್ಗೃಹಂ ಚೀಷ್ಟತೀ— ಬ್ರಾಹ್ಮನವಂತನು ಸಹ ಪ್ರಕೃತಿಗುಣದಂತೆ ನಡೆಯು ಬೀಕಾಗುವದು. ಅಂದಮೇರೆ ನಿಸರ್ಗವು, ಸ್ವಭಾವವು ಎಲ್ಲಕ್ಕೂ ಬಲವ ತ್ವರಿತವೆಂದು ಅಧ್ಯಾತ್ಮಾಯಿತು. ಹೀಗೆ ಸ್ವಭಾವವು ಸರ್ವಶಕ್ತಿಮಾನ ಇದ್ದರೂ ನಾವು ರಾಗದ್ವೀಷಗಳನ್ನು ಬಿಟ್ಟು ಅಲ್ಪತ್ವಾಗಬೀಕೆಂಬ ಉಪಾಯವನ್ನು ಶ್ರೀಕೃಷ್ಣನು ಸಾಜಿಸಿರುವನು. ಪ್ರಕೃತಿಯನ್ನು ಗೆಲ್ಲಿ ಲಿಕ್ಕೆ ಇದೊಂದೇ ಉಪಾಯವು. ನಾವು ಅಲ್ಪತ್ವರಿದ್ದು ಸಾಷ್ಟಿಯಾಗಿ ವರ್ತಿಸಬೀಕು. ಅಂದರೆ ನಿಜ ಶಾಂತಿಯು ಇಯುವದು. ಅದೇ ಸ್ಥಿರಸುಖವು.

ಸ್ವಧರ್ಮ— ಯಾವ ತಾಯಿತಂದೆಗಳಿಂದ ಹುಟ್ಟಿರುವೆವೇಳೇ ಅವರ ಧರ್ಮವು, ಜಾತಿಧರ್ಮವು. ಇದು ಸಂಕುಚಿತ ಅಧ್ಯಾತ್ಮ. ‘ನಮ್ಮ ಬೀಧನ ಗುಣಕ್ಕನು ಸರಿಸಿರುವ ಪ್ರಗತಿಯ ಮಾರ್ಗವು’ ಎಂಬುದು ಏರಡನೆಯ ಅಧ್ಯಾತ್ಮ.

ನಾಲ್ಕುನೇಯ ಅಧ್ಯಾತ್ಮವು.

ಶಬ್ದಾಧಿಗಳು.

ಅಕರ್ಮ— ಕರ್ಮ ಮಾಡದಿರೋಣ, ನಿಕರ್ಮವೆಂದರೆ ನಿರ್ಮಿಷಿದ್ದ ಕರ್ಮ.

ಅಧಿಷ್ಠಾಯ— ಅದೇ ಒಂದು ಸಾಧಾನವೆಂದು ತಿಳಿದು, ಅದನ್ನು ಆಶ್ರಯಿಸಿ.

ಮಾಯಾ— ಪರಮಾತ್ಮನ ಸ್ವಷ್ಟಿನಿರ್ಮಾಣಕ್ಕೆಯು, ಯೋಗಿಶಕ್ತಿಯು.

ಮುಮುಕ್ಷು— ವೋಕ್ಷವನ್ನು ಪಡೆಯಲಿಟ್ಟು ಸುವರ್ವನು.

ಯಜ್ಞ— ಇಲ್ಲಿ ಯಜ್ಞ ತಬ್ಬವು ಲಕ್ಷ್ಯಣಾಧ್ಯದಲ್ಲಿ ಉಪಯೋಗಿಸಲಾಗಿದೆ. ಇನೆಯ ಅಧ್ಯಾತ್ಮಯಿದ ಟಿಪ್ಪಣಿಗಳನ್ನು ಸೋಽಡಬೇಕು.

ಸ್ವಾಧ್ಯಾಯ— ಪರೆಂಪರೆಯಿಂದ ಅಭ್ಯಾಸಕಾರಿಗಿ ನೇಮಿಸಿದ ವೇದಭಾಗವು.

ಇನೆಯ ಅಧ್ಯಾತ್ಮಯ—ಟಿಪ್ಪಣಿಗಳು.

ಪ್ರಕೃತಿಂ ಸ್ವಾಮದಿಷ್ವಾಯ— ಪರಮಾತ್ಮನು ಅವತಾರಗಳನ್ನು ಹೇಗೆ ಮತ್ತು ಯಾಕೆ ತಾಳುವನೆಂಬುದನ್ನು ಶ್ರೀಕೃಷ್ಣನು ಇಲ್ಲಿ ಹೇಳುವನು. ‘ಇದುವರೆಗೆ ಅನೇಕ ಅವತಾರಗಳನ್ನು ತಾಳಿರುವನು. ನಷ್ಟ ಪ್ರಕೃತಿಯನ್ನೇ ಅಂದರೆ ಘ್ಯತ್ವಕ್ಕೆ ಸ್ವಷ್ಟಿಯನ್ನೇ ಅಧಿಪಾತ್ರನ ಮಾಡಿಕೊಂಡು ಅಂದರೆ ಅದನ್ನೇ ಆಶ್ರಯಿಸಿ ತದ್ವಾರಾ ನಷ್ಟ ಸ್ವಷ್ಟಿನಿಮಾರ್ಚಣತಕ್ತಿಯಿಂದ ಧರ್ಮ ಸಾಫವನೆಗಾಗಿ ಜನ್ಮಿವನ್ನು ತಾಳುವನು,’ ಎಂದು ಪರಮಾತ್ಮನ ವಚನ ವಿರುವದು.

ಮಂದ್ರಾವನೂಗತಾಃ— ನನ್ನ ‘ಭಾವ’ ವನ್ನು ಹೊಂದಿರುವರು, ಅಂದರೆ ನನ್ನಲ್ಲಿ ಇಂತಹ ಜ್ಞಾನನ್ನು ಹೊಂದಿರುವರು.

ತಸ್ಯ ಕರ್ತಾರಮಂಬಿ ಮಾಂ— ಪರಮಾತ್ಮನು ಕರ್ತೃನಿದ್ದು ಅಕರ್ತನು. ಯಾಕಂದರೆ ಆವನು ಸ್ವತಂತ್ರನು ಮತ್ತು ಕರ್ಮದಿಂದ ಅಲಿಪ್ತನು.

ಕರ್ತೃತ್ವದ ಯಾವದೇ ಬಂಧನವಿಲ್ಲದ್ದರಿಂದ ಅವನು ಅಕರ್ತನನೇನಿಸುವನು.

ಕರ್ಮಣ್ಯಕರ್ಮ— ಕರ್ಮವು ಯಾರಿಗೂ ಬಿಟ್ಟದ್ದಲ್ಲಿ. ಅಂದಮೇಲೆ ಸಂಪೂರ್ಣ ‘ಅಕರ್ಮವು’ ಅಸಾಧ್ಯವು. ಇದನ್ನು ತಿಳಿದುಕೊಳ್ಳುವ ದೇಂದರೇ, ‘ಅಕರ್ಮಣಿ ಚ ಕರ್ಮ’ ಎಂಬುದನ್ನು ತಿಳಿದುಕೊಳ್ಳುವದು. ಇನ್ನು ಫಲಾಶಿಬಿಟ್ಟು ಕರ್ಮ ಮಾಡಿದರೆ ಕರ್ಮಬಂಧನವೇ ಇಲ್ಲ. ಅದೇ ನಿಜವಾದ, ‘ಅಕರ್ಮ’ ಅದೇ, ‘ಕರ್ಮಣ್ಯಕರ್ಮ’ವು.

ಬ್ರಹ್ಮಕರ್ಮಸನೂರಿ— ಬ್ರಹ್ಮಾರ್ಥಣ ಬುದ್ಧಿಯಿಂದ ಮಾಡುತ್ತಿರುವ ಕರ್ಮದಲ್ಲಿ ಸಂಪೂರ್ಣ ಚಿತ್ತಲಯವಾಗುವದೇ ಈ ಬ್ರಹ್ಮಕರ್ಮಸನೂರಿಯು; ಕರ್ಮದಲ್ಲಿ ಕೂಡ ಚಿತ್ತಲಯವು ಶಕ್ಯವೆಂಬುದನ್ನು ಇಲ್ಲಿ ಗೀತೆಯು ಹೇಳುವದು.

ಸಾಯಂಲೋಕೋಽಸ್ತಿ— ಈ ಲೋಕದ ವಿಚಾರ ಮಾಡದೇ ಪರಲೋಕ ವನ್ನು ಗೆದೆಯಲಿಕ್ಕೆ ಹೇಳಿಗುವ ಮಾರ್ಖರಿಗೆ ಇದು ಅಂಜನವು. ಈ

ಶೋರವನ್ನು ಗೆದ್ದೇ ಮುಂದಿನ ವಿಚಾರವು. ಯಾವ ತರದ್ದೀ ಆಗಲಿ, ಯಜ್ಞವು ಅವಕ್ಷೇಪಂದು ಗೀತೆಯ ಅಭಿಪ್ರಾಯವು.

ಉದನೆಯ ಅಧ್ಯಾತ್ಮವು.

ಶಬ್ದಾರ್ಥಗಳು.

ನಿದ್ರ್ಯಂದ್ವ— ಸುಖದುಃಖ, ಶೀತೋಷ್ಣ ಮುಂತಾದ ಪರಸ್ಪರವಿರುಂಡ್ವ ಕಾಣಿಸುವ ಪಸ್ತುಗಳೇ ದ್ವಂದ್ವ. ಅವುಗಳ ಅಧ್ಯಾತದಿಂದ ಜರಿಸದಂತೆ ಮನಸನ್ನ ಸ್ಥಿರವಿಡುವದೇ ನಿದ್ರ್ಯಂದ್ವ ಅಭಿವಾದ್ವಂದ್ವಾತೀತ ಅವಸ್ಥೆಯು. **ಬ್ರಹ್ಮಯೋಗ—** ‘ಯೋಗ’ ಅಂದರೆ ಒಂದಾಗೋಣವು, ಕೂಡೋಣವು. ಇಲ್ಲಿ ಬ್ರಹ್ಮಯೋಗವು ಅಂದರೆ ಪರಮಾತ್ಮಾನಾಯಾಜ್ಞವು. ಅವನಲ್ಲಿ ತಲ್ಲಿನವಾಗಿರುವ ಸ್ಥಿತಿಯು.

ಈ ನೆಯ ಅಧ್ಯಾತ್ಮ-ಟಿಪ್ಪಣಿಗಳು.

ಕರ್ಮಯೋಗೋ ವಿಶಿಷ್ಟತೀರ್ಥಾಂಶ್ಯವೂ ಯೋಗವೂ ಅಭಿವಾಜ್ಞಾನ ವಾಗಿರ್ವಾ ಕರ್ಮವಾಗಿರ್ವಾ ಅಧಿವಾ ಕರ್ಮಸನ್ವಾಸವೂ ಕರ್ಮಯೋಗವೂ ಒಂದೇ ಕೊನೆಯ ಸ್ಥಿತಿಯನ್ನು ಪರಾಪ್ರವಾದಿಕೊಡುವವಾದುದರಿಂದ ಎರಡೂ ಅಷ್ಟೇ ಯೋಗ್ಯತೆಯಾಳ್ಳವುಗಳು, ಅವರದೂ ಒಂದೇ ಎಂದು ತಿಳಿಯಾವವನೇ ನಿಜವಾದ ಜ್ಞಾನಿಯು, ಎಂದು ಶ್ರೀಕೃಷ್ಣನು ಇದೇ ಅಧ್ಯಾತ್ಮದಲ್ಲಿ ಹೇಳಿದ್ದರೂ ಇಲ್ಲಿ ‘ಕರ್ಮಯೋಗೋ ವಿಶಿಷ್ಟತೀರ್ಥ’ ಅಂದರೆ ಕರ್ಮಯೋಗವು ಹೆಚ್ಚಿನದು ಎಂದು ಏಕ ಹೇಳಿದನು, ಎಂಬುದೊಂದು ಪ್ರಶ್ನಿಯು. ಶ್ರೀಕೃಷ್ಣನು ಇದಕ್ಕೆ ಎರಡು ಕಾರಣಗಳನ್ನು ಹೇಳಿರುವನು. ಸನ್ವಾಸವು ಕರಿಸವು ಮತ್ತು ಕರ್ಮಯೋಗದಲ್ಲಿ ಸನ್ವಾಸದ ಮುಖ್ಯ ತತ್ವವಾದ ಸಂಕಲ್ಪಸನ್ವಾಸವು ಅವಕ್ಷೇಪಿರುವದರಿಂದ, ಕರ್ಮಯೋಗವು ಸಾಂಖ್ಯ ಮತ್ತು ಯೋಗವಾಗಿಗಳ ಸಮಸ್ಯೆಯಾರೂ ಪರಿಪರಾವಾದು. ಇದಲ್ಲದೆ ಅಜ್ಞಾನನು ಯಾಧ್ಯಕ್ಷೇ ಪ್ರವರ್ತಿಸುವದು ಶ್ರೀಕೃಷ್ಣನು ಮನಸಿನಲ್ಲಿರುವದರಿಂದಲೂ ಅಜ್ಞಾನನ ಪ್ರಕೃತಿಗೆ ಕರ್ಮಯೋಗವೇ

ಯೋಗ್ಯವಾದುದರಿಂದಲೂ ಕರ್ಮಯೋಗವು ಶ್ರೀಕೃಷ್ಣವು ಎಂದು ಶ್ರೀಕೃಷ್ಣನು ಇಲ್ಲಿ ಹೇಳಿರುವನು.

ಸ್ವಭಾವಸ್ತು ಪ್ರವರ್ತಕತೇ— ಸೃಷ್ಟಿಯನ್ನು ನಾನು ವಾಡುವದಿಲ್ಲ, ಯಾಕಂದರೆ ವಾಡಿಯೂ ನಾನು ಅಲಿಟ್ಟನು ಎಂದು ಶ್ರೀಕೃಷ್ಣನು ಹೇಳಿರುವನು. ಇಲ್ಲಿ ಪ್ರಕೃತಿಯೇ ನಿಜವಾದ ಕರ್ತೃವರೆಂದು ಪ್ರತಿಪಾದನವಿರುವದು. ಪರವಾತ್ಮನೇ ಸೃಷ್ಟಿಕರ್ತನಿದ್ದರೂ ಅವನು ಪ್ರಕೃತಿಯ ಮುಖಾಂತರವೇ ನಿರ್ವಿರುವನು. ಅವನು ಕೇವಲ ಅಧ್ಯಕ್ಷನು ಅಧ್ವಾ ಸತ್ಯಿಯು. ಇದ್ದೇವ ತೈಜಿಫಂತಿ ಸರ್ವಃ— ಅಂಥ ಯೋಗ್ಯತೆಯ ಯೋಗಿಗಳು ಜೀವನ್ಯಕ್ತಿ ರಾಗುವರು. ಪರಶೀಲಾಕ್ಷ್ಯತೆ ತರಿಂದಮೇಲೆ ಮೋಕ್ಷವು ದೊರೆಯುವದಿದೆ ಎಂದು ತಿಳಿಯುವವರು ಇತ್ತು ಕಡೆಗೆ ಲಕ್ಷ್ಯಕೊಡಬೇಕು. ಇಲ್ಲಿ ಜೀವನ್ಯಕ್ತಿ ದೊರೆಯುದೆ ಪರಶೀಲಾಕ್ಷದಲ್ಲಿ ಮೋಕ್ಷವು ದೊರೆಯದು, ಇಲ್ಲಿಯೇ ಮುಕ್ತಿ ದೊರೆಯುವದು ಶಕ್ಯವು ಎಂದು ಶ್ರೀಕೃಷ್ಣನ ಆಶ್ವಾಸನವಿರುವದು. **ಸರ್ವಭೂತ ಹಿತೇ ರತಃ—** ಯೋಗಿಗಳ ಮುಖ್ಯ ಲಕ್ಷಣಗಳಲ್ಲಿ ಸರ್ವಭೂತಗಳ ಹಿತವನ್ನು ನಾಧಿಸುವ ಬುದ್ಧಿಯೇಂದು ಅವಕ್ಯವಾಗಿರುವದು. ಈ ಲಕ್ಷಣವಿಲ್ಲದವರು, ಕೇವಲ ತಮ್ಮವ್ಯಕ್ತಿ ತಾವೇ ಮುಕ್ತರಾಯಿತು ಎಂದು ಚಿಂತಿಸುವವರು ನಿಜವಾದ ಯೋಗಿಗಳ್ಲ. ಅವರೊಂದು ಬಗೆಯ ನಾಷಾಧಿಗಳೇ ಸ್ನೇಹ.

ಅಭಿತೋರ ಬ್ರಹ್ಮನಿರ್ವಾಣಂ— ಯೋಗಿಗೆ ಕೂತಲ್ಲಿಯೇ ಬ್ರಹ್ಮನಾಯು ಜ್ಞಾವು ದೊರೆಯುವದು. ಇಲ್ಲಿಂದ ಎಲ್ಲಿಯೋ ಹೋಗಿ ಯಾವದೋ ಜನ್ಮದಲ್ಲಿ ಮೋಕ್ಷವನ್ನು ಪಡೆಯುವದಿದೆ ಎಂದು ತಿಳಿಯಬೇದಿರಿ, ನೀವು ಆತ್ಮಜ್ಞಾನಿಗಳಾಗಿರಿ, ಕಾಮಕೋರ್ಥಗಳನ್ನು ಬಿಡಿರಿ, ಅಂದರೆ ಇಲ್ಲಿಯೇ ನಿಮಗೆ ಮುಕ್ತಿಯು ದೊರೆಯುವದೆಂದು ಶ್ರೀಕೃಷ್ಣನ ಅಭಿವಚನವಿರುವದು.

ಆರನೆಯ ಅಧ್ಯಾಯವು.

ಶಬ್ದಾಭಿಗಳು.

ಕೂಟಸ್ಥ — ಕೂಟವೆಂದರೆ ಮೂಲವು. ಕೂಟಸ್ಥ ಅತ್ಯನ್ತ ಅಂದರೆ ಸರ್ವಮೂಲವಾದ ಅತ್ಯನ್ತ, ಅಂತರಾತ್ಮನು.

ಶಬ್ದಾಭಿಪ್ರಾಯ — ಇದು ಪಾರಿಭಾಷಿಕ ಶಬ್ದಪ್ರ. ‘ಶಬ್ದ’ ಅಂದರೆ ವೇದವು. ಶಬ್ದಾಭಿಪ್ರಾಯವೆಂದರೆ ವೇದಗಳಲ್ಲಿ ಹೇಳಿದ ಕರ್ಮಕಾಂಡವು ಮತ್ತು ಅವುಗಳ ಅಜರಣೆಯೆಂದ ಪ್ರಾಪ್ತವಾಗುವ ಸ್ವಾರ್ಥದಿಖೋಗಳು. ತದ್ವಿರುಧ್ಯಾ ಪರಬ್ರಹ್ಮನ ಶಾಶ್ವತಪದವು.

ನನೆಯ ಅಧ್ಯಾಯ - ಚಿಪ್ಪಣಿಗಳು.

ಸ ಸನಾತ್ಸೀಚ ಯೋಗೀಚ—ಗೀತೆಯ ಯೋಗವರ್ಗಗಳನ್ನು ಸಮಾನ್ಯಾಸವ ಗ್ರಂಥಃ. ಆದರಿಂದ ಇಲ್ಲಿ ಮತ್ತೆ ಸನಾತ್ಸ್ವಾ ಯೋಗವೂ ಒಂದೇ ಎಂದು ಪ್ರತಿಪಾದನವಿರುವದು. ಬರಿಯ ಕರ್ಮಗಳನ್ನು ಬಿಟ್ಟೆ ವನು ಸನಾತ್ಸೀಯಲ್ಲವೆಂದೂ ಕರ್ಮಫಲಗಳ ಅಶೇ ಬಿಟ್ಟೆವನೇ ನಿಜವಾದ ಸನಾತ್ಸೀಯಾ ಅಯದು ನಿಜವಾದ ಯೋಗಿಯಾ ಅಯದು ಎಂದೂ ಇಲ್ಲಿ ಶ್ರೀಕೃಷ್ಣನು ಹೇಳಿರುವನು.

ಶಮುಃ ಕಾರಣಮುಞ್ಜತೀ— ಕರ್ಮಯೋಗದಲ್ಲಿ ಕರ್ಮವೇ ಅತ್ಯೊಂದ್ರಿಯ ಸ್ವತಿಯ ಸಾಧನವಿರುವದು. ಈ ಸಾಧನದಿಂದ ಸಿದ್ಧವಾದ ಮೇಲೆ ಆ ಸಿದ್ಧಾ ಸ್ಥಿತಿಯಲ್ಲಿ ಸ್ಥಿರನಾಗಿರಬೇಕಾದರೆ ಯೋಗಿಗೆ ಶಮವು ಅಧವಾ ಶಾಂತಿಯು ಅವಶ್ಯಕವು. ಆಮೇಲೆ ಕರ್ಮವು ಸಾಧನರೂಪವಾಗಿರದೇ ಕೇವಲ ಸರ್ವಭೂತಹಿತದ ಸಲುವಾಗಿ, ಲೋಕಸಂಗ್ರಹದ್ವಾಸ್ತಿಯಂದ ಲೀಲಾ ರೂಪವಾಗಿರುವದು.

ಶ್ರೀಕೃಷ್ಣಗಳು ೧೦ ೧೦— ಎಲ್ಲ ಯೋಗಿಗಳಿಗೆ ಸಾಧನವೆಂದು ಪಾತಂಜಲಿ ಮುನಿಗಳು ಹೇಳಿದ ರಾಜಯೋಗದ ಮುಖ್ಯ ಶಬ್ದಗಳು ಬಹಳೇ ಸಂಕ್ಷೇಪದಿಂದಲೂ ಸುಲಭವಾಗಿಯಾ ಇಲ್ಲಿ ಹೇಳಲ್ಪಟ್ಟಿರುವವು.

ಶೈಲೀಕಗಳು ೨೦ ರಿಂದ ೨೫— ಈ ಶೈಲೀಕಗಳಲ್ಲಿ ಆತ್ಮಂತಿಕ ಮೋಕ್ಷಸು ಖದ ವರ್ಣನೆಯಿರುವದು. ಗೀತೆಯಲ್ಲಿ, ‘ಅನಂದ’ ಶಬ್ದವು ಒಂದೇದೆಗೂ ಬಂದಿಲ್ಲ. ಇದು ಸ್ವಲ್ಪ ಆಶ್ಚರ್ಯಕಾರಕವೇ ಸ್ಯೇ. ಅದರೂ ಈ ಶೈಲೀಕಗಳಲ್ಲಿ ಆತ್ಮಾನಂದದ ಅಧಿವಾ ಪ್ರಾಣಾನಂದದ ವರ್ಣನೆಯೇ ಇರುವದು.

ಯೋಗಯುಕ್ತನು— ಯೋಗಯುಕ್ತನ ಮುಖ್ಯಲಕ್ಷಣಗಳನ್ನು ಹೀಗೆ ಹೇಳಬಹುದು; ಅವನು ಆಶಾರಹಿತನು, ದ್ವಾಂದ್ವಾತೀತನು, ಆತ್ಮಜ್ಞಾನಿಯು, ಸುಖಿಯು, ಸಮದ್ವಿಪೂರ್ಯಾತ್ಮವನು ಮತ್ತು ಸರ್ವಭೂತಹಿತವನ್ನು ನಾಧಿಸುವದರಲ್ಲಿ ನಿತ್ಯನಿರತನು.

ಎಳೆನೆಯೆ ಅಧ್ಯಾಯವು.

ಶಬ್ದಾರ್ಥಗಳು.

ಅಪರಾ-ಪರಾ— ಕನಿಷ್ಠ ಮತ್ತು ತೀರ್ಣ ಎಂಬ ಅರ್ಥದಲ್ಲಿ ಈ ಶಬ್ದಗಳು ವೇದಾಂತಗ್ರಂಥಗಳಲ್ಲಿ ಮೇಲಿಂದ ಮೇಲೆ ಉಪಯೋಗಿಸಲ್ಪಡುವವು. ಪರಾವಿದ್ಯೈ-ಅಪಾರವಿದ್ಯೈ ಎಂಬ ಪ್ರಯೋಗವು ಮುಂಡಕಳಾಂದೋಗ್ಯಾದಿಗಳಲ್ಲಿರುವದು.

ಅಹಂಕಾರ— ‘ನಾನು’ ‘ನನ್ನ’ ಎಂಬ ಭಾವನೆಯು. ‘ಅಸ್ತಿತ್ವ’ ಎಂಬ ಪ್ರಯೋಗವೂ ಸಂಸ್ಕಾರದಲ್ಲಿರುವದು. ‘ಹಮ್ಮು’ ಎಂಬ ಕಂಜದ ಶಬ್ದವನ್ನು ಪಯೋಗಿಸಬಹುದು.

ಬುದ್ಧಿ— ಸಾಂಖ್ಯರು ಇದಕ್ಕೆ ‘ಮಹತ್’ ತತ್ವವೆಂದೆನ್ನುವರು. ಒಳತುಕೆಡಕುಗಳನ್ನು ವಿಮರ್ಶಿಸುವ ಮತ್ತು ನಿಶ್ಚಯ ಪಾಡುವ ಶಕ್ತಿಯು ವ್ಯಕ್ತಿಯಲ್ಲಿರುವಂತೆ ವಿಶ್ವದಲ್ಲಿರುವದು. ಅದೇ ಬುದ್ಧಿತತ್ವವು.

ಮನ— ಸಂಕಲ್ಪ ವಿಕಲ್ಪಗಳನ್ನು ಹುಟ್ಟಿಸುವ ಶಕ್ತಿಯು ವ್ಯಕ್ತಿಯಲ್ಲಿರುವಂತೆ ವಿಶ್ವದಲ್ಲಿರುವದು. ಅದೇ ‘ಮನ’ ಎಂಬ ತತ್ವವು.

ಸಿದ್ಧಿ— ಪರಮ ಅಧ್ಯಾತ್ಮಿಕಸ್ಥಿತಿಯು, ಜೀವನ್ನಕ್ಕೆಯು, ಮೂಕ್ತಿಯು.

ಜ್ಞಾನವಿಜ್ಞಾನ— ಈ ಶಬ್ದಗಳು ಗೀತೆಯಲ್ಲಿ ಮೇಲಿಂದ ಮೇಲೆ ಬರು

ವವು. ಪರಮಾತ್ಮನ ಸಂಪೂರ್ಣ ಜ್ಞಾನವಾಗಬೇಕಾದರೆ ಜ್ಞಾನವಿಜ್�ಾನ ಗಳ ಅವಶ್ಯಕತೆ ಇರುವದು.

ಜ್ಞಾನವೆಂದರೆ ಪರಮಾತ್ಮನ ಜ್ಞಾನವು; ವಿಜ್ಞಾನವೆಂದರೆ ಪರಮಾತ್ಮನ ಮತ್ತು ಈ ವಿಶ್ವದ ಸಂಬಂಧವು ಏನು ಇರುವದೆಂಬ ವಿಶ್ಲೇಷಣೆಯವು. ಯಾವದೇ ಜ್ಞಾನವು ಸಂಪೂರ್ಣವಾಗಬೇಕಾದರೆ ಆದು ಸಂತಾಪಕಿರಿತ ವಿರಬೀಕು ಮತ್ತು ವ್ಯಾಪಕವಿರಬೀಕು.

೨ನೇಯ ಅಧ್ಯಾಯ-ತಿಪ್ಪಣಿಗಳು.

ಪರಾ-ಅಪರಾ—ಅಪರಾಪ್ರಕೃತಿ, ಪರಾಪ್ರಕೃತಿ ಮತ್ತು ಸ್ವತಃ ಪರಮಾತ್ಮನು ಹೀಗೆ ಮೂರು ಎಂದು ಶ್ರೀಕೃಷ್ಣನು ಇಲ್ಲಿ ಹೋಳುವನು. ಅಪರಾಪ್ರಕೃತಿಯಿಂದ ಪಂಚಭೂತಗಳು, ಮನಸು, ಬುದ್ಧಿ ಮತ್ತು ಆಹಂಕಾರ ಇವುಗಳ ಉತ್ಪತ್ತಿಯು. ಬೇರವೇ ಪರಾಪ್ರಕೃತಿಯು. ಇವೆಲ್ಲವುಗಳಿಗೆ ಅಧ್ಯಾತ್ಮನಾದ ಶಕ್ತಿಯೇ ಪರಮಾತ್ಮನು. ಇದೇರೀತಿ ಇಂದೆಯ ಅಧ್ಯಾಯ ದಲ್ಲಿ ಕ್ಷೇತ್ರ, ಅಕ್ಷಯ ಮತ್ತು ಪುರುಷೋತ್ತಮನು, ಎಂದು ಶ್ರೀಕೃಷ್ಣನ ವಚನ ವಿರುವದು.

ಧರ್ಮಾವಿರುದ್ಧದ್ವಾರ್ಥಿ ಕಾಮ—ಈ ಜಗತ್ತೀಂದರೆ ಭಯಂಕರವಾದ ದುಃಖ ಕೂಪವು ಎಂದು ತೀಳಿಯುವ ಹಲವು ಸನ್ಯಾಸವಾದಿಗಳು ‘ಕಾಮ’ ವೆಂದ ಕೂಡಲೇ ಕೆವಿಯ ಮೇಲೆ ಕೈ ಇಟ್ಟುಕೊಳ್ಳುವರು. ಆದರೆ ‘ಧರ್ಮಕ್ಕೆ ಸಮೃತವಿರುವ ಕಾಮನು ನಾನೇ’ ಎಂದು ಶ್ರೀಕೃಷ್ಣನು ಹೋಳುವದನ್ನು ಇವರು ಕಣ್ಣತ್ತಿ ನೋಡಬೇಕು.

ನ ತ್ವಯಂ ತೀಷ್ಣ ತೀ ಮಂಣಿ—ಪರಮಾತ್ಮನು ಎಲ್ಲ ವಸ್ತುಗಳಲ್ಲಿ ವ್ಯಾಪಿಸಿಲ್ಲವೆಂದು ಅದರ ಅರ್ಥವಲ್ಲ. ವಸ್ತುಗಳಲ್ಲಿ ಅವನ ಸಮಗ್ರಸ್ವರೂಪವಿಲ್ಲ. ಅವನು ವಸ್ತುಗಳಲ್ಲಿ ಬರಿಯ ಆಂಶದೂಪದಿಂದ ಇರುವನು, ಆವಸ್ತಿ ಮಾತ್ರ ಸಕಲ ವಸ್ತುಗಳೂ ಪೂರ್ಣವಾಗಿರುವವು ಎಂಬುದೇ ಇದರ ಅರ್ಥವು.

ಎಂಟಿನೆಯ ಅಧ್ಯಾಯವು.

ಶಬ್ದಾರ್ಥಗಳು.

ಅಧಿಭೂತ— ಸರ್ಕಲ ಕ್ಷೇರ ಸ್ವಾಸ್ಥ್ಯಯು ಅಧಿಭೂತವೆನಿಸುವದು.

ಅಧಿಕ್ಷೇವ— ಶರೀರಗಳಲ್ಲಿರುವ ಮತ್ತು ಸುಖದುಃಖಕ್ಕೆತುವಾದ ಜೀತನ ಪ್ರಾರ್ಪನ.

ಅಧಿಯಜ್ಞ— ಶರೀರದಲ್ಲಿದ್ದ ಯಜ್ಞಗಳನ್ನು ಭೋಗಿಸುವ ಪರಮಾತ್ಮನು.

ಅಧ್ಯಾತ್ಮ— ಯಾವದೇ ವಸ್ತುವಿನ ಮೂಲರೂಪವು—ತಾತ್ಪುರ್ಯಕ್ಕಾಗಿ ಪರಾಪರವು.

ಭೂತ, ಭವ, ಭಾವ— ಈ ಶಬ್ದಗಳು ಮಹತ್ವವಳಿಸುತ್ತಿರುವುದು ಇದ್ದು ಹೇಳಿಂದ ಹೇಳಿ ಗೀತೆಯಲ್ಲಿ ಬರುವವು. ‘ಭೂತ’ ಈ ಧಾತುವು, ‘ಇರು’ ಮತ್ತು, ‘ಆಗು’ ಈ ಎರಡೂ ಅರ್ಥಗಳನ್ನು ಸಹಜಿಸುವದು. ‘ಭಾತ’ ಅಂದರೆ ಆದ್ದು ಮತ್ತು ಇದ್ದು ಅಂದರೆ ಜರಾಚರ ಸ್ವಾಸ್ಥ್ಯಯು. ‘ಭವ’ ಅಂದರೆ ಈ ಸಂಸಾರವು, ಆಗುತ್ತಿರುವ ಶ್ರೀಯೆಯು ನಡೆದೇ ಇರುವದರಿಂದ ಇದು ಭವವೆನಿಸುವದು. ‘ಭಾವ’ ಎಂಬುದಕ್ಕೆ ಇರುವಿಕೆ ಅರ್ಥವಾ ಆಗುವಿಕೆ ಎಂದು ಎರಡು ಅರ್ಥಗಳು. ‘ಮಾಡ್ಯಾವ’ ಅಂದರೆ ‘ನನ್ನ ಇರುವಿಕೆ, ನನ್ನ ಸಾಫನ, ನನ್ನ ಸ್ಥಿತಿ’ ಎಂದು ಅರ್ಥವು.

ಉನೆಯ ಅಧ್ಯಾಯ— ಶಿಪ್ಪಣಿಗಳು.

ಯುಂ ಯುಂ ಸ್ವರನ ಭಾವಂ— ಸಾಯಂವ ಕಾಲಕ್ಕೆ ಯಾವ ಸ್ಥಿತಿಯನ್ನು ಧ್ಯಾನಿಸುವನೇಕೂ ಅದೇ ಸ್ಥಿತಿಯನ್ನು ಮನುಷ್ಯನು ಪಡೆಯುವನೆಂದು ತಿಳುವಳಿಕೆಯಿರುವದು. ಆದರೆ ಮರಣ ಸಮಯದಲ್ಲಿ ತನ್ನ ಸಂಸ್ಕಾರಗಳಿಗೆ ಕೇವಲ ವಿರುದ್ಧವಾದುದರ ಸ್ವರಣವು ಎಂದಿಗೂ ಆಗದು ಎಂಬುದನ್ನು ನಾವು ತಿಳಿದಿರಬೇಕು. ಆದುದರಿಂದ ಇಂದಿಗೂ ಆಗದು ಎಂಬುದನ್ನು ನಾವು ತಿಳಿದಿರಬೇಕು.

ಯೋಗಧಾರಣೆ— ಯೋಗದಲ್ಲಿ ಸ್ಥಿರವಾದ ಸ್ಥಿತಿಯು. ಧ್ಯಾನವು ಬಹುಕಾಲ ನಿಶ್ಚಯವಾಯಿತೆಂದರೆ ಅದು ‘ಧಾರಣೆ’ಯೆನಿಸುವದು.

‘ವರಾಮುಹೇತ್ಯ ನ ಪುನರ್ಜರ್ಣನ್ಯ— ನನ್ಯಿಂದಿಗೆ ಬಂದು ಮುಟ್ಟುವವರಿಗೆ ಪುನರ್ಜರ್ಣನ್ಯದ ಜಕ್ಕುವು ಬಿಟ್ಟುದ್ದಲ್ಲಿ, ಆಮೇಲೆ ಅದನ್ನು ನಾನು ಬಿಡಿಸುವೆ ಸಂದು ಭಗವಂತನು ಇಲ್ಲಿ ಆಪ್ಯಾಸನ ಕೊಡುವನು. ಅದೇ ಸಿದ್ಧಿಯು, ಸಂಸಿದ್ಧಿಯು.

ಶೃಂಕೃಷ್ಣೇಗತೀ ಹೈತೀ— ಮರಣವಾಶ್ಚಾತ್ ಜೀವಾತ್ಸಿಗೆ ಇವೆ ರದು ಗತಿಗಳಿಂದ ವೇದಾಂತ ಗ್ರಂಥಗಳಲ್ಲಿ ವರ್ಣನೆಯಿರುವದು. ಕಾಮ್ಯ ಕರ್ಮಗಳಿಂದ ಬಂದು, ಘರ್ಲಾಶಾರಹಿತ ಕರ್ಮರೋಗದಿಂದ ಅಧವಾಜಾ ನವಾಗರ್ಗದಿಂದ ಇನ್ನೊಂದು, ದೋರೆಯುವದೆಂದು ವರ್ಣನೆಯಿರ್ಬಿ ವದು. ಇದರಲ್ಲಿಯು ವಿಕ್ಷೇಪಣಿ ವರ್ಣನೆಯು ನಾಂಕೇತಿಕವಿದುವದು. ಈ ವಾಗ್ರಗಳಿಗೆ ಅಚ್ಚರಾದಿ, ಧೂಪಾರ್ವತಿ ಮತ್ತು ದೇವರಂತಾನ, ಹಿತ್ಯ ಯಾನ ಎಂಬ ಹೆಸರುಗಳೂ ಇರುವವು.

ಒಂಭತ್ತನೆಯ ಅಧ್ಯಾಯವು.

ಶಬ್ದಾಧಿಗಳು.

ಪ್ರಕೃತಿಮನವಷ್ಟಭ್ಯ— ಪ್ರಕೃತಿಯ ಮೇಲೆ ಅನಿಕೊಂಡು ಅಂದರೆ ಅದ ನಾತ್ಮಕಿಯಿಸಿ, ಪ್ರಕೃತಿಯ ಸಹಾಯ ದಿಂದ.

ತ್ರಯಿಧರ್ಮ— ಯಿಕ್ ಯಿಜಸ್ವಾ ಮಗಳಲ್ಲಿ ಹೇಳಿದ ಕರ್ಮಕಾಂಡವು
ತ್ವೈವಿದ್ಯಾ— ಮಾರು ವೇದಗಳಲ್ಲಿ ಹೇಳಿದ ವಿಾಮಾಂಸಕರ ಕರ್ಮ ವಾಗ್ರವು.

ಇನೆಯ ಅಧ್ಯಾಯ— ಟಿಪ್ಪಣಿಗಳು.

ಪ್ರಕೃತಿಂ ಸ್ವಾಮನವಷ್ಟಭ್ಯ— ತಾನು ಸ್ವತಃ ಅವತಾರವನ್ನು ತಾಳಬೀ ಕಾದಾಗ ‘ಪ್ರಕೃತಿಂ ಸಾಮಧಿವಾಯ’ ಅಂದರೆ ತನ್ನ ಪ್ರಕೃತಿಯೇ ಸಾಧನ ವೆಂದು ತಿಳಿದು ಅದರಲ್ಲಿ ಪರಮಾತ್ಮನು ಸಂಭವಿಸುವನೆಂದು ಒನ್ನೆಯ ಅಧ್ಯಾಯದಲ್ಲಿ ವರ್ಣನೆಯಿರುವದು. ಸೃಷ್ಟಿಯನ್ನು ನಿರ್ಮಿಸುವಾಗೆ

ಪ್ರಕೃತಿಯದ್ವಾರಾ ಆ ಕಾರ್ಯವನ್ನು ತಾನು ಅಧ್ಯಾತ್ಮನಾಗಿ ನಿಂತು ಮಾಡಿಸುವನು.

ಭೂತಜ್ಞನ್ ಜಭೂತಸೋಽದೇವರು ಭೂತಸ್ಥನಲ್ಲ ಎಂದರೆ ಭೂತಗಳಲ್ಲಿ ವ್ಯಾಪ್ತಿಲ್ಲವೆಂದರ್ಥವಲ್ಲ. ಅದರೆ ಅವನ ಸಮಗ್ರರೂಪವು ಭೂತಗಳಲ್ಲಿ ಇಲ್ಲ, ಅವನು ಇವೆಲ್ಲವುಗಳನ್ನು ತುಂಬಿ ಹೆಚ್ಚಾಗಿರುವನು, ಇವುಗಳಲ್ಲಿ ಕೇವಲ ಅಂಶರೂಪನಾಗಿರುವನು, ಎಂದು ಅರ್ಥವು.

ಅರ್ಥಿಚೀತ್ರ ಸುದುರಾಚಾರೋ— ಪರಮಾತ್ಮನ ರಾಜ್ಯದಲ್ಲಿ ಯಾರೂ ನಿರಾಶರಾಗುವ ಕಾರಣವಿಲ್ಲ. ಅನನ್ಯಭಕ್ತಿ ಎಂಬ ಕಾಣಿಕೆಯೊಂದನ್ನು ತಂದರೆ ಸಾಕು, ಇವನು ತನ್ನ ಪಟ್ಟಿವನ್ನೇ ಕೊಟ್ಟಿ ಬಿಡುವನು. ಆದುದ ರಿಂದ, ಇನ್ನೇನು ನಾನು ಹಾಪಾತ್ಮನು, ಸನಗೆ ಮುಕ್ತಿಯೇ ಇಲ್ಲ, ಎಂದು ಯಾರೂ ಅನ್ನಕೂಡದು. ಭಕ್ತಿರಸಾಯನದಿಂದ ಮನಸಿನ ರೋಗಗಳಲ್ಲಿ ಹೊಗಿ ಭವದುಃಖಿಗಳ ಬಂಧನವೇ ಕಡಿಯುವದು.

ದೈವಿ ಮತ್ತು ಅಸುರೀಪ್ರಕೃತಿ— ಇನೆಯ ಅಧ್ಯಾಯದಲ್ಲಿ ದೈವ ಮತ್ತು ಅಸುರ ಚೀವಗಳ ವರ್ಣನೆಯಿದ್ದುಂತೆ ಇಲ್ಲಿ ದೈವಿ ಮತ್ತು ಅಸುರೀ ಸ್ವಭಾವಗಳ ಉಲ್ಲೇಖವಿರುವದು. ಪರಮಾತ್ಮನ ಜ್ಞಾನಮಾಡಿಕೊಳ್ಳುವ ಪ್ರಪೃತಿ ಇರುವೆೇ ದೈವಿಸ್ವಭಾವವು. ತದ್ವಿರುಧ್ಯ ಅಜ್ಞಾನಫೋರ್ಹಿತರಾಗಿ ನಿಜಸ್ವರೂಪವನ್ನು ತಿಳಿಯಲಿಟ್ಟಿ ಸದೆ ಇರುವದು ಅಸುರೀ ಸ್ವಭಾವವು.

ಇ—೨೭ ಮಂತ್ರಗಳು— ಕೃಪಾಪರ್ವಣಾಬುದ್ಧಿಯ ಪರಮಾವಧಿಯು ಇಲ್ಲಿ ವಿವರಿಸಲ್ಪಟ್ಟಿದೆ. ಪ್ರತಿಕರ್ಮವನ್ನು ಪರಮಾತ್ಮನಿಗೆ ಅರ್ಪಿಸು ಎಂದು ಇಲ್ಲಿ ಉಪದೇಶವಿರುವದು. ಅಂದರೆ ಭಕ್ತನು ಘರ್ಲಾಶೆಯನ್ನು ಬಿಟ್ಟಿವನಾಗಿ ‘ಸನ್ಯಾಸಯೋಗಯುಕ್ತ’ನಾಗುವನು. ಈ ಕಬ್ಬಿ ಪ್ರಯೋಗವು ಮಹತ್ವದ್ದಿರುವದು. ಜ್ಞಾನಕರ್ಮಗಳ ಸಮಸ್ಯಯವನ್ನು ಮಾಡಿ ನಮ್ಮ ಸರ್ವಭಾವಗಳಿಂದ ನಾವು ಪರಮಾತ್ಮಯೋಗವನ್ನು ನಾಧಿಸಬೇಕು ಎಂಬುದಕ್ಕೆ ಗೀರೆತೆಯು ಎಲ್ಲಕ್ಕೂ ಹೆಚ್ಚು ಮಹತ್ವವನ್ನು ಕೊಡುವದು.

ಸ್ತ್ರೀಯೋ ವೈಶಾಸ್ತ್ರಧಾ ಶಾದಾರ್ಥಿ— ಸ್ತ್ರೀ ವೈಶಾಸ್ತ್ರಧಾ ಶಾದಾರ್ಥಿಗಳನ್ನು ಏರ ದನೆಯ ಗ್ರಂಥಗಳು ಎಷ್ಟೇ ಹೀಯಾಳಿಸಿರಲಿ. ಗೀರೆತೆಯ ಗುಟ್ಟನ್ನಿಂತು

ಗೀತಾ ಧರ್ಮವನ್ನಾಚೆರಿಸಿದರೆ ಅವರಿಗೆ ಸಹ ಪರಮಗತಿಯನ್ನು ಕೊಡುವೆ ನೆಂದು ಇಲ್ಲಿ ಪರಮಾತ್ಮನ ಆಶ್ವಸನವಿರುವದು.

ಹತ್ತನೆಯ ಅಧ್ಯಾಯವು.

ಶಬ್ದಾರ್ಥಗಳು.

ಅಧ್ಯಾತ್ಮವಿದ್ಯೆ— ಅತ್ಯನನ್ನು ಸಂಬಂಧಿಸಿದ್ದ ಅಧ್ಯಾತ್ಮವು. ಅಧ್ಯಾತ್ಮವಿದ್ಯೆಯೆಂದರೆ ಬ್ರಹ್ಮವಿದ್ಯೆಯು, ತತ್ತ್ವಜ್ಞಾನವು.

ತಪಸ್ಸು— ಶತ್ರುಯ ಶಿಧೀರಕರಣ ಮತ್ತು ವಕ್ರಿಕರಣದಿಂದ ಅಧ್ವರಾವಕಾಗ್ರಿಕರಣದಿಂದ ಅದನ್ನು ಬೆಳೆಸುವದು. ಇದು ಮಾಲಾರ್ಥವು. ತಪಸ್ಸು ಶಾರೀರಿಕ, ವಾಚಿಕ, ಮಾನಸಿಕ, ಆತ್ಮಿಕ ಹೀಗೆ ವಿವಿಧವಿರುವದು. ದವಣ ಮತ್ತು ಶಮು— ಇಂದ್ರಿಯ ಸಂಯಮನವು ದಮವೆನಿಸುವದು, ಮನಃಸಂಯಮವು ಶಮವೆನಿಸುವದು.

ಸಾಮವೇದ— ಇದು ಗೀತಮಯಿವಿರುವದರಿಂದ ಅನ್ವಯಿಕಾಗ್ರಾ ಕೇರಳಿಕಾಗ್ರಾ ಸುಂದರವೂ ರಮ್ಯವೂ ಇರುವದು. ಬಹುತರ ಮುಗ್ಗೇದದ ಮಂತ್ರಗಳನ್ನೇ ಗೀತರೂಪವಾಗಿ ಅನ್ವಯವುದಕ್ಕೆ ಸಾಮವೇದವನ್ನುವರು.

ಒಂನೆಯ ಅಧ್ಯಾಯ— ಬ್ರಹ್ಮಣಿಗಳು.

ಮಹಾರ್ಣವಯಃ ಸಹ್ಯ— ಈ ವಿಷಯವು ವೈದಿಕ ಧರ್ಮದ ಕಾಲಗಣನೆಗೆ ಸಂಬಂಧಿಸಿದ್ದು. ಬ್ರಹ್ಮದೇವರ ಒಂದು ಕಲ್ಪದಲ್ಲಿ ಹದಿನಾಲ್ಕು ಮನ್ಮಂತರಗಳು. ಪ್ರತಿಯೊಂದು ಮನ್ಮಂತರದ ಅಧ್ಯಾತ್ಮನಾದ ಮನುವು, ದೇವರು ಮತ್ತು ಸಹ್ಯಾರ್ಥಿಗಳು ಬೋರೆ ಬೋರೆ ಇರುವರು. ಗೀತೆಯ ಕಾಲದಲ್ಲಿಯೂ ಈಗ್ಯಾನದೆದಿದ್ದ ವೈವಸ್ತಂತ ಮನ್ಮಂತರವು. ಇದರಲ್ಲಿಯ ಮಿಷಿಗಳು ಮರೀಚಿ, ಅಂಗಿರಸ, ಆತ್ರಿ, ಪುಲಸ್ತ್ಯ, ಶುಲಹ, ಕ್ರತು ಮತ್ತು ವಸಿಸ್ತರು. ಪೂನೀರ್ ಜತ್ವಾರ್ಥಿ— ಎಲ್ಲಕ್ಕೂ ಪೂರ್ವದಲ್ಲಿಯ ನಾಲ್ಕುರೆಂದರೆ ಜತುವ್ಯಾಹ ನಾರಾಯಣನ ಸ್ವರೂಪಗಳಾದ ನಾಸುದೇವ, ಸಂಕರ್ಣ,

ಪ್ರದ್ಯುಮ್ಮ ಮತ್ತು ಅನಿದುಧ್ರಿ ಇವರು. ಇದು ಭಾಗವತ ಧರ್ಮದ ಪರಂಪರೆಯು.

ಮನವಃ— ಪ್ರತಿ ವಾಸ್ತುಂತರಕ್ಕೆ ಅಧ್ಯಾತ್ಮರಾಗಿರುವ ಮನದೇವತೆಗಳು. ಪರಮಾತ್ಮನ ಮಾನಸವುತ್ತರಾದ ಇವರೆಲ್ಲರಿಂದ ಮುಂದೆ ಸೃಷ್ಟಿಯು ಹುಟ್ಟಿತು ಎಂದು ಅಧ್ಯವು. ಭಾಗವತಧರ್ಮದ ಪ್ರಕಾರವೇ ಇವೆಲ್ಲವು ಗಳ ಅಧ್ಯವನನ್ನ ನಾವು ಹಜ್ಜೆ ಲಿಕ್ಕೆ ಬೇಕು. ಆ ಪ್ರಕಾರ ಸೋಽಧಿರೆ ಪರಮಾತ್ಮನಿಂದ ಮೊದಲು ಜತುವ್ಯಾಫ ಮಾತ್ರಗಳು, ಆ ಮೇರೆ ಅನಿರುಧ್ನಿಂದ ಸಾಕ್ಷತ್ವಿಗಳು ಹಿಂಗೆ ಸೃಷ್ಟಿತ್ವಮವು ಮಹಾಭಾರತದಲ್ಲಿದೆ. **ವಿಭೂತಿಂ ಯೋಗಂ ಚ—** ಪರಮಾತ್ಮನ ಸೃಷ್ಟಿಕ್ಕೆ ಅಧ್ಯವಾ ಆನಿಭಾರವಶಕ್ತಿಯೇ ಇಲ್ಲಿ ಯೋಗವೆಂದೆನಿಸುದದು. ಆ ಯೋಗಸಾಮಧ್ಯ ಪನ್ನಾ ಅದರಿಂದ ಅವನು ಧರಿಸಿದ ವಿಶೋವ-ಭೂತಿ ಅಂದರೆ ಮಹತ್ವದ ರೂಪಗಳನ್ನೂ ಇಲ್ಲಿ ವರ್ಣಿಸಿದ್ದಾರೆ.

ಘಾಗ್ರಶೀಷೋರ್ಡಹಂ— ಈಗ ನಮ್ಮ ವರ್ಷಾರಂಭವು ಜೈತ್ರಾದಿ ಜಿದ್ದರೂ ಗೀತೆಯ ಕಾಲದಲ್ಲಿ ಅದು ಘಾಗ್ರಶೀಷ್ಯೆದಿಂದ ಆರಂಭಿಸುತ್ತು. ಮಹಾಭಾರತ, ರಾಮಾಯಣ ಮತ್ತು ಭಾಗವತ ಗ್ರಂಥಗಳಲ್ಲಿ ಈ ಬಗ್ಗೆ ಉಲ್ಲೇಖಗಳು ದೊರೆಯುವವು. ಮೃಗಶಿರ ಸಜ್ಜತ್ತಕ್ಕೆ ಅಗ್ರಹಾಯಣ ಎಂಬ ಪಯಾರ್ಥ ಶಬ್ದವಾದರೂ ಇರುವದು.

ವಿಕಾಂಶೇನ ಸ್ಥಿತೋ ಜಗತ್— ಪರಮಾತ್ಮನ ಅಗಾಧ. ಶಕ್ತಿಯು ಅನಂತವಿರುವದರಿಂದ ಕೇವಲ ಒಂದೇ ಅಂಶದಿಂದ ಈ ಸೃಷ್ಟಿಯನ್ನು ವಾಸಿಸಿ ತಾನು ಅನಂತನಾಗಿ ಹಾಗೆಯೇ ಉಳಿದಿರುವನು. ಇನ್ನೇಂದದಲ್ಲಿ ‘ಅಕ್ಷತಿಷ್ಠದ್ದಾಂಗುಲಂ’ ಎಂಬ ವಚನವೂ ಇದನ್ನೇ ವ್ಯಕ್ತವಾಡುವದು.

ಹನೆನ್ನಂದನೆಯ ಅಧ್ಯಾಯವು.

ಶಬ್ದಾರ್ಥಗಳು.

ಅದಿತ್ಯಾನಾ ವಕ್ಷಾನಾ ರುದಾನ್— ಇವೆಲ್ಲ ದೇವತೆಗಳು. ಒಂದಿ
ತ್ಯಾರು, ಲ ವಸಾಗಳು, ಗಂ ರುದ್ರರು ಮುಂತಾದವರು. ಎಲ್ಲ ದೇವತೆಗಳೂ
ವಿಶ್ವರೂಪದಲ್ಲಿ ಅಜ್ಞಾನನಿಗೆ ಕಂಡರು.

ಮಾನುಷಂ ರೂಪಂ— ಸಾಮಾನ್ಯ ಮನುಷ್ಯರಂತೆ ಇದ್ದ ಶ್ರೀಕೃಷ್ಣನ
ಸ್ವರೂಪವನ್ನು.

ಯೋಗೀಶ್ವರ— ಶ್ರೀಕೃಷ್ಣನಿಗೆ ಯೋಗೀಶ್ವರನೆಂಬ ಹೆಸರು ಗೀತೆಯಲ್ಲಿ
ನಾಲ್ಕಾರು ಸಾರೆ ಕೊಡಲಪಟ್ಟಿದೆ. ಇಲ್ಲಿ ಯೋಗವೆಂದರೆ ವಿಶ್ವನಿರ್ಮಾಣ
ಮತ್ತು ಉಪಸಂಹಾರ ಶಕ್ತಿಯು. ಶ್ರೀಕೃಷ್ಣನು ಅಂಥ ಶಕ್ತಿಯ ಅಧೀಕ್ಷ
ರನು ಎಂದು ಅರ್ಥವಿರುವದು.

ಜದಸತ್ತ— ಸತ್ತ ಅಂದರೆ ಇರುವಂತಹದಲ್ಲಿ. ಆಸತ್ತ ಅಂದರೆ ಇಂದ್ರಿಯ
ಗೂರ್ಜರವಿದ್ದ ಯಾವ ವಸ್ತುವೂ ಇಲ್ಲಂತಹ ಸ್ಥಿತಿಯಲ್ಲಿದ್ದ ಅಷ್ಟು
ವಿಶೇಷವು.

ಒಂ ನೆಯ ಅಧ್ಯಾಯ— ಟೈಪ್ಪಣಿಗಳು.

ವಿಭೂತಿ-ವಿಶ್ವರೂಪ— ಪರಮಾತ್ಮನ ನಿಜಸ್ವರೂಪದ ಸಾಕ್ಷಾತ್ವಾರವೇ
ವಿಶ್ವರೂಪದರ್ಶನವು. ಹೊಂದ ಅಧ್ಯಾಯದಲ್ಲಿ ವಿಭೂತಿಗಳನ್ನು ಹೇಳಿ
ಬಾಧಿಸಿತು. ಆದರೆ ಅಪ್ಯವಿಂದ ಅಜ್ಞಾನನ ಸವಾಧಾನವಾಗಲಿಲ್ಲ.
ಸಂಪೂರ್ಣ ವಿಶ್ವರೂಪವನ್ನು ನೋಡುವ ಇಚ್ಛೆಯು ಅವನಿಗಾಳಿತು.
ಮನುಷ್ಯಶಕ್ತಿಯು ಮರ್ಯಾದಿತವಿರುವದರಿಂದ ಒಂದು ಸಾಮಾನ್ಯವಸ್ತು
ವಿನ ಅಂಗೋವಾಂಗಗಳನ್ನು ಸಹ ಮನುಷ್ಯನು ಒಮ್ಮೆಲೆ ನೋಡಲಾರನು.
ಅಂದಮೇಲೆ ಅವನು ಪರಮಾತ್ಮನ ಅಸಂತಾನಂತ ರೂಪಗಳನ್ನಾ ಅವನ
ವಿಸ್ತೃತವನ್ನೂ ವಾಪಕಕ್ಷವವನ್ನೂ ಒಮ್ಮೆಲೆ ನೋಡುವ ಬಗೆ ಹೇಗೆ?
ರಾಮಕೃಷ್ಣದಿಗಳು ಅವತಾರ ರೂಪಗಳು. ಇಲ್ಲಿ ತೋರಿಸಿದ್ದ ಪರ
ಮಾತ್ಮನ ಸಮಗ್ರರೂಪವು.

ದಿವ್ಯದ್ವಿಷಿ— ಪರಮಾತ್ಮನ ದಿವ್ಯಸ್ವರೂಪವು ಈ ಸಮ್ಮಾನಿಗಳಿಂದ ಕಾಣುವುದು ಅಶ್ವಯೋವ್ಯತೆ. ಇವುಗಳಲ್ಲಿ ಆ ಸಾಮಧ್ಯದ ವಿಲ್ಲ. ಆದುದರಿಂದ ಒಳಗಳ್ಲಿನಿಂದ ಅಂದರೆ ಅಂತರ್ಕಾಕ ಸಾಮಧ್ಯದಿಂದ ವಿಶ್ವರೂಪವನ್ನು ನೋಡುವಂತೆ ಆ ಪರಮಾತ್ಮನು ಅಜ್ಞಾನನನ್ನು ಅನುಗ್ರಹಿಸಿದನು. ಸ್ವಾತಿತ್ವಗೊಂಡಾಗ ಕವಿಗಳು, ಭಕ್ತಿಪರವಶರಾದಾಗ ಭಕ್ತರು, ಧ್ಯಾನಸ್ಥರಾದಾಗ ಯೋಗಿಗಳು, ಯಾವ ದೃಷ್ಟಿಯಿಂದ ನೋಡುವರೋ ಆದೇ ದಿವ್ಯದ್ವಿಷಿಯು.

ಕಾಲೋಽಸ್ತಿ ಲೋಕಸ್ತಯಕೃತ್— ವಿಶ್ವರೂಪವನ್ನು ತೋರಿಸುವಾಗ ಕೊನೆಗೆ ಶ್ರೀಕೃಷ್ಣನು ಭಯಾನಕವಾದ ಆಕ್ರಾಂತಿಕಾಂತ ರಾಕ್ಷಸೀ ಸ್ವರೂಪವನ್ನು ತೋರಿದ ಕೂಡಲೇ ಅಜ್ಞಾನನು ಗಾಬರಿಗೊಂಡು, ಇದೇನು ಎಂದು ಕೇಳಿದನು. ಆಗ ಶ್ರೀಪರಮಾತ್ಮನು ಅಂದದ್ದು, ‘ಇದು ನನ್ನ ಶ್ರೀಲೋಕ ಸಂಹಾರಿಯಾದ ಕಾಲಸ್ವರೂಪವು; ಈಗ ಈ ಸ್ವಾನ್ಯಗಳಲ್ಲಿ ನಿಂತ ವಿರಾರಿಸ್ತು ಕೊಲ್ಲಿವದಿದೆ ಆದುದರಿಂದ ಈ ಪ್ರತಿಜಂಡ ಸ್ವರೂಪವನ್ನು ತಾಳಿರುವೇನು.’ ಅಧಾರತ್ ಪರಮಾತ್ಮನ ಸರ್ವಸಂಗ್ರಹಕ ಸಾಮಾನ್ಯರೂಪ ಮತ್ತು ಆಯಾ ಕಾಲದಲ್ಲಿ ಅವನ ಸಂಕಲ್ಪದಂತೆ ಕಾಯ್ಯಾಗಳಾಗ ಲಿಕ್ಕೆ ಅವಶ್ಯವಿದ್ದ ವಿಶೇಷರೂಪ, ಹೀಗೆ ಏರಡೂ ಇಲ್ಲಿ ತೋರಿಸಲ್ಪಟ್ಟಿವೆ. ಇವುಗಳ ಹೂತುರ್ವ ಸೂತ್ರಧಾರನಂತೆ ಪ್ರತ್ಯುಷ್ಟ ಕಾಯ್ಯ ವಾಡುವ ಶ್ರೀಕೃಷ್ಣ ಸ್ವರೂಪವೋಂದು ಮೂರನೆಯದು. ಹೀಗೆ ರೂಪಭೇದಗಳಿವೆ. ಸಾಮಾನ್ಯವಾದ ವಿಶ್ವರೂಪವು ದ್ವಿಂದ್ವಾತೀತವು, ಸಂಕಲ್ಪಾತೀತವು. ವಿಶೇಷವಾದ ಸ್ವರೂಪವು ಆಯಾ ಕಾಲಕ್ಕೆ ಆಗತಕ್ಕ ಕಾಯ್ಯಾಗಳನ್ನು ಕೈಗೊಡಿಸಲಿಕ್ಕೆ ಅವಶ್ಯವಿದ್ದ ಶಕ್ತಿರೂಪವು. ಆ ಕಾಯ್ಯಾಗಳನ್ನು ಸ್ವಾಷಿಯಲ್ಲಿ ಪ್ರತ್ಯುಷ್ಟ ವಾಡಲಿಕ್ಕೆ ಆಫ್ರಾ ವಾಡಿಸಲಿಕ್ಕೆ ಮನುಷ್ಯ ದೇಹಧಾರಿಯಾಗಿ ಬಂದುದು ಅವತಾರ ರೂಪವು.

ಭಕ್ತಾತ್ಮನನ್ನೆಯಾ ಶಕ್ತಂ ಪ್ರಪ್ನಂ— ಪರಮಾತ್ಮನ ವಿಶ್ವರೂಪವಾಗಿಲಿ, ಕಾಲಸ್ವರೂಪವಾಗಿಲಿ ಅನನ್ಯ ಭಕ್ತಿ ಎಂಬ ಬಂದೇ ಸಾಧನದಿಂದ ಕಾಣಬಲ್ಲದು. ಮಿಕ್ಕ ಎಲ್ಲ ಸಾಧನಗಳಿಂದ ಅದರ ಬೌದ್ಧಿಕಜ್ಞಾನವಾಗಿ ಬಹುದು, ಅದರ ಪ್ರತ್ಯುಷ್ಟ ದರ್ಶನವಾಗಬೇಕಾದರೆ ಭಕ್ತಿಯು ಅವಶ್ಯವು. ಯಾಕೆಂದರೆ ಸಂಪೂರ್ಣ ಆತ್ಮಸಮರ್ಪಣೆಯಾ ತನ್ನಯತೆಯಾ ಭಕ್ತಿ

ಯಂದಲೇ ಸಾಧ್ಯವು. ನಿಜಸ್ವರೂಪದ ಸಾಕ್ಷಾತ್ಕಾರನು ಇನ್ನಾವ ಸಾಧನ ಗೋಂದಲೂ ಸಾಧ್ಯವಿಲ್ಲ.

ಹನ್ನೆರಡನೆಯ ಅಥವಾಯವು.

ಶಬ್ದಾರ್ಥಗಳು.

ಅಭ್ಯಾಸಯೋಗ— ಅಭ್ಯಾಸದಿಂದ ಪರಮಾತ್ಮನಲ್ಲಿ ಚಿತ್ತವನ್ನು ಸ್ಥಿರವಿಡುವ ಮಾರ್ಗವು.

ಯೋಗವಿತ್ತನು— ಎಲ್ಲಕ್ಕೂ ಹೆಚ್ಚು ಯೋಗಜ್ಞನವುಳ್ಳವನು. ಇಲ್ಲಿ ಯೋಗವೆಂದರೆ ಪರಮಾತ್ಮಜ್ಞನವನ್ನು ಮಾಡಿಕೊಳ್ಳುವ ಮಾರ್ಗವು.

ಸರ್ವಾರಂಭ— ಆರಂಭವೆಂದರೆ ಯಾವದೇ ಉದ್ದೇಶ್ಯಗವು, ವ್ಯವಸಾಯವು, ಪ್ರಯತ್ನವು.

ಒಂನೆಯ ಅಥವಾಯ— ಟಿಪ್ಪಣಿಗಳು.

ಅಷ್ಟಕ್ತಾಂತ ಹಿಗತಿದುರ್ಭವಿಂ— ಇಲ್ಲಿ ಸಗುಷೋರಾವಾಸನೆಯು ಹೆಚ್ಚನದೇಶ ನಿಗುರ್ಜಣೋರಾವಾಸನೆಯು ಹೆಚ್ಚನದೇಶ ಎಂಬ ಪ್ರಶ್ನೆಯನ್ನು ಅಜುರ್ನನನು ಕೇಳಿದ್ದಾನೆ. ಶ್ರದ್ಧೆಯಂದ ಸ್ಥಿರವಾದ ಭಕ್ತಿವಾಗವೇ ಹೆಚ್ಚನದೆಂದು ಇಲ್ಲಿ ಶ್ರೀಕೃಷ್ಣನು ಹೇಳಿರುವನು. ಸಗುಷೋರಾವಾಸನೆಯು ಸುಲಭವಿರುವದರಿಂದಲೂ ನಮ್ಮೆ ಎಲ್ಲ ಇಂದ್ರಿಯಶಕ್ತಿಗಳನ್ನು ಏಕೇಕರಿಸಿ ಸಗುಣಮಾತ್ರಯಲ್ಲಿ ಅಧವಾ ಸಗುಣಪರಮಾತ್ಮನ ಕಲ್ಪನೆಯಲ್ಲಿ ಬೇಗನೆ ಸ್ಥಿರೀಕರಿಸುವದು ಶಕ್ಯವಿದುವುದರಿಂದಲೂ ಅದೇ ವಾಗವು ಶ್ರೀಕೃಷ್ಣವೆಂದು ಶ್ರೀಕೃಷ್ಣನು ಹೇಳಿರುವನು. ಅಷ್ಟಕ್ತಾಂತರಾಸಕರಿಗಾದರೂ ಪರಮಗತಿಯು ಸಿಕ್ಕೇಸಿಗುವದು. ಅದರೆ ಆ ವಾಗವು ಸ್ವಲ್ಪ ಕೆಲಿನವು.

ಶ್ರೀಯೋಹಿಂಜ್ಞಾನಮಂಭಾಷಣಾತ್— ಯಾವಾಗಲೂ ಪರಮಾತ್ಮನಲ್ಲಿ ಚಿತ್ತವನ್ನಿಡು, ಅದಾಗದಿದ್ದರೆ ಅದನ್ನು ಸಾಧಿಸಲಿಕ್ಕೆ ಯಾವಾಗಲೂ ಪ್ರಯಿ

ಶ್ರೀಸು, ಆದಾಗಿದ್ದರೆ ಎಲ್ಲ ಕರ್ಮಗಳು ಪರಮಾತ್ಮನವೆಂದು ಮಾಡು, ಅದೂ ಆಗಿದ್ದರೆ ಪ್ರಯತ್ನಪೂರ್ವಕವಾಗಿ ಕರ್ಮಗಳ ಫಲಾಶೀಯನ್ನು ಬಿಟ್ಟುಬಿಡು. ಹೀಗೆ ಒಂದಕ್ಕೊಮ್ಮೆಂದು ಸುಲಭವೆಂದು ಶ್ರೀಕೃಷ್ಣನು ನಾಲ್ಕು ಪೂರ್ಗಿಗಳನ್ನು ಹೇಳಿರುವನು. ಪರಮಾತ್ಮಯೋಗವು ಅಧಿವಾ ನಮ್ಮ ಚತ್ವರ್ವಸ್ತುವು ಯಾವಾಗಲೂ ಪರಮಾತ್ಮನಲ್ಲಿರಬೇಕೆಂಬುದೆ ಧ್ಯೋಯವು. ಮುಂದೆ ಯಾವುದು ಯಾವುದಕ್ಕಿಂತ ಹೆಚ್ಚಿನದೆಂದು ಹೇಳುವಾಗ, ಬರಿಯ ಅಭ್ಯಾಸಕ್ಕಿಂತ ನಿತ್ಯತವಾದ ಜ್ಞಾನವು ಹೆಚ್ಚಿನದು; ಅದಕ್ಕಿಂತ ಆ ಜ್ಞಾನದಲ್ಲಿ ಸ್ಥಿರವಾಗಿರುವದು ಅಂದರೆ ಧ್ಯಾನಸ್ಥಿತಿಯು ಹೆಚ್ಚಿನದು; ಅದಕ್ಕಿಂತ ತಲೂ ಕೃಷ್ಣಪೂರ್ವಾವರ್ಚ ಕರ್ಮಫಲತ್ವಾಗ ಮಾಡುತ್ತಿರುವದು ಹೆಚ್ಚಿನದೆಂದು ಶ್ರೀಕೃಷ್ಣನು ಅಂದಿರುವನು.

ಹದಿಮೂರನೆಯ ಅಧ್ಯಾಯವು.

ಶಬ್ದಾರ್ಥಗಳು.

ಅವ್ಯಕ್ತ— ಇಲ್ಲಿ ಪ್ರಕೃತಿಯು ಅವ್ಯಕ್ತವೆಂದು ಸಂಬೋಧಿಸಲಬ್ಬಿದೆ.
ಇಂದ್ರಿಯಾಳಿ ದಕ್ಷಿಂಜ— ಪಂಚ ಜ್ಞಾನೇಂದ್ರಿಯಗಳು, ಪಂಚ ಕರ್ಮೇಂದ್ರಿಯಗಳು ಮತ್ತು ಮನಸು ಹೀಗೆ ಒಟ್ಟು ಹನೆಂಬಂದು.
ಇಂದ್ರಿಯಗೋಜರ— ಪಂಚ ಜ್ಞಾನೇಂದ್ರಿಯಗಳ ವಿಷಯಗಳಾದ ಶಬ್ದ, ರೂಪ, ರಸ, ಗಂಧ ಮತ್ತು ಸ್ವರ್ಥ ಇವೈದು.

ಷ್ಕೇತ್ರ-ಷ್ಕೇತ್ರಜ್ಞ— ಷ್ಕೇತ್ರ ಅಂದರೆ ಹೊಲವು, ಆತ್ಮನು ಅಧಿವಾ ಜ್ಯೇಶ್ವರನು ಇರುವ ಸ್ಥಾನವು. ದೇಹ ದೇಹಿ, ಶರೀರ ಶರೀರ ಇದ್ದಂತೆ ಷ್ಕೇತ್ರ, ಮತ್ತು ಷ್ಕೇತ್ರಜ್ಞವೆಂಬ ಹೆಸರುಗಳಿರುವವು.

ಸಂಘಾತ— ಇವೆಲ್ಲವುಗಳ ಕೂಡೋಣವು, ಸಂಯೋಗವು.

ಪ್ರಕೃತಿ ಮತ್ತು ಪುರುಷ— ಸುಖದುಃಖಗಳನ್ನರಿಯುವ ಅಧಿವಾ ಅನು

ಭವವನ್ನು ಪಡೆಯುವ ಜೈತನ್ಯಪೋಂದನನ್ನು ಇದು ಎಲ್ಲವೂ ಪ್ರಕೃತಿಯೇ. ಸ್ವಷ್ಟಿಯು ಯಾವಾಗ್ನಿ ಅರಂಭಿಸಿತು ಏನು ಇದನ್ನು ಹೇಳಲಿಕ್ಕೆ ಬಾರದ್ದ ರಿಂದ ಪ್ರಕೃತಿ ಪುರುಷಗಳಿರದೂ ಅನಾದಿಯೇ ಇರುವವೆಂದು ಶ್ರೀಕೃಷ್ಣನು ಹೇಳಿರುವನು.

ಒಳಿ ನೆಯ ಅಧ್ಯಾಯ-ಟಿಪ್ಪಣಿಗಳು.

ಅನಾದಿನುತ್ತा— ಜ್ಞೀಯಿದ ಅಂದರೆ ಅತ್ಯವಸ್ತುವಿನ ವರ್ಣನೆಯಿದು. ಇದು ಸದಸತ್ತ, ಗೃಹಿಷ್ಯಾ ಪ್ರಭವಿಷ್ಯಾ, ನಿಗ್ರಹೋಗುಣಿ ಈ ಮುಂತಾದ ವಿರೋಧಾಭಾಸಗೇಂದ ಕೂಡಿರುವದು. ಉಪನಿಷತ್ತುಗಳಲ್ಲಿಯಾದರೂ ಅತ್ಯವಸ್ತುವು ಇದೇ ರೀತಿ ವರ್ಣಿಸಲ್ಪಟ್ಟಿರುವದು. ವಸ್ತುತಃ ದ್ವಿಂದಗಳಾ ಚೆಗಿರುವುದರಿಂದಲೂ ನಿರಪೇಕ್ಷೆವಿರುವುದರಿಂದಲೂ ಆ ಪರತತ್ವದ ವರ್ಣನೆಯನ್ನು ಹೀಗೆಯೇ ಮಾಡಬೇಕಾಗುತ್ತಿದೆ. ಯಾಕಂದರೆ ಭಾಷೆಯು ಯಾವಾಗಲೂ ನಾಪೇಕ್ಷಭಾವಿಕೆಯಲ್ಲಿಯೇ ಇರುವದು. ಪರತತ್ವವು ಅನುಭವದ ವಿಷಯವು. ಅದನ್ನು ಬರಿಯ ಶಬ್ದಗಳಿಂದ ಬಣ್ಣಿಸಲಾಗದು. ಏನೋ ನಿದರ್ಶನಾರ್ಥವಾಗಿ ವರ್ಣನೆ ಮಾಡುವದು ಅವಶ್ಯವೆಂದು ಈ ರೀತಿ ವರ್ಣಿಸುವದು.

ಧಾರ್ಮನೇನಾತ್ಮನಿ— ಈ ಮತ್ತು ಈ ನೆಯ ಮಂತ್ರಗಳಲ್ಲಿ ಪರಮಾತ್ಮಜಾನವನ್ನು ಮಾಡಿಕೊಳ್ಳುವ ಮಾರ್ಗಗಳು ಹೇಳಲ್ಪಟ್ಟಿವೆ. ಧಾರ್ಮನ ಸಾಂಚ್ಯೋ (ಜ್ಞಾನ) ಕರ್ಮಯೋಗಗಳಿಂಬ ಮಾರು ಯೋಗಗಳನ್ನೂ ಶ್ರವಣವೆಂಬ ಸಾಧನವನ್ನಿಂದ ಇಲ್ಲಿ ಹೇಳಿದಾರೆ. ಈ ಮಾರ್ಗಗಳಲ್ಲಿ ಯಾವುದರಿಂದ ಹೋದರೂ ಜನರು ಮೋಕ್ಷಭಾಗಿಗಳಾಗುವರು, ಮೃತ್ಯುವನ್ನು ದಾಟುವ ರೀಂದು ಸ್ವಷ್ಟವಾದ ಉಲ್ಲೇಖನಿಡೆ. ಇವೆಲ್ಲ ಭಿನ್ನ ಭಿನ್ನ ಮಾರ್ಗಗಳಿಂದು ಎನಿಸಿಕೊಂಡರೂ ಇವು ಒಂದೇ ಒಂದು ಅಮೃತಪದವಿಯನ್ನು ದೊರಕಿಸಿಕೊಡುವಂತಹವು.

ಹಡಿನಾಲ್ಕನೆಯ ಇಧ್ಯಾಯವು.

ಶಭಾಷಣೆಗಳು.

ಮಹದ್ವರಹ್ಯ— ಮೂಲಪ್ರಕೃತಿಗೆ ಬೇರೆ ಬೇರೆ ಹೆಸರುಗಳಿವೆ. ಅವುಗಳಲ್ಲಿ ಇದೊಂದು.

ಸರ್ಗ— ಸರ್ಗವೆಂದರೆ ಸೃಷ್ಟಿನಿರ್ವರ್ಚಣವು. ವಿಸರ್ಗವೆಂದರೂ ಅದೇ. ತದ್ವಿರುಧ್ಯ ಪ್ರಲಯವು ಅಂದರೆ ಸೃಷ್ಟಿಯ ನಾಶವು.

ಸಾಧನ್ಯ— ಪರಮಾತ್ಮನ ಗುಣಗಳನ್ನು ಅಧಿವಾ ಅವೃತ್ತಾದಿ ಅವನ ಧರ್ಮಗಳನ್ನು ಪಡೆಯುವದು. ಹೀಗೆ ಪಡೆದವರು ವ್ಯಾಸಃ ಹುಟ್ಟಿ ವದಿಲ್ಲ.

ಉನೆಯ ಅಧ್ಯಾಯ—ಟಿಪ್ಪಣಿಗಳು.

ನಿಬಂಧಂತಿ— ಸತ್ಯ ರಜ ತಮಗಳೆಂಬ ಮೂರೂ ಗುಣಗಳು ಬಂಧನಕಾರಿಗಳೇ. ಮಾತ್ರಾನಾಗಬೀಕಾದರೆ ಈ ಮೂರೂ ಗುಣಗಳನ್ನು ದಾಟಿ ಹೋಗಲಿಕ್ಕೆಬೀಕು, ಅಂದರೆ ತ್ರಿಗುಣಾತೀತಾವಸ್ಥೆಯನ್ನು ಹೊಂದಲಿಕ್ಕೆಬೀಕು. ಪ್ರಕೃತಿಯ ಈ ಮೂರು ಗುಣಗಳ ಈ ಸೃಷ್ಟಿಯ ಮೂಲಕಾರಣಗಳು. ಇವುಗಳ ಸಮಸ್ಥಿತಿಯೇ ಸೃಷ್ಟಿಯ ಲಯಸ್ಥಿತಿಯು. ಇವುಗಳ ಜೆಲನ ವಲನವೆ ಸೃಷ್ಟಿಯ ಹುಟ್ಟಿಗೆ ಮತ್ತು ಬಾಳ್ಳಿಗೆ ಕಾರಣವು.

ಗುಣಾವಂತಿಂತ ಇತ್ಯೇವ— ಈ ಮೂರೂ ಗುಣಗಳ ಲಕ್ಷಣಗಳನ್ನು ಉತ್ತಮವಾಗಿ ಇಲ್ಲಿ ಹಾಗೂ ಇಲ್ಲ ನೆಯ ಅಧ್ಯಾಯದಲ್ಲಿ ವರ್ಣಿಸಿದಾದ್ದರೆ. ಅದರೆ ಇವುಗಳ ಆಚಿಗೆ ಹೋಗುವ ಬಗೆ ಹೇಗೆ? ಈ ಎಲ್ಲ ಸೃಷ್ಟಿವ್ಯಾಪಾರವೂ ತನ್ನ ದೇಹದಲ್ಲಿಯ, ಮನಸಿನಲ್ಲಿಯ, ಬುದ್ಧಿಯಲ್ಲಿಯ ವ್ಯಾಪಾರಗಳೂ ಕೇವಲ ಗುಣಗಳ ಜೆಲನವಲನದಿಂದ ನಡೆದಿರುವವು ಎಂದು ತಾನು ಸಾಫೀರೂಪನಾಗಿರುವುದೆ ತ್ರಿಗುಣಾತೀತನಾಗುವುದಕ್ಕೆ ಸಾಧನವು. ಹೀಗೆ ಸಾಫಿರೂಪನಿದ್ದು ಯಾವಾಗಲೂ ಪರಮಾತ್ಮಧ್ಯಾನ ಮಾಡುವ ವನು ಬ್ರಹ್ಮಪದವಿಯನ್ನು ಪಡೆಯುವನು.

ಸರ್ವಾರ್ಥಂಭಪರಿತ್ವಾಗೀ— ಇದರಫ್ರಿವು ಜಡನಂತೆ ಕೂಡಬೀಕಂದಲ್ಲ.

ತನ್ನದು ಅಥವಾ ತಾನು ಏನಾದರೂ ಮಾಡುವದಿದೆ ಎಂಬ ಬುದ್ಧಿಯಿಂದ ಯಾವುದನ್ನೂ ಮಾಡದೆ ಇರುವುದೇ ಕರ್ಮವರಿತ್ಯಾಗವೆನಿಸುವದು. ಅದರೆ ಪರಮಾತ್ಮಾಸಂಕಲ್ಪದಿಂದ ಆಗತಕ್ಕ ಕಾರ್ಯಗಳಲ್ಲಿ ನಿರಹಂಕಾರ ಬುದ್ಧಿಯಿಂದ ಭಾಗಿಯಾಗುವದು ಎಂದಿಗೂ ಬಂಧಕವಾಗಲಾರದೆಂದು ಶ್ರೀಕೃಷ್ಣನು ಪದೇ ಪದೇ ಹೇಳುತ್ತಬಂದಿರುವನು.

ಗುಣೇಭ್ಯಾತ್ಮೈ ಪರಂ ನೇತ್ರಿ— ಗುಣಗಳಾಚಿಗಿರುವ ಆತ್ಮನ ನಾಷ್ಟಾತ್ಮಾರ ವಾಯಿತೆಂದರೆ ಮನುಷ್ಯನು ಪರಮಾತ್ಮಾಭಾವವನ್ನು ಪಡೆಯುವದು ನಿತ್ಯ ಯವು.

ಹದಿನ್ಯೆದನೆಯ ಅಧ್ಯಾಯವು.

ಶಬ್ದಾಧಿಗಳು.

ಅಶ್ವತ್ಥ— ಅರಳೆಯ ಮರವು. ಈ ವಿಶ್ವದ ವಿಸ್ತೀರ್ಣಕ್ಕೆ ಅಥವಾ ಸಂಸ್ಕಾರಿಗೆ ಈ ಬಗೆಯ ಉಪಮೆಯನ್ನು ಕೊಟ್ಟಿದ್ದ ಎಷ್ಟೇಲ್ಲೋ ರಾಷ್ಟ್ರಗಳ ಪ್ರಥಾ ಇಗಳಲ್ಲಿ ಸೂರ್ಯದಿಬಹುದು.

ಭಂದಾಂಸಿ ಪಣಾನಿ— ವೇದಗಳು ಆ ವೃಜವನ್ನು ವಣಿಸುತ್ತಿರುವುದರಿಂದ ಅವೇ ಅದನ್ನು ಆಜ್ಞಾ ದಿಸುವ ಎಲೆಗಳು. ಆ ಪಣಾನೆಯನ್ನು ತಿಳಿದು ಕೊಂಡವರು ವೇದವೇತ್ತಿರು.

ಕ್ಷೇರ-ಅಕ್ಷೇರ— ಪ್ರತಿಕ್ಷಣಕ್ಕೆ ಬದಲಾಗುತ್ತಿರುವ ನಶ್ವರವಾದ ಗೋಳಕರ ಅಥವಾ ಷ್ವಕ್ತಸ್ಸಿಯು ‘ಕ್ಷೇರ’ವೆನಿಸುವದು. ಇದಕ್ಕೆ ಅಧಾರವಾಗಿರುವ ಅಷ್ವಕ್ತಪ್ರಕೃತಿಯು ‘ಅಕ್ಷೇರ’ ಅಂದರೆ ನಾಶರಹಿತವೆನಿಸುವದು. ಅದು ಕೂಟಸ್ಥ ಅಂದರೆ ಮೂಲದಲ್ಲಿರುವುದು ಎಂದೆನಿಸುವದು.

ಪುರುಷೋತ್ತಮ— ಎಲ್ಲ ಪುರುಷರಲ್ಲಿ ಉತ್ತಮನು, ಶ್ರೀಷ್ಟನು. ಪರಮಾತ್ಮನು, ಪರಬ್ರಹ್ಮನು, ಅಕ್ಷರಪ್ರಹ್ರಣನು. ಇವನೇ ಎಲ್ಲಕ್ಕೂ ಅಷ್ಟುಕ್ಕನು, ಸಾತ್ವಿಯು.

ಒಜನೆಯ ಅಧ್ಯಾಯ — ಟಿಪ್ಪಣಿಗಳು.

ಮನ್ಮೇಹಾಂಶೋ— ಪ್ರರುಷೋಽತ್ತಮನಿಂದಲೇ ಸಕಲ ಸೃಷ್ಟಿಯು, ‘ಬೇವ ಭೂತ’ ಅಂದರೆ ಜೀವರೂಪವಾಗಿ ವ್ಯಕ್ತವಾದದ್ದು ತನ್ನ ಪರಾಪ್ರಕೃತಿಯೆಂದು ಹಿಂದಕ್ಕೆ ಏಳನೆಯ ಅಧ್ಯಾಯದಲ್ಲಿ ಹೇಳಿದಾಗೆನೇ. ಹಾಗೆ ಇಲ್ಲಿ ಜೀವವು ತನ್ನ ಅಂಶವೆ ಎಂದು ವರ್ಣನವಿರುವದು.

ಪ್ರರುಷೋಽತ್ತಮಯೋಗ— ಈ ಅಧ್ಯಾಯವು ಪ್ರರುಷೋಽತ್ತಮಯೋಗವೆನಿಸುವದು. ವ್ಯಕ್ತಪ್ರಕೃತಿ, ಅವ್ಯಕ್ತಪ್ರಕೃತಿ ಮತ್ತು ಅವುಗಳಾಚೆಗಿದ್ದು ಅವುಗಳನ್ನು ನಿಯಮಿಸುವ ಪರಮಾತ್ಮನು ಹೀಗೆ ಮೂರು ಕಲ್ಪನೆಗಳನ್ನು ಇಲ್ಲಿ ಸ್ವಷ್ಟವಾಗಿ ಶ್ರೀಕೃಷ್ಣನು ಹೇಳಿರುವನು. ಸರ್ವಾಂತಯಾಂತ್ರಿಕ ದಲ್ಲಿದ್ದ ಸರ್ವೇಂಶ್ವರನಾದ, ಸರ್ವಜ್ಞಾನವಿಷಯನಾದ, ಅವನನ್ನೇ ಭಜಿಸುವದು ಅವಶ್ಯವು.

ಹದಿನಾರನೆಯ ಅಧ್ಯಾಯವು.

ಶಬ್ದಾಧಿಗಳು

ಅಪ್ಯೇಶನ— ಕ್ಷುದ್ರಭಾವವಿಲ್ಲದಿರುವಿಕೆಯು, ಹೈದಾಯಂವು.

ಕಾಮಕಾರ— ಯಾವದೇಂದು ಇಂದ್ರಿಯ ಸುಖಕ್ಕಾಗಿ ಮಾಡಿದ ಕಾರ್ಯವು.

ದೈವಿ ಮತ್ತು ಅಸುರೀ ಸಂಪತ್ತು— ಸಂಪತ್ತಿ ಅಂದರೆ ಸ್ವಭಾವ, ಗುಣ, ಕರ್ಮ ಇವು ಮೂರೂ. ಸ್ವಲ್ಪದರಲ್ಲಿ ದೈವಿ ಮತ್ತು ಅಸುರೀ ಅಥವಾ ರಾಕ್ಷಸೀ ಸ್ವಭಾವಗಳ ವರ್ಣನೆಯು ಇನೆಯ ಅಧ್ಯಾಯದಲ್ಲಿ ಬಂದಿದೆ. ದೈವಿ ಸಂಪತ್ತು ಮೋಕ್ಷದಾಯಕವೇ ಅಸುರೀ ಸಂಪತ್ತು ಬಂಧನಕಾರಿಯು. ಇಲ್ಲಿ ಎರಡೂ ಸಂಪತ್ತುಗಳ ಲಕ್ಷಣಗಳು ಬಹಳೇ ವಿಸ್ತಾರವಾಗಿ ಕೊಡಲ್ಪಟ್ಟಿರುವವು.

ತ್ರಿವಿಧಂ ನರಕಸೈದಂ— ಕಾಮ, ಕೈಲ್ರೀಧ, ಲೋಭ, ಇವೇ ನರಕಕ್ಕೆ ಅಂದರೆ ದುಃಖದಾಯಕ ಅವಸ್ಥೆಗೆ ಸಮ್ಮನ್ಯ ಬಯ್ಯಾವವು. ಅತ್ಯಂತ ದುಃಖದಿಂದ ಕೂಡಿದ ಚಿದವಸ್ತ್ರೀಯೆ ನರಕವು.

ಶಾಸ್ತ್ರಂ ಶಾಸ್ತ್ರಂ ಪ್ರಮಾಣಂ— ಸಮ್ಮಾನಕ್ಕೆ ಪ್ರಾಪ್ತವು ಯಾವುದು ಇದನ್ನು ತಿಳಿದುಕೊಳ್ಳಲಿಕ್ಕೆ ಶಾಸ್ತ್ರಗಳು ಮಾರ್ಗದರ್ಶಕವಾಗಿರುವವು. ಶಾಸ್ತ್ರವೆಂದರೆ ಯಾವುದೇ ವಿಷಯದಲ್ಲಿ ಯಥಾರ್ಥಜ್ಞನಷ್ಟುವರ್ತಕ ಶ್ರೀಷ್ಟರು ಮಾಡಿದ ನಿಯಮಗಳು.

ಹದಿನೇಳನೆಯ ಅಧ್ಯಾಯವು.

ಶಬ್ದಾರ್ಥಗಳು.

ಶ್ರದ್ಧೆ— ‘ಇದು ಹೀಗೆಯೇ ಇದೆ’ ಎಂಬ ನಿಶ್ಚಯಜ್ಞನಷ್ಟುವರ್ತಕ ಯಾವುದೊಂದು ತತ್ವದಲ್ಲಿ ಅಧ್ಯವಾ ವಿಷಯದಲ್ಲಿ ಮನುಷ್ಯನು ಇಟ್ಟ ವಿಶ್ವಾಸವು, ಸಂಬಿಗೆಯು.

ಸತ್ಯ— ಜೀವ, ವಸ್ತು, ಭೂತ, ಸ್ವಭಾವ ಹೀಗೆ ಅರ್ಥಗಳಿರುವವು.

ಯಾಮ— ಒಂದು ಪ್ರಹರ, ಮಾರು ತಾಸು, ಏಕೊಂದು ಘಟಿಕಾ.

ಒಂದೆಯ ಅಧ್ಯಾಯ—ಹಿಪ್ಪಣಿಗಳು.

ಶ್ರದ್ಧೆ ಮತ್ತು ಶಾಸ್ತ್ರ— ಶಾಸ್ತ್ರ ಮತ್ತು ಶ್ರದ್ಧೆ ಇವೆರಡೂ ಕೂಡಿದಲ್ಲಿ ಯಾವ ಪ್ರಶ್ನೆಯೇ ಇಲ್ಲ. ಅದರೆ ಶಾಸ್ತ್ರ ಬಿಟ್ಟು ಶ್ರದ್ಧೆಯಿಂದ ನಡೆದರೆ ಹೀಗೆ ಎಂದು ಆಜ್ಞಾನನ್ನ ಪ್ರಶ್ನೆಯು. ಅದಕ್ಕೆ ಶಾಸ್ತ್ರ ಬಿಟ್ಟು ಎಂದೂ ನಡೆಯಕೂಡು ಎಂದು ಶ್ರೀಕೃಷ್ಣನ ಸ್ವಾಷಾವಾದ ಆಳ್ಳಿಯು.

ಶ್ರದ್ಧಾಮಯೋಽರ್ಯಂ— ಮನುಷ್ಯನ ಜೀವನಕ್ಕೆ ಮದಲ್ಲಿ ಶ್ರದ್ಧೆಯ ಬಲವು ಹಳೆನದು. ಅದು ಮನುಷ್ಯನ ಅಯ್ಯಾಷ್ಟಕ್ಕೆ ರೂಪಗೊಡುವ ಅಸಾಧಾರಣ ಅಂತಹಿಕ್ಕಿರ್ತಿಯು. ಅಯಾ ಮನುಷ್ಯನ ಶ್ರದ್ಧೆಯು—ಇದಕ್ಕೆ ಕ್ರತು ಎಂದು ಉಪನಿಷತ್ತಿನಲ್ಲಿ ಹೆಸರಿದೆ—ಹೀಗೋಳ ಹಾಗೆ ಅವನು ಅಗುವನು.

ಒಂ ತತ್ತ ಸತ್ತ— ನಿದೇಶವೆಂದರೆ ಗುರುತ್ವ, ಚಿನ್ನವು, ಸಂಕೇತವು. ಇದು ಬ್ರಹ್ಮನ ಶಬ್ದದೂಪ ನಿದೇಶವು. ಒಂ ಎಂಬುದು ಭಾಂದೋರ್ಗ್ನ್ಯ ಕರ ಮುಂಡಕ ಮಾಂಡೊಕ್ಕಾದಿ ಉಪನಿಷತ್ತುಗಳಲ್ಲಿ ಪರಮಾತ್ಮನ ನಿದೇಶ ಶವೆಂದು ಜೀಳಲ್ಪವಿಟ್ಟಿದೆ. ತತ್ತ ಅಂದರೆ ‘ಅ ಪರತತ್ವವು’, ಇಂದ್ರಿಯಗೂರುಚರವಾಗಿರುವ ‘ಇದಲ್ಲ’, ಎಂದು ‘ತತ್ವಮಸಿ’ ಎಂಬ ಭಾಂದೋರ್ಗ್ನ್ಯದಲ್ಲಿಯ ಮಂತ್ರದ ಮೇರಿಂದ ತಿಳಿದುಬರುವದು. ಸತ್ತ ಅಂದರೆ ಯಾವಾಗಲೂ ಇರುವಂತಹದು. ಅನಾದಿ ಅನಂತ ಅಜರ ಅಮರವಾದುದು. ಒಂ ತತ್ತ ಸತ್ತ ಇದು ವೇದೋರ್ಪನಿಷತ್ತುಗಳ ಕಾಲದಲ್ಲಿ ರೂಢಿವಿದ್ದ ಬ್ರಹ್ಮನಿದೇಶವು. ಈಗ ಸತ್ತ ಚಿತ್ತ ಅನಂದವೆಂಬ ನಿದೇಶವು ಹೆಚ್ಚು ರೂಢಿವಿದೆ.

ಹದಿನೆಂಟನೆಯ ಅಧ್ಯಾಯವು.

ಶಬ್ದಾಧಿಕಾರ.

ಅಧಿಷ್ಠಾನ— ಕಾರ್ಯಮಾಡತಕ್ಕ ಸಾನವು, ಯಾವುದೇ ಕಾರ್ಯಕ್ಕೆ ಅವಶ್ಯವಿರುವ ಪಂಚಕಾರಣಗಳಲ್ಲಿ ಮೊದಲನೆಯದು.

ಕರ್ಮಸಂಗ್ರಹ— ಕರ್ಮವನ್ನು ಕೈಗೂಡಿಸುವಿಕೆ. ಇದಕ್ಕೆ ಕರ್ಮ, ಕರಣ ಪಾತ್ರ ಕರ್ತೃಗಳು ಅವಶ್ಯ.

ಗುಣಸಂಖ್ಯಾನ— ನಾಂಖ್ಯಾಶಾಸ್ತ್ರವು. ಗುಣಗಳನ್ನು ಅಧಿವಾವಸ್ತುಗಳನ್ನು ಎಣಿಸಿ ಹೇಳುವುದುಂದ ಈ ಶಾಸ್ತ್ರಕ್ಕೆ ಈ ಹೆಸರುಗಳು ಬಂದಿರುವವು.

ತಾಙ್ಗ— ನಾವು ಮಾಡುವ ಎಲ್ಲ ಕರ್ಮಗಳ ಘಲಾಶಿ ಬಿಡುವುದೇ ತಾಙ್ಗವು.

ದೀಷ್ಫುಸೂತ್ರ— ಮಂದ, ಬಹಳೇ ನಾವಕಾಶವಾಗಿ ಕೆಲಸಮಾಡುವವ. ದೈವ— ಸೃಷ್ಟಿಶಕ್ತಿಗಳು. ಇದು ಯಾವದೇ ಕಾರ್ಯದ ಏದನೆಯ ಅಧಿವಾಕೊನೆಯ ಕಾರಣವು.

ಧೃತಿ— ಧಾರಣಮಾಡುವ ಶಕ್ತಿ. ಧಾರಣಾಶಕ್ತಿ.

ಸನ್ಯಾಸ— ಕಾಮ್ಯಕರ್ಮಗಳನ್ನು ಮಾತ್ರ ಬಿಡುವದು.

ಇಲನೆಯ ಅಧ್ಯಾತ್ಮ— ಷಿಪ್ಪಣಿಗಳು.

ಸನಾತ್ಸ ಮತ್ತು ತ್ವಾಗ— ಯಜ್ಞ, ದಾನ, ತಪ ಈ ಮೂರು ಕರ್ಮಗಳನ್ನು ಎಂದಿಗೂ ಬಿಡಕೂಡು ಮತ್ತು ಇವುಗಳನ್ನು ಯಾವ ಫಲ ಕಾಮನೆ ಇಲ್ಲದ ವಾಡತಕ್ಕದ್ದು ಎಂದು ಶ್ರೀಕೃಷ್ಣನೇ ಸಿದ್ಧಾಂತವಿರುವದು. ನಿಜವಾದ ತ್ವಾಗವೂ ಸನಾತ್ಸವೂ ಸಮಾನಾರ್ಥಕವಾದವುಗಳಿಂಬುದನ್ನು ಇಲನೆಯ ಮಂತ್ರದ ಮೇಲೆಂದ ತಿಳಿಯಬಹುದು. ಕರ್ಮ ಮತ್ತು ಸನಾತ್ಸ ಇವುಗಳ ಸಮಸ್ಯೆಯ ಮಾಡುವದು ಗೀತಾಗ್ರಂಥದ ವಿಶೇಷವಿರುವದರಿಂದ ಕೇವಲ ಎಲ್ಲ ಕರ್ಮಗಳನ್ನು ಬಿಡುವುದಕ್ಕೆ ಆದು ಎಂದಿಗೂ ಸನಾತ್ಸ ವೆಂದು ಅನ್ನುವರಿಲ್ಲ. ಸಂಕೇತವನ್ನು ಬಿಡುವದು ಆಧವಾ ಕಾಮ್ಯಕರ್ಮವನ್ನು ಬಿಡುವುದೇ ಸನಾತ್ಸವೇ.

ಯಸ್ಯಾನಾರಂ ಕೃತೋಽಭಾವಃ ಬುದ್ಧಿಯರ್ಥಸ್ಯ ನ ಲಿಪ್ಯತೇ— ಮನು ಷ್ಯನೇ ಆಯಂಕಾರವಳಿದು ಬುದ್ಧಿಯು ಅಲಿಪ್ತವಾಗಿರಲಾರಂಭಿಸಿತೆಂದರೆ ಆವನು ವಾವಪ್ರಾಣಗಳಾಚಿಗೆ ಅತೀತಾವಸ್ಥೆಗೆ ಹೋಗಿ ಮುಟ್ಟಿವನು. ಆವನು ತತ್ತ್ವತ್ವಿ ‘ಆಕರ್ತಾರ್’ ನಾಗುವನು. ನೀರಿನಲ್ಲಿರುವ ಕರುಲಪತ್ರದಂತೆ ಆವನ ಸ್ಥಿತಿಯು.

ಸಾತ್ವಿಕಂ ಸುಖಂ— ಅತೀಂದ್ರಿಯ ಸುಖಿವೇ ಸಾತ್ವಿಕ ಸುಖವು. ಆತ್ಮನಂದವು, ಪರಮಾನಂದವು.

ಸ್ವಾಕರ್ಮ, ಸದೇಚ, ಸ್ವಾಭಾವಣಿಯತ, ಸ್ವಾಧರ್ಮ—ಇವು ಒಂದೇಬಗೆಯ ವಿಚಾರಗಳನ್ನು ಘೋಕ್ತವಾಡುವವು. ಪ್ರತಿಯೋಭ್ಯಾಸ ತನ್ನ ಜನ್ಮ, ಗುಣ, ಸಂಸ್ಕಾರ ಇವುಗಳಿಗನುಸರಿಸಿ ಕರ್ಮವನ್ನು ವಾಡಬೇಕು ಮತ್ತು ಆದನ್ನು ಪರಮಾತ್ಮನಿಗೆ ಅರ್ಪಿಸಬೇಕು ಎಂದು ಇಲ್ಲಿ ಪ್ರತಿಪಾದನವಿರುವದು.

ತತೋಽವಾಂ ತತ್ತ್ವತೋಽಜ್ಞಾತ್ವ— ಮೊದಲು ಶುದ್ಧಬುದ್ಧಿಯಾಗಬೇಕು. ಆಮೇಲೆ ಆತ್ಮನಿಯಮನ ಮತ್ತು ಷ್ವರಾಗ್ನಿ ಇವುಗಳ ಬಲದಿಂದ ಧ್ಯಾನಯೋಗವನ್ನು ಸಾಧಿಸಬೇಕು. ಆದರಿಂದ ಮನುಷ್ಯನು ‘ಬ್ರಹ್ಮಭಾತ’ ನಾಗಿ ಆವನಿಗೆ ಪರಮಾತ್ಮಭಕ್ತಿಯು ಪ್ರಾಪ್ತವಾಗುವದು ಎಂದು ಜ್ಞಾನ ನಿಷ್ಠೆಯ ವರ್ಣನೆಯು ಇಂದ ಈ ರಿಂದ ಈ ವರೆಗಿನ ಮಂತ್ರಗಳಲ್ಲಿರುವದು.

ಪ್ರಕೃತಿಸ್ತಾಪಂ ನಿಯೋಷ್ಟತಿ— ಸ್ವಾಭಾವವು, ಪ್ರತಿಯೋಭ್ಯಾಸ ಮೂಲ

ಒಲಪು, ಪ್ರಪೃತಿಯು ಬಲವತ್ತರವಿರುವದು. ಈಶ್ವರಾರ್ಥಣಬು ದ್ವಿಯಿಂದ ನಾವು ಕರುಂ ಮಾಡಿ ಅದನ್ನು ಗೆದೆಯಬೇಕೇ ಹೊತ್ತು ಅದನ್ನು ನಿರೋ ಧಿಸಿ, ನಿಗ್ರಹಿಸಿ ಕಾರ್ಯವು ಆಗದು, ಶಾಂತಿಯು ದೊರಕದು.

ಮನ್ಮಂತ್ರಾತ್ಮಕ ಮನ್ಮತ್ತಾತ್ಮಕ— ಈ ಮಂತ್ರಗಳು ಗೀತೆಯಲ್ಲಿ ಅಶ್ವಂತ ಮಹಭ್ರಷ್ಟವ್ಯಾಖ್ಯಾನಗಳು. ಇವು ಗೀತೆಯಲ್ಲಿಯ ಮಹಾವಾಕ್ಯಗಳು. ಅಧ್ಯಾತ್ಮ ವಾಗಿದ ತಿರುಳನ್ನೇ ಇಲ್ಲಿ ಈ ಮಂತ್ರಗಳು ಹೇಳುವವು. ಯಥಾರ್ಥವಾಗಿ ಇಲ್ಲಿ ಇವುಗಳಿಗೆ ಶ್ರೀಕೃಷ್ಣನು ‘ಗುಹ್ಯತಮ್ಮಃ’ ಎಂದಿರುವನು. ಇಲ್ಲಿ ಪರಮಾತ್ಮಯೋಗವನ್ನು ಅರ್ಥವಾ ಸ್ವಾತಾಪರ್ವಣ ಯೋಗವನ್ನು ಶ್ರೀಕೃಷ್ಣನು ಪ್ರತಿಪಾದಿಸಿರುವನು. ‘ವಾಸುದೇವಃ ಸರ್ವ ಮಿತಿ’ ಎಂಬ ಪ್ರತೀತಿಯನ್ನು ಪಡೆದು ಕೃಷ್ಣಪರ್ವಣ ಬುದ್ಧಿಯಿಂದ ವರ್ತಿಸು ಎಂದು ಇಲ್ಲಿ ಉಪದೇಶವಿರುವದು.

ಇದಂ ತೇ ನಾತಪಸ್ಯಾಯ— ಅಧಿಕಾರ ಸೋಽದಿ ಚಾಂಡಿನವನ್ನು ಹೇಳಬೇಕು. ತಪಸ್ಸಿ ಮಾಡುವವನು, ಭಕ್ತನು, ಕೇಳಲಿಚ್ಛಿಸುವವನು, ದೊಷ್ಯೇಕಬುದ್ಧಿ ಇಲ್ಲದವನು ಈ ವಿದ್ಯೆಗೆ ಅಧಿಕಾರಿಯು. ಜಾತಿ ವರ್ಣಗಳ ನಿರ್ಭರಂಧನಿಲ್ಲ.

ನಷ್ಠೋ ಮೋಹಃ— ಗೀತಾಮೃತವನ್ನು ಸವಿದು ಅಜುರನನು ಕೃತಕೃತ್ಯ ನಾದನು. ಎಲ್ಲ ಸಂಕಿರ್ಯಾ ಗಂಟುಗಳು ಬಡೆದು ಅವನು ಜಾಂತಿಯಾದನು. ಪರಮಾತ್ಮ ಪ್ರೇರಣೆಯಂತೆ ಮಾಡಲಿಕ್ಕೆ ಸಿದ್ಧಿ ನಾದನು.

ಯತ್ರ ಯೋಗೇಶ್ವರಃ ಕೃಷ್ಣಃ— ಯೋಗೇಶ್ವರ ಕೃಷ್ಣನೂ ಧನುಧರ ನಾದ ಪಾರ್ಥನೂ ಇರುವಲ್ಲಿ ಶ್ರೀ, ವಿಜಯ, ಸ್ಥಿರವಾದ ನೀತಿ ಮತ್ತು ಭೂತಿ ಆಂದರೆ ಬಿಕ್ಷಯ, ಗೆಲವು ಮತ್ತು ಅಭ್ಯುದಯ ಇವು ಕಟ್ಟಿಟ್ಟಂತೆ. ಕೃಷ್ಣಜುರುನಿರ್ದಿಷ್ಟ ಬರಿಯ ಪಾರಲೂಕಿಕ ಸುಖವೋಂದೇ ಅಲ್ಲ, ಅದರ ಜೊತೆಗೆ ಸಕಲ ಸಿದ್ಧಿಗಳು ಕೈಜೋಽದಿಸಿ ನಿಲ್ಲಿವವು, ಎಂದು ಸಂಜಯನು ಹೇಳಿರುವನು.

— ಶ್ರೀಕೃಷ್ಣಪರ್ವಣಮನಸ್ತು. —

ತಿದ್ದುಪಡಿ.

ಗೀತಾವಿನೇಚನೆಯು.

(ಅರ್ಥವು ಕೆಡುವಂತಿದ್ದಲ್ಲಿ ಮಾತ್ರ ತಿದ್ದುದೆ.)

ಪಟ	ಸಾಲು	ಕವ್ಯ	ಒಪ್ಪು
೧೬	೨-೮	ಮಹಾರಾಷ್ಟ್ರವೃತ್ತಿವು	ಮಹಾರಾಷ್ಟ್ರವು
೨೮	೭.೨	ದೃದೀಷ್ವವಾನವಾದ	ದೃದೀಷ್ವವಾನವಾ
೪೮	೮೨	ಅದರಲ್ಲಿ	ಅವರಲ್ಲಿ
೪೯	೮೮	ಕಾಲ ನಿಣ	ಕಾಲನಿಣಯ
೫೦	೮	ಪುನರುಚಾರವು	ಪುನರುಚ್ಯಾರವು
೫೧	೮೬	ದೃಕ್ಕೃಷಿಸ್ತಿಯ	ದೃಕ್ಕೃಷಿಸ್ತಿಯ
೫೨	೮೨	ಅವತಾರಕನಿಂದು	ಅವತಾರಕನಿಂದ
೫೩	೮	ಹೆಚ್ಚು	ಹೆಚ್ಚು

(ನುಂತ್ರಗಳೂ ಅರ್ಥವೂ)

೪	೪	ಶಂಖಾನ್	ಶಂಖಿಂ
೫	೪	ಹೃಷಿಕೇಶೋ	ಹೃಷಿಕೇಶೋ
೬	೮೬	ಯಾರಗೋಽಸ್ಯರ	ಯಾರಿಗೋಽಸ್ಯರ
೭	೮	ರೇತ್ಯಃ	ರೇತ್ಯಃ
೮೭	೭೮	ಹೆಚು	ಹೆಚ್ಚು
೭೬	೮೨	ಪಟರೆ	ಪಟ್ಟರೆ,
೭೭	೮೮	ಕರ್ವಣ್ಣ	ಕರ್ವಣ್ಣ
೭೮	೭	ಸಫಾ	ಸ್ತಫಾ
೭೯	೮೨	ಸಂಗ್ರದ	ಸಂಗ್ರಹದ
೪೭	೪	ಜ್ಞಾನಾಗ್ನಿಃ	ಜ್ಞಾನಾಗ್ನಿಃ
೪೯	೨	ಜಾಣಿಂ	ಜಾಣಿಂ
೪೭	೨	ತತ್ವರಃ	ಮತ್ವರಃ

ಖಳ	ಇ	ತಯೋವಸ್ತು	ತಯೋರಸ್ತು
ಖೈ	ಇಂ	ಗಿರ್	ಗಿಃ
ಖೈ	ಅಂ	ಇಗ	ಇಃ
ಖೀ	ಇ	ಚಿತ್ತೋಂದ್ರಿಯ	ಚಿತ್ತೋಂದ್ರಿಯ ಶ್ರಯಃ
ಖೀ	ಇ	ಹ್ರಿಯತೆ	ಹ್ರಿಯತೇ
ಖೀ	ಇ	ಬಲವಂತಾಂ	ಬಲವತಾಂ
ಖೈ	ಇ	ಕಾಮ್ಯಾಸ್ಯ	ಕಾಮ್ಯಾಸ್ಯತ್
ಖೀ	ಇಂ	ನಾನು	ನಾನು
ಖಾ	ಇ	ಯೋಗೇನ	ಯೋಗೇನ
ಖ್ಯಾ	ಇಂ	ಸಾವರ	ಸಾಂವರ
ಖ್ಯಾ	ಇಂ	ಪ್ರವೇಶಿಸುತ್ತಲಿವೆ	ಪ್ರವೇಶಿಸುತ್ತಲಿವೆ
ಖಾ	ಇಂ	ಆದುವರಿಂದ	ಆದುದರಿಂದ
ಖಂಖಾ	ಇ	ನಿವ್ಯೇರನಾದವನು	ನಿವ್ಯೇರನಾದವನು
ಖಂಖಾ	ಇ	ಕೇನ ಚಿತ್ತ	ಕೇನಚಿತ್ತ
ಖಂಖಾ	ಅ	ಇಂದ್ರಿಯ ಗುಣಗಳ	ಇಂದ್ರಿಯಗುಣಗಳ
ಖಂಖಾ	ಅ	ಭಾಸವಾದರೂ ಇದ್ದು	ಭಾಸವಿದ್ದ ರೂ
ಖಾಷಿ	ಇಂ	ಹೆಚು	ಹೆಚ್ಚು
ಖಾಂ	ಇಂ	ಕತ್ತಲೆ	ಅಜ್ಞಾನ
ಖಾಂ	ಅ	ಜಾರನಯೋಗ	ಜ್ಞಾನಯೋಗ
ಖಾಂ	ಇಂ	ಪರಿಕಷ್ಟಂ	ಪರಿಕ್ಲಿಷ್ಟಂ
ಖಂಖಂ	ಇ	ಪರಿತ್ಯಾಗಸಾಮಃ	ಪರಿತ್ಯಾಗಸ್ತಾಮಃ
ಖಂಖಂ	ಇ	ಪರಿಜಾತಾ	ಪರಿಜ್ಞಾತಾ
ಖಂಖಂ	ಅಂ	ಪ್ರವೃತ್ತಿ	ಪ್ರವೃತ್ತಿ
ಖಂಖಂ	ಇಂ	ಅಪಾರವಿಧ್ಯ	ಅಪರಾವಿಧ್ಯ
ಖಂಖಂ	ಅಂ	ಜಾನ	ಜ್ಞಾನ
ಖಂಖಂ	ಇಂ	ಯೋಗವೆಂದಿನಿಸುದು	ಯೋಗವೆಂದೆನಿಸು

— — —

ಮ್ಯಾ

